



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಬುಧವಾರ, ಮೇ ೧೫, ೨೦೧೯ (ವೈಶಾಖ ೨೫, ಶಕ ವರ್ಷ ೧೯೪೦)	ನಂ. ೩೮೫
Part-I	Bengaluru, Wednesday, May 15, 2019 (Vaisakha 25, Shaka Varsha 1940)	No. 385

ಕರ್ನಾಟಕ ಸರ್ಕಾರದ ನಡವಳಿಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ಡಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರನ್ವಯ ಕ್ರಮ ತೆಗೆದುಕೊಳ್ಳುವ ಬಗ್ಗೆ.

- ಓದಲಾಗಿದೆ**
- (1) ದಿನಾಂಕ 27.02.2019ರ ಸರ್ಕಾರದ ಆದೇಶ ಸಂಖ್ಯೆ. ಸಿಆಸುಇ 186 ಎಸ್‌ಆರ್‌ಎಸ್ 2018.
 - (2) ದಿನಾಂಕ 05.03.2019ರ ಸರ್ಕಾರದ ಆದೇಶ ಸಂಖ್ಯೆ. ಸಿಆಸುಇ 186 ಎಸ್‌ಆರ್‌ಎಸ್ 2018.
 - (3) ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ.2368/2011-ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರು ಮತ್ತು ಸಂಬಂಧಿಸಿದ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂ.ಎ. ಸಂಖ್ಯೆ.1151/2018ರಲ್ಲಿ ದಿನಾಂಕ 10.05.2019 ರಂದು ನೀಡಿದ ತೀರ್ಮಾನ.

ಪ್ರಸ್ತಾವನೆ:

1. ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ಡಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017 (ಸಂಕ್ಷಿಪ್ತವಾಗಿ, '2017ರ ಅಧಿನಿಯಮ')ನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಪ್ರಕರಣ ಎಂ.ಎ. ಸಂಖ್ಯೆ. 1151/2018 ಹಾಗೂ ಇತರ ಸಂಬಂಧಿತ ಪ್ರಕರಣಗಳಲ್ಲಿ ನೀಡುವ ಅಂತಿಮ ತೀರ್ಮಾನ/ಆದೇಶಕ್ಕೆ ಒಳಪಡಿಸಿ, ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಮೇಲೆ (1)ರಲ್ಲಿ ಓದಲಾದ ದಿನಾಂಕ 27.02.2019ರ ಸರ್ಕಾರದ ಆದೇಶದಲ್ಲಿ ಸೂಚನೆಗಳನ್ನು ನೀಡಲಾಗಿತ್ತು.
2. ನಂತರ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ.764/2018ರಲ್ಲಿನ ಮಧ್ಯಕಾಲೀನ ಅರ್ಜಿ ಸಂಖ್ಯೆ.36981/2019ರಲ್ಲಿ ದಿನಾಂಕ 01.03.2019ರಂದು ನೀಡಿದ ಮಧ್ಯಕಾಲೀನ ಆದೇಶದನ್ವಯ, ಈ ಬಗ್ಗೆ ಸರ್ಕಾರದಿಂದ ಮುಂದಿನ ನಿರ್ದೇಶನ ನೀಡುವವರೆಗೆ ಮೇಲೆ (1)ರಲ್ಲಿ ಓದಲಾದ ದಿನಾಂಕ 27.02.2019ರ ಸರ್ಕಾರಿ ಆದೇಶವನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳತಕ್ಕದ್ದಲ್ಲವೆಂದು ಮೇಲೆ (2)ರಲ್ಲಿ ಓದಲಾದ ದಿನಾಂಕ 05.03.2019ರ ಆದೇಶದಲ್ಲಿ ಸೂಚನೆಗಳನ್ನು ನೀಡಲಾಗಿತ್ತು.
3. ಮಾನ್ಯ ಸರ್ವೋಚ್ಚ ನ್ಯಾಯಾಲಯವು, ಮೇಲೆ (3)ರಲ್ಲಿ ಓದಲಾದ, ಸಿವಿಲ್ ಅಪೀಲು ಸಂಖ್ಯೆ.2368/2011-ಬಿ.ಕೆ.ಪವಿತ್ರ ಮತ್ತು ಇತರರು ವಿರುದ್ಧ ಕೇಂದ್ರ ಸರ್ಕಾರ ಮತ್ತು ಇತರರು ಮತ್ತು ಸಂಬಂಧಿಸಿದ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಸಂಖ್ಯೆ.ಎಂ.ಎ. 1151/2018ರಲ್ಲಿ ದಿನಾಂಕ 10.05.2019ರಂದು ನೀಡಿದ ತೀರ್ಮಾನಲ್ಲಿ ಈ ಮುಂದಿನಂತೆ ಆದೇಶಿಸಿರುತ್ತದೆ:

“K Conclusion

144 For the above reasons, we have come to the conclusion that the challenge to the constitutional validity of the Reservation Act 2018 is lacking in substance. Following the decision in BK Pavitra I, the State government duly carried out the exercise of collating and analysing data on the compelling factors adverted to by the Constitution Bench in Nagaraj. The Reservation Act 2018 has cured the deficiency which was noticed by BK Pavitra I in respect of the Reservation Act 2002. The Reservation Act 2018 does not amount to a usurpation of judicial power by the state legislature. It is Nagaraj and Jarnail compliant. The Reservation Act 2018 is a valid exercise of the enabling power conferred by Article 16 (4A) of the Constitution.

145 We therefore find no merit in the batch of writ petitions as the constitutional validity of the Reservation Act 2018 has been upheld. They shall stand dismissed. Accordingly, the review petitions and miscellaneous applications shall also stand dismissed in view of the judgment in the present case. There shall be no order as to costs. All pending applications are disposed of.”

4. ಮಾನ್ಯ ಸರ್ವೋಚ್ಚ ನ್ಯಾಯಾಲಯದ, ಮೇಲೆ ಉದ್ಧರಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ 01.03.2019ರ ಮಧ್ಯಕಾಲೀನ ಆದೇಶವು, ದಿನಾಂಕ 10.05.2019ರ ಅದರ ಅಂತಿಮ ಆದೇಶದಲ್ಲಿ ವಿಲೀನಗೊಂಡಿರುತ್ತದೆ. ಈ ಬೆಳಕಿನಡಿಯಲ್ಲಿ ಮೇಲೆ (2)ರಲ್ಲಿ ಓದಲಾದ ದಿನಾಂಕ 05.03.2019ರ ಆದೇಶವನ್ನು ಮರುಪರಿಶೀಲಿಸಲಾಗಿದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 186 ಎಸ್‌ಆರ್‌ಎಸ್ 2018

ಬೆಂಗಳೂರು, ದಿನಾಂಕ: 15ನೇ ಮೇ 2019.

5. ಪ್ರಸ್ತಾವನೆಯಲ್ಲಿ ವಿವರಿಸಿದ ಸಂದರ್ಭಗಳ ಹಿನ್ನೆಲೆಯಲ್ಲಿ, ಮೇಲೆ (2)ರಲ್ಲಿ ಓದಲಾದ ದಿನಾಂಕ 05.03.2019ರ ಸರ್ಕಾರದ ಆದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

6. 2017ರ ಅಧಿನಿಯಮವನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಮೇಲೆ (1)ರಲ್ಲಿ ಓದಲಾದ ದಿನಾಂಕ 27.02.2019ರ ಆದೇಶದಲ್ಲಿ ಒಳಗೊಂಡಿರುವ ಸೂಚನೆಗಳನ್ವಯ ಎಲ್ಲಾ ನೇಮಕಾತಿ ಪ್ರಾಧಿಕಾರಗಳು ಕ್ರಮ ತೆಗೆದುಕೊಳ್ಳತಕ್ಕದ್ದು.

7. ಮೇಲೆ (1)ರಲ್ಲಿ ಓದಲಾದ ದಿನಾಂಕ 27.02.2019ರ ಸರ್ಕಾರಿ ಆದೇಶದ ಕಂಡಿಕೆ 8ರ ಉಪ ಕಂಡಿಕೆ (1)ರನ್ವಯ ಕ್ರಮ ತೆಗೆದುಕೊಂಡ ನಂತರ, ಸದರಿ ಆದೇಶದ ಕಂಡಿಕೆ 8 ರ ಉಪಕಂಡಿಕೆ (2)ರಲ್ಲಿ ಉಲ್ಲೇಖಿಸಲಾದ, ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ಅಧಿನಿಯಮ, 1973ರ ಸೆಕ್ಷನ್ 4, 5 ಮತ್ತು 6ನ್ನು ಸೆಕ್ಷನ್ 9 ರೊಡನೆ ಸಹವಾಚನ ಮಾಡಿಕೊಂಡು, ಇವುಗಳನ್ವಯ ತಾತ್ಕಾಲಿಕ/ಅಂತಿಮ ಜೇಷ್ಠತಾ ಪಟ್ಟಿಗಳನ್ನು ತಯಾರಿಸಿ ಪ್ರಕಟಿಸುವ, ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವ, ಮುಂಬಡ್ತಿಗಳನ್ನು ಪುನರಾವಲೋಕನೆ ಮಾಡುವ, ವೇತನ ಮತ್ತು ಪಿಂಚಣಿಗಳನ್ನು ನಿಗದಿಪಡಿಸುವುದನ್ನು ಒಳಗೊಂಡ ಪ್ರಕ್ರಿಯೆಯನ್ನು ಈ ಆದೇಶ ಹೊರಡಿಸಿದ ಗರಿಷ್ಠ ಮೂವತ್ತು ದಿನಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು.

8. ಲೋಕಸಭಾ ಸಾರ್ವತ್ರಿಕ ಚುನಾವಣಾ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ / ನೌಕರರು ಸದರಿ ಚುನಾವಣೆಗಳ ಮಾದರಿ ನೀತಿ ಸಂಹಿತೆ ಅವಧಿ ಪೂರ್ಣಗೊಂಡ ನಂತರ ನೇಮಕ ಮಾಡಿರುವ ಸ್ಥಳಕ್ಕೆ ವರದಿ ಮಾಡಿಕೊಳ್ಳತಕ್ಕದ್ದು.

9. ವಿಧಾನ ಸಭೆ ಉಪಚುನಾವಣೆ ಘೋಷಣೆಯಾಗಿರುವ ಧಾರವಾಡ ಹಾಗೂ ಕಲಬುರಗಿ ಜಿಲ್ಲೆಗಳು ಮತ್ತು ಚುನಾವಣೆ ಘೋಷಣೆಯಾಗಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸ್ಥಳಕ್ಕೆ ಅಥವಾ ಅಂತಹ ಸ್ಥಳದಿಂದ ಅಧಿಕಾರಿ/ನೌಕರರ ಸ್ಥಳ ನಿಯುಕ್ತಿ ಆದೇಶಗಳನ್ನು ಮಾದರಿ ನೀತಿ ಸಂಹಿತೆ ಅವಧಿ ಪೂರ್ಣಗೊಂಡ ನಂತರ ಹೊರಡಿಸುವುದು.

10. ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಯವರು, ಪ್ರಧಾನ ಕಾರ್ಯದರ್ಶಿಯವರು ಮತ್ತು ಕಾರ್ಯದರ್ಶಿಯವರು ಅವರ ಆಡಳಿತ ವ್ಯಾಪ್ತಿಗೊಳಪಡುವ ಸ್ವಾಯತ್ತ ಸಂಸ್ಥೆಗಳು / ವಿಶ್ವವಿದ್ಯಾಲಯಗಳು / ಸಾರ್ವಜನಿಕ ಉದ್ಯಮಗಳು / ಆಯೋಗ / ನಿಗಮ / ಮಂಡಳಿಗಳು / ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಈ ಆದೇಶವನ್ನು ಪಾಲಿಸಲು ಸೂಚನೆಗಳನ್ನು ನೀಡುವಂತೆ ತಿಳಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗಾಯತ್ರಿ ಎಂ.ಆರ್.

ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು)

**PROCEEDINGS OF THE GOVERNMENT OF KARNATAKA
PERSONNEL AND ADMINISTRATIVE REFORMS SECRETARIAT**

Subject Action to be taken in accordance with the Karnataka Extension of Consequential Seniority to Government Servants Promoted on the basis of Reservation (to the posts in the Civil Services of the State) Act, 2017.

Read (1) Government Order No. DPAR 186 SRS 2018 dated 27.02.2019.
(2) Government Order No. DPAR 186 SRS 2018 dated 05.03.2019.
(3) The judgement dated 10.05.2019 of the Hon'ble Supreme Court in M A No. 1151 of 2018 in Civil Appeal No. 2368 of 2011- B K Pavitra and Ors Vs The Union of India and Ors and connected Review Petitions and Writ Petitions.

Preamble:

1. In the Government Order dated 27.02.2019, read at (1) above, instructions were issued with regard to the implementation of the Karnataka Extension of Consequential Seniority to Government Servants Promoted on the basis of Reservation (to the posts in the Civil Services of the State) Act, 2017 (Act of 2017, in brief) subject to the judgment /order to be passed by the Hon'ble Supreme Court in M A No. 1151 of 2018 and connected cases.

2. Later, pursuant to the interim order dated 01.03.2019 of the Hon'ble Supreme Court in IA No. 36981/2019 in WP No. 764/2018, instructions were issued in the Government order dated 05.03.2019, read at (2) above, to the effect that no further action should be taken for operation and implementation of the Government Order dated 27.02.2019, read at (1) above, until further directions are issued by Government in this behalf.

3. The Hon'ble Supreme Court, in its judgement dated 10.05.2019 in M A No. 1151 of 2018 in Civil Appeal No. 2368 of 2011- B K Pavitra and Ors Vs The Union of India and Ors and connected Review Petitions and Writ Petitions, read at (3) above, has ordered as under:

"K Conclusion

144 For the above reasons, we have come to the conclusion that the challenge to the constitutional validity of the Reservation Act 2018 is lacking in substance. Following the decision in BK Pavitra I, the State government duly carried out the exercise of collating and analysing data on the compelling factors adverted to by the Constitution Bench in Nagaraj. The Reservation Act 2018 has cured the deficiency which was noticed by BK Pavitra I in respect of the Reservation Act 2002. The Reservation Act 2018 does not amount to a usurpation of judicial power by the state legislature. It is Nagaraj and Jarnail

compliant. The Reservation Act 2018 is a valid exercise of the enabling power conferred by Article 16 (4A) of the Constitution.

145 We therefore find no merit in the batch of writ petitions as the constitutional validity of the Reservation Act 2018 has been upheld. They shall stand dismissed. Accordingly, the review petitions and miscellaneous applications shall also stand dismissed in view of the judgment in the present case. There shall be no order as to costs. All pending applications are disposed of.”

4. In view of the order of the Hon'ble Supreme Court quoted above, the interim order dated 01.03.2019 of the Hon'ble Supreme Court merges with its final order 10.05.2019, read at (3) above. In the light of the above, the Government order dated 05.03.2019, read at (2) above, has been re-examined. Hence the following order.

**Government Order No. DPAR 186 SRS 2018,
Bengaluru, dated 15th May, 2019**

5. In the circumstances explained in the preamble, the Government order dated 05.03.2019, read at (2) above, is withdrawn with immediate effect.

6. All the appointing authorities shall take action in accordance with the instructions contained in the Government order dated 27.02.2019, read at (1) above, with regard to the implementation of the Act of 2017.

7. After completing action in accordance with sub-paragraph (1) of paragraph 8 of the Government Order dated 27.02.2019, read at (1) above, the process referred in sub-paragraph (2) of paragraph 8 thereof including preparation and publication of the provisional / final seniority lists, assignment of dates of eligibility, review of promotions, fixation of pay and pension as contemplated under sections 4,5,6 read with section 9 of the Karnataka State Civil Services

(Regulation of Promotion, Pay and Pension) Act, 1973, shall be completed within a maximum period of thirty days from the date of this Government order.

8. Those officers/officials entrusted with the election related work pertaining to General Elections to Lok Sabha, shall report to duty, where they are posted after the completion of the period of Model Code of Conduct.

9. Those officers/officials to be posted to or from Dharwada and Kalaburagi Districts and Local Bodies where elections have been notified shall be issued orders of postings only after the completion of period of Model Code of Conduct.

10. All the Additional Chief Secretaries / Principal Secretaries/ Secretaries to Government shall instruct the autonomous bodies /universities /public undertakings / commissions /corporations / boards / local bodies and institutions receiving grant-in-aid from Government, coming under their administrative purview, to comply with this Government order.

By order and in the name of the Governor of Karnataka

Gayathri.M.R
Under Secretary to Government,
Department of Personnel and
Administrative Reforms (Service Rules)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦)	ನಂ. ೩೯೯
Part-I	Bengaluru, Friday, May 24, 2019 (Jyesta 3, Shaka Varsha 1940)	No. 399

ಕರ್ನಾಟಕ ಸರ್ಕಾರದ ನಡವಳಿಗಳು

ಸಾರಿಗೆ ಸಚಿವಾಲಯ

ವಿಷಯ: ಸಾರಿಗೆ ಇಲಾಖೆಯ ವಿಶೇಷ ಸಾರಿಗೆ ಆಯುಕ್ತರ ಹುದ್ದೆಯನ್ನು ಅಪರ ಸಾರಿಗೆ ಆಯುಕ್ತರು (ಆಡಳಿತ) ಹುದ್ದೆಯನ್ನಾಗಿ ನಿಮ್ಮೀಕರಿಸುವ ಹಾಗೂ ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಯನ್ನು ಅಪರ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಯನ್ನಾಗಿ ಉನ್ನತೀಕರಿಸುವ ಬಗ್ಗೆ.

- ಓದಲಾಗಿದೆ:**
1. ಸರ್ಕಾರದ ಆದೇಶ ಸಂಖ್ಯೆ:ಸಾರಿಇ 118 ಸಾಇಸೇ 2016, ದಿನಾಂಕ:22-05-2017.
 2. ಸಾರಿಗೆ ಆಯುಕ್ತರ ಪತ್ರ ಸಂಖ್ಯೆ:ಸಾಆ/ಸಿಬ್ಬಂದಿ-1/ವೈವ-536/2016-17, ದಿನಾಂಕ:08-11-2016.

ಪ್ರಸ್ತಾವನೆ:

ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಆದೇಶದಲ್ಲಿ ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತರು (ಆಡಳಿತ) (ವೇತನ ಶ್ರೇಣಿ ರೂ.90,500-1,23,300) ಹುದ್ದೆಯನ್ನು ವಿಶೇಷ ಸಾರಿಗೆ ಆಯುಕ್ತರು (ವೇತನ ಶ್ರೇಣಿ ರೂ.97,100-1,41,300) ಹುದ್ದೆಯನ್ನಾಗಿ ಉನ್ನತೀಕರಿಸಲಾಗಿದೆ.

ಓದಲಾದ ಕ್ರಮ ಸಂಖ್ಯೆ (2)ರ ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರ ಪತ್ರದಲ್ಲಿ, ಸಾರಿಗೆ ಇಲಾಖೆಯ ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ), ಬೆಂಗಳೂರು ಹುದ್ದೆಯ ಕಾರ್ಯವ್ಯಾಪ್ತಿಯು ಸಂಪೂರ್ಣ ರಾಜ್ಯವ್ಯಾಪ್ತಿ ಹೊಂದಿರುವುದಲ್ಲದೇ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಕೂಡಿದೆ. ರಾಜ್ಯದ ವಾಯುಮಾಲಿನ್ಯ ನಿಯಂತ್ರಣ ತಪಾಸಣಾ ಕೇಂದ್ರಗಳ ಪರವಾನಗಿ ಮತ್ತು ಅವುಗಳಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು, ಶಬ್ದಮಾಲಿನ್ಯಕ್ಕೆ ಸಂಬಂಧಿಸಿದ ವಿಚಾರಗಳು, ಗುಪ್ತ ಮಾಹಿತಿ ಸಂಗ್ರಹಿಸಿ ನಿರ್ವಹಣೆ, ಇಲಾಖೆಯ ಗಣಕೀಕರಣ ಮತ್ತು ವೆಬ್‌ಸೈಟ್ ಉಸ್ತುವಾರಿ, ವಾಹನಗಳ ವೇಗ ನಿಯಂತ್ರಣಕ್ಕೆ ಸಂಬಂಧಿಸಿದ ವಿಚಾರಗಳು, ಎಲ್.ಪಿ.ಜಿ. ಇಂಧನ ಉಪಯೋಗಕ್ಕೆ ಸಂಬಂಧಿಸಿದ ವಿಚಾರಗಳು ಹಾಗೂ ಇಲಾಖೆಯ ಗಣಕೀಕರಣಕ್ಕೆ ಸಂಬಂಧಿಸಿದ ವಿಚಾರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಕಾರ್ಯಬಾಹುಳ್ಯದಾಗಿದ್ದು, ಇತ್ತೀಚಿಗೆ ವಾಹನಗಳ ನೋಂದಣಿಯು ಗಣನೀಯವಾಗಿ ಏರುತ್ತಿದ್ದು, ಪ್ರತಿದಿನ ಅದಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್‌ಕಾರ್ಡ್ ಪೂರೈಕೆ ಕೆ.ಎಂ.ಎಸ್., ರಿಚಾರ್ಜ್ ಇತ್ಯಾದಿಗಳನ್ನು ಸಮರ್ಪಕವಾಗಿ ಆದ್ಯತೆಯ ಮೇರೆಗೆ ಪೂರೈಸುವ ಸೂಕ್ತ ಮೇಲ್ವಿಚಾರಣೆ, ಜವಾಬ್ದಾರಿ ಮತ್ತು ಹೊಣೆಗಾರಿಕೆಯಿಂದ ಕೂಡಿರುತ್ತದೆ. ಆದುದರಿಂದ, ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಯನ್ನು ಅಪರ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) ಹುದ್ದೆಗೆ ಉನ್ನತೀಕರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಸಾರಿಇ 118 ಸಾಇಸೇ 2016,
ಬೆಂಗಳೂರು, ದಿನಾಂಕ: 24-05-2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆಯ ವಿಶೇಷ ಸಾರಿಗೆ ಆಯುಕ್ತರು (ವೇತನ ಶ್ರೇಣಿ ರೂ.97,100-1,41,300) ಹುದ್ದೆಯನ್ನು ಅಪರ ಸಾರಿಗೆ ಆಯುಕ್ತರು (ಆಡಳಿತ) (ವೇತನ ಶ್ರೇಣಿ ರೂ.90,500-1,23,300) ಹುದ್ದೆಯನ್ನಾಗಿ ನಿಮ್ಮೀಕರಿಸಿ ಆದೇಶಿಸಿದೆ.

ಮುಂದುವರೆದು, ಜಂಟಿ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) (ವೇತನ ಶ್ರೇಣಿ ರೂ.74,400-1,09,600) ಹುದ್ದೆಯನ್ನು ಅಪರ ಸಾರಿಗೆ ಆಯುಕ್ತರು (ಪರಿಸರ ಮತ್ತು ಇ-ಆಡಳಿತ) (ವೇತನ ಶ್ರೇಣಿ ರೂ.90,500-1,23,300) ಹುದ್ದೆಯನ್ನಾಗಿ ಉನ್ನತೀಕರಿಸಿ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:ಆಇ 225 ಸೇ-3/2018, ದಿನಾಂಕ:10-04-2018 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಸತ್ಯವತಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಾರಿಗೆ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦)	ನಂ. ೪೧೨
Part-I	Bengaluru, Saturday, May 25, 2019 (Jyesta 4, Shaka Varsha 1940)	No. 412

ಪೊಲೀಸ್ ಆಯುಕ್ತರು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು, ಬೆಂಗಳೂರು ನಗರ ರವರ ನಡವಳಿಗಳು

ಉಪಸ್ಥಿತರು : ಟಿ.ಸುನೀಲ್ ಕುಮಾರ್, ಐ.ಪಿ.ಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ.

ವಿಷಯ : ದಿನಾಂಕ:28-05-2019 ರಂದು ಬೆಳಿಗ್ಗೆ 07-00 ಗಂಟೆಯಿಂದ ದಿನಾಂಕ:29-05-2019 ರ ಮಧ್ಯರಾತ್ರಿವರೆಗೆ ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ, ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತ್ತು ಪೂರ್ವ ವಿಭಾಗದ ಕೆ.ಜಿ.ಹಳ್ಳಿ ಮತ್ತು ಪುಲಿಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾರ್‌ಗಳು, ವೈನ್‌ಷಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ನಿಷೇಧಿಸುವ ಬಗ್ಗೆ.

ಉಲ್ಲೇಖ : 1. ರಾಜ್ಯ ಚುನಾವಣಾ ಆಯೋಗದ ಪತ್ರ ಸಂಖ್ಯೆ:ರಾಚುಆ.14.ಇಯುಬಿ.2019, ದಿನಾಂಕ: 02-05-2019.
2. ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ರವರ ಪತ್ರ ಸಂಖ್ಯೆ: ರಾಚುಆ/45/ಇಯುಬಿ/2018, ಬೆಂಗಳೂರು. ದಿನಾಂಕ: 21-05-2019.

ಪ್ರಸ್ತಾವನೆ:

ರಾಜ್ಯ ಚುನಾವಣಾ ಆಯೋಗವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾವೇರಿಪುರ ವಾರ್ಡ್ ನಂ.103 ಮತ್ತು ಸಗಾಯಪುರಂ ವಾರ್ಡ್ ನಂ.60 ಕ್ಕೆ ಸಂಬಂಧಿಸಿದಂತೆ ಉಪ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮತದಾನವು ದಿನಾಂಕ: 29-05-2019 ರಂದು ಬೆಳಿಗ್ಗೆ 07-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ನಡೆಯಲಿರುತ್ತದೆ.

ಈ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯು ಶಾಂತವಾಗಿ ಮತ್ತು ಮುಕ್ತವಾಗಿ ನಡೆಯುವಂತಾಗಲು ಉಲ್ಲೇಖಗಳ ಅನ್ವಯ ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಹಿಂದಿನ ದಿನಗಳು ಮತ್ತು ಮತದಾನದ ದಿನ ಮದ್ಯ ಮಾರಾಟವನ್ನು ನಿಷೇಧಿಸುವ ಅಗತ್ಯತೆ ಇರುವುದರಿಂದ, ಈ ಸಮಯದಲ್ಲಿ ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ದುಷ್ಕೃತ್ಯವನ್ನು ನಡೆಸಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವವಿರುವುದಾಗಿ ಗುಪ್ತವಾರ್ತಾ ವಿಭಾಗದ ಮಾಹಿತಿಯಿಂದ ತಿಳಿದುಬಂದಿರುವುದರಿಂದಲೂ, ಇದಲ್ಲದೇ ನಾನು ಸ್ವತಃ ಪರಿಶೀಲಿಸಲಾಗಿ ಮತ್ತು ಈ ಮೇಲ್ಕಂಡ ಮಾಹಿತಿಗಳ ಬಗ್ಗೆ ಖುದ್ದಾಗಿ ಮಾಡಿದ ವಿಚಾರಣೆಯಿಂದ ಸಾಕಷ್ಟು ಸತ್ಯಾಂಶವಿದೆಯೆಂದು ತಿಳಿದುಕೊಂಡಿದ್ದು, ಮತದಾನ ನಡೆಯುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಮತ್ತು ಈ ಸಂದರ್ಭದಲ್ಲಿ ಕಾನೂನು & ಸುವ್ಯವಸ್ಥೆಗೆ ಭಂಗವುಂಟಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿಗಳಿಗೆ

ನಷ್ಟವುಂಟುಮಾಡುವ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದಲೂ, ಮುಂಜಾಗ್ರತಾ ಕ್ರಮವಾಗಿ ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತ್ತು ಪೂರ್ವ ವಿಭಾಗದ ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾರ್‌ಗಳು, ವೈನ್‌ಷಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ನಿಷೇದಿಸುವಂತೆ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತೇನೆ.

ಆದೇಶ ಸಂಖ್ಯೆ: ಎಸ್‌ಬಿ/ಬಿಬಿಎಂಪಿ ಉಪ ಚುನಾವಣೆ/ಮದ್ಯಮಾರಾಟ ನಿಷೇಧಾಜ್ಞೆ/02/2019 ದಿನಾಂಕ: 24-05-2019

ಈ ದಿನೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 144 ಉಪ ಕಾಲಂ (1) ಮತ್ತು (3) ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ಟಿ.ಸುನೀಲ್ ಕುಮಾರ್, ಐ.ಪಿ.ಎಸ್. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು, ದಿನಾಂಕ:28-05-2019 ರಂದು ಬೆಳಿಗ್ಗೆ 7-00 ಗಂಟೆಯಿಂದ ದಿನಾಂಕ: 29-05-2019 ರ ಮಧ್ಯರಾತ್ರಿ 12.00 ಗಂಟೆಯವರೆಗೆ, ಬೆಂಗಳೂರು ನಗರದ ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮತ್ತು ಪೂರ್ವ ವಿಭಾಗದ ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಲ್ಲಾ ಬಾರ್‌ಗಳು, ವೈನ್‌ಷಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟ ಮಾಡದಿರಲು ಪ್ರತಿಬಂಧಕಜ್ಞೆಯನ್ನು ವಿಧಿಸಿರುತ್ತೇನೆ.

ಮೇಲ್ಕಂಡ ಆಜ್ಞೆಯನ್ನು ನನ್ನ ಸಹಿ ಮತ್ತು ನನ್ನ ಕಛೇರಿಯ ಮೊಹರಿನಲ್ಲಿ 2019 ರ ಮೇ ಮಾಹೆಯ ದಿನಾಂಕ 24 ರಂದು ಹೊರಡಿಸಿರುತ್ತೇನೆ.

ಟಿ. ಸುನೀಲ್ ಕುಮಾರ್, ಐ.ಪಿ.ಎಸ್.
ಪೊಲೀಸ್ ಆಯುಕ್ತರು ಹಾಗೂ
ಅಪರ ಜಿಲ್ಲಾ ದಂಡಾಧಿಕಾರಿಗಳು,
ಬೆಂಗಳೂರು ನಗರ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦)	ನಂ. ೪೧೩
Part-I	Bengaluru, Saturday, May 25, 2019 (Jyesta 4, Shaka Varsha 1940)	No. 413

ಪೊಲೀಸ್ ಆಯುಕ್ತರು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು, ಬೆಂಗಳೂರು ನಗರ ರವರ ನಡವಳಿಗಳು

ಉಪಸ್ಥಿತರು : ಟಿ.ಸುನೀಲ್ ಕುಮಾರ್, ಐ.ಪಿ.ಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ.

ವಿಷಯ : ದಿನಾಂಕ:28-05-2019 ರಂದು ಬೆಳಿಗ್ಗೆ 07-00 ಗಂಟೆಯಿಂದ ದಿನಾಂಕ:29-05-2019 ರ ಮಧ್ಯರಾತ್ರಿವರೆಗೆ ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾರ್‌ಗಳು, ವೈನ್‌ಷಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ನಿಷೇಧಿಸುವ ಬಗ್ಗೆ.

ಉಲ್ಲೇಖ : ರಾಜ್ಯ ಚುನಾವಣಾ ಆಯೋಗದ ಪತ್ರ ಸಂಖ್ಯೆ:ರಾಚುಆ.76.ಇಯುಬಿ.2019, ದಿನಾಂಕ: 02-05-2019.

ಪ್ರಸ್ತಾವನೆ:

ರಾಜ್ಯ ಚುನಾವಣಾ ಆಯೋಗವು ದೇವನಹಳ್ಳಿ ಪುರಸಭೆಗೆ ಸಂಬಂಧಿಸಿದಂತೆ ಪುರಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮತದಾನವು ದಿನಾಂಕ: 29-05-2019 ರಂದು ಬೆಳಿಗ್ಗೆ 07-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ನಡೆಯಲಿರುತ್ತದೆ.

ಈ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯು ಶಾಂತವಾಗಿ ಮತ್ತು ಮುಕ್ತವಾಗಿ ನಡೆಯುವಂತಾಗಲು ಉಲ್ಲೇಖದ ಅನ್ವಯ ಚುನಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನದ ಹಿಂದಿನ ದಿನಗಳು ಮತ್ತು ಮತದಾನದ ದಿನ ಮದ್ಯ ಮಾರಾಟವನ್ನು ನಿಷೇಧಿಸುವ ಅಗತ್ಯತೆ ಇರುವುದರಿಂದ, ಈ ಸಮಯದಲ್ಲಿ ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ದುಷ್ಕೃತ್ಯವನ್ನು ನಡೆಸಿ ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವವಿರುವುದಾಗಿ ಗುಪ್ತವಾರ್ತಾ ವಿಭಾಗದ ಮಾಹಿತಿಯಿಂದ ತಿಳಿದುಬಂದಿರುವುದರಿಂದಲೂ, ಇದಲ್ಲದೇ ನಾನು ಸ್ವತಃ ಪರಿಶೀಲಿಸಲಾಗಿ ಮತ್ತು ಈ ಮೇಲ್ಕಂಡ ಮಾಹಿತಿಗಳ ಬಗ್ಗೆ ಖುದ್ದಾಗಿ ಮಾಡಿದ ವಿಚಾರಣೆಯಿಂದ ಸಾಕಷ್ಟು ಸತ್ಯಾಂಶವಿದೆಯೆಂದು ತಿಳಿದುಕೊಂಡಿದ್ದು, ಮತದಾನ ನಡೆಯುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಮತ್ತು ಈ ಸಂದರ್ಭದಲ್ಲಿ ಕಾನೂನು & ಸುವ್ಯವಸ್ಥೆಗೆ ಭಂಗವುಂಟಾಗಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟುಮಾಡುವ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದಲೂ, ಮುಂಜಾಗ್ರತಾ ಕ್ರಮವಾಗಿ ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಾರ್‌ಗಳು, ವೈನ್‌ಷಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟವನ್ನು ನಿಷೇಧಿಸುವಂತೆ ಈ ಕೆಳಕಂಡಂತೆ ಆದೇಶ ಹೊರಡಿಸಿರುತ್ತೇನೆ.

ಆದೇಶ ಸಂಖ್ಯೆ: ಎಸ್‌ಬಿ/ಪುರಸಭೆ ಚುನಾವಣೆ/ಮದ್ಯಮಾರಾಟ ನಿಷೇಧಾಜ್ಞೆ/02/2019, ದಿ: 24-05-2019.

ಈ ದೆಸೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 144 ಉಪ ಕಲಂ (1) ಮತ್ತು (3) ರ ಅನ್ವಯ ಪ್ರದತ್ತವಾದ ಅಧಿಕಾರವನ್ನು ಉಪಯೋಗಿಸಿ ಟಿ.ಸುನೀಲ್ ಕುಮಾರ್, ಐ.ಪಿ.ಎಸ್. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು, ದಿನಾಂಕ:28-05-2019 ರಂದು ಬೆಳಿಗ್ಗೆ 07-00 ಗಂಟೆಯಿಂದ ದಿನಾಂಕ:29-05-2019 ರ ಮದ್ಯರಾತ್ರಿವರೆಗೆ ಬೆಂಗಳೂರು ನಗರದ ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎಲ್ಲಾ ಬಾರ್‌ಗಳು, ವೈನ್‌ಷಾಪ್‌ಗಳು, ಪಬ್‌ಗಳು ಹಾಗೂ ಎಲ್ಲಾ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳನ್ನು ಮುಚ್ಚಲು ಹಾಗೂ ಮಾರಾಟ ಮಾಡದಿರಲು ಪ್ರತಿಬಂಧಕಾಜ್ಞೆಯನ್ನು ವಿಧಿಸಿರುತ್ತೇನೆ.

ಮೇಲ್ಕಂಡ ಆಜ್ಞೆಯನ್ನು ನನ್ನ ಸಹಿ ಮತ್ತು ನನ್ನ ಕಛೇರಿಯ ಮೊಹರಿನಲ್ಲಿ 2019ರ ಮೇ ಮಾಹೆಯ ದಿನಾಂಕ 24 ರಂದು ಹೊರಡಿಸಿರುತ್ತೇನೆ.

ಟಿ. ಸುನೀಲ್ ಕುಮಾರ್, ಐ.ಪಿ.ಎಸ್.
ಪೊಲೀಸ್ ಆಯುಕ್ತರು ಹಾಗೂ
ಅಪರ ಜಿಲ್ಲಾ ದಂಡಾಧಿಕಾರಿಗಳು,
ಬೆಂಗಳೂರು ನಗರ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦)	ನಂ. ೪೧೪
Part-I	Bengaluru, Saturday, May 25, 2019 (Jyesta 4, Shaka Varsha 1940)	No. 414

ಪೊಲೀಸ್ ಆಯುಕ್ತರು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು, ಬೆಂಗಳೂರು ನಗರ ರವರ ನಡವಳಿಗಳು

ಉಪಸ್ಥಿತರು : ಟಿ.ಸುನೀಲ್ ಕುಮಾರ್, ಐ.ಪಿ.ಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ.

ವಿಷಯ : ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ, ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾವೇರಿಪುರ ವಾರ್ಡ್ ನಂ.103 ಮತ್ತು ಪೂರ್ವ ವಿಭಾಗದ ಕೆ.ಜಿ.ಹಳ್ಳಿ ಮತ್ತು ಪುಲಿಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸಗಾಯಪುರಂ ವಾರ್ಡ್ ನಂ.60 ರ ಉಪ ಚುನಾವಣೆಯ ಸಂಬಂಧ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ದಿನಾಂಕ: 28-05-2019 ರಂದು ಬೆಳಿಗ್ಗೆ 7-00 ಗಂಟೆಯಿಂದ ದಿನಾಂಕ: 29-05-2019ರ ಮಧ್ಯರಾತ್ರಿ 12.00 ಗಂಟೆಯವರೆಗೆ, ಕಲಂ.144 ಸಿಆರ್‌ಪಿಸಿ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸುವ ಬಗ್ಗೆ.

ಉಲ್ಲೇಖ : 1. ರಾಜ್ಯ ಚುನಾವಣಾ ಆಯೋಗದ ಪತ್ರ ಸಂಖ್ಯೆ:ರಾಚುಆ.14.ಇಯುಬಿ.2019, ದಿನಾಂಕ: 02-05-2019.
2. ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ರವರ ಪತ್ರ ಸಂಖ್ಯೆ: ರಾಚುಆ/45/ಇಯುಬಿ/2018, ಬೆಂಗಳೂರು. ದಿನಾಂಕ: 21-05-2019.

ಪ್ರಸ್ತಾವನೆ:

ರಾಜ್ಯ ಚುನಾವಣಾ ಆಯೋಗವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾವೇರಿಪುರ ವಾರ್ಡ್ ನಂ.103 ಮತ್ತು ಸಗಾಯಪುರಂ ವಾರ್ಡ್ ನಂ.60 ಕ್ಕೆ ಸಂಬಂಧಿಸಿದಂತೆ ಉಪ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮತದಾನವು ದಿನಾಂಕ: 29-05-2019 ರಂದು ಬೆಳಿಗ್ಗೆ 07-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ನಡೆಯಲಿರುತ್ತದೆ.

ಈ ಸಂಬಂಧ ಯಾವುದೇ ವ್ಯಕ್ತಿಗಳು ಎಲ್ಲಾ ತರಹದ ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳನ್ನು, ಈಟಿಗಳನ್ನು, ಗದೆಗಳನ್ನು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು, ಯಾವುದೇ ಸಂರಕ್ಷಾರ್ಥ ಪದಾರ್ಥ ಅಥವಾ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಎಸೆಯುವ ಸಾಧನಗಳನ್ನು ಅಥವಾ ಕ್ಷಿಪಣಿಗಳ ಒಯ್ಯುವಿಕೆಯನ್ನು ಹಾಗೂ ಶೇಖರಿಸುವುದನ್ನು, ಕಲ್ಲುಗಳನ್ನು ಎಸೆಯುವುದು ಮತ್ತು ಮೆರವಣಿಗೆ ನಡೆಸುವುದನ್ನು ಚುನಾವಣಾ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ನಿಷೇಧಿಸುವುದು ಅಗತ್ಯವಾಗಿರುತ್ತದೆಂದು ಕಂಡುಬಂದಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

ಆದೇಶ ಸಂಖ್ಯೆ: ಎಸ್‌ಬಿ/ಬಿಬಿಎಂಪಿ ಉಪ ಚುನಾವಣೆ ನಿಷೇಧಾಜ್ಞೆ/02/2019, ದಿ: 24-05-2019.

ಈ ದಿನೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ, ಟಿ.ಸುನೀಲ್ ಕುಮಾರ್, ಐ.ಪಿ.ಎಸ್. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು, ದಿನಾಂಕ:28-05-2019 ರಂದು ಬೆಳಿಗ್ಗೆ 7-00 ಗಂಟೆಯಿಂದ ದಿನಾಂಕ: 29-05-2019 ರ ಮಧ್ಯರಾತ್ರಿ 12.00 ಗಂಟೆಯವರೆಗೆ, ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಬಿ.ಬಿ.ಎಂ.ಪಿ. ಕಾವೇರಿಪುರ ವಾರ್ಡ್ ನಂ.103 ಕ್ಕೆ ಒಳಪಡುವ ಪೂರ್ವ ವಿಭಾಗದ ಕಾಮಾಕ್ಷಿಪಾಳ್ಯ ಮತ್ತು ವಿಜಯನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಾಗೂ ಬಿ.ಬಿ.ಎಂ.ಪಿ. ಸಗಾಯಪ್ಪರಂ ವಾರ್ಡ್ ನಂ.60 ಕ್ಕೆ ಒಳಪಡುವ ಪೂರ್ವ ವಿಭಾಗದ ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಕೆಳಕಂಡ ನಿಬಂಧನೆಗಳಿಗೆ ಒಳಪಡುವಂತೆ ನಿಷೇಧಾಜ್ಞೆಯನ್ನು ವಿಧಿಸಿರುತ್ತೇನೆ.

1. ಕಾನೂನು ಭಂಗ ಉಂಟುಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು
2. ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದನ್ನು,
3. ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು,
4. ಯಾವುದೇ ಸ್ವೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪರಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನ್ನು,
5. ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕ್ರಿಯೆಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಮೇಲ್ಕಂಡ ಆಜ್ಞೆಯನ್ನು ನನ್ನ ಸಹಿ ಮತ್ತು ನನ್ನ ಕಛೇರಿಯ ಮೊಹರಿನಲ್ಲಿ 2019 ರ ಮೇ ಮಾಹೆಯ ದಿನಾಂಕ 24 ರಂದು ಹೊರಡಿಸಿರುತ್ತೇನೆ.

ಟಿ. ಸುನೀಲ್ ಕುಮಾರ್, ಐ.ಪಿ.ಎಸ್.
ಪೊಲೀಸ್ ಆಯುಕ್ತರು ಹಾಗೂ
ಅಪರ ಜಿಲ್ಲಾ ದಂಡಾಧಿಕಾರಿಗಳು,
ಬೆಂಗಳೂರು ನಗರ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦)	ನಂ. ೪೧೫
Part-I	Bengaluru, Saturday, May 25, 2019 (Jyesta 4, Shaka Varsha 1940)	No. 415

ಪೊಲೀಸ್ ಆಯುಕ್ತರು ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳು, ಬೆಂಗಳೂರು ನಗರ ರವರ ನಡವಳಿಗಳು

ಉಪಸ್ಥಿತರು : ಟಿ. ಸುನೀಲ್ ಕುಮಾರ್, ಐ.ಪಿ.ಎಸ್, ಪೊಲೀಸ್ ಆಯುಕ್ತರು, ಬೆಂಗಳೂರು ನಗರ.

ವಿಷಯ : ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ, ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೇವನಹಳ್ಳಿ ಪುರಸಭೆ ಚುನಾವಣೆಯ ಸಂಬಂಧ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ದಿನಾಂಕ:28-05-2019 ರಂದು ಬೆಳಿಗ್ಗೆ 7-00 ಗಂಟೆಯಿಂದ ದಿನಾಂಕ: 29-05-2019 ರ ಮಧ್ಯರಾತ್ರಿ 12.00 ಗಂಟೆಯವರೆಗೆ, ಕಲಂ.144 ಸಿಆರ್‌ಪಿಸಿ ಅನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸುವ ಬಗ್ಗೆ

ಉಲ್ಲೇಖ : ರಾಜ್ಯ ಚುನಾವಣಾ ಆಯೋಗದ ಪತ್ರ ಸಂಖ್ಯೆ: ರಾಜುಆ.76.ಇಯುಬಿ.2019, ದಿನಾಂಕ: 02-05-2019.

ಪ್ರಸ್ತಾವನೆ:

ರಾಜ್ಯ ಚುನಾವಣಾ ಆಯೋಗವು ದೇವನಹಳ್ಳಿ ಪುರಸಭೆಗೆ ಸಂಬಂಧಿಸಿದಂತೆ ಪುರಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮತದಾನವು ದಿನಾಂಕ: 29-05-2019 ರಂದು ಬೆಳಿಗ್ಗೆ 07-00 ಗಂಟೆಯಿಂದ ಸಂಜೆ 5-00 ಗಂಟೆಯವರೆಗೆ ನಡೆಯಲಿರುತ್ತದೆ.

ಈ ಸಂಬಂಧ ಯಾವುದೇ ವ್ಯಕ್ತಿಗಳು ಎಲ್ಲಾ ತರಹದ ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳನ್ನು, ಈಟಿಗಳನ್ನು, ಗದೆಗಳನ್ನು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು, ಯಾವುದೇ ಸಂರಕ್ಷಾರ ಪದಾರ್ಥ ಅಥವಾ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಎಸೆಯುವ ಸಾಧನಗಳನ್ನು ಅಥವಾ ಕ್ಷಿಪಣಿಗಳ ಒಯ್ಯುವಿಕೆಯನ್ನು ಹಾಗೂ ಶೇಖರಿಸುವುದನ್ನು, ಕಲ್ಲುಗಳನ್ನು ಎಸೆಯುವುದು ಮತ್ತು ಮೆರವಣಿಗೆ ನಡೆಸುವುದನ್ನು ಚುನಾವಣಾ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಯುವ ಉದ್ದೇಶದಿಂದ ನಿಷೇದಿಸುವುದು ಅಗತ್ಯವಾಗಿರುತ್ತದೆಂದು ಕಂಡುಬಂದಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

ಆದೇಶ ಸಂಖ್ಯೆ: ಎಸ್‌ಬಿ/ಪುರಸಭೆ ಚುನಾವಣೆ ನಿಷೇದಾಜ್ಞೆ/01/2019 ದಿನಾಂಕ: 24-05-2019

ಈ ದಿನೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ, ಟಿ.ಸುನೀಲ್ ಕುಮಾರ್, ಐ.ಪಿ.ಎಸ್. ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಆದ ನಾನು, ದಿನಾಂಕ:28-05-2019 ರಂದು ಬೆಳಿಗ್ಗೆ 7-00 ಗಂಟೆಯಿಂದ ದಿನಾಂಕ: 29-05-2019 ರ ಮಧ್ಯರಾತ್ರಿ 12.00 ಗಂಟೆಯವರೆಗೆ, ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ದೇವನಹಳ್ಳಿ ಪುರಸಭೆ

ವಾಪ್ಪಿಗೆ ಒಳಪಡುವ ಈಶಾನ್ಯ ವಿಭಾಗದ ದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಕೆಳಕಂಡ ನಿಬಂಧನೆಗಳಿಗೆ ಒಳಪಡುವಂತೆ ನಿಷೇಧಾಜ್ಞೆಯನ್ನು ವಿಧಿಸಿರುತ್ತೇನೆ.

1. ಕಾನೂನು ಭಂಗ ಉಂಟುಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರ ಗುಂಪು ಸೇರುವುದನ್ನು
2. ಮೆರವಣಿಗೆ ಮತ್ತು ಸಭೆಗಳನ್ನು ನಡೆಸುವುದನ್ನು,
3. ಶಸ್ತ್ರಗಳನ್ನು, ದೊಣ್ಣೆಗಳನ್ನು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು ಇನ್ನೂ ಮುಂತಾದ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು,
4. ಯಾವುದೇ ಸ್ಪೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪರಣಿಗಳನ್ನು ಎಸೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನ್ನು,
5. ವ್ಯಕ್ತಿಗಳ ಅಥವಾ ಅವರ ಶವಗಳ ಪ್ರತಿಕ್ರಿಯೆಗಳ ಪ್ರದರ್ಶನ ಮಾಡುವುದನ್ನು, ಪ್ರಚೋದಿಸಬಹುದಾದ ಬಹಿರಂಗ ಘೋಷಣೆಗಳನ್ನು ಕೂಗುವುದು, ಸಂಚ್ಛೇ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು, ಸಂಕೇತಗಳನ್ನು, ಭಿತ್ತಿ ಪತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಥವಾ ಪದಾರ್ಥಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಮೇಲ್ಕಂಡ ಆಜ್ಞೆಯನ್ನು ನನ್ನ ಸಹಿ ಮತ್ತು ನನ್ನ ಕಛೇರಿಯ ಮೊಹರಿನಲ್ಲಿ 2019 ರ ಮೇ ಮಾಹೆಯ ದಿನಾಂಕ 24 ರಂದು ಹೊರಡಿಸಿರುತ್ತೇನೆ.

ಟಿ. ಸುನೀಲ್ ಕುಮಾರ್, ಐ.ಪಿ.ಎಸ್.
ಪೊಲೀಸ್ ಆಯುಕ್ತರು ಹಾಗೂ
ಅಪರ ಜಿಲ್ಲಾ ದಂಡಾಧಿಕಾರಿಗಳು,
ಬೆಂಗಳೂರು ನಗರ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-I	ಬೆಂಗಳೂರು, ಶುಕ್ರವಾರ, ಮೇ 31, 2019 (ಜ್ಯೇಷ್ಠ 10, ಶಕ ವರ್ಷ 1940)	ನಂ. 424
Part-I	Bengaluru, Friday, May 31, 2019 (Jyesta 10, Shaka Varsha 1940)	No. 424

ಕರ್ನಾಟಕ ಸರ್ಕಾರದ ನಡವಳಿಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ:- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ನೀಡುವ ಬಗ್ಗೆ ಸೂಚನೆಗಳು.

ಓದಲಾಗಿದೆ:

1. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013 ದಿನಾಂಕ: 07-06-2013
2. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 22 ಸೇನೌವ 2013 ದಿನಾಂಕ: 14-06-2013
3. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 18 ಸೇನೌವ 2014 ದಿನಾಂಕ: 06-02-2014
4. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 17 ಸೇನೌವ 2015 ದಿನಾಂಕ: 27-04-2015
5. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 25 ಸೇನೌವ 2015 ದಿನಾಂಕ: 14-10-2015
6. ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 2 ಸೇನೌವ 2017 ದಿನಾಂಕ: 27-03-2017
7. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ: 4306/2017ರಲ್ಲಿ ದಿನಾಂಕ: 27-07-2017ರಂದು ನೀಡಿದ ಆದೇಶ.

ಪ್ರಸ್ತಾವನೆ:

1) ಮೇಲೆ ಓದಲಾದ ಉಲ್ಲೇಖ (1) ರಿಂದ (6)ರವರೆಗಿನ ಸರ್ಕಾರಿ ಆದೇಶಗಳಲ್ಲಿ ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ತೃತ ಮಾರ್ಗಸೂಚಿಗಳನ್ನು ನೀಡಲಾಗಿದೆ. ಮೇಲೆ (1)ರಲ್ಲಿ ಓದಲಾದ ಆದೇಶದ ಕಂಡಿಕೆ 9.ಅ.vi ರಲ್ಲಿ ಈ ಕೆಳಕಂಡಂತೆ ನಿರ್ದಿಷ್ಟಪಡಿಸಲಾಗಿದೆ:

“ಒಂದು ವೇಳೆ ಸರ್ಕಾರಿ ನೌಕರನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿದ್ದಲ್ಲಿ ಮಾತ್ರ ಅಂತಹ ನೌಕರನನ್ನು ಆ ಪದಾಧಿಕಾರದ ಅವಧಿ ಮುಗಿಯುವವರೆಗೆ ವರ್ಗಾಯಿಸಬಾರದು. ಒಂದು ವೇಳೆ ಪದಾಧಿಕಾರದ ಅವಧಿ ಮುಗಿದ ನಂತರ 3 ತಿಂಗಳು ಚುನಾವಣೆಗಳು ನಡೆಯದಿದ್ದಲ್ಲಿ ಅಂತಹವರನ್ನು ವರ್ಗಾಯಿಸಬಹುದು. ಒಂದು ವೇಳೆ ಅವನು ಮರುಚುನಾಯಿತನಾದಲ್ಲಿ, ಎರಡನೇ ಅವಧಿಯವರೆಗೆ ಮಾತ್ರ ಆತನನ್ನು ಮುಂದುವರಿಸಬಹುದು.”

2) ಸರ್ಕಾರಿ ನೌಕರರು ವರ್ಗಾವಣೆಯನ್ನು ತಪ್ಪಿಸಿಕೊಳ್ಳಲು ಸಂಘದ ಪದಾಧಿಕಾರದ ಅಧಿಕಾರಾವಧಿ ಪೂರ್ಣಗೊಳ್ಳುವ ಸಮಯಕ್ಕೆ ಸರಿಯಾಗಿ ಸಂಘದ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸಿ, ಪುನಃ 5 ವರ್ಷಗಳ ಕಾಲ ವರ್ಗಾವಣೆಯಿಂದ ವಿನಾಯಿತಿ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಇತ್ತೀಚೆಗೆ ರಾಜ್ಯ ಸರ್ಕಾರಿ

ನೌಕರರ ಸಂಘದ ಪದಾಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿ ಸಂಖ್ಯೆ:4306/2017 ದಾಖಲಾಗಿದ್ದು, ಮಾನ್ಯ ನ್ಯಾಯ ಮಂಡಳಿಯು ಯಾವುದೇ ಸರ್ಕಾರಿ ನೌಕರನ ವರ್ಗಾವಣೆ ಜಾರಿಗೆ ಬರುವ ಮುನ್ನ ವರ್ಗಾವಣೆ ಪ್ರಾಧಿಕಾರವು ವರ್ಗಾವಣೆಗೊಳಪಟ್ಟ ನೌಕರನು ನೌಕರರ ಸಂಘದ ಪದಾಧಿಕಾರಿಯಾಗಿದ್ದಲ್ಲಿ ಅಂತಹ ನೌಕರನು ವರ್ಗಾವಣೆಯನ್ನು ನಿರ್ದಿಷ್ಟ ಪಡಿಸಿದ ಅವಧಿಗೆ ಮುಂದೂಡುವ ಅಗತ್ಯವಿರುವ ಬಗ್ಗೆ ಪರಿಶೀಲಿಸತಕ್ಕದೆಂದು ಸೂಚಿಸಿ ದಿನಾಂಕ: 27.07.2017ರ ತೀರ್ಪಿನಲ್ಲಿ ಈ ಕೆಳಕಂಡಂತೆ ನಿರ್ದೇಶನ ನೀಡಿರುತ್ತದೆ.

“Before parting with this case, I would like to emphasize on the Government that this Tribunal is coming across many cases relating to transfer of office bearers where they seek exemption from transfer on the ground that they are Office Bearers of Association. Before effecting transfer of a Government servant the transferring Authority is required to verify whether he is an office bearer and his transfer has to be deferred, so long as such an exemption is available in statute look. In many cases Government servants contest elections when they are just to complete their tenure as Government servant and if they are elected they seek exemption for another term of five years. Such a provision in the Transfer Guidelines has to be reviewed in the interest of public service and suitable amendment requires to be made to the aforesaid provision of transfer guidelines with a view to avoid its misuse.

Registry is directed to send a copy of this order to the Chief Secretary to Government for necessary action”

3) ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಮೇಲ್ಕಂಡ ಆದೇಶದಲ್ಲಿನ ಅಂಶಗಳನ್ನು ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 51 ಸೇನೌವ 2017, ಬೆಂಗಳೂರು, ದಿನಾಂಕ: 31.05.2019

4) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮೇಲೆ (1)ರಲ್ಲಿ ಓದಲಾದ ದಿನಾಂಕ:07.06.2013ರ ಸರ್ಕಾರಿ ಆದೇಶದ ಕಂಡಿಕೆ 9.ಅ.viರ ಬದಲಾಗಿ ಈ ಕೆಳಕಂಡಂತೆ ಪ್ರತಿಷ್ಠಾಪಿಸಲಾಗಿದೆ.

“ಒಂದು ವೇಳೆ ಸರ್ಕಾರಿ ನೌಕರನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಯಾಗಿದ್ದಲ್ಲಿ, ಪದಾಧಿಕಾರದ ಒಂದು ಅವಧಿಗೆ ಮಾತ್ರ ಅವರಿಗೆ ವರ್ಗಾವಣೆಯಿಂದ ವಿನಾಯಿತಿ ನೀಡಿ, ಎರಡನೇ ಅವಧಿಗೆ ಅವರು ಮರುಚುನಾಯಿತರಾದಲ್ಲಿ ಅವರನ್ನು ನಿಯಮಾನುಸಾರ ವರ್ಗಾವಣೆ ಮಾಡತಕ್ಕದ್ದು”.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಗಾಯತ್ರಿ ಎಂ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ
(ಸೇವಾ ನಿಯಮಗಳು-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಮೇ ೧೪, ೨೦೧೯ (ವೈಶಾಖ ೨೪, ಶಕ ವರ್ಷ ೧೯೪೦) Bengaluru, Tuesday, May 14, 2019 (Vaisakha 24, Shaka Varsha 1940)	ನಂ. ೩೮೪ No. 384
---------------------	--	--------------------

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ಲೋಇ : 123 : ಸೇಸಕಿ : 2018, ಬೆಂಗಳೂರು, ದಿನಾಂಕ: 10-05-2019.

ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳಲ್ಲಿ 2001ಕ್ಕೆ ಗುರುತಿಸಲ್ಪಟ್ಟ ಸಹಾಯಕ ಇಂಜಿನಿಯರ್ ವೃಂದದ ಬ್ಯಾಕ್‌ಲಾಗ್ ಹುದ್ದೆಗಳಿಗೆ ಸಿವಿಲ್ ಅಪೀಲ್ ಸಂಖ್ಯೆ: 9337-9352/2015 ಮತ್ತು ಇತರೆ ಸಂಬಂಧಿತ ಪ್ರಕರಣಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 04.11.2015ರಂದು ನೀಡಿದ ಆದೇಶದಂತೆ, Karnataka State Civil Services (Unfilled vacancies reserved for persons belonging to the Scheduled Castes and Scheduled Tribes) (Special Recruitment) Rules, 2001ರ ನಿಯಮಾವಳಿಯ ಅನುಸಾರ ಕರ್ನಾಟಕ ಲೋಕಸೇವಾ ಆಯೋಗದಿಂದ ವಯೋಮಿತಿ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸಹಾಯಕ ಇಂಜಿನಿಯರ್ (ಸಿವಿಲ್/ಮೆಕ್ಯಾನಿಕಲ್) ಹುದ್ದೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 156 ಸೇಸಕಿ 2016, ದಿನಾಂಕ: 21.10.2016 ರಲ್ಲಿ ನೇಮಕಾತಿ ಆದೇಶ ಹೊರಡಿಸಲಾಗಿರುತ್ತದೆ.

ಮುಂದುವರೆದು, ಮೇಲಿನ ನೇಮಕಾತಿ ಆದೇಶದನುಸಾರ ಸದರಿ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆಯ್ಕೆಗೊಂಡ ಸಹಾಯಕ ಇಂಜಿನಿಯರ್‌ಗಳಿಗೆ ಅರ್ಹತೆಯನುಸಾರ 2003 ಮತ್ತು 2004ರಿಂದ ಜಾರಿಗೆ ಬರುವಂತೆ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗಿರುತ್ತದೆ ಹಾಗೂ ಸೇವೆಯಲ್ಲಿದ್ದು ಆಯ್ಕೆಗೊಳ್ಳದ ಸಹಾಯಕ ಇಂಜಿನಿಯರ್‌ಗಳ ಸೇವೆಯನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸೂಪರ್ ನ್ಯೂಮರರಿ ಹುದ್ದೆಯಲ್ಲಿ ಪರಿಗಣಿಸಿ ಮುಂದುವರೆಸಲಾಗಿದೆ. ಅಂತೆಯೇ, ಸದರಿ ಸೂಪರ್ ನ್ಯೂಮರರಿ ಸಹಾಯಕ ಇಂಜಿನಿಯರ್‌ಗಳನ್ನು ಒಳಗೊಂಡಂತೆ ಜ್ಯೇಷ್ಠತಾ ಪಟ್ಟಿಯನ್ನು ಹೊರಡಿಸಲಾಗಿರುತ್ತದೆ.

ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ಸಂಬಂಧ ಕರ್ನಾಟಕ ಲೋಕ ಸೇವಾ ಆಯೋಗದ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಶ್ರೀ ಶಿವಕುಮಾರ್ ರಾಜಾಪುರ, ಇವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಸಲ್ಲಿಸಿದ ಅರ್ಜಿ ಸಂಖ್ಯೆ: 9066/2016ರಲ್ಲಿ ನೀಡಿರುವ ದಿನಾಂಕ: 17.11.2017ರ ತೀರ್ಪಿನನ್ವಯ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಯನ್ನು ನಿಗದಿತ ಅವಧಿಯೊಳಗೆ ದಿನಾಂಕ: 12.11.2001ರಲ್ಲಿ ಪೂರೈಸಿರುತ್ತಾರೆಂದು ಪರಿಗಣಿಸಿ ಇವರು ಗಳಿಸಿರುವ ಅಂಕಗಳ ಜ್ಯೇಷ್ಠತಾ ಅನ್ವಯ ಇವರನ್ನು ಪರಿಗಣಿಸಿ ಪರಿಷ್ಕೃತ ಆಯ್ಕೆ ಪಟ್ಟಿಯ ಮುಖ್ಯ ಪಟ್ಟಿ 2 ರ ಕ್ರಮ ಸಂಖ್ಯೆ 9 ರಲ್ಲಿ ಪರಿಶಿಷ್ಟ ಜಾತಿ / ಇತರೆ ಮೀಸಲಾತಿಯಡಿ ಆಯ್ಕೆ ಮಾಡಲಾಗಿರುತ್ತದೆ. ಇದರಿಂದ ಈಗಾಗಲೇ ಪ್ರಕಟಿಸಲಾಗಿರುವ ಆಯ್ಕೆ ಪಟ್ಟಿಗಳಲ್ಲಿ ಈ ಕೆಳಕಂಡಂತೆ ಬದಲಾವಣೆ ಮಾಡಿ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 01 ಆರ್‌ಟಿ(4)ಬಿ-1/2018, ದಿನಾಂಕ: 02.04.2018ರಲ್ಲಿ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿ ಆದೇಶ ಹೊರಡಿಸುವಂತೆ ಕರ್ನಾಟಕ ಲೋಕಸೇವಾ ಆಯೋಗವು ಪತ್ರ ಸಂಖ್ಯೆ: R (4) 1-4-18, ಪಿಎಸ್‌ಸಿ, ದಿನಾಂಕ: 02.04.2018ರಲ್ಲಿ ಸರ್ಕಾರಕ್ಕೆ ಪಟ್ಟಿಯನ್ನು ಕಳುಹಿಸಿಕೊಟ್ಟಿದೆ.

ಅಭ್ಯರ್ಥಿಯ ಹೆಸರು ಮತ್ತು ಅರ್ಜಿ ಸಂಖ್ಯೆ	ದಿ:06.07.2016ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ವಿವರ	ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ವಿವರ
ಶಿವಕುಮಾರ ರಾಜಾಪುರ (701222)	ಆಯ್ಕೆ ಹೊಂದಿರುವುದಿಲ್ಲ	ಮುಖ್ಯ ಪಟ್ಟಿ-2ರ ಕ್ರಮ ಸಂಖ್ಯೆ: 09
ವಾಸು ರಾಥೋಡ್ (700848)	ಮುಖ್ಯ ಪಟ್ಟಿ-2ರ ಕ್ರಮ ಸಂಖ್ಯೆ: 35	ಹೆಚ್ಚುವರಿ ಆಯ್ಕೆ ಪಟ್ಟಿ -1ರ ಕ್ರಮ ಸಂಖ್ಯೆ: 01
ನಂಜುಂಡಸ್ವಾಮಿ. ಹೆಚ್ (701210)	ಹೆಚ್ಚುವರಿ ಆಯ್ಕೆ ಪಟ್ಟಿ -1ರ ಕ್ರಮ ಸಂಖ್ಯೆ: 41	ಹೆಚ್ಚುವರಿ ಆಯ್ಕೆ ಪಟ್ಟಿ -2ರ ಕ್ರಮ ಸಂಖ್ಯೆ: 01
ನಂಜುಂಡಸ್ವಾಮಿ (701155)	ಹೆಚ್ಚುವರಿ ಆಯ್ಕೆ ಪಟ್ಟಿ -2ರ ಕ್ರಮ ಸಂಖ್ಯೆ: 35	ಆಯ್ಕೆ ಹೊಂದಿರುವುದಿಲ್ಲ.

ಅದೇ ರೀತಿ, ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ಸಂಬಂಧ ಕರ್ನಾಟಕ ಲೋಕ ಸೇವಾ ಆಯೋಗದ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಶ್ರೀ ಜಿ.ಎಂ. ರಘುನಾಥ್, ಇವರು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಸಲ್ಲಿಸಿದ ಅರ್ಜಿ ಸಂಖ್ಯೆ: 6746/2016ರಲ್ಲಿ ನೀಡಿರುವ ದಿನಾಂಕ: 09.11.2017ರ ತೀರ್ಪಿನನ್ವಯ ಇವರ ಜನ್ಮ ದಿನಾಂಕದ ದೃಢೀಕರಣ ಸಂಬಂಧ ಸಲ್ಲಿಸಲಾಗಿರುವ ವ್ಯಾಸಂಗ ಪ್ರಮಾಣ ಪತ್ರವನ್ನು ಪರಿಗಣಿಸಿ ಇವರು ಗಳಿಸಿರುವ ಅಂಕಗಳ ಜ್ಯೇಷ್ಠತಾ ಅನ್ವಯ ಇವರನ್ನು ಪರಿಷ್ಕೃತ ಆಯ್ಕೆ ಪಟ್ಟಿಯ ಮುಖ್ಯ ಪಟ್ಟಿ 1 ರ ಕ್ರಮ ಸಂಖ್ಯೆ 75 ರಲ್ಲಿ ಪರಿಶಿಷ್ಟ ಜಾತಿ / ಗ್ರಾಮೀಣ ಮೀಸಲಾತಿಯಡಿ ಆಯ್ಕೆ ಮಾಡಲಾಗಿರುತ್ತದೆ. ಇದರಿಂದ ಈಗಾಗಲೇ ಪ್ರಕಟಿಸಲಾಗಿರುವ ಆಯ್ಕೆ ಪಟ್ಟಿಗಳಲ್ಲಿ ಈ ಕೆಳಕಂಡಂತೆ ಬದಲಾವಣೆ ಮಾಡಿ ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ 01 ಆರ್‌ಟಿ(4)ಬಿ-2/2018, ದಿನಾಂಕ: 17.04.2018ರಲ್ಲಿ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿ ಆದೇಶ ಹೊರಡಿಸುವಂತೆ ಕರ್ನಾಟಕ ಲೋಕಸೇವಾ ಆಯೋಗವು ಪತ್ರ ಸಂಖ್ಯೆ: R (4)18/2018, ಪಿಎಸ್‌ಸಿ, ದಿನಾಂಕ: 17.04.2018ರಲ್ಲಿ ಸರ್ಕಾರಕ್ಕೆ ಪಟ್ಟಿಯನ್ನು ಕಳುಹಿಸಿಕೊಟ್ಟಿದೆ.

ಅಭ್ಯರ್ಥಿಯ ಹೆಸರು ಮತ್ತು ಅರ್ಜಿ ಸಂಖ್ಯೆ	ದಿ:06.07.2016ರ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ವಿವರ	ಪರಿಷ್ಕೃತ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ವಿವರ
ಜಿ.ಎಂ ರಘುನಾಥ್ (701174)	ಆಯ್ಕೆ ಹೊಂದಿರುವುದಿಲ್ಲ (ಪ.ಜಾ/ಗ್ರಾ)	ಮುಖ್ಯ ಪಟ್ಟಿ-1ರ ಕ್ರಮ ಸಂಖ್ಯೆ: 75 (ಪ.ಜಾ/ಗ್ರಾ)
ಸಿದ್ರಾಮ್ (700692)	ಮುಖ್ಯ ಪಟ್ಟಿ-1ರ ಕ್ರಮ ಸಂಖ್ಯೆ: 318 (ಪ.ಜಾ/ಗ್ರಾ)	ಮುಖ್ಯ ಪಟ್ಟಿ-1ರ ಕ್ರಮ ಸಂಖ್ಯೆ: 319 (ಪ.ಜಾ/ಇ)
ಆನಂದ ಕುಮಾರ್ ಕೆ.ಆರ್ (701756)	ಮುಖ್ಯ ಪಟ್ಟಿ-1ರ ಕ್ರಮ ಸಂಖ್ಯೆ: 391 (ಪ.ಜಾ/ಇ)	ಮುಖ್ಯ ಪಟ್ಟಿ-2ರ ಕ್ರಮ ಸಂಖ್ಯೆ: 02 (ಪ.ಜಾ/ಇ)
ಉಮೇಶ್ ಕೆ.ಪಿ (701873)	ಮುಖ್ಯ ಪಟ್ಟಿ-2ರ ಕ್ರಮ ಸಂಖ್ಯೆ: 342 (ಪ.ಜಾ/ಇ)	ಹೆಚ್ಚುವರಿ ಆಯ್ಕೆ ಪಟ್ಟಿ 1 ರ ಕ್ರಮ ಸಂಖ್ಯೆ: 1 (ಪ.ಜಾ/ಗ್ರಾ)
ದಿನೇಶ್ ಕುಮಾರ್ ಎಸ್.ಕೆ. (702071)	ಹೆಚ್ಚುವರಿ ಆಯ್ಕೆ ಪಟ್ಟಿ 1 ರ ಕ್ರಮ ಸಂಖ್ಯೆ: 57 (ಪ.ಜಾ/ಇ)	ಹೆಚ್ಚುವರಿ ಆಯ್ಕೆ ಪಟ್ಟಿ 1 ರ ಕ್ರಮ ಸಂಖ್ಯೆ: 58 (ಪ.ಜಾ/ಇ)

ಕರ್ನಾಟಕ ಲೋಕಸೇವಾ ಆಯೋಗದ ಪರಿಷ್ಕೃತ ಆಯ್ಕೆ ಪಟ್ಟಿಯನ್ವಯ ಶ್ರೀ ಶಿವಕುಮಾರ ರಾಜಾಪುರ ಮತ್ತು ಶ್ರೀ ಜಿ.ಎಂ. ರಘುನಾಥ್‌ರವರಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರಗಳನ್ನು ಮತ್ತು ನೇಮಕಾತಿಗೆ ಅಗತ್ಯವಿರುವ ಇತರೆ ದಾಖಲಾತಿ / ವರದಿಗಳನ್ನು ಸಂಬಂಧಿಸಿದವರಿಂದ ಪಡೆಯಲಾಗಿದ್ದು, ಅವರುಗಳ ನೇಮಕಾತಿ ಕುರಿತು ಈ ಅಧಿಸೂಚನೆಯ ಅನುಬಂಧದ ಭಾಗ-1ರಲ್ಲಿ ಶ್ರೀ ಜಿ.ಎಂ. ರಘುನಾಥ್ ರವರ ನೇಮಕಾತಿಯು ದಿನಾಂಕ: 01.09.2003 ರಿಂದ ಜಾರಿಗೆ ಬರುವಂತೆ ಮತ್ತು ಶ್ರೀ ಶಿವಕುಮಾರ ರಾಜಾಪುರ ಇವರ ನೇಮಕಾತಿಯು ದಿನಾಂಕ: 21.01.2004ರಿಂದ ಜಾರಿಗೆ ಬರುವಂತೆ ಸಹಾಯಕ ಇಂಜಿನಿಯರ್ (ಸಿವಿಲ್)/(ಮೆಕ್ಯಾನಿಕಲ್) ವೃಂದದ ಹುದ್ದೆಗೆ ಪ್ರಸ್ತುತ ವೇತನ ಶ್ರೇಣಿ ರೂ.43100-1100-46400-1250-53900-1450-62600-1650-72500-1900-83900 ರಡಿಯಲ್ಲಿ ನೇಮಕಾತಿ ಮಾಡಿ ಆದೇಶಿಸಲಾಗಿದೆ:

ಭಾಗ-1

ದಿನಾಂಕ: 01-09-2003 ರಿಂದ ಜಾರಿಗೆ ಬರುವಂತೆ

ಕ್ರಮ ಸಂಖ್ಯೆ	ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿ ಕ್ರಮ ಸಂಖ್ಯೆ	ಅಭ್ಯರ್ಥಿಯ ಹೆಸರು ಮತ್ತು ವಿಳಾಸ ಶ್ರೀ / ಶ್ರೀಮತಿ / ಕುಮಾರಿ	ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ	ಸಹಾಯಕ ಇಂಜಿನಿಯರ್ ಹುದ್ದೆಗೆ ನೇಮಿಸಿ ಸ್ಥಳನಿಯುಕ್ತಿಗೊಳಿಸಲಾದ ಹುದ್ದೆ
1	IC # 75	G.M. Raghunath Flat No. 203, Shiva Sadan Shrisha Apartment, 1-11- 38/190 Basavewshwara Colony, Raichur - 584101	Assistant Engineer ,O/o Assistant Executive Engineer, PWD Sub-Division Manvi, Manvi Taluk, Raichur District.	ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿಯೇ ಮುಂದುವರಿಸಿದೆ.
ದಿನಾಂಕ: 20-01-2004 ರಿಂದ ಜಾರಿಗೆ ಬರುವಂತೆ				
1	IIM # # 09	Shivakumar Rajapur S O Rajapur C/o H O Rajapur, Near Shankar linga temple Kamatagi Talkuk Hungund, Bagalkot District. - 587120	-	Assistant Engineer ,O/o Assistant Executive Engineer, PWD Sub-Division Belagi, Belagi Taluk, Bagalkot District.

2005ರ ವಿಶೇಷ ನೇಮಕಾತಿ ನಿಯಮಾವಳಿಯಲ್ಲಿ ಸೇವೆಯಲ್ಲಿರುವವರು

ಸದರಿ ಹುದ್ದೆಗೆ ಹೊಸದಾಗಿ ನೇಮಕ ಹೊಂದಿದವರು

ತತ್ಪರಿಣಾಮವಾಗಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 156 ಸೇಸಕಿ 2016, ದಿನಾಂಕ:21.10.2016ರ ಭಾಗ-2ರ ಕ್ರಮ ಸಂಖ್ಯೆ: 323ರಲ್ಲಿ ನೇಮಕಾತಿ ಹೊಂದಿರುವ ಶ್ರೀ ವಾಸು ರಾಘೋಡ್‌ರವರು ಸೇವೆಯಲ್ಲಿದ್ದು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬ್ಯಾಕ್‌ಲಾಗ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ಪರಿಷ್ಕೃತ ಆಯ್ಕೆ ಪಟ್ಟಿ ಅಧಿಸೂಚನೆ ದಿನಾಂಕ:17.04.2018ರಂತೆ ಆಯ್ಕೆಯಾಗದ ಕಾರಣ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಸೂಪರ್ ನ್ಯೂಮರರಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ.

ಅದೇ ರೀತಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 156 ಸೇಸಕಿ 2016 ದಿನಾಂಕ:21.10.2016ರ ಭಾಗ-1ರ ಕ್ರಮ ಸಂಖ್ಯೆ: 290ರಲ್ಲಿನ ಶ್ರೀ ಸಿದ್ಧಾರ್ಥ (IC # 318) ರವರನ್ನು (IC # 319) , ಕ್ರಮ ಸಂಖ್ಯೆ: 359ರಲ್ಲಿನ ಶ್ರೀ ಆನಂದ ಕುಮಾರ್ ಕೆ.ಆರ್. ರವರನ್ನು (IC # 391) ರಲ್ಲಿ ಬದಲಾವಣೆಯಾಗುವುದರ ಪರಿಣಾಮವಾಗಿ, ಭಾಗ-2ರ ಕ್ರಮ ಸಂಖ್ಯೆ: 295ರಲ್ಲಿನ ಶ್ರೀ ಉಮೇಶ್ ಕೆ.ಪಿ.ರವರು (IIC # 342) ಸೇವೆಯಲ್ಲಿದ್ದು, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬ್ಯಾಕ್‌ಲಾಗ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ಪರಿಷ್ಕೃತ ಆಯ್ಕೆ ಪಟ್ಟಿ ದಿನಾಂಕ: 17.04.2018ರಂತೆ ಆಯ್ಕೆಯಾಗದ ಕಾರಣ ಇವರನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಸೂಪರ್ ನ್ಯೂಮರರಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಪರಿಷ್ಕೃತ ಆಯ್ಕೆ ಪಟ್ಟಿಯನುಸಾರ ನೇಮಕಾತಿ ಆದೇಶದಲ್ಲಿ ಆಗಿರುವ ಮಾರ್ಪಾಡುಗಳನ್ನು ಗಮನದಲ್ಲಿರಿಸಿಕೊಂಡು ಅವರುಗಳ ರ್ಯಾಂಕಿಂಗ್ ಅನುಸಾರವಾಗಿ ಜ್ಯೇಷ್ಠತಾ ಪಟ್ಟಿಯಲ್ಲಿ ಸೂಕ್ತ ತಿದ್ದುಪಡಿಗಳನ್ನು ಅಳವಡಿಸಲು ಪ್ರತ್ಯೇಕ ಆದೇಶ ಹೊರಡಿಸಲಾಗುವುದು.

ಸದರಿ ನೇಮಕಾತಿಯು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ: 4415/2016, 4551-4559/2016, 5770/2016, 6188-6196/2016, 6257-6267/2016, 6289/2016, 6292/2016, 6620-6623/2016, 6614-6615/2016, 3897-3901/2016, 4506-4507/2016, 5448-5450/2016, 6746/2016, 6882/2016, 6946/2016, 7058/2016, 7324/2016, 7055/2016, 7068/2016, 4227-29/2016, 7780/2016, 2657-59/2016, 4221/2016,4411/2016, 6279/2016, 6281/2016, 10956/2016 ಮತ್ತು ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 540092-540100/2016ರ ಅಂತಿಮ ತೀರ್ಪಿಗೆ ಒಳಪಟ್ಟು ಆಯ್ಕೆಯಾಗಿರುವ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ / ನ್ಯಾಯ ಮಂಡಳಿಗಳಲ್ಲಿರುವ ಇನ್ನಿತರೆ ಮೊಕದ್ದಮೆ / ಅರ್ಜಿಗಳಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾಗುವ ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟಿರುತ್ತದೆ.

The Karnataka Civil service (Absorption of persons appointed on contract basis against backlog vacancies in the category of Assistant Engineers and Junior Engineers in the Departments of Public Works Engineering Water Resources and Rural Development and Panchayat Raj) (Special) Rules 2005 ರ ವಿಶೇಷ ವಿಲೀನಾತಿ ನಿಯಮದ ಅನುಸಾರ ಸೇವೆಯಲ್ಲಿದ್ದು ಆಯ್ಕೆಯಾಗಿರುವ ಇಂಜಿನಿಯರ್‌ಗಳು ಹಾಗೂ ಹೊಸದಾಗಿ ಸಹಾಯಕ ಇಂಜಿನಿಯರ್ ಆಗಿ ನೇಮಕಗೊಂಡಿರುವ ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 18(1) ಅನ್ವಯ ನೇಮಕಾತಿ ಆದೇಶವನ್ನು ನೋಂದಾಯಿತ ಅಂಚೆ ಮೂಲಕ (means the date of dispatch of the order of appointment by registered post) ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ 15 ದಿನಗಳೊಳಗಾಗಿ ಅವರುಗಳ ಹೆಸರುಗಳ ಮುಂದೆ ತೋರಿಸಿರುವ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ, ಈ ಸಂಬಂಧ ಕರ್ತವ್ಯಕ್ಕೆ ಹಾಜರಾದ ವರದಿಯನ್ನು ಸಂಬಂಧಪಟ್ಟ ಕಚೇರಿಯಿಂದ ತ್ವರಿತಗತಿಯಲ್ಲಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು. ಒಂದು ವೇಳೆ ಹೊಸದಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು 15 ದಿವಸದೊಳಗೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದೇ ಇದ್ದಲ್ಲಿ, ಅಂತಹ ಅಭ್ಯರ್ಥಿಯು ಸದರಿ ಅವಧಿಯೊಳಗೆ ಸೂಕ್ತ ಕಾರಣಗಳೊಂದಿಗೆ ಲಿಖಿತ ರೂಪದಲ್ಲಿ ಸರ್ಕಾರದ ಕಾರ್ಯದರ್ಶಿಗಳು, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ವಿಕಾಸ ಸೌಧ, ಬೆಂಗಳೂರು, ಇವರಲ್ಲಿ ಹೆಚ್ಚಿನ ಅವಧಿಯ ಕಾಲಾವಕಾಶ ಕೋರಿ ಅನುಮತಿ ಪಡೆಯತಕ್ಕದ್ದು. ನಿಗದಿಪಡಿಸಿದ ಅವಧಿಯಲ್ಲಿ ಅಥವಾ ಹೆಚ್ಚುವರಿ ಅವಧಿಯಲ್ಲಿ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗಲು ವಿಫಲರಾದಲ್ಲಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ನಿಯಮಾನುಸಾರ ನೇಮಕಾತಿಯು ತಂತಾನೆ ರದ್ದುಗೊಳ್ಳುತ್ತದೆ.

ನೇಮಕಗೊಂಡ ಸಹಾಯಕ ಇಂಜಿನಿಯರ್‌ಗಳು ಈ ಕೆಳಕಂಡ ಷರತ್ತಿಗೆ ಒಳಪಟ್ಟಿರುತ್ತಾರೆ.

1. ನೇಮಕಗೊಂಡ ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966 ಮತ್ತು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957, ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ಕ್ಕೆ ಹಾಗೂ ಕಾಲಕಾಲಕ್ಕೆ ಹೊರಡಿಸಲ್ಪಡುವ ಸರ್ಕಾರಿ ಆದೇಶಗಳಿಗೆ ಒಳಪಟ್ಟಿರುತ್ತಾರೆ.
2. ಆಯ್ಕೆಗೊಂಡ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಈಗಾಗಲೇ ಪರಿಶೀಲಿಸಲಾಗಿದ್ದು, ಆ ಸಂದರ್ಭದಲ್ಲಿ ಸಲ್ಲಿಸಲಾದ ಅಪಿಡೆವಿಟ್‌ನಂತೆ ಈ ನೇಮಕಾತಿಯ ಸಂಬಂಧ ಅಭ್ಯರ್ಥಿಯು ಯಾವುದೇ ತಪ್ಪು ಮಾಹಿತಿ / ಖೋಟಾ ದಾಖಲೆಗಳು, ಇನ್ನಿತರೇ ಯಾವುದೇ ಪ್ರಮಾಣ ಪತ್ರಗಳ ಮೂಲಕ ಹಾಗೂ ತಪ್ಪು ನಿರೂಪಣೆಯಿಂದ ನೇಮಕಾತಿ ಪಡೆದಿರುವುದು ಕಂಡು ಬಂದಲ್ಲಿ, ಅವರ ನೇಮಕಾತಿಯನ್ನು ರದ್ದುಪಡಿಸುವ ಹಕ್ಕನ್ನು ಸರ್ಕಾರವು ಕಾಯ್ದುಕೊಂಡಿದೆ ಹಾಗೂ ಅಂತಹ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕಾನೂನು ರೀತಿ ಕ್ರಮಗಳನ್ನು ಅವರುಗಳ ಮೇಲೆ ಜರುಗಿಸಲಾಗುವುದು.
3. 2005ರ ವಿಶೇಷ ವಿಲೀನಾತಿ ನಿಯಮಾವಳಿಯ ಅನುಸಾರ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್‌ಗಳು ಈಗಾಗಲೇ ಪರಿಶೀಲಿಸಿದ ಅನುಮತಿ ಪಡೆಯಿನ್ನು ತೃಪ್ತಿಕರವಾಗಿ ಪೂರೈಸಿ ಘೋಷಣೆಯಾಗಿದ್ದಲ್ಲಿ ಅಂತಹ ನೌಕರರನ್ನು ಹೊರತು ಪಡಿಸಿ, ಹೊಸದಾಗಿ ನೇಮಕಾತಿಯಾದ ಅಭ್ಯರ್ಥಿಯು ಕೆಲಸಕ್ಕೆ ಸೇರಿದ ದಿನಾಂಕದಿಂದ 2 ವರ್ಷದ ಅವಧಿಯವರೆಗೆ ಪರಿಶೀಲಿಸಿದ ಅನುಮತಿ ಪಡೆಯಿಲ್ಲದಿದ್ದರೆ, ಇವರ ಪರಿಶೀಲಿಸಿದ ಘೋಷಣೆ, ವಾರ್ಷಿಕ ವೇತನ ಮುಂಬಡ್ತಿ ಮತ್ತು ಇತರೆ ವಿಷಯಗಳು ಕರ್ನಾಟಕ ನಾಗರಿಕ ಸೇವಾ (ಪರಿಶೀಲಿಸಿದ ಸೇವೆ) ನಿಯಮಗಳು, 1977ಕ್ಕೆ ಒಳಪಟ್ಟಿರುತ್ತದೆ.
4. ಹೊಸದಾಗಿ ನೇಮಕಗೊಂಡ ಅಭ್ಯರ್ಥಿಯು ಮೇಲ್ಕಂಡ ಪರಿಶೀಲಿಸಿದ ಅನುಮತಿ ಪಡೆಯಿಲ್ಲದಿದ್ದರೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಹಾಗೂ ಇದರ ಜೊತೆಗೆ ಓರಿಯಂಟೇಷನ್ ತರಬೇತಿಯನ್ನು ಸಹ ಕಡ್ಡಾಯವಾಗಿ ಪೂರ್ಣಗೊಳಿಸತಕ್ಕದ್ದು. ಒಂದು ವೇಳೆ ಈ ಹಿಂದೆ 2005ರ ವಿಶೇಷ ವಿಲೀನಾತಿ ಆದೇಶದಲ್ಲಿರುವವರು ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಲ್ಲಿ ಅವರುಗಳೂ ಸಹ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಾಗುತ್ತದೆ ಹಾಗೂ ಪರಿಶೀಲಿಸಿದ ಅನುಮತಿ ಪಡೆಯಿನ್ನು ತೃಪ್ತಿಕರವಾಗಿ ಪೂರೈಸತಕ್ಕದ್ದು.
5. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ:43:ಸೇವನೇ:2008, ದಿನಾಂಕ: 07.03.2012ರನ್ವಯ ನಿಗದಿತ ಅವಧಿಯೊಳಗೆ (ಮಾರ್ಚ್ 2017) ಕಂಪ್ಯೂಟರ್ ಸಾಕ್ಷಾರತಾ ಪರೀಕ್ಷೆಗೆ ಹಾಜರಾಗಿ 35% ಗಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಗಳಿಸಿ ಪಾಸು ಮಾಡುವುದು ಕಡ್ಡಾಯವಾಗಿದ್ದು, ಉತ್ತೀರ್ಣರಾಗದೇ ಇದ್ದಲ್ಲಿ ಮುಂಬಡ್ತಿಗೆ ಅರ್ಹರಾಗುವುದಿಲ್ಲ.
6. 2005ರ ವಿಶೇಷ ವಿಲೀನಾತಿಯಡಿ ವಿಲೀನಗೊಂಡು ಹಾಲಿ ಸೇವೆಯಲ್ಲಿರುವ ಸಹಾಯಕ ಇಂಜಿನಿಯರುಗಳಿಗೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 19(i) ರ ಅನ್ವಯ 2 ವರ್ಷಗಳ ಪರಿಶೀಲಿಸಿದ ಅನುಮತಿ ಪಡೆಯಿನ್ನು ನೀಡಲಾಗಿದೆ.

7. ಹೊಸದಾಗಿ ನೇಮಕಗೊಂಡ ಅಭ್ಯರ್ಥಿಯು ಕೆಲಸಕ್ಕೆ ಸೇರಿದ ಕೂಡಲೇ 1981ರ ನಿಯಮಗಳ ಅನ್ವಯ ಜಿ. ಐ. ಎಸ್ ನ್ನು, ಹಾಗೂ ಜೀವ ವಿಮೆ ನಿಯಮಗಳು 1958ರನ್ವಯ ಕರ್ನಾಟಕ ರಾಜ್ಯ ವಿಮೆಯನ್ನು ಕಡ್ಡಾಯವಾಗಿ ಮಾಡಿಸತಕ್ಕದ್ದು ಹಾಗೂ ಒಂದು ವೇಳೆ ಈ ಹಿಂದೆ 2005ರ ವಿಶೇಷ ವಿಲೀನಾತಿ ಆದೇಶದಲ್ಲಿರುವವರು ಸದರಿ ವಿಮೆಯನ್ನು ಮಾಡಿಸಿರದಿದ್ದಲ್ಲಿ ಅವರೂ ಸಹ ಕೂಡಲೇ ವಿಮೆ ಮಾಡಿಸತಕ್ಕದ್ದು.
8. ಹೊಸದಾಗಿ ನೇಮಕಗೊಳ್ಳುವ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ದಿನಾಂಕದಂದು ಇರುವಂತೆ ತಮ್ಮ ಸ್ಥಿರ ಮತ್ತು ಚರಾಸ್ತಿಗಳ ಬಗ್ಗೆ ವಿವರಗಳನ್ನು ಒಳಗೊಂಡ ಆಸ್ತಿ / ಋಣ ಪಟ್ಟಿಯನ್ನು ನಿಗದಿತ ನಮೂನೆಯಲ್ಲಿ ಹಾಗೂ ಅಭ್ಯರ್ಥಿಯು ನಡತೆ ಬಗ್ಗೆ ಇಬ್ಬರು ಸ್ಥಳೀಯ ಪತ್ರಾಂಕಿತ ಅಧಿಕಾರಿಗಳು / ಗಣ್ಯ ವ್ಯಕ್ತಿಗಳಿಂದ ಪ್ರಮಾಣ ಪತ್ರ ಪಡೆದು ಸಲ್ಲಿಸತಕ್ಕದ್ದು.
9. ವಿವಾಹಿತರಾಗಿದ್ದರೆ ಒಂದಕ್ಕಿಂತ ಹೆಚ್ಚಿಗೆ ಜೀವಂತರಾಗಿರುವ ಪತಿ / ಪತ್ನಿಯನ್ನು ಹೊಂದಿಲ್ಲವೆಂದು ಪ್ರಮಾಣೀಕರಿಸುವ ದೃಢೀಕರಣ ಪತ್ರ ಸಲ್ಲಿಸತಕ್ಕದ್ದು.
10. ಭಾರತದ ಸಂವಿಧಾನಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಪ್ರಮಾಣ ಪತ್ರ.
11. ಈಗಾಗಲೇ 2005ರ ವಿಶೇಷ ವಿಲೀನಾತಿಯಡಿ ವಿಲೀನಗೊಂಡು ಸೇವೆಯಲ್ಲಿರುವವರನ್ನು ಹೊರತುಪಡಿಸಿ, ಬೇರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ಈ ಇಲಾಖೆಯ ಸಹಾಯಕ ಇಂಜಿನಿಯರ್ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳು ಈ ನೇಮಕಾತಿ ಆದೇಶದ ಪ್ರಕಾರ ಕೆಲಸಕ್ಕೆ ಹಾಜರಾಗುವಾಗ ಅವರು ಈ ಹಿಂದೆ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯಿಂದ ಬಿಡುಗಡೆ ಪತ್ರವನ್ನು ಪಡೆದು ಸಲ್ಲಿಸತಕ್ಕದ್ದು.
12. ಈಗಾಗಲೇ 2005ರ ವಿಶೇಷ ವಿಲೀನಾತಿಯಡಿ ವಿಲೀನಗೊಂಡು ಸೇವೆಯಲ್ಲಿದ್ದು ಹಾಲಿ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಆಯ್ಕೆಯಾಗಿರುವ ಸಹಾಯಕ ಇಂಜಿನಿಯರ್‌ಗಳು, ಸದರಿ ನೇಮಕಾತಿ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಅವರುಗಳ ವಿರುದ್ಧ ಹೂಡಲಾದ ಯಾವುದೇ ಇಲಾಖಾ ವಿಚಾರಣೆ, ಲೋಕಾಯುಕ್ತ ಪ್ರಕರಣ, ಶಿಸ್ತು ಪ್ರಕರಣ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಲ್ಲಿ ಅವುಗಳ ಅಸ್ತಿತ್ವವು ಜಾರಿಯಲ್ಲಿದ್ದು, ಅವುಗಳಲ್ಲಿನ ಅಂತಿಮ ತೀರ್ಪಿನ ಮೇರೆಗೆ ಸರ್ಕಾರವು ನಿಯಮಾನುಸಾರ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತಾರೆ.
13. ನೇಮಕಾತಿ ಆದೇಶದಲ್ಲಿರುವ ಸಹಾಯಕ ಇಂಜಿನಿಯರ್ ಅಭ್ಯರ್ಥಿಗಳ ಜ್ಯೇಷ್ಠತೆಯನ್ನು ಕರ್ನಾಟಕ ನಾಗರಿಕ ಸೇವಾ (ಜ್ಯೇಷ್ಠತೆ) ನಿಯಮಾವಳಿಗಳ ಅನುಸಾರ ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆ ಪಟ್ಟಿಯನ್ನು ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ದಿನಾಂಕ 04-11-2015ರ ತೀರ್ಪನ್ನು ಗಮನದಲ್ಲಿರಿಸಿಕೊಂಡು ನಿಗದಿಪಡಿಸಲಾಗುವುದು.
14. ಅಭ್ಯರ್ಥಿಯು ನೇಮಕಾತಿ ಹೊಂದಿರುವ ಸ್ಥಳಕ್ಕೆ ಹೋಗಲು ಯಾವುದೇ ತರಹದ ಪ್ರಯಾಣ ಭತ್ಯೆ ಅಥವಾ ಇನ್ಯಾವುದೇ ಭತ್ಯೆಗೆ ಅರ್ಹರಾಗಿರುವುದಿಲ್ಲ.

ಸೂಚನೆಗಳು:-

15. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ: 9337-9352/2015 ಮತ್ತು ಇತರೆ ಸಂಬಂಧಿತ ಪ್ರಕರಣಗಳಲ್ಲಿ ದಿನಾಂಕ: 04-11-2015ರಂದು ನೀಡಿರುವ ಆದೇಶದಲ್ಲಿ ಈ ಹಿಂದೆ ಗುತ್ತಿಗೆ ಆಧಾರದ ಮೇರೆಗೆ ತಾತ್ಕಾಲಿಕವಾಗಿ ನೇಮಿಸಿದ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್ ಮತ್ತು ಕಿರಿಯ ಇಂಜಿನಿಯರ್‌ಗಳ ಸೇವೆಯನ್ನು ವಿಲೀನಗೊಳಿಸಿದ 2005ರ ವಿಶೇಷ ವಿಲೀನಾತಿ ಆದೇಶವನ್ನು ವಜಾಗೊಳಿಸಿ 2001ರ ವಿಶೇಷ ನೇಮಕಾತಿ ನಿಯಮಾವಳಿ ಅನುಸಾರ ಮರು ಆಯ್ಕೆ ಮಾಡಲು ನಿರ್ದೇಶನ ನೀಡಿದ್ದ ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ: 13-07-2012ರ ತೀರ್ಪನ್ನು ಎತ್ತಿ ಹಿಡಿದು, ಸದರಿ ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ಮರು ನೇಮಕಾತಿ ಹಾಗೂ ಸೇವಾ ಸವಲತ್ತುಗಳ ಬಗ್ಗೆ ಈ ಕೆಳಕಂಡಂತೆ ನಿರ್ದೇಶನ ನೀಡಿರುತ್ತದೆ:

“

7. *Having heard learned counsel for the rival parties at great length, we are satisfied, that the directions issued by the High court call for no interference whatsoever. We therefore hereby confirm the impugned order and directions dated 13.07.2012. Having confirmed the impugned order, the authorities are directed to comply with the order of the High court dated 13.07.2012 in the following manner:*

- i) *In the process of selection to be conducted for filling up the backlog vacancies under the 2001 Rules, the concerned competent authorities will first carry out a*

selection process for filling up 462 vacancies of assistant Engineers and 243 vacancies of Junior Engineers.

- ii) Those selected in furtherance of direction (i) above, shall be appointed with effect from 1.9.2003. Those who are appointed for the first time (in addition to those who were earlier selected on contract basis, and again fall in the zone of selection) shall be allowed waged only with effect from the date of their actual appointment, even though their appointment shall relate back to 1.9.2003. The salary payable to them, shall be determined by fixing their increments notionally with effect from 1.9.2003;*
- iii) A similar exercise will be conducted for the remaining backlog vacancies, which shall relate back to 20.1.2004 exactly in the same manner as has been expressed in the direction at (ii) above. The process of selection in compliance of the preceding direction, as well as, the instant direction, can be conducted jointly.*
- iv) Those selected and appointed with effect from 1.9.2003 will be entitled to seniority with effect from 1.9.2003, and likewise, the remaining appointees will be allowed seniority with effect from 20.1.2004.*
- v) It is natural, that some of the candidates selected on contract basis, and appointed on 1.9.2003/20.1.2004 will be ousted, consequent upon the holding of the selection process contemplated under the 2001 Rules. Such of the Assistant Engineers and Junior Engineers appointed on contract basis, who do not make the grade, would naturally have to make way in favour of those selected under the directions at (ii) and (iii) above. the erstwhile appointees on contract basis, who do not fall in the zone of selection, have by now rendered 11/12 years of service as Assistant Engineers/Junior Engineers. It would be too harsh for them to vacate the posts occupied by them, for over a decade. In exercise of out jurisdiction under article 142 of the Constitution of India, we are satisfied in directing, that such of the assistant Engineers/Junior Engineers who have to make way to the regularly selected candidates, will be absorbed under the provisions of the Karnataka Civil Services (Absorption of persons appointed on contract basis against backlog vacancies in the category of Assistant Engineers and Junior Engineers in the Department of Public Works Engineering, water Resources and Rural Development and Panchayat Raj) (Special) Rules, 2005 (hereinafter referred to as the '2005 Rules') with effect from 20.1.2004. They will be entitled to all service benefits including seniority and pay fixation etc. with effect from 20.1.2004.”*

ಮೇಲಿನ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟಪಡಿಸಿರುವಂತೆ ಸದರಿ ನೇಮಕಾತಿಯು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ:

- (1) ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ದಿನಾಂಕ: 04.11.2015 ರ ತೀರ್ಪಿನ ಅನುಸಾರ ಸದರಿ ನೇಮಕಾತಿ ಆದೇಶದ ಭಾಗ-1 ಮತ್ತು ಭಾಗ-2 ರಲ್ಲಿ 2003 ಹಾಗೂ 2004 ರಿಂದ ಜಾರಿಗೆ ಬರುವಂತೆ ನೇಮಕಗೊಂಡಿರುವ ಸಹಾಯಕ ಇಂಜಿನಿಯರ್‌ಗಳ ಪೈಕಿ 2005ರ ವಿಶೇಷ ವಿಲೀನಾತಿ ನಿಯಮಾವಳಿಯಡಿಯಲ್ಲಿ ವಿಲೀನಗೊಂಡ ಸಹಾಯಕ ಇಂಜಿನಿಯರ್‌ಗಳ ವೇತನ ನಿಗದಿ ಕುರಿತು ಅವರುಗಳ ಸೇವಾ ದಾಖಲೆಗಳನ್ನು ಪರಿಶೀಲಿಸಿ ಪ್ರತ್ಯೇಕವಾದ ಆದೇಶದಲ್ಲಿ ಕ್ರಮಬದ್ಧಗೊಳಿಸಲಾಗುವುದು. ಅಲ್ಲಿಯವರೆಗೂ ಹಾಲಿ ಸ್ವೀಕರಿಸುತ್ತಿರುವ ವೇತನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
- (2) ಅದೇ ರೀತಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ದಿನಾಂಕ: 04.11.2015 ರ ತೀರ್ಪಿನ ಅನುಸಾರ ಸದರಿ ನೇಮಕಾತಿ ಆದೇಶದ ಭಾಗ-1 ಮತ್ತು ಭಾಗ-2 ರಲ್ಲಿ 2003 ಹಾಗೂ ಮತ್ತು 2004 ರಿಂದ ಜಾರಿಗೆ ಬರುವಂತೆ ನೇಮಕಗೊಂಡಿರುವ ಹೊಸ ಸಹಾಯಕ ಇಂಜಿನಿಯರ್‌ಗಳಿಗೆ ಹಾಲಿ ಸದರಿ ಹುದ್ದೆಗೆ ಜಾರಿಯಲ್ಲಿರುವ ವೇತನ ಶ್ರೇಣಿ ರೂ. ರೂ. 43100-1100-46400-1250-53900-1450-62600-1650-72500-1900-83900 ರಡಿಯಲ್ಲಿ ಪರಿಗಣಿಸಿದ್ದು, ಇವರುಗಳ ವೇತನವನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ 2003 ಮತ್ತು 2004 ರಿಂದ ಜಾರಿಗೆ ಬರುವಂತೆ ಕಾಲ್ಪನಿಕವಾಗಿ ನಿಗದಿಗೊಳಿಸುವ ಕುರಿತು ನಿಯಮಾನುಸಾರ ಪರಿಶೀಲಿಸಿ ಪ್ರತ್ಯೇಕವಾದ ಆದೇಶದಲ್ಲಿ ಕ್ರಮಬದ್ಧಗೊಳಿಸಲಾಗುವುದು.

- (3) 2005ರ ವಿಶೇಷ ವಿಲೀನಾತಿ ನಿಯಮಾವಳಿಯಡಿ ಸೇವೆ ಸಲ್ಲಿಸುತ್ತಿದ್ದ ಸಹಾಯಕ ಇಂಜಿನಿಯರ್‌ಗಳ ವಿಲೀನಾತಿ ಆದೇಶವನ್ನು ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ: 13.07.2012ರ ತೀರ್ಪಿನಲ್ಲಿ ವಜಾಗೊಳಿಸಿದೆ. ಸದರಿ ಆದೇಶಕ್ಕೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ 18.05.2015ರ ಮಧ್ಯಂತರ ಆದೇಶದಲ್ಲಿ ತಡೆಯಾಜ್ಞೆ ಇದ್ದಾಗ, “the service benefits could be extended to Backlog Engineers as well. However all the above aspects are all subject to the judgment to be passed by the Hon`ble Supreme Court in pending SLPs. Each candidate, in view of the same, cannot claim any right, for any matter” ಎಂಬ ಸರ್ಕಾರದ ಕಾನೂನು ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ನೀಡುವ ಅಂತಿಮ ತೀರ್ಪಿನ ಷರತ್ತಿಗೊಳಪಟ್ಟಿರುತ್ತದೆ ಎಂಬ ಷರತ್ತಿನ ಮೇರೆಗೆ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ತಯಾರಿಸಿ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳಿಗೆ ಅದೇ ಷರತ್ತಿನ ಮೇರೆಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ತಾತ್ಕಾಲಿಕವಾಗಿ ಬಡ್ಡಿ ನೀಡಲಾಗಿತ್ತು.
- (4) ಪ್ರಸ್ತುತ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 04.11.2015 ರಂದು ನೀಡಿದ ತೀರ್ಪಿನಂತೆ ಮೆರಿಟ್ ಹಾಗೂ 2 ವಯೋ ಗುಂಪಿನಡಿ ಮಾಡಲಾದ ಆಯ್ಕೆಯ ರ್ಯಾಂಕಿಂಗ್ ಸಂಪೂರ್ಣ ಬದಲಾವಣೆ ಆಗಿದ್ದು, ಈಗಾಗಲೇ ಹೊರಡಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 209 ಸೇಸಕಿ 2014, ದಿನಾಂಕ: 27.10.2014ರ ತಾತ್ಕಾಲಿಕ ಪಟ್ಟಿಯಲ್ಲಿ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳ ಜ್ಯೇಷ್ಠತೆಗೆ ಸಂಬಂಧಿಸಿದಂತೆ ಪ್ರಕಟಿಸಿರುವ ಜ್ಯೇಷ್ಠತೆಯ ಅಸ್ತಿತ್ವದಲ್ಲಿರುವುದಿಲ್ಲ. ಆದ್ದರಿಂದ ಸದರಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಹಾಗೂ ಅದರ ಜ್ಯೇಷ್ಠತೆಯ ಮೇರೆಗೆ ಪಡೆಯಲಾದ ಬಡ್ಡಿಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಈ ನೇಮಕಾತಿ ಆದೇಶ ಹೊರಡಿಸಿದ ದಿನಾಂಕದಿಂದ ತಂತಾನೆ ರದ್ದುಗೊಂಡಿರುತ್ತದೆ.
- (5) ಅದೇ ರೀತಿ 2005ರ ವಿಶೇಷ ವಿಲೀನಾತಿ ನಿಯಮಾವಳಿಯಡಿ ಸೇವೆ ಸಲ್ಲಿಸುತ್ತಿದ್ದ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳ ಪೈಕಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಯಲ್ಲಿ ಷರತ್ತಿನ ಮೇರೆಗೆ ವಿಲೀನಗೊಂಡ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳು ಪ್ರಸ್ತುತ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 2001ರ ವಿಶೇಷ ನಿಯಮಾವಳಿಯ ಅನುಸಾರ ಕರ್ನಾಟಕ ಲೋಕ ಸೇವಾ ಆಯೋಗದಿಂದ ಅವರ ರ್ಯಾಂಕಿಂಗ್ ಅನುಸಾರ ಸಹಾಯಕ ಇಂಜಿನಿಯರ್ ಹುದ್ದೆಗೆ ಆಯ್ಕೆಯಾಗಿದ್ದು, ಅವರುಗಳು ಈ ಹಿಂದೆ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್ ಹುದ್ದೆಯಲ್ಲಿನ ಷರತ್ತಿನ ಮೇರೆಗೆ ಪ್ರಕಟಿಸಲಾದ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ಪಾಲನೆ ಆಗದಿರುವುದರಿಂದ ಸದರಿ ಜ್ಯೇಷ್ಠತಾ ಪಟ್ಟಿ ಹಾಗೂ ಅದರ ಅಂತರ್ ಜ್ಯೇಷ್ಠತೆಯ ಮೇರೆಗೆ ನೀಡಿದ ಬಡ್ಡಿಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಈ ನೇಮಕಾತಿ ಆದೇಶ ಹೊರಡಿಸಿದ ದಿನಾಂಕದಿಂದ ತಂತಾನೆ ರದ್ದುಗೊಂಡಿರುತ್ತದೆ.
- (6) ಆದ್ದರಿಂದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಈಗಾಗಲೇ ಷರತ್ತಿನ ಮೇರೆಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಬಡ್ಡಿ ಹೊಂದಿರುವ (ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಗಳಲ್ಲಿನ) ಇಂಜಿನಿಯರ್‌ಗಳು ಬ್ಯಾಕ್‌ಲಾಗ್ ವಿಶೇಷ ನೇಮಕಾತಿ ನಿಯಮಾವಳಿಗಳು, 2001ರ ನಿಯಮಗಳಡಿ ಕರ್ನಾಟಕ ಲೋಕಸೇವಾ ಆಯೋಗವು ಆಹ್ವಾನಿಸಿದ್ದ ಸಹಾಯಕ ಇಂಜಿನಿಯರ್ (ಬ್ಯಾಕ್‌ಲಾಗ್) ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವುದರಿಂದ ಸದರಿ ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆಯಂತೆ ಅವರ ಮೂಲ ಹುದ್ದೆಯಾದ ಸಹಾಯಕ ಇಂಜಿನಿಯರ್ ಹುದ್ದೆಗೆ ನೇಮಿಸಿದ್ದು, ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯ ವರದಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿಕೊಡುವುದು.
- (7) ಅದೇ ರೀತಿ 2012ರಲ್ಲಿ ಪರೀಕ್ಷಾರ್ಥ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ಸೇವಾ ಮೀಸಲಾತಿ ಕೋಟಾದಡಿಯಲ್ಲಿ (In-service quota) ಆಯ್ಕೆಯಾಗಿರುವ ಇಂಜಿನಿಯರ್‌ಗಳು ಸಹ ಬ್ಯಾಕ್‌ಲಾಗ್ ವಿಶೇಷ ನೇಮಕಾತಿ ನಿಯಮಾವಳಿಗಳು, 2001ರ ನಿಯಮಗಳಡಿ ಕರ್ನಾಟಕ ಲೋಕಸೇವಾ ಆಯೋಗವು ಆಹ್ವಾನಿಸಿದ್ದ ಸಹಾಯಕ ಇಂಜಿನಿಯರ್ (ಬ್ಯಾಕ್‌ಲಾಗ್) ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವುದರಿಂದ ಸದರಿ ಕರ್ನಾಟಕ ಲೋಕಸೇವಾ ಆಯೋಗದ ಆಯ್ಕೆಯಂತೆ ಅವರುಗಳು ಆಯ್ಕೆಯಾಗಿರುವ ಸಹಾಯಕ ಇಂಜಿನಿಯರ್ ಹುದ್ದೆಗೆ ನೇಮಿಸಿದ್ದು, ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯ ವರದಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಿಕೊಡುವುದು.
- (8) ಹಾಗೂ ಹಲವು ಬ್ಯಾಕ್‌ಲಾಗ್ ಕಿರಿಯ ಇಂಜಿನಿಯರ್‌ಗಳು 2001ನೇ ಸಾಲಿನ ನಂತರ ಪದವಿ ಪಡೆದ ಮೇರೆಗೆ ವೃಂದ ಬದಲಾವಣೆ ಹೊಂದಿ, ಸಹಾಯಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅವರುಗಳು ಸಹ

ಮೇಲಿನ ಐಟಂ (4)ರಲ್ಲಿನ ಷರತ್ತಿನ ಮೇರೆಗೆ ಅವರ ಮೂಲ ಹುದ್ದೆಯಾದ ಕಿರಿಯ ಇಂಜಿನಿಯರ್ ಹುದ್ದೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು.

ಟಿಪ್ಪಣಿ:

ಹೊಸದಾಗಿ ನೇಮಕಗೊಂಡ ಅಭ್ಯರ್ಥಿಯು ನೇಮಕಾತಿ ಆದೇಶದೊಂದಿಗೆ ಈ ಕೆಳಕಂಡ ದಾಖಲಾತಿಗಳೊಂದಿಗೆ ಅವರನ್ನು ಸ್ಥಳನಿಯುಕ್ತಿಗೊಳಿಸಿದ ಕಚೇರಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು ಮತ್ತು ಕಚೇರಿ ಮುಖ್ಯಸ್ಥರು ಈ ದಾಖಲಾತಿಗಳನ್ನು ಪರಿಶೀಲಿಸಿ ದೃಢಪಡಿಸಿಕೊಂಡ ನಂತರವೇ ಅಭ್ಯರ್ಥಿಗಳ ಕರ್ತವ್ಯ ವರದಿಯನ್ನು ಅಂಗೀಕರಿಸುವುದು:

1. ಅಭ್ಯರ್ಥಿಯು ನೇಮಕಾತಿಗಾಗಿ ಅವರ ಭಾವಚಿತ್ರದೊಂದಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಲ್ಲಿಸಿದ್ದ ವೆಬ್‌ಸೈಟ್‌ನಿಂದ ಪಡೆದ ಅರ್ಜಿಯ ಪ್ರತಿ
2. ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಬೆಂಗಳೂರು, ಇವರ ಕಚೇರಿಯಲ್ಲಿ ಮೂಲ ದಾಖಲಾತಿಗಳನ್ನು ಸಲ್ಲಿಸಿ ಪಡೆಯಲಾದ ಸ್ವೀಕೃತಿಯ ಮೂಲ ಪ್ರತಿ ಹಾಗೂ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿ
3. ಲೋಕೋಪಯೋಗಿ ಇಲಾಖೆಯ (ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) / (ಉತ್ತರ) / (ಈಶಾನ್ಯ), ರಾಷ್ಟ್ರೀಯ ಹೆದ್ದಾರಿಗಳು, ಗುಣಭರವಸೆ ವಲಯ, ಕೆಶಿಪ್, ಕೆ.ಆರ್.ಡಿ.ಸಿ.ಎಲ್. ಮತ್ತು ಎಸ್.ಹೆಚ್.ಡಿ.ಪಿ.) ಕಚೇರಿಗಳಿಗೆ ಸ್ಥಳನಿಯುಕ್ತಿಗೊಳಿಸಲ್ಪಟ್ಟಿರುವ ಅಭ್ಯರ್ಥಿಯು ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಬೆಂಗಳೂರು, ಇವರ ಕಚೇರಿಯಿಂದ ಚಾಲನಾ ಆದೇಶವನ್ನು ಪಡೆದು ಸ್ಥಳನಿಯುಕ್ತಿಗೊಂಡ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸದಾನಂದ ಎನ್. ಪಾವಸ್ಕರ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಲೋಕೋಪಯೋಗಿ, ಬಂದರು ಮತ್ತು
ಒಳನಾಡು ಜಲಸಾರಿಗೆ ಇಲಾಖೆ (ಸೇವೆಗಳು-ಬಿ).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಗುರುವಾರ, ಮೇ ೧೬, ೨೦೧೯ (ವೈಶಾಖ ೨೬, ಶಕ ವರ್ಷ ೧೯೪೦) Bengaluru, Thursday, May 16, 2019 (Vaisakha 26, Shaka Varsha 1940)	ನಂ. ೩೮೮ No. 388
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

ಅಧಿಸೂಚನೆ

ಸಂಖ್ಯೆ: ಚು(4)ಸಿಆರ್.19/2018-19, ದಿನಾಂಕ: 14-05-2019

ಪ್ರಪತ್ರ-1

(8(1) ನೇ ನಿಯಮವನ್ನು ನೋಡಿ)

(ಪಟ್ಟಣ ಪಂಚಾಯಿತಿ ಕೌನ್ಸಿಲರುಗಳ ಚುನಾವಣೆಗಳ ಸಂದರ್ಭದಲ್ಲಿ ಉಪಯೋಗಿಸುವುದಕ್ಕಾಗಿ)

1964ರ ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ ಅಧಿನಿಯಮದ ಉಪಬಂಧಗಳ ಅಡಿಯಲ್ಲಿ ಸ್ಥಾಪಿತವಾದ ಸೊರಬ ಪಟ್ಟಣ ಪಂಚಾಯಿತಿಯ ಕೌನ್ಸಿಲರುಗಳ ಸ್ಥಾನಗಳನ್ನು ಈ ಅಧಿಸೂಚನೆಯ ಅನುಬಂಧದಲ್ಲಿ ಹೇಳಿದ ಸದರಿ ಸೊರಬ ಪಟ್ಟಣ ಪಂಚಾಯಿತಿಯ ವಿವಿಧ ವಾರ್ಡ್‌ಗಳಿಂದ ತುಂಬಲು;

ಈಗ 1977 ಕರ್ನಾಟಕ ಮುನಿಸಿಪಾಲಿಟಿಗಳ ಕೌನ್ಸಿಲರುಗಳ (ಚುನಾವಣೆ) ನಿಯಮಗಳ 8ನೇ ನಿಯಮದ ಅನುಸಾರವಾಗಿ ಕೆ.ಎ. ದಯಾನಂದ, ಡೆಪ್ಯೂಟಿ ಕಮೀಷನರ್, ಶಿವಮೊಗ್ಗ ಜಿಲ್ಲೆ ಆದ ನಾನು ಸೊರಬ ಪಟ್ಟಣ ಪಂಚಾಯಿತಿಯ ಚುನಾವಣೆಯ ಸಂಬಂಧದಲ್ಲಿ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿದ್ದೇನೆ.

(ಎ)	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	21-05-2019 (ಮಂಗಳವಾರ)
(ಬಿ)	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	22-05-2019 (ಬುಧವಾರ)
(ಸಿ)	ಉಮೇದುದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	24-05-2019 (ಶುಕ್ರವಾರ)
(ಡಿ)	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	01-06-2019 (ಶನಿವಾರ)
(ಇ)	ಮರು ಮತದಾನದ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ)	02-06-2019 (ಭಾನುವಾರ)
(ಎಫ್)	ಮತಗಳ ಎಣಿಕೆ ದಿನಾಂಕ ಮತ್ತು ದಿನ ಬೆಳಿಗ್ಗೆ 8.00 ಘಂಟೆಯಿಂದ (ತಾಲ್ಲೂಕು ಕೇಂದ್ರ ಸ್ಥಳದಲ್ಲಿ)	03-06-2019 (ಸೋಮವಾರ)
(ಜಿ)	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	03-06-2019 (ಸೋಮವಾರ)

ಜಿಲ್ಲಾಧಿಕಾರಿ

ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

ಜಿಲ್ಲಾಧಿಕಾರಿಗಳು, ಶಿವಮೊಗ್ಗ ಇವರ ಅಧಿಸೂಚನೆ ನಂ:ಜು(4).ಸಿಆರ್.19/2018-19, ದಿನಾಂಕ:14-05-2019 ರ

ಪ್ರಪತ್ರ-1 ಕ್ಕೆ ಅನುಬಂಧಿಸಲಾದುದು

ಕ್ರ.ಸಂ	ವಾರ್ಡಿನ ಹೆಸರು	ಪ್ರವರ್ಗ/ ಮೀಸಲಾತಿ
(1)	(2)	(3)
1	ವಾರ್ಡ್ ನಂ.1	ಹಿಂದುಳಿದ ವರ್ಗ (ಎ) ಮಹಿಳೆ
2	ವಾರ್ಡ್ ನಂ.2	ಸಾಮಾನ್ಯ
3	ವಾರ್ಡ್ ನಂ.3	ಸಾಮಾನ್ಯ
4	ವಾರ್ಡ್ ನಂ.4	ಪರಿಶಿಷ್ಟ ಪಂಗಡ
5	ವಾರ್ಡ್ ನಂ.5	ಹಿಂದುಳಿದ ವರ್ಗ (ಎ)
6	ವಾರ್ಡ್ ನಂ.6	ಸಾಮಾನ್ಯ ಮಹಿಳೆ
7	ವಾರ್ಡ್ ನಂ.7	ಹಿಂದುಳಿದ ವರ್ಗ (ಬಿ)
8	ವಾರ್ಡ್ ನಂ.8	ಸಾಮಾನ್ಯ
9	ವಾರ್ಡ್ ನಂ.9	ಹಿಂದುಳಿದ ವರ್ಗ (ಎ)
10	ವಾರ್ಡ್ ನಂ.10	ಸಾಮಾನ್ಯ ಮಹಿಳೆ
11	ವಾರ್ಡ್ ನಂ.11	ಸಾಮಾನ್ಯ ಮಹಿಳೆ
12	ವಾರ್ಡ್ ನಂ.12	ಪರಿಶಿಷ್ಟ ಜಾತಿ

ಡೆಪ್ಯುಟಿ ಕಮೀಷನರ್
ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೧೭, ೨೦೧೯ (ವೈಶಾಖ ೨೭, ಶಕ ವರ್ಷ ೧೯೪೦) Bengaluru, Friday, May 17, 2019 (Vaisakha 27, Shaka Varsha 1940)	ನಂ. ೩೯೧ No. 391
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ನಅಇ 56 ಎಂಎಲ್‌ಆರ್ 2018(2), ಬೆಂಗಳೂರು, ದಿನಾಂಕ:17-05-2019

ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರಸಭೆಯ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಿ ಹೊರಡಿಸಲಾಗಿದ್ದ ಅಧಿಸೂಚನೆ ಸಂಖ್ಯೆ:ನಅಇ 56 ಎಂಎಲ್‌ಆರ್ 2018(2), ಬೆಂಗಳೂರು, ದಿನಾಂಕ:30-07-2018 ರ ಅನುಬಂಧದ ಕಲಂ 3 ರಲ್ಲಿರುವ ಕ್ಷೇತ್ರವ್ಯಾಪ್ತಿ ವಿವರಗಳನ್ನು ಈ ಕೆಳಕಂಡಂತೆ ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.

ಅನುಬಂಧ

ಬಸವಕಲ್ಯಾಣ ನಗರಸಭೆ

ಕ್ರ. ಸಂ.	ವಾರ್ಡ್ ಹೆಸರು ಮತ್ತು ಸಂಖ್ಯೆ	ಕ್ಷೇತ್ರವ್ಯಾಪ್ತಿ ವಿವರ	
1	2	3	
1	1	ಪೂರ್ವ	ಗಾಡವಾನ ಗಲ್ಲಿ & ದಯಾನಂದ ಚೌಕ್
		ಪಶ್ಚಿಮ	ಮೇನ್ ರೋಡ್
		ಉತ್ತರ	ಖಿಲ್ಲಾ & ಅಗ್ರಿಕಲ್ಚರ್ ಲ್ಯಾಂಡ್
		ದಕ್ಷಿಣ	ದೇಶಮುಖಿ ಗಲ್ಲಿ & ಸರ್ಕಲ್ ಆಫಿಸ್
2	2	ಪೂರ್ವ	ಹುಲಸೂರ ರೋಡ್
		ಪಶ್ಚಿಮ	ಗಾಡವಾನ ಗಲ್ಲಿ ರೋಡ್
		ಉತ್ತರ	ಮುಂಡೆಪಾಳಿ ರೋಡ್ ರಿಂದ ನಗರಸಭೆ ಆಫೀಸ್
		ದಕ್ಷಿಣ	ಶಾಹುಸೇನ ಗಲ್ಲಿ & ಬೀದರಬೇಸ
3	3	ಪೂರ್ವ	ಕೀಲ್ಲಾ ಗಲ್ಲಿ ರೋಡ್ & ಲಕ್ಷ್ಮೀ ಟೇಪಲ
		ಪಶ್ಚಿಮ	ಮೇನ ರೋಡ್ & ಮನೆ.ನಂ.6-2
		ಉತ್ತರ	ದೇಶಮುಖಿ ಗಲ್ಲಿ, ಬ್ಲಾಕ್ ನಂ.7 & ಖಿಲ್ಲಾ ಗಲ್ಲಿ
		ದಕ್ಷಿಣ	ಕೋತವಾಲ ಗಲ್ಲಿ & ಖೂರೇಷಿ ಗಲ್ಲಿ
4	4	ಪೂರ್ವ	ಹುಲಸೂರ ರೋಡ್
		ಪಶ್ಚಿಮ	ಮೇನ್ ರೋಡ್
		ಉತ್ತರ	ಕೋತವಾಲ ಗಲ್ಲಿ, ಬೀದರಬೇಸ ನಗರ ಗಲ್ಲಿ
		ದಕ್ಷಿಣ	ಪೀರನ್ ಕಟ್ಟಾ, ಅನ್ನವರಪೇಟೆ & ಮಹೇಬೂಬನಗರ

5	5	ಪೂರ್ವ	ಅಬ್ಬಲ ರಸೂಲ ಮಜೀದ & ಅಗ್ರೀಕಲ್ಚರ್ ಲ್ಯಾಂಡ್
		ಪಶ್ಚಿಮ	ಮೇನ್ ರೋಡ್
		ಉತ್ತರ	ಕಾಟೆ ವಾಡಿ, ದೊಬಿಗಲ್ಲಿ & ಶಾಹಾಹುಸೇನ್
		ದಕ್ಷಿಣ	ಚೀಲ್ಲಾ ಗಲ್ಲಿ, ನರಿಗರ ಗಲ್ಲಿ & ಚಮಲೇವಾಲೆ ಮನೆ, ಯದಲಾಪೂರ ರೋಡ್ ಆಶ್ರಯ ಕಾಲೋನಿ
6	6	ಪೂರ್ವ	ಬಸವೇಶ್ವರ ಟೇಪಲ್
		ಪಶ್ಚಿಮ	ಮೇನ್ ರೋಡ್
		ಉತ್ತರ	ಅಶುರ ಖಾನಾ ಪೀರನ್ನ ಕಟ್ಟಾ
		ದಕ್ಷಿಣ	ಚುನ್ನಾ ಗಲ್ಲಿ & ಧಾರಾಗಿರಿ
7	7	ಪೂರ್ವ	ಬಸವೇಶ್ವರ ಟೇಪಲ್ ರೋಡ್ & ಹೋಸಪೇಟೆ ಗಲ್ಲಿ
		ಪಶ್ಚಿಮ	ಮೇನ್ ರೋಡ್ & ಹೋಸಪೇಟೆ ಗಲ್ಲಿ
		ಉತ್ತರ	ಚುನ್ನಾಗಲ್ಲಿ & ಧಾರಾಗಿರಿ ರೋಡ್
		ದಕ್ಷಿಣ	ಸಜ್ಜನಶಟ್ಟಿ ಮನೆ ರಿಂದ ಪೀರಪಾಶಾ ಬಂಗಲಾ
8	8	ಪೂರ್ವ	ಚಂದು ಗುಜರ ಮನೆ ರಿಂದ ಗೌಂಡಿಗಲ್ಲಿ
		ಪಶ್ಚಿಮ	ಹೋಸಪೇಡಗಲ್ಲಿ ರೋಡ್
		ಉತ್ತರ	ಬಸವೇಶ್ವರ ಡೇಪಲ್ ರೋಡ್
		ದಕ್ಷಿಣ	ಪೀರಪಾಶಾ ಬಂಗಲಾ ರೋಡ್
9	9	ಪೂರ್ವ	ಧರ್ಮಪ್ರಕಾಶ & ಅಲ್ಲಾನಗರ ರೋಡ್
		ಪಶ್ಚಿಮ	ಬಸವೇಶ್ವರ ಟೇಪಲ್ ರೋಡ್ ರಿಂದ ಗಾಜಿಪೂರಾ
		ಉತ್ತರ	ಅನುವರ್ ಪೇಟೆ ಮಜೀದ ರೋಡ್
		ದಕ್ಷಿಣ	ಗೌಂಡಿಗಲ್ಲಿ & ಶಂಕರ ಗುಡಿ
10	10	ಪೂರ್ವ	ಬಸ್ ಸ್ಟಾಂಡ್ ಹುಲಸೂರ ರೋಡ್
		ಪಶ್ಚಿಮ	ಗೌಂಡಿ ಗಲ್ಲಿ & ಶಂಕರ ಮಂದಿರ
		ಉತ್ತರ	ಧರ್ಮಪ್ರಕಾಶ & ಹುಲಸೂರ ರೋಡ್
		ದಕ್ಷಿಣ	ಖಾದಿ ಬಂಡಾರ ರಿಂದ ಈಶ್ವರನಗರ ರೋಡ್ & ಬ್ರಸಬ್ಯಾಂಡ್ ಹೌಸ್
11	11	ಪೂರ್ವ	ಅಗ್ರೀಕಲ್ಚರ್ ಲ್ಯಾಂಡ್
		ಪಶ್ಚಿಮ	ಧರ್ಮಪ್ರಕಾಶ ಗಲ್ಲಿ, ಅಮೀರಪೇಟೆ & ಅಲ್ಲಾನಗರ ರೋಡ್
		ಉತ್ತರ	ಅನುವರ್ ಪೇಟೆ ರೋಡ್ ರಿಂದ ಮಹೇಬೂಬ ನಗರ & ಆಶ್ರಯ ಕಾಲೋನಿ ರೋಡ್
		ದಕ್ಷಿಣ	ನಾಗೂಬಾ ಕಟ್ಟಾ ರಿಂದ ಅಹೇಮದನಗರ ಕಾಲೋನಿ ರೋಡ್
12	12	ಪೂರ್ವ	ಪಾಶಾಪೂರಾ ರೋಡ್
		ಪಶ್ಚಿಮ	ಗಾಂಧಿ ಚೌಕ ರೋಡ್ ರಿಂದ ಮೇನ ರೋಡ್
		ಉತ್ತರ	ಹೇಸಪೇಟೆ ಗಲ್ಲಿ ರಿಂದ ಪೀರಪಾಶಾ ಬಂಗಲಾ ರೋಡ್
		ದಕ್ಷಿಣ	ಲಕ್ಷ್ಮಿ ಟಾಕಿಸ್ ನಿಂದ ಗೋಲ್ ಚೌಕಿ ಬುಧವಾರ ಪೇಟ್ ಪಾಶಾಪೂರ ಮಸಿದಿ
13	13	ಪೂರ್ವ	ಈಶ್ವರ ನಗರ ರೋಡ್
		ಪಶ್ಚಿಮ	ಗೋಲಚೌಡಿ ರಿಂದ ಬುಧವಾರಪೇಟೆ ರೋಡ್
		ಉತ್ತರ	ಪೀರಪಾಶಾ ಬಂಗಲಾ ಖಾದಿ ಭಂಡಾರ & ಈಶ್ವರ ನಗರ
		ದಕ್ಷಿಣ	ಗೋಲ್ ಚೌಡಿ, ಪಾಶಾಪೂರ ರೋಡ್ ಮಕದೂಮ್ ಅಲಿ ಶಾಹ ದರಗಾ
14	14	ಪೂರ್ವ	ಅಗ್ರೀಕಲ್ಚರ್ ಲ್ಯಾಂಡ್
		ಪಶ್ಚಿಮ	ಪಾರಜೀಗಲ್ಲಿ ರೋಡ್
		ಉತ್ತರ	ಪಾಶಾಪೂರಾ ರೋಡ್, ಅಲ್ಲಾ ನಗರ ದಿಂದ ಬಸ್‌ಟ್ಯಾಂಡ್ ರಸ್ತೆ
		ದಕ್ಷಿಣ	ನಾರಾಯಣಪೂರ ಕ್ರಾಸ್ ರಿಂದ
15	15	ಪೂರ್ವ	ವಡ್ಡರ ಗಲ್ಲಿ ರಸ್ತೆ
		ಪಶ್ಚಿಮ	ಮೇನ್ ರೋಡ್ ರಿಂದ ಬೆನಟೂರ್ ಆಸ್ಪತ್ರೆ
		ಉತ್ತರ	ಹತ್ತಾಮೀನರ ರೋಡ್ ರಿಂದ ಬನಶಂಕರಿ ಗಲ್ಲಿ
		ದಕ್ಷಿಣ	ಹೌಸ್ ಶಾಬೊದ್ದಿನ ಶಾಹಪೂರ ಈಸ್ಟ್

16	16	ಪೂರ್ವ	ಹುಲಸೂರ ರೋಡ
		ಪಶ್ಚಿಮ	ಬೇನ್ನಟೂರ ಹಾಸಪೇಟಲ್ ರಿಂದ ಅಂಬೇಡ್ಕರ್ ಚೌಕ್
		ಉತ್ತರ	ಶಾಹಾಪೂರ ಈಸ್ಟ್ ರೋಡ
		ದಕ್ಷಿಣ	ಅಂಬೇಡ್ಕರ್ ಚೌಕ್ ರಿಂದ ಹುಲಸೂರ ರಸ್ತೆ
17	17	ಪೂರ್ವ	ಶಿವಪೂರ ರೋಡ & ನಾರಾಯನಪೂರ ರೋಡ
		ಪಶ್ಚಿಮ	ಮುಖ್ಯ ರಸ್ತೆಯಿಂದ ಬಸನಾಳೆ ಆಸ್ಪತ್ರೆ
		ಉತ್ತರ	ಅಂಬೇಡ್ಕರ್ ಸರ್ಕಲ್ ರಿಂದ ನೀಲಾಂಬಿಕಾ ಕಾಲೇಜ್ ಹುಲಸೂರ ರೋಡ್
		ದಕ್ಷಿಣ	ಮೇನ್ ರೋಡ್ ಅಪಟೂರ ಬಸನಾಳೆ ಹಾಸ್ಪಿಟಲ್
18	18	ಪೂರ್ವ	ಅಗ್ರೀಕಲ್ಚರ್ ಲ್ಯಾಂಡ್
		ಪಶ್ಚಿಮ	ನೌರಂಗ ಟಾಕೀಜ ರಿಂದ ಮದಿನಾ ಕಾಲೋನಿ ರೋಡ
		ಉತ್ತರ	ನಾರಾಯಣಪುರ ರೋಡ ಎಲ್.ಆಯಿ.ಸಿ ಆಪೀಸ್
		ದಕ್ಷಿಣ	ಸಿದ್ರಾಮಯ್ಯಾ ಸಾಲಿ ಹೌಸ್ & ತಾಜ ಕಾಲೋನಿ ರೋಡ್, ಸಂಗಮೇಶ್ವರ ಕಾಲೋನಿ
19	19	ಪೂರ್ವ	ಅಗ್ರೀಕಲ್ಚರ್ ಲ್ಯಾಂಡ್
		ಪಶ್ಚಿಮ	ಮೇನ್ ರೋಡ, ಶಿವಪೂರ ರೋಡ, ಬೂನಕರ್ ಕಾಲೋನಿ
		ಉತ್ತರ	ಸಿದ್ರಾಮಯ್ಯಾ ಸಾಲಿ ಹೌಸ್ & ತಾಜ ಕಾಲೋನಿ ರೋಡ್
		ದಕ್ಷಿಣ	ಹಸಮತ್ತ ಮಸಿದಿ ರಿಂದ ಟೀಚರ್ ಕಾಲೋನಿ ರಸ್ತೆ
20	20	ಪೂರ್ವ	ಮೇನ್ ರೋಡ, ಲಕ್ಷ್ಮೀ ಟಾಕೀಜ ಟು ಬೀರಾದಾರ ಕಾಲೋನಿ ರೋಡ
		ಪಶ್ಚಿಮ	ಅಗ್ರೀಕಲ್ಚರ್ ಲ್ಯಾಂಡ್ & ಖಾನಾಪೂರ ರೋಡ
		ಉತ್ತರ	ದರ್ಗಾ ರೋಡ ಗುತ್ತೆದಾರ ಶಾಪ ಏರಿಯಾ
		ದಕ್ಷಿಣ	ಬೀರಾದಾರ ಕಾಲೋನಿ & ಬಿ.ವಿ. ರಡ್ಡಿ ಹಾಸಪೇಟಲ
21	21	ಪೂರ್ವ	ಶ್ರೀಪೂರಾಂತ ರೋಡ ವಿಲೇಜ
		ಪಶ್ಚಿಮ	ಶ್ರೀಪೂರಾಂತ ಸಮುದಯಾ ಭವನ ರೋಡ
		ಉತ್ತರ	ಶ್ರೀಪೂರಾಂತ ಅಂಬೇಡರ್ ಸ್ಟೇಜ್ ಚೌಕ್
		ದಕ್ಷಿಣ	ಶೇರಿಕಲ್ಚರ ಆಫಿಸ
22	22	ಪೂರ್ವ	ಶಿವಪೂರ ರೋಡ & ಸಾಹೀಲ ಫಂಗಶನ ಹಾಲ
		ಪಶ್ಚಿಮ	ಮೇನ್ ರೋಡ
		ಉತ್ತರ	ಡಾ. ಮಡಪತಿ ಹಾಸಪೇಟಲ್ ರಿಂದ ಬಸನಾಳೆ ಆಸ್ಪತ್ರೆ ರಸ್ತೆ
		ದಕ್ಷಿಣ	ಅಗ್ರೀಕಲ್ಚರ್ ಲ್ಯಾಂಡ್
23	23	ಪೂರ್ವ	ಮೀನಿ ವಿಧಾನ ಸೌಧಾ
		ಪಶ್ಚಿಮ	ಅಗ್ರೀಕಲ್ಚರ್ ಲ್ಯಾಂಡ್
		ಉತ್ತರ	ಕಲ್ಯಾಣ ಮಂಟಪ & ಮಿಬಾ ಕಾಲೇಜ್ ರೋಡ
		ದಕ್ಷಿಣ	ಎನ್.ಎಚ್-9 & ಅಗ್ರೀಕಲ್ಚರ್ ಲ್ಯಾಂಡ್
24	24	ಪೂರ್ವ	ಅಗ್ರೀಕಲ್ಚರ್ ಲ್ಯಾಂಡ್
		ಪಶ್ಚಿಮ	ಶಿವಪೂರ ರೋಡ ಟು ಮಾಲಗಾರ ಕಾಲೋನಿ ರೋಡ & ಅಗ್ರೀಕಲ್ಚರ್ ಲ್ಯಾಂಡ್
		ಉತ್ತರ	ಹಸಮತ್ತ ಮಜೀದ ಟೀಚರ್ ಕಾಲೋನಿ & ಬೀರಾದಾರ ಕಾಲೋನಿ ರೋಡ
		ದಕ್ಷಿಣ	ಶಿವಪೂರ ರೋಡ ಟು ಮಡಿವಾಳಯ್ಯಾ ಚೌಕ್ ಟು ಮಿಬಾ ಕಾಲೇಜ್ ರೋಡ
25	25	ಪೂರ್ವ	ಭೀಮನಗರ ಹನುಮಾನ ಟೇಂಪಲ
		ಪಶ್ಚಿಮ	ಅಗ್ರೀಕಲ್ಚರ್ ಲ್ಯಾಂಡ್
		ಉತ್ತರ	ಉದಗೇರೆ ಹೌಸ್
		ದಕ್ಷಿಣ	ಈದ್ಗಾ ಪೋಲಿಸ್ ಕ್ವಾಟರ
26	26	ಪೂರ್ವ	ಮೇನ್ ರೋಡ
		ಪಶ್ಚಿಮ	ಟೀಪೂ ಸುಲ್ತಾನ್ ಸ್ಕೂಲ್ ರಿಂದ ಜವಾಹರ ಟಾಕೀಜ
		ಉತ್ತರ	ಬಕ್ಕರ ಕಸಾಬ ಗಲ್ಲಿ
		ದಕ್ಷಿಣ	ತಾಜ ಬಾಬಾ ದರ್ಗಾ & ಗುತ್ತೆದಾರ ಅಂಗಡಿ

27	27	ಪೂರ್ವ	ಮೇನ ರೋಡ
		ಪಶ್ಚಿಮ	ಶಾಹಾ ನಗರ ರೋಡ
		ಉತ್ತರ	ನಾಲಬಂದ ಗಲ್ಲಿ ರೋಡ
		ದಕ್ಷಿಣ	ಬಕ್ಕರ ಕಸಾಬ ಗಲ್ಲಿ ಹೌಸ ಆಫ ಮತೀನ
28	28	ಪೂರ್ವ	ಮೇನ ರೋಡ ನೀಯರ್ ಜಾಮೇ ಮಜೀದ
		ಪಶ್ಚಿಮ	ಶಿವಾಜಿ ಚೌಕ & ಬಾರಾ ಇಮಾಮ ಮಜೀದ
		ಉತ್ತರ	ಶಿವಾಜಿ ಚೌಕ & ಮನೀಯಾರ ಗಲ್ಲಿ
		ದಕ್ಷಿಣ	ನಾಲಬಂದ ಗಲ್ಲಿ ಶಾಹಾನಗರ, ಭೀಮನಗರ ಹನುಮಾನ ಟೀಪಲ್ ರೋಡ
29	29	ಪೂರ್ವ	ಮೇನ ರೋಡ ಕೀಲಾ & ಶಿವಾಜಿ ಚೌಕ
		ಪಶ್ಚಿಮ	ದರ್ಗಾ ಮೈಲಾನಾ ಯಾಖುಬ ರೋಡ & ಅಗ್ರೀಕಲ್ಚರ್ ಲ್ಯಾಂಡ
		ಉತ್ತರ	ಮೇನ ರೋಡ ಚಾಹುಸ ಗಲ್ಲಿ & ನಾಗೇಬಾ ಕಟ್ಟಾ, ಅಂಬಾಬಾಯಿ ಗಲ್ಲಿ
		ದಕ್ಷಿಣ	ಬಾರಾ ಇಮಾಮ ಗಲ್ಲಿ ಉದಗೇರೆ ಹೌಸ ಡು ಹಿಮ್ಮತ್ತ ನಗರ
30	30	ಪೂರ್ವ	ಮೇನ ರೋಡ ರಿಂದ ಖಿಲ್ಲಾ
		ಪಶ್ಚಿಮ	ಶಿವಾಜಿ ಚೌಕ್ ರಿಂದ ಗೌಸಿಯಾ ಗಲ್ಲಿ
		ಉತ್ತರ	ಗುಲ್ಲ ಮಿರಜಾ ಗಲ್ಲಿ & ಸೈಯದ್ ಗಲ್ಲಿ
		ದಕ್ಷಿಣ	ವೀರೋಬಾ ಗಲ್ಲಿ, ಚಾಹುಸ ಗಲ್ಲಿ & ಶಿವಾಜಿ ಚೌಕ ರಿಂದ ದಾಬಕೆ ಹೌಸ
31	31	ಪೂರ್ವ	ಮೇನ ರೋಡ, ಗೌರ ರೋಡ & ನಗರಸಭೆ ಆಫೀಸ್
		ಪಶ್ಚಿಮ	ಅಗ್ರೀಕಲ್ಚರ್ ಲ್ಯಾಂಡ
		ಉತ್ತರ	ಅಗ್ರೀಕಲ್ಚರ್ ಲ್ಯಾಂಡ & ಗೌರ ರೋಡ
		ದಕ್ಷಿಣ	ಗುಲಮೀರ್ಜಾ ಗಲ್ಲಿ, ಸೈಯದ್ ಗಲ್ಲಿ, ಗೋಸ್ವಾಮಿ ಗಲ್ಲಿ & ರಜಪುತ ಗಲ್ಲಿ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೦ No. 400
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 77 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ:24-05-2019.

ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 49 ಎಂಎಲ್‌ಆರ್ 2018(3) ದಿನಾಂಕ:06.08.2018ರಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಟ್ಟಲ್ ಪುರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾದ ವಾರ್ಡ್‌ಗಳ ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೧ No. 401
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 77 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ:24-05-2019.

ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 18 ಎಂಎಲ್‌ಆರ್ 2018(1) ದಿನಾಂಕ:06.08.2018ರಲ್ಲಿ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ನಗರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾದ ವಾರ್ಡ್‌ಗಳ ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ಮೀಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೨ No. 402
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 77 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ:24-05-2019.

ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 49 ಎಂಎಲ್‌ಆರ್ 2018(2) ದಿನಾಂಕ:06.08.2018ರಲ್ಲಿ ಯಾದಗಿರಿ ಜಿಲ್ಲೆಯ ಯಾದಗಿರಿ ನಗರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾದ ವಾರ್ಡ್‌ಗಳ ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ಮೀಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೩ No. 403
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 77 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ:24-05-2019.

ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 51 ಎಂಎಲ್‌ಆರ್ 2018(2) ದಿನಾಂಕ:06.08.2018ರಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾದ ವಾರ್ಡ್‌ಗಳ ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ಮೇಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೪ No. 404
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 77 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ:24-05-2019.

ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 51 ಎಂಎಲ್‌ಆರ್ 2018(3) ದಿನಾಂಕ:06.08.2018ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪುರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾದ ವಾರ್ಡ್‌ಗಳ ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೫ No. 405
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 77 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ:24-05-2019.

ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 10 ಎಂಎಲ್‌ಆರ್ 2018(1) ದಿನಾಂಕ:06.08.2018ರಲ್ಲಿ ಹಾಸನ ಜಿಲ್ಲೆಯ ಹಾಸನ ನಗರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾದ ವಾರ್ಡ್‌ಗಳ ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೬ No. 406
---------------------	--	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 77 ಎಂಎಲ್‌ಆರ್ 2018, ಬೆಂಗಳೂರು, ದಿನಾಂಕ:24-05-2019.

ತಿದ್ದುಪಡಿ ಅಧಿಸೂಚನೆ ಸಂಖ್ಯೆ: ನಅಇ 54 ಎಂಎಲ್‌ಆರ್ 2018(1) ದಿನಾಂಕ:06.08.2018ರಲ್ಲಿ ರಾಯಚೂರು ಜಿಲ್ಲೆಯ ರಾಯಚೂರು ನಗರಸಭೆಗೆ ಸಂಬಂಧಿಸಿದಂತೆ ಹೊರಡಿಸಲಾದ ವಾರ್ಡ್‌ಗಳ ಮೀಸಲಾತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಪಂಪನಗೌಡ ಮೇಲ್ವಿಮೆ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಐಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦) Bengaluru, Saturday, May 25, 2019 (Jyesta 4, Shaka Varsha 1940)	ನಂ. ೪೧೦ No. 410
---------------------	--	--------------------

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂ: ಕಾಇ 292 ಎಲ್‌ಎಸ್‌ಐ 2017, ಬೆಂಗಳೂರು, ದಿನಾಂಕ: 25-05-2019

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಫೀಲು ಸಂಖ್ಯೆ:2368/2011-ಬಿ.ಕೆ ಪವಿತ್ರ ಮತ್ತಿತರರು ವಿರುದ್ಧ ಕೇಂದ್ರ ಸರ್ಕಾರ ಮತ್ತಿತರರು ಮತ್ತು ಸಂಬಂಧಿಸಿದ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಸಂಖ್ಯೆ: ಎಂಎ.1151/2018ರ ದಿನಾಂಕ: 10-05-2019 ರಂದು ನೀಡಿರುವ ತೀರ್ಪಿನನ್ವಯ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆದೇಶ ಸಂಖ್ಯೆ: ಸಿಆಸುಇ 186 ಎಸ್‌ಆರ್‌ಎಸ್ 2018, ದಿನಾಂಕ:15/05/2019ರಲ್ಲಿ ನೀಡಿರುವ ಮಾರ್ಗಸೂಚಿಗಳನ್ವಯ ಹಾಗೂ ಕರ್ನಾಟಕ (ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ) ಮೀಸಲಾತಿ ಆಧಾರದ ಮೇಲೆ ಬಡ್ಡಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ, 2017ರ ಉಪ ನಿಯಮ 4 ಮತ್ತು 5ರನ್ವಯ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ತಜ್ಞರು /ಕಿರಿಯ ತಜ್ಞರು/ಮುಖ್ಯ ವಿಮಾ ವೈದ್ಯಾಧಿಕಾರಿಗಳು/ಹಿರಿಯ ವಿಮಾ ವೈದ್ಯಾಧಿಕಾರಿಗಳು/ವಿಮಾ ವೈದ್ಯಾಧಿಕಾರಿಗಳು ವೃಂದದ ಸಾಮಾನ್ಯ ಕರಡು ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಪ್ರಕಟಿಸಲಾಗಿದೆ.

ಈ ಕರಡು ತಾತ್ಕಾಲಿಕ ಜೇಷ್ಠತಾ ಪಟ್ಟಿ ಕುರಿತಂತೆ ಬಾದಿತರಾದವರಿಂದ ಯಾವುದೇ ಆಕ್ಷೇಪಣೆ/ಸಲಹೆಗಳು ಇದ್ದಲ್ಲಿ ಈ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 15 ದಿನಗಳೊಳಗಾಗಿ ಅವಶ್ಯಕ ದಾಖಲೆಗಳೊಂದಿಗೆ ಸರ್ಕಾರದ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ವಿಕಾಸಸೌಧ, ಬೆಂಗಳೂರು, ಇವರಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಅದನ್ನು ಪರಿಶೀಲಿಸಿದ ನಂತರ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಕ್ರಮ ತೆಗೆದುಕೊಳ್ಳಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ರಮಣಿ

ಪೀಠಾಧಿಕಾರಿ-5

ಕಾರ್ಮಿಕ ಇಲಾಖೆ

(ಕಾ.ರಾ.ವಿ.ಯೋ.ವೈ.ಸೇವೆಗಳು)

ಅನುಬಂಧ

ಹಿರಿಯ ತಜ್ಞರು / ಕಿರಿಯ ತಜ್ಞರು / ಮುಖ್ಯ ವಿಮಾ ವೈದ್ಯಾಧಿಕಾರಿಗಳು / ಹಿರಿಯ ವಿಮಾ ವೈದ್ಯಾಧಿಕಾರಿಗಳು / ವಿಮಾ ವೈದ್ಯಾಧಿಕಾರಿಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ

ಕ್ರ. ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
1	ಡಾ. ನಯನ ಮಧುಕರ ಜೋಷಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15/03/1954	02-06-1978	ದಿನಾಂಕ: 31/03/2014 ರಂದು ವಯೋನಿವೃತ್ತಿ
2	ಡಾ. ವಿ. ಶ್ರೀದೇವಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	30-10-1956	10-09-1980	18/04/2012
3	ಡಾ. ಎಂ. ಎಸ್. ಪಾಲೇಕರ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	31/05/1952	08-09-1979	ದಿನಾಂಕ: 31/05/2012 ರಂದು ವಯೋನಿವೃತ್ತಿ
4	ಡಾ. ಬಿ ಆರ್ ವರಲಕ್ಷ್ಮಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	30/01/1953	09-03-1980	ದಿನಾಂಕ: 31/01/2013 ರಂದು ವಯೋನಿವೃತ್ತಿ
5	ಡಾ. ಎನ್ ಎಸ್ ವಸಂತ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	06-04-1955	18/08/1980	ದಿನಾಂಕ: 31-12-2011 ರಿಂದ ಅನ್ವಯಿಸುವಂತೆ ಸ್ವ-ಇಚ್ಛಾ ನಿವೃತ್ತಿ
6	ಡಾ. ಟಿ ಟಿ ದೇವಕಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	22/08/1953	26/08/1980	ದಿನಾಂಕ: 30/04/2012 ರಂದು ಸ್ವ-ಇಚ್ಛಾ ನಿವೃತ್ತಿ
7	ಡಾ. ಎಂ. ಧನಲಕ್ಷ್ಮಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	05-06-1953	05-06-1981	ದಿನಾಂಕ: 30/06/2013 ರಂದು ವಯೋನಿವೃತ್ತಿ
8	ಡಾ. ಜಿ. ವನಜಾಕ್ಷಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	20-07-1957	27-10-1983	18/04/2012
9	ಡಾ. ಬಿ ವಿಜಯಲಕ್ಷ್ಮಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	16/09/1954	15/11/1983	ದಿನಾಂಕ: 30/09/2014 ರಂದು ವಯೋನಿವೃತ್ತಿ
10	ಡಾ. ಡಿ. ಓ. ಗಂಗಾಧರ ಸ್ವಾಮಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	12-04-1952	05-04-1978	ದಿನಾಂಕ: 30/04/2012 ರಂದು ವಯೋನಿವೃತ್ತಿ
11	ಡಾ. ವಿಜಯಕುಮಾರ್ ವಿ. ದಾನಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	30-04-1957	04-04-1985	18/04/2012
12	ಡಾ. ರಾಘವೇಂದ್ರ ಜೋಯಿಸ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	23/03/1957	29/03/1985	ದಿನಾಂಕ: 04-08-2012 ರಂದು ನಿಧನ ಹೊಂದಿರುತ್ತಾರೆ
13	ಡಾ. ಡಿ. ಎಸ್. ಕುಮಾರ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	06-05-1959	01-01-1985	18/04/2012
14	ಡಾ. ಕೆ ಎಸ್ ಮಾವಿನತೋಪು	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	27/05/1960	04-03-1985	ದಿನಾಂಕ: 30/04/2012 ರಂದು ಸ್ವ-ಇಚ್ಛಾ ನಿವೃತ್ತಿ
15	ಡಾ. ಗೋಪಾಲಕೃಷ್ಣ	ಹಿರಿಯ ತಜ್ಞರು	15-02-1957	01-04-1985	07-12-2007
16	ಡಾ. ಎಂ. ಟಿ. ಪುರುಷೋತ್ತಮ ರೆಡ್ಡಿ	ಮುಖ್ಯ ವಿಮಾ ವೈದ್ಯಾಧಿಕಾರಿ	21/12/1951	04-03-1985	ದಿನಾಂಕ: 31/12/2009 ರಂದು ವಯೋನಿವೃತ್ತಿ
17	ಡಾ. ಇಮ್ಮಿಯಾಜ್ ಮಹ್ಮದ್ ಖಾನ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	02-02-1960	04-05-1985	18/04/2012
18	ಡಾ. ಎನ್. ಸಿ. ರವೀಂದ್ರ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-11-1959	03-04-1985	18/04/2012
19	ಡಾ. ಗಂಗಾಲ್ ಬಸವರಾಜ್ ಸಂಗಪ್ಪ	ಹಿರಿಯ ತಜ್ಞರು	15-04-1958	03-04-1985	07-12-2007
20	ಡಾ. ಕುಲಕರ್ಣಿ ಸದಾಶಿವ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15-07-1956	04-04-1985	18/04/2012
21	ಡಾ. ಪಿ. ವಿ. ನಾಡಗೌಡ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-09-1958	03-04-1985	18/04/2012
22	ಡಾ. ಕೆ. ಎಲ್ ಪ್ರಕಾಶ್	ಹಿರಿಯ ತಜ್ಞರು	22-07-1959	03-04-1985	07-12-2007

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
23	ಡಾ. ಅಮೀರ್ ಆಹ್ಮದ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-04-1955	30-06-1985	ದಿನಾಂಕ: 31/03/2015 ರಂದು ವಯೋನಿವೃತ್ತಿ
24	ಡಾ. ಆರ್. ಲಿಂಗಾಚಾರಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	26-03-1960	05-04-1985	18/04/2012
25	ಡಾ. ಬಿ. ಬಸವೇಂದ್ರ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-04-1955	30-03-1985	ದಿನಾಂಕ: 31/03/2015 ರಂದು ವಯೋನಿವೃತ್ತಿ
26	ಡಾ. ಎಂ. ಎಸ್. ತಿನಗರನ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	26-02-1961	01-04-1985	18/04/2012
27	ಡಾ. ಕೆ. ಎಸ್. ಪಾಲನೇತ್ರ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	26/12/1954	04-02-1985	ದಿನಾಂಕ: 31/12/2014 ರಂದು ವಯೋನಿವೃತ್ತಿ
28	ಡಾ. ಟಿ ಡಿ ಶ್ರೀನಿವಾಸ್	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	23/09/1953	20/04/1985	ದಿನಾಂಕ: 30/09/2013 ರಂದು ವಯೋನಿವೃತ್ತಿ
29	ಡಾ. ಜಿ ತ್ಯಾಗರಾಜು	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	25/05/1952	05-04-1985	ದಿನಾಂಕ: 31/05/2012 ರಂದು ವಯೋನಿವೃತ್ತಿ
30	ಡಾ. ಎನ್. ಅನಂತ್ ಕುಮಾರ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	03-05-1954	04-06-1985	ದಿನಾಂಕ: 31/05/2014 ರಂದು ವಯೋನಿವೃತ್ತಿ
31	ಡಾ. ರಾಮಪ್ಪ ಆದಪ್ಪ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-06-1959	04-04-1985	18/04/2012
32	ಡಾ. ರಾಮಕೃಷ್ಣ ಬಿ. ನಾಲವಾರ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-07-1961	11-04-1985	18/04/2012
33	ಡಾ. ಅಶೋಕ್ ಕುಮಾರ್ ಕೆ. ನಾಯಕ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15-05-1959	03-04-1985	18/04/2012
34	ಡಾ. ಜಿ. ಧನ್ಯಪ್ರಕಾಶ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	20-05-1955	06-04-1985	ದಿನಾಂಕ: 31/05/2015 ರಂದು ವಯೋನಿವೃತ್ತಿ
35	ಡಾ. ಎಸ್. ಜಯಕುಮಾರ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-07-1959	04-04-1985	18/04/2012
36	ಡಾ. ಕೆ. ಎಸ್. ಸುರೇಂದ್ರ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	10-06-1958	26-08-1985	ದಿನಾಂಕ: 31-08-2015 ರಂದು ಸ್ವ-ಇಚ್ಛಾ ನಿವೃತ್ತಿ ಹೊಂದಿರುತ್ತಾರೆ
37	ಡಾ. ಯಶೋಧ ಬಳ್ಳಾರಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	07-08-1959	04-04-1985	18/04/2012
38	ಡಾ. ಎಂ.ಆರ್. ರುಕ್ಮಿಣಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	02-08-1956	10-07-1985	18/04/2012
39	ಡಾ. ವಿಜಯ ಎಸ್. ಕುಲಕರ್ಣಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15/08/1953	15/05/1985	ದಿನಾಂಕ: 31/08/2013 ರಂದು ವಯೋನಿವೃತ್ತಿ
40	ಡಾ. ಎ. ಡಿ. ಹುಳಪಲ್ಲೆ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	28/01/1952	15/07/1985	ದಿನಾಂಕ: 31/01/2012 ರಂದು ವಯೋನಿವೃತ್ತಿ
41	ಡಾ. ಜಿ ಎಸ್. ಮುನಿನಂಜಪ್ಪ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	09-02-1954	15/05/1985	ದಿನಾಂಕ: 28/02/2014 ರಂದು ವಯೋನಿವೃತ್ತಿ
42	ಡಾ. ಡಿ. ಎಸ್. ಜಯಪ್ಪ	ಮುಖ್ಯ ವಿಮಾ ವೈದ್ಯಾಧಿಕಾರಿ	06-09-1954	05-12-1985	ದಿನಾಂಕ: 26-01-2012 ರಂದು ನಿಧನ ಹೊಂದಿರುತ್ತಾರೆ
43	ಡಾ. ಗುರುನಾಥ್ ಗೌಡ ಎಂ. ಪಾಟೀಲ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-07-1960	11-06-1986	18/04/2012
44	ಡಾ. ಕೆ ಎಫ್. ನವೀದ್ ಅಂಜುಂ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	12-08-1962	30/05/1986	ದಿನಾಂಕ: 22-01-2015 ರಂದು ನಿಧನ ಹೊಂದಿರುತ್ತಾರೆ.
45	ಡಾ. ಆರ್. ಎಲ್. ಚಿಲಕವಾಡ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15-09-1961	12-06-1986	18/04/2012
46	ಡಾ. ಜಿ. ಮನೋರಂಜನಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15-04-1962	05-06-1986	18/04/2012

ಕ್ರ. ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
47	ಡಾ. ಗೋಪಿನಾಥ್ ಎಸ್.	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	19-10-1961	06-09-1986	18/04/2012
48	ಡಾ. ಸುರೇಶ್ ಬಿ. ದೇಸಾಯಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	01-07-1958	10-06-1986	18/04/2012
49	ಡಾ. ಪಿ. ಆರ್. ಹಿರೇಮಠ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22/04/1952	11-06-1986	ದಿನಾಂಕ: 30/04/2012 ರಂದು ವಯೋನಿವೃತ್ತಿ
50	ಡಾ. ಸಿ. ಶ್ರೀನಿವಾಸ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	02-01-1961	11-06-1986	18/04/2012
51	ಡಾ. ದೇವರಾಜ್ ಸಿಂಗ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	17/01/1958	02-06-1986	ದಿನಾಂಕ: 25-07-2011 ರಂದು ನಿಧನ ಹೊಂದಿರುತ್ತಾರೆ
52	ಡಾ. ಬಿ. ಹೆಚ್. ನಾರಾಯಣ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	04-07-1960	02-06-1986	18/04/2012
53	ಡಾ. ಕೆ. ಎಸ್. ನಾಗರಾಜ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	26/11/1952	09-06-1986	ದಿನಾಂಕ: 30/11/2012 ರಂದು ವಯೋನಿವೃತ್ತಿ
54	ಡಾ. ಪಾಪಣ್ಣ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-07-1960	10-06-1986	18/04/2012
55	ಡಾ. ಎಂ. ಚಂದ್ರಶೇಖರ್	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	15/07/1960	12-06-1986	ದಿನಾಂಕ: 30-09-2008 ರಿಂದ ಅನ್ವಯಿಸುವಂತೆ ಸ್ವ-ಇಚ್ಛಾ ನಿವೃತ್ತಿ
56	ಡಾ. ಸೈಯದ್ ಅಹಮದ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-01-1956	04-06-1986	18/04/2012
57	ಡಾ. ಸಿ. ಎನ್. ಶ್ರೀನಿವಾಸ್	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	01-08-1952	07-06-1986	ದಿನಾಂಕ: 31/07/2012 ರಂದು ವಯೋನಿವೃತ್ತಿ
58	ಡಾ. ಪರಸಪ್ಪ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	10-05-1961	09-06-1986	18/04/2012
59	ಡಾ. ಬಿ.ಎಸ್. ನಿತ್ಯಾನಂದ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	19-03-1962	12-06-1986	18/04/2012
60	ಡಾ. ಕೆ. ಮಲ್ಲಿಕಾರ್ಜುನ ಸ್ವಾಮಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	19-07-1958	05-06-1986	18/04/2012
61	ಡಾ. ಆರ್. ನರಸಿಂಹಮೂರ್ತಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	04-05-1958	06-11-1986	ಸದರಿಯವರು ಕಾರಾವಿ ನಿಗಮದ ಸೇವೆಯಲ್ಲಿ ವಿಲೀನ ಹೊಂದಿರುತ್ತಾರೆ.
62	ಡಾ. ಎಸ್. ಶೇಖರಪ್ಪ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-07-1958	09-06-1986	18/04/2012
63	ಡಾ. ಸಂಗಪ್ಪ ಎಸ್. ಇಚೇರಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	01-01-1951	06-07-1986	ದಿನಾಂಕ: 31/12/2008 ರಂದು ವಯೋನಿವೃತ್ತಿ
64	ಡಾ. ಎಂ. ಗೀತಾ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	20-11-1960	09-06-1986	18/04/2012
65	ಡಾ. ಯು. ವಿ. ವೆಂಕಟಸ್ವಾಮಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	03-06-1960	11-06-1986	18/04/2012
66	ಡಾ. ಬಸವರಾಜ ಬಿ ಕೋಟೆ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-06-1953	18-08-1986	ದಿನಾಂಕ: 31/05/2013 ರಂದು ವಯೋನಿವೃತ್ತಿ
67	ಡಾ. ಅನಿತಾ ಬಿ. ಹೆಬ್ಬಳ್ಳಿ	ಮುಖ್ಯ ವಿಮಾ ವೈದ್ಯಾಧಿಕಾರಿ	28-02-1961	29-07-1986	24/12/2010
68	ಡಾ. ಎಂ. ಲೋಕೇಶ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	10-03-1960	22-08-1986	18/04/2012
69	ಡಾ. ಹೆಚ್. ಆರ್. ವಿಜಯಮೂರ್ತಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	26-06-1961	18-08-1986	18/04/2012
70	ಡಾ. ಸುದರ್ಶನ್ ಆರ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	09-05-1960	12-06-1985	18/04/2012

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
71	ಡಾ. ಸಂಧ್ಯಾ ವಿ. ದೇಶಪಾಂಡೆ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15-11-1958	25-08-1986	18/04/2012
72	ಡಾ. ಹೆಚ್. ಸಿ. ಶಿವಲಿಂಗಸ್ವಾಮಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	14-07-1959	18-08-1986	18/04/2012
73	ಡಾ. ಕೆ. ಕೃಷ್ಣ ನಾಯಕ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-04-1960	25-08-1986	18/04/2012
74	ಡಾ. ಎಂ.ಎಸ್. ರಾಧ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	17-09-1955	09-02-1987	ದಿನಾಂಕ: 30-09-2015 ರಂದು ವಯೋ ನಿವೃತ್ತಿ ಹೊಂದಿರುತ್ತಾರೆ
75	ಡಾ. ಬಾಲಾಜಿ ಆರ್. ಕೆ.	ಹಿರಿಯ ತಜ್ಞರು	22-01-1962	17-11-1989	07-12-2007
76	ಡಾ. ನರಸಿಂಹರಾಜು ಡಿ.ಎನ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	08-06-1961	21-11-1989	18/04/2012
77	ಡಾ. ಜಯಂತಿ ಕೆ.ಆರ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	11-07-1962	17-11-1989	18/04/2012
78	ಡಾ. ರವಿ ಕುಮಾರ್ ಎನ್. ಜಿ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	16-02-1963	16-11-1989	18/04/2012
79	ಡಾ. ಕೆ. ಸೀತಾರಾಮ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	10-03-1956	21-11-1989	18/04/2012
80	ಡಾ. ಎನ್.ಎಸ್. ಪದ್ಮಿನಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	29-01-1962	17-11-1989	18/04/2012
81	ಡಾ. ವಿಜಯ ವಿ. ಮಾಳಗಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	20-07-1960	23-11-1989	18/04/2012
82	ಡಾ. ಕೆ. ಧನಲಕ್ಷ್ಮಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	04-03-1960	17-11-1989	18/04/2012
83	ಡಾ. ಗೀತಾಲಕ್ಷ್ಮಿ ಎಸ್. ಎನ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	15-02-1962	17-11-1989	18/04/2012
84	ಡಾ. ಎನ್. ಡಿ. ವೆಂಕಟೇಶ್ ಮೂರ್ತಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	12-05-1961	18-11-1989	18/04/2012
85	ಡಾ. ಜಯಂತಿ ರಮೇಶ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	08-06-1963	21-11-1989	18/04/2012
86	ಡಾ. ಕಲಾವತಿ ಕೆ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	01-08-1962	18-11-1989	18/04/2012
87	ಡಾ. ಕಾಂಚನ ಎಸ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	31-12-1960	17-11-1989	18/04/2012
88	ಡಾ. ರವಿವರ್ಮ ಟಿ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	04-07-1962	16-11-1989	18/04/2012
89	ಡಾ. ಬಿ. ಎಸ್. ಶ್ರೀನಿವಾಸ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	03-04-1963	23-11-1989	18/04/2012
90	ಡಾ. ರವೀಂದ್ರ ಜಿ.	ಹಿರಿಯ ತಜ್ಞರು	01-07-1962	20-08-1994	07-12-2007
91	ಡಾ. ಮೊಹಮ್ಮದ್ ಜಮೀಲ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	10-05-1964	15-11-1989	18/04/2012
92	ಡಾ. ಜಗನ್ನಾಥ್ ಎಂ.ಆರ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	19-11-1962	22-11-1989	18/04/2012
93	ಡಾ. ಎಂ. ರಮೇಶ್	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	01-06-1957	16/11/1989	ದಿ: 14-02-2011 ರಲ್ಲಿ ಬಿ.ಎಂ.ಸಿ. & ಆರ್‌ಐ ಇಲಾಖೆಯ ಸೇವೆಯಲ್ಲಿ ವಿಲೀನ ಹೊಂದಿರುತ್ತಾರೆ.
94	ಡಾ. ಹೆಚ್. ಎನ್. ರವಿಶಂಕರ್ ಶರ್ಮ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	03-08-1958	22-11-1989	18/04/2012
95	ಡಾ. ವಿ. ಗುರುದತ್ತ ಮೂರ್ತಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	29/04/1954	14/11/1989	ದಿನಾಂಕ: 30/04/2014 ರಂದು ವಯೋನಿವೃತ್ತಿ

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
96	ಡಾ. ನಿತ್ಯಾನಂದ ಎಸ್. ಕೆ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	28-02-1962	20-11-1989	18/04/2012
97	ಡಾ. ಬಿ. ಆರ್ ಗೋಪಾಲಶೆಟ್ಟಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	03-03-1963	22-11-1989	18/04/2012
98	ಡಾ. ವಿ. ರೇಣುಕ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	12-03-1963	22-11-1989	18/04/2012
99	ಡಾ. ಎನ್. ಮೀರಾಬಾಯಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	25-03-1963	29-11-1989	18/04/2012
100	ಡಾ. ಮೊಹಮ್ಮದ್ ಖಲೀಲುಲ್ಲಾ ಶಕೀಲ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	20-02-1956	21-11-1989	18/04/2012
101	ಡಾ. ರಾಜಶೇಖರ ಬಿ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-06-1963	20-11-1989	18/04/2012
102	ಡಾ. ಶ್ರೀನಿವಾಸ್ ಹೆಚ್. ಎಂ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	16-06-1963	14-11-1989	18/04/2012
103	ಡಾ. ರಾಜು ಎಸ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	21-12-1961	21-11-1989	18/04/2012
104	ಡಾ. ಎನ್. ಚಂದ್ರಶೇಖರ್	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	25-05-1962	15-11-1989	18/04/2012
105	ಡಾ. ಸುರೇಶ್ ಕೆ. ಹೆಚ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	16-06-1961	23-11-1989	18/04/2012
106	ಡಾ. ವೀರೇಶ್‌ಕುಮಾರ್ ಕೆ.ಎನ್.	ಹಿರಿಯ ತಜ್ಞರು	24-01-1961	14-11-1989	07-12-2007
107	ಡಾ. ಆಯೂಬ್ ಅಹ್ಮದ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	19-07-1962	22-11-1989	18/04/2012
108	ಡಾ. ಬಿ. ಸಿ. ವಾಸಂತಿ	ಹಿರಿಯ ತಜ್ಞರು	20-12-1961	21-11-1996	22/11/2009
109	ಡಾ. ಆನಂದ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	25-08-1961	11-11-1989	18/04/2012
110	ಡಾ. ಪ್ರಕಾಶ್ ವಿ. ಪಾಟೀಲ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-08-1956	22-11-1989	18/04/2012
111	ಡಾ. ಗುರುನಾಥ್ ಜೋಶಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	01-12-1955	20-11-1989	18/04/2012
112	ಡಾ. ಟಿ. ವಿ. ಮಂಜುನಾಥ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	20-05-1956	18-07-1991	18/04/2012
113	ಡಾ. ಕೃಷ್ಣವೇಣಿ ಎಂ. ಹೆಚ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	21-02-1962	25-11-1989	18/04/2012
114	ಡಾ. ಎಲ್. ಗೋವಿಂದ ನಾಯ್ಕ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	01-08-1958	22-11-1989	18/04/2012
115	ಡಾ. ರಾಜೇಂದ್ರಕುಮಾರ್ ಹರಿದಾಸ್	ಮುಖ್ಯ ವಿಮಾ ವೈದ್ಯಾಧಿಕಾರಿ	05-08-1960	22-11-1989	07-12-2007
116	ಡಾ. ಹೆಚ್. ವಿ. ನಂಜುಂಡ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	18-03-1963	15-11-1989	18/04/2012
117	ಡಾ. ಸುಮಿತ್ರ ಜೆ ಶಿಂದೆ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	02-06-1954	21/11/1989	ದಿನಾಂಕ: 30/06/2014 ರಂದು ವಯೋನಿವೃತ್ತಿ
118	ಡಾ. ಶೈಲಜ ಆರ್.	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	06-07-1961	14-11-1989	18/04/2012
119	ಡಾ. ರಮೇಶ್ ಜೇವೂರ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-06-1962	21-11-1989	18/04/2012
120	ಡಾ. ಸಿದ್ದಲಿಂಗಪ್ಪ ಹೆಚ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	28-04-1960	23-11-1989	18/04/2012
121	ಡಾ. ಹುರಳಿ ಜಗದೀಶ್ ಚಂದ್ರ ಎಂ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-05-1964	20-11-1989	18/04/2012
122	ಡಾ. ಪೂಜಾರಿ ವಿಜಯಮಾಲ ಕೆ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	21-07-1959	21-11-1989	18/04/2012

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
123	ಡಾ. ವಸಂತ ಕುಮಾರ್ ಹೆಚ್. ಪಿ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-06-1961	23-11-1989	18/04/2012
124	ಡಾ. ಜಗದೀಶ್ ಕೆ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	04-03-1960	14-11-1989	18/04/2012
125	ಡಾ. ಪ್ರಮೋದ್ ಜೆ.	ಹಿರಿಯ ತಜ್ಞರು	01-06-1961	20-11-1989	07-12-2007
126	ಡಾ. ರೇಣುಕ ಎ. ಮಾಡಲಗೇರಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	19-03-1959	22-11-1989	18/04/2012
127	ಡಾ. ಮೋಹನ್ ಕುಮಾರ್ ಪಿ.ಎಸ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	07-09-1962	16-11-1989	18/04/2012
128	ಡಾ. ಅವಿನಾಶ್ ಚಂದ್ರ ಬಿಜ್ಜೆ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	03-02-1959	15-11-1989	18/04/2012
129	ಡಾ. ಸುರೇಶ್ ಕುಮಾರ್ ಪಿ.ಎ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	16-09-1959	15-11-1989	18/04/2012
130	ಡಾ. ಬಿ. ಕೆ. ನರಸಿಂಹ ಮೂರ್ತಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	12-07-1960	20/11/1989	ದಿನಾಂಕ: 30-09-2011 ರಿಂದ ಅನ್ವಯಿಸುವಂತೆ ಸ್ವ-ಇಚ್ಛಾ ನಿವೃತ್ತಿ
131	ಡಾ. ಪ್ರತಾಪ್	ಹಿರಿಯ ತಜ್ಞರು	03-05-1959	22-11-1989	07-12-2007
132	ಡಾ. ಪುಟ್ಟಲಕ್ಷ್ಮಿ ಎಂ. ಪಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	31-05-1961	16-11-1989	18/04/2012
133	ಡಾ. ಪ್ರಕಾಶ್ ಸುಬ್ಬರಾವ್ ಪೋಂಡೆ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-07-1963	22-11-1989	18/04/2012
134	ಡಾ. ಸತೀಶ್ ಕುಮಾರ್ ಜೈನ್ ಎಸ್.ವಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	06-05-1955	05-07-1991	ದಿನಾಂಕ: 31-05-2015 ರಂದು ವಯೋನಿವೃತ್ತಿ
135	ಡಾ. ಬಿ. ಎಸ್. ಅನಸೂಯಾ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	21-08-1954	21/11/1989	ದಿನಾಂಕ: 31/08/2014 ರಂದು ವಯೋನಿವೃತ್ತಿ
136	ಡಾ. ಶೋಭ ಕೆ.ಆರ್.	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	03-05-1963	16-11-1989	18/04/2012
137	ಡಾ. ಕೃಷ್ಣಪ್ರಸಾದ್ ಎಸ್.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	25-04-1963	09-02-1990	18/04/2012
138	ಡಾ. ಉಮಾನಾಥ್ ಆರ್. ಉಲ್ಲಾಳ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-03-1963	28-07-1990	18/04/2012
139	ಡಾ. ನಾರಾಯಣಸ್ವಾಮಿ ಡಿ. ಇ.	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	06-05-1964	04-07-1991	18/04/2012
140	ಡಾ. ಬಸವರಾಜ್ ಎಸ್.	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	15-09-1962	04-07-1991	18/04/2012
141	ಡಾ. ಕುಲಕರ್ಣಿ ದತ್ತಮೂರ್ತಿ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	08-08-1963	16-07-1991	18/04/2012
142	ಡಾ. ಸಿ. ಎಂ. ಮಲ್ಲೇಶಯ್ಯ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	08-06-1960	16-09-1991	18/04/2012
143	ಡಾ. ಕೆ. ಜಗನ್ನಾಥ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	01-06-1957	05-07-1991	18/04/2012
144	ಡಾ. ಎ. ರಮಣಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	13-11-1960	11-06-1991	18/04/2012
145	ಡಾ. ಮೋಹನ್ ಬಳೆಗಾರ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	22-10-1954	08-07-1991	ದಿನಾಂಕ: 31/10/2014 ರಂದು ವಯೋನಿವೃತ್ತಿ
146	ಡಾ. ಎಸ್. ಎ. ಚಿನ್ನಪ್ಪ	ಮುಖ್ಯ ವಿಮಾ ವೈದ್ಯಾಧಿಕಾರಿ (ಆಯ್ಕೆ ಶ್ರೇಣಿ)	06-06-1956	18/09/1991	ದಿನಾಂಕ: 24-04-2013 ರಂದು ನಿಧನ ಹೊಂದಿರುತ್ತಾರೆ.
147	ಡಾ. ಹೆಚ್.ವೀಣಾಂಬ	ಹಿರಿಯ ತಜ್ಞರು	01-06-1965	09-08-1995	09-08-2008

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
148	ಡಾ. ವರದರಾಜ್.ವಿ	ಹಿರಿಯ ತಜ್ಞರು	13-12-1965	26-08-1995	26/08/2008
149	ಡಾ. ಶೈಲಜಾ ಎಸ್.ಆರ್	ಹಿರಿಯ ತಜ್ಞರು	08-08-1968	05-09-1995	08-09-2008
150	ಡಾ. ಕಸ್ತೂರಿ. ಟಿ. ಹೆಚ್	ಹಿರಿಯ ತಜ್ಞರು	22-06-1966	07-08-1995	07-08-2008
151	ಡಾ. ಪದ್ಮಾವತಿ ಬಿ. ಎನ್	ಹಿರಿಯ ತಜ್ಞರು	23-06-1964	09-08-1995	09-08-2008
152	ಡಾ. ಸುನಿತಾ ಜಿ. ಎ	ಹಿರಿಯ ತಜ್ಞರು	27-12-1968	07-08-1995	07-08-2008
153	ಡಾ. ಮಂಜುಳಾ ದೇವಿಕೆ	ಹಿರಿಯ ತಜ್ಞರು	24-06-1967	07-08-1995	07-08-2008
154	ಡಾ. ಅನುಸೂಯ ಪಿ.ವಿ	ಹಿರಿಯ ತಜ್ಞರು	01-08-1969	16-08-1995	16/08/2008
155	ಡಾ. ರಾಜಣ್ಣ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	24-10-1964	16/08/1995	ದಿನಾಂಕ: 31-01-2011 ರಿಂದ ಅನ್ವಯವಾಗುವಂತೆ ಸ್ವ-ಇಚ್ಛಾ ನಿವೃತ್ತಿ ಹೊಂದಿರುತ್ತಾರೆ.
156	ಡಾ. ಎಸ್. ಹರಿಪ್ರಸಾದ್	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	02-11-1969	29/08/1995	ದಿನಾಂಕ: 31-07-2011 ರಿಂದ ಅನ್ವಯವಾಗುವಂತೆ ಸ್ವ-ಇಚ್ಛಾ ನಿವೃತ್ತಿ ಹೊಂದಿರುತ್ತಾರೆ.
157	ಡಾ. ಶಾಂತಯ್ಯ	ಹಿರಿಯ ತಜ್ಞರು	22-07-1969	16-08-1995	16/08/2008
158	ಡಾ. ಅನ್ನಪೂರ್ಣಾ ಧೂಳಪ್ಪನ್ನವರ್	ಹಿರಿಯ ತಜ್ಞರು	30-05-1961	16-08-1995	16/08/2008
159	ಡಾ. ನಂಜುಂಡರಾವ್ ಅರಸ್.ಎ.ಬಿ	ಹಿರಿಯ ತಜ್ಞರು	11-11-1961	07-08-1995	07-08-2008
160	ಡಾ. ರಾಜೇಶ್ ಜಿ	ಹಿರಿಯ ತಜ್ಞರು (ಆಯ್ಕೆ ಶ್ರೇಣಿ)	13-06-1962	08-07-1995	ದಿ: 14-02-2011 ರಲ್ಲಿ ಬಿ.ಎಂ.ಸಿ. & ಆರ್‌ಐ ಇಲಾಖೆಯ ಸೇವೆಯಲ್ಲಿ ವಿಲೀನ ಹೊಂದಿರುತ್ತಾರೆ.
161	ಡಾ. ಹೇಮಂತಕುಮಾರ್	ಮುಖ್ಯ ವಿಮಾ ವೈದ್ಯಾಧಿಕಾರಿ	01-06-1967	17-08-1995	17/08/2008
162	ಡಾ. ಅರ್ಜುನ್.ಎಸ್	ಮುಖ್ಯ ವಿಮಾ ವೈದ್ಯಾಧಿಕಾರಿ	03-06-1961	07-08-1995	07-08-2008
163	ಡಾ. ಹೇಮಲತಾ.ಎಸ್	ಮುಖ್ಯ ವಿಮಾ ವೈದ್ಯಾಧಿಕಾರಿ	05-01-1969	25-11-1995	25/11/2008
164	ಡಾ. ಕಾಂಚನದೇವಿ. ವಿ	ಹಿರಿಯ ತಜ್ಞರು	09-06-1965	19-10-1995	19/10/2008
165	ಡಾ. ಶಿವಣ್ಣ.ಎಂ	ಹಿರಿಯ ತಜ್ಞರು	08-04-1964	23-10-1995	ದಿನಾಂಕ: 23-07-2015 ರಂದು ನಿಧನ ಹೊಂದಿರುತ್ತಾರೆ
166	ಡಾ. ಶಿವಕುಮಾರ್ ಹೆಚ್.ಎನ್.	ಹಿರಿಯ ತಜ್ಞರು	22-06-1969	27-11-1997	27/11/2010
167	ಡಾ. ಕೆ. ಆನಂದ್ ಕುಮಾರ್	ವಿಮಾ ವೈದ್ಯಾಧಿಕಾರಿ	11-06-1969	24/11/1997	ಸದರಿಯವರು ಕಾರಾವಿ ನಿಗಮದ ಸೇವೆಗೆ ವಿಲೀನ ಹೊಂದಿ, ತರುವಾಯ ಕೆಲಸಕ್ಕೆ ರಾಜೀನಾಮೆ ನೀಡಿರುತ್ತಾರೆ.
168	ಡಾ. ಜಾವದ್ ಅಹಮದ್ ಎನ್. ಎ	ಹಿರಿಯ ತಜ್ಞರು	11-08-1969	28-11-1997	28/11/2010
169	ಡಾ. ಸುಪ್ರಭಾ ಎಂ.ಹೆಚ್.	ಮುಖ್ಯ ವಿಮಾ ವೈದ್ಯಾಧಿಕಾರಿ	01-01-1971	01-12-1997	01-12-2010

ಕ್ರ. ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
170	ಡಾ. ಲತಾ ರಾಮಯ್ಯ	ಹಿರಿಯ ತಜ್ಞರು	28-01-1969	24/11/1997	ದಿ: 03-05-2012 ರಿಂದ ಅನ್ವಯಿಸುವಂತೆ ಕೆಲಸಕ್ಕೆ ರಾಜೀನಾಮೆ ನೀಡಿರುತ್ತಾರೆ
171	ಡಾ. ಯುನೂಸ್ ನಜ್ಮಿ ಎಂ.ಡಿ.	ಹಿರಿಯ ತಜ್ಞರು	02-12-1971	27-11-1997	27/11/2010
172	ಡಾ. ಧನ್ಯಾಕುಮಾರಿ ಬಿ.	ಕಿರಿಯ ತಜ್ಞರು	04-03-1965	01-12-1997	07-12-2007
173	ಡಾ. ಮುರಳಿ ಎಲ್.	ಹಿರಿಯ ತಜ್ಞರು	27-08-1970	04-12-1997	04-12-2010
174	ಡಾ. ಸವಿತ ಜಗನ್ನಾಥ್	ಮುಖ್ಯ ವಿಮಾ ವೈದ್ಯಾಧಿಕಾರಿ	09-07-1969	05-12-1997	05-12-2010
175	ಡಾ. ಸತೀಶ್ ಸಿದ್ದಪ್ಪ ಹಳ್ಳಿಕೇರಿ	ಹಿರಿಯ ತಜ್ಞರು	30-09-1967	02-12-1997	02-12-2010
176	ಡಾ. ಶರ್ಮಿಷಾ ಬಿ.ಆರ್.	ಮುಖ್ಯ ವಿಮಾ ವೈದ್ಯಾಧಿಕಾರಿ	17-03-1972	24-11-1997	24/11/2010
177	ಡಾ. ಭಾಸ್ಕರ್.ಬಿ.ಕೆ	ಹಿರಿಯ ತಜ್ಞರು	30-08-1963	27-11-1997	27/11/2010
178	ಡಾ. ಸುಲೇಖ ಪಿ.ಎಂ.	ಹಿರಿಯ ತಜ್ಞರು	27-11-1970	03-12-1997	03-12-2010
179	ಡಾ. ಸುನೀತಾ ಆರ್.ಪಾಟೀಲ್	ಹಿರಿಯ ತಜ್ಞರು	03-01-1969	12-12-1997	12-12-2010
180	ಡಾ. ಪ್ರಣೀತಾ ಜಿ.ಬಿ.	ಹಿರಿಯ ತಜ್ಞರು	20-01-1967	24-11-1997	24/11/2010
181	ಡಾ. ಸುಮ ಸಿ.	ಹಿರಿಯ ತಜ್ಞರು	21-10-1971	27-11-1997	27/11/2010
182	ಡಾ. ಪುಷ್ಪಲತಾ ವಿ.	ಮುಖ್ಯ ವಿಮಾ ವೈದ್ಯಾಧಿಕಾರಿ	01-06-1962	26-11-1997	26/11/2010
183	ಡಾ. ಕವಿತ ಪಿ. ತಲಗೇರಿ	ಮುಖ್ಯ ವಿಮಾ ವೈದ್ಯಾಧಿಕಾರಿ	28-08-1970	01-12-1997	01-12-2010
184	ಡಾ. ಪುಂಡರೀಕಾಕ್ಷ ಜಿ.ಎನ್.	ಹಿರಿಯ ತಜ್ಞರು	01-11-1964	27-11-1997	27/11/2010
185	ಡಾ. ಯಲ್‌ಶೆಟ್ಟಿ ಉಮೇಶ್ ಮೋಹನ್	ಹಿರಿಯ ತಜ್ಞರು	29-08-1967	01-12-1997	01-12-2010
186	ಡಾ. ಶರ್ಮಿಷಾ ಎ.ಎನ್.	ಹಿರಿಯ ತಜ್ಞರು	12-03-1969	24-12-1997	28/12/2010
187	ಡಾ. ಚಿದಾನಂದ ಕೆ.ಜಿ.	ಹಿರಿಯ ತಜ್ಞರು	27-12-1968	27-11-1997	27/11/2010
188	ಡಾ. ಮನೋಹರ ಎಂ.ಎ.	ಮುಖ್ಯ ವಿಮಾ ವೈದ್ಯಾಧಿಕಾರಿ	18-01-1968	04-12-1997	05-12-2010
189	ಡಾ. ಹರಿಪ್ರಸನ್ನಕುಮಾರ್ ಎಲ್.ಆರ್.	ಮುಖ್ಯ ವಿಮಾ ವೈದ್ಯಾಧಿಕಾರಿ	10-03-1969	11-12-1997	11-12-2010
190	ಡಾ. ಅರವಿಂದ ಪ್ರಸಾದ್ ಕೆ.	ಹಿರಿಯ ತಜ್ಞರು	06-05-1971	25-11-1997	25/11/2010
191	ಡಾ. ಶೈಲಜಾ ಜೋಗಿ ಎಂ	ಹಿರಿಯ ತಜ್ಞರು	10-12-1969	26-11-1997	26/11/2010
192	ಡಾ. ಪುಷ್ಪಲತಾ ಎನ್.	ಹಿರಿಯ ತಜ್ಞರು	24-11-1971	04-12-1997	04-12-2010
193	ಡಾ. ಪೂರ್ಣಿಮಾ ಆರ್.	ಹಿರಿಯ ತಜ್ಞರು	14-03-1971	24-11-1997	24/11/2010
194	ಡಾ. ಬೃಂದಾ ಟಿ.	ಮುಖ್ಯ ವಿಮಾ ವೈದ್ಯಾಧಿಕಾರಿ	20-09-1970	27-11-1997	27/11/2010
195	ಡಾ. ಸತ್ಯನಾರಾಯಣ ಎ.ಪಿ.	ಮುಖ್ಯ ವಿಮಾ ವೈದ್ಯಾಧಿಕಾರಿ	15-05-1971	26-11-1997	26/11/2010

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
196	ಡಾ. ನಾರಾಯಣಸ್ವಾಮಿ ಬಿ.ಟಿ.	ಹಿರಿಯ ತಜ್ಞರು	09-06-1971	26-11-1997	26/11/2010
197	ಡಾ. ರವಿಕುಮಾರ್ ಕೆ.ಜಿ.	ಮುಖ್ಯ ವಿಮಾ ವೈದ್ಯಾಧಿಕಾರಿ	20-07-1970	25-11-1997	25/11/2010
198	ಡಾ. ಸುನಿತಾ ಬಿ.ಸಿ.	ಹಿರಿಯ ತಜ್ಞರು	07-02-1970	04-12-1997	04-12-2010
199	ಡಾ. ಮಂಜುಣ್ಣ ಎಂ.	ಹಿರಿಯ ತಜ್ಞರು	23-06-1969	27-11-1997	27/11/2010
200	ಡಾ. ಮಂಜುನಾಥ ಮೆಡ್ಡೇರಿ	ಹಿರಿಯ ತಜ್ಞರು	20-03-1971	01-12-1997	01-12-2010
201	ಡಾ. ರಾಮಕೃಷ್ಣರಾಯ ಜಿ.	ಮುಖ್ಯ ವಿಮಾ ವೈದ್ಯಾಧಿಕಾರಿ	30-10-1970	28-11-1997	28/11/2010
202	ಡಾ. ಮೀನಾಕ್ಷಿ ಎಂ.	ಮುಖ್ಯ ವಿಮಾ ವೈದ್ಯಾಧಿಕಾರಿ	19-10-1968	25-11-1997	25/11/2010
203	ಡಾ. ಉಮಾಶಂಕರ್ ಸಿ.	ಮುಖ್ಯ ವಿಮಾ ವೈದ್ಯಾಧಿಕಾರಿ	21-10-1962	01-12-1997	01-12-2010
204	ಡಾ. ಆಶಾ ಪ್ರೇಮಕುಮಾರಿ ಎ.	ಹಿರಿಯ ತಜ್ಞರು	03-12-1969	03-12-1997	03-12-2010
205	ಡಾ. ಶಿವಕುಮಾರ್ ಪಿ.ವಿ.	ಹಿರಿಯ ತಜ್ಞರು	31-10-1967	21-11-1997	21/11/2010
206	ಡಾ. ಗೀತಾ ಎನ್.	ಮುಖ್ಯ ವಿಮಾ ವೈದ್ಯಾಧಿಕಾರಿ	01-06-1969	24-11-1997	22/11/2010
207	ಡಾ. ಸಂಧ್ಯಾರಾಣಿ ಆರ್.	ಹಿರಿಯ ತಜ್ಞರು	15-02-1968	01-12-1997	01-12-2010
208	ಡಾ. ಸುಜಾತ ಜಿ.	ಹಿರಿಯ ತಜ್ಞರು	06-12-1968	01-12-1997	01-12-2010
209	ಡಾ. ಪದ್ಮಾವತಿ ಎನ್.	ಹಿರಿಯ ತಜ್ಞರು	08-09-1970	27-11-1997	27/11/2010
210	ಡಾ. ಪುಷ್ಪಲತ ಆರ್. (ಕೀರ್ತನಾ)	ಮುಖ್ಯ ವಿಮಾ ವೈದ್ಯಾಧಿಕಾರಿ	12-09-1971	26-11-1997	26/11/2010
211	ಡಾ. ಕಲ್ಯಾಣ ಕುಮಾರ್ ದಶವಂತ್	ಹಿರಿಯ ತಜ್ಞರು	19-02-1971	09-12-1997	09-12-2010
212	ಡಾ. ನರಸಿಂಹ ಮೂರ್ತಿ ಎಂ.ಎನ್.	ಹಿರಿಯ ತಜ್ಞರು	09-08-1966	22-11-1997	22/11/2010
213	ಡಾ. ನಿರ್ಮಲ ಸಿ.	ಹಿರಿಯ ತಜ್ಞರು	10-06-1966	26-11-1997	26/11/2010
214	ಡಾ. ಖಾಲೀದಾ ನಿಸಾರ್	ಮುಖ್ಯ ವಿಮಾ ವೈದ್ಯಾಧಿಕಾರಿ	10-04-1972	24-11-1997	24/11/2010
215	ಡಾ. ಚಂದ್ರಕಲಾ ಕೆ.	ಹಿರಿಯ ತಜ್ಞರು	01-11-1971	26-11-1997	26/11/2010
216	ಡಾ. ಸೌಭಾಗ್ಯಲಕ್ಷ್ಮಿ ಆರ್.	ಮುಖ್ಯ ವಿಮಾ ವೈದ್ಯಾಧಿಕಾರಿ	02-09-1967	01-12-1997	01-12-2010
217	ಡಾ. ಮೀನಾ ಹೆಚ್.ಬಿ.	ಮುಖ್ಯ ವಿಮಾ ವೈದ್ಯಾಧಿಕಾರಿ	17-10-1968	24-11-1997	24/11/2010
218	ಡಾ. ಸತೀಶ್ ಎಸ್.ಕೆ.	ಮುಖ್ಯ ವಿಮಾ ವೈದ್ಯಾಧಿಕಾರಿ	29-06-1966	04-12-1997	04-12-2010
219	ಡಾ. ಹರಿಣಿ ಸಿ.ವಿ.	ಹಿರಿಯ ತಜ್ಞರು	13-01-1971	28-11-1997	28/11/2010
220	ಡಾ. ಮಧುಸೂದನ್ ಬಿ.ಎ.	ಹಿರಿಯ ತಜ್ಞರು	15-07-1970	28-11-1997	28/11/2010
221	ಡಾ. ತುಕಾರಾಮಶೆಟ್ಟಿ ಕೆ.ಜಿ.	ಮುಖ್ಯ ವಿಮಾ ವೈದ್ಯಾಧಿಕಾರಿ	19-05-1969	04-12-1997	04-12-2010
222	ಡಾ. ನಾಗರಾಜ ಪಿ.	ಹಿರಿಯ ತಜ್ಞರು	04-03-1968	28-11-1997	28/11/2010

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
223	ಡಾ. ಭಾರತಿ ಎಲ್.	ಮುಖ್ಯ ವಿಮಾ ವೈದ್ಯಾಧಿಕಾರಿ	26-05-1968	27-11-1997	27/11/2010
224	ಡಾ. ಅಬ್ದುಲ್ ಸಾಹೇಬ್ ಎಂ.ಕೇಸರಿ	ಹಿರಿಯ ತಜ್ಞರು	14-02-1970	29-11-1997	29/11/2010
225	ಡಾ. ಸುಜಾತ ಎನ್.	ಹಿರಿಯ ತಜ್ಞರು	24-08-1964	05-12-1997	04-12-2010
226	ಡಾ. ಪದ್ಮಾ ಬಿ.ಆರ್.	ಹಿರಿಯ ತಜ್ಞರು	12-06-1969	07-01-1998	07-01-2011
227	ಡಾ. ಸೈಯದ್ ಗೌಸ್ ಸೈಯದ್ ಸಾಹೇಬ್	ಹಿರಿಯ ತಜ್ಞರು	06-06-1968	28-11-1997	28/11/2010
228	ಡಾ. ಉಮಾ ಬಸವರಾಜ್ ಉಪ್ಪಾರ್	ಹಿರಿಯ ತಜ್ಞರು	22-06-1962	04-12-1997	04-12-2010
229	ಡಾ. ಪ್ರಭು ಆರ್.ವಿ.	ಹಿರಿಯ ತಜ್ಞರು	04-04-1971	06-11-1997	06-12-2010
230	ಡಾ. ರವಿ ಕೋಡಿಹಳ್ಳಿ	ಮುಖ್ಯ ವಿಮಾ ವೈದ್ಯಾಧಿಕಾರಿ	09-12-1963	26-11-1997	26/11/2010
231	ಡಾ. ಭಾಸ್ಕರ್ ಎನ್.	ಮುಖ್ಯ ವಿಮಾ ವೈದ್ಯಾಧಿಕಾರಿ	03-03-1965	24-11-1997	24/11/2010
232	ಡಾ. ಮಾಲೇಗೌಡ ಪಿ.	ಹಿರಿಯ ತಜ್ಞರು	14-01-1971	06-12-1997	06-12-2010
233	ಡಾ. ಯೋಗಾನಂದ ಬಿ.ಎಲ್.	ಮುಖ್ಯ ವಿಮಾ ವೈದ್ಯಾಧಿಕಾರಿ	12-04-1968	28-11-1997	28/11/2010
234	ಡಾ. ಹನುಮಂತಯ್ಯ ಹೆಚ್.ಸಿ.	ಹಿರಿಯ ತಜ್ಞರು	20-07-1967	24-11-1997	24/11/2010
235	ಡಾ. ಬಸವನಗೌಡ ಜಿ.ಎಂ.	ಮುಖ್ಯ ವಿಮಾ ವೈದ್ಯಾಧಿಕಾರಿ	22-12-1970	10-12-1997	10-12-2010
236	ಡಾ. ಚಂದ್ರಕುಮಾರ್ ವಿ.ನಾಗಲೀಕರ್	ಮುಖ್ಯ ವಿಮಾ ವೈದ್ಯಾಧಿಕಾರಿ	22-10-1969	01-12-1997	01-12-2010
237	ಡಾ. ಅಬ್ದುಲ್ ಸಮದ್ ಬುರ್ದಾನ್	ಹಿರಿಯ ತಜ್ಞರು	04-11-1966	25-11-1997	25/11/2010
238	ಡಾ. ಪ್ರಕಾಶ್ ಎಂ.ತಲಗೇರಿ	ಮುಖ್ಯ ವಿಮಾ ವೈದ್ಯಾಧಿಕಾರಿ	06-08-1958	01-12-1997	01-12-2010
239	ಡಾ. ಶಶಿಧರ ಎಂ.	ಹಿರಿಯ ತಜ್ಞರು	18-07-1969	05-12-1997	05-12-2010
240	ಡಾ. ಅಬ್ದುಲ್ ಅಜೀಮ್ ಜಾಫರ್	ಹಿರಿಯ ತಜ್ಞರು	21-08-1970	29-11-1997	29/11/2010
241	ಡಾ. ನಾಗೇಶ್ ಬಿ.ಜೆ.	ಮುಖ್ಯ ವಿಮಾ ವೈದ್ಯಾಧಿಕಾರಿ	11-01-1970	03-12-1997	03-12-2010
242	ಡಾ. ರೋಶನ್ ಅರಾ ಆರ್.	ಮುಖ್ಯ ವಿಮಾ ವೈದ್ಯಾಧಿಕಾರಿ	06-05-1966	04-12-1997	05-12-2010
243	ಡಾ. ರವೀಂದ್ರ ಕುಮಾರ್ ಎನ್. ಗುಡಗೂರ್.	ಮುಖ್ಯ ವಿಮಾ ವೈದ್ಯಾಧಿಕಾರಿ	21-04-1966	27-11-1997	27/11/2010
244	ಡಾ. ಬಸವರಾಜ ಬಿ.	ಹಿರಿಯ ತಜ್ಞರು	22-05-1969	29-11-1997	29/11/2010
245	ಡಾ. ಚಂದ್ರಹಾಸ್	ಮುಖ್ಯ ವಿಮಾ ವೈದ್ಯಾಧಿಕಾರಿ	05-06-1968	05-12-1997	05-12-2010
246	ಡಾ. ವೆಂಕಟಕೃಷ್ಣ ಹೆಚ್.ಎನ್.	ಹಿರಿಯ ತಜ್ಞರು	06-02-1970	03-12-1997	03-12-2010
247	ಡಾ. ಪ್ರೇಮಲತಾ ಟಿ.ಎಲ್.	ಮುಖ್ಯ ವಿಮಾ ವೈದ್ಯಾಧಿಕಾರಿ	04-08-1963	24-11-1997	24/11/2010
248	ಡಾ. ವನಜಾಕ್ಷಿ	ಹಿರಿಯ ತಜ್ಞರು	07-08-1971	22-11-1997	22/11/2010
249	ಡಾ. ವೆಂಕಟೇಶ್ ಎನ್.	ಮುಖ್ಯ ವಿಮಾ ವೈದ್ಯಾಧಿಕಾರಿ	30-05-1969	27-11-1997	03-12-2010

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
250	ಡಾ. ಸುಮಾ ಬಿ.ಕೆ.	ಮುಖ್ಯ ವಿಮಾ ವೈದ್ಯಾಧಿಕಾರಿ	18-11-1970	01-12-1997	01-12-2010
251	ಡಾ. ಶಂಕರ್ ಎಂ.	ಹಿರಿಯ ತಜ್ಞರು	21-11-1969	01-12-1997	01-12-2010
252	ಡಾ. ನರೇಂದ್ರಕುಮಾರ್ ಎನ್.	ಮುಖ್ಯ ವಿಮಾ ವೈದ್ಯಾಧಿಕಾರಿ	14-02-1968	21-11-1997	24/11/2010
253	ಡಾ. ನಿರ್ಮಲ ಎಂ. ಡಿ.	ಹಿರಿಯ ತಜ್ಞರು	15-05-1971	22-02-1998	12-02-2011
254	ಡಾ. ವನಿತಾಶ್ರೀ ಎಲ್.	ಮುಖ್ಯ ವಿಮಾ ವೈದ್ಯಾಧಿಕಾರಿ	18-01-1970	06-04-1998	06-04-2011
255	ಡಾ. ಸಂತೋಷ್ ವಿ. ಕೆ.	ಮುಖ್ಯ ವಿಮಾ ವೈದ್ಯಾಧಿಕಾರಿ	23-03-1972	08-03-1998	09-08-2011
256	ಡಾ. ಅನುಪಮಜಿ	ಹಿರಿಯ ತಜ್ಞರು	03-05-1970	04-06-1998	04-16-2011
257	ಡಾ. ಮಹಮ್ಮದ್ ಶಕೀಲ್ ಅಹಮದ್ ಜಿ. ಕೆ	ಹಿರಿಯ ತಜ್ಞರು	13-03-1971	22-07-1998	22/07/2011
258	ಡಾ. ಹರೀಶ್ ಎ.ಸಿ.	ಮುಖ್ಯ ವಿಮಾ ವೈದ್ಯಾಧಿಕಾರಿ	24-04-1970	05-02-1999	05-02-2012
259	ಡಾ. ಸುಜೀತ ಕೆ.ಎಲ್.	ಕಿರಿಯ ತಜ್ಞರು	07-02-1969	02-06-1999	07-12-2007
260	ಡಾ. ಶ್ರೀಶೈಲಾ ಎಸ್.ಬಿ	ಕಿರಿಯ ತಜ್ಞರು	05-06-1963	05-06-1999	07-12-2007
261	ಡಾ. ಗೀತಾ. ಬಿ	ಕಿರಿಯ ತಜ್ಞರು	09-08-1968	16-07-1999	07-12-2007
262	ಡಾ. ಜಯಶ್ರೀ ಆರ್.	ಕಿರಿಯ ತಜ್ಞರು	24-04-1965	03-12-1998	07-12-2007
263	ಡಾ. ಶರವಣಭವ ಬಿ	ವಿಮಾ ವೈದ್ಯಾಧಿಕಾರಿ	25-04-1969	23/04/1999	ಸದರಿಯವರು ಸರ್ಕಾರಿ ಕೆಲಸಕ್ಕೆ ಜೂನ್ 2008 ರಲ್ಲಿ ರಾಜೀನಾಮೆ ನೀಡಿರುತ್ತಾರೆ.
264	ಡಾ. ಚಂದ್ರಲೇಖ ಜಗದೀಶ್	ವಿಮಾ ವೈದ್ಯಾಧಿಕಾರಿ	01-04-1970	29/04/1999	ಸದರಿಯವರು ದಿನಾಂಕ: 30-06-2009 ರಿಂದ ಅನ್ವಯವಾಗುವಂತೆ ಸ್ವ-ಇಚ್ಛಾ ನಿವೃತ್ತಿ ಹೊಂದಿರುತ್ತಾರೆ.
265	ಡಾ. ಕೆ. ವೆಂಕಟೇಶ್	ಹಿರಿಯ ತಜ್ಞರು	10-08-1969	05-02-1998	05-02-2011
266	ಡಾ. ಸಿ. ಎಂ. ಮಹದೇವಪ್ಪ	ಹಿರಿಯ ತಜ್ಞರು	28-02-1951	09-11-1986	ದಿನಾಂಕ: 28-02-2011 ರಂದು ವಯೋನಿವೃತ್ತಿ ಹೊಂದಿರುತ್ತಾರೆ.
267	ಡಾ. ರೋಹಿಣಿ ಎನ್.	ಹಿರಿಯ ತಜ್ಞರು	24-02-1969	11-12-1998	11-12-2011
268	ಡಾ. ವೀಣಾ ಎಂ.	ಮುಖ್ಯ ವಿಮಾ ವೈದ್ಯಾಧಿಕಾರಿ	08-12-1970	28-10-1998	28/10/2011
269	ಡಾ. ಶ್ರೀಕುಮಾರ್	ಹಿರಿಯ ವಿಮಾ ವೈದ್ಯಾಧಿಕಾರಿ	25-06-1966	14-07-1999	07-12-2007
270	ಡಾ. ವಿಜಯಕುಮಾರ್ ಬಲಗುಂಡಿ	ಕಿರಿಯ ತಜ್ಞರು	05-05-1970	13/08/1999	ಸದರಿಯವರು ಸರ್ಕಾರಿ ಕೆಲಸಕ್ಕೆ ಜೂನ್ 2008 ರಲ್ಲಿ ರಾಜೀನಾಮೆ ನೀಡಿರುತ್ತಾರೆ.
271	ಡಾ. ವಿ. ಪ್ರಸನ್ನ	ಕಿರಿಯ ತಜ್ಞರು	30-07-1971	29/07/1999	ಸದರಿಯವರು ಕಾರಾವಿ ನಿಗಮದ ಸೇವೆಗೆ ವಿಲೀನ ಹೊಂದಿ, ತರುವಾಯ ಸ್ವ-ಇಚ್ಛಾ ನಿವೃತ್ತಿ ಹೊಂದಿರುತ್ತಾರೆ.

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
272	ಡಾ. ಮಾಲತಿ. ಪಿ	ಕಿರಿಯ ತಜ್ಞರು	30-05-1969	30-07-1999	07-12-2007
273	ಡಾ. ಲೀಲಾವತಿ ಕೆ.	ಕಿರಿಯ ತಜ್ಞರು	19-03-1972	15-03-2000	07-12-2007
274	ಡಾ. ವೀಣಾ ಪ್ರಿಯದರ್ಶಿನಿ	ಕಿರಿಯ ತಜ್ಞರು	30-12-1972	01-06-2000	07-12-2007
275	ಡಾ. ಅರ್ಚನ ಜೆ. ಸಿ.	ಕಿರಿಯ ತಜ್ಞರು	10-10-1971	20-07-2000	07-12-2007
276	ಡಾ. ಸುಮ.ಎಂ.ಎಂ	ಕಿರಿಯ ತಜ್ಞರು	17-07-1975	23-04-2001	07-12-2007
277	ಡಾ. ಆನಂದ್ ಕುಮಾರ್. ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	23-09-1967	22-04-2001	07-12-2007
278	ಡಾ. ಮಂಜುಳ. ಕೆ.ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	18-04-1967	22-04-2001	07-12-2007
279	ಡಾ. ಮಂಜುನಾಥ್. ಎಸ್	ಮುಖ್ಯ ವಿಮಾ ವೈದ್ಯಾಧಿಕಾರಿ	23-04-1966	22-04-2001	28/12/2011
280	ಡಾ. ಬಸವನ ಗೌಡ. ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	22-07-1976	23-04-2001	07-12-2007
281	ಡಾ. ಶಂಕರ್. ಎ.ಸಿ	ಹಿರಿಯ ವಿಮಾ ವೈದ್ಯಾಧಿಕಾರಿ	27-04-1973	22-04-2001	07-12-2007
282	ಡಾ. ಧನಲಕ್ಷ್ಮಿ. ಎಲ್	ಹಿರಿಯ ವಿಮಾ ವೈದ್ಯಾಧಿಕಾರಿ	25-12-1973	22-04-2001	07-12-2007
283	ಡಾ. ಗೀತಾಂಜಲಿ	ಕಿರಿಯ ತಜ್ಞರು	22/02/1974	22-04-2001	07-12-2007
284	ಡಾ. ಶೈಲಜಾ. ಎಂ	ಕಿರಿಯ ತಜ್ಞರು	12-03-1972	22-04-2001	07-12-2007
285	ಡಾ. ಮಮತ. ಟಿ.ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	20-07-1970	22-04-2001	07-12-2007
286	ಆನಂದ್. ಪಿ.ಎಸ್		06-01-1975		
287	ಡಾ. ಫರ್ದಾನ್ ಎಂ	ಹಿರಿಯ ವಿಮಾ ವೈದ್ಯಾಧಿಕಾರಿ	06-04-1973	06-08-2001	07-12-2007
288	ಡಾ. ಇಕ್ಬಾಲ್ ಶರೀಫ್	ಹಿರಿಯ ವಿಮಾ ವೈದ್ಯಾಧಿಕಾರಿ	01-01-1972	22-04-2001	07-12-2007
289	ಡಾ. ಶೋಭಾ. ಎಸ್.ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	20-07-1972	22-04-2001	07-12-2007
290	ಡಾ. ಜಯಂತಿ. ಪಿ.ಆರ್	ಕಿರಿಯ ತಜ್ಞರು	05-05-1968	22-04-2001	07-12-2007
291	ಡಾ. ಕಿರಣ್. ಎಸ್.ಎಂ	ಹಿರಿಯ ವಿಮಾ ವೈದ್ಯಾಧಿಕಾರಿ	30-12-1971	23-04-2001	07-12-2007
292	ಡಾ. ಫಾರೂಕ್ ಅಹ್ಮದ್	ಹಿರಿಯ ವಿಮಾ ವೈದ್ಯಾಧಿಕಾರಿ	05-04-1974	22-04-2001	07-12-2007
293	ಡಾ. ಮಧುಕುಮಾರ್. ಎಲ್.ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	12-07-1975	22-04-2001	07-12-2007
294	ಡಾ. ಅಮಿತ. ಹೆಚ್.ಎಸ್	ಹಿರಿಯ ವಿಮಾ ವೈದ್ಯಾಧಿಕಾರಿ	04-09-1974	22-04-2001	07-12-2007
295	ಡಾ. ಅನಿತ. ಕೆ.ಟಿ	ಹಿರಿಯ ವಿಮಾ ವೈದ್ಯಾಧಿಕಾರಿ	13-05-1972	21-04-2001	07-12-2007
296	ಡಾ. ಆಶಾ. ಎಂ	ಹಿರಿಯ ವಿಮಾ ವೈದ್ಯಾಧಿಕಾರಿ	26-05-1971	23-04-2001	07-12-2007
297	ಡಾ. ಆಶಾ. ಎಸ್	ಹಿರಿಯ ವಿಮಾ ವೈದ್ಯಾಧಿಕಾರಿ	30-05-1973	23-04-2001	07-12-2007
298	ಡಾ. ಶೃತಿ ಗೌಡ	ಹಿರಿಯ ವಿಮಾ ವೈದ್ಯಾಧಿಕಾರಿ	29-09-1973	22-04-2001	07-12-2007

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
299	ಡಾ. ಭಾನುಶ್ರೀ. ಕೆ	ಹಿರಿಯ ವಿಮಾ ವೈದ್ಯಾಧಿಕಾರಿ	08-11-1973	22-04-2001	07-12-2007
300	ಡಾ. ಜವಳಿ ಕುಸುಮ ಬ್ರಹ್ಮಾರಾವ್	ಹಿರಿಯ ವಿಮಾ ವೈದ್ಯಾಧಿಕಾರಿ	01-06-1964	22-04-2001	07-12-2007
301	ಡಾ. ಆರತಿ. ಜೆ	ಹಿರಿಯ ವಿಮಾ ವೈದ್ಯಾಧಿಕಾರಿ	19-11-1972	22-04-2001	07-12-2007
302	ಡಾ. ವೇದಾವತಿ ನಾಯಕ್	ಕಿರಿಯ ತಜ್ಞರು	26-03-1972	23/04/2001	ಸದರಿಯವರು ದಿನಾಂಕ: 15-07-2010 ರಿಂದ ಅನ್ವಯವಾಗುವಂತೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿರುತ್ತಾರೆ.
303	ಡಾ. ಮಾಧವಿ. ಜೆ	ಹಿರಿಯ ವಿಮಾ ವೈದ್ಯಾಧಿಕಾರಿ	27-06-1967	22-04-2001	07-12-2007
304	ಡಾ. ಸಮೀನಾ ಬಾನು	ಕಿರಿಯ ತಜ್ಞರು	23-04-1969	22-04-2001	07-12-2007
305	ಡಾ. ಹ್ಯೂಮ ಶಿರೀನ್	ಕಿರಿಯ ತಜ್ಞರು	10-10-1968	22-04-2001	07-12-2007
306	ಡಾ. ಕಲ್ಪನ. ಟಿ	ಕಿರಿಯ ತಜ್ಞರು	05-03-1973	22-04-2001	07-12-2007
307	ಡಾ. ಮಮತ. ಬಿ. ಎನ್	ಕಿರಿಯ ತಜ್ಞರು	02-01-1975	24-04-2001	07-12-2007
308	ಡಾ. ಪ್ರಕಾಶ್. ಎಂ	ಕಿರಿಯ ತಜ್ಞರು	10-06-1973	22-04-2001	07-12-2007
309	ಡಾ. ಅಣ್ಣಪ್ಪನ್ಯಾಮಿ. ಎಸ್.ಎಂ	ಕಿರಿಯ ತಜ್ಞರು	13-08-1969	22-04-2001	07-12-2007
310	ಡಾ. ನಾಗಭೂಷಣ ಬಿ	ಕಿರಿಯ ತಜ್ಞರು	04-07-1965	22-04-2001	07-12-2007
311	ಡಾ. ಶ್ರೀಧರ. ಕೆ.ಜೆ	ಹಿರಿಯ ವಿಮಾ ವೈದ್ಯಾಧಿಕಾರಿ	12-08-1973	26-04-2001	07-12-2007
312	ಡಾ. ಚಂಪಕ. ಬಿ	ಹಿರಿಯ ವಿಮಾ ವೈದ್ಯಾಧಿಕಾರಿ	18-04-1965	22-04-2001	07-12-2007
313	ಡಾ. ಅಶೋಕ್. ಪಿ.ಸಿ	ಹಿರಿಯ ವಿಮಾ ವೈದ್ಯಾಧಿಕಾರಿ	18-02-1970	22-04-2001	07-12-2007
314	ಡಾ. ಸುಮ. ಜೆ.ಕೆ	ಹಿರಿಯ ವಿಮಾ ವೈದ್ಯಾಧಿಕಾರಿ	03-01-1972	23-04-2001	07-12-2007
315	ಡಾ. ಧನಪಾಲ್ ಎನ್	ವಿಮಾ ವೈದ್ಯಾಧಿಕಾರಿ	25-09-1969	22/04/2001	ದಿ: 14-02-2011 ರಲ್ಲಿ ಬಿ.ಎಂ.ಸಿ. & ಆರ್.ಐ ಇಲಾಖೆಯ ಸೇವೆಯಲ್ಲಿ ವಿಲೀನ ಹೊಂದಿರುತ್ತಾರೆ.
316	ಡಾ. ಜಯಶ್ರೀ ಎನ್.	ವಿಮಾ ವೈದ್ಯಾಧಿಕಾರಿ	16/03/1969	22-04-2001	27/01/2010
317	ಡಾ. ವೈಶಾಲಿ ರಂಗಸ್ವಾಮಿ	ಹಿರಿಯ ವಿಮಾ ವೈದ್ಯಾಧಿಕಾರಿ	14-05-1973	22-04-2001	07-12-2007
318	ಡಾ. ಆಲ್ಬರ್ಟ್ ಡೇವಿಡ್. ಸಿ	ಹಿರಿಯ ವಿಮಾ ವೈದ್ಯಾಧಿಕಾರಿ	31-03-1972	22-04-2001	07-12-2007
319	ಡಾ. ಮಧುಸೂದನ್ ಬಿ. ವಿ.	ಹಿರಿಯ ವಿಮಾ ವೈದ್ಯಾಧಿಕಾರಿ	09-04-1974	22/04/2001	ಸದರಿ ವೈದ್ಯರು ದಿ: 02-04-2008 ರಿಂದ ಅನಧಿಕೃತ ಗೈರುಹಾಜರಾಗಿದ್ದು, ಇವರ ವಿರುದ್ಧ ಇಲಾಖಾ ವಿಚಾರಣೆ ಜಾರಿಯಲ್ಲಿದೆ
320	ಡಾ. ವೀಣಾ ಕುಮಾರಿ	ವಿಮಾ ವೈದ್ಯಾಧಿಕಾರಿ	10-07-1972	22/04/2001	ದಿನಾಂಕ: 11-03-2010 ರಿಂದ ಜಾರಿಗೆ ಬರುವಂತೆ ಸದರಿಯವರನ್ನು ಸರ್ಕಾರದ ಸೇವೆಯಿಂದ ವಜಾಗೊಳಿಸಿದೆ

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
321	ಡಾ. ಇಮ್ಮಿಯಾಜ್ ಅಹಮದ್ ಅಟ್ಟರ್. ಎ.ಕೆ	ಹಿರಿಯ ವಿಮಾ ವೈದ್ಯಾಧಿಕಾರಿ	12-04-1969	25-04-2001	07-12-2007
322	ಡಾ. ಮಾಲತಿ. ಟಿ	ಹಿರಿಯ ವಿಮಾ ವೈದ್ಯಾಧಿಕಾರಿ	09-02-1974	22-04-2001	07-12-2007
323	ಡಾ. ಅಂಜನ್ ಕುಮಾರ್.ಡಿ	ಕಿರಿಯ ತಜ್ಞರು	18-04-1972	21-04-2001	07-12-2007
324	ಡಾ. ಶ್ಯಾಮ್ ಕಿರಣ್. ಎನ್	ಕಿರಿಯ ತಜ್ಞರು	21-04-1969	22-04-2001	07-12-2007
325	ಡಾ. ವಿಜಯಲಕ್ಷ್ಮಿ ಕೋಲೂರ್	ಹಿರಿಯ ವಿಮಾ ವೈದ್ಯಾಧಿಕಾರಿ	07-05-1970	23-04-2001	07-12-2007
326	ಡಾ. ತೇಜಮೂರ್ತಿ. ಬಿ.ವಿ	ಹಿರಿಯ ವಿಮಾ ವೈದ್ಯಾಧಿಕಾರಿ	18-10-1974	21-04-2001	07-12-2007
327	ಡಾ. ಮಾಲಾ. ಪಿ.ಎಂ	ಕಿರಿಯ ತಜ್ಞರು	06-07-1971	30-04-2001	07-12-2007
328	ಡಾ. ಫರೀಸಾ ಅಮೀನ್	ಹಿರಿಯ ವಿಮಾ ವೈದ್ಯಾಧಿಕಾರಿ	09-03-1972	22-04-2001	07-12-2007
329	ಡಾ. ಸುಧಾಕರ್. ಕೆ	ಹಿರಿಯ ವಿಮಾ ವೈದ್ಯಾಧಿಕಾರಿ	21-05-1971	22-04-2001	07-12-2007
330	ಡಾ. ದೇಶಲಿಂಗೇಗೌಡ. ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	20-09-1973	23-04-2001	07-12-2007
331	ಡಾ. ಸಂಗೀತ ಶಿವಾಜಿ ಹುರಳಿ	ಹಿರಿಯ ವಿಮಾ ವೈದ್ಯಾಧಿಕಾರಿ	14-09-1975	22-04-2001	07-12-2007
332	ಡಾ. ಪುಣ್ಯವತಿ. ಕೆ	ಹಿರಿಯ ವಿಮಾ ವೈದ್ಯಾಧಿಕಾರಿ	28-07-1973	23-04-2001	07-12-2007
333	ಡಾ. ಹನುಮಂತರಾಜು ಎಲ್.	ಹಿರಿಯ ವಿಮಾ ವೈದ್ಯಾಧಿಕಾರಿ	04-03-1973	22-04-2001	07-12-2007
334	ಡಾ. ನಟೇಶನ್. ಸಿ.ಆರ್	ಹಿರಿಯ ವಿಮಾ ವೈದ್ಯಾಧಿಕಾರಿ	18-05-1974	22-04-2001	07-12-2007
335	ಡಾ. ವಿಜಯಲಕ್ಷ್ಮಿ ಬೆಳಗಲಿ ಪಂಪಕವಿ	ಕಿರಿಯ ತಜ್ಞರು	16-10-1972	21-04-2001	07-12-2007
336	ಡಾ. ರೂಪೇಶ್ ಕುಮಾರ್. ಕೆ.ಎಲ್	ಹಿರಿಯ ವಿಮಾ ವೈದ್ಯಾಧಿಕಾರಿ	20-07-1974	22-04-2001	07-12-2007
337	ಡಾ. ವಿಕ್ರಮ್. ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	19-05-1975	09-05-2001	07-12-2007
338	ಡಾ. ಉಮೇಶ್. ವಿ	ಹಿರಿಯ ವಿಮಾ ವೈದ್ಯಾಧಿಕಾರಿ	06-08-1968	25-04-2001	07-12-2007
339	ಡಾ. ಶೀಲಾ ಶಿವಮೋಹನ್	ಕಿರಿಯ ತಜ್ಞರು	10-08-1969	22-04-2001	07-12-2007
340	ಡಾ. ಸರಸ್ವತಿ. ಎಂ	ಹಿರಿಯ ವಿಮಾ ವೈದ್ಯಾಧಿಕಾರಿ	25-03-1974	22-04-2001	07-12-2007
341	ಡಾ. ಜಯಪ್ರಸಾದ್. ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	18-01-1969	22-04-2001	07-12-2007
342	ಡಾ. ರಾಜೇಶ್ವರಿ. ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	07-06-1972	24-04-2001	07-12-2007
343	ಡಾ. ಸಾವಿತ್ರಿ. ಟಿ.ಇ	ಕಿರಿಯ ತಜ್ಞರು	02-06-1967	26-04-2001	07-12-2007
344	ಡಾ. ಸವಿತ. ಪಿ.ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	11-03-1969	27-04-2001	07-12-2007
345	ಡಾ. ಶೀಲಾ. ಬಿ. ಕೆ	ಹಿರಿಯ ವಿಮಾ ವೈದ್ಯಾಧಿಕಾರಿ	22-04-1973	27-04-2001	07-12-2007
346	ಡಾ. ಮುಳಗುಂದ ಅನಿತಾ ನಾರಾಯಣ ರಾವ್	ಹಿರಿಯ ವಿಮಾ ವೈದ್ಯಾಧಿಕಾರಿ	08-04-1966	11-05-2001	07-12-2007
347	ಡಾ. ಮಮತ. ಎ. ಬಿ	ಕಿರಿಯ ತಜ್ಞರು	23-12-1970	23-04-2001	07-12-2007

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
348	ಡಾ. ನೀಲಕಂಠೇಶ್ವರ ಸ್ವಾಮಿ	ಹಿರಿಯ ವಿಮಾ ವೈದ್ಯಾಧಿಕಾರಿ	18/12/1968	22/04/2001	22/01/2010
349	ಡಾ. ಅನಿತ.ಎಲ್	ಹಿರಿಯ ವಿಮಾ ವೈದ್ಯಾಧಿಕಾರಿ	26-05-1975	21-04-2001	07-12-2007
350	ಡಾ. ಗೋಪಾಲ್ ಸಿಂಗ್.ಎಂ	ಹಿರಿಯ ವಿಮಾ ವೈದ್ಯಾಧಿಕಾರಿ	11-01-1965	25-04-2001	07-12-2007
351	ಡಾ. ಮಂಜುಳ.ಕೆ.ಎಂ	ಹಿರಿಯ ವಿಮಾ ವೈದ್ಯಾಧಿಕಾರಿ	02-02-1974	22-04-2001	07-12-2007
352	ಡಾ. ಜ್ಯೋತಿ ಎಸ್. ಸಿರಸಗಿ	ಹಿರಿಯ ವಿಮಾ ವೈದ್ಯಾಧಿಕಾರಿ	05-01-1975	24-09-2001	07-12-2007
353	ಡಾ. ಲಿಂಗರಾಜ್ ಬಿ. ಹಿರೇಮಠ	ಹಿರಿಯ ವಿಮಾ ವೈದ್ಯಾಧಿಕಾರಿ	13-01-1974	20-09-2001	07-12-2007
354	ಡಾ. ದುರಕ್ಷ ಅಂಜುಂ	ಹಿರಿಯ ವಿಮಾ ವೈದ್ಯಾಧಿಕಾರಿ	03-08-1974	24-09-2001	07-12-2007
355	ಡಾ. ಬಿ. ಜೆ. ರಾಧಿಕಾ ದೇವಿ	ಹಿರಿಯ ವಿಮಾ ವೈದ್ಯಾಧಿಕಾರಿ	19-07-1973	20/09/2001	ಸದರಿಯವರು ಸರ್ಕಾರಿ ಕೆಲಸಕ್ಕೆ ದಿನಾಂಕ: 13-03-2007 ರಿಂದ ಅನ್ವಯವಾಗುವಂತೆ ರಾಜೀನಾಮೆ ನೀಡಿರುತ್ತಾರೆ.
356	ಡಾ. ಬಿ. ಸಿ ಸತ್ಯನಾರಾಯಣ	ಕಿರಿಯ ತಜ್ಞರು	04-05-1973	02-03-2001	ದಿ: 14-02-2011 ರಲ್ಲಿ ಬಿ.ಎಂ.ಸಿ. & ಆರ್‌ಎ ಇಲಾಖೆಯ ಸೇವೆಯಲ್ಲಿ ವಿಲೀನ ಹೊಂದಿರುತ್ತಾರೆ.
357	ಡಾ. ಹೆಚ್. ಎಸ್. ಅನಂತ	ಹಿರಿಯ ವಿಮಾ ವೈದ್ಯಾಧಿಕಾರಿ	04-11-1974	20-09-2001	07-12-2007
358	ಡಾ. ರುಕ್ಮಾನ್ ಜಬೀನ್ ಎ.	ಹಿರಿಯ ವಿಮಾ ವೈದ್ಯಾಧಿಕಾರಿ	10-04-1965	22-09-2001	07-12-2007
359	ಡಾ. ನೀಲಾದೇವಿ ಎಸ್.	ಹಿರಿಯ ವಿಮಾ ವೈದ್ಯಾಧಿಕಾರಿ	28-07-1968	01-06-2002	01-06-2008
360	ಡಾ. ಲಿಂಗರೆಡ್ಡಿ ಸುನಿತಾ	ಕಿರಿಯ ತಜ್ಞರು	25-12-1972	29-04-2002	29/04/2008
361	ಡಾ. ನಾಗೇಶ್. ಹೆಚ್.ಬಿ	ಹಿರಿಯ ವಿಮಾ ವೈದ್ಯಾಧಿಕಾರಿ	01-03-1969	12-08-2005	12-08-2011
362	ಡಾ. ಗಿರೀಶ್. ಎಂ.ಇ	ಹಿರಿಯ ವಿಮಾ ವೈದ್ಯಾಧಿಕಾರಿ	10-05-1968	12-08-2005	12-08-2011
363	ಡಾ. ಮಹೇಶ್. ಬಿ.ಪಿ	ಕಿರಿಯ ತಜ್ಞರು	01-06-1968	11-08-2005	11-08-2011
364	ಡಾ. ಮಂಜುನಾಥ್. ಕೆ.ಟಿ	ಹಿರಿಯ ವಿಮಾ ವೈದ್ಯಾಧಿಕಾರಿ	16-06-1971	12-08-2005	12-08-2011
365	ಡಾ. ಗೋವಿಂದರಾಜು. ಸಿ	ಹಿರಿಯ ವಿಮಾ ವೈದ್ಯಾಧಿಕಾರಿ	04-05-1973	29-11-2005	29/11/2011
366	ಡಾ. ಆಶೋಕ್ ನಾಯಕ್	ಹಿರಿಯ ವಿಮಾ ವೈದ್ಯಾಧಿಕಾರಿ	01-04-1972	12-08-2005	12-08-2011
367	ಡಾ. ಮಾಲತಿ ಎನ್	ಹಿರಿಯ ವಿಮಾ ವೈದ್ಯಾಧಿಕಾರಿ	02-08-1968	12-08-2005	12-08-2011
368	ಡಾ. ಆದಿಲಕ್ಷ್ಮಮ್ಮ ವೈ.ಸಿ	ಹಿರಿಯ ವಿಮಾ ವೈದ್ಯಾಧಿಕಾರಿ	14-11-1966	28-11-2005	28/11/2011
369	ಡಾ. ಕೆ.ಪಿ. ಪ್ರಸನ್ನ	ಕಿರಿಯ ತಜ್ಞರು	15-07-1973	12-08-2005	12-08-2011
370	ಡಾ. ಸುಮ.ಎಸ್	ಹಿರಿಯ ವಿಮಾ ವೈದ್ಯಾಧಿಕಾರಿ	12-04-1974	12-08-2005	12-08-2011
371	ಡಾ. ಸತೀಶ್ ವಿ. ಕೆ.	ವಿಮಾ ವೈದ್ಯಾಧಿಕಾರಿ	01-08-1969	01-10-2011	01-10-2011

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
372	ಡಾ. ಜಯಸುಕೃತಮ್ಮ.ಡಿ.ಎನ್	ವಿಮಾ ವೈದ್ಯಾಧಿಕಾರಿ	16-11-1981	15-05-2012	15-05-2012
373	ಡಾ. ಬಸವರಾಜ್.ಯಮಕನಮರಡಿ	ವಿಮಾ ವೈದ್ಯಾಧಿಕಾರಿ	08-10-1985	07-06-2012	07-06-2012
374	ಡಾ. ದೀಪಕ್.ಕೆ.ಜೆ	ವಿಮಾ ವೈದ್ಯಾಧಿಕಾರಿ	19-09-1986	09-06-2012	09-06-2012
375	ಡಾ. ಮಂಜುನಾಥ ವೈ.ಟಿ	ವಿಮಾ ವೈದ್ಯಾಧಿಕಾರಿ	10-09-1983	06-07-2012	06-07-2012
376	ಡಾ. ಸುಷ್ಮ.ಎಸ್	ವಿಮಾ ವೈದ್ಯಾಧಿಕಾರಿ	11-01-1987	21-05-2012	21-05-2012
377	ಡಾ. ಅನಿತಾ.ಕೆ.ಆರ್	ವಿಮಾ ವೈದ್ಯಾಧಿಕಾರಿ	23-03-1988	13-06-2012	13-06-2012
378	ಡಾ. ಶ್ವೇತಾ ಜಿ.ಎಲ್	ವಿಮಾ ವೈದ್ಯಾಧಿಕಾರಿ	06-04-1987	27-08-2012	27-08-2012
379	ಡಾ. ಶಿಲ್ಪ ಮಲಕ್	ವಿಮಾ ವೈದ್ಯಾಧಿಕಾರಿ	22-12-1985	14-06-2012	14-06-2012
380	ಡಾ. ಇ.ಕೆ.ವಾಣಿಶ್ರೀ	ವಿಮಾ ವೈದ್ಯಾಧಿಕಾರಿ	04-09-1988	11-05-2012	11-05-2012
381	ಡಾ. ಪ್ರತಿಮಾ. ಆರ್	ವಿಮಾ ವೈದ್ಯಾಧಿಕಾರಿ	05-06-1987	21-05-2012	21-05-2012
382	ಡಾ. ರಂಜಿತಾ ಹಿರೇಮಠ್	ವಿಮಾ ವೈದ್ಯಾಧಿಕಾರಿ	09-06-1987	11-05-2012	11-05-2012
383	ಡಾ. ಚಂದನ ಎಂ. ಹೆಚ್	ವಿಮಾ ವೈದ್ಯಾಧಿಕಾರಿ	17-03-1983	13-06-2012	13-06-2012
384	ಡಾ. ಅಶೋಕ್ ಹೆಚ್. ಸಿ.	ವಿಮಾ ವೈದ್ಯಾಧಿಕಾರಿ	20-02-1983	11-05-2012	11-05-2012
385	ಡಾ. ಕಮರುನ್ನೀಸಾ	ವಿಮಾ ವೈದ್ಯಾಧಿಕಾರಿ	29-04-1981	15-05-2012	15-05-2012
386	ಡಾ. ದಿವ್ಯಶ್ರೀ ಎಸ್. ಎ.	ವಿಮಾ ವೈದ್ಯಾಧಿಕಾರಿ	31-01-1983	21-05-2012	21-05-2012
387	ಡಾ. ಮಧುಕುಮಾರ್. ವೈ. ಬಿ	ವಿಮಾ ವೈದ್ಯಾಧಿಕಾರಿ	18-05-1988	21-05-2012	21-05-2012
388	ಡಾ. ಶಂಕರ್ ಹೆಚ್. ಆರ್.	ವಿಮಾ ವೈದ್ಯಾಧಿಕಾರಿ	20-06-1986	04-06-2012	04-06-2012
389	ಡಾ. ವಿನಯ್ ಬಾಬು. ಸಿ. ಎಸ್	ವಿಮಾ ವೈದ್ಯಾಧಿಕಾರಿ	31-05-1986	14-06-2012	14-06-2012
390	ಡಾ. ಸುಜಾತ.ಎಸ್	ವಿಮಾ ವೈದ್ಯಾಧಿಕಾರಿ	03-05-1987	21-05-2012	21-05-2012
391	ಡಾ. ರವಿಕಿರಣ್ ಕೆ. ಎಂ.	ವಿಮಾ ವೈದ್ಯಾಧಿಕಾರಿ	06-07-1986	22-08-2012	22-08-2012
392	ಡಾ. ದೀಪ ಸಿ. ಹುಲಗೂರ್	ವಿಮಾ ವೈದ್ಯಾಧಿಕಾರಿ	08-10-1986	14-05-2012	14-05-2012
393	ಡಾ. ಸಂದೀಪ್ ಕುಮಾರ್ ಎ. ಜಿ.	ವಿಮಾ ವೈದ್ಯಾಧಿಕಾರಿ	16-03-1988	04-06-2012	04-06-2012
394	ಡಾ. ಶಿವಬಸವ್ವ ಕನವಳ್ಳಿ	ವಿಮಾ ವೈದ್ಯಾಧಿಕಾರಿ	07-11-1986	11-05-2012	11-05-2012
395	ಡಾ. ಮಂಜುನಾಥ ಜೆ.	ವಿಮಾ ವೈದ್ಯಾಧಿಕಾರಿ	17-02-1988	04-06-2012	04-06-2012
396	ಡಾ. ವಿಜಯಲಕ್ಷ್ಮಿ	ವಿಮಾ ವೈದ್ಯಾಧಿಕಾರಿ	30-08-1982	15-06-2012	15-06-2012
397	ಡಾ. ಪ್ರಕಾಶ.ಎಸ್	ವಿಮಾ ವೈದ್ಯಾಧಿಕಾರಿ	17-05-1986	07-06-2012	07-06-2012
398	ಡಾ. ಆರ್. ಟಿ. ನಂದಿನಿ	ವಿಮಾ ವೈದ್ಯಾಧಿಕಾರಿ	29-12-1985	25-05-2012	25-05-2012

ಕ್ರ ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
399	ಡಾ. ಜಿ. ಸಿ. ಈಶ್ವರಪ್ಪ	ವಿಮಾ ವೈದ್ಯಾಧಿಕಾರಿ	22-03-1985	18-06-2012	18-06-2012
400	ಡಾ. ಹರೀಶ್ ಎನ್. ಬಿ	ವಿಮಾ ವೈದ್ಯಾಧಿಕಾರಿ	29-03-1988	25-07-2012	25-07-2012
401	ಡಾ. ಅರುಣ್ ಮೋಹನ್. ಆರ್	ವಿಮಾ ವೈದ್ಯಾಧಿಕಾರಿ	29-05-1984	25-07-2012	25-07-2012
402	ಡಾ. ಚನ್ನಗೌಡ ಹಾದಿಮನಿ	ವಿಮಾ ವೈದ್ಯಾಧಿಕಾರಿ	15-01-1988	18-06-2012	18-06-2012
403	ಡಾ. ಲಿಂಗರಾಜ್ ನಾಯ್ಕ. ಎಸ್	ವಿಮಾ ವೈದ್ಯಾಧಿಕಾರಿ	04-04-1985	29-06-2012	29-06-2012
404	ಡಾ. ಪ್ರಿಯ	ವಿಮಾ ವೈದ್ಯಾಧಿಕಾರಿ	20-05-1987	30-07-2012	30-07-2012
405	ಡಾ. ಶುಭ. ವಿ	ವಿಮಾ ವೈದ್ಯಾಧಿಕಾರಿ	24-12-1986	16-06-2012	16-06-2012
406	ಡಾ. ಮಂಜುನಾಥ್ ಎನ್. ಕಲಸಣ್ಣವರ್	ವಿಮಾ ವೈದ್ಯಾಧಿಕಾರಿ	06-07-1985	23-07-2012	23-07-2012
407	ಡಾ. ಪೂರ್ಣಿಮಾ. ಎನ್	ವಿಮಾ ವೈದ್ಯಾಧಿಕಾರಿ	05-04-1983	07-06-2012	07-06-2012
408	ಡಾ. ಸಂಜು ಲಮಾಣಿ	ವಿಮಾ ವೈದ್ಯಾಧಿಕಾರಿ	01-06-1984	13-06-2012	13-06-2012
409	ಡಾ. ಸ್ಮಿತಾ ಆರ್.	ವಿಮಾ ವೈದ್ಯಾಧಿಕಾರಿ	17-09-1978	11-05-2012	11-05-2012
410	ರಾಜೇಶ್. ಡಿ. ಎಲ್	ವಿಮಾ ವೈದ್ಯಾಧಿಕಾರಿ	06-07-1984	07-06-2012	07-06-2012
411	ಡಾ. ಮೊಹಮದ್ ನವೀದ್ ಬೇಗ್	ವಿಮಾ ವೈದ್ಯಾಧಿಕಾರಿ	30-05-1987	18-05-2012	18-05-2012
412	ಡಾ. ಹೇಮಲತಾ.ಸಿ	ವಿಮಾ ವೈದ್ಯಾಧಿಕಾರಿ	02-06-1976	06-06-2012	06-06-2012
413	ಡಾ. ಅನಿತಾ ರಾಣಿ.ಎಲ್	ವಿಮಾ ವೈದ್ಯಾಧಿಕಾರಿ	26-06-1988	18-06-2012	18-06-2012
414	ಡಾ. ಶ್ರೀಧರ್	ವಿಮಾ ವೈದ್ಯಾಧಿಕಾರಿ	20-07-1985	25-06-2012	25-06-2012
415	ಡಾ. ನವೀನ್.ಎ	ವಿಮಾ ವೈದ್ಯಾಧಿಕಾರಿ	03-06-1985	04-06-2012	04-06-2012
416	ಡಾ. ಎಸ್.ದಿವ್ಯಕಿರಣ್	ವಿಮಾ ವೈದ್ಯಾಧಿಕಾರಿ	21-04-1984	23-07-2012	23-07-2012
417	ಡಾ. ಕೃತ್ತಿಕಾ. ಎನ್	ವಿಮಾ ವೈದ್ಯಾಧಿಕಾರಿ	09-08-1987	07-06-2012	07-06-2012
418	ಡಾ. ಅಂಜುಂ ಆರಾ ಸಿ. ಎ.	ವಿಮಾ ವೈದ್ಯಾಧಿಕಾರಿ	03-10-1986	08-06-2012	08-06-2012
419	ಡಾ. ಯಶಸ್ವಿನಿ .ಎನ್	ವಿಮಾ ವೈದ್ಯಾಧಿಕಾರಿ	20-09-1985	11-05-2012	11-05-2012
420	ಡಾ. ರೇಣುಕಾ. ಬಿ	ವಿಮಾ ವೈದ್ಯಾಧಿಕಾರಿ	08-08-1984	18-05-2012	18-05-2012
421	ಡಾ. ರೇಖಾ. ಕೆ	ವಿಮಾ ವೈದ್ಯಾಧಿಕಾರಿ	10-06-1985	08-06-2012	08-06-2012
422	ಡಾ. ಪ್ರಕಾಶ್ ಕೆ. ಪಿ.	ವಿಮಾ ವೈದ್ಯಾಧಿಕಾರಿ	26-04-1985	19-05-2012	19-05-2012
423	ಡಾ. ಲೋಹಿತ್ ಯಾದವ್. ಆರ್	ವಿಮಾ ವೈದ್ಯಾಧಿಕಾರಿ	09-10-1987	31-07-2012	31-07-2012
424	ಡಾ. ನಿವೇದಿತಾ. ಡಿ	ವಿಮಾ ವೈದ್ಯಾಧಿಕಾರಿ	23-08-1985	26-07-2012	26-07-2012
425	ಡಾ. ಚೇತನಕುಮಾರಿ ಎಂ. ಪಿ.	ವಿಮಾ ವೈದ್ಯಾಧಿಕಾರಿ	21-02-1988	11-05-2012	11-05-2012

ಕ್ರ. ಸಂ	ಹೆಸರು	ಪದನಾಮ	ಹುಟ್ಟಿದ ದಿನಾಂಕ	ಸೇವೆ ಸೇರಿದ ದಿನಾಂಕ	ಪ್ರಸ್ತುತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಾಂಕ
426	ಡಾ. ಶ್ರೀಧರ.ಪಿ.ಎನ್	ವಿಮಾ ವೈದ್ಯಾಧಿಕಾರಿ	22-05-1987	27-07-2012	27-07-2012
427	ಡಾ. ವಿಶ್ವೇಶ್ವರಯ್ಯ	ವಿಮಾ ವೈದ್ಯಾಧಿಕಾರಿ	28-08-1986	01-08-2012	01-08-2012
428	ಡಾ. ಪ್ರದೀಪ್ ಎಸ್	ವಿಮಾ ವೈದ್ಯಾಧಿಕಾರಿ	12-04-1987	09-07-2012	09-07-2012
429	ಡಾ. ಅಶ್ವಿನಿ ಸಿ ನಾಯ್ಕ	ವಿಮಾ ವೈದ್ಯಾಧಿಕಾರಿ	15-08-1986	18-06-2012	18-06-2012
430	ಡಾ. ಹರೀಶ್ ಕುಮಾರ್.ಬಿ	ವಿಮಾ ವೈದ್ಯಾಧಿಕಾರಿ	15-05-1982	07-06-2012	07-06-2012
431	ಡಾ. ತೇಜಸ್ವಿ ಟಿ. ಪಿ	ವಿಮಾ ವೈದ್ಯಾಧಿಕಾರಿ	12-05-1988	16-06-2012	16-06-2012
432	ಡಾ. ಸರಯು ಗುಂಜಾಲ್.ಜಿ.ಹೆಚ್	ವಿಮಾ ವೈದ್ಯಾಧಿಕಾರಿ	25-12-1980	25-05-2012	25-05-2012
433	ಡಾ. ತೇಜಸ್ವಿನಿ.ಎಸ್.ಎಂ	ವಿಮಾ ವೈದ್ಯಾಧಿಕಾರಿ	26-01-1986	19-05-2012	19-05-2012
434	ಡಾ. ಪ್ರವೀಣ್ ಕುಮಾರ್.ಎಂ	ವಿಮಾ ವೈದ್ಯಾಧಿಕಾರಿ	20-01-1988	05-11-2012	ನ್ನಾತಕೋತ್ತರ ಶಿಕ್ಷಣ ಪೂರೈಸಿ ಇಲಾಖೆಗೆ ಹಿಂತಿರುಗಿದ ಸದರಿ ವೈದ್ಯರು ಕಾರಾವಿ ಆಸ್ಪತ್ರೆ, ಮಂಗಳೂರು ಇಲ್ಲಿ ತಾತ್ಕಾಲಿಕ ಸ್ಥಳ ನೇಮಕಾತಿ ಆದೇಶದ ಮೇರೆಗೆ ದಿ: 19-09-2015 ರಿಂದ ಸೇವೆ ಸಲ್ಲಿಸುತ್ತಿದ್ದಾರೆ.

ರಮಣಿ

ಪೀಠಾಧಿಕಾರಿ-5

ಕಾರ್ಮಿಕ ಇಲಾಖೆ

ಕಾ.ರಾ.ವಿ.ಯೋ.ವೈ.ನೇ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಮೇ ೨೮, ೨೦೧೯ (ಜ್ಯೇಷ್ಠ ೭, ಶಕ ವರ್ಷ ೧೯೪೦) Bengaluru, Tuesday, May 28, 2019 (Jyesta 7, Shaka Varsha 1940)	ನಂ. ೪೧೮ No. 418
---------------------	--	--------------------

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 22 ಡಿಪಿಐ 2019, ಬೆಂಗಳೂರು, ದಿನಾಂಕ: 24/05/2019

ವಿಷಯ:- ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಹಿರಿಯ ಶ್ರೇಣಿಯ ಜಂಟಿ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:2368/2011 ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ ಹಾಗೂ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂಎ ಸಂಖ್ಯೆ:1151/2018ರಲ್ಲಿ ದಿನಾಂಕ:10/05/2019ರಂದು ನೀಡಿರುವ ತೀರ್ಮಾನ ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:27/02/2019 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:15/05/2019ರಂದು ನೀಡಿರುವ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಹಿರಿಯ ಶ್ರೇಣಿಯ ಜಂಟಿ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:23/05/2019ರಲ್ಲಿದ್ದಂತೆ ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಬಾಧಿತರಾಗಬಹುದಾದಂತಹ, ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ / ಸಲಹೆ / ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆ(ಪ್ರಾಥಮಿಕ ಮತ್ತು ಪ್ರೌಢ), ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಸಲ್ಲಿಸುವುದು. ಈ ನಿಗದಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಡಿ. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ)

ಸರ್ಕಾರದ ಆದೇಶ ಸಂಖ್ಯೆ:ಇಡಿ 22 ಡಿಪಿಐ 2018, ದಿನಾಂಕ:24/05/2019ಕ್ಕೆ

ಅನುಬಂಧ

ದಿನಾಂಕ:23-05-2019 ರಲ್ಲಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ

ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೈಷ್ಠತಾ ಪಟ್ಟಿ

ಜೈಷ್ಠತಾ ಕ್ರ ಸಂ	ಅಧಿಕಾರಿಗಳ ಹೆಸರು ಶ್ರೀ / ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ಡಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ಡಿ ಹೊಂದಿದ ದಿನಾಂಕ	ಸಹನಿರ್ದೇಶಕ ರಾಗಿ ಬಡ್ಡಿ ಹೊಂದಿದ ದಿನಾಂಕ	ಷರಾ
1	2	3	4	5	6	7	8
1.	ನಾರಾಯಣಭಟ್ ಕೆ	04-06-33	12-11-56	10-09-65	01-07-70	31-07-76	-
2.	ಕೆ.ಬಿ.ಅಯ್ಯಪ್ಪ	16-06-23	28-11-57	01-09-65	01-07-70	02-08-76	-
3.	ವಿ.ಎಸ್.ರಾಮಕೃಷ್ಣ	17-04-22	16-12-57	18-10-65	01-07-70	03-08-76	-
4.	ಅನಂತ ವಿಠಲರಾವ್	09-11-23	11-06-58	28-11-66	02-07-70	04-08-76	-
5.	ಎಸ್ ರಾಮಾನುಜಂ	03-10-25	22-09-59	08-12-66	21-09-70	21-07-77	-
6.	ಬಿಎ ಅಚ್ಚಯ್ಯ	06-09-21	13-06-58	01-12-66	03-07-70	21-07-77	-
7.	ಬಿ ಎನ್ ಕಾಳಪ್ಪ	15-04-26	12-06-59	18-03-74	12-08-72	21-07-77	-
8.	ಕೆ ಎ ಮುತ್ತಪ್ಪ	03-11-23	21-10-59	18-03-74	18-08-72	22-07-77	-
9.	ಎ ಸುಬ್ಬರಾವ್	15-05-25	12-10-59	18-03-74	22-08-72	07-11-77	-
10.	ಪಾಂಡುರಂಗಾಚಾರ್ಯ	01-04-27	19-06-59	18-03-74	04-09-72	09-11-77	-
11.	ಕೆ ಕೆ ವೀರಪ್ಪ	19-08-27	28-10-59	18-03-74	15-09-72	03-01-79	-
12.	ಎಂ ಪಿ ಮಂಜುನಾಥ	25-08-28	24-10-59	18-03-74	22-09-72	20-06-79	-
13.	ಕೆ ಬಿ ಸೋಮಯ್ಯ	09-03-29	25-10-59	18-03-74	03-01-74	05-07-79	-
14.	ಎಂ ಎಂ ಪೂವಯ್ಯ	16-06-28	26-10-59	18-03-74	02-06-74	05-07-79	-
15.	ಕೆ ಶ್ರೀನಿವಾಸನ್	28-05-27	29-10-59	18-03-74	21-06-74	28-01-81	-
16.	ಜಿ ವಾಸುದೇವ ಹೆರಳೆ	04-06-28	04-11-59	18-03-74	21-06-74	28-01-81	-
17.	ಪಿ ಪಿ ಐಯ್ಯಪ್ಪ	02-08-29	06-11-59	18-03-74	22-06-74	28-01-81	-
18.	ನಾರಾಯಣರಾವ್ ಖತ್ತೆ	13-04-27	31-12-59	18-03-74	24-06-74	28-01-81	-
19.	ಜೆಡ್ಡೆನ್‌ಕಾರ್ನಲಾಯಿಸ್	30-08-28	01-01-60	18-03-74	24-06-74	26-11-81	-
20.	ಮಾಣಿಕ್‌ರಾವ್‌ಕುಲಕರ್ಣಿ	11-12-27	01-01-60	18-03-74	24-06-74	30-04-82	-
21.	ವಿ. ಬಿ ಗಾವಂಕರ್	05-12-29	-	11-09-69	24-06-74	31-12-82	-
22.	ಕೆ ಶಾಂತಯ್ಯ	31-08-34	-	11-09-69	25-06-74	04-03-83	-
23.	ವಿ ಕೃಷ್ಣಶೆಟ್ಟಿ	14-07-29	-	16-09-69	25-06-74	04-03-83	-
24.	ಸಿ ಹನುಮೇಗೌಡ	06-08-30	-	15-09-69	25-06-74	04-03-83	-
25.	ಎಸ್ ಜಿ ಪಾಟೀಲ್	08-09-31	-	22-09-69	04-07-74	05-03-83	-
26.	ಕೆ ಓ ಚಿಕ್ಕರಾಮಯ್ಯ	21-05-28	-	16-09-69	17-04-74	07-03-83	-
27.	ಎ ರಾಮಕೃಷ್ಣರಾವ್	13-08-32	03-10-60	18-03-74	29-11-75	21-06-83	-
28.	ಎ ಎಂ ಪೂನ್ನಪ್ಪ	08-07-28	05-10-60	18-03-74	01-12-75	30-06-83	-
29.	ಕೆ ಶ್ರೀಧರ ಶೆಟ್ಟಿ	09-04-31	07-05-62	18-03-74	07-09-77	21-07-83	-
30.	ಟಿ ಎಸ್ ಭಾಗ್ಯಲಕ್ಷ್ಮಿ	02-05-29	-	18-03-74	07-09-77	31-08-83	-
31.	ಎಂ.ವಿ.ಸಿದ್ದಲಿಂಗಮೂರ್ತಿ	15-09-29	-	18-03-74	08-04-78	28-12-83	-
32.	ಕೆ ಗುರುರಾವ್	14-06-32	-	18-03-74	13-02-81	28-12-83	-
33.	ಎನ್ ಎಸ್ ನಾರಾಯಣ	16-03-30	15-04-62	18-04-74	13-02-81	28-12-83	-
34.	ಬಿ ಚಂದ್ರಾಬಾಯಿ	15-12-29	-	18-03-74	13-02-81	28-12-83	-
35.	ಎಲ್ ಶಾರದಮ್ಮ	29-11-36	26-04-62	18-03-74	13-02-81	28-12-83	-
36.	ಗೋಪಾಲಭಟ್ ಜೋಷಿ	09-08-31	01-01-61	02-08-77	13-02-81	31-03-84	-
37.	ಕೆ ಕೆ ಆನಂದ್	01-11-30	01-01-61	02-08-77	13-02-81	29-05-84	-
38.	ಹೆಚ್‌ಕೆ.ಲಕ್ಷ್ಮೀಪತಿ ಪುಟ್ಟಣ್ಣ	03-07-32	27-01-61	02-08-77	13-02-81	03-08-84	-
39.	ಎ ಎ ಪೂವಯ್ಯ	12-03-34	07-07-61	02-08-77	13-02-81	08-05-85	-

40.	ಕೆ ಎಸ್ ಇಂದಿರ	15-07-33	19-07-61	02-08-77	28-02-81	17-08-87	-
41.	ಸಿ ಬಿ ಮುತ್ತಣ್ಣ	25-12-30	10-07-65	02-08-77	31-03-81	31-08-87	-
42.	ಟಿ ಪಿ ಶಾಂತಾಬಾಯಿ	25-03-33	04-09-61	02-08-77	30-04-81	30-11-87	-
43.	ಕೆ ಕೆ ಭೀಮಯ್ಯ	10-05-32	25-09-61	02-08-77	31-05-81	31-12-87	-
44.	ಎಸ್ ಸುಂದರಮೂರ್ತಿ	30-04-31	13-12-61	02-08-77	30-06-82	31-01-88	-
45.	ಬಿ.ಎನ್.ರಾಘವೇಂದ್ರಚಾರ್	12-12-34	03-01-63	18-03-74	04-03-83	27-03-88	-
46.	ವೈ ಆರ್ ಅಚ್ಯುತರಾವ್	01-12-36	03-10-63	18-03-74	04-03-83	18-08-88	-
47.	ಎಂ.ಎಸ್.ಸತ್ಯನಾರಾಯಣ	21-09-32	03-10-63	18-03-74	04-03-83	08-10-88	-
48.	ಹೆಚ್ ಅಶೋಕ್‌ಕುಮಾರಿ	09-05-32	22-06-62	05-11-80	30-09-83	31-12-88	-
49.	ಎನ್ ಜಿ ಅನಸೂಯ	07-08-32	25-06-62	05-11-80	30-09-83	31-08-89	-
50.	ಜಿ ಸುಬ್ಬರಾವ್	16-12-33	01-07-63	05-11-80	31-10-83	05-03-91	-
51.	ಕೆ ಬಿ ಭಟ್	01-01-34	09-03-63	31-12-79	28-12-83	05-03-91	-
52.	ಆರ್ ಹೆಚ್ ಕಾನಡೆ	07-05-39	06-08-70	05-11-80	31-12-83	05-03-91	-
53.	ಸಿ ಎನ್ ಹಳಂಬರ್	06-01-43	18-09-70	17-12-79	13-01-84	05-03-91	-
54.	ಬಿ. ಪಿ ತಿಪ್ಪಯ್ಯ	30-10-40	19-09-72	05-11-80	29-02-84	05-03-91	-
55.	ಕೆ ಶರತ್‌ಕುಮಾರಿ	10-04-34	09-03-68	03-01-80	31-03-84	05-03-91	-
56.	ಬಿಕೆ ರಘುರಾಮ ರಾವ್	20-12-34	12-03-68	05-01-80	05-05-84	05-03-91	-
57.	ಕೆ ಎನ್ ವೆಂಕಟಕೃಷ್ಣಯ್ಯ	13-09-34	01-07-60	-	31-05-84	26-02-92	-
58.	ಎಲ್.ಎಲ್.ಮಿತ್ತಾಂತಯ್ಯ	22-12-34	26-06-70	09-01-80	30-06-84	26-02-92	-
59.	ಸಂಗಪ್ಪ ಕಮದಾಳ್	25-05-37	19-06-62	05-11-80	30-06-84	26-02-92	-
60.	ಯು ಆರ್ ಐತಾಳ್	19-09-38	26-06-70	10-01-80	06-09-84	05-01-93	-
61.	ಹೆಚ್ ಪ್ರೇಮಾದೇವಿ	25-01-43	06-08-70	02-08-77	14-11-84	05-01-93	-
62.	ಪಿ.ಎಸ್ ರವೀಂದ್ರನಾಥ್	27-01-38	10-04-63	05-11-80	01-01-86	05-01-93	-
63.	ವಿ ಎನ್ ಜೋಷಿ	04-02-41	04-08-70	02-08-77	27-10-87	05-01-93	-
64.	ಜಿ ಮೀನಾಕ್ಷಿ	15-02-45	03-08-70	02-08-77	18-11-87	05-01-93	-
65.	ಹೆಚ್ ಎನ್ ರಾಮಸ್ವಾಮಿ ಐಯ್ಯಂಗಾರ್	30-06-37	05-06-63	05-11-80	28-04-88	05-01-93	-
66.	ಎಸ್ ರ್ ವಿನೈಂಟ್	24-07-42	13-08-70	05-11-80	29-04-88	05-01-93	-
67.	ವೈ ಜಿ ಸತ್ಯನಾರಾಯಣ	22-06-37	24-06-63	04-02-84	01-05-88	05-01-93	-
68.	ಜಿ.ಗೋಪಾಲಶೇರುಗಾರ್	11-05-40	06-08-70	05-11-80	30-06-88	05-01-93	-
69.	ಎಂ.ಆರ್.ಗೋವಿಂದ ರಾವ್‌ಸಿಂಧ್ಯ	13-11-41	06-08-70	05-11-80	31-10-88	05-01-93	-
70.	ರಾಜಣ್ಣ	12-01-43	10-11-71	05-11-80	03-01-89	05-01-93	-
71.	ಹೆಚ್ ರಾಮಪ್ಪ	16-08-43	23-06-71	05-11-80	15-03-89	11-11-93	-
72.	ಪಿ ಸುಬ್ಬರಾವ್	10-08-41	08-07-63	05-11-80	31-08-89	28-12-93	-
73.	ಪಿ ವೆಂಕಟರಮಣ	04-03-39	10-09-72	05-11-80	05-03-91	31-05-94	-

ಇಡಿ-387-ಡಿಪಿಐ-93 ದಿನಾಂಕ:31-05-94 ರಲ್ಲಿ ಸಹನಿರ್ದೇಶಕರ ವೃಂದಕ್ಕೆ ಮುಂಬಡ್ತಿ ನೀಡಿ ಆದೇಶಿಸಲಾಗಿದೆ

74.	ವಿ.ಕೆ.ಕವರಿ	20-01-41	19-09-72	05-11-80	20-12-90	07-04-95	-
75.	ಶಿವಶಂಕರ್ ಹಿರೇಮಠ್	01-07-37	25-09-72	05-11-80	20-12-90	07-04-95	-
76.	ಎಸ್.ಸಂಪಂಗಿ	20-08-41	12-07-73	05-11-80	19-01-84	11-11-93	-
77.	ಎಂ.ಜಲಜಾಬಾಯಿ	05-03-44	03-07-73	05-11-80	19-01-84	11-11-93	-
78.	ಪಿ.ಎ.ರಾಮಕೃಷ್ಣ	15-10-45	07-07-73	19-01-84	26-06-91	30-10-2003	-
79.	ಕೆ ಬಸಪ್ಪ	01-06-43	16-07-73	08-04-83	20-12-90	28-12-93	-
80.	ಡಿ.ಜಗನ್ನಾಥರಾವ್	29-02-48	05-07-73	08-04-83	26-06-91	10-09-97	-
81.	ಬಿ.ಟಿ.ಪೆಮ್ಮಯ್ಯ	08-04-46	09-07-73	08-04-83	01-06-92	10-09-97	-
82.	ಎನ್.ಡಿ.ಭಟ್	09-10-44	10-07-73	08-04-83	01-06-92	10-09-97	-
83.	ಜಿ.ವಿ.ನಾಯಕ್	28-02-47	06-07-73	08-04-83	01-06-92	10-09-97	-
84.	ರಘುರಾಮಸೋಮಯಾಜಿ	15-10-47	01-08-73	09-04-83	01-06-92	10-09-97	-

85.	ಜಿ.ಆರ್.ಪಾಟೀಲ್	12-04-44	06-07-73	11-04-83	07-06-93	10-09-97	
86.	ಜಿ.ಎಲ್. ಹೆಗ್ಡೆ	25-08-44	09-07-73	12-04-83	07-06-93	10-09-97	
87.	ಜೆ.ಭಾಸ್ಕರಯ್ಯ	10-07-47	06-07-73	13-04-83	07-06-93	10-09-97	
88.	ಎ.ಶ್ರೀಕಾಂತ್	01-05-46	01-08-73	01-12-83	07-06-93	10-09-97	
89.	ಟಿ.ಮಲ್ಲಪ್ಪ ಕುಮಾರ್	18-01-50	05-07-73	01-12-83	07-06-93	10-09-97	
90.	ಎಂ.ಶಾಂತಿಮತಿ	01-06-45	09-07-73	19-01-84	07-06-93	27-04-2000	
91.	ಕೆ.ರಾಮಯ್ಯ	25-06-45	09-07-73	19-01-84	26-06-91	27-04-2000	
92.	ಬಿ.ಕೆ.ನಾಗರಾಜರಾವ್	12-05-45	05-07-73	21-01-84	07-06-93	27-04-2000	
93.	ಓ.ಕೆ. ಜಾನಕಿ	06-04-47	01-07-73	23-01-84	07-06-93	27-04-2000	
94.	ಎಂ.ಡಿ.ಗಾಯಿತ್ರಿದೇವಿದತ್	19-12-49	07-07-73	27-01-84	07-06-93	27-04-2000	
95.	ಎಸ್.ಕೃಷ್ಣಮೂರ್ತಿ	15-04-47	04-07-73	28-02-84	07-06-93	26-07-2000	
96.	ಶೋಎಬ್ ಹಸನ್	14-01-46	07-07-73	02-02-84	07-06-93	26-07-2000	
97.	ಗಜಾನನ	01-06-44	06-07-73	01-02-84	07-06-93	26-07-2000	
98.	ಕೆ.ಎನ್.ಅಶೋಕ್ ಕುಮಾರ್	04-06-49	06-07-73	06-02-84	07-01-93	13-06-2001	
99.	ಕೆ.ಎನ್.ಶಂಕರನಾರಾಯಣ ಭಟ್	12-12-45	20-07-73	12-04-84	07-06-93	13-06-2001	
100.	ಜಿ.ಚಂದ್ರಶೇಖರ್	29-06-49	12-07-73	09-07-84	07-06-93	13-06-2001	
101.	ಎ.ಎಸ್.ಬಳಗಾನೂರ	02-04-47	12-07-73	09-07-84	07-06-93	13-06-2001	
102.	ಮುನಿಸ್ವಾಮಪ್ಪ	22-05-45	05-07-73	09-07-84	07-06-93	13-06-2001	
103.	ಕೆ.ಶ್ರೀಕಂಠೇಶ್ವರ್	20-11-49	01-07-73	09-07-84	07-06-93	06-09-2001	
104.	ಪಿ.ಈಶ್ವರಭಟ್	04-01-50	07-07-73	09-07-84	07-06-93	20-09-2002	
105.	ಎ.ಎ.ಕುಟನೋ	28-11-49	16-07-73	09-07-84	05-03-93	20-09-2002	
106.	ಹೆಚ್.ಎಸ್.ಜಯಶಂಕರ ಮೂರ್ತಿ	06-06-46	09-08-73	09-07-84	05-03-93	20-09-2002	
107.	ಚಿದ್ರಶಂಕರಯ್ಯಸ್ವಾಮಿ	22-07-50	09-07-73	09-07-84	05-03-93	20-09-2002	
108.	ಕೆ.ಜೋಸೆಫ್	11-02-47	18-07-73	09-07-84	18-02-94	15-02-2003	
109.	ಎಂ.ವಿ.ಪಾರ್ಥಸಾರಥಿರಾಜು	10-11-46	07-07-73	09-07-84	18-05-98	20-09-2002	
110.	ಕೆ.ಉಷಾದೇವಿ	27-09-49	06-07-73	09-07-84	18-05-98	21-04-2003	
111.	ಪಿ.ಶಾರದಮ್ಮ	05-06-47	09-07-73	19-06-85	18-05-98	21-04-2003	
112.	ಎಸ್.ಉಷಾ	04-05-49	09-07-73	21-06-85	18-05-98	31-07-2003	
113.	ಸಿ.ವಿ.ತಿರುಮಲರಾವ್	16-04-47	09-07-73	21-06-85	18-05-98	02-11-2004	
114.	ಎನ್.ಶೇಷಮ್ಮ	18-09-45	07-07-73	19-01-84	11-11-93	31-07-2003	
115.	ಬಿ.ಸಿ.ವಿಮಲ	06-05-46	05-07-73	19-01-84	11-11-93	31-07-2003	
116.	ಆರ್.ನರೇಂದ್ರ	09-07-48	04-04-73	02-05-91	18-05-98	31-07-2003	
117.	ಎ.ಎಸ್.ರಾಮಪ್ಪ	01-07-45	08-07-73	02-05-91	18-05-98	31-07-2003	
118.	ಕೆ.ಪ್ರಹ್ಲಾದಾಚಾರ್	01-06-48	11-07-73	02-05-91	18-05-98	29-12-2003	-
119.	ಎಂ.ಚಂದ್ರಶೇಖರಯ್ಯ	14-11-48	10-07-73	02-05-91	18-05-98	29-12-2003	
120.	ಸಿ.ಎಸ್.ಹಿರೇಮಠ್	16-01-46	11-07-73	02-05-91	18-05-98	29-12-2003	
121.	ಎಸ್.ಜಿ.ಭಟ್	01-01-46	11-07-73	02-05-91	18-05-98	29-12-2003	
122.	ಎಸ್.ಎನ್.ರಂಗೇಗೌಡ	01-01-47	05-07-73	02-05-91	18-05-98	02-11-2004	
123.	ಕೆ.ರಾಜನ್	30-05-47	04-08-73	02-05-91	18-05-98	02-11-2004	
124.	ಪಿ.ವಿ.ಲಕ್ಷ್ಮಯ್ಯ	10-12-46	11-07-73	02-05-91	18-05-98	17-12-2004	
125.	ಎಸ್.ಎನ್.ಮೀರಾದೇವಿ	19-02-48	07-07-73	02-05-91	18-05-98	26-04-2005	-
126.	ಆರ್.ವಿ.ಈಶ್ವರಯ್ಯ	28-06-50	09-07-73	02-05-91	18-05-98	26-04-2005	-
127.	ಬಿ.ಟಿ.ಸತ್ಯನಾರಾಯಣ ರೆಡ್ಡಿ	04-06-49	16-09-76	02-05-91	18-05-98	26-04-2005	-
128.	ಮೀರ್ ಒಬೇದುಲ್ಲಾ	25-09-51	06-09-76	02-05-91	18-05-98	26-04-2005	-
129.	ಎಸ್.ಎ.ಹೊನ್ನಪ್ಪಗೋಳ	01-06-48	13-10-76	02-05-91	18-05-98	12-08-2005	-
130.	ಡಿ.ಎಂ.ಮಂಟೂರ	09-04-50	07-10-76	02-05-91	17-10-98	12-08-2005	

131.	ಎಸ್.ಎನ್.ಪ್ರತಿಮಾ	17-07-51	29-06-77	02-05-91	17-10-98	12-08-2005	-
132.	ಎನ್.ಹೆಚ್.ಕಟಕದೋಂಡ್	01-06-53	05-07-77	02-05-91	17-10-1998	02-03-2009	
ಇಡಿ.296.ಡಿಪಿಐ.2009 ದಿ:20.06.2011 ರಲ್ಲಿ ಸದರಿ ಅಧಿಕಾರಿಗೆ ಪೂರ್ವಾನ್ವಯವಾಗಿ ಬಡ್ಡಿ ನೀಡಿ ಆದೇಶಿಸಿರುತ್ತಾರೆ							
133.	ಕುಮುದಿನಿ ಭೈರಣ್ಣನವರ್	09-08-52	14-07-77	02-05-91	17-10-98	12-08-2005	
134.	ಎ.ಎ.ಪಾರ್ಸಿ	06-06-49	18-12-78	02-05-91	17-10-98	12-08-2005	-
135.	ಡಿ.ಆರ್.ರಾಜಾರಾಂ	06-02-49	29-07-77	30-09-93	17-10-98	12-08-2005	-
136.	ಅಬ್ದುಲ್ ವಾಜೀದ್	25-06-49	30-10-78	30-09-93	07-12-2000	19-01-2006	-
137.	ಎಸ್.ದೇವಿಪ್ರಸಾದ್	11-07-52	27-12-78	30-09-93	07-12-2000	19-01-2006	-
138.	ಎಸ್.ನಜೀಬುಲ್ಲಾ ಬೇಗ್	05-04-53	29-10-78	30-09-93	13-06-2001	19-01-2006	-
139.	ಖಲೀಲ್ ಅಹಮ್ಮದ್ ಷರೀಫ್	05-09-49	01-12-78	30-09-93	13-06-2001	19-01-2006	
140.	ಡಿ.ಎಸ್.ರಾಜಣ್ಣ	24-01-51	29-11-78	30-09-93	13-06-2001	19-01-2006	
141.	ಮಹ್ಮದ್ ಹಫೀಜುಲ್ಲಾ ಷರೀಫ್	02-02-51	06-01-79	30-09-93	13-06-2001	19-01-2006	
142.	ಆರ್.ವೈ.ಹೊಸಪೇಟೆ	02-08-51	06-07-77	30-09-93	17-10-1998	04-08-2006	
143.	ಎಂ.ಎಸ್.ಪಾಟೀಲ್	10-04-51	01-01-79	30-09-93	13-06-2001	04-08-2006	
144.	ಕೆ.ಎಸ್.ರಾಜಗೋಪಾಲ್	30-12-48	30-11-78	30-09-93	13-06-2001	04-08-2006	
145.	ಆರ್.ಟಿ.ದೇಸಾಯಿ	22-01-51	01-01-79	30-09-93	13-06-2001	04-08-2006	
146.	ಎನ್.ಹೆಚ್.ಸತ್ಯಮೂರ್ತಿ	11-01-52	01-12-78	30-09-93	13-06-2001	04-08-2006	
147.	ಕೆ.ಗಂಗಪ್ಪಗೌಡ	25-03-50	28-12-78	30-09-93	13-06-2001	04-08-2006	
148.	ಹೆಚ್.ಎಸ್ ರಾಮರಾವ್	18-10-53	02-11-78	30-09-93	13-06-2001	04-07-2007	
149.	ಎನ್.ಎಂ.ಶಾಂತರಾಜು	20-02-54	14-12-78	30-09-93	19-08-2002	04-07-2007	
150.	ವೈ.ಟಿ.ಗುರುಮೂರ್ತಿ	27-04-54	29-11-78	30-09-93	19-08-2002	04-07-2007	
151.	ಎಸ್.ಹೆಚ್.ಬಟ್ಟೂರ	01-06-51	01-01-79	21-06-99	18-12-2004	04-07-2007	
ಇಡಿ.195.ಡಿಪಿಐ.2009 ದಿ:19.03.2011 ರಲ್ಲಿ ಸದರಿ ಅಧಿಕಾರಿಗೆ ಪೂರ್ವಾನ್ವಯವಾಗಿ ಬಡ್ಡಿ ನೀಡಿ ಆದೇಶಿಸಿರುತ್ತಾರೆ							
152.	ಎ ರುದ್ರಪ್ಪ	01-07-54	01-12-78	30-09-93	19-08-2002	04-07-2007	
153.	ಕೆ.ಪಿ.ಹನುಮಂತರಾಯಪ್ಪ	07-07-53	03-01-79	30-09-93	19-08-2002	04-07-2007	
154.	ಆರ್ ವೆಂಕಟರಾಮು	06-09-49	14-12-78	30-09-93	19-08-2002	28-07-2007	
155.	ಎನ್.ಕುಮಾರಸ್ವಾಮಿ	05-03-52	14-12-78	30-09-93	19-08-2002	28-07-2007	
156.	ವೆಂಕಟೇಶಯ್ಯಡಿ	25-09-53	08-12-78	30-09-93	19-08-2002	03-11-2007	
157.	ಎ ದೇವಪ್ರಕಾಶ್	13-06-54	08-12-78	30-09-93	19-08-2002	05-12-2007	
158.	ಸಿ.ಜೋಸೆಫ್	03-05-52	07-12-78	30-09-93	22-10-2002	05-12-2007	
159.	ಜಿ ಎಸ್ ನಾಯಕ್	24-06-54	18-12-78	30-09-93	22-10-2002	28-02-2008	
160.	ಎನ್ ಬಿ ಪಾಟೀಲ್	01-01-53	18-12-78	30-09-93	10-04-2003	28-02-2008	
161.	ಅಬ್ದುಲ್ ಅಲೀಂ	30-04-51	04-12-78	30-09-93	10-04-2003	28-02-2008	
162.	ಕೆ ಅಣ್ಣಯ್ಯ ಹೋಬಳಿದಾರ್	29-05-53	27-12-78	30-09-93	10-04-2003	28-02-2008	
163.	ಟಿ ಬಾಲಸರಸ್ವತಿ	20-08-51	26-12-78	30-09-93	10-04-2003	28-02-2008	
164.	ಸಯ್ಯದ್ ಸನಾವುಲ್ಲಾ	06-05-52	27-12-78	30-09-93	10-04-2003	01-0-2008	
165.	ಈ ನಂಜಪ್ಪ	01-08-50	06-12-78	30-09-93	10-04-2003	15-12-2009	
166.	ವೀಣಾ ಆರ್ ನಾಯಕ್	11-05-54	29-11-78	30-09-93	11-09-2003	19-01-2011	
167.	ಬಿ.ಜಿ.ನಾಯಕ್	11-05-53	28-12-78	30-09-93	11-09-2003	19-01-2011	
168.	ಕೆ.ಎಸ್.ಶ್ರೀನಿವಾಸಲು	15-09-53	01-12-78	30-09-93	11-09-2003	19-01-2011	
169.	ಎಸ್.ಎಲ್.ಚವಾಣ್	01-06-52	06-01-79	30-09-93	11-09-2003	19-01-2011	
170.	ಎಸ್.ಜಿ.ಕಮಲ	10-06-51	22-10-84	21-06-99	02-11-2004	17-05-2011	
171.	ಪ್ರಭಾಕರ್	15-12-52	27-10-84	21-06-99	02-11-2004	17-05-2011	
172.	ಸೈಯದ್ ನಜರುದ್ದೀನ್ ಖಾಜಿ	10-07-51	27-10-84	21-06-99	02-11-2004	17-05-2011	

173.	ಡಾ: ಮಹಿದಾಸ್ ಬಿ.ವಿ	04-10-52	26-10-84	21-06-99	02-11-2004	17-05-2011	
174.	ಸೈಯದ್ ಖಲಂದರ್	05-08-52	18-10-84	21-06-99	02-11-2004	17-05-2011	
175.	ವಿ.ಎಂ.ಉಮಾಕಾಂತ್	18-05-51	18-10-84	21-06-99	01-01-2005	17-05-2011	
176.	ಫಿಲೋಮಿನಾಲೋಬೋ ಎ	17-05-60	24-10-84	21-06-99	04-03-2005	30-06-2011	
177.	ಎಸ್.ಆರ್.ಮನಹಳ್ಳಿ	07-10-55	19-10-84	21-06-99	04-03-2005	18-04-2012	
178.	ಕೆ.ಆನಂದ್	03-04-57	19-10-84	21-06-99	04-03-2005	18-04-2012	
179.	ಬಿ.ನಂಜುಂಡ ಭಟ್ಟ	22-04-52	26-10-84	21-06-99	04-03-2005	18-04-2012	
180.	ಸಿ.ವಿ.ಹಿರೇಮಠ್	01-06-57	26-10-84	21-06-99	04-03-2005	18-04-2012	
181.	ಎಂ.ಹೆಚ್.ಡೋಣೂರ	10-06-56	22-10-84	21-06-99	04-03-2005	18-04-2012	
182.	ಎಂ.ಪಿ.ದೇಶಪಾಂಡೆ	30-08-52	27-10-84	21-06-99	09-08-2005	18-04-2012	
183.	ಭಾಸ್ಕರ ವಿಷ್ಣುಭಟ್	01-6-53	31-10-84	21-06-99	09-08-2005	18-04-2012	
184.	ಎಸ್ ನಜೀಬುಲ್ಲಾ ಖಾನ್	18-08-52	22-10-84	21-06-99	19-01-2006		
ಸರ್ಕಾರದ ಅಧಿಸೂಚನೆ ಸಂಖ್ಯೆ:ಇಡಿ.81.ಡಿಪಿಐ.2012 ದಿನಾಂಕ:20-06-2014 ರಲ್ಲಿ ಪೂರ್ವಾನ್ವಯವಾಗಿ ಬಡ್ಡಿ ನೀಡಲಾಗಿದೆ.							
185.	ಐ. ಯಶೋದಾ ಬೋಪಣ್ಣ	09-03-57	19-10-84	21-06-99	19-01-2006	27-04-2012	
186.	ಎಂ. ಮಹದ್ ಬಷೀರ್	09-08-52	20-10-84	21-06-99	19-01-2006	07-07-2012	
187.	ಎ ಟಿ ಚಾಮರಾಜ	24-12-52	02-11-84	21-06-99	22-08-2006	12-10-2012	
188.	ಸುನಂದ ಬಿ ಮೂಗನೂರ	15-05-54	27-10-84	21-06-99	22-08-2006	12-10-2012	
189.	ಬಿ ಎ ರಾಜಶೇಖರ	18-09-55	19-10-84	21-06-99	22-08-2006	12-10-2012	
190.	ಹೆಚ್ ಬಾಲರಾಜ್	26-04-55	02-11-84	21-06-99	22-08-2006	12-10-2012	
191.	ನಾಗೇಂದ್ರ ಕುಮಾರ್	13-11-56	19-11-84	21-06-99	17-01-2007	12-10-2012	
192.	ನರಸಿಂಹಯ್ಯ	19-07-58	22-10-84	21-06-99	17-01-2007	12-10-2012	
193.	ಜೋಹಾರ್ ಜಬೀನ್	22-05-59	18-10-84	21-06-99	17-01-2007	12-10-2012	
194.	ಕೆ ಗೋಪಾಲ	04-10-54	24-10-84	21-06-99	04-07-2007	12-10-2012	
195.	ಟಿ ಸಿ ಚಂದ್ರಯ್ಯ	09-05-53	20-10-84	21-06-99	04-07-2007	27-10-2012	
196.	ಜಯಕುಮಾರ್	20-05-59	19-10-84	21-06-99	04-07-2007	26-12-2012	
197.	ಬಿ ಸುವರ್ಣದೇವಿ	06-03-54	29-10-84	21-06-99	04-07-2007	26-12-2012	
198.	ಬಿ.ಎನ್.ಹಕ್ಕೀಂ	28-07-54	22-10-84	21-06-99	22-08-2006	12-09-2013	
199.	ಎಂ.ಮಲ್ಲಣ್ಣ	14-10-55	31-10-84	21-06-99	04-07-2007	12-09-2013	
200.	ಬಿ.ಹೆಚ್.ಬಸವರಾಜು	10-07-56	16-10-84	21-06-99	04-07-2007	12-09-2013	
201.	ಬಿ.ಪಿ.ವೆಂಕಟೇಶ್	20-03-57	31-10-84	21-06-99	04-07-2007	12-09-2013	
202.	ಸಿ.ಚಾಮೇಗೌಡ	01-06-55	31-10-84	21-06-99	04-07-2007	12-09-2013	
203.	ಜಿ.ಆರ್.ಕೆಂಚರೇಡ್ಡರ್	11-07-55	22-10-84	21-06-99	04-07-2007	01-01-2014	
204.	ಜಿ.ಪಿ.ಚಂದ್ರಮ್ಮ	09-02-57	22-10-84	21-06-99	04-07-2007	01-01-2014	
205.	ಎಸ್.ಕೆ.ಚನ್ನಬಸಪ್ಪ	21-06-58	22-10-84	21-06-99	04-07-2007	01-01-2014	
206.	ಬೆಳ್ಳಶೆಟ್ಟಿ	01-06-57	03-11-84	21-06-99	04-07-2007	01-01-2014	
207.	ಫಾತಿಮಾ ಬೀ	4/6/1958	27-10-84	21-06-1999	4-7-2007	24-06-2014	
208.	ವರದಾ ನಾಯಕ್	01-10-57	29-10-84	21-06-99	03-09-2007	24-06-2014	
209.	ಹೆಚ್.ವಿ ವೆಂಕಟೇಶಪ್ಪ	10-09-54	15-11-84	21-06-99	02-01-2008	24-06-2014	
210.	ಫಾಮಿದಾ ರಹೀಂ	29-10-56	16-10-84	21-06-99	02-01-2008	24-06-2014	
211.	ಹೆಚ್. ಮಂಜುನಾಥ	11-11-55	20-10-84	21-06-99	06-01-2008	24-06-2014	
212.	ಡಿ. ಕೆ ಶಿವಕುಮಾರ್	20-07-58	26-10-84	21-06-99	28-02-2008	24-06-2014	
213.	ಎಂ.ಎಂ.ಮಡಿವಾಳರ್	22-09-55	29-10-84	21-06-99	01-09-2008	24-06-2014	
214.	ಜಿ.ಹೆಚ್. ವೀರಣ್ಣ	10-09-54	31-10-84	21-06-99	28-05-2008	26-09-2014	
215.	ಪ್ರಹ್ಲಾದ್ ಗೌಡ	23-04-57	26-10-84	21-06-99	01-09-2008	26-09-2014	
216.	ಪದ್ಮಮ್ಮ ಪಿ	24-05-55	26-10-84	21-06-99	04-07-2007	22-04-2015	

217.	ಬಸವೇಗೌಡ. ಎ	22-05-57	22-10-84	21-06-99	21-01-2011	22-04-2015	
218.	ಮಹರುನ್ನೀಸಾ ಬೇಗಂ	02-07-56	05-11-84	21-06-99	21-01-2011	22-04-2015	
219.	ಟಿ.ಜಯರಾಂ	23-11-56	19-10-84	21-06-99	21-01-2011	22-04-2015	
220.	ಎಂ.ಡಿ.ಬಳ್ಳಾರಿ	01-12-57	22-10-84	21-06-99	07-07-2011	22-04-2015	
221.	ಬಿ.ಕೆ.ಬಸವರಾಜು	10-10-58	18-10-84	21-06-99	27-07-2011	22-04-2015	
222.	ನಾಗೇಂದ್ರ.ಎಸ್.ಮಧುಸ್ಥ	16-05-60	22-10-84	21-06-99	27-07-2011	22-04-2015	
223.	ಎನ್.ಎಸ್. ಕುಮಾರ್	20-07-58	22-10-84	21-06-99	27-07-2011	22-04-2015	
224.	ಬಿ.ಸಿ ನರಸಿಂಹಮೂರ್ತಿ	05-05-55	29-10-84	21-06-99	30-06-2011	30-05-2015	
225.	ಮಂಟೇಲಿಂಗಾಚಾರಿ	01-08-1955	2/11/1984	21/6/1999	28/3/2007	29/7/2015	
226.	ಮೋಸೆಸ್ ಜಯಶೇಖರ್	02-01-57	24-10-84	21-06-99	30-06-2011	17-05-2016	
227.	ಹನುಮಂತರಾಯ	01-06-56	22-10-84	21-06-99	30-06-2011	17-05-2016	
228.	ಈಶ್ವರಯ್ಯ	10-04-57	19-10-84	21-06-99	30-06-2011	17-05-2016	
229.	ಬಿ.ಎಸ್.ರಘುವೀರ	24-08-65	20-01-94	03-7-2007	15-06-2012	17-05-2016	
230.	ಹೆಚ್.ಎನ್.ಗೋಪಾಲ ಕೃಷ್ಣ	01-06-66	15-01-94	03-7-2007	15-06-2012	17-05-2016	
231.	ಕೆ.ಎಸ್.ಮಣಿ	01-06-65	17-01-94	03-7-2007	15-06-2012	17-05-2016	
232.	ವಿ. ಸುಮಂಗಲ	23-05-68	13-01-94	03-7-2007	15-06-2012	17-05-	
233.	ಎಂ.ಪಿ.ಮಾದೇಗೌಡ	15-05-67	13-01-94	03-07-07	15-06-12	17-04-18	
234.	ಜಿ.ಆರ್.ಬಸವರಾಜು	06-05-58	15-01-94	03-07-07	15-06-12	17-04-18	
235.	ದಶರಥ ಮಲ್ಲೇಶ ದಾನೋಜಿ	01-02-59	03-02-94	03-07-07	15-06-12	17-04-18	ಪಯೋ ನಿವೃತ್ತಿ
236.	ಕೆ ಪದ್ಮಾವತಿ	16-06-59	17-01-94	03-07-07	15-06-12	17-04-18	
237.	ಶೇಖರ	23-08-58	04-02-94	03-07-07	15-06-12	17-04-18	ಪಯೋ ನಿವೃತ್ತಿ
238.	ಕೃಷ್ಣಾಜೀ ಎಸ್ ಕರೀಚಣ್ಣವರ್	20-05-66	27-01-94	03-07-07	15-06-12	17-04-18	
239.	ಬಿ.ಕೆ.ಎಸ್.ವರ್ಧನ್	10-11-66	20-01-94	03-07-07	15-06-12	17-04-18	
240.	ಎಂ.ಎಸ್.ಪ್ರಸನ್ನ ಕುಮಾರ್	14-07-64	20-01-94	03-07-07	15-06-12	17-04-18	
241.	ಎಂ.ಆರ್.ಮಾರುತಿ	17-08-66	25-01-94	03-07-07	15-06-12	17-04-18	
242.	ಸಿರಿಯಣ್ಣನವರ್ ಲಲಿತಾ ಚಂದ್ರಶೇಖರ್	15-02-63	22-01-94	03-07-07	05-11-12	17-04-18	
243.	ಮಮತಾ ವೆಂಕಣ್ಣ ನಾಯಕ	22-05-67	21-01-94	03-07-07	05-11-12	17-04-18	
244.	ಎಸ್ ಗೀತಾ	27-11-63	17-01-94	03-07-07	05-11-12	17-04-18	
245.	ಬಸವರಾಜ. ಸಿ. ಗವನಹಳ್ಳಿ	01-01-64	25-01-94	03-07-07	05-11-12	17-04-18	
246.	ನಾಯಕ ರಾಜೀವ ವೆಂಕಟರಮಣ	22-07-62	25-01-94	03-07-07	05-11-12	17-04-18	
247.	ಜಿ.ಎಸ್.ಪ್ರಭುಸ್ವಾಮಿ	10-05-59	24-01-94	03-07-07	05-11-12	17-04-18	
248.	ಶಿವೇಗೌಡ ಕೆ.	05-07-63	27-01-94	03-07-07	19-03-13	17-04-18	
249.	ಟಿ. ಎನ್.ಗಾಯತ್ರಿದೇವಿ	17-04-64	17-01-94	03-07-07	05-11-12	17-04-18	

ಇಡಿ 22 ಡಿಪಿಐ 2019

ದಿನಾಂಕ:24/05/2019

ಟಿ.ಡಿ. ನಾಗೇಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ).

ಅಧಿಸೂಚನೆ

ಸಂಖ್ಯೆ: ಇಡಿ 22 ಡಿಪಿಐ 2019 (ಭಾಗ-1), ಬೆಂಗಳೂರು, ದಿನಾಂಕ: 24/05/2019.

ವಿಷಯ:- ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಹಿರಿಯ ಶ್ರೇಣಿಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:2368/2011 ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ ಹಾಗೂ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂಎ ಸಂಖ್ಯೆ:1151/2018ರಲ್ಲಿ ದಿನಾಂಕ:10/05/2019ರಂದು ನೀಡಿರುವ ತೀರ್ಪು ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:27/02/2019 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:15/05/2019ರಂದು ನೀಡಿರುವ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಹಿರಿಯ ಶ್ರೇಣಿಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:23/05/2019ರಲ್ಲಿದ್ದಂತೆ ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಬಾಧಿತರಾಗಬಹುದಾದಂತಹ, ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ / ಸಲಹೆ / ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆ(ಪ್ರಾಥಮಿಕ ಮತ್ತು ಪ್ರೌಢ), ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಸಲ್ಲಿಸುವುದು. ಈ ನಿಗದಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಡಿ. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ)

ಸರ್ಕಾರದ ಆದೇಶ ಸಂಖ್ಯೆ:ಇಡಿ 22 ಡಿಪಿಐ 2018(ಭಾಗ-1), ದಿನಾಂಕ:24/05/2019ಕ್ಕೆ

ಅನುಬಂಧ

ದಿನಾಂಕ:23-05-2019 ರಲ್ಲಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಕ್ರ.ಸಂ	ಜಿ.ಸಂ	ಅಧಿಕಾರಿಗಳ ಹೆಸರು ಶ್ರೀ / ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ (ಗ್ರೂಪ್ ಬಿ)	ಗ್ರೂಪ್ ಎ ಕಿರಿಯ ಶ್ರೇಣಿ ವೃಂದದಲ್ಲಿ ಬಡ್ಡಿ ಹೊಂದಿದ ದಿನಾಂಕ	ಉಪನಿರ್ದೇಶಕ ರಾಗಿ ಬಡ್ಡಿ ಹೊಂದಿದ ದಿನಾಂಕ	ಜಾತಿ ಎಸ್.ಸಿ/ ಎಸ್.ಟಿ
1	2	3	4	5	6	7	8
1.	1	ನಾರಾಯಣಭಟ್ ಕೆ	04-06-1933	12-11-56	10-09-65	01-07-70	-
2.	08	ಕೆ.ಬಿ.ಅಯ್ಯಪ್ಪ	16-06-1923	28-11-57	01-09-65	01-07-70	-
3.	09	ವಿ.ಎಸ್.ರಾಮಕೃಷ್ಣ	17-04-1922	16-12-57	18-10-65	01-07-70	-
4.	10	ಸಿ.ಎಸ್.ಕೃಷ್ಣರಾಜು	15-02-1918	16-12-57	01-12-65	02-07-70	-
5.	11	ಸಿ.ಕೆ.ನಾಗರಾಜ	03-01-1922	20-02-58	03-05-66	02-07-70	-
6.	12	ಅನಂತ ವಿಠಲರಾವ್	09-11-1923	11-06-58	28-11-66	02-07-70	-

7.	13	ಮೋಹನ್‌ರಾವ್	31-01-1919	03-06-58	28-11-66	02-07-70	-
8.	14	ಬಿಎ ಅಚ್ಚಯ್ಯ	06-09-1921	13-06-58	01-12-66	03-07-70	-
9.	15	ಕ್ರಿಸ್ತಿನಾ ದೇವದಾಸ್	27-11-1915	16-06-58	01-12-66	06-07-70	-
10.	16	ಪೆಲ್ಲೇರೆನ್ಸ್ ದೇವದಾಸ್	01-11-1915	16-06-58	01-12-66	06-07-70	-
11.	18	ಗ್ರೇಸ್ ಗುರುಪುತ್ರ	22-03-1917	02-07-58	02-12-66	06-07-70	-
12.	19	ಜುಲ್ಮಾ ಬಿ	19-07-1917	02-07-58	02-12-66	06-07-70	-
13.	23	ಮಹಮ್ಮದ್ ಷಹಾಬುದ್ದೀನ್	26-08-1920	26-07-58	02-12-66	09-07-70	-
14.	25	ಡಿ ಕೃಷ್ಣರಾವ್	24-01-1917	25-08-58	04-12-66	13-07-70	-
15.	26	ಎಸ್ ರಾಮರಾವ್	07-05-1920	03-09-58	06-12-66	13-07-70	-
16.	27	ಎಂ.ಗೋಪಾಲಚಾರ್ ರಾವ್	10-02-1918	20-09-58	07-12-66	17-07-70	-
17.	28	ಭೀಮಸೇನರಾವ್ ಗೋಡಲ್ಕರ್	25-04-1919	25-09-58	08-12-66	17-07-70	-
18.	29	ಎನ್ ಪಿ ಪಟ್ಟಾರಿ	12-10-1920	-	-	10-08-70	-
19.	31	ಎಸ್ ರಾಮಾನುಜಂ	03-10-1925	22-09-59	08-12-66	21-09-70	-
20.	33	ಶ್ರೀಮತಿ ಬಿಎ ಅಚ್ಚಯ್ಯ	04-01-1928	21-09-59	12-12-66	11-11-70	-
21.	34	ಸಿ ವಿಜಯರಾವ್	10-12-1917	21-09-59	17-12-66	09-08-72	-
22.	-	ವಿನಾಯಕರಾವ್ ಕಲ್ಮಣ್ಕರ್	11-09-1917	-	-	10-08-72	-
23.	-	ಆರ್.ಎನ್.ವೆಂಕೋಬರಾವ್	01-05-1918	-	-	11-08-72	-
24.	36	ಬಿ ಎನ್ ಕಾಳಪ್ಪ	15-04-1926	12-06-59	18-03-74	12-08-72	-
25.	37	ಕೆ ಎ ಮುತ್ತಪ್ಪ	03-11-1923	21-10-59	18-03-74	18-08-72	-
26.	38	ಎ ಸುಬ್ಬರಾವ್	15-05-1925	12-10-59	18-03-74	22-08-72	-
27.	-	ಜೈನತ್ತುನ್ನೀಸಾ	15-01-1918	-	-	26-08-72	-
28.	-	ಅಣ್ಣರಾವ್ ಶೆಟ್ಟರ್	02-09-1920	-	-	02-09-72	-
29.	39	ಪಾಂಡುರಂಗಾಚಾರ್ಯ	01-04-1927	19-06-59	18-03-74	04-09-72	-
30.	40	ಕೆಎನ್.ನರಸಿಂಹಮೂರ್ತಿ	02-01-1924	23-10-59	18-03-74	06-09-72	-
31.	41	ಕೆ ಕೆ ವೀರಪ್ಪ	19-08-1927	28-10-59	18-03-74	15-09-72	-
32.	42	ಎಂ ಪಿ ಮಂಜುನಾಥ	25-08-1928	24-10-59	18-03-74	22-09-72	-
33.	43	ಕೆ ಬಿ ಸೋಮಯ್ಯ	09-03-1929	25-10-59	18-03-74	03-01-74	-
34.	44	ಎಂ ಎಂ ಪೂವಯ್ಯ	16-06-1928	26-10-59	18-03-74	02-06-74	-
35.	45	ಕೆ ಶ್ರೀನಿವಾಸನ್	28-05-1927	29-10-59	18-03-74	21-06-74	-
36.	46	ಜಿ ವಾಸುದೇವ ಹೆರಳೆ	04-06-1928	04-11-59	18-03-74	21-06-74	-
37.	47	ಪಿ ಪಿ ಐಯ್ಯಪ್ಪ	02-08-1929	06-11-59	18-03-74	22-06-74	-
38.	-	ವಿಠಲಾಚಾರ್ಯಕಡಲೂರ	16-02-1922	-	-	24-06-74	-
39.	48	ನಾರಾಯಣರಾವ್ ಖತ್ತೆ	13-04-1927	31-12-59	18-03-74	24-06-74	-
40.	49	ಜೆಡ್ಡನ್ ಕಾರ್ನಲೂಯಿಸ್	30-08-1928	01-01-60	18-03-74	24-06-74	-
41.	50	ಮಾಣಿಕ್‌ರಾವ್ ಕುಲಕರ್ಣಿ	11-12-1927	01-01-60	18-03-74	24-06-74	-
42.	57	ಬಿ ಬಿ ಗಾವಂಕರ್	05-12-1929	-	11-09-69	24-06-74	-
43.	58	ಕೆ ಶಾಂತಯ್ಯ	31-08-1934	-	11-09-69	25-06-74	-
44.	59	ಎಸ್.ಎಂ.ರೋಷನ್‌ಬೇಗ್	12-06-1925	-	16-09-69	25-06-74	-
45.	60	ಕೆ ಹನುಮಂತಯ್ಯ	10-03-1927	-	16-09-69	25-06-74	-
46.	61	ವಿ ಕೃಷ್ಣಶೆಟ್ಟಿ	14-07-1929	-	16-09-69	25-06-74	-
47.	62	ಸಿ ಹನುಮೇಗೌಡ	06-08-1930	-	15-09-69	25-06-74	-
48.	-	ಎಂ ಟಿ ಕಾಳಾಚಾರಿ	20-04-1924	-	-	26-06-74	-
49.	64	ಆರ್ ಹನುಮಂತಯ್ಯ	27-06-1927	-	16-09-69	01-07-74	-
50.	66	ಎಸ್ ಜಿ ಪಾಟೀಲ್	08-09-1931	-	22-09-69	04-07-74	-
51.	67	ಪಿ ಓಬಾ ನಾಯಕ್	12-05-1925	-	13-09-69	08-07-74	-
52.	68	ಕೆ ಓ ಚಿಕ್ಕರಾಮಯ್ಯ	21-05-1928	-	16-09-69	17-04-74	-
53.	69	ಶ್ರೀರಂಗಮ್ಮ	23-11-1924	-	13-09-69	01-08-75	-
54.	51	ಸಾವಿತ್ರಿ ಬಾಯಿ	27-12-1924	26-01-60	18-03-74	28-11-75	-

55.	52	ಎಂ ಕೆ ಉತ್ತಪ್ಪ	02-04-1925	01-10-60	18-03-74	28-11-75	-
56.	53	ಎ ರಾಮಕೃಷ್ಣರಾವ್	13-08-1932	03-10-60	18-03-74	29-11-75	-
57.	54	ಎ ಎಂ ಪೊನ್ನಪ್ಪ	08-07-1928	05-10-60	18-03-74	01-12-75	-
58.	55	ಟಿ ಗುಂಡಾಚಾರ್	24-06-1925	05-10-60	18-03-74	08-12-75	-
59.	56	ಜಿ ಎ ಜೋಷಿ	02-02-1926	05-10-60	18-03-74	17-01-76	-
60.	70	ಮಾರ್ತಾ ಶಾಂತಪ್ಪ	06-10-1924	10-10-60	18-03-74	29-05-76	-
61.	71	ಹೆಚ್ ಹನುಮಂತರಾವ್	09-03-1926	12-10-60	18-03-74	17-09-76	-
62.	72	ಕೆ ಶ್ರೀಧರ ಶೆಟ್ಟಿ	09-04-1931	07-05-62	18-03-74	07-09-77	-
63.	73	ಟಿ ಎಸ್ ಭಾಗ್ಯಲಕ್ಷ್ಮಿ	02-05-1929	-	18-03-74	07-09-77	-
64.	74	ಎಂ.ವಿ.ಸಿದ್ದಲಿಂಗಮೂರ್ತಿ	15-09-1929	-	18-03-74	08-04-78	-
65.	75	ಕೆ ಗುರುರಾವ್	14-06-1932	-	18-03-74	13-02-81	-
66.	76	ಎಸ್.ಆರ್.ಶೇಷಗಿರಿಯಪ್ಪ	09-10-1926	-	18-03-74	13-02-81	-
67.	77	ಬಿ ವಿ ಭದ್ರಪ್ಪ	22-04-1926	-	18-03-74	13-02-81	-
68.	80	ಎನ್ ಎನ್ ನಾರಾಯಣ	16-03-1930	15-04-62	18-04-74	13-02-81	-
69.	83	ಬಿ ಚಂದ್ರಾಬಾಯಿ	15-12-1929	-	18-03-74	13-02-81	-
70.	84	ಎಲ್ ಶಾರದಮ್ಮ	29-11-1936	26-04-62	18-03-74	13-02-81	-
71.	85	ಬಿ ಭಗವಂತರಾವ್	07-10-1926	12-10-60	18-03-74	13-02-81	-
72.	86	ಆರ್ ಜೆ ಭಾಸ್ಕರ್	05-03-1929	17-10-60	02-08-77	13-02-81	-
73.	87	ಗೋಪಾಲಭಟ್ ಜೋಷಿ	09-08-1931	01-01-61	02-08-77	13-02-81	-
74.	88	ಕೆ ಕೆ ಆನಂದ್	01-11-1930	01-01-61	02-08-77	13-02-81	-
75.	89	ಹೆಚ್.ಕೆ.ಲಕ್ಷ್ಮೀಪತಿಮಟ್ಟಣ್ಣ	03-07-32	27-01-61	02-08-77	13-02-81	-
76.	90	ಎ ಎ ಪೂವಯ್ಯ	12-03-34	07-07-61	02-08-77	13-02-81	-
77.	91	ಕೆ ಎಸ್ ಇಂದಿರ	15-07-33	19-07-61	02-08-77	28-02-81	-
78.	92	ಸಿ ಬಿ ಮುತ್ತಣ್ಣ	25-12-30	10-07-65	02-08-77	31-03-81	-
79.	95	ಟಿ ಪಿ ಶಾಂತಾಬಾಯಿ	25-03-33	04-09-61	02-08-77	30-04-81	-
80.	97	ಕೆ ಕೆ ಭೀಮಯ್ಯ	10-05-32	25-09-61	02-08-77	31-05-81	-
81.	98	ಎಂ ಎ ಮುತ್ತಪ್ಪ	13-11-27	30-10-61	02-08-77	30-06-81	-
82.	99	ಶಾಮರಾವ್‌ದೇಶಪಾಂಡೆ	09-06-29	06-12-61	02-08-77	31-10-81	-
83.	100	ಹೆಚ್ ಭೀಮಸೇನರಾವ್	11-08-28	11-12-61	02-08-77	26-11-81	-
84.	165	ಎಸ್.ವಿ.ನರಸಿಂಹಮೂರ್ತಿ	25-02-29	13-07-50	05-11-80	30-04-82	-
85.	104	ಎಸ್ ಸುಂದರಮೂರ್ತಿ	30-04-31	13-12-61	02-08-77	30-06-82	-
86.	106	ಕೃಷ್ಣರಾವ್	14-04-28	14-12-61	02-08-77	30-11-82	-
87.	109	ಶೆಲ್ವಪಿಳ್ಳೆ ಐಯ್ಯಂಗಾರ್	13-05-29	03-03-62	18-03-74	04-03-83	-
88.	111	ಬಿ ಎನ್ ರಾಘವೇಂದ್ರಚಾರ್	12-12-34	03-01-63	18-03-74	04-03-83	-
89.	112	ವೈ ಆರ್ ಅಚ್ಯುತರಾವ್	01-12-36	03-10-63	18-03-74	04-03-83	-
90.	113	ಎಂ.ಎಸ್.ಸತ್ಯನಾರಾಯಣ	21-09-32	03-10-63	18-03-74	04-03-83	-
91.	-	ಕೆ ಎಸ್ ರತ್ನಾಬಾಯಿ	08-09-28	-	-	04-03-83	-
92.	167	ಯು.ವಾಸುದೇವ ಮಯ್ಯ	08-09-28	01-08-59	05-11-80	04-03-83	-
93.	168	ಭಾಸ್ಕರ ರಾವ್	10-06-28	01-06-60	05-11-80	04-03-83	-
94.	180	ಕೆಜಿ ಸತ್ಯನಾರಾಯಣ	09-05-28	09-06-60	05-11-80	30-04-83	-
95.	181	ಬಿವಿ ರಾಘವನ್	14-09-29	09-06-60	05-11-80	31-05-83	-
96.	-	ಕೆಪಿ ವೆಂಕಟರಾಮಯ್ಯ	05-07-28	-	-	18-06-83	-
97.	172	ಸಾರಾ ಎಸ್ ಅಮೀನ್	14-09-28	01-11-56	05-11-80	31-07-83	-
98.	-	ಕೆ ಆರ್ ಮಂಜುನಾಥ್	27-05-29	-	-	31-08-83	-
99.	110	ಹೆಚ್ ಅಶೋಕ್‌ಕುಮಾರಿ	09-05-32	22-06-62	05-11-80	30-09-83	-
100.	174	ಎನ್ ಜಿ ಅನಸೂಯ	07-08-32	25-06-62	05-11-80	30-09-83	-
101.	177	ಕೆ.ಸೂರ್ಯನಾರಾಯಣ ನಾವಡ	15-10-30	06-06-63	05-11-80	30-09-83	-
102.	175	ಜಿ ಸುಬ್ಬರಾವ್	16-12-33	01-07-63	05-11-80	31-10-83	-

103.	176	ಕೆ ಬಿ ಭಟ್	01-01-34	09-03-63	31-12-79	28-12-83	-
104.	-	ಹೆಚ್ ವಿ ರಾಮಸ್ವಾಮಿ	16-06-29	-	-	29-12-83	-
105.	196	ಆರ್ ಹೆಚ್ ಕಾನಡೆ	07-05-39	06-08-70	05-11-80	31-12-83	ಎಸ್.ಸಿ
106.	213	ಎಸ್ ಎಸ್ ಮಾಂಕವಿ	04-04-32	29-09-72	05-11-80	31-12-83	ಎಸ್.ಸಿ
107.	191	ಸಿ ಎನ್ ಹಳಂಬರ್	06-01-43	18-09-70	17-12-79	13-01-84	ಎಸ್.ಟಿ
108.	211	ಎಲ್ ಅಂಜನೇಯ	13-05-32	29-09-72	05-11-80	20-02-84	ಎಸ್.ಸಿ
109.	212	ಬಿಪಿ ತಿಪ್ಪಯ್ಯ	30-10-40	19-09-72	05-11-80	29-02-84	ಎಸ್.ಸಿ
110.	182	ಕೆ ಶರತ್‌ಕುಮಾರಿ	10-04-34	09-03-68	03-01-80	31-03-84	-
111.	183	ಬಿಕೆ ರಘುರಾಮ ರಾವ್	20-12-34	12-03-68	05-01-80	05-05-84	-
112.	192	ಕೆ ಎನ್ ವೆಂಕಟಕೃಷ್ಣಯ್ಯ	13-09-34	01-07-60	-	31-05-84	-
113.	-	ಎಸ್ ವಿ ಭಟ್	10-04-32	-	-	31-05-84	-
114.	184	ಎಲ್.ಎಲ್.ಮಿತ್ತಾಂತಯ್ಯ	22-12-34	26-06-70	09-01-80	30-06-84	-
115.	193	ಸಂಗಪ್ಪ ಕಮದಾಳ	25-05-37	19-06-62	05-11-80	30-06-84	-
116.	185	ಯು ಆರ್ ಐತಾಳ	19-09-38	26-06-70	10-01-80	06-09-84	-
117.	186	ಹೆಚ್ ಪ್ರೇಮಾದೇವಿ	25-01-43	06-08-70	02-08-77	14-11-84	ನಿಧನ
118.	194	ಪಿ ಎಸ್ ರವೀಂದ್ರನಾಥ್	27-01-38	10-04-63	05-11-80	01-01-86	-
119.	187	ವಿ ಎನ್ ಜೋಷಿ	04-02-41	04-08-70	02-08-77	27-10-87	-
120.	-	ಜಿ ಮೀನಾಕ್ಷಿ	15-02-45	03-08-70	02-08-77	18-11-87	-
121.	190	ಎನ್ ರುಕ್ಮಿಣಿಬಾಯಿ	22-01-30	03-07-66	05-11-80	31-01-88	ಸ್ವ.ಇ.ನಿ
122.	204	ಹೆಚ್ ಎನ್ ರಾಮಸ್ವಾಮಿ ಐಯ್ಯಂಗಾರ್	30-06-37	05-06-63	05-11-80	28-04-88	-
123.	189	ಎಂ ಬಿ ಜಗನ್ನಾಥರಾವ್	05-05-41	13-08-70	02-08-77	28-04-88	-
124.	195	ಎಸ್ ರ್ ವಿಸ್ನಂಟ್	24-07-42	13-08-70	05-11-80	29-04-88	-
125.	205	ವೈ ಜಿ ಸತ್ಯನಾರಾಯಣ	22-06-37	24-06-63	04-02-84	01-05-88	-
126.	197	ಜಿ ಗೋಪಾಲಶೇರುಗಾರ್	11-05-40	06-08-70	05-11-80	30-06-88	-
127.	198	ಎಂ.ಆರ್.ಗೋವಿಂದ ರಾವ್ ಸಿಂಧ್ಯ	13-11-41	06-08-70	05-11-80	31-10-88	-
128.	200	ಎಂ ವೈ ಖಾಜಿ	03-05-34	04-07-63	19-01-84	03-01-89	-
129.	199	ರಾಜಣ್ಣ	12-01-43	10-11-71	05-11-80	03-01-89	-
130.	200	ಹೆಚ್ ರಾಮಪ್ಪ	16-08-43	23-06-71	05-11-80	15-03-89	-
131.	207	ಪಿ ಸುಬ್ಬರಾವ್	10-08-41	08-07-63	05-11-80	31-08-89	-
132.	208	ವಿ.ಕೆ.ಕವರಿ	20-01-41	19-09-72	05-11-80	20-12-90	
133.	209	ಶಿವಶಂಕರ್ ಹಿರೇಮಠ್	01-07-37	25-09-72	05-11-80	20-12-90	
134.	210	ಜಿ.ಎನ್.ರಘುನಾಥ್	02-01-40	15-09-72	31-12-81	26-06-91	
135.	214	ಎಸ್.ಸಂಪಂಗಿ	20-08-41	12-07-73	05-11-80	19-01-84	ಎಸ್.ಸಿ
136.	215	ಎಂ.ಜಲಜಾಬಾಯಿ	05-03-44	03-07-73	05-11-80	19-01-84	ಎಸ್.ಸಿ
137.	216	ಇಕ್ಕಾಲುನ್ನೀಸಾ	09-07-34	18-05-67	05-11-80	19-01-84	
138.	221	ಪಿ.ಎ.ರಾಮಕೃಷ್ಣ	15-10-45	07-07-73	19-01-84	26-06-91	ಎಸ್.ಸಿ.
139.	222	ಕೆ ಬಸಪ್ಪ	01-06-43	16-07-73	08-04-83	20-12-90	ಎಸ್.ಟಿ (ನಿಧನ)
140.	223	ಫಯಾಜ್ ಅಹ್ಮದ್	02-11-35	08-07-73	08-04-83	26-06-91	
141.	224	ಡಿ.ಜಗನ್ನಾಥರಾವ್	29-02-48	05-07-73	08-04-83	26-06-91	
142.	225	ಬಿ.ಟಿ.ಪೆಮ್ಮಯ್ಯ	08-04-46	09-07-73	08-04-83	01-06-92	
143.	226	ಎನ್.ಡಿ.ಭಟ್	09-10-44	10-07-73	08-04-83	01-06-92	
144.	227	ಜಿ.ವಿ.ನಾಯಕ್	28-02-47	06-07-73	08-04-83	01-06-92	
145.	228	ರಘುರಾಮ ಸೋಮಯಾಜಿ	15-10-47	01-08-73	09-04-83	01-06-92	
146.	230	ಟಿ.ಕೆ.ರಾಘವೇಂದ್ರರಾವ್	01-03-30	14-01-64	19-01-84	01-06-92	
147.	233	ಜಿ.ಆರ್.ಪಾಟೀಲ್	12-04-44	06-07-73	11-04-83	07-06-93	
148.	234	ಜಿ.ಎಲ್. ಹೆಗ್ಡೆ	25-08-44	09-07-73	12-04-83	07-06-93	

149	235	ಜೆ.ಭಾಸ್ಕರಯ್ಯ	10-07-47	06-07-73	13-04-83	07-06-93	
150	236	ಎ.ಶ್ರೀಕಾಂತ್	01-05-46	01-08-73	01-12-83	07-06-93	
151	237	ಟಿ.ಮಲ್ಲಪ್ಪ ಕುಮಾರ್	18-01-50	05-07-73	01-12-83	07-06-93	
152	238	ಎಂ.ಶಾಂತಿಮತಿ	01-06-45	09-07-73	19-01-84	07-06-93	ಎಸ್.ಸಿ
153	239	ಕೆ.ರಾಮಯ್ಯ	25-06-45	09-07-73	19-01-84	26-06-91	ಎಸ್.ಸಿ
154	240	ಆರ್.ಶರಣಪ್ಪ	22-08-39	02-07-73	19-01-84	07-06-93	ಎಸ್.ಸಿ
155	242	ಸಿ.ಎಸ್.ಸೂರ್ಯನಾರಾಯಣ	01-01-38	14-01-64	16-04-84	07-06-93	
156	243	ಬಿ.ಎಸ್.ರಾಮಸ್ವಾಮಿ	12-02-38	10-06-65	09-07-84	05-03-93	
157	245	ಕೆ.ಬಿ.ರಾಜೇಂದ್ರ	12-10-47	20-03-73	19-01-84	07-06-93	ಎಸ್.ಸಿ.(ನಿಧನ)
158	246	ಬಿ.ಕೆ.ನಾಗರಾಜರಾವ್	12-05-45	05-07-73	21-01-84	07-06-93	
159	247	ಓ.ಕೆ. ಜಾನಕಿ	06-04-47	01-07-73	23-01-84	07-06-93	
160	248	ಎಂ.ಡಿ.ಗಾಯಿತ್ರಿದೇವಿದತ್	19-12-49	07-07-73	27-01-84	07-06-93	
161	249	ಎಸ್.ಕೃಷ್ಣಮೂರ್ತಿ	15-04-47	04-07-73	28-02-84	07-06-93	
162	250	ಶೋಬಾ ಹಸನ್	14-01-46	07-07-73	02-02-84	07-06-93	
163	251	ಎನ್.ರಾಜಣ್ಣ	13-02-48	05-07-73	01-02-84	07-06-93	ನಿಧನ
164	252	ಗಜಾನನ	01-06-44	06-07-73	01-02-84	07-06-93	
165	253	ಬಿ.ಎಂ.ಪಾಟೀಲ	15-06-42	01-07-65	09-07-84	18-02-94	
166	254	ಕೆ.ಎನ್.ಅಶೋಕ್ ಕುಮಾರ್	04-06-49	06-07-73	06-02-84	07-01-93	
167	255	ಕೆ.ಎನ್.ಶಂಕರನಾರಾಯಣಭಟ್	12-12-45	20-07-73	12-04-84	07-06-93	
168	256	ಉದ್ದಿ ಪ್ರಭು	11-11-46	12-07-73	09-07-84	07-01-93	-
169	257	ಜಿ.ಚಂದ್ರಶೇಖರ್	29-06-49	12-07-73	09-07-84	07-06-93	
170	258	ಎ.ಎಸ್.ಬಳಗಾನೂರ	02-04-47	12-07-73	09-07-84	07-06-93	
171	259	ಮುನಿಸ್ವಾಮಪ್ಪ	22-05-45	05-07-73	09-07-84	07-06-93	
172	260	ಕೆ.ಶ್ರೀಕಂಠೇಶ್ವರ್	20-11-49	01-07-73	09-07-84	07-06-93	
173	261	ಪಿ.ಈಶ್ವರಭಟ್	04-01-50	07-07-73	09-07-84	07-06-93	
174	262	ಎ.ಎ.ಕುಟೀನೋ	28-11-49	16-07-73	09-07-84	05-03-93	
175	263	ಹೆಚ್.ಎಸ್.ಜಯಶಂಕರ ಮೂರ್ತಿ	06-06-46	09-08-73	09-07-84	05-03-93	
176	264	ಜಿ.ಎ.ಗಾವಂಕರ್	24-04-44	07-07-73	09-07-84	05-03-93	
177	265	ಚಿದ್ರೆಶಂಕರಯ್ಯಸ್ವಾಮಿ	22-07-50	09-07-73	09-07-84	05-03-93	
178	266	ರೇಜಿಸ್ ಫಿಲೋಮಿನಾರಾಜ್	11-08-49	07-07-73	09-07-84	11-11-93	-
179	267	ಕೆ.ಜೋಸೆಫ್	11-02-47	18-07-73	09-07-84	18-02-94	
180	268	ಹೆಚ್.ಎಸ್.ಮಣ್ಣೂರ	20-02-46	20-07-73	09-07-84	11-11-93	-
181	269	ಎಂ.ಪಿ.ನಾಯಕ್	16-08-44	13-07-73	09-07-84	11-11-93	
182	270	ಎಂ.ವಿ.ಪಾರ್ಥಸಾರಥಿ ರಾಜು	10-11-46	07-07-73	09-07-84	18-05-98	
183	271	ಕೆ.ಉಷಾದೇವಿ	27-09-49	06-07-73	09-07-84	18-05-98	
184	272	ಜಿ.ಎಂ.ಪಾಟೀಲ್	01-03-44	20-07-73	19-06-85	18-05-98	
185	273	ಪಿ.ಶಾರದಮ್ಮ	05-06-47	09-07-73	19-06-85	18-05-98	
186	274	ಎನ್.ಉಷಾ	04-05-49	09-07-73	21-06-85	18-05-98	
187	275	ಸಿ.ವಿ.ತಿರುಮಲರಾವ್	16-04-47	09-07-73	21-06-85	18-05-98	
188	276	ಎ.ಎಸ್.ರಾಮಚಂದ್ರರಾವ್	02-04-44	10-07-73	01-07-85	18-05-98	
189	277	ಡಿ.ಎಂ.ಭಜಂತ್ರಿ	01-06-45	20-07-73	19-01-84	11-11-93	
190	278	ಎನ್.ಶೇಷಮ್ಮ	18-09-45	07-07-73	19-01-84	11-11-93	ಎಸ್.ಸಿ
191	279	ಬಿ.ಸಿ.ವಿಮಲ	06-05-46	05-07-73	19-01-84	11-11-93	ಎಸ್.ಸಿ.
192	280	ಎಂ. ಕಾಳಯ್ಯ	05-08-40	06-07-73	19-01-84	18-05-98	ಎಸ್.ಸಿ
193	282	ಬಿ.ಸುಶೀಲ	26-12-44	09-07-73	19-01-84	11-11-93	ಎಸ್.ಸಿ
194	283	ಎಂ.ನಟರಾಜ್	29-01-45	09-07-73	19-01-84	11-11-93	ಎಸ್.ಸಿ
195	285	ಆರ್.ನರೇಂದ್ರ	09-07-48	07-07-73	02-05-91	18-05-98	
196	285	ಜಮೀಲ್ ಅಹ್ಮದ್	12-07-44	07-07-73	02-05-91	18-05-98	

197	286	ಗುರುನಾಥರಾವ್	11-08-41	05-07-65	02-05-91	18-05-98	
198	287	ಎ.ಎಸ್.ರಾಮಪ್ಪ	01-07-45	08-07-73	02-05-91	18-05-98	
199	288	ಆರ್.ಎಸ್.ಪಾಟೀಲ್	02-09-44	18-07-73	02-05-91	18-05-98	
200	290	ಜನಾರ್ದನ ಹತ್ತಾರ	08-07-45	13-01-73	02-05-91	18-05-98	
201	291	ಕೆ.ಪ್ರಹ್ಲಾದಾಚಾರ್	01-06-48	11-07-73	02-05-91	18-05-98	-
202	292	ಕೆ.ಎಸ್.ಹಿರೇಮಠ	18-08-44	01-09-65	02-05-91	18-05-98	
203	293	ಬಿ.ವಿ.ರಾಜಶೇಖರನಾಯ್ಕ	29-08-47	09-07-73	02-05-91	18-05-98	ನಿಧನ
204	294	ದೊಡ್ಡಸಿದ್ದಪ್ಪ	09-07-45	07-07-73	02-05-91	18-05-98	
205	296	ಎಂ.ಚಂದ್ರಶೇಖರಯ್ಯ	14-11-48	10-07-73	02-05-91	18-05-98	
206	297	ಸಿ.ಎಸ್.ಹಿರೇಮಠ	16-01-46	11-07-73	02-05-91	18-05-98	
207	298	ಪಾಟೀಲ್ ಪ್ರಭುರಾವ್	04-11-43	09-06-66	02-05-91	18-05-98	
208	299	ಎಸ್.ಜಿ.ಭಟ್	01-01-46	11-07-73	02-05-91	18-05-98	
209	300	ಗುಣಪಾಲಪಕ್ಕಳ	25-01-45	20-07-73	02-05-91	18-05-98	
210	302	ಹೆಚ್.ಎನ್ ರಾಮಕೃಷ್ಣ	20-06-44	09-07-73	02-05-91	18-05-98	
211	303	ಶೇಖರ್ ಮಸ್ತಾಫಾ	23-03-41	02-07-73	02-05-91	18-05-98	
212	305	ಎಸ್.ಎನ್.ರಂಗೇಗೌಡ	01-01-47	05-07-73	02-05-91	18-05-98	
213	306	ಹೆಚ್.ವಿ.ಶೇಷಗಿರಿರಾವ್	07-11-45	09-07-73	02-05-91	18-05-98	
214	308	ಕೆ.ರಾಜನ್	30-05-47	04-08-73	02-05-91	18-05-98	
215	309	ಪಿ.ವಿ.ಲಕ್ಷ್ಮಯ್ಯ	10-12-46	11-07-73	02-05-91	18-05-98	
216	311	ಹೆಚ್.ಜಯಪ್ಪ	18-05-46	06-07-73	02-05-91	18-05-98	-
217	312	ಎಸ್.ಎನ್.ಮೀರಾದೇವಿ	19-02-48	07-07-73	02-05-91	18-05-98	-
218	313.	ಎಂ. ಜವರಯ್ಯ	06-09-44	11-07-74	02-05-91	18-05-98	
219	314	ಆರ್.ವಿ.ಈಶ್ವರಯ್ಯ	28-06-50	09-07-73	02-05-91	18-05-98	-
220	315	ಜಿ.ಸೋಮಶೇಖರಯ್ಯ	30-06-45	06-07-73	02-05-91	18-05-98	
221	317	ಆರ್.ಎಂ.ಕೊಪ್ಪದ	07-06-42	17-07-73	02-05-91	18-05-98	
222	318	ಹೆಚ್.ಸಿ.ನಾಗರಾಜ್	01-06-44	06-07-73	02-05-91	18-05-98	
223	320	ಕೆ.ಎಸ್.ಷಡಕ್ಷರಪ್ಪ	02-05-45	06-07-73	02-05-91	18-05-98	
224	321	ಎಂ.ಸಿ.ನಾಯಕ	23-06-46	10-07-73	02-05-91	18-05-98	-
225	323	ಕೆ.ವಿ.ವೆಂಕಟಾಚಲಪತಿ	01-09-44	17-07-73	02-05-91	18-05-98	
226	324	ಎಸ್.ಸೂರ್ಯನಾರಾಯಣ	26-04-44	06-07-73	02-05-91	18-05-98	
227	326	ಕೆ.ಬಿ.ರಾಮಲಿಂಗಪ್ಪ	23-04-46	06-07-73	02-05-91	18-05-98	-
228	327	ಜಿ.ಎಂ.ಸೋಮಶೇಖರಯ್ಯ	26-04-44	06-07-73	02-05-91	18-05-98	
229	332	ಜಿ.ವಿ.ಭದ್ರಸ್ವಾಮಿ	06-06-42	29-09-76	02-05-91	18-05-98	-
230	333	ಬಿ.ಟಿ.ಸತ್ಯನಾರಾಯಣ ರೆಡ್ಡಿ	04-06-49	16-09-76	02-05-91	18-05-98	-
231	335	ಮೀರ್ ಒಬೇದುಲ್ಲಾ	25-09-51	06-09-76	02-05-91	18-05-98	-
232	338	ಎಸ್.ಎ.ಹೊನ್ನಪ್ಪ ಗೋಳಿ	01-06-48	13-10-76	02-05-91	18-05-98	-
233	339	ಡಯಾನಾ. ಎಫ್. ಪ್ರಭು	09-06-49	10-09-76	02-05-91	17-10-98	-
234	344	ಡಿ.ಎಂ.ಮಂಟೂರ	09-04-50	07-10-76	02-05-91	17-10-98	ಎಸ್.ಟಿ
235	345	ರಹಮತ್ತುನ್ನೀಸಾ	22-04-49	12-07-77	02-05-91	17-10-98	-
236	347	ಎಸ್.ಎನ್.ಪ್ರತಿಮಾ	17-07-51	29-06-77	02-05-91	17-10-98	-
237	348	ಎನ್.ಹೆಚ್.ಕಟಕದೋಂಡ್	01-06-53	05-07-77	02-05-91	17-10-98	ಎಸ್.ಸಿ
238	350	ಭಕ್ತ ಪ್ರಹ್ಲಾದನ್	21-02-48	17-07-77	02-05-91	17-10-98	ಎಸ್.ಸಿ
239	351	ಕುಮುದಿನಿ ಭೈರಣ್ಣನವರ್	09-08-52	14-07-77	02-05-91	17-10-98	ಎಸ್.ಸಿ
240	352	ಬಿ.ರಾಮರಾವ್	01-06-44	23-09-68	30-09-93	17-10-98	
241	353	ರೇವಣಪ್ಪನಿರಾಳ್ಕರ್	19-10-44	04-12-78	02-05-91	17-10-98	ಎಸ್.ಸಿ
242	354	ಆರ್.ವೈ.ಹೊಸಪೇಟೆ	02-06-51	06-07-77	30-09-93	17-10-98	ಎಸ್.ಟಿ.
243	356	ಎ.ಎ.ಪಾರ್ಸಿ	06-06-49	18-12-78	02-05-91	17-10-98	-
244	357	ಡಿ.ಆರ್.ರಾಜಾರಾಂ	06-07-49	29-07-77	30-09-93	17-10-98	-

245	359	ಎಸ್.ಎಸ್.ಕಬ್ಬೂರ	01-05-47	11-07-77	30-09-93	07-12-2000	-
246	360	ಎಸ್.ಕೆ.ಕಲ್ಲಯ್ಯನವರ	01-03-44	05-07-77	30-09-93	07-12-2000	
247	364	ಅಬ್ದುಲ್ ವಾಜೀದ್	25-06-49	30-10-78	30-09-93	07-12-2000	-
248	366	ಎಸ್.ದೇವಿಪ್ರಸಾದ್	11-07-52	27-12-78	30-09-93	07-12-2000	-
249	368	ಎಸ್.ನಜೀಬುಲ್ಲಾ ಬೇಗ್	05-04-53	29-10-78	30-09-93	13-06-2001	-
250	371	ಖಲೀಲ್ ಅಹ್ಮದ್ ಷರೀಫ್	05-09-49	01-12-78	30-09-93	13-06-2001	
251	372	ಡಿ.ಎಸ್.ರಾಜಣ್ಣ	24-01-51	29-11-78	30-09-93	13-06-2001	
252	374	ಅಮೃತ ಬೆಟ್ಟದ	03-04-52	29-12-78	30-09-93	13-06-2001	
253	375	ಮಹ್ಮದ್ ಹಫೀಜುಲ್ಲಾ ಷರೀಫ್	02-02-51	06-01-79	30-09-93	13-06-2001	
254	377	ಎಂ.ಎಸ್.ಪಾಟೀಲ್	10-04-51	01-01-79	30-09-93	13-06-2001	
255	378	ಕೆ.ಎಸ್.ರಾಜಗೋಪಾಲ್	30-12-48	30-11-78	30-09-93	13-06-2001	
256	380	ಆರ್.ಟಿ.ದೇಸಾಯಿ	22-01-54	01-01-79	30-09-93	13-06-2001	
257	381	ಎನ್.ಹೆಚ್.ಸತ್ಯಮೂರ್ತಿ	11-01-52	01-12-78	30-09-93	13-06-2001	
258	383	ಹೆಚ್.ಎಸ್.ರಾಮರಾವ್	18-10-53	02-11-78	30-09-93	13-06-2001	
259	384	ಕೆ.ಗಂಗಪ್ಪ ಗೌಡ	25-03-50	28-12-78	30-09-93	13-06-2001	
260	386	ಬಸಣ್ಣ	12-06-52	05-12-78	30-09-93	19-08-2002	
261	387	ವಿ.ಚನ್ನವೀರಪ್ಪ	25-06-50	08-12-78	30-09-93	19-08-2002	
262	390	ಬಿ.ಎನ್.ಕೃಷ್ಣಮೂರ್ತಿ	16-07-48	01-01-79	30-09-93	19-08-2002	
263	392	ಎಸ್.ಎಂ.ಶಾಂತರಾಜು	20-02-54	14-12-78	30-09-93	19-08-2002	
264	395	ವೈ.ಟಿ.ಗುರುಮೂರ್ತಿ	27-04-54	29-11-78	30-09-93	19-08-2002	
265	396	ಎಸ್ ಹೆಚ್ ಬಟ್ಟೂರ	01-06-51	01-01-79	21-06-99	19-08-2002	
266	397	ಎಂ.ಎಂ.ರಮೇಶ್	15-03-49	01-01-79	30-09-93	19-08-2002	
267	398	ಎ.ರುದ್ರಪ್ಪ	01-07-54	01-12-78	30-09-93	19-08-2002	
268	399	ಕೆ.ಪಿ.ಹನುಮಂತರಾಯಪ್ಪ	07-07-53	03-01-79	30-09-93	19-08-2002	
269	400	ಆರ್.ವೆಂಕಟರಾಮು	06-09-49	14-12-78	30-09-93	19-08-2002	
270	401	ಡಿ.ಶಂಕರ್	24-02-49	29-11-78	30-09-93	19-08-2002	
271	403	ಎನ್.ಕುಮಾರಸ್ವಾಮಿ	05-03-52	14-12-78	30-09-93	19-08-2002	
272	404	ಡಿ.ವೆಂಕಟೇಶಯ್ಯ	25-09-53	08-12-78	30-09-93	19-08-2002	
273	407	ಎ.ದೇವಪ್ರಕಾಶ್	13-06-54	08-12-78	30-09-93	19-08-2002	
274	402	ಬಸವಣ್ಣಪ್ಪ	25-02-52	01-12-78	30-09-93	11-09-2002	
275	408	ಎಂ.ಶ್ರೀನಿವಾಸನ್	15-08-48	04-01-79	30-09-93	22-10-2002	
276	409	ಸಿ.ಜೋಸೆಫ್	03-05-52	07-12-78	30-09-93	22-10-2002	
277	411	ಕೆ.ವಿ.ಸೀತಾರಾಂ	10-12-48	29-12-78	30-09-93	22-10-2002	
278	412	ಜಿ.ಎಸ್.ನಾಯಕ್	24-06-54	18-12-78	30-09-93	10-04-2003	
279	413	ಟಿ.ಬಾಲಸರಸ್ವತಿ	20-08-51	26-12-78	30-09-93	10-04-2003	
280	414	ಎನ್.ಬಿ.ಪಾಟೀಲ್	01-01-53	18-12-78	30-09-93	10-04-2003	
281	415	ವಿ. ನಾರಾಯಣಸ್ವಾಮಿ	20-04-49	01-12-78	30-09-93	10-04-2003	
282	416	ಅಬ್ದುಲ್ ಅಲೀಂ	30-04-51	04-12-78	30-09-93	10-04-2003	
283	417	ಎನ್.ಎಲ್ ಗಂಗಾಧರಗೌಡ	04-11-48	29-11-78	30-09-93	10-04-2003	-
284	418	ರಂಗೇಗೌಡ	02-06-49	29-11-78	30-09-93	10-04-2003	-
285	419	ಕೆ.ಅಣ್ಣಯ್ಯ ಹೋಬಳಿದಾರ್	29-05-53	27-12-78	30-09-93	10-04-2003	-
286	421	ಸೈಯದ್ ಸನಾವುಲ್ಲಾ	06-05-52	30-12-78	30-09-93	10-04-2003	-
287	422	ಈ.ನಂಜಪ್ಪ	01-08-50	06-12-78	30-09-93	10-04-2003	-
288	423	ವೀಣಾ ಆರ್ ನಾಯಕ್	11-05-54	29-11-78	30-09-93	11-09-2003	-
289	424	ಬಿ.ಜಿ.ನಾಯಕ್	11-05-53	28-12-78	30-09-93	11-09-2003	-
290	427	ಕೆ.ಎಸ್.ಶ್ರೀನಿವಾಸಲು	15-09-53	01-12-78	30-09-93	11-09-2003	-
291	428	ಡಿ.ಬಿ.ಕೃಷ್ಣಪ್ಪನವರ್	01-12-50	04-12-78	30-09-93	11-09-2003	ಎಸ್.ಟಿ
292	429	ಕೆ.ಕಾಳಪ್ಪ	18-01-49	05-12-78	30-09-93	11-09-2003	ಎಸ್.ಸಿ

293	430	ಎಸ್.ಎಲ್.ಚವಾಣ್	01-06-52	06-01-79	30-09-93	11-09-2003	ಎಸ್.ಸಿ
294	432	ವಿ.ಸದಾಶಿವಮೂರ್ತಿ	04-12-49	30-12-78	30-09-93	11-09-2003	ಎಸ್.ಸಿ
295	433	ದೇನಾನಾಯಕ್	21-03-49	08-12-78	30-09-93	11-09-2003	ಎಸ್.ಸಿ
296	437	ಬಿ.ಚಂದ್ರಮೌಳಿಸ್ವಾಮಿ	01-07-47	06-01-77	30-09-93	11-09-2003	ಎಸ್.ಸಿ
297	447	ಹೆಚ್.ಎಸ್.ಬೂದಗುಂಪ	06-11-46	13-01-84	21-06-99	11-09-2003	-
298	458	ರತ್ನಮ್ಮ	16-01-47	22-10-84	21-06-99	11-09-2003	-
299	426	ಎಲ್.ರಂಗಪ್ಪ	08-06-51	01-12-78	21-06-99	23-10-2003	ಎಸ್.ಸಿ
300	459	ಎಸ್.ಜಿ.ಕಮಲ	10-06-51	22-10-84	21-06-99	02-11-2004	
301	1632	ಪ್ರಭಾಕರ್	15-12-52	27-10-84	21-06-99	02-11-2004	
302	461	ಸೈಯದ್ ನಜರುದ್ದೀನ್ ಖಾಜಿ	10-07-51	27-10-84	21-06-99	02-11-2004	
303	462	ಡಾ: ಮಹಿದಾಸ್ ಬಿ.ವಿ	04-10-52	26-10-84	21-06-99	02-11-2004	
304	463	ಬಿ.ಟಿ.ಬೆಟಗೇರಿ	01-06-50	18-10-84	21-06-99	02-11-2004	
305	464	ಎ.ಎಸ್.ನಾಗರಹಳ್ಳಿ	12-06-50	22-10-84	21-06-99	02-11-2004	
306	465	ಸೈಯದ್ ಖಲಂದರ್	05-08-52	18-10-84	21-06-99	02-11-2004	
307	369	ಸಂಪತ್ ಕುಮಾರ್ ಹೆಚ್.ಎಸ್	28-05-48	01-12-78	21-06-99	27-11-2004	
308	396	ಎಸ್.ಹೆಚ್.ಬಟ್ಟೂರ	01-06-51	01-01-79	21-06-99	18-12-2004	
309	425	ಶಂಕರಪ್ಪ	05-06-49	29-12-78	02-05-91	28-12-2004	ಎಸ್.ಟಿ
310	467	ವಿ.ಎಂ.ಉಮಾಕಾಂತ್	18-05-51	18-10-84	21-06-99	01-01-2005	
311	468	ಜಿ.ನಾಗೇಂದ್ರಪ್ಪ	03-06-49	31-10-84	21-06-99	01-01-2005	
312	466	ಜಿ.ಆರ್.ತಿಪ್ಪೇಸ್ವಾಮಿ	15-03-50	30-10-84	21-06-99	04-03-2005	
313	469	ಫಿಲೋಮಿನಾ ಲೋಬೋ	17-05-60	24-10-84	21-06-99	04-03-2005	
314	470	ಎಸ್.ಆರ್.ಮನಹಳ್ಳಿ	07-10-55	19-10-84	21-06-99	04-03-2005	
315	471	ರತ್ನಕುಮಾರ್	16-12-56	22-10-84	21-06-99	04-03-2005	
ಇಡಿ.503.ಡಿಪಿಎ.2007 ದಿನಾಂಕ: 17-03-2011 ರಲ್ಲಿ ಪೂರ್ವಾನ್ವಯವಾಗಿ ಬಡ್ಡಿ ನೀಡಿದೆ							
316	472	ಕೆ.ಆನಂದ್	03-04-57	19-10-84	21-06-99	04-03-2005	
317	473	ಅಬ್ದುಲ್‌ವಾಜೀದ್ ಅಕ್ಟಿ.ಎಂ	01-06-51	26-10-84	21-06-99	04-03-2005	
318	474	ಬಿ.ಸಂಜುಂಡ ಭಟ್ಟ	22-04-52	26-10-84	21-06-99	04-03-2005	
319	475	ಸಿ.ವಿ.ಹಿರೇಮಠ್	01-06-57	26-10-84	21-06-99	04-03-2005	
320	476	ಎಸ್.ಸಿ.ಹಿರೇಮಠ್	01-10-50	28-10-84	21-06-99	04-03-2005	
321	477	ಸಿ.ಬಿ.ಹನುಮಂತಪ್ಪ	18-01-49	29-10-84	21-06-99	04-03-2005	
322	478	ಪಿ.ಎಸ್.ಯಾರಗಲ್	09-04-48	05-11-84	21-06-99	04-03-2005	
323	479	ಎಂ.ಹೆಚ್.ಡೋಣೂರ	10-06-56	22-10-84	21-06-99	04-03-2005	
324	480	ವಿ.ಎಂ.ಪಾಟೀಲ್	10-05-51	20-10-84	21-06-99	04-03-2005	
325	481	ಎಂ.ಪಿ.ದೇಶಪಾಂಡೆ	30-08-52	27-10-84	21-06-99	09-08-2005	
326	482	ಸಿ.ಟಿ.ಶಿವೇಗೌಡ	10-05-50	02-11-84	21-06-99	09-08-2005	
327	483	ಎಂ.ದೇವಾನಂದ	01-07-52	27-10-84	21-06-99	09-08-2005	
328	484	ಸಿ.ಎಸ್.ನರಸಿಂಹಮೂರ್ತಿ	14-04-51	27-10-84	21-06-99	09-08-2005	
329	486	ಭಾಸ್ಕರ ವಿಷ್ಣುಭಟ್	01-6-53	31-10-84	21-06-99	09-08-2005	
330	488	ಎಸ್.ಎಸ್.ಬಳ್ಳಾರಿ	01-06-49	30-10-84	21-06-99	09-08-2005	
331	489	ಪಿ.ನಿಂಗಪ್ಪ	13-05-49	29-10-84	21-06-99	09-08-2005	
332	490	ಸಿ.ಜಿ.ಸಿದ್ದಲಿಂಗಸ್ವಾಮಿ	17-01-52	27-10-84	21-06-99	09-08-2005	
333	491	ಸಿ.ಯು.ಚಂದ್ರಶೇಖರಪ್ಪ	21-09-51	05-11-84	21-06-99	09-08-2005	
334	492	ಕೆಂಪರಾಜೇಗೌಡ	01-02-51	27-10-84	21-06-99	09-08-2005	
335	493	ಪಾಲಾಕ್ಷಯ್ಯ	19-02-52	19-10-84	21-06-99	09-08-2005	
336	495	ಬಿ.ಎನ್.ರಾಮಚಂದ್ರ	07-04-49	20-10-84	21-06-99	19-01-2006	
337	496	ಕೆ.ಸಿ.ಕೃಷ್ಣಶೆಟ್ಟಿ	06-06-52	27-10-84	21-06-99	19-01-2006	
338	1671	ಎಸ್.ನಜೀಬುಲ್ಲಾ ಖಾನ್	18-08-52	22-10-84	21-06-99	19-01-2006	

ಇಡಿ.48.ಡಿಪಿಎ.2012 ದಿ:01-09-2012ರಲ್ಲಿ ಪೂರ್ವಾಸ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
339	497	ಐ. ಯಶೋದಾಬೋಪಣ್ಣ	09-07-57	19-10-84	21-06-99	19-01-2006	
340	499	ಎನ್.ಸಿ.ಸಗರೆ	06-07-49	22-10-84	21-06-99	19-01-2006	
341	500	ಬಿ.ವಿ.ಬೆಲ್ಲದ	08-04-50	02-11-84	21-06-99	19-01-2006	
342	501	ಬಿ ಎಸ್ ಅರಸಿ	04-06-51	26-10-84	21-06-99	19-01-2006	
ಇಡಿ.167ಡಿಪಿಎ.2009 ದಿ:02.05.2011 ರಲ್ಲಿ ಪೂರ್ವಾಸ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
343	503	ಎಂ. ಮಹ್ಮದ್ ಬಷೀರ್	09-08-52	20-10-84	21-06-99	19-01-2006	
344	504	ನಾಜ್ ಉಜ್ರಾಯಾಸ್ಮಿನ್	01-01-57	19-10-84	21-06-99	19-01-2006	
345	847	ಎಂ.ಎಸ್. ಮುಕ್ತಿನಾಥ್	04-10-50	06-09-76	02-05-91	22-08-2006	
346	487	ಆರ್.ಸಿ. ಹಲಗತ್ತಿ	01-04-50	27-10-84	21-06-99	22-08-2006	
347	494	ಬಿ. ವಿ. ರಾಜೇಂದ್ರ ಪ್ರಸಾದ್	07-02-55	20-10-84	21-06-99	22-08-2006	
348	507	ಎ ಟಿ ಚಾಮರಾಜ	24-12-52	02-11-84	21-06-99	22-08-2006	
ಇಡಿ.48.ಡಿಪಿಎ.2012 ದಿ:01-09-2012ರಲ್ಲಿ ಪೂರ್ವಾಸ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
349	510	ಎಂ.ಆರ್. ಜಗನ್ನಾಥ್	02-11-51	07-11-84	21-06-99	22-08-2006	
350	1689	ಬಿ.ಎನ್.ಹಕ್ಕಿಂ	28-07-54	22-10-84	21-06-99	22-08-2006	
ಇಡಿ.100.ಡಿಪಿಎ.2011 ದಿ:26.10.2012 ರಲ್ಲಿ ಪೂರ್ವಾಸ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
351	513	ಗುಲ್ತಾಜ್ ಅಧೀಬ್	23-01-52	20-10-84	21-06-99	22-08-2006	
352	514	ಸುನಂದ ಬಿ. ಮೂಗನೂರ	15-05-54	27-10-84	21-06-99	22-08-2006	
353	516	ಬಿ. ಎ. ರಾಜಶೇಖರ್	18-09-55	19-10-84	21-06-99	22-08-2006	
354	517	ಹೆಚ್. ಬಾಲರಾಜ್	26-04-55	02-11-84	21-06-99	22-08-2006	ಎಸ್.ಟಿ
355	518	ನಾಗೇಂದ್ರಕುಮಾರ್	13-11-56	19-11-84	21-06-99	17-01-2007	
356	519	ನರಸಿಂಹಯ್ಯ	19-07-58	22-10-84	21-06-99	17-01-2007	
357	520	ಜೋಹರ್ ಜಬೀನ್	22-05-59	18-10-84	21-06-99	17-01-2007	
358	521	ಸಿ. ನಾಗರಾಜನ್	14-05-52	31-10-84	21-06-99	17-01-2007	
359	522	ಸಿ.ಎ. ರಂಗಯ್ಯ	12-09-51	27-10-84	21-06-99	28-03-2007	ಎಸ್.ಸಿ.
360	523	ಮಂಟೇಲಿಂಗಾಚಾರಿ	01-06-55	02-11-84	21-06-99	28-03-2007	
361	525	ಕೆ. ಶಂಕರಪ್ಪ	16-02-51	22-10-84	21-06-99	28-03-2007	
362	526	ಪಿ. ಹುಚ್ಚಯ್ಯ	16-12-51	29-10-84	21-06-99	28-03-2007	ಎಸ್.ಸಿ.
363	527	ಕೆ. ಗೋಪಾಲ್	04-10-54	24-10-84	21-06-99	04-07-2007	
364	528	ಆರ್.ಮರಿಮಾದನಾಯಕ್	07-10-51	31-10-84	21-06-99	04-07-2007	
365	529	ಟಿ ಸಿ ಚಂದ್ರಯ್ಯ	09-05-53	20-10-84	21-06-99	04-07-2007	
ಇಡಿ.48.ಡಿಪಿಎ.2012 ದಿ:01-09-2012ರಲ್ಲಿ ಪೂರ್ವಾಸ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
366	530	ಜಯಕುಮಾರ್.ಎಸ್	20-05-59	19-10-84	21-06-99	04-07-2007	
ಇಡಿ 66 ಡಿ.ಪಿ.ಎ.2013 23/9/2014 ರಲ್ಲಿ ಪೂರ್ವಾಸ್ವಯ ಬಡ್ಡಿನೀಡಿ ಆದೇಶಿಸಿದೆ.							
367	533	ಫಾತಿಮಾ ಬೀ	4/6/1958	27-10-84	21-06-1999	4-7-2007	
ಸರ್ಕಾರದ ಆದೇಶ ಸಂಖ್ಯೆ ಇಡಿ 106 ಡಿ.ಪಿ.ಎ 2011 ದಿನಾಂಕ 03-07-2013 ರಲ್ಲಿ ಪೂರ್ವಾಸ್ವಯ ಬಡ್ಡಿ ನೀಡಿದೆ.							
368	337	ಸಿ.ಎಂ. ಪುಟ್ಟಸ್ವಾಮಿ ಗೌಡ	25-06-1951	17-10-1984	21-06-1999	04-07-2007	
369	535	ಎ. ಸೋಮಶೇಖರ್	23-05-52	31-10-84	21-06-99	04-07-2007	ನಿಧನ
370	539	ಬಿ. ಸುವರ್ಣದೇವಿ	06-03-54	29-10-84	21-06-99	04-07-2007	
371	540	ಬಿ. ಸಿ. ಬಸವರಾಜಪ್ಪ	19-02-55	26-01-84	21-06-99	04-07-2007	
372	542	ಬಿ.ಎಸ್. ಪರಮೇಶ್	01-12-56	19-10-84	21-06-99	04-07-2007	
373	543	ಮಲ್ಲಣ್ಣ ಎಂ	14-10-55	31-10-84	21-06-99	04-07-2007	ಎಸ್.ಸಿ.
374	545	ಬಿ.ಹೆಚ್. ಬಸವರಾಜು	10-07-56	16-10-84	21-06-99	04-07-2007	
375	546	ಬಿ.ಪಿ. ವೆಂಕಟೇಶ್	20-03-57	31-10-84	21-06-99	04-07-2007	ಎಸ್.ಸಿ.
376	548	ಸಿ. ಚಾಮೇಗೌಡ	01-06-55	01-02-90	21-06-99	04-07-2007	
377	549	ಪದ್ಮಮ್ಮ ಪಿ	24-05-55	26-10-84	21-06-99	04-07-2007	
378	1734	ಜಿ.ಆರ್.ಕೆಂಚರೈಡರ್	11-07-55	22-10-84	21-06-99	04-07-2007	

ಇಡಿ.102.ಡಿಪಿಐ.2011 ದಿ:26.10.2012 ರಲ್ಲಿ ಪೂರ್ವಾನ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
379	550	ಸಯದ್ ಸಹೀನ್ ಬಿಲ್ಕಿಸ್	15-04-52	29-10-84	21-06-99	04-07-2007	
380	551	ಚಂದ್ರಮ್ಮ ಜಿ.ಪಿ	09-02-57	22-10-84	21-06-99	04-07-2007	
381	552	ಎಸ್.ಕೆ ಚನ್ನಬಸಪ್ಪ	21-06-58	22-10-84	21-06-99	04-07-2007	
382	553	ಬೆಳ್ಳಶೆಟ್ಟಿ	01-06-57	03-11-84	21-06-99	04-07-2007	
383	554	ಎಂ.ನೀಲಯ್ಯ	01-08-57	03-11-84	21-06-99	03-09-2007	ಸ್ವಯಂ ನಿವೃತ್ತಿ
384	555	ಗೌಸಿಯಾ ಬೇಗಂ	15-11-51	20-10-84	21-06-99	03-09-2007	
385	557	ವರದಾ ನಾಯಕ್	01-10-57	29-10-84	21-06-99	03-09-2007	
386	560	ಹೆಚ್ ಎನ್ ನಾಗರಾಜು	07-05-52	20-10-84	21-06-99	03-09-2007	
387	561	ಎಸ್ ಜಿ ಸತ್ಯನಾರಾಯಣ	30-08-51	29-10-84	21-06-99	25-10-2007	
388	562	ಸಿ ಅಂಜಿನೇಯ ರೆಡ್ಡಿ	10-08-52	22-10-84	21-06-99	11-12-2007	
389	563	ಅಪ್ಪಾಜಯ್ಯ	07-06-51	20-10-84	21-06-99	11-12-2007	
390	565	ಆರ್ ನಾಗಪುಷ್ಪ	12-06-59	02-11-84	21-06-99	11-12-2007	ಎಸ್.ಸಿ
391	566	ಅಬ್ದುಲ್ ಅಜೀಂ	04-04-52	16-10-84	21-06-99	02-01-2008	
392	567	ಹೆಚ್ ವಿ ವೆಂಕಟೇಶಪ್ಪ	10-09-54	15-11-84	21-06-99	02-01-2008	
393	569	ಫಾಮೀದಾ ರಹೀಂ	29-10-56	16-10-84	21-06-99	02-01-2008	
394	534	ಹೆಚ್ ಹನುಮಂತರಾಯ	19-02-51	02-11-84	21-06-99	06-01-2008	ಎಸ್.ಸಿ
395	536	ಹೆಚ್ ಮಂಜುನಾಥ್	11-11-55	20-10-84	21-06-99	06-01-2008	
396	536 ಎ	ಎ ಅಜಿತ್ ಪ್ರಸಾದ್	02-01-55	27-06-94	27-06-94	16-02-2008	
397	529	ಟಿ ಸಿ ಚಂದ್ರಯ್ಯ	09-05-53	20-10-84	21-06-99	28-02-2008	
398	1	ವಾಜೀದ್ ಪಾಷ್ ಜಿ.ಎನ್	20-02-50	22-10-84	21-06-99	28-02-2008	
399	2	ಷೇಕ್‌ಮಹಮ್ಮದ್‌ಹುಸೇನ್	05-06-53	26-10-84	21-06-99	28-02-2008	
400	570	ಡಿ ಕೆ ಶಿವಕುಮಾರ್	20-07-58	26-10-84	21-06-99	28-02-2008	ಎಸ್.ಸಿ
ಇಡಿ.282.ಡಿಪಿಐ.2009 ದಿ:024.02.2011 ರಲ್ಲಿ ಪೂರ್ವಾನ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
401	5	ಎನ್.ಲಕ್ಷ್ಮೀನರಸಿಂಹಾಚಾರ್	19-07-53	15-10-84	21-06-99	28-02-2008	
402	8	ಎನ್ ಎ ರಾಮಸ್ವಾಮಿ	24-05-52	31-10-84	21-06-99	28-05-2008	
403	9	ಬಿ ಮೋಹನಕುಮಾರ್	08-09-53	22-10-84	21-06-99	28-05-2008	
404	10	ಜಿ ಹೆಚ್ ವೀರಣ್ಣ	10-09-54	31-10-84	21-06-99	28-05-2008	
405	12	ಜಿ ಎನ್ ಪರಮಶಿವಪ್ಪ	12-01-55	19-10-84	21-06-99	01-09-2008	
406	13	ಜಿ ಭೀಮಣ್ಣ	03-02-52	20-10-84	21-06-99	01-09-2008	
ಇಡಿ.213.ಡಿಪಿಐ.09 ದಿ:03.05.2011 ರಲ್ಲಿ ಪೂರ್ವಾನ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
407	17/1772	ಡಿ.ಬಿ ಹಿರೋಳ್ಳಿ	01-06-51	15-12-85	21-06-99	01-09-2008	
ಸರ್ಕಾರದ ಆದೇಶ ಸಂಖ್ಯೆ ಇಡಿ 88 ಡಿ.ಪಿ.ಐ ದಿನಾಂಕ 01-07-2014 ರಲ್ಲಿ ಪೂರ್ವಾನ್ವಯ ಬಡ್ಡಿ ನೀಡಿ ಆದೇಶಿಸಿದೆ.							
408	1773	ಎಂ.ಎಂ.ಮಡಿವಾಳರ್	22-09-55	29-10-84	21-06-99	01-09-2008	
ಇಡಿ.103.ಡಿಪಿಐ.2011 ದಿ:26.10.2012 ರಲ್ಲಿ ಪೂರ್ವಾನ್ವಯವಾಗಿ ಬಡ್ಡಿ ನೀಡಿ ಆದೇಶಿಸಿದೆ							
409	17	ಪುಟ್ಟಸ್ವಾಮಿ	02-01-51	18-10-84	21-06-99	01-09-2008	
410	18	ಎಸ್ ವಿ ಕೂಡ್ಲಿ	10-01-56	22-10-84	21-06-99	01-09-2008	
411	19	ಪ್ರಹ್ಲಾದ ಗೌಡ	23-04-57	26-10-84	21-06-99	01-09-2008	
412	20	ಕೆ ಆರ್ ಉದಯಶಂಕರ್	20-10-50	26-10-84	21-06-99	01-09-2008	
413	507	ಎ ಟಿ ಚಾಮರಾಜ	24-12-52	02-11-84	21-06-99	25-10-2008	
414	544	ಬಿ ಆರ್ ಶೈಲಜಾಕುಮಾರಿ	15-02-52	19-10-84	21-06-99	06-02-2009	
415	21	ಎಸ್ ಟಿ ವೈದ್ಯ	23-05-54	20-10-84	21-06-99	06-02-2009	
416	1696	ಎ ಸಿ ಹಿರೇಮಠ್	01-06-51	20-10-84	21-06-99	21-01-2011	
417	1720	ಬಸವೇಗೌಡ.ಎ	22-05-57	22-10-84	21-06-99	21-01-2011	
418	1732	ಟಿ.ಜಿ.ಸಯೀದಾ	01-06-54	22-10-84	21-06-99	21-01-2011	
419	1780	ಮೆಹರುನ್ನೀಸಾ ಬೇಗಂ	02-07-56	05-11-84	21-06-99	21-01-2011	
420	1781	ಟಿ.ಜಯರಾಂ	23-11-56	19-10-84	21-06-99	21-01-2011	
421	1782	ಬಿ.ನಾರಾಯಣ	06-08-51	24-10-84	21-06-99	21-01-2011	

422	1784	ಟಿ.ಬಸವರಾಜು	15-08-52	24-10-84	21-06-99	21-01-2011	
423	1785	ಎಂ.ಡಿ.ಬಳ್ಳಾರಿ	01-12-57	22-10-84	21-06-99	07-07-2011	
424	1786	ಬಿ.ಕೆ.ಬಸವರಾಜು	10-10-58	18-10-84	21-06-99	27-07-2011	
425	1788	ನಾಗೇಂದ್ರ.ಎಸ್.ಮಧ್ಯಸ್ಥ	16-05-60	22-10-84	21-06-99	27-07-2011	
426	1791	ಎನ್.ಎಸ್. ಕುಮಾರ್	20-07-58	22-10-84	21-06-99	27-07-2011	
427	1794	ಎ.ಮಲ್ಲಶೆಟ್ಟಿ	03-03-53	22-10-84	21-06-99	27-07-2011	ಎಸ್.ಸಿ
428	1795	ಹೆಚ್.ಡಿ.ಗೋವಿಂದಯ್ಯ	08-08-52	16-10-84	21-06-99	27-07-2011	
429	1798	ಬಿ.ಸಿ.ನರಸಿಂಹಮೂರ್ತಿ	05-05-55	29-10-84	21-06-99	30-06-2011	ಎಸ್.ಸಿ
430	1801	ಶೇಷಗಿರಿರಾವ್ ಕುಲಕರ್ಣಿ	01-06-52	30-10-84	21-06-99	30-06-2011	
431	1803	ಮೋಸೆಸ್ ಜಯಶೇಖರ್	02-01-57	24-10-84	21-06-99	30-06-2011	
432	1805	ಹೆಚ್.ಆರ್.ಬಸವ್ವ	18-07-59	22-10-84	21-06-99	30-06-2011	
433	1808	ಹನುಮಂತರಾಯ	01-06-56	22-10-84	21-06-99	30-06-2011	
ಸರ್ಕಾರದ ಅಧಿಸೂಚನೆ ಸಂಖ್ಯೆ ಇಡಿ: 54 ಡಿಪಿಎ 2015 ದಿನಾಂಕ: 12-02-2016 ರಲ್ಲಿ ಪೂರ್ವಾಸ್ಥಯ ಬಡ್ಡಿ ಮಂಜೂರಾಗಿದೆ							
434	1811	ಈಶ್ವರಯ್ಯ	10-04-57	19-10-84	21-06-99	30-06-2011	
435	1812	ಉದಯ.ಬಿ.ನಾಯಕ	15-10-52	25-10-84	21-06-99	30-06-2011	
436	1813	ಟಿ.ಎಸ್.ಆಂಜನಪ್ಪ	09-05-54	09-12-84	21-06-99	30-06-2011	
437	1814	ಕಂಬ್ಲಯ್ಯ	02-02-52	19-10-84	21-06-99	30-06-2011	ಎಸ್.ಟಿ
438	1815	ಪಿ.ಭಾಗ್ಯಮ್ಮ	10-09-51	22-10-84	21-06-99	30-06-2011	
439	1816	ಡಿ.ಪಾಲಾಕ್ಷಪ್ಪ	03-03-55	22-10-84	21-06-99	30-06-2011	
440	1817	ಎಸ್.ವಿ.ಪದ್ಮನಾಭ	20-09-55	29-10-84	21-06-99	30-06-2011	
441	1818	ಎಂ.ಎಂ.ಅಂಗಡಿ	01-06-52	31-10-84	21-06-99	30-06-2011	
442	1820	ಎಸ್.ರುದ್ರಯ್ಯ	08-09-52	02-11-84	21-06-99	30-06-2011	ಎಸ್.ಸಿ
443	1823	ಎ.ಎಂ.ಕಾಂತರಾಜು	01-06-57	25-10-84	21-06-99	28-09-2011	
444	1827	ಎಸ್.ಎ.ಕರುಟಗಿ	01-06-56	27-10-84	21-06-99	08-12-2011	ಎಸ್.ಸಿ
445	273	ಜೆ ಜೆ ದೊಡ್ಡಮನಿ	01-06-52	12-10-84	24-03-2007	08-12-2011	ಎಸ್.ಸಿ
446	287	ವಿ.ಎಲ್.ಗರಗ್	04-08-53	13-01-84	24-3-2007	08-12-2011	ಎಸ್.ಸಿ ನಿಧನ
447	341	ಎಸ್.ಆರ್.ಶಿಂಘೆ	01-06-52	13-01-84	24-3-2007	08-12-2011	ಎಸ್.ಸಿ
448	661	ರಾವುತ್ ಬಿ.ಎಸ್	31-12-51	29-10-96	24-3-2007	08-12-2011	ಎಸ್.ಸಿ
449	1767	ಎಂ ಡಿ ಶಿವಕುಮಾರ್	20-09-57	19-10-84	21-06-99	15-06-2012	
450	697/71	ಬಿ.ಎಸ್.ರಘುವೀರ	24-08-65	20-01-94	03-7-2007	15-06-2012	
451	698/72	ಹೆಚ್.ಎನ್.ಗೋಪಾಲಕೃಷ್ಣ	01-06-66	15-01-94	03-7-2007	15-06-2012	
452	699/73	ಕೆ.ಎಸ್.ಮಣಿ	01-06-65	17-01-94	03-7-2007	15-06-2012	
453	700/74	ವಿ. ಸುಮಂಗಲ	23-05-68	13-01-94	03-7-2007	15-06-2012	
454	701/75	ಎಂ.ಪಿ.ಮಾದೇಗೌಡ	15-05-67	13-01-94	03-7-2007	15-06-2012	
455	702/76	ಜಿ.ಆರ್.ಬಸವರಾಜು	06-05-58	15-01-94	03-7-2007	15-06-2012	
456	703/77	ಟಿ.ನಾರಾಯಣಗೌಡ	05-04-64	13-01-94	03-7-2007	15-06-2012	
457	704/78	ದಶರಥ ಮಲ್ಲೇಶ ದಾನೋಜಿ	01-02-59	03-02-94	03-7-2007	15-06-2012	
458	705/79	ಕೆ ಪದ್ಮಾವತಿ	16-06-59	17-01-94	03-7-2007	15-06-2012	
459	708/81	ಶೇಖರ	23-08-58	04-02-94	03-7-2007	15-06-2012	
460	709/82	ಕೃಷ್ಣಾಜೀ ಎಸ್ ಕರೀಚಣ್ಣವರ್	20-05-66	27-01-94	03-7-2007	15-06-2012	
461	710/83	ಬಿ.ಕೆ.ಎಸ್.ವರ್ಧನ್	10-11-66	20-01-94	03-7-2007	15-06-2012	ಎಸ್.ಸಿ
462	711/84	ಎಂ.ಎಸ್.ಪ್ರಸನ್ನಕುಮಾರ್	14-07-64	20-01-94	03-7-2007	15-06-2012	
463	712/85	ಎಂ.ಆರ್.ಮಾರುತಿ	17-08-66	25-01-94	03-7-2007	15-06-2012	
464	714/87	ಎಂ.ರೇವಣಸಿದ್ದಪ್ಪ	10-06-63	31-01-94	03-7-2007	15-06-2012	ಎಸ್.ಸಿ
465	715/88	ಬಿ.ಇಂದ್ರಾಣಿ	14-08-55	24-01-94	03-7-2007	15-06-2012	
466	716/89	ಕೌಲಗಿ ಪದ್ಮಜಾ ಹನುಮಂತರಾವ್	29-09-68	22-01-94	03-7-2007	15-06-2012	ಸ್ವಯಂ ನಿವೃತ್ತಿ
467	717/90	ಹೆಚ್. ದಿವಾಕರ ಶೆಟ್ಟಿ	01-02-64	25-01-94	03-7-2007	15-06-2012	

468	720/92	ಎಸ್. ದೊಡ್ಡಮಲ್ಲಪ್ಪ	05-04-57	24-01-94	03-7-2007	15-06-2012	
469	664ಎ	ಎನ್ ಡಿ ಸಾಲಿ	12-06-52	30-06-90	24-03-2007	15-06-2012	ವಯೋ ನಿವೃತ್ತಿ
470	263ಎ	ರತ್ನಬಾಯಿ ಲಾಖೆ	12-07-52	13-01-84	24-03-2007	27-07-2012	ವಯೋ ನಿವೃತ್ತಿ
471	713/86	ಹೆಚ್. ಎಮ್ ಪ್ರೇಮ	25-05-65	25-01-94	03-07-2007	30-08-2012	
472	721/93	ಸಿರಿಯಣ್ಣನವರ್ ಲಲಿತಾ ಚಂದ್ರಶೇಖರ್	15-02-63	22-01-94	03-7-2007	05-11-2012	
473	723/95	ಮಮತಾ ವೆಂಕಣ್ಣ ನಾಯಕ	22-05-67	21-01-94	03-7-2007	05-11-2012	
474	725/97	ಎನ್. ಚಂದ್ರೇಗೌಡ	20-06-56	24-01-94	03-7-2007	05-11-2012	
475	729/100	ಬಸವರಾಜ. ಸಿ . ಗವನಹಳ್ಳಿ	01-01-64	25-01-94	03-7-2007	05-11-2012	
476	731/102	ನಾಯಕ ರಾಜೀವ ವೆಂಕಟರಮಣ	22-07-62	25-01-94	03-7-2007	05-11-2012	
477	732/103	ಜಿ.ಎಸ್.ಪ್ರಭುಸ್ವಾಮಿ	10-05-59	24-01-94	03-7-2007	05-11-2012	
478	734/105	ಎ ಶ್ಯಾಮಸುಂದರ್	23-07-63	22-01-94	03-7-2007	05-11-2012	
479	736/107	ಟಿ. ಎನ್.ಗಾಯತ್ರಿದೇವಿ	17-04-64	17-01-94	03-7-2007	05-11-2012	
480	737/108	ಪ್ರಕಾಶ ಸಿದ್ದಪ್ಪ ಮನ್ಸಂಗಿ	01-07-56	21-01-94	03-7-2007	05-11-2012	
481	738/109	ಬಿ.ರಾಮಾಂಜನೇಯ	01-06-60	19-01-94	03-7-2007	05-11-2012	
482	741/112	ಜಿ.ಎಂ.ವಿಜಯಕುಮಾರ್	11-11-65	13-01-94	03-7-2007	05-11-2012	
483	742/113	ಕೆ. ಜಿ. ರಾಜೇಂದ್ರ	29-01-62	13-01-94	03-7-2007	05-11-2012	
484	743/114	ಹೆಚ್.ಎನ್. ಗೀತಾಂಬ	22-07-65	24-01-94	03-7-2007	05-11-2012	
485	744/115	ವಿ.ಎಸ್.ಗೀತಾ	05-10-57	13-01-94	03-7-2007	05-11-2012	
486	745/116	ಹೆಚ್.ಬಿ.ಮಂಜುನಾಥ	01-06-57	13-01-94	03-7-2007	05-11-2012	
487	746/117	ಟಿ.ಡಿ.ಮೀನಾ ಕುಮಾರಿ	20-02-56	31-01-94	03-7-2007	05-11-2012	ನಿಧನ
488	747/118	ಟಿ.ಎಲ್.ಶಾರದಮ್ಮ	28-02-60	13-01-94	03-7-2007	05-11-2012	
489	749/120	ಸಿ.ಹೆಚ್.ವಿಕ್ಟರ್	01-07-59	13-01-94	03-7-2007	05-11-2012	
490	750/121	ಬಿ.ಹರೀಶ್ ಪ್ರಸಾದ್	16-11-57	20-01-94	03-7-2007	05-11-2012	
491	751/122	ಎನ್.ಆಂಜಿನಪ್ಪ	01-06-57	27-01-94	03-7-2007	05-11-2012	
492	753/123	ಹೆಚ್.ಕೆ.ಚಂದ್ರಪ್ಪ	04-07-61	29-01-94	03-7-2007	05-11-2012	ಎಸ್.ಟಿ
493	757/127	ಹೆಚ್.ವಿ.ಕೆಂಪರಾಜು	01-06-61	19-01-94	03-7-2007	05-11-2012	
494	758/128	ಬಿ.ಹೆಚ್.ಅಶ್ವಥನಾರಾಯಣ ಗೌಡ	10-06-62	13-01-94	03-7-2007	05-11-2012	
495	759/129	ಜಿ.ಬಿ.ರಾಜಪ್ಪ	20-04-58	24-01-94	03-7-2007	05-11-2012	
496	761/130	ಜಿ.ರುದ್ರಪ್ಪ	10-07-60	18-01-94	03-7-2007	05-11-2012	
497	727/99	ಸಂಗಪ್ಪ ಹಳಗಲಿ ಯಂಕಪ್ಪ	01-05-57	31-01-94	03-7-2007	21-12-2012	
498	762/131	ಕೆ.ರತ್ನಯ್ಯ	05-05-62	13-01-94	03-7-2007	03-01-2013	
499	763/132	ಹೆಚ್.ಮಂಜುನಾಥ	15-04-63	19-01-94	03-7-2007	03-01-2013	
500	740/111	ಎನ್ ಕೆಂಚೇಗೌಡ	05-03-63	17-01-94	03-07-2007	15-01-2013	
501	1804/36	ಗಂಗಪ್ಪ	14-08-59	24-10-84	21-06-99	28-02-2013	
502	1807	ಕೆ. ಎಮ್ ಗುರುರಾಜ	06-09-55	02-11-84	21-06-99	28-02-2013	ವಯೋ ನಿವೃತ್ತಿ
503	728/96ಎ	ಅಬ್ದುಲ್ ವಾಜಿದ್ ಖಾಜಿ	02-06-61	20-01-94	03-07-2007	28-02-2013	
504	735/106	ಶಿವೇಗೌಡ ಕೆ.	05-07-63	27-01-94	03-7-2007	19-03-2013	
505	739/110	ಗಜಾನನ ಬಿ ಮನ್ವೀಕೇರಿ	15-11-63	01-02-94	03-7-2007	19-03-2013	
506	706/80	ವೀರಣ್ಣ ಜತ್ತಿ	01-05-63	22-01-94	03-07-2007	23-10-2013	
507	756/126	ಮಮತ ಎಸ್.	08-02-59	29-01-94	03-07-2007	23-10-2013	
508	764/133	ಈಶ್ವರ ಹನುಮಂತ ನಾಯಕ	26-06-66	20-01-94	03-07-2007	23-10-2013	
509	1809/39	ಕೆ. ಜಿ. ಹನುಮಂತಪ್ಪ.	01-06-57	22-10-84	21-06-99	02-08-2014	ನಿಧನ
510	724/96	ಎನ್ ಗೀತಾ	27-11-63	17-01-94	03-7-2007	02-08-2014	

511	754/124	ಡಿ. ಮಂಜುನಾಥಯ್ಯ	01-06-59	17-01-94	03-07-2007	02-08-2014	
512	755/125	ಶಿವನಗೌಡ ಬಿ ಪಾಟೀಲ್	02-02-58	24-01-94	03-7-2007	02-08-2014	
513	766/134	ಬೊಂಗಾಲೆ ಪ್ರಹ್ಲಾದಪ್ಪ ತುಕಾರಾಮಪ್ಪ	07-12-60	13-01-94	03-7-2007	02-08-2014	
514	769/137	ಶ್ರೀ ಶೈಲಶಾಂತಪ್ಪ ಬಿರಾದಾರ್	01-06-67	15-10-94	03-07-2007	02-08-2014	
515	770/138	ಹೆಚ್. ಎಮ್ ಮಲ್ಲಿಕಾರ್ಜುನ ಸ್ವಾಮಿ	01-06-60	24-01-94	03-07-2007	02-08-2014	
516	771/139	ಹೆಚ್.ಸಿ ಚಂದ್ರಶೇಖರ್	02-07-64	25-01-94	03-7-2007	02-08-2014	
517	772/140	ಟಿ ಅಶ್ವತ್ಥ ರೆಡ್ಡಿ	15-08-57	20-01-94	03-07-2007	02-08-2014	
518	775/141	ಎಮ್. ಶಿವಮಾದಪ್ಪ	23-07-63	17-01-64	03-07-2007	02-08-2014	
519	776/142	ಅನಿತಾ ಎನ್ ಯರಗೋಳ್ಕರ್	30-07-63	29-01-94	03-07-2007	02-08-2014	
520	777/143	ವಾಲ್ಟರ್ ಹಿಲೇರಿ ಡಿ. ಮೆಲ್ಲೋ	14-01-64	03-02-94	03-07-2007	02-08-2014	
521	779/145	ಕೆ. ಶಂಕರ ಖಾರ್ವಿ	21-05-55	07-02-94	03-07-2007	02-08-2014	
522	780/146	ಸುಪ್ರಿಯಾನ್ ಮಾಂತರೋ	15-03-66	28-01-94	03-07-2007	02-08-2014	
523	781/147	ಭೀಮಪ್ಪ ಹೆಚ್ ಗೋನಾಳ್	01-11-63	25-01-94	03-07-2007	02-08-2014	
524	782/148	ಭಾರತಿ	16-11-66	01-02-94	03-07-2007	02-08-2014	
525	760/131	ಶಾಂತಪ್ಪ ಬಾಬು ಬಿಲ್	20-05-1958	24-01-94	03-07-2007	08-05-2015	
526	783/	ಆನಂದ ಬಾಳಪ್ಪ ಪುಂಡಲೀಕ	10-06-64	27-01-94	03-7-2007	08-05-2015	
527	786	ಎನ್.ಜಲಜಾಕ್ಷಿ	21-04-57	19-01-94	03-7-2007	08-05-2015	ಎಸ್.ಸಿ
528	787	ಎಸ್. ಪಿ. ಬೆಟಗೇರಿ	10-11-59	08-01-94	03-07-2007	08-05-2015	
529	788	ಎಸ್. ಜಿ. ನಾಗೇಶ್	13-10-62	28-01-94	03-7-2007	08-05-2015	
530	789	ಎಂ.ಎಫ್ ಕುಂದಗೋಳ್	10-06-67	13-01-94	03-7-2007	08-05-2015	
531	790	ಅನಿತಾ .ವಿ. ನಾಜರೆ	25-01-68	13-01-94	03-7-2007	08-05-2015	
532	791	ವೈ. ಶಿವರಾಮಯ್ಯ	06-04-63	28-10-94	03-7-2007	08-05-2015	ಎಸ್.ಸಿ
533	792	ಪಿ. ಕೆ. ಪ್ರಕಾಶ್	01-06-58	17-01-94	03-7-2007	08-05-2015	
534	793	ಎನ್. ಜಿ. ಬಸವರಾಜು	15-05-59	15-01-94	03-7-2007	08-05-2015	
535	794	ಕೆ. ಕೋದಂಡರಾಮ	07-03-60	01-02-94	03-7-2007	08-05-2015	
536	795	ಎಂ. ಎಂ. ಸಿಂಧೂರ	21-07-64	10-05-94	03-7-2007	08-05-2015	
537	796	ವೀರಪ್ಪ ಮಡಿಯಪ್ಪ ಮಾಳಗಿಮನಿ	08-05-56	19-01-94	03-7-2007	08-05-2015	
538	798	ಡಾ: ಡಿ.ವಿ.ಕಾಂತ	11-05-57	02-02-94	03-7-2007	08-05-2015	
539	799	ಮರ್ತುಳೆ ಶಶಿಕಾಂತ	01-05-61	11-02-94	03-7-2007	08-05-2015	
540	800	ಹೆಚ್. ಕೆ .ಲಿಂಗರಾಜು	14-07-62	17-01-94	03-7-2007	08-05-2015	
541	801	ಸಿ. ನಾಗಮಣಿ	18-02-60	13-01-94	03-7-2007	08-05-2015	
542	802	ಹೆಚ್. ಎಂ. ಬಸಪ್ಪ	15-01-56	05-02-94	03-7-2007	08-05-2015	
543	803	ಆರ್. ರಘುನಂದನ್	24-05-63	21-01-94	03-7-2007	08-05-2015	
544	804	ಟಿ.ಜಿ.ಲೀಲಾವತಿ	20-01-65	20-01-94	03-7-2007	08-05-2015	
545	774	ಶಾಂತಗೌಡ	17-04-63	28-01-94	03-7-2007	30-07-2016	
546	778	ಪೆರಿಗ್ರೀನ್.ಎಸ್.ಮಚಾಡೋ	13-06-61	19-01-94	03-7-2007	30-07-2016	
547	805	ಬಿ.ಎಸ್.ಮಾಲತಿ	25-01-58	17-01-94	03-7-2007	30-07-2016	ವಯೋ ನಿವೃತ್ತಿ
548	807	ಕೆ. ಶೇಷಶಯನ	27-09-60	21-01-94	03-7-2007	30-07-2016	
549	808	ನಡಿಗೇರಪ್ಪ ಹೆಚ್ ನಾಗೂರ	10-11-66	03-02-94	03-7-2007	30-07-2016	
550	809	ಎ. ಶ್ರೀಧರನ್	28-09-61	20-01-94	03-7-2007	30-07-2016	
551	813	ಕೆ. ರಾಯಪ್ಪ ರೆಡ್ಡಿ	24-07-60	28-01-94	03-7-2007	30-07-2016	
552	814	ಹಸನ್ ಮೊಹಿದ್ದೀನ್	24-01-66	19-01-94	03-7-2007	30-07-2016	
553	815	ಕೆ.ಮಂಜುನಾಥ	15-03-66	19-01-94	03-7-2007	30-07-2016	
554	817	ಕೆ ಆರ್ ನರಸಿಂಹಮೂರ್ತಿ	01-06-57	13-1-94	03-7-2007	30-07-2016	
555	818	ಮಂಜುಳ	01-06-61	21-01-94	03-7-2007	30-07-2016	

556	819	ಎಂ. ಹೆಚ್. ಗಂಗಮಾರೇಗೌಡ	10-05-62	22-01-94	03-7-2007	30-07-2016	
557	166	ಸ್ವಾಮಿ	05-06-58	05-06-58	03-7-2007	09-03-2017	ವಯೋ ನಿವೃತ್ತಿ
558	70	ಸಿ.ಬಿ.ಜಯರಂಗ	01-07-60	21-04-94	03-07-07	17-04-18	
559	811	ಸಿ ಪ್ರಸನ್ನಕುಮಾರ್	22-11-61	27-01-94	03-07-07	17-04-18	
560	820	ರಾಮಚಂದ್ರ ರಾಜೇ ಅರಸ್	20-06-67	22-01-94	03-07-07	17-04-18	
561	821	ಹೆಚ್.ಜಿ.ಭಾಗ್ಯ	08-01-59	22-01-94	03-07-07	17-04-18	
562	823	ತಾಳಿಕೋಟೆ ಶೋಭಾ	01-12-63	10-02-94	03-07-07	17-04-18	
563	827	ಎ.ಜೆ.ಅಂಥೋಣಿ	01-07-59	20-01-94	03-07-07	17-04-18	
564	828	ಜಿ.ಎಂ.ಬಸವಲಿಂಗಪ್ಪ	10-07-63	17-01-94	03-07-07	17-04-18	
565	831	ಸುಮಂಗಲ ಪಾಂಡುರಂಗ ಕುಚಿನಾಡ	01-11-60	17-01-94	03-07-07	17-04-18	
566	832	ಶಮೀಮ್ ತಾಜ್ ಹೆಚ್. ಎ	02-06-63	19-01-94	03-07-07	17-04-18	
567	833	ಎಸ್. ಕೆ. ಬಿ ಪ್ರಸಾದ್	23-06-65	15-01-94	03-07-07	17-04-18	
568	835	ಸಿ.ಬಿ.ಭಾಗ್ಯಲಕ್ಷ್ಮಿ	10-02-59	28-01-94	03-07-07	17-04-18	
569	836	ಕೆ. ಮಹದೇವಪ್ಪ	10-10-61	21-01-94	03-07-07	17-04-18	
570	838	ವಿ. ಸೂರ್ಯಪ್ರಕಾಶ ಮೂರ್ತಿ	06-02-64	17-01-94	03-07-07	17-04-18	
571	839	ಉಮೇಶ್ ಎಸ್ ಶಿರಹಟ್ಟಿಮಠ	20-07-64	25-01-94	03-07-07	17-04-18	
572	841	ಎಂ. ಆರ್. ಕಾಮಾಕ್ಷಿ	25-05-63	15-01-94	03-07-07	17-04-18	
573	842	ರವಿಶಂಕರ ರೆಡ್ಡಿ	10-03-64	17-01-94	03-07-07	17-04-18	
574	846	ಆರ್.ಶಿವಣ್ಣ ರೆಡ್ಡಿ	09-03-61	17-01-94	03-07-07	17-04-18	
575	847	ಎಸ್. ರಾಜೇಂದ್ರ	02-10-61	13-01-94	03-07-07	17-04-18	
576	849	ಬಿ.ಕೆ.ನಂದನೂರ	01-06-65	24-01-94	03-07-07	17-04-18	
577	852	ಡಿ.ಟಿ.ಪುಟ್ಟರಾಜು	13-04-62	21-01-94	03-07-07	17-04-18	
578	853	ಪಾಂಡುರಂಗ	21-07-65	13-01-94	03-07-07	17-04-18	
579	858	ಸಕ್ರಪ್ಪಗೌಡ .ಜಿ. ಬಿರಾದಾರ	16-09-65	24-01-94	03-07-07	17-04-18	
580	861	ಸಿ.ಆರ್.ಪರಮೇಶ್ವರಪ್ಪ	22-05-65	21-01-94	03-07-07	17-04-18	
581	862	ಸುಜಾತ	24-06-65	19-01-94	03-07-07	17-04-18	
582	863	ಕೃಷ್ಣಮೂರ್ತಿ	01-06-66	13-01-94	03-07-07	17-04-18	
583	864	ಮುತ್ತಪ್ಪ ಗೋವಿಂದಪ್ಪ ದಾಸರ್	22-06-59	15-01-94	03-07-07	17-04-18	
584	865	ಅಂದಾನಪ್ಪ ಎಂ ವಡಿಗೇರ	19-09-64	24-01-94	03-07-07	17-04-18	
585	867	ಸಿ.ನಂಜಯ್ಯ	20-07-65	13-01-94	03-07-07	17-04-18	
586	868	ಮಹಮ್ಮದ್ ಯಾಕೂಬ್.ಎ ನಡಾಫ್	01-01-63	31-01-94	03-07-07	17-04-18	
587	870	ರಾಮರೆಡ್ಡಿ ಎಸ್ ಮಲ್ಲೂರ	15-05-62	20-01-94	03-07-07	17-04-18	
588	871	ಸಾಹೀರಾಬಾನು ಖಾನ್	06-11-63	24-01-94	03-07-07	17-04-18	
589	872	ಸೋಮಶೇಖರಯ್ಯ	03-08-64	13-01-94	03-07-07	17-04-18	

ಸಂಖ್ಯೆ:ಇಡಿ 22 ಡಿಪಿಐ 2019(ಭಾಗ-1)

ದಿನಾಂಕ:24/05/2019

ಟಿ.ಡಿ. ನಾಗೇಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ).

ಅಧಿಸೂಚನೆ

ಸಂಖ್ಯೆ: ಇಡಿ 22 ಡಿಪಿಐ 2019(ಭಾಗ-2) ಬೆಂಗಳೂರು, ದಿನಾಂಕ:24/05/2019.

ವಿಷಯ:- ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಹಿರಿಯ ಶ್ರೇಣಿಯ ವಿಭಾಗೀಯ ಉಪ ನಿರ್ದೇಶಕರು (ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:2368/2011 ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ ಹಾಗೂ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂಎ ಸಂಖ್ಯೆ:1151/2018ರಲ್ಲಿ ದಿನಾಂಕ:10/05/2019ರಂದು ನೀಡಿರುವ ತೀರ್ಪು ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:27/02/2019 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:15/05/2019ರಂದು ನೀಡಿರುವ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಹಿರಿಯ ಶ್ರೇಣಿಯ ವಿಭಾಗೀಯ ಉಪ ನಿರ್ದೇಶಕರು (ದೈಹಿಕ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:23/05/2019ರಲ್ಲಿದ್ದಂತೆ ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಬಾಧಿತರಾಗಬಹುದಾದಂತಹ, ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ / ಸಲಹೆ / ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆ(ಪ್ರಾಥಮಿಕ ಮತ್ತು ಪ್ರೌಢ), ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಸಲ್ಲಿಸುವುದು. ಈ ನಿಗದಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಡಿ. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ)

ಸರ್ಕಾರದ ಆದೇಶ ಸಂಖ್ಯೆ:ಇಡಿ 22 ಡಿಪಿಐ 2018(ಭಾಗ-2), ದಿನಾಂಕ:24/05/2019ಕ್ಕೆ

ಅನುಬಂಧ

ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೂಪ್- ಎ ದರ್ಜೆಯ ಹಿರಿಯ ಶ್ರೇಣಿಯ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ)

ವೃಂದದ ಅಧಿಕಾರಿಗಳ ದಿನಾಂಕ:23/05/2019ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಕ್ರ. ಸಂ	ಹಿಂದಿನ ಹುದ್ದೆಯ ಜೇ.ಸಂ	ಅಧಿಕಾರಿಯ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	(ಗ್ರೂಪ್-ಎ ಹಿರಿಯ ಶ್ರೇಣಿ ವಿಭಾಗೀಯ ಉಪನಿರ್ದೇಶಕರು(ದೈಹಿಕ ಶಿಕ್ಷಣ) ವೃಂದದ ಪ್ರಸ್ತುತ ಹುದ್ದೆಗೆ ಬಡ್ತಿ ಹೊಂದಿದ ದಿನಾಂಕ	ವರ್ಗ/ ಎಸ್.ಸಿ/ ಎಸ್.ಟಿ ಸಾಮಾನ್ಯ	ಷರಾ
1	32	ಎಂ ಎನ್ ನರಸಪ್ಪ	01-07-1958	19-06-1989	01-06-2018	ಎಸ್.ಸಿ (ಪ.ಜಾತಿ)	ನಿವೃತ್ತಿ
2	33	ಬಿ ಎಸ್ ಅನಂತನಾಯ್ಕ	22-05-1961	21-12-1989	01-06-2018	ಎಸ್.ಸಿ (ಪ.ಜಾತಿ)	
3	34	ಟಿ ಹೆಚ್ ಮೇಲಿನಕೇರಿ	22-07-1959	28-12-1989	01-06-2018	ಎಸ್.ಸಿ (ಪ.ಜಾತಿ)	

ಸಂಖ್ಯೆ :ಇಡಿ 22 ಡಿಪಿಐ 2019(ಭಾಗ-2)

ದಿನಾಂಕ:24/05/2019

ಟಿ.ಡಿ. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ)

ಅಧಿಸೂಚನೆ

ಸಂಖ್ಯೆ: ಇಡಿ 22 ಡಿಪಿಐ 2019(ಭಾಗ-3), ಬೆಂಗಳೂರು, ದಿನಾಂಕ: 24/05/2019.

ವಿಷಯ:- ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:2368/2011 ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ ಹಾಗೂ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂಎ ಸಂಖ್ಯೆ:1151/2018ರಲ್ಲಿ ದಿನಾಂಕ:10/05/2019ರಂದು ನೀಡಿರುವ ತೀರ್ಪು ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:27/02/2019 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:15/05/2019ರಂದು ನೀಡಿರುವ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:23/05/2019ರಲ್ಲಿದ್ದಂತೆ ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಬಾಧಿತರಾಗಬಹುದಾದಂತಹ, ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ / ಸಲಹೆ / ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆ(ಪ್ರಾಥಮಿಕ ಮತ್ತು ಪ್ರೌಢ), ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಸಲ್ಲಿಸುವುದು. ಈ ನಿಗದಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಡಿ. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ)

ಸರ್ಕಾರದ ಆದೇಶ ಸಂಖ್ಯೆ:ಇಡಿ 22 ಡಿಪಿಐ 2018(ಭಾಗ-3), ದಿನಾಂಕ:24/05/2019ಕ್ಕೆ

ಅನುಬಂಧ

ಸಾರ್ವಜನಿಕ ಶಿಕ್ಷಣ ಇಲಾಖೆ ಗ್ರೂಪ್- ಎ ದರ್ಜೆಯ ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ವೃತ್ತಿ ಶಿಕ್ಷಣ) ಅಧಿಕಾರಿಗಳ ವೃಂದದ ದಿನಾಂಕ: 23/2019ರಲ್ಲಿದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿ

ಕ್ರ. ಸಂ	ಹಿಂದಿನ ಹುದ್ದೆಯ ಜೇ.ಸಂ	ಅಧಿಕಾರಿಯ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸೇವೆಗೆ ಸೇರಿದ ದಿನಾಂಕ	(ಗ್ರೂಪ್-ಎ ಕಿರಿಯ ಶ್ರೇಣಿ ಹಿರಿಯ ಸಹಾಯಕ ನಿರ್ದೇಶಕರು (ವೃತ್ತಿ ಶಿಕ್ಷಣ) ವೃಂದದ ಪ್ರಸ್ತುತ ಹುದ್ದೆಗೆ ಬಡ್ಡಿ ಹೊಂದಿದ ದಿನಾಂಕ	ವರ್ಗ/ಎಸ್‌ಸಿ/ ಎಸ್‌ಟಿ ಸಾಮಾನ್ಯ	ಷರಾ
1	25	ಶ್ರೀಮತಿ ಸಿದ್ದಮ್ಮ,	01-02-1964	16-09-1988	17-04-2018	ಎಸ್.ಸಿ (ಪ.ಜಾತಿ)	

ಸಂಖ್ಯೆ : ಇಡಿ 22 ಡಿಪಿಐ 2019(ಭಾಗ-3)

ದಿನಾಂಕ:24/05/2019

ಟಿ.ಡಿ. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ)

ಅಧಿಸೂಚನೆ

ಸಂಖ್ಯೆ: ಇಡಿ 22 ಡಿಪಿಐ 2019(ಭಾಗ-4), ಬೆಂಗಳೂರು, ದಿನಾಂಕ: 24/05/2019

ವಿಷಯ:- ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಕಿರಿಯ ಶ್ರೇಣಿಯ ಉಪ ನಿರ್ದೇಶಕರು(ಆಡಳಿತ)(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

--*

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:2368/2011 ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ ಹಾಗೂ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂಎ ಸಂಖ್ಯೆ:1151/2018ರಲ್ಲಿ ದಿನಾಂಕ:10/05/2019ರಂದು ನೀಡಿರುವ ತೀರ್ಪು ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:27/02/2019 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:15/05/2019ರಂದು ನೀಡಿರುವ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಕಿರಿಯ ಶ್ರೇಣಿಯ ಉಪ ನಿರ್ದೇಶಕರು(ಆಡಳಿತ)(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:24/05/2019ರಲ್ಲಿದ್ದಂತೆ ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಬಾಧಿತರಾಗಬಹುದಾದಂತಹ, ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ / ಸಲಹೆ / ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆ(ಪ್ರಾಥಮಿಕ ಮತ್ತು ಪ್ರೌಢ), ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಸಲ್ಲಿಸುವುದು. ಈ ನಿಗದಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಡಿ. ನಾಗೇಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಆಡಳಿತ)

ಸರ್ಕಾರದ ಆದೇಶ ಸಂಖ್ಯೆ:ಇಡಿ 22 ಡಿಪಿಐ 2018(ಭಾಗ-4), ದಿನಾಂಕ:24/05/2019ಕ್ಕೆ
ಅನುಬಂಧ

ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್ - 'ಎ' ಶ್ರೇಣಿಯ ಉಪ ನಿರ್ದೇಶಕರು (ಆಡಳಿತ) (ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:24/05/2019ರಲ್ಲಿದ್ದಂತೆ ಪ್ರಕಟಿಸುವ ಸಲುವಾಗಿ ಮಾಹಿತಿ

ಕ್ರ.ಸಂ.	ಹಿ.ಸ.ನಿ. ವೃಂದದ ಜೇಷ್ಠತಾ ಸಂಖ್ಯೆ (ದಿ.1/1/2019 ರ ಕರಡು ರಂತೆ)	ಅಧಿಕಾರಿಗಳ ಹೆಸರು ಶ್ರೀ / ಶ್ರೀಮತಿ	ಹುಟ್ಟಿದ ದಿನಾಂಕ	ಬಡ್ಡಿ ಹೊಂದಿದ ದಿನಾಂಕ	ಪ.ಜಾತಿ / ಪ. ಪಂಗಡ/ ಇತರೆ	ಷರಾ
1	2	3	4	5	6	7
1	3	ಬಿ.ಟಿ. ಬಂಗಾರಮ್ಮ	20/12/1938	-	-	ನಿವೃತ್ತಿ
2	7	ಟಿ.ಎಂ. ಸಿದ್ದಲಿಂಗಪ್ಪ	21/07/1940	-	ಪ.ಪಂ	ನಿವೃತ್ತಿ
3	11	ಎಂ.ಕೆ. ಸುರುಪುರ	01/06/1950	29/11/2005	ಪ.ಜಾತಿ	ನಿವೃತ್ತಿ
4	13	ಟಿ.ವಿ. ಹನುಮಂತಪ್ಪ	03/02/1948	11/09/2001	ಪ.ಪಂ	ನಿವೃತ್ತಿ
5	8	ಜಬಾಡ್ ಅಣ್ಣಪ್ಪ	04/08/1949	29/11/2005	ಪ.ಪಂ	ನಿವೃತ್ತಿ
6	14	ಸಿ.ನ್. ವಿಜಯಕುಮಾರ್	26/03/1953	05/03/2007	ಇತರೆ	ನಿವೃತ್ತಿ

7	16	ಪಿ.ಆರ್. ದೊಡ್ಡಕುರುಬರ್	01/06/1950	08/01/2008	ಇತರೆ	ನಿವೃತ್ತಿ
8	18	ಟಿ.ಸಿ. ವನಜ	02/02/1951	26/02/2011	ಇತರೆ	ನಿವೃತ್ತಿ
9	25	ಎಂ.ಎಂ. ಮುಧಾಳೆ	01/06/1951	26/02/2011	ಪ.ಜಾತಿ	ನಿವೃತ್ತಿ
10	24	ಡಿ. ಗುರುನಾಥ್	08/02/1951	26/02/2011	ಪ.ಜಾತಿ	ನಿವೃತ್ತಿ
11	27	ಎಸ್. ಕುಮಾರ ಶೆಟ್ಟಿ	21/12/1953	20/12/2012	ಪ.ಜಾತಿ	ನಿವೃತ್ತಿ
12	28	ಪ್ರಭು ಸೋನಾಳೆ	08/07/1954	20/12/2012	ಪ.ಪಂ	ನಿವೃತ್ತಿ
13	34	ಎಸ್.ಎಸ್. ಕುಂದರಗಿ	25/07/1953	25/07/2013	ಇತರೆ	ನಿವೃತ್ತಿ
14	36	ಸಿದ್ದಪ್ಪ ನಾಯ್ಕೋಡಿ	06/05/1955	17/04/2015	ಪ.ಪಂ	ನಿವೃತ್ತಿ
15	37	ಎಸ್.ಆರ್. ಚಂದಿ	15/05/1956	17/04/2015	ಇತರೆ	ನಿವೃತ್ತಿ
16	38	ನಾಗರಾಜ್ ಎಸ್ ಡೋಣಿ	01/05/1969	17/04/2015	ಇತರೆ	

ಸಂಖ್ಯೆ :ಇಡಿ 22 ಡಿಪಿಐ 2019(ಭಾಗ-4)
ದಿನಾಂಕ:24/05/2019

ಟಿ.ಡಿ. ನಾಗೇಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ)

ಅಧಿಸೂಚನೆ

ಸಂಖ್ಯೆ: ಇಡಿ 22 ಡಿಪಿಐ 2019(ಭಾಗ-5), ಬೆಂಗಳೂರು, ದಿನಾಂಕ: 24/05/2019

ವಿಷಯ:- ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸುವ ಬಗ್ಗೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ:2368/2011 ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್ ಇಂಡಿಯಾ ಪ್ರಕರಣ ಹಾಗೂ ರಿವ್ಯೂ ಅರ್ಜಿ ಹಾಗೂ ರಿಟ್ ಅರ್ಜಿಗಳಲ್ಲಿನ ಪ್ರಕರಣ ಎಂಎ ಸಂಖ್ಯೆ:1151/2018ರಲ್ಲಿ ದಿನಾಂಕ:10/05/2019ರಂದು ನೀಡಿರುವ ತೀರ್ಮಾನ ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:27/02/2019 ಮತ್ತು ಸರ್ಕಾರದ ಆದೇಶ ಸಂಖ್ಯೆ:ಸಿ.ಆ.ಸು.ಇ 186 ಎಸ್.ಆರ್.ಎಸ್ 2018, ದಿನಾಂಕ:15/05/2019ರಂದು ನೀಡಿರುವ ಮಾರ್ಗಸೂಚಿಗಳನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-'ಎ' ಕಿರಿಯ ಶ್ರೇಣಿಯ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:24/05/2019ರಲ್ಲಿದ್ದಂತೆ ಈ ಪತ್ರದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ, ಬಾಧಿತರಾಗಬಹುದಾದಂತಹ, ಅಧಿಕಾರಿಗಳು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ತಮ್ಮ ಆಕ್ಷೇಪಣೆ / ಸಲಹೆ / ಸೂಚನೆಗಳಿದ್ದಲ್ಲಿ, ಅದನ್ನು ಸಮರ್ಥಿಸುವಂತಹ ದಾಖಲೆಗಳೊಂದಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಿ, ಅದರ ಪ್ರತಿಯನ್ನು ಸರ್ಕಾರದ ಕಾರ್ಯದರ್ಶಿ, ಶಿಕ್ಷಣ ಇಲಾಖೆ(ಪ್ರಾಥಮಿಕ ಮತ್ತು ಪ್ರೌಢ), ಕರ್ನಾಟಕ ಸರ್ಕಾರದ ಸಚಿವಾಲಯ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ಇವರಿಗೆ ಸಲ್ಲಿಸುವುದು. ಈ ನಿಗದಿತ ಅವಧಿ ಮುಗಿದ ನಂತರ ಬಂದ ಆಕ್ಷೇಪಣೆಗಳು / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಡಿ. ನಾಗೇಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ)

ಸರ್ಕಾರದ ಆದೇಶ ಸಂಖ್ಯೆ:ಇಡಿ 22 ಡಿಪಿಐ 2018(ಭಾಗ-5), ದಿನಾಂಕ:24/05/2019ಕ್ಕೆ

ಅನುಬಂಧ

ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ವೃಂದದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ :24-05-2019 ರಲ್ಲಿದ್ದಂತೆ ಪ್ರಕಟಿಸುವ ಸಲುವಾಗಿ ಮಾಹಿತಿ.

ಕ್ರ. ಸಂ.	ಸಹಾಯಕ ನಿರ್ದೇಶಕರ ವೃಂದದ / ಪತ್ರಾಂಕಿತ ಸಹಾಯಕರ ಜೇಷ್ಠತಾ ಸಂಖ್ಯೆ	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸ್ಥಾನಪನ್ನ ಬಡ್ಡಿ ಪಡೆದ ದಿನಾಂಕ	ಪ್ರವರ್ಗ	ಷರಾ
1	2	3	4	5	6	7
1	2	ಕೆ.ಎಂ. ಸುಶೀಲಾ	25/12/1931	19/07/1989		ನಿವೃತ್ತಿ
2	-	ಬಿ. ಕೃಷ್ಣಾ ಸಿಂಗ್	14/03/1933	19/07/1989		ನಿವೃತ್ತಿ
3	-	ಬಿ.ಟಿ. ಬಂಗಾರಮ್ಮ	20/12/1938	19/07/1989		ನಿವೃತ್ತಿ
4	-	ಕೆ.ರಾಮಚಂದ್ರಚಾರ್	30/08/1933	19/07/1989		ನಿವೃತ್ತಿ
5	27	ಹೆಚ್.ಎಸ್. ಸಿದ್ದಯ್ಯ	20/06/1932	29/06/1990		ನಿವೃತ್ತಿ
6	8	ಕೆ.ಸುಂದರ್ ರಾಜ್	08/03/1935	29/06/1990		ನಿವೃತ್ತಿ
7	20	ಟಿ.ಎಂ. ಸಿದ್ದಲಿಂಗಪ್ಪ	21/04/1940	06/05/1996	ಪ.ಪಂ	ನಿವೃತ್ತಿ
8	22	ಜಬಾಡೆ ಅಣ್ಣಪ್ಪ	04/05/1949	06/05/1996	ಪ.ಪಂ	ನಿವೃತ್ತಿ
9	25	ಜಿ.ಎಂ. ಜಯಕುಮಾರ್	03/03/1939	06/05/1996		ನಿವೃತ್ತಿ
10	38	ಬಿ.ಎನ್. ಶ್ರೀನಿವಾಸಲು	01/06/1938	06/05/1996		ನಿವೃತ್ತಿ
11	41 ಎ	ಎಂ.ಕೆ. ಸುರಪುರ	01/06/1950	06/05/1996	ಪ.ಜಾತಿ	ನಿವೃತ್ತಿ
12	54	ಎಂ.ವೆಂಕಟರಮಣಪ್ಪ	30/09/1939	06/05/1996	ಪ.ಜಾತಿ	ನಿವೃತ್ತಿ
13	55	ಟಿ.ವಿ. ಹನುಮಂತಪ್ಪ	03/02/1948	16/10/1998	ಪ.ಪಂ	ನಿವೃತ್ತಿ
14	66	ಸಿ.ಎನ್. ವಿಜಯಕುಮಾರ್	26/03/1953	02/01/2006	ಇತರೆ	ನಿವೃತ್ತಿ
15	68	ಕೆ.ಎಲ್. ವೀರಣ್ಣ	01/03/1948	02/01/2006		ನಿವೃತ್ತಿ
16	69	ಪಿ.ಆರ್. ದೊಡ್ಡಕುರುಬರ್	01/06/1950	02/01/2006		ನಿವೃತ್ತಿ
17	70	ಬಿ.ಸಿ. ನೀಲಮ್ಮ	18/02/1949	02/01/2006		ನಿವೃತ್ತಿ
18	71	ಟಿ.ಸಿ. ವನಜ	02/02/1951	02/01/2006		ನಿವೃತ್ತಿ
19	74	ಎ.ಎ. ಕಾಮತ್	17/05/1949	02/04/2007		ನಿವೃತ್ತಿ
20	75	ಜೆ. ಮಂಜುನಾಥ್	15/02/1951	02/04/2007		ಸ್ವಯಂ ನಿವೃತ್ತಿ
21	98	ಕೆ.ವಿ. ರಂಗಣ್ಣ	25/07/1949	24/07/2007		ನಿವೃತ್ತಿ
22	100	ಎಂ.ಪಿ. ಬೊಳ್ಳಮ್ಮ	20/04/1952	24/07/2007		ನಿವೃತ್ತಿ
23	105	ಡಿ.ಜಿ. ನಾಯಕ್	05/09/1949	22/09/2007		ನಿವೃತ್ತಿ
24	123 ಎ	ಡಿ. ಗುರುನಾಥ್	08/02/1951	08/01/2008	ಪ.ಜಾತಿ	ನಿವೃತ್ತಿ
25	170	ಎಂ.ಎಂ. ಮುಧಾಳೆ	01/06/1951	08/01/2008	ಪ.ಜಾತಿ	ನಿವೃತ್ತಿ
26	109	ಪಿ.ಸಿ. ಕೋಕಿತ್ತರ್	24/05/1950	08/01/2008	ಇತರೆ	ನಿವೃತ್ತಿ
27	167 ಎ	ಎಸ್. ಕುಮಾರ ಶೆಟ್ಟಿ	21/12/1953	05/04/2011	ಪ.ಜಾತಿ	ನಿವೃತ್ತಿ
28	91	ಪ್ರಭು ಸೋನಾಳೆ	07/08/1954	05/04/2011	ಪ.ಪಂ	ನಿವೃತ್ತಿ
29	119	ಮೊಹಮ್ಮದ್ ಮುಬೀನ್	03/05/1951	05/04/2011	ಇತರೆ	ನಿವೃತ್ತಿ
30	120	ಬಿ.ಗಿರಿಯಪ್ಪ	04/09/1951	05/04/2011	ಇತರೆ	ನಿವೃತ್ತಿ
31	171	ಬಿ. ನಿಂಗಯ್ಯ	03/06/1951	05/04/2011	ಪ.ಜಾತಿ	ನಿವೃತ್ತಿ
32	121	ಬಾಬಾ ಜಾನ್	21/11/1951	29/07/2011	ಇತರೆ	ನಿವೃತ್ತಿ
33	168	ಜಗನ್ನಾಥ್ ಆರ್ ಕಾಳೆ	25/08/1952	14-06-2012	ಪ.ಜಾತಿ	ನಿವೃತ್ತಿ

ಸರ್ಕಾರದ ಆದೇಶ ಸಂ.ಡಿಪಿಎಆರ್ 12 ಎಸ್ ಡಿ ಇ 2007, ದಿನಾಂಕ:29-1-2008 ರನ್ವಯ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯುಕ್ತರು, ಧಾರವಾಡ ಮತ್ತು ಗುಲ್ಬರ್ಗಾ ಇವರುಗಳನ್ನು ಸದರಿ ಆಯುಕ್ತಾಲಯಗಳಿಗೆ ಸಂಬಂಧಿಸಿದ 'ಬಿ' ವೃಂದದ ಹುದ್ದೆಗಳಿಗೆ ನೇಮಕಾತಿ ಪ್ರಾಧಿಕಾರವೆಂದು ಆದೇಶಿಸಲಾಗಿರುವುದರಿಂದ ದಿನಾಂಕ : 29-01-2008 ರ ನಂತರ ಹಿರಿಯ ಸಹಾಯಕ ನಿರ್ದೇಶಕರು(ಬೋಧಕೇತರ) ಹುದ್ದೆಗಳಿಗೆ ಬಡ್ಡಿಗಳನ್ನು ರಾಜ್ಯ ಮಟ್ಟದ ಪತ್ರಾಂಕಿತ ಸಹಾಯಕರ ಜೇಷ್ಠತಾ ಪಟ್ಟಿಯಲ್ಲಿನ ಜೇಷ್ಠತೆಯಾನುಸಾರ ಪರಿಗಣಿಸಲಾಗಿದೆ.

ಕ್ರ. ಸಂ.	ಪತ್ರಾಂಕಿತ ಸಹಾಯಕರ ಜೇಷ್ಠತಾ ಸಂಖ್ಯೆ (ಡಿ.1/1/2016 ರಲ್ಲಿದ್ದಂತೆ)	ಅಧಿಕಾರಿಗಳ ಹೆಸರು ಶ್ರೀ/ಶ್ರೀಮತಿ	ಜನ್ಮ ದಿನಾಂಕ	ಸ್ಥಾನಪನ್ನ ಬಡ್ಡಿ ಪಡೆದ ದಿನಾಂಕ	ಪ್ರವರ್ಗ	ಪರಾ
34	16	ಎಸ್.ಎಸ್. ಕುಂದರಗಿ	25/07/1953	14/06/2012	ಇತರೆ	ನಿವೃತ್ತಿ
35	17	ಭೀಮಶಾ ಮರತೂರು	10/05/1953	14/06/2012	ಪ.ಜಾತಿ	ನಿವೃತ್ತಿ
36	19	ಸಿದ್ದಪ್ಪ ನಾಯ್ಕಡಿ	01/06/1955	29/07/2013	ಪ.ಪಂ	ನಿವೃತ್ತಿ
37	23	ಎಸ್.ಆರ್. ಚಂದಿ	15/05/1956	29/07/2013	ಇತರೆ	ನಿವೃತ್ತಿ
38	27	ನಾಗರಾಜ ಎಸ್ ಡೋಣಿ	01/05/1969	29/07/2013	ಇತರೆ	ಬಡ್ಡಿ ಹೊಂದಿರುತ್ತಾರೆ
39	30	ಕೆ.ಎನ್. ವೆಂಕಟರಮಣ ಭಟ್	02/07/1953	29/07/2013	ಇತರೆ	ನಿವೃತ್ತಿ
40	31	ಕೆ. ಶ್ರೀನಿವಾಸನಾಯಕ್	28/09/1954	03/10/2013	ಇತರೆ	ನಿವೃತ್ತಿ
41	38	ಎಂ. ರಾಜಶೇಖರಯ್ಯ	20/02/1955	07/02/2015	ಇತರೆ	ನಿವೃತ್ತಿ
42	40	ಮಾದಯ್ಯ	04/09/1955	29/09/2015	ಪ.ಜಾತಿ	ನಿವೃತ್ತಿ
43	41	ಪಿ. ವಿಶ್ವನಾಥ್	19/09/1955	29/09/2015	ಇತರೆ	ನಿವೃತ್ತಿ
44	2 (ಹೈ.ಕ.)	ಜಿ. ಗೋಣಿಬಸಪ್ಪ	01/06/1958	17/04/2018	ಇತರೆ	ನಿವೃತ್ತಿ
45	58	ಕೆ. ರಾಮರಾವ್	05/06/1958	17/04/2018	ಇತರೆ	ನಿವೃತ್ತಿ
46	61	ಮಲ್ಲಣ ಮಡಿವಾಳ	30/03/1959	17/04/2018	ಇತರೆ	ನಿವೃತ್ತಿ
47		ಕೆ. ಸುಧೀಂದ್ರ ಮುದ್ದರಾವ್ ಅಯಾಚಿತ	20/07/1961	17/04/2018	ಇತರೆ	

ಸಂಖ್ಯೆ :ಇಡಿ 22 ಡಿಪಿಐ 2019(ಭಾಗ-5)
ದಿನಾಂಕ:24/05/2019

ಟಿ.ಡಿ. ನಾಗೇಂದ್ರ
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಆಡಳಿತ)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೨೫ No. 425
-------------------------	---	--------------------

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರಡಿ ಅಧಿಸೂಚನೆ
ಸಂಖ್ಯೆ: ಸಿಐ 50 ಎಸ್‌ಪಿಕ್ಯೂ 2019, ಬೆಂಗಳೂರು, ದಿನಾಂಕ: 30.05.2019

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕದ ವಿಶೇಷ ರಾಜ್ಯ ಪತ್ರದಲ್ಲಿ ಭಾಗ-III ರಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 50 ಎಸ್‌ಪಿಕ್ಯೂ 2019, ಬೆಂಗಳೂರು, ದಿನಾಂಕ: 07.03.2019 ರ ಪ್ರಕಾರ ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು “ಬೆಂಗಳೂರು ಮೆಟ್ರೋ ರೈಲು ಯೋಜನೆಯ” ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ (Identification No)	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಇಬ್ಬಲಾರು ಸ್ವೀಕೃತಗಾಗಿ											
ಗ್ರಾಮ : ಇಬ್ಬಲಾರು			ಹೋಬಳಿ : ಬೇಗೂರು			ತಾಲ್ಲೂಕು : ಬೆಂಗಳೂರು ದಕ್ಷಿಣ			ಜಿಲ್ಲೆ : ಬೆಂಗಳೂರು ನಗರ		
1	ಎಂ. ಭರತ್ ಮತ್ತು ಎಂ. ಶರತ್ ಮೈನರ್ ಗಾರ್ಡಿಯನ್ ವಿ.ಮುನಿರಾಜು	ಎಂ. ಭರತ್ ಮತ್ತು ಎಂ. ಶರತ್ ಮೈನರ್ ಗಾರ್ಡಿಯನ್ ವಿ.ಮುನಿರಾಜು	ORR-IBL-2	40	ಹೊಸದು 1933 ಹಳೇದು 16/16	132.73	ಖಾಸಗಿ ಸ್ವತ್ತು	ಎಂ.ಶ್ವೇತ ರವರ ಸ್ವತ್ತು	ರಸ್ತೆ	ಸರ್ಕಾರಿ ಶಾಲೆ	ಎಸಿಸಿ ಶೀಟ್ ಮನೆ
	ಎಂ.ಶ್ವೇತ ಬಿನ್ ವಿ.ಮುನಿರಾಜು	ಎಂ.ಶ್ವೇತ ಬಿನ್ ವಿ.ಮುನಿರಾಜು			ಹೊಸದು 1933 ಹಳೇದು 16/16	117.48	ಖಾಸಗಿ ಸ್ವತ್ತು	ರಸ್ತೆ	ರಸ್ತೆ	ಸರ್ಕಾರಿ ಶಾಲೆ	ಆರ್.ಸಿ.ಸಿ. ಕಟ್ಟಡ
	ಚಿಕ್ಕ ಮುನಿಯಪ್ಪ ಬಿನ್ ಮುನಿಯಣ್ಣ	ರಾಜು, ಜಯಲಕ್ಷ್ಮಿ ಮುಬಾರಖ್			17	127.74	ರಸ್ತೆ	ಪಚ್ಚಪ್ಪರವರ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ಎಸಿಸಿ ಶೀಟ್ ಮನೆಗಳು
	ಪಚ್ಚಪ್ಪ	ಲಕ್ಷ್ಮಮ್ಮ, ಮಲ್ಲಿಕ, ಅನಿತ, ನಾರಾಯಣ			17/1	61.37	ಚಿಕ್ಕ ಮುನಿಯಪ್ಪ ಸ್ವತ್ತು	ಹನುಮಪ್ಪ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ಎಸಿಸಿ ಶೀಟ್ ಮನೆಗಳು
	ಹನುಮಪ್ಪ	ಯಶೋಧಮ್ಮ, ನೀಲ ಪ್ರಕಾಶ್, ಲಕ್ಷ್ಮಮ್ಮ, ಚಂದ್ರಪ್ಪ			17/2	91.97	ಪಚ್ಚಪ್ಪರವರ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ಎಸಿಸಿ ಶೀಟ್ ಮನೆಗಳು
	ಲಗುಮಮ್ಮ ಮತ್ತು ಮುನಿ ತಿಮ್ಮಮ್ಮ	ಲಕ್ಷ್ಮಿ, ಮಾದೇಶ, ಪುಟ್ಟಣ್ಣ, ಮಹಮದ್ ಮಿಲನ್, ಮನೋಜ್			ಖಾತ ನಂ. 936/2/2	143.00	ರಸ್ತೆ	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ಬಿ.ಎಂ.ಆರ್.ಸಿ. ಎಲ್ ಗೆ ಭೂಸ್ವಾಧೀನ ವಾಗಿರುವ ಸ್ವತ್ತು	ಎಸಿಸಿ ಶೀಟ್ ಮನೆಗಳು
					ಒಟ್ಟು	674.29					

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ (Identification No)	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು	
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ		
1	2	3	4	5	6	7	8				9	
ಬೆಳ್ಳಂದೂರು ಸ್ಟೇಷನ್‌ಗಾಗಿ												
ಗ್ರಾಮ : ಬೆಳ್ಳಂದೂರು			ಹೋಬಳಿ : ವರ್ತೂರು			ತಾಲ್ಲೂಕು : ಬೆಂಗಳೂರು ಪೂರ್ವ ತಾಲ್ಲೂಕು			ಜಿಲ್ಲೆ : ಬೆಂಗಳೂರು ನಗರ			
2.	ಆರ್.ಎಂ.ಭಡ್ ಇನ್‌ಫೋಟೆಕ್ ಪ್ರೈ.ಲಿ.	ಆರ್.ಎಂ.ಭಡ್ ಇನ್‌ಫೋಟೆಕ್ ಪ್ರೈ.ಲಿ.,	ORR-BLR-2	24	-	63.69	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಬಿಎಂಆರ್‌ಸಿಎಲ್ ಗೆ ಭೂಸ್ವಾಧೀನ ವಾಗಿರುವ ಪ್ರದೇಶ	ಉಳಿಕೆ ಸ್ವತ್ತು	ಕಾಂಪೌಂಡ್ ಮತ್ತು ಖಾಲಿಜಾಗ	
					ಒಟ್ಟು	63.69						
ಕೋಡಿ ಬೀಸನಳ್ಳಿ ಪ್ಯಾಕೇಜ್ ಟ್ರಾಕ್‌ಗಾಗಿ												
ಗ್ರಾಮ : ಬೆಳ್ಳಂದೂರು ಅಮಾನಿಕೆರೆ			ಹೋಬಳಿ : ವರ್ತೂರು			ತಾಲ್ಲೂಕು : ಬೆಂಗಳೂರು ಪೂರ್ವ ತಾಲ್ಲೂಕು			ಜಿಲ್ಲೆ : ಬೆಂಗಳೂರು ನಗರ			
3	ಬಿಡಿಎ	ಬಿಡಿಎ	ORR-KODB-2	173/1	-	283.66	ರಸ್ತೆ	ಬಿಡಬ್ಲೂಎಸ್‌ಎ ಸ್ವತ್ತು	ಖಾಸಗಿ ಸ್ವತ್ತು	ಸ.ನಂ 164 ರ ಸ್ವತ್ತು	ಮಾರಾತ್ ಹಳ್ಳಿ ಪೋಲಿಸ್ ಸ್ಟೇಷನ್ ಮತ್ತು ಕಟ್ಟಡ	
4	ಬಿಡಬ್ಲೂಎಸ್‌ಎಸ್‌ಬಿ	ಬಿಡಬ್ಲೂಎಸ್‌ಎಸ್‌ಬಿ		165	-	509.92	ಬಿಡಿಎ ಸ್ವತ್ತು	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಖಾಲಿ ಜಾಗ
5	ಬಿಡಬ್ಲೂಎಸ್‌ಎಸ್‌ಬಿ	ಬಿಡಬ್ಲೂಎಸ್‌ಎಸ್‌ಬಿ		164	-	665.80	ಬಿಡಿಎ ಸ್ವತ್ತು	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಖಾಲಿ ಜಾಗ
					ಒಟ್ಟು	1459.38						
ಮಾರತಹಳ್ಳಿ ಸ್ಟೇಷನ್‌ಗಾಗಿ												
ಗ್ರಾಮ : ಮುನ್ನೆಕೊಳಾಲ			ಹೋಬಳಿ : ವರ್ತೂರು			ತಾಲ್ಲೂಕು : ಬೆಂಗಳೂರು ಪೂರ್ವ			ಜಿಲ್ಲೆ : ಬೆಂಗಳೂರು ನಗರ			
6	ಸರ್ಕಾರಿ/ ಕರ್ನಾಟಕ ಹೈನುಗಾರಿಕೆ ಅಭಿವೃದ್ಧಿ ನಿಗಮ	ಸರ್ಕಾರಿ/ ಕರ್ನಾಟಕ ಹೈನುಗಾರಿಕೆ ಅಭಿವೃದ್ಧಿ ನಿಗಮ	ORR-MRTH-4	95	-	47.46	ರಸ್ತೆ	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಖಾಸಗಿ ಸ್ವತ್ತು	ಖಾಲಿಜಾಗ	
7	ನಾಗರಾಜ್ ಬಿನ್ ಮುನಿಸ್ವಾಮಿ ರೆಡ್ಡಿ	ನಾಗರಾಜ್ ಬಿನ್ ಮುನಿಸ್ವಾಮಿ ರೆಡ್ಡಿ	ORR-MRTH-4	94/4	-	38.91	ಉಳಿಕೆ ಸ್ವತ್ತು	ರಸ್ತೆ	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಕಟ್ಟಡಗಳು	
8		ನೀತೀನ್ ಕಾಂಪ್ಲೆಕ್ಸ್ ಜಿ+1, ಫೀಟ್ ಶಾಪ್, ಟಿವಿಎಸ್ ಟ್ರಜ್ಜಲ್	ORR-MRTH-5		-	91.39						

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ (Identification No)	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
9		ಶ್ರೀ ರಾಮ್ ಟ್ರೇಡಿಂಗ್ ಕಾರ್ಪೊರೇಷನ್, ಲಡ್ಡು ಫರ್ನಿಚರ್, ಇಂಡಿಯನ್ ಟೂರಿಸ್ಟ್, ಆವರಣ್ ಹೌಸ್	ORR-MRTH-6		-	101.96					
10		ಟ್ಯಾನ್ಸಿ ಹೊಂಡಾ ಜಿ+3 ಇಂಟ್ ನ್ಯಾಷನಲ್ ಟೈಲ್ಸ್ ಅಂಡ್ ಸ್ಯಾನಿಟರಿ ಜಿ+2	ORR-MRTH-7		-	102.53					
11		ಶ್ರೀ ರಾಮ್ ಟ್ರೇಡಿಂಗ್ ಕಾರ್ಪೊರೇಷನ್, ಅಂಬಾದಾಸ್ ಕಿಚನ್ ಅಂಡ್ ವಾರ್ಡ್ರೋಬ್ಸ್ ಜಿ+1	ORR-MRTH-8		-	105.16					
12		ಸಿರಿಯಾ ಇಂಟೀರಿಯರ್ ಅಂಡ್ ಡೆಜೈನ್, ಪಿ.ಓ.ಪಿ ಶಾಪ್	ORR-MRTH-9		-	112.70					
13		ನಾಗರಾಜ್ ಬಿನ್ ಮುನಿಸ್ವಾಮಿ ರೆಡ್ಡಿ	ORR-MRTH-10		-	98.16					
					ಒಟ್ಟು	698.27					

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ (Identification No)	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಇಸ್ರೋ ಸ್ವೇಷನ್ ಗಾಗಿ											
ಗ್ರಾಮ : ದೊಡ್ಡನೆಕ್ಕಂದಿ			ಹೋಬಳಿ : ಮಾರತ್‌ಹಳ್ಳಿ			ತಾಲ್ಲೂಕು : ಬೆಂಗಳೂರು ಪೂರ್ವ			ಜಿಲ್ಲೆ : ಬೆಂಗಳೂರು ನಗರ		
14	ಇಸ್ರೋ ಡಿಪಾರ್ಟ್‌ಮೆಂಟ್ ಆಫ್ ಸ್ಪೇಸ್	ಇಸ್ರೋ ಡಿಪಾರ್ಟ್‌ಮೆಂಟ್ ಆಫ್ ಸ್ಪೇಸ್	ORR-ISRO-2	97/1	-	295.67	ರಸ್ತೆ	ಬಿಡಿಎ ಸ್ವತ್ತು	ಬಿಎಂಆರ್ ಸಿಎಲ್‌ಗೆ ಭೂಸ್ವಾಧೀನ ವಾಗಿ ರುವ ಪ್ರದೇಶ	ಉಳಿಕೆ ಸ್ವತ್ತು	ಕಾಂಪೌಂಡ್
15	ಬಿಬಿಎಂಪಿ	ಬಿಬಿಎಂಪಿ		92	-	540.62	ಖಾಸಗಿ ಸ್ವತ್ತು	ಬಿಎಂಆರ್‌ಸಿ ಎಲ್‌ಗೆ ಭೂಸ್ವಾಧೀನ ವಾಗಿ ರುವ ಪ್ರದೇಶ	ರಸ್ತೆ	ಖಾಸಗಿ ಸ್ವತ್ತು	ಕಾಂಪೌಂಡ್
16	ಜೋಸೆಫ್ ಮ್ಯಾಥ್ಯೂ	ಜೋಸೆಫ್ ಮ್ಯಾಥ್ಯೂ	ORR-ISRO-3	90/1	93/94	44.09	ರಸ್ತೆ	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಖಾಸಗಿ ಸ್ವತ್ತು	ಕಾಂಪೌಂಡ್
17	ಜನನಿ ಸುಬ್ರಮಣಿಯನ್ ಬಿನ್ ಎ.ಕೆ. ಸುಬ್ರಮಣಿಯನ್	ಜನನಿ ಸುಬ್ರಮಣಿಯನ್ ಬಿನ್ ಎ.ಕೆ. ಸುಬ್ರಮಣಿಯನ್	ORR-ISRO-4	90/1	67/ಸೈಟ್ ನಂ.66	41.34	ಉಳಿಕೆ ಸ್ವತ್ತು	ರಸ್ತೆ	ಬಿಎಂಆರ್‌ಸಿಎಲ್ ಗೆ ಭೂಸ್ವಾಧೀನ ವಾಗಿ ರುವ ಪ್ರದೇಶ	ಉಳಿಕೆ ಸ್ವತ್ತು	ಕಾಂಪೌಂಡ್
18	ಬಿಬಿಎಂಪಿ	ಬಿ.ಬಿ.ಎಂ.ಪಿ ಪಾರ್ಕ್	ORR-ISRO-2 (Ele)	92	-	4.00	ಖಾಸಗಿ ಸ್ವತ್ತು	ಉಳಿಕೆ ಸ್ವತ್ತು	ರಸ್ತೆ	ಖಾಸಗಿ ಸ್ವತ್ತು	ಕಾಂಪೌಂಡ್
19	ಬಿಬಿಎಂಪಿ	ಬಿ.ಬಿ.ಎಂ.ಪಿ ಪಾರ್ಕ್	ORR-ISRO-1 (Ele-)	90/1	-	30.00	ರಸ್ತೆ	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ರಸ್ತೆ	ಕಾಂಪೌಂಡ್
					ಒಟ್ಟು	955.72					

ಕ್ರ. ಸಂ.	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ (Identification No)	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ದೊಡ್ಡನೆಕ್ಕುಂದಿ ಸ್ಲೇಷನ್ ಮತ್ತು ಎಲೆಕ್ಟ್ರಿಕಲ್ ಯುಟಿಲಿಟಿ ಶಿಪ್ಪಿಂಗ್											
ಗ್ರಾಮ : ದೊಡ್ಡನೆಕ್ಕುಂದಿ			ಹೋಬಳಿ : ಮಾರತ್‌ಹಳ್ಳಿ				ತಾಲ್ಲೂಕು : ಬೆಂಗಳೂರು ಪೂರ್ವ			ಜಿಲ್ಲೆ : ಬೆಂಗಳೂರು ನಗರ	
20	ಬಾಬುರೆಡ್ಡಿ, ದುರ್ಗಾ ಪ್ರಾಜೆಕ್ಟ್ & ಇನ್‌ಫ್ರಾಸ್ಟ್ರಕ್ಚರ್ ಪ್ರೈವಿ.	ದುರ್ಗಾ ಪ್ರಾಜೆಕ್ಟ್ & ಇನ್‌ಫ್ರಾಸ್ಟ್ರಕ್ಚರ್ ಪ್ರೈವಿ.	ORR-DDKD-1	6	-	7.23	ಉಳಿಕೆ ಸ್ವತ್ತು	ರಸ್ತೆ	ಬಿಎಂಆರ್‌ಸಿಎಲ್ ಗೆ ಭೂಸ್ವಾಧೀನ ವಾಗಿರುವ ಪ್ರದೇಶ	ಉಳಿಕೆ ಸ್ವತ್ತು	ಕಟ್ಟಡ
					ಒಟ್ಟು	7.23					
					ಒಟ್ಟು ವಿಸ್ತೀರ್ಣ	3858.58					

ಘೋಷ್ವಾರ್

ಕ್ರ.ಸಂ	ನಿಲ್ದಾಣ ಹೆಸರು	ಗ್ರಾಮದ ಹೆಸರು	ತಾಲ್ಲೂಕು	ಭೂಸ್ವಾಧೀನದ ವಿಸ್ತೀರ್ಣ
1.	ಇಬ್ಬಲೂರು	ಇಬ್ಬಲೂರು	ಬೆಂಗಳೂರು ದಕ್ಷಿಣ	674.29
2.	ಬೆಳ್ಳಂದೂರು	ಬೆಳ್ಳಂದೂರು	ಬೆಂಗಳೂರು ಪೂರ್ವ	63.69
3.	ಕೋಡಿಬೀಸನ ಹಳ್ಳಿ	ಬೆಳ್ಳಂದೂರು ಅಮಾನಿಕೆರೆ	ಬೆಂಗಳೂರು ಪೂರ್ವ	1459.38
4.	ಮಾರತಹಳ್ಳಿ	ಮುನ್ನೇಕೋಳುಲ	ಬೆಂಗಳೂರು ಪೂರ್ವ	698.27
5.	ಇಸ್ತೋ	ದೊಡ್ಡನೆಕ್ಕುಂದಿ	ಬೆಂಗಳೂರು ಪೂರ್ವ	955.72
6.	ದೊಡ್ಡನೆಕ್ಕುಂದಿ	ದೊಡ್ಡನೆಕ್ಕುಂದಿ	ಬೆಂಗಳೂರು ಪೂರ್ವ	7.23
ಒಟ್ಟು				3858.58

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೨೬ No. 426
-------------------------	---	--------------------

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ ಅಧಿಸೂಚನೆ
ಸಂಖ್ಯೆ: ಸಿಐ 51 ಎಸ್‌ಪಿಕ್ಯೂ 2019. ಬೆಂಗಳೂರು, ದಿನಾಂಕ: 30.05.2019

1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಅಧಿಸೂಚನೆ ಸಂಖ್ಯೆ: ಸಿಐ 51 ಎಸ್‌ಪಿಕ್ಯೂ 2019, ದಿನಾಂಕ: 07.03.2019 ರ ಪ್ರಕಾರ ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು "ಬೆಂಗಳೂರು ಮೆಟ್ರೋ ರೈಲು ಯೋಜನೆಯ" ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಗುರುತಿನ ಸಂಖ್ಯೆ (Identification No)	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಪಂ. ಖಾ./ ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ಮೀ.)	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಗ್ರಾಮ : ಬೆನ್ನಿಗಾನಹಳ್ಳಿ		ಹೋಬಳಿ : ಮಹದೇವಪುರ			ತಾಲ್ಲೂಕು : ಬೆಂಗಳೂರು ಪೂರ್ವ		ಜಿಲ್ಲೆ : ಬೆಂಗಳೂರು				
1	BYP-HAL-1	ಹೆಚ್‌ಎಎಲ್	ಹೆಚ್‌ಎಎಲ್	147/1	-	133.07	ಉಳಿಕೆ ಸ್ವತ್ತು	ಖಾಸಗಿ ಸ್ವತ್ತು	ಬಿಎಂಆರ್‌ಸಿ ಎಲ್ ಸ್ವತ್ತು	ಉಳಿಕೆ ಸ್ವತ್ತು	ಕಾಂಪೌಂಡ್
2	BYP-HAL-2	ಹೆಚ್‌ಎಎಲ್	ಹೆಚ್‌ಎಎಲ್	147/2ಎ	-	321.30	ನಾಲಾ	ಉಳಿಕೆ ಸ್ವತ್ತು	ಬಿಎಂಆರ್‌ಸಿ ಎಲ್ ಸ್ವತ್ತು	ಉಳಿಕೆ ಸ್ವತ್ತು	ಕಾಂಪೌಂಡ್
3	BYP-HAL-4	ಹೆಚ್‌ಎಎಲ್	ಹೆಚ್‌ಎಎಲ್	147/2ಎ 147/2ಬಿ 12/2 12/3	-	22.64 81.80 96.00 19.99 220.43	ಉಳಿಕೆ ಸ್ವತ್ತು	ನಾಲಾ	ಬಿಎಂಆರ್‌ಸಿ ಎಲ್ ಸ್ವತ್ತು	ಉಳಿಕೆ ಸ್ವತ್ತು	ಕಾಂಪೌಂಡ್
						ಒಟ್ಟು	674.80				
ಗ್ರಾಮ : ದ್ಯಾವಸಂದ್ರ		ಹೋಬಳಿ : ಕೆ.ಆರ್.ಪುರ-1			ತಾಲ್ಲೂಕು : ಬೆಂಗಳೂರು ಪೂರ್ವ		ಜಿಲ್ಲೆ : ಬೆಂಗಳೂರು				
4	ಆರ್‌1ಇ-107	ರಮೇಶ್.ಎಸ್ ಜನ್ನು ಬಿನ್ ಲೇಟ್ ಶ್ರೀನಿವಾಸ್	ರಮೇಶ್.ಎಸ್ ಜನ್ನು ಬಿನ್ ಲೇಟ್ ಶ್ರೀನಿವಾಸ್	42/12 42/13	ಖಾತಾ ನಂ 26/1ಎ	33.00	ಉಳಿಕೆ ಸ್ವತ್ತು	ಶಾಂತಕುಮಾರ್ ರವರ ಸ್ವತ್ತು	ಉಳಿಕೆ ಸ್ವತ್ತು	ರಸ್ತೆ	ಕಾಂಪೌಂಡ್
						ಒಟ್ಟು	33.00				
ಗ್ರಾಮ : ಮಹದೇವಪುರ		ಹೋಬಳಿ : ಮಹದೇವಪುರ			ತಾಲ್ಲೂಕು : ಬೆಂಗಳೂರು ಪೂರ್ವ		ಜಿಲ್ಲೆ : ಬೆಂಗಳೂರು				
5	ಆರ್‌1ಇ-128	ಎ)ಹೆಚ್.ವಿ.ಜಯಲಕ್ಷ್ಮಮ್ಮ ಬಿನ್ ವೆಂಕಟ ರಮಣಪ್ಪ	ಎ)ಹೆಚ್.ವಿ.ಜಯಲಕ್ಷ್ಮಮ್ಮ ಬಿನ್ ವೆಂಕಟ ರಮಣಪ್ಪ	59/1 59/2	ಬಿ ಖಾತಾ ನಂ 135, ಸೈಟ್ ನಂ 31	7.40	ರಸ್ತೆ	ಖಾಸಗಿ ಸ್ವತ್ತು	ಬಿಎಂಆರ್‌ಸಿ ಎಲ್ ಸ್ವತ್ತು	ಉಳಿಕೆ ಸ್ವತ್ತು	ಖಾಲಿ ಜಾಗ
		ಬಿ)ಪಿ.ಆರ್.ಮಂಜುನಾಥ ಬಿನ್ ಪಿ.ಎಲ್. ರಾಮಸ್ವಾಮಿ	ಬಿ)ಪಿ.ಆರ್.ಮಂಜುನಾಥ ಬಿನ್ ಪಿ.ಎಲ್. ರಾಮಸ್ವಾಮಿ	59/2	ಬಿ ಖಾತಾ ನಂ 717, ಸ.ನಂ 59 ಸೈಟ್ ನಂ 2	7.40	ಖಾಸಗಿ ಸ್ವತ್ತು	ರಸ್ತೆ	ಬಿಎಂಆರ್‌ಸಿ ಎಲ್ ಸ್ವತ್ತು	ಉಳಿಕೆ ಸ್ವತ್ತು	ಖಾಲಿ ಜಾಗ
6	ಆರ್‌1ಇ-128ಸಿ	ಮಹಮ್ಮದ್ ಆಸೀಫ್ ಬಿನ್ ಮಹಮ್ಮದ್ ಜಾಫರ್	ಮಹಮ್ಮದ್ ಆಸೀಫ್ ಬಿನ್ ಮಹಮ್ಮದ್ ಜಾಫರ್	59/2 59/3	ಬಿ ಖಾತಾ ಕ್ರಮ ಸಂಖ್ಯೆ: 738 ಖಾತಾ ನಂ 372	11.70	ರಸ್ತೆ	ಖಾಸಗಿ ಸ್ವತ್ತು	ಬಿಎಂಆರ್‌ಸಿ ಎಲ್ ಸ್ವತ್ತು	ಉಳಿಕೆ ಸ್ವತ್ತು	ಖಾಲಿ ಜಾಗ

ಕ್ರ. ಸಂ.	ಗುರುತಿನ ಸಂಖ್ಯೆ (Identification No)	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಪಂ. ಖಾ./ ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ಮೀ.)	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
7	ಆರ್‌1ಇ-132	ರೂರಲ್ ಹೌಸಿಂಗ್ ಬೋರ್ಡ್ ಸೊಸೈಟಿ	ವಿಜಯನ್ ಥಾಮಸ್	65	-	8.50	ರಸ್ತೆ	ರಸ್ತೆ	ರಸ್ತೆ	ಉಳಿಕೆ ಸ್ವತ್ತು	ಖಾಲಿ ಜಾಗ
8	ಆರ್‌1ಇ-133ಎ	ಎ) ಹೆಚ್.ಮಂಜುಳ ಕೋಂ ಎಸ್.ಸುಬ್ರಮಣಿ	ಎ) ಹೆಚ್.ಮಂಜುಳ ಕೋಂ ಎಸ್.ಸುಬ್ರಮಣಿ	65	ಖಾತಾ ಕ್ರಮ ಸಂಖ್ಯೆ: 92 ಹಳೇದು 87/ಎ ಹೊಸದು 92	3.90	ಖಾಸಗಿ ಸ್ವತ್ತು	ಖಾಸಗಿ ಸ್ವತ್ತು	ರಸ್ತೆ	ಉಳಿಕೆ ಸ್ವತ್ತು	ಖಾಲಿ ಜಾಗ
		ಬಿ) ಮೈವಾನ್ ಪ್ರೈ ಲಿ	ಬಿ) ಮೈವಾನ್ ಪ್ರೈ ಲಿ	65	ಖಾತಾ ನಂ ಕ್ರಮ ಸಂಖ್ಯೆ: 93 ಹಳೇ ನಂ 88/ಬಿಎ ಹೊಸ ನಂ 93	14.90	ರಸ್ತೆ	ಖಾಸಗಿ ಸ್ವತ್ತು	ರಸ್ತೆ	ಉಳಿಕೆ ಸ್ವತ್ತು	ಕಾಂಪೌಂಡ್ & ಗೇಟ್, ಪೆಟ್ಟಿಗೆ ಅಂಗಡಿ
ಒಟ್ಟು						53.80					
ಗ್ರಾಮ : ಹೂಡಿ		ಹೋಬಳಿ : ಕೆ.ಆರ್.ಪುರಂ-3			ತಾಲ್ಲೂಕು : ಬೆಂಗಳೂರು ಪೂರ್ವ			ಜಿಲ್ಲೆ : ಬೆಂಗಳೂರು			
9	ಆರ್‌1ಇ-188ಬಿ	ಹೆಚ್.ಎಂ.ಶ್ರೀನಿವಾಸ್ ಬಿನ್ ಮುನಿಕದಿರಪ್ಪ	ಹೆಚ್.ಎಂ.ಶ್ರೀನಿವಾಸ್ ಬಿನ್ ಮುನಿಕದಿರಪ್ಪ	13/4	ಖಾತಾ ನಂ ಕ್ರಮ ಸಂಖ್ಯೆ 1208/ ಸ.ನಂ 13/4	25.13	ಬಿಎಂಆರ್ ಸಿ ಎಲ್ ಸ್ವತ್ತು	ಬಿಎಂಆರ್‌ಸಿ ಎಲ್ ಸ್ವತ್ತು	ರಸ್ತೆ	ರಸ್ತೆ	ಖಾಲಿ ಜಾಗ
ಒಟ್ಟು						25.13					
ಒಟ್ಟು						786.73					

ಘೋಷ್ವಾರೆ

ಕ್ರಮ ಸಂಖ್ಯೆ	ಗ್ರಾಮದ ಹೆಸರು	ವಿಸ್ತೀರ್ಣ (ಚ.ಮೀ. ಗಳಲ್ಲಿ)
1.	ಬೆನ್ನಿಗಾನಹಳ್ಳಿ	674.80
2.	ದ್ಯಾವಸಂದ್ರ	33.00
3.	ಮಹದೇವಪುರ	53.80
4.	ಹೂಡಿ	25.13
	ಒಟ್ಟು	786.73

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೨೭ No. 427
-------------------------	---	--------------------

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ ಅಧಿಸೂಚನೆ
ಸಂಖ್ಯೆ: ಸಿಐ 206 ಎಸ್‌ಪಿಕ್ಯೂ 2018, ಬೆಂಗಳೂರು, ದಿನಾಂಕ: 30.05.2019

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ವಿಶೇಷ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 206 ಎಸ್‌ಪಿಕ್ಯೂ 2018, ಬೆಂಗಳೂರು ದಿನಾಂಕ: 07.03.2019 ರ ಪ್ರಕಾರ ಸರ್ಕಾರದಲ್ಲಿ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ಥಳಗಳ ಪ್ರದೇಶವನ್ನು “ಬೆಂಗಳೂರು ಮೆಟ್ರೋ ರೈಲು ಯೋಜನೆಯ” ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಲ್ಯೂಟ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3)ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಸ್ವತ್ತಿನ ಸಂಖ್ಯೆ	ಸ್ವತ್ತಿನ ಒಟ್ಟು ವಿಸ್ತೀರ್ಣ (ಚ.ಮೀ. ಗಳಲ್ಲಿ)	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ (ಚ.ಮೀ. ಗಳಲ್ಲಿ)	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
								ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8	9	10	11	12	13
ವಯಾಡ್‌ಕ್ ಪ್ರದೇಶ (ಪಿ 731 ರಿಂದ ಪಿ. 734)												
ವಾರ್ಡ್ ಸಂಖ್ಯೆ ಮತ್ತು ಹೆಸರು : 159, ಕೆಂಗೇರಿ			ಗ್ರಾಮ: ಕೆಂಗೇರಿ			ಹೋಬಳಿ: ಕೆಂಗೇರಿ			ತಾಲ್ಲೂಕು: ಬೆಂಗಳೂರು ದಕ್ಷಿಣ		ಜಿಲ್ಲೆ: ಬೆಂಗಳೂರು	
1.	R2E-115	ಕೆ.ಐ.ಎ.ಡಿ.ಬಿ, ನಂದಿ ಎಕಾನಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್,	ನಂದಿ ಎಕಾನಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್,	154/10	-	22864.42	178.00	ಎಸ್.ಎನ್. ಪುಟ್ಟೇಗೌಡ ರವರ ಸ್ವತ್ತು	ನೈಸ್ ರಸ್ತೆ	ಉಳಿಕೆ ಸ್ವತ್ತು	ಬೆಂಗಳೂರು ಮೈಸೂರು ರಸ್ತೆ	ಲಾನ್
2.	R2E-115A	ಕೆ.ಐ.ಎ.ಡಿ.ಬಿ, ನಂದಿ ಎಕಾನಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್,	ನಂದಿ ಎಕಾನಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್,	154/10	-	(5-26) (0-13)(ಖ)	150.00	ನೈಸ್ ರಸ್ತೆ	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ಬೆಂಗಳೂರು ಮೈಸೂರು ರಸ್ತೆ	ಲಾನ್
3.	R2E-115B	ಕೆ.ಐ.ಎ.ಡಿ.ಬಿ, ನಂದಿ ಎಕಾನಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್,	ನಂದಿ ಎಕಾನಮಿಕ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್,	154/10	-	22864.42 (5-26) (0-13)(ಖ)	75.00	ಉಳಿಕೆ ಸ್ವತ್ತು	ಸರ್ವೆ ನಂ. 155ರ ಸರ್ಕಾರಿ ಜಾಗ	ಉಳಿಕೆ ಸ್ವತ್ತು	ಬೆಂಗಳೂರು ಮೈಸೂರು ರಸ್ತೆ	ಕಾಂಪೌಂಡ್
ಒಟ್ಟು							403.00					

ಘೋಷ್ವಾರೆ

ಕ್ರ. ಸಂ.	ಗ್ರಾಮದ ಹೆಸರು	ಒಟ್ಟು ವಿಸ್ತೀರ್ಣ (ಚ.ಮೀ ಗಳಲ್ಲಿ)
1.	ಕೆಂಗೇರಿ	403.00
ಒಟ್ಟು		403.00

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ),

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೨೯ No. 429
-------------------------	---	--------------------

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ ಅಧಿಸೂಚನೆ
ಸಂಖ್ಯೆ: ಸಿಐ 41 ಎಸ್‌ಪಿಕ್ಯೂ 2019, ಬೆಂಗಳೂರು, ದಿನಾಂಕ: 01.06.2019

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 41 ಎಸ್‌ಪಿಕ್ಯೂ 2019, ಬೆಂಗಳೂರು ದಿನಾಂಕ: 01.03.2019ರ ಪ್ರಕಾರ ಸರ್ಕಾರದಲ್ಲಿ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು “ಬೆಂಗಳೂರು ಮೆಟ್ರೋ ರೈಲು ಯೋಜನೆಯ” ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3)ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಗುರುತಿನ ಸಂಖ್ಯೆ (Identification No)	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್‌ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಕ್ಯಾಪ್ಷಿಂಗ್ ಯಾರ್ಡ್ ಮತ್ತು ಸ್ಕೈಟ್ ಆಫೀಸ್											
ವಾರ್ಡ್ ನಂ: 62, ಹೊಂಬೇಗೌಡನಗರ		ಗ್ರಾಮ : ಲಕ್ಕಸಂದ್ರ		ಹೋಬಳಿ : ಬೇಗೂರು		ತಾಲ್ಲೂಕು : ಬೆಂಗಳೂರು ದಕ್ಷಿಣ		ಜಿಲ್ಲೆ : ಬೆಂಗಳೂರು ನಗರ			
1	LS-R6- UG-1	ಮಹೇಶ್ ಅಗರ್‌ವಾಲ್ ಶಾಂತಿದೇವಿ ಅಗರ್‌ವಾಲ್, ಸುಶಾಲ್‌ಕುಮಾರ್ ಅಗರ್‌ವಾಲ್, ಸುರೇಶ್ ಅಗರ್‌ವಾಲ್	ಎವರ್‌ಶೈನ್ ಮಾರ್ಬಲ್ ಆಫ್ ಗ್ರಾನೈಟ್	15/4ಎ	62-63- 29/1-1	978.82	ರಸ್ತೆ	ಸ್ಕೈಟ್ ನಂ. 14	ಸ.ನಂ. 15/4ಎ ನ ಮತ್ತು 15/2ರ ಉಳಿಕೆ ಸ್ವತ್ತು	ಸ.ನಂ. 15/4ಎ ನ ಮತ್ತು 15/2ರ ಉಳಿಕೆ ಸ್ವತ್ತು	ಖಾಲಿಜಾಗ ಮತ್ತು ಕಾಪೌಂಡ್
		ರಸ್ತೆ	ರಸ್ತೆ	-		-					
ಒಟ್ಟು ವಿಸ್ತೀರ್ಣ						1333.00					

ಘೋಷ್ವಾರೆ

ಕ್ರಮ ಸಂಖ್ಯೆ	ಗ್ರಾಮದ ಹೆಸರು	ವಿಸ್ತೀರ್ಣ (ಚ.ಮೀ.ಗಳಲ್ಲಿ)
1	ಲಕ್ಕಸಂದ್ರ	1333.00
ಒಟ್ಟು ವಿಸ್ತೀರ್ಣ		1333.00

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ),

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ಬಿಶೇಷ ರಾಜ್ಯ ಪತ್ರ

ಭಾಗ - III Part - III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೩೦ No. 430
-------------------------	---	--------------------

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರಡಿ ಅಧಿಸೂಚನೆ

ಸಂಖ್ಯೆ: ಸಿಐ 241 ಎಸ್.ಪಿ.ಕ್ಯೂ 2018, ಬೆಂಗಳೂರು, ದಿನಾಂಕ : 01.06.2019

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ : 18) ವಿಧಿ 28(1)ರ ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ರಾಜ್ಯ ಪತ್ರದ ಭಾಗ 3ರ ಪತ್ರಿಕೆ ಪುಟ ಸಂಖ್ಯೆ 5334 ರಿಂದ 5338ರಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ : ಸಿ ಐ 241 ಎಸ್.ಪಿ.ಕ್ಯೂ 2018 ದಿ : 07.12.2018ರಲ್ಲಿ ರಾಜ್ಯ ಪತ್ರದ ದಿನಾಂಕ 20.12.2018ರಂದು ಪ್ರಕಟವಾದ ಪ್ರಕಾರ ಸರ್ಕಾರದಲ್ಲಿ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು “ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಕನಕಪುರ ಮುಖ್ಯ ರಸ್ತೆಯ ಅಂಜನಾಪುರ ಡಿಪೋ ನಿರ್ಮಾಣದ ” ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಇಚ್ಛೆ ಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಭೂಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3)ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ 28(4)ರ (1966 ರ ಕರ್ನಾಟಕ ಕಾಯ್ದೆ ಸಂಖ್ಯೆ : 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್ ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ಥಳೀಯ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಅಂಜನಾಪುರ ಡಿಪೋ ನಿರ್ಮಾಣ											
ಗ್ರಾಮ : ಉತ್ತರಹಳ್ಳಿ ಮನವರ್ತೆ ಕಾವಲ್ (ಯು.ಎಂ.ಕಾವಲ್)			ಹೋಬಳಿ : ಉತ್ತರಹಳ್ಳಿ			ತಾಲ್ಲೂಕು : ಬೆಂಗಳೂರು ದಕ್ಷಿಣ			ಜಿಲ್ಲೆ : ಬೆಂಗಳೂರು ನಗರ		
1	R4B – 219	ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈವೇಟ್	ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈವೇಟ್	10/1A	ಆರ್.ಟಿ.ಸಿ	856.85	ಬಿ.ಎಂ.ಐ.ಸಿ.ಪಿ ಉಳಿಕೆ ಸ್ವತ್ತು (ನೈಸ್ ರಸ್ತೆ)	ಸರ್ವೆ ನಂ. 11 ರ ಗಡಿ	ಬಿ.ಎಂ.ಐ.ಸಿ.ಪಿ ಉಳಿಕೆ ಸ್ವತ್ತು (ನೈಸ್ ರಸ್ತೆ)	ಸರ್ವೆ ನಂ. 38ರ ಸ್ವತ್ತು	ಖಾಲಿ ಜಾಗ
2	R4B – 220 A	1. ಡಾ ಉಮೇಶ್ ಬಾಬು ಬಿನ್ ಲೇಟ್ ಡಾ ಭೀಮಪ್ಪ 2. ಚಂದ್ರಮ್ಮ ಕೋಂ ಲೇಟ್ ಡಾ ಭೀಮಪ್ಪ 3. ಎನ್.ಕೃಷ್ಣಪ್ಪ	1. ಡಾ ಉಮೇಶ್ ಬಾಬು ಬಿನ್ ಲೇಟ್ ಡಾ ಭೀಮಪ್ಪ 2. ಚಂದ್ರಮ್ಮ ಕೋಂ ಲೇಟ್ ಡಾ ಭೀಮಪ್ಪ 3. ಅನ್ನದಾನಪ್ಪ ಬಿನ್ ಟಿ.ಎನ್. ರಾಮಯ್ಯ	11/2	ಆರ್.ಟಿ.ಸಿ ಕ್ರಯ ಪತ್ರ	3743.39 (ಒ) 303.51 ಒಟ್ಟು:4046.90	ಆನಂದಪ್ಪ ರವರ ಸ್ವತ್ತು	ಬಿ.ಡಬ್ಲ್ಯು.ಎಸ್.ಎಸ್.ಬಿ ಸ್ವತ್ತು	ನೈಸ್ ರಸ್ತೆ	ಸರ್ವೆ ನಂ. 38ರ ಸ್ವತ್ತು	ಮನೆ - 1 ಮುನೇಶ್ವರ ದೇವಸ್ಥಾನ ಶೆಡ್ - 2 ಬೋರ್ವೆಲ್ & ಮೋಟಾರ್ - 1 ತಂತಿ ಬೇಲಿ
3	R4B – 220 A-1	ಅಮೃತರಾಜ್ ಬಿನ್ ಮಂಜುರಾಮ ಸ್ವಾಮಿ	ಅಮೃತರಾಜ್ ಬಿನ್ ಮಂಜುರಾಮ ಸ್ವಾಮಿ	11/2	ಆರ್.ಟಿ.ಸಿ ಕ್ರಯ ಪತ್ರ	910.53	ಆನಂದಪ್ಪ ರವರ ಸ್ವತ್ತು	ಡಾ ಎಸ್. ಭೀಮಪ್ಪ ಮತ್ತು ಆರ್. ಅನ್ನದಾನಪ್ಪ ರವರ ಸ್ವತ್ತು	ಡಾ ಎಸ್. ಭೀಮಪ್ಪ ಮತ್ತು ಆರ್. ಅನ್ನದಾನಪ್ಪ ರವರ ಸ್ವತ್ತು	ದೇವಿಕಾ ರಾಣಿ ಎಸ್ಟೇಟ್	ಖಾಲಿ ಜಾಗ
4.	R4B – 220 A-2	ಚೈತನ್ಯ ಕೋಂ ಅಮೃತ ರಾಜ್	ಚೈತನ್ಯ ಕೋಂ ಅಮೃತ ರಾಜ್	11/2	ಆರ್.ಟಿ.ಸಿ ಕ್ರಯ ಪತ್ರ	607.02	ಆನಂದಪ್ಪ ರವರ ಸ್ವತ್ತು	ಡಾ ಎಸ್. ಭೀಮಪ್ಪ ಮತ್ತು ಆರ್. ಅನ್ನದಾನಪ್ಪ ರವರ ಸ್ವತ್ತು	ಡಾ ಎಸ್. ಭೀಮಪ್ಪ ಮತ್ತು ಆರ್. ಅನ್ನದಾನಪ್ಪ ರವರ ಸ್ವತ್ತು	ಅಮೃತರಾಜ್ ರವರ ಸ್ವತ್ತು	ಖಾಲಿ ಜಾಗ

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್ ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
5.	R4B – 220 B	ಎಲ್. ಆನಂದ್ ಬಿನ್ ಲೇಟ್. ಲಿಂಗಪ್ಪ	ಎಲ್.ಆನಂದ್ ಬಿನ್ ಲೇಟ್. ಲಿಂಗಪ್ಪ ಬಟ್ಟೆ ಕ್ಲೀನಿಂಗ್ ಶೆಡ್ – 1 ಟೆಲಿಫೋನ್ ಟವರ್	11/2	ವಿಭಾಗ (ಪ್ರ) (ಎಂ. ಆರ್. -23/77-78)	4107.02 (ಖ) 303.51 <u>3803.51</u>	ದೇವೀರಮ್ಮ ರವರ ಸ್ವತ್ತು	ಅನ್ನದಾನಪ್ಪ ರವರ ಸ್ವತ್ತು	ನೈಸ್ ರಸ್ತೆ	ದೇವಿಕಾ ರಾಣಿ ಎಸ್ಟೇಟ್	ಮನೆ – 1 ವಾಸದ ಶೀಟಿನ ಮನೆ – 1 ತೆಂಗು – 10 ಸಮೋಟ – ಬಾಳೆತೋಟ – ಟವರ್ – 2 ಬಟ್ಟೆ ಕ್ಲೀನಿಂಗ್ ಶೆಡ್ – 1 ಬೋರ್ವೆಲ್ & ಪಂಪ್ – 2 ಟೆಲಿಫೋನ್ ಟವರ್ – 2
6.	R4B – 220 B - I	ಕೆ. ಪ್ರಭಾವತಿ ಕೋಂ. ರೇವಣ್ಣ. ವಿ.	ಕೆ. ಪ್ರಭಾವತಿ ಕೋಂ. ರೇವಣ್ಣ. ವಿ.	11/2	11/765/14	111.48	ರಸ್ತೆ	ಚೈತನ್ಯ ರವರ ಸ್ವತ್ತು	ಆನಂದರವರ ಸ್ವತ್ತು	ಅನ್ನಪೂರ್ಣ ರವರ ಸ್ವತ್ತು	ವಾಸದ ಮನೆ
7.	R4B – 220 B - II	ಅನ್ನಪೂರ್ಣ ಬಿನ್ ಅಂಜಪ್ಪ	ಅನ್ನಪೂರ್ಣ ಬಿನ್ ಅಂಜಪ್ಪ	11/2	11/290/14	111.48	ರಸ್ತೆ	ಚೈತನ್ಯ ರವರ ಸ್ವತ್ತು	ಪ್ರಭಾವತಿ ರವರ ಸ್ವತ್ತು	ಹನುಮಕ್ಕ ರವರ ಸ್ವತ್ತು	ಖಾಲಿ ಜಾಗ
8.	R4B – 220 B - III	ಹನುಮಕ್ಕ ಕೋಂ. ಲೇಟ್. ಮುನಿಯಲ್ಲಪ್ಪ	ಹನುಮಕ್ಕ ಕೋಂ. ಲೇಟ್. ಮುನಿಯಲ್ಲಪ್ಪ	11/2	11/291/14/1	111.48	ರಸ್ತೆ	ಚೈತನ್ಯ ರವರ ಸ್ವತ್ತು	ಅನ್ನಪೂರ್ಣ ರವರ ಸ್ವತ್ತು	ಚಾಂದ್ ಅಮೀನ್ ರವರ ಸ್ವತ್ತು	ಖಾಲಿ ನಿವೇಶನ
9.	R4B – 220 B - IV	ಚಾಂದ್ ಅಮೀನ್ ಬಿನ್ ಮಹಮ್ಮದ್ ಅಮೀನುದ್ದೀನ್	ಚಾಂದ್ ಅಮೀನ್ ಬಿನ್ ಮಹಮ್ಮದ್ ಅಮೀನುದ್ದೀನ್	11/2	11/375/6	111.48	ರಸ್ತೆ	ಚೈತನ್ಯ ರವರ ಸ್ವತ್ತು	ಹನುಮಕ್ಕ ರವರ ಸ್ವತ್ತು	ಶೇಕ್ ಮಹರುಲ್ಲಾ ಇಸ್ಲಾಂ ರವರ ಸ್ವತ್ತು	ಖಾಲಿ ಜಾಗ

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್ ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಶ್ಲೇಷಣೆ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
10.	R4B – 220 B - V	ಶೇಕ್ ಮಹರುಲ್ಲಾ ಇಸ್ಲಾಂ	ಶೇಕ್ ಮಹರುಲ್ಲಾ ಇಸ್ಲಾಂ	11/2	11/440/376 /7	111.48	ರಸ್ತೆ	ಅಮೃತ ರಾಜ್ ರವರ ಸ್ವತ್ತು	ಚಾಂದ್ ಅಮೀನ್ ರವರ ಸ್ವತ್ತು	ಆನಂದರವರ ಉಳಿಕೆ ಸ್ವತ್ತು	ವಾಸದ ಮನೆ
11.	R4B – 220 C	ಲತಾ ಕೋಂ ಮಂಜುನಾಥ್	ಲತಾ ಕೋಂ ಮಂಜುನಾಥ್	11/2	ದಾನಪತ್ರ	1517.56 (ಖ) <u>202.34</u> 1315.22	ಹನು ಮಂತೇ ಗೌಡ ರವರ ಸ್ವತ್ತು	ಆನಂದ ರವರ ಸ್ವತ್ತು	ಆನಂದ ರವರ ಸ್ವತ್ತು ಮತ್ತು ನೈಸ್ ರಸ್ತೆ	ದೇವಿಕಾ ರಾಣಿ ಎಸ್ಪೇಟ್	ತೆಂಗು – 5 ಸಪೋಟ – 1 ಅಡಿಕೆ – 4 ತಂತಿ ಬೇಲಿ
12.	R4B – 220 D	ಹನುಮಂತೇ ಗೌಡ. ಬಿ ಬಿನ್. ಭಗವಂತರಾಜು ಹೆಚ್.	ಹನುಮಂತೇ ಗೌಡ. ಬಿ ಬಿನ್. ಭಗವಂತರಾಜು ಹೆಚ್.	11/2	11	1011.70 (ಖ) <u>101.17</u> 910.53	ರಾಮ ಲಿಂಗು ರವರ ಸ್ವತ್ತು	ನಿಂಗಪ್ಪ ರವರ ಸ್ವತ್ತು	ನೈಸ್ ರಸ್ತೆ	ದೇವಿಕಾ ರಾಣಿ ಎಸ್ಪೇಟ್	ಕಟ್ಟಡ ಮತ್ತು ಖಾಲಿ ಜಾಗ
13.	R4B – 220 E	ರಾಮಲಿಂಗು ಬಿನ್. ಮಂಗಯ್ಯ	ರಾಮಲಿಂಗು ಬಿನ್. ಮಂಗಯ್ಯ	11/2	ಕ್ರಯಪತ್ರ	1517.56 (ಖ) <u>202.34</u> 1315.22	ವೈ.ಎಸ್. ಪಾರ್ವತಮ್ಮ ರವರ ಸ್ವತ್ತು	ಹನುಮಂತೇ ಗೌಡ ರವರ ಸ್ವತ್ತು	ನೈಸ್ ರಸ್ತೆ	ದೇವಿಕಾ ರಾಣಿ ಎಸ್ಪೇಟ್	ಖಾಲಿ ಜಾಗ
14.	R4B – 220 F	ವೈ.ಎಸ್. ಪಾರ್ವತಮ್ಮ ಕೋಂ. ವೈ.ಆರ್. ಶಾಂತ ವೀರಪ್ಪ ರಾಕೇಶ್ ವೈ.ಎಸ್	ವೈ.ಎಸ್. ಪಾರ್ವತಮ್ಮ ಕೋಂ. ವೈ.ಆರ್. ಶಾಂತ ವೀರಪ್ಪ ರಾಕೇಶ್ ವೈ.ಎಸ್	11/2	11	1517.56 (ಖ) <u>202.34</u> 1315.22	ವೈ.ಎಸ್. ಪಾರ್ವತಮ್ಮ ರವರ ಸ್ವತ್ತು	ರಾಮಲಿಂಗು ರವರ ಸ್ವತ್ತು	ನೈಸ್ ರಸ್ತೆ	ದೇವಿಕಾ ರಾಣಿ ಎಸ್ಪೇಟ್	ಖಾಲಿ ಜಾಗ
15.	R4B – 220 G	1.ವೈ.ಎಸ್. ಪಾರ್ವತಮ್ಮ ಕೋಂ. ವೈ.ಆರ್. ಶಾಂತವೀರಪ್ಪ 2.ರಾಕೇಶ್ ವೈ.ಎಸ್.	ವೈ.ಎಸ್. ಪಾರ್ವತಮ್ಮ ಕೋಂ. ವೈ.ಆರ್. ಶಾಂತವೀರಪ್ಪ ರಾಕೇಶ್ ವೈ.ಎಸ್.	11/2	11	657.61 (ಖ) <u>101.17</u> 556.44	ರಾಮ ಲಿಂಗು, ಸತ್ಯಲಕ್ಷ್ಮಿ ಸಿ. ದಿನೇಶ್ ರವರ ಸ್ವತ್ತು	ವೈ.ಎಸ್. ಪಾರ್ವತಮ್ಮ ರವರ ಸ್ವತ್ತು	ನೈಸ್ ರಸ್ತೆ	ದೇವಿಕಾ ರಾಣಿ ಎಸ್ಪೇಟ್	ಕಟ್ಟಡ ಮತ್ತು ಖಾಲಿ ಜಾಗ

ಕ್ರ. ಸಂ.	ಗುರುತಿನ ಸಂಖ್ಯೆ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಎಲ್ ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂ ಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ.	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
16.	R4B – 220 G-I	ರಾಮಲಿಂಗು ಬಿನ್. ಮಂಗಯ್ಯ	ರಾಮಲಿಂಗು ಬಿನ್. ಮಂಗಯ್ಯ	11/2	11/3	512.68	ಕೃಷ್ಣಯ್ಯ ಶೆಟ್ಟಿ ರವರ ಸ್ವತ್ತು	ವೈ.ಎಸ್. ಪಾರ್ವತಮ್ಮ ರವರ ಸ್ವತ್ತು	ನೈಸ್ ರಸ್ತೆ	ದೇವಿಕಾ ರಾಣಿ ಎಸ್ಟೇಟ್	ತಂತಿ ಬೇಲಿ ಖಾಲಿ ಜಾಗ
17.	R4B – 220 G-II	ಸತ್ಯಲಕ್ಷ್ಮಿ ಕೋಂ. ಪ್ರದೀಪ್ ಕುಮಾರ್	ಸತ್ಯಲಕ್ಷ್ಮಿ ಕೋಂ. ಪ್ರದೀಪ್ ಕುಮಾರ್	11/2	11/2	1114.83 (ಖ) 202.34 <u>912.49</u>	ಕೃಷ್ಣಯ್ಯ ಶೆಟ್ಟಿ ರವರ ಸ್ವತ್ತು	ವೈ.ಎಸ್. ಪಾರ್ವತಮ್ಮ ರವರ ಸ್ವತ್ತು	ರಾಮಲಿಂಗು ರವರ ಸ್ವತ್ತು	ದೇವಿಕಾ ರಾಣಿ ಎಸ್ಟೇಟ್	ತಂತಿ ಬೇಲಿ ಖಾಲಿ ಜಾಗ
18.	R4B – 220 G-III	ಸಿ. ದಿನೇಶ್ ಬಿನ್. ಚನ್ನಪ್ಪ	ಸಿ. ದಿನೇಶ್ ಬಿನ್. ಚನ್ನಪ್ಪ	11/2	11/3	561.78	ಕೃಷ್ಣಯ್ಯ ಶೆಟ್ಟಿ ರವರ ಸ್ವತ್ತು	ವೈ.ಎಸ್. ಪಾರ್ವತಮ್ಮ ರವರ ಸ್ವತ್ತು	ಸತ್ಯಲಕ್ಷ್ಮಿ	ದೇವಿಕಾ ರಾಣಿ ಎಸ್ಟೇಟ್	ಕಟ್ಟಡ ಬೋರ್‌ವೆಲ್ & ಪಂಪ್ - 1 ತಂತಿ ಬೇಲಿ
19.	R4B – 220 - H	ಕೃಷ್ಣಯ್ಯ ಶೆಟ್ಟಿ ಬಿನ್. ವೆಂಕಟರಮಣ ಶೆಟ್ಟಿ	ಕೃಷ್ಣಯ್ಯ ಶೆಟ್ಟಿ ಬಿನ್. ವೆಂಕಟ ರಮಣ ಶೆಟ್ಟಿ	11/2	ಆರ್.ಟಿ.ಸಿ	1389.96 (ಖ) 202.34 <u>1187.62</u>	ಮಂಜು ರಾಮ ಸ್ವಾಮಿ ರವರ ಸ್ವತ್ತು	ಸತ್ಯಲಕ್ಷ್ಮಿ ರಾಮಲಿಂಗು ಸಿ. ದಿನೇಶ್ ರವರ ಸ್ವತ್ತು	ಬಿ.ಎಂ.ಐ.ಸಿ.ಪಿ ರವರ ಸ್ವತ್ತು	ದೇವಿಕಾ ರಾಣಿ ಎಸ್ಟೇಟ್	ಖಾಲಿ ಜಾಗ
20.	R4B – 220 – H - 1	1. ಪಾರ್ವತಮ್ಮ ಕೋಂ. ಹೆಚ್. ಮಂಜುರಾಮ ಸ್ವಾಮಿ, 2. ಅಮೃತ ರಾಜ್ ಎಂ. ಬಿನ್. ಹೆಚ್. ಮಂಜುರಾಮ ಸ್ವಾಮಿ	ಪಾರ್ವತಮ್ಮ ಕೋಂ. ಹೆಚ್. ಮಂಜುರಾಮ ಸ್ವಾಮಿ, ಅಮೃತ ರಾಜ್ ಎಂ.ಬಿನ್. ಹೆಚ್. ಮಂಜುರಾಮ ಸ್ವಾಮಿ	11/2	ದಾನಪತ್ರ	1011.70 (ಖ) 101.17 <u>910.53</u>	ಸ.ನಂ. 10 ರ ಕೆ.ಐ.ಎ.ಡಿ.ಬಿ ಸ್ವತ್ತು	ಕೃಷ್ಣಯ್ಯ ಶೆಟ್ಟಿ ರವರ ಸ್ವತ್ತು	ನೈಸ್ ರಸ್ತೆ	ದೇವಿಕಾ ರಾಣಿ ಎಸ್ಟೇಟ್	ಖಾಲಿ ಜಾಗ
						ಒಟ್ಟು ವಿಸ್ತೀರ್ಣ	21898.66				
						ಖರಾಬು ವಿಸ್ತೀರ್ಣ (-)	1922.23				
						ಒಟ್ಟು ಭೂಸ್ವಾಧೀನವಾದ ವಿಸ್ತೀರ್ಣ	19976.43				

ಘೋಷ್ವಾರೆ

ಕ್ರಮ ಸಂಖ್ಯೆ	ಗ್ರಾಮದ ಹೆಸರು	ಭೂಸ್ವಾಧೀನದ ಸರ್ವೆ ನಂಬರುಗಳು	ಭೂಸ್ವಾಧೀನದ ವಿಸ್ತೀರ್ಣ			ಷರಾ
			ಐನ್ (ಚ.ಮೀ.ಗಳಲ್ಲಿ)	ಖರಾಬು (ಚ.ಮೀ.ಗಳಲ್ಲಿ)	ಬಾಕಿ (ಚ.ಮೀ.ಗಳಲ್ಲಿ)	
1	ಉತ್ತರಹಳ್ಳಿ ಮನವರ್ತೆಕಾವಲ್	10/1ಎ	856.85	-	856.85	ನೈಸ್ ರಸ್ತೆ
2	ಉತ್ತರಹಳ್ಳಿ ಮನವರ್ತೆಕಾವಲ್	11/2	21041.81	1922.23	19119.58	ಹಿಡುವಳಿ
		ಒಟ್ಟು ವಿಸ್ತೀರ್ಣ	21898.66	1922.23	19976.43	

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ವೆಂಕಟೇಶಮೂರ್ತಿ

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ),
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦)	ನಂ. ೪೩೨
Part-III	Bengaluru, Saturday, June 1, 2019 (Jyesta 11, Shaka Varsha 1940)	No. 432

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ
ಅಧಿಸೂಚನೆ

ಸಂಖ್ಯೆ: ಲೋಇ 82 ಸೇಸಕಿ 2019, ಬೆಂಗಳೂರು, ದಿನಾಂಕ: 31-05-2019

ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಸಹಾಯಕ ಇಂಜಿನಿಯರ್ (ವಿಭಾಗ-1) ವೃಂದದ ಹುದ್ದೆಗಳನ್ನು ನೇರ ನೇಮಕಾತಿ ಹಾಗೂ ವೃಂದ ಬದಲಾವಣೆ ಮೂಲಕ ನೇಮಕ ಮಾಡಿ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಗಳ ಸಹಾಯಕ ಇಂಜಿನಿಯರ್‌ಗಳ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.01.1978 ರಿಂದ 31.12.1988ರವರೆಗೆ ಇದ್ದಂತೆ ಈ ಹಿಂದೆ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ), ಬೆಂಗಳೂರು ಇವರ ಅಧಿಸೂಚನೆ ಸಂಖ್ಯೆ:ಸಿಬಿಎಸ್:4:ಜಿಡಿಎಲ್:ಇಎಸ್‌ಟಿ:89 ದಿನಾಂಕ:22.01.1990ರಲ್ಲಿ ಹೊರಡಿಸಲಾಗಿರುತ್ತದೆ.

ನಂತರ ಕಿರಿಯ ಇಂಜಿನಿಯರ್ ವೃಂದದಿಂದ ಸಹಾಯಕ ಇಂಜಿನಿಯರ್ ಹುದ್ದೆಗೆ ವೃಂದ ಬದಲಾವಣೆಗೊಂಡಿರುವ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆ ಹಾಗೂ ದಿನಗೂಲಿ ಸೇವೆಯಿಂದ ಸಕ್ರಮಗೊಂಡಿರುವ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಅವರು ಸೇವಾ ಸಕ್ರಮಗೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಇಂಟರ್-ಸೇ ಜೇಷ್ಠತೆಯನ್ನು ಕಾಪಾಡಿ ನಿಗದಿಪಡಿಸಬೇಕಾಗಿದ್ದು ದಿನಾಂಕ:22.01.1999ರಲ್ಲಿ ಪ್ರಕಟಿಸಿರುವ ಸಹಾಯಕ ಇಂಜಿನಿಯರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಕರ್ನಾಟಕ ಸರ್ಕಾರಿ ನೌಕರರ (ಸೇವಾ ಜೇಷ್ಠತೆ) ನಿಯಮಾವಳಿ, 1957ರ ನಿಯಮ 10(1)ರ ಪ್ರಕಾರ ಪರಿಷ್ಕರಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 76 ಸೇಸಕಿ 97 ದಿನಾಂಕ:29-03-2003ರಲ್ಲಿ ದಿನಾಂಕ:01.01.1980 ರಿಂದ 01.02.2003 ರವರೆಗೆ ಇದ್ದಂತೆ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ದಿನಾಂಕ:29.03.2003ರ ರಾಜ್ಯ ಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುತ್ತದೆ.

ಮುಂದುವರೆದು, ಲೋಕೋಪಯೋಗಿ ಇಲಾಖೆಯಿಂದ ಜಲಸಂಪನ್ಮೂಲ ಇಲಾಖೆಯನ್ನು ಸಂಪೂರ್ಣವಾಗಿ ಬೇರ್ಪಡಿಸಿಲ್ಲವಾದ್ದರಿಂದ ಸದರಿ ಪ್ರಕ್ರಿಯೆ ಮುಗಿಯುವವರೆಗೂ ಜಲಸಂಪನ್ಮೂಲ ಇಲಾಖೆಯ ಹುದ್ದೆಗಳನ್ನು ಲೋಕೋಪಯೋಗಿ ಇಲಾಖೆಯ ಮುಖಾಂತರ ಭರ್ತಿ ಮಾಡುವ ಕುರಿತು ಜಲಸಂಪನ್ಮೂಲ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 98 ಎಸ್‌ಆರ್‌ಡಿ 94 ದಿನಾಂಕ:12.12.1995ರಲ್ಲಿ ತಿದ್ದುಪಡಿ ತರಲಾಗಿದೆ. ಆದ್ದರಿಂದ ಮೇಲೆ ತಿಳಿಸಿದ ದಿನಾಂಕ:29.03.2003ರ ಅಧಿಸೂಚನೆ ಸಂಖ್ಯೆ:ಲೋಇ 76 ಸೇಸಕಿ 97ರಲ್ಲಿ ಹೊರಡಿಸಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ಮುಂದುವರೆದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಗುತ್ತಿಗೆ ಮತ್ತು ತಾತ್ಕಾಲಿಕ ಆಧಾರದ ಮೇಲೆ ನೇಮಕಗೊಂಡು ದಿನಾಂಕ:18.10.2002ರ ಸರ್ಕಾರದ ಅಧಿಸೂಚನೆ ಸಂಖ್ಯೆ:ಡಿಪಿಎಆರ್ 31 ಎಸ್‌ಆರ್‌ಡಿ 2002ರಲ್ಲಿ ರಚಿಸಲಾದ “Karnataka Civil Services (Absorption of Assistant Engineers and Junior Engineers appointed on contract and on adhoc basis in the Water Resources (Special) Rules 2002” ರ ವಿಶೇಷ ನಿಯಮಾವಳಿಯಲ್ಲಿ ವಿಲೀನಗೊಳಿಸಲಾದ 307 ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಕ್ರಮ ಸಂಖ್ಯೆ:3748 ರಿಂದ 4054ರವರೆಗೆ ಇರುವಂತೆ ಸೇರ್ಪಡೆ ಮಾಡಿ ದಿನಾಂಕ:27.07.2005ರ ಅಧಿಸೂಚನೆ ಸಂಖ್ಯೆ:ಲೋಇ 157 ಸೇಸಕಿ 2005ರಲ್ಲಿ ಹೊರಡಿಸಿದ್ದು, ಸದರಿ ಅಧಿಸೂಚನೆಯು ದಿನಾಂಕ:27.07.2005ರ ರಾಜ್ಯ ಪತ್ರದ ವಿಶೇಷ ಪತ್ರಿಕೆಯಲ್ಲಿ

ಪ್ರಕಟಿಸಲಾಗಿತ್ತು. ಅದೇ ರೀತಿ ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇದ್ದ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಪ್ರಧಾನ ಇಂಜಿನಿಯರ್, ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿನ ನೇಮಕಾತಿ ಆಯ್ಕೆ ಸಮಿತಿಯ ಮೂಲಕ ನೇಮಕಗೊಂಡ 150 ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನೂ ಸಹ ಕ್ರಮ ಸಂಖ್ಯೆ:4055 ರಿಂದ 4206ರವರೆಗೆ ಇರುವಂತೆ ಸೇರ್ಪಡೆ ಮಾಡಿ ದಿನಾಂಕ:19.10.2007ರ ಅಧಿಸೂಚನೆ ಸಂಖ್ಯೆ:ಲೋಇ 134 ಸೇಸಕಿ 2007ರಲ್ಲಿ ಹೊರಡಿಸಿದ್ದು ಸದರಿ ಅಧಿಸೂಚನೆಯು ದಿನಾಂಕ:26.10.2007ರ ರಾಜ್ಯ ಪತ್ರದ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುತ್ತದೆ.

ಈ ಮೇಲೆ ತಿಳಿಸಿದ ಕಾರಣಗಳಲ್ಲದೆ, ಕಿರಿಯ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಇಂಜಿನಿಯರ್ ಹುದ್ದೆಗೆ ವೃಂದ ಬದಲಾವಣೆ ಹೊಂದಿದ ಸಹಾಯಕ ಇಂಜಿನಿಯರ್‌ಗಳ ಹಾಗೂ ದಿನಗೂಲಿ ಸೇವೆಯಿಂದ ಸೇವಾ ಸಕ್ರಮಗೊಂಡ ಸಹಾಯಕ ಇಂಜಿನಿಯರ್‌ಗಳ ಸೇವೆಯನ್ನು ಸಕ್ರಮಗೊಂಡಿರುವ ದಿನಾಂಕದಿಂದ ಆಧರಿಸಿ ಇಂಟರ್-ಸೇ ಜೇಷ್ಠತೆಯನ್ನು ಕಾಪಾಡಿ ನಿಗದಿಪಡಿಸಬೇಕಾಗಿದ್ದರಿಂದ ಕರ್ನಾಟಕ ಸರ್ಕಾರಿ ನೌಕರರ (ಸೇವಾ ಜೇಷ್ಠತೆ) ನಿಯಮಾವಳಿ, 1957ರ ನಿಯಮ 10(1)ರ ಪ್ರಕಾರ ಪ್ರಸ್ತುತ ಚಾಲ್ತಿಯಲ್ಲಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಜೇಷ್ಠತಾ ಪಟ್ಟಿಯನ್ನು ದಿನಾಂಕ:01.01.1980 ರಿಂದ 31.12.2004ರವರೆಗೆ ಇರುವಂತೆ ಪರಿಷ್ಕರಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 98 ಸೇಸಕಿ 2008 ದಿನಾಂಕ:15.11.2010ರಲ್ಲಿ ಅಂತಿಮಗೊಳಿಸಿ ಪ್ರಕಟಿಸಲಾಗಿರುತ್ತದೆ.

ನಂತರದ ಬೆಳವಣಿಗೆಯಲ್ಲಿ ದಿನಾಂಕ:01.01.2005 ರಿಂದ 30.06.2014ರವರೆಗೆ ಇರುವಂತೆ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ವೃಂದಕ್ಕೆ ಈ ಕೆಳಕಂಡ ವಿವಿಧ ಹಂತಗಳಲ್ಲಿ ನೇಮಕಾತಿ / ವೃಂದ ಬದಲಾವಣೆ / ವಿಲೀನಾತಿ ಆದೇಶ ಹಾಗೂ ನ್ಯಾಯಾಲಯಗಳ ಪ್ರಕರಣಗಳ ಹಿನ್ನೆಲೆಯಲ್ಲಿ ನೇಮಕಾತಿ ಮಾಡಿದ್ದು, ಅವುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಜೇಷ್ಠತಾ ಪಟ್ಟಿಗಳನ್ನು ಪ್ರಕಟಿಸಲಾಗಿರುತ್ತದೆ.

1. ಮೇಲೆ ತಿಳಿಸಿದ ದಿನಾಂಕ:15.11.2010ರ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಗುತ್ತಿಗೆ ಮತ್ತು ತಾತ್ಕಾಲಿಕ ಆಧಾರದ ಮೇಲೆ ನೇಮಿಸಿ ನಂತರ 2002ರ ವಿಶೇಷ ವಿಲೀನಾತಿ ಆದೇಶದಲ್ಲಿ ವಿಲೀನಗೊಳಿಸಲಾದ ಕ್ರಮ ಸಂಖ್ಯೆ:3748 ರಿಂದ 4054ರವರೆಗೆ ಕಾಣಿಸಿರುವ ಸಹಾಯಕ ಇಂಜಿನಿಯರ್‌ಗಳ ವಿಲೀನಾತಿ ಆದೇಶವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿತವಾಗಿ ಅಸಿಂಧುಗೊಳಿಸಿದ ಹಿನ್ನೆಲೆಯಲ್ಲಿ ಅವರುಗಳನ್ನು "ಕರ್ನಾಟಕ ಸಿವಿಲ್ ಸೇವೆಗಳು (ಜಲಸಂಪನ್ಮೂಲ ಸೇವೆ) ಅಧಿನಿಯಮ 2013"ರ ಅನುಸಾರ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಮರು ಆಯ್ಕೆ ಮೂಲಕ ಭರ್ತಿ ಮಾಡಿದ್ದು, ವಿಲೀನಗೊಂಡಿದ್ದ 307 ಸಹಾಯಕ ಇಂಜಿನಿಯರ್‌ಗಳ ಪೈಕಿ 283 ಸಹಾಯಕ ಇಂಜಿನಿಯರ್‌ಗಳು ಮಾತ್ರ ಆಯ್ಕೆಯಾದ ಕಾರಣ ಅವರುಗಳಿಗೆ ಮಾತ್ರ ಅನ್ವಯವಾಗುವಂತೆ ಅವರುಗಳ ರ್ಯಾಂಕಿಂಗ್ ಅನುಸಾರ ಪರಿಷ್ಕೃತ ಅಂತಿಮ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 29 ಸೇಸಕಿ 2016 ದಿನಾಂಕ:19.06.2017 ರಲ್ಲಿ ಪ್ರಕಟಿಸಲಾಗಿರುತ್ತದೆ.
2. ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳಲ್ಲಿ ಗುರುತಿಸಲಾದ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್ ವೃಂದದ ಹುದ್ದೆಗಳನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:9337-9352/2015 ಮತ್ತು ಇತರೆ ಪ್ರಕರಣಗಳಲ್ಲಿ ದಿನಾಂಕ: 04.11.2015ರಂದು ನೀಡಿದ ಅಂತಿಮ ತೀರ್ಪಿನ ಅನುಸಾರ ಕರ್ನಾಟಕ ಸಿವಿಲ್ ಸೇವೆಯಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ 2001ರ ವಿಶೇಷ ನೇಮಕಾತಿ ನಿಯಮಾವಳಿಯ ಅನುಸಾರ ಕರ್ನಾಟಕ ಲೋಕಸೇವಾ ಆಯೋಗದಿಂದ ಮರು ಆಯ್ಕೆ ಮೂಲಕ ಭರ್ತಿ ಮಾಡಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 10 ಸೇಸಕಿ 2017 ದಿನಾಂಕ:15.12.2017 ರಲ್ಲಿ ಪ್ರಕಟಿಸಲಾಗಿರುತ್ತದೆ.
3. ಅಧಿಸೂಚನೆ ಸಂಖ್ಯೆ:ಸಿಬಿಎಸ್:360:ಸ.ಇಂ.:ಕಿ.ಇಂ:ನೇರನೇಮಕಾತಿ:ಇಎಸ್‌ಸಿ:06-07 ದಿನಾಂಕ: 12.07.2007 ರ ಅನುಸಾರ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲಾದ ಸಹಾಯಕ ಇಂಜಿನಿಯರ್‌ಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 10 ಸೇಸಕಿ 2017 ದಿನಾಂಕ:15.12.2017 ರಲ್ಲಿ ಪ್ರಕಟಿಸಲಾಗಿರುತ್ತದೆ.
4. 2012 ಹಾಗೂ 2014ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಆಯ್ಕೆಯಾದ ಸಹಾಯಕ ಇಂಜಿನಿಯರ್‌ಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 10 ಸೇಸಕಿ 2017 ದಿನಾಂಕ:15.12.2017ರಲ್ಲಿ ಪ್ರಕಟಿಸಲಾಗಿರುತ್ತದೆ.
5. ಅದೇ ರೀತಿ 01.01.2005 ರಿಂದ 30.06.2014ರವರೆಗಿನ ಅವಧಿಯಲ್ಲಿ ದಿನಗೂಲಿ ಆಧಾರದ ಮೇಲೆ ನೇಮಕಗೊಂಡು ಸಕ್ರಮಗೊಳಿಸಲಾದ ಇಂಜಿನಿಯರ್‌ಗಳು ಹಾಗೂ ಕಿರಿಯ ಇಂಜಿನಿಯರ್ ವೃಂದದಿಂದ ಸಹಾಯಕ ಇಂಜಿನಿಯರ್ ವೃಂದಕ್ಕೆ ವೃಂದ ಬದಲಾವಣೆಗೊಂಡ ಸಹಾಯಕ

ಇಂಜಿನಿಯರ್‌ಗಳ ಜೇಷ್ಠತೆಯನ್ನು ಅವರುಗಳ ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ಪ್ರತ್ಯೇಕವಾಗಿ ಜೇಷ್ಠತೆಗಳನ್ನು ನಿಗದಿಪಡಿಸಿ ಪ್ರಕಟಿಸಲಾಗಿರುತ್ತದೆ.

6. ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದವು ಸಂಪೂರ್ಣವಾಗಿ ನೇರ ನೇಮಕಾತಿ ವೃಂದದ ಹುದ್ದೆಗಳಾಗಿದ್ದು ಹೈದ್ರಾಬಾದ್-ಕರ್ನಾಟಕ 371ಜೆ ಮೀಸಲಾತಿ 2013ರ ನಿಯಮಾವಳಿಯ ಅನುಸಾರ ಗುರುತಿಸಲಾದ ಸಹಾಯಕ ಇಂಜಿನಿಯರ್ ವೃಂದದ ಹುದ್ದೆಗಳನ್ನು ಸದರಿ ನಿಯಮಾವಳಿಯಲ್ಲಿ ಕಲ್ಪಿಸಿರುವ ಅವಕಾಶದಂತೆ ಅಭಿಮತಗಳನ್ನು ಪಡೆದು ಈಗಾಗಲೇ ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 177 ಸೇಸಕಿ 2017 ದಿನಾಂಕ:01.02.2018ರಂದು ಹಂಚಿಕೆ ಮಾಡಿ ಪ್ರಕಟಿಸಲಾಗಿರುತ್ತದೆ.

ಮೇಲಿನ ವಿವರಣೆಯಂತೆ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ವೃಂದದಲ್ಲಿ ವಿವಿಧ ಹಂತಗಳಲ್ಲಿ ಬಿಡಿಬಿಡಿಯಾಗಿ ಜೇಷ್ಠತಾ ಪಟ್ಟಿಗಳನ್ನು ಪ್ರಕಟಿಸಿದ್ದು ಪ್ರಸ್ತುತ ಸದರಿ ಜೇಷ್ಠತಾ ಪಟ್ಟಿಗಳನ್ನು ಕ್ರೋಢೀಕರಿಸಿ ಪ್ರಕಟಿಸುವುದು ಅಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 98 ಸೇಸಕಿ 2008 ದಿನಾಂಕ:15.11.2010ರಲ್ಲಿ ಪ್ರಕಟಿಸಲಾದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿನ ನೇರ ನೇಮಕಾತಿಯಲ್ಲಿನ ರ್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಈಗಾಗಲೇ ಬಿಂಬಿತವಾಗಿರುವ ಜೇಷ್ಠತಾ ಕ್ರಮಸಂಖ್ಯೆ: 1 ರಿಂದ 3927 ರವರೆಗೆ ಇರುವಂತೆ ಯಾವುದೇ ಬದಲಾವಣೆ ಮಾಡದೇ ಸಂರಕ್ಷಿಸಲಾಗಿದೆ. ಮುಂದುವರೆದು ಜೇಷ್ಠತಾ ಕ್ರಮ ಸಂಖ್ಯೆ:3928 ರಿಂದ 4234ರವರೆಗಿನ ಕೃಷ್ಣಾ ಮೇಲ್ದಂಡೆ ಯೋಜನೆಯಡಿ (ಯುಕೆಪಿ) ನೇಮಕಗೊಂಡ ಸಹಾಯಕ ಇಂಜಿನಿಯರ್‌ಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ 2013ರ ಅಧಿನಿಯಮದ ಅನುಸಾರ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಮರು ಆಯ್ಕೆಗೊಂಡ ಕಾರಣ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಮರು ಆಯ್ಕೆ ಮೂಲಕ ಭರ್ತಿ ಮಾಡಿದ್ದು, ವಿಲೀನಗೊಂಡಿದ್ದ 307 ಸಹಾಯಕ ಇಂಜಿನಿಯರ್‌ಗಳ ಪೈಕಿ 283 ಸಹಾಯಕ ಇಂಜಿನಿಯರ್‌ಗಳು ಮಾತ್ರ ಆಯ್ಕೆಯಾದ ಕಾರಣ ಅವರುಗಳ ರ್ಯಾಂಕಿಂಗ್‌ಗಳು ಬದಲಾವಣೆಯಾಗಿರುವುದನ್ನು ಗಮನದಲ್ಲಿರಿಸಿಕೊಂಡು ಅನುಕ್ರಮವಾಗಿ ಜೇಷ್ಠತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರಿ ನೌಕರರ (ಸೇವಾ ಜೇಷ್ಠತೆ) ನಿಯಮಾವಳಿ, 1957ರ ನಿಯಮ 10(1)ರ ಪ್ರಕಾರ ಸದರಿ ಜೇಷ್ಠತಾ ಪಟ್ಟಿಯಲ್ಲಿನ ಕ್ರಮಸಂಖ್ಯೆ:3928 ರಿಂದ 4392ರವರೆಗೆ ಹಾಗೂ ಮುಂದುವರೆದ ಜೇಷ್ಠತಾ ಪಟ್ಟಿಗಳಲ್ಲಿನ ಕ್ರಮಸಂಖ್ಯೆ:4393 ರಿಂದ 5995ರವರೆಗೆ ವಿವಿಧ ಹಂತಗಳಲ್ಲಿ ಪ್ರಕಟಿಸಿರುವ ಜೇಷ್ಠತಾ ಪಟ್ಟಿಗಳನ್ನು (ಯುಕೆಪಿ ಬ್ಯಾಚ್ ರಿಂದ ಪ್ರಾರಂಭಿಸಿ) ಪುನರಾವಲೋಕನೆಗೆ ಒಳಪಡಿಸಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ದಿನಾಂಕ:18.10.2002 ರಿಂದ 30.04.2019ರವರೆಗೆ ಇರುವಂತೆ ಮಿಕ್ಕುಳಿದ ಮೂಲ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅನುಬಂಧ-2ರಲ್ಲಿರುವಂತೆ ಹಾಗೂ 371ಜೆ ರಡಿ ಹಂಚಿಕೆ ಮಾಡಲಾದ ಸಹಾಯಕ ಇಂಜಿನಿಯರ್‌ಗಳ ಅಂತರ್ ಜೇಷ್ಠತೆಯನ್ನು ಗಮನದಲ್ಲಿರಿಸಿಕೊಂಡು ಸದರಿ ಜೇಷ್ಠತಾ ಪಟ್ಟಿಯಲ್ಲಿ ಅವರ ಹೆಸರಿನ ಮುಂದೆ HK Cadre ಎಂದು ನಮೂದಿಸಿದ್ದು, ಅವರುಗಳ ಜೇಷ್ಠತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಜೇಷ್ಠತಾ ಪಟ್ಟಿಯನ್ನು ಅನುಬಂಧ-3ರಲ್ಲಿ ಪ್ರಕಟಿಸಲಾಗಿದೆ.

ಸದರಿ ಸಹಾಯಕ ಇಂಜಿನಿಯರ್‌ಗಳ ಜೇಷ್ಠತಾ ಪಟ್ಟಿಯನ್ನು ಯಾವ ವಿಧಾನದಲ್ಲಿ ಮತ್ತು ಯಾವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾಡಲಾಗಿದೆ ಎಂಬುದರ ಬಗ್ಗೆ ವಿವರಣಾತ್ಮಕ ಪಟ್ಟಿಯನ್ನು ಅನುಬಂಧ-1ರಲ್ಲಿ ವಿವರಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ನಮೂದಿಸಿರುವ ಜೇಷ್ಠತೆಯ ಸ್ಥಾನ (ರ್ಯಾಂಕಿಂಗ್) ಹಾಗೂ ಅಧಿಕಾರಿಗಳ ಸೇವಾ ವಿವರಗಳ ಬಗ್ಗೆ ಅಥವಾ ಸಂಬಂಧಿತ ಬೇರೆ ಯಾವುದೇ ವಿಷಯಗಳ ಬಗ್ಗೆ ಆಕ್ಷೇಪಣೆ/ಸಲಹೆ/ಮನವಿಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ಸಮರ್ಥಿಸುವಂತಹ ಸೂಕ್ತ ದೃಢೀಕೃತ ಪುರಾವೆ / ದಾಖಲೆಗಳೊಡನೆ ಈ ಅಧಿಸೂಚನೆಯನ್ನು ಪ್ರಕಟಿಸಿದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, 3ನೇ ಮಹಡಿ, ವಿಕಾಸಸೌಧ, ಬೆಂಗಳೂರು-560001 ಇವರಿಗೆ ಸಲ್ಲಿಸಬಹುದಾಗಿದೆ. ನಿಗದಿತ ಅವಧಿಯ ನಂತರ ಸ್ವೀಕೃತವಾದ ಆಕ್ಷೇಪಣೆ/ಸಲಹೆ/ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

ಈ ಜೇಷ್ಠತಾ ಪಟ್ಟಿಯು ಮಾನ್ಯ ನ್ಯಾಯಾಲಯಗಳ ಹಾಗೂ ಮಾನ್ಯ ನ್ಯಾಯ ಮಂಡಳಿ ಮುಂದೆ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ, ಅಂತಹ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು / ಮಾನ್ಯ ನ್ಯಾಯ ಮಂಡಳಿ ನೀಡುವ ಅಂತಿಮ ತೀರ್ಪಿನ ಮೇರೆಗೆ ಪ್ರಸ್ತುತ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸುವ ಷರತ್ತಿಗೆ ಒಳಪಟ್ಟಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಜಿ.ವೆಂಕಟೇಶಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರು ಮತ್ತು ಒಳನಾಡು

ಜಲಸಾರಿಗೆ ಇಲಾಖೆ (ಸೇವೆಗಳು).

ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 82 ಸೇಸಕಿ 2019 ದಿನಾಂಕ:31-05-2019

ಅನುಬಂಧ - 1

ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಸಹಾಯಕ ಇಂಜಿನಿಯರ್‌ಗಳ ವಿವರ:-

1. ಸರ್ಕಾರದ ಅಧಿಸೂಚನೆ ಸಂಖ್ಯೆ:ಸಂವ್ಯಶಾಇ 47 ಶಾಸನ 2013 ದಿನಾಂಕ:13.12.2013ರಲ್ಲಿ “ಕರ್ನಾಟಕ ಸಿವಿಲ್ ಸೇವೆಗಳು (ಜಲಸಂಪನ್ಮೂಲ ಸೇವೆ) (ಸಹಾಯಕ ಇಂಜಿನಿಯರ್‌ಗಳ ಮತ್ತು ಕಿರಿಯ ಇಂಜಿನಿಯರ್‌ಗಳ ವಿಶೇಷ ನೇಮಕಾತಿ) ಅಧಿನಿಯಮ 2013” ರ ನಿಯಮ 11ರ ಅಂಶ (2)ರಲ್ಲಿ ಸಹಾಯಕ ಇಂಜಿನಿಯರ್ / ಕಿರಿಯ ಇಂಜಿನಿಯರ್‌ಗಳ ಹಿಂದಿನ ಸೇವೆಯನ್ನು ಜೇಷ್ಠತೆಗೆ ಪರಿಗಣಿಸುವ ಕುರಿತು ಕಲ್ಪಿಸಿರುವ ಅವಕಾಶದಂತೆ, ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡ ಕೃಷ್ಣಾ ಮೇಲ್ದಂಡೆ ಯೋಜನೆ ಸಹಾಯಕ ಇಂಜಿನಿಯರ್‌ಗಳು ನೇಮಕಾತಿ ಆದೇಶದಂತೆ ಅವರುಗಳ ಮೂಲ ಹುದ್ದೆಗೆ ಆಯ್ಕೆಯಾಗಿ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪರಿಗಣಿಸಿ, ಈ ಹಿಂದೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 98 ಸೇಸಕಿ 2008, ದಿನಾಂಕ:15.11.2010ರಲ್ಲಿ ಜೇಷ್ಠತಾ ಕ್ರಮ ಸಂಖ್ಯೆ:3928 ರಿಂದ 4234ರವರೆಗೆ ಇರುವಂತೆ ಪರಿಗಣಿಸಿ ನಿಗದಿಪಡಿಸಲಾಗಿರುತ್ತದೆ.
2. ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 98 ಸೇಸಕಿ 2008 ದಿನಾಂಕ:15.11.2010ರಲ್ಲಿ ಪ್ರಕಟಿಸಲಾದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿನ ನೇರ ನೇಮಕಾತಿಯಲ್ಲಿನ ರ‍್ಯಾಂಕಿಂಗ್‌ನಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದರಿಂದ ಈಗಾಗಲೇ ಬಿಂಬಿತವಾಗಿರುವ ಜೇಷ್ಠತಾ ಕ್ರಮಸಂಖ್ಯೆ: 1 ರಿಂದ 3927 ರವರೆಗೆ ಇರುವಂತೆ ಯಾವುದೇ ಬದಲಾವಣೆ ಮಾಡದೇ ಸಂರಕ್ಷಿಸಲಾಗಿದೆ. ಮುಂದುವರೆದು ಜೇಷ್ಠತಾ ಕ್ರಮ ಸಂಖ್ಯೆ:3928 ರಿಂದ 4234ರವರೆಗಿನ ಕೃಷ್ಣಾ ಮೇಲ್ದಂಡೆ ಯೋಜನೆಯಡಿ (ಯುಕೆಪಿ) ನೇಮಕಗೊಂಡ ಸಹಾಯಕ ಇಂಜಿನಿಯರ್‌ಗಳು ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ಹಾಗೂ 2013ರ ಅಧಿನಿಯಮದ ಅನುಸಾರ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಮರು ಆಯ್ಕೆಗೊಂಡ ಕಾರಣ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಮರು ಆಯ್ಕೆ ಮೂಲಕ ಭರ್ತಿ ಮಾಡಿದ್ದು, ವಿಲೀನಗೊಂಡಿದ್ದ 307 ಸಹಾಯಕ ಇಂಜಿನಿಯರ್‌ಗಳ ಪೈಕಿ 283 ಸಹಾಯಕ ಇಂಜಿನಿಯರ್‌ಗಳು ಮಾತ್ರ ಆಯ್ಕೆಯಾದ ಕಾರಣ ಅವರುಗಳ ರ‍್ಯಾಂಕಿಂಗ್‌ಗಳು ಬದಲಾವಣೆಯಾಗಿರುವುದನ್ನು ಗಮನದಲ್ಲಿರಿಸಿಕೊಂಡು ಅಧಿಸೂಚನೆ ಸಂಖ್ಯೆ:ಲೋಇ 10 ಸೇಸಕಿ 2017 ದಿನಾಂಕ:15.12.2017ರಲ್ಲಿ ಅಂತಿಮಗೊಳಿಸಿ ಪ್ರಕಟಿಸಲಾಗಿರುತ್ತದೆ.
3. ಮೇಲಿನಂತೆ, ಜೇಷ್ಠತೆಯನ್ನು ನಿಗದಿಪಡಿಸಿ ಹೊರಡಿಸಲಾಗಿದ್ದ ಕರಡು ಜೇಷ್ಠತಾ ಪಟ್ಟಿಗೆ ಸ್ವೀಕರಿಸಲಾದ ಆಕ್ಷೇಪಣೆ / ಸಲಹೆಗಳೊಂದಿಗೆ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿ (1) ಕರ್ತವ್ಯಕ್ಕೆ ಹಾಜರಾದವರ ವರದಿಯಂತೆ ಅವರುಗಳಿಗೆ ಜೇಷ್ಠತಾ ಕ್ರಮ ಸಂಖ್ಯೆಯನ್ನು ನೀಡಲಾಗಿದೆ. (2) ಅದೇ ರೀತಿ ಈ ಹಿಂದೆಯೇ ಸಹಾಯಕ ಇಂಜಿನಿಯರ್ ಹುದ್ದೆಗಿಂತ ಉನ್ನತ ಹುದ್ದೆಯ ಬೇರೆ ಸೇವೆಗೆ ವರ್ಗಾವಣೆಗೊಂಡು ಅಥವಾ ಈ ಹಿಂದೆಯೇ ನೇರ ನೇಮಕಾತಿಯಡಿ ಉನ್ನತ ಹುದ್ದೆಗೆ ನೇಮಕಗೊಂಡವರು, ಪ್ರಸ್ತುತ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಗೊಂಡಿದ್ದರೂ ಸದರಿ ಹುದ್ದೆಗೆ ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಗೊಂಡು ನೇಮಕಾತಿ ಹೊಂದಿದ್ದರೂ ಸಹ ಕರ್ತವ್ಯಕ್ಕೆ ಹಾಜರಾಗದ ಇಂಜಿನಿಯರ್‌ಗಳ ಹೆಸರುಗಳನ್ನು ಒಳಗೊಂಡಂತೆ ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಿರುವಂತೆ ಕರ್ನಾಟಕ ಸಿವಿಲ್ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಅನುಸಾರ ನಿಗದಿತ ಅವಧಿಯನ್ನು ಮೀರಿ ಈವರೆವಿಗೂ ಕರ್ತವ್ಯಕ್ಕೆ ಹಾಜರಾಗದ ಕಾರಣ ನಿಯಮಾನುಸಾರ ಅವರುಗಳ ಹೆಸರಿನ ಮುಂದೆ ಜೇಷ್ಠತಾ ಕ್ರಮ ಸಂಖ್ಯೆ ನೀಡಿರುವುದಿಲ್ಲ. (3) ವೃಂದ ಬದಲಾವಣೆಗೊಂಡ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಅರ್ಹತೆಯ ಅನುಸಾರ ನಿಗದಿಪಡಿಸಲಾಗಿದೆ. (4) ಅಲ್ಲದೇ ಹಲವು ಹೆಸರುಗಳಲ್ಲಿ ಉಂಟಾಗಿದ್ದ ವ್ಯತ್ಯಾಸಗಳನ್ನು ಸಹ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಲಾಗಿದೆ. (5) ಜನ್ಮ ದಿನಾಂಕಗಳಲ್ಲಿ ಸಣ್ಣ ತಪ್ಪುಗಳು ಕಣ್ಣು ತಪ್ಪಿನಿಂದ ಉಂಟಾಗಿರುವುದನ್ನು ಸರಿಪಡಿಸಿದ್ದು, ವರ್ಷಗಳ ವ್ಯತ್ಯಾಸದ ಬಗ್ಗೆಯ ಕೋರಿಕೆಗಳನ್ನು ಪರಿಗಣಿಸಿರುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಸಂಬಂಧಪಟ್ಟವರಿಂದ ಮನವಿಯ ಮೂಲಕ ಮೂಲ ದಾಖಲೆಗಳೊಂದಿಗೆ ಪ್ರಸ್ತಾವನೆ ಬಂದಲ್ಲಿ ಪರಿಶೀಲಿಸಿ ನಿಯಮಾನುಸಾರ ಪರಿಶೀಲಿಸಲಾಗುವುದು. (6)ಜೇಷ್ಠತೆಯನ್ನು ಪೂರ್ವಾನ್ವಯವಾಗಿ ಪರಿಗಣಿಸಿದ ಬಗೆಗಿನ ಆಕ್ಷೇಪಣೆಗಳ ಕುರಿತಂತೆ “ಕರ್ನಾಟಕ ಸಿವಿಲ್ ಸೇವೆಗಳು (ಜಲಸಂಪನ್ಮೂಲ ಸೇವೆ) (ಸಹಾಯಕ ಇಂಜಿನಿಯರ್‌ಗಳ ಮತ್ತು ಕಿರಿಯ ಇಂಜಿನಿಯರ್‌ಗಳ ವಿಶೇಷ ನೇಮಕಾತಿ) ಅಧಿನಿಯಮ, 2013”ರ ನಿಯಮ 11ರ ಅಂಶ (2)ರಲ್ಲಿ ಕಲ್ಪಿಸಿರುವುದನ್ನು ಗಮನಿಸಿ ಕ್ರಮವಹಿಸಿದೆ. (7) ಮೆಕ್ಯಾನಿಕಲ್ ಇಂಜಿನಿಯರ್‌ಗಳ ಜೇಷ್ಠತೆ ನಿಗದಿ ಕುರಿತಂತೆ ಆಕ್ಷೇಪಣೆಗಳ ಬಗ್ಗೆ ಈಗಾಗಲೇ ಪರಿಶೀಲಿಸಿ ತೀರ್ಮಾನಿಸಿ ಈ ಹಿಂದೆ ಅಂತಿಮ ಜೇಷ್ಠತಾ ಪಟ್ಟಿಯ ಅಧಿಸೂಚನೆ ಸಂಖ್ಯೆ:ಲೋಇ

10 ಸೇಸಕಿ 2017 ದಿನಾಂಕ:15.12.2017ರಲ್ಲಿ ಅಂತಿಮಗೊಳಿಸಿ ಈಗಾಗಲೇ ಪ್ರಕಟಿಸಲಾಗಿದ್ದು, ಸದರಿ ಅಂಶವನ್ನೇ ಪುನರುಚ್ಚರಿಸಲಾಗಿದೆ.

ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳ ವಿವರ:-

1. ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ: 9337-9352/2015 ಮತ್ತು ಇತರೆ ಸಂಬಂಧಿತ ಪ್ರಕರಣಗಳಲ್ಲಿ ದಿನಾಂಕ: 04-11-2015ರಂದು ನೀಡಿರುವ ತೀರ್ಪಿನಲ್ಲಿ ಅವರುಗಳ ಜೇಷ್ಠತೆಯನ್ನು ದಿನಾಂಕ:01.09.2003 ಮತ್ತು 20.01.2004 ರಿಂದ ನಿಗದಿಪಡಿಸಲು ತಿಳಿಸಿದ್ದು, ಸದರಿ ನಿಯಮದ ಉದ್ಯತ ಭಾಗ ಕೆಳಕಂಡಂತಿದೆ:

“Those selected and appointed with effect from 1.9.2003 will be entitled to seniority with effect from 1.9.2003, and likewise, the remaining appointees will be allowed seniority with effect from 20.1.2004.”

“ The erstwhile appointees on contract basis, who do not fall in the zone of selection, have by now rendered 11/12 years of service as Assistant Engineers/Junior Engineers. It would be too harsh for them to vacate the posts occupied by them, for over a decade. In exercise of our jurisdiction under article 142 of the Constitution of India, we are satisfied in directing, that such of the assistant Engineers/Junior Engineers who have to make way to the regularly selected candidates, will be absorbed under the provisions of the Karnataka Civil Services (Absorption of persons appointed on contract basis against backlog vacancies in the category of Assistant Engineers and Junior Engineers in the Department of Public Works Engineering, Water Resources and Rural Development and Panchayat Raj) (Special) Rules, 2005 (hereinafter referred to as the '2005 Rules') with effect from 20.1.2004. They will be entitled to all service benefits including seniority and pay fixation etc. with effect from 20.1.2004.”

ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:04.11.2015ರ ತೀರ್ಪಿನಲ್ಲಿ ಆದೇಶಿಸಿದನುಸಾರ ಬ್ಯಾಕ್‌ಲಾಗ್ ಸಹಾಯಕ ಇಂಜಿನಿಯರ್‌ಗಳಿಗೆ ಮಾತ್ರ ಸಂಬಂಧಿಸಿದಂತೆ ಆಯ್ಕೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ನಿಯಮಾನುಸಾರ ಮಾಡಿದ್ದು, ಅದರಂತೆ ನೇಮಕಾತಿ ಹೊಂದಿರುವ ಸಹಾಯಕ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಅವರುಗಳ ಮೆರಿಟ್ ಆಯ್ಕೆಯನುಸಾರ ಮೇಲೆ ಹೇಳಿರುವ ಸೂಚನೆಯನ್ನು ಗಮನದಲ್ಲಿರಿಸಿಕೊಂಡು ಮೊದಲನೆ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ನೇಮಕಾತಿಯಾಗುವ ಅಭ್ಯರ್ಥಿಗಳಿಗೆ ದಿನಾಂಕ: 01-09-2003 ರಿಂದ ಜಾರಿಗೆ ಬರುವಂತೆ ಹಾಗೂ ಎರಡನೆ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ನೇಮಕಾತಿಯಾಗುವ ಅಭ್ಯರ್ಥಿಗಳಿಗೆ ದಿನಾಂಕ: 20-01-2004ರಿಂದ ಜಾರಿಗೆ ಬರುವಂತೆ ಜೇಷ್ಠತೆಯನ್ನು ನಿಗದಿಪಡಿಸಲಾಗಿದೆ.

2. ಅದೇ ರೀತಿ ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ಜೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಅಂತಿಮಗೊಳಿಸಿ ಪ್ರಕಟಿಸಲಾಗಿದ್ದ ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 10 ಸೇಸಕಿ 2017 ದಿನಾಂಕ:15.12.2017ರಲ್ಲಿನ ಅನುಬಂಧ-2ರಲ್ಲಿ Date of Entry into Service ಹಾಗೂ Date of Regular Appointment ಕಾಲಗಳಲ್ಲಿ ನಮೂದಿಸಿರುವ ದಿನಾಂಕಗಳಲ್ಲಿ ಗೊಂದಲ ಇರುವುದನ್ನು ಪರಿಗಣಿಸಿ Date of Entry into Service ಕಾಲದಲ್ಲಿ ನಮೂದಿಸಿರುವ ದಿನಾಂಕವನ್ನೇ Date of Regular Appointment ರಲ್ಲಿ ನಮೂದಿಸಿ ಸರಿಪಡಿಸಲಾಗಿದೆ. ಅದರಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರ ಸದರಿ ಬ್ಯಾಕ್‌ಲಾಗ್ ಇಂಜಿನಿಯರ್‌ಗಳಿಗೆ ನಿಗದಿಪಡಿಸಿರುವ ಜೇಷ್ಠತೆಯ ಅರ್ಹತಾ ದಿನಾಂಕವು 01.09.2003 ಮತ್ತು 20.01.2004 ಎಂದು ಸ್ಪಷ್ಟಪಡಿಸಿದೆ. .

3. ಅದೇ ರೀತಿ ಮೇಲೆ ತಿಳಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬ್ಯಾಕ್‌ಲಾಗ್ ಹುದ್ದೆಯಲ್ಲಿ 10/11 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ, ವಿವಿಧ ಕಾರಣಗಳಿಂದ ಆಯ್ಕೆ ಪರಿಮಿತಿಯಲ್ಲಿ ಬಾರದೇ ಆಯ್ಕೆಗೊಳ್ಳದ ಸಹಾಯಕ ಇಂಜಿನಿಯರ್‌ಗಳ ಸೇವೆಯನ್ನು ಅವರುಗಳು ಈ ಹಿಂದೆ ವಿಲೀನಗೊಳಿಸಲಾಗಿದ್ದ 2005ರ ವಿಶೇಷ ವಿಲೀನಾತಿ ನಿಯಮಾವಳಿಯಡಿಯಲ್ಲಿಯೇ ಪರಿಗಣಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ ಲೋಇ 59 ಸೇಸಕಿ 2017 ದಿನಾಂಕ:28.07.2017ರಲ್ಲಿ ಮುಂದುವರಿಸಲಾಗಿರುತ್ತದೆ. ಹಾಗೂ ಸದರಿ ಅಧಿಸೂಚನೆಯಲ್ಲಿ ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸದೇ ಇದ್ದ ಇಂಜಿನಿಯರ್‌ಗಳ ಹೆಸರಿನ ಮುಂದೆ NA (Not Appeared) ಎಂದು ನಮೂದಿಸಿದ್ದು ನಂತರದ ಅವಧಿಯಲ್ಲಿ ಅವರುಗಳ ಪೈಕಿ ದಾಖಲೆಗಳನ್ನು ಸಲ್ಲಿಸಿದ ಸಹಾಯಕ ಇಂಜಿನಿಯರ್‌ಗಳ

ಸೇವಾ ವಿವರಗಳನ್ನು ಪರಿಶೀಲಿಸಿ ಪ್ರಸ್ತುತ ಅವರ ಹೆಸರಿನ ಮುಂದೆ A (Appeared) ಎಂದು ನಮೂದಿಸಿ ಸರಿಪಡಿಸಲಾಗಿದೆ. ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅವರುಗಳ ಜೇಷ್ಠತೆಯನ್ನು ಈಗಾಗಲೇ ಬ್ಯಾಕ್‌ಲಾಗ್ ನೇಮಕಾತಿಯಡಿ ಆಯ್ಕೆಗೊಂಡಿರುವ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯ ನಂತರ ಪರಿಗಣಿಸಲು ನೀಡಿರುವ ನಿರ್ದೇಶನದಂತೆ ಪ್ರಸ್ತುತ ಸಹಾಯಕ ಇಂಜಿನಿಯರ್ ವೃಂದದ ಜೇಷ್ಠತಾ ಪಟ್ಟಿಯಲ್ಲಿ ಆಯ್ಕೆಗೊಂಡು ದಿನಾಂಕ:01.09.2003 ಮತ್ತು ದಿನಾಂಕ:20.01.2004ರಲ್ಲಿ ಬಿಂಬಿತವಾಗಿರುವ ಸಹಾಯಕ ಇಂಜಿನಿಯರ್‌ಗಳ ನಂತರದ ಜೇಷ್ಠತೆಯಲ್ಲಿ ಪರಿಗಣಿಸಿ ನಿಗದಿಪಡಿಸಲಾಗಿದೆ.

4. ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ವಿವಿಧ ಕಾರಣಗಳಿಂದ ಆಯ್ಕೆಪಟ್ಟಿಯಿಂದ ಹೊರಗುಳಿಯುವ ಇಂಜಿನಿಯರ್‌ಗಳು 10/11 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದರಿಂದ ಅವರನ್ನು ಗಣನೆಗೆ ತೆಗೆದುಕೊಂಡು 2005ರ ವಿಶೇಷ ವಿಲೀನಾತಿ ನಿಯಮಾವಳಿಯಡಿಯಲ್ಲಿಯೇ ಮುಂದುವರಿಸಲು ಆದೇಶಿಸಿದೆ. ಅದರಂತೆ ಮೇಲೆ ತಿಳಿಸಿದ ಸರ್ಕಾರದ ಅಧಿಸೂಚನೆ ಸಂಖ್ಯೆ ಲೋಇ 59 ಸೇಸಕಿ 2017 ದಿನಾಂಕ:28.07.2017ರಲ್ಲಿ ಮುಂದುವರಿಸಲಾಗಿರುವ ಸಹಾಯಕ ಇಂಜಿನಿಯರ್ / ಕಿರಿಯ ಇಂಜಿನಿಯರ್‌ಗಳನ್ನು ಮಾತ್ರ 2005ರ ವಿಶೇಷ ವಿಲೀನಾತಿಯಡಿ ಮುಂದುವರಿಸಲಾಗಿದೆ. ಅದರಂತೆ 2005ರ ವಿಶೇಷ ವಿಲೀನಾತಿ ನಿಯಮದಲ್ಲಿ ವಿಲೀನಗೊಂಡು ಸೇವೆಯಲ್ಲಿ ಮುಂದುವರೆದು ಕಾರ್ಯನಿರ್ವಹಿಸುತ್ತಿರುವವರು ಮಾತ್ರ ಸದರಿ ಜೇಷ್ಠತಾ ಪಟ್ಟಿಯಂತೆ ಸೇವಾ ಸೌಲಭ್ಯಗಳನ್ನು ಪಡೆಯಲು ಅರ್ಹರಿರುತ್ತಾರೆ ಇದರ ಹೊರತಾಗಿ ಯಾವುದೇ ಇಂಜಿನಿಯರ್‌ಗಳು ಸೇವೆಯನ್ನು ತೊರೆದು ವಿವಿಧ ಕಾರಣಗಳಿಂದ ಸೇವಾ ಭಂಗವಾಗಿ ಮುಂದುವರೆಯದೇ ಇದ್ದಲ್ಲಿ ಅಂತಹ ಇಂಜಿನಿಯರ್‌ಗಳು ಯಾವುದೇ ಸವಲತ್ತುಗಳನ್ನು ಪಡೆಯಲು ಅರ್ಹರಿರುವುದಿಲ್ಲ.
5. ಈ ಹಿಂದೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿನ ಷರತ್ತಿಗೆ ಒಳಪಟ್ಟು ಬ್ಯಾಕ್‌ಲಾಗ್ ಇಂಜಿನಿಯರ್‌ಗಳಿಗೆ ಸೇವಾ ಸವಲತ್ತುಗಳನ್ನು ವಿಸ್ತರಿಸಿದ್ದು, ಆ ಸಂದರ್ಭದಲ್ಲಿ ಅದೇ ಷರತ್ತಿನ ಮೇರೆಗೆ ಹಲವು ಬ್ಯಾಕ್‌ಲಾಗ್ ಕಿರಿಯ ಇಂಜಿನಿಯರ್‌ಗಳಿಗೆ ಅವರು ಪದವಿ ಪಡೆದ ಆಧಾರದ ಮೇರೆಗೆ ಸಹಾಯಕ ಇಂಜಿನಿಯರ್ ವೃಂದಕ್ಕೆ ವೃಂದ ಬದಲಾವಣೆ ಮಾಡಿ, ಅವರುಗಳ ಹೆಸರುಗಳನ್ನು ಷರತ್ತಿನ ಮೇರೆಗೆ ಪ್ರಕಟಿಸಲಾದ ಸಹಾಯಕ ಇಂಜಿನಿಯರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಪ್ರಸ್ತುತ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸದರಿ ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ಪ್ರಕಟಣೆಗಳಲ್ಲಿ ದಿನಾಂಕ: 04-11-2015ರಂದು ನೀಡಿರುವ ಅಂತಿಮ ತೀರ್ಪಿನಲ್ಲಿ ನಿಯಮಾನುಸಾರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಹಾಗೂ ವಿದ್ಯಾರ್ಹತೆಯು ದಿನಾಂಕ: 22.11.2001ಕ್ಕೆ ಪೂರ್ವದಲ್ಲಿ ಇರತಕ್ಕದ್ದೆಂದು ನಿರ್ದೇಶನ ನೀಡಿರುತ್ತದೆ. ಇದರಿಂದ ನಿಗದಿತ ಅವಧಿಯ ನಂತರ ಪದವಿ ಪಡೆದು ಸಹಾಯಕ ಇಂಜಿನಿಯರ್ ಹುದ್ದೆಗೆ ವೃಂದ ಬದಲಾವಣೆಗೊಂಡು ದಿನಾಂಕ 27-10-2014ರ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಬಿಂಬಿತರಾಗಿದ್ದ ಬ್ಯಾಕ್‌ಲಾಗ್ ಕಿರಿಯ ಇಂಜಿನಿಯರ್‌ಗಳ ಹೆಸರನ್ನು ಪ್ರಸ್ತುತ ಪಟ್ಟಿಯಲ್ಲಿ ತೆಗೆದು ಹಾಕಲಾಗಿದೆ.
6. ಸರ್ಕಾರದ ಅಧಿಸೂಚನೆ ಸಂಖ್ಯೆ: ಪಿಡಬ್ಲೂಡಿ 61 ಎಸ್.ಪಿ.ಪಿ.:86 ದಿನಾಂಕ: 05.07.1989 ರಲ್ಲಿ ಪ್ರಕಟಿಸಲಾದ **Karnataka Public Works Engineering Department Services (Recruitment) Rules, 1988**ರ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕಲ್ಪಿಸಿರುವ ಅವಕಾಶದಂತೆ ಕಿರಿಯ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಇಂಜಿನಿಯರ್ ಹುದ್ದೆಗೆ ವೃಂದ ಬದಲಾವಣೆಗೊಂಡಿರುವ ಸಹಾಯಕ ಇಂಜಿನಿಯರ್‌ಗಳಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಭಾಗ-1 ವೃಂದಕ್ಕೆ ಪದೋನ್ನತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಕಿರಿಯ ಇಂಜಿನಿಯರ್ ಹುದ್ದೆಯಲ್ಲಿ ಸಲ್ಲಿಸಿದ 1/3 ಭಾಗದಷ್ಟು ಅಥವಾ ಗರಿಷ್ಠ 4 ವರ್ಷದ ಸೇವಾವಧಿಯನ್ನು ಅವರುಗಳು ಸಹಾಯಕ ಇಂಜಿನಿಯರ್‌ರಾಗಿ ವೃಂದ ಬದಲಾವಣೆಗೊಂಡು ಆ ಹುದ್ದೆಗೆ ಕಾರ್ಯವರದಿ ಮಾಡಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಜೇಷ್ಠತೆಗೆ ಪರಿಗಣಿಸಲಾಗಿದೆ.
7. ದಿನಗೂಲಿ ಆಧಾರದ ಮೇಲೆ ನೇಮಕಗೊಂಡು 10 ವರ್ಷ ಸೇವೆ ಪೂರೈಸಿ ದಿನಾಂಕ:01-01-1990ರ ನಂತರದ ಅವಧಿಯ ಸೇವೆಯಲ್ಲಿ ಸಕ್ರಮಗೊಂಡ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು 10 ವರ್ಷ ಸೇವೆ ಪೂರೈಸಿದ ದಿನಾಂಕದಿಂದ ಅವರ ಸೇವೆಯನ್ನು ಆಧರಿಸಿ ಇಂಟರ್-ಸೇ ಜೇಷ್ಠತೆಯನ್ನು ಕಾಪಾಡಿ ನಿಗದಿಪಡಿಸಲಾಗಿದೆ.
8. ಸರ್ಕಾರದ ಅಧಿಸೂಚನೆ ಸಂಖ್ಯೆ: ಲೋಇ 209 ಸೇಸಕಿ 2014, ದಿನಾಂಕ 27-10-2014ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿನ ಮೇರೆಗೆ ಹೊರಡಿಸಲಾಗಿದ್ದ ತಾತ್ಕಾಲಿಕ ಜೇಷ್ಠತಾ ಪಟ್ಟಿಯು ಪ್ರಸ್ತುತ ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:04.11.2015ರ ಅಂತಿಮ ತೀರ್ಪಿನಂತೆ ಅಸ್ತಿತ್ವದಲ್ಲಿರುವುದಿಲ್ಲ. ಆದ್ದರಿಂದ ಸದರಿ ಪಟ್ಟಿಯಲ್ಲಿ ದಿನಾಂಕ 20-01-2004ರ ನಂತರ ಬಿಂಬಿತರಾಗಿದ್ದ ದಿನಗೂಲಿ / ವೃಂದ ಬದಲಾವಣೆಯ ಸಹಾಯಕ

ಇಂಜಿನಿಯರ್‌ಗಳನ್ನು ಹಾಗೂ 2007 ರಿಂದ 2014ರ ವರೆಗಿನ ಅವಧಿಯ ಪರಿಮಿತಿಯಲ್ಲಿ ಬರುವ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಅರ್ಹತೆಯನುಸಾರ ಅವರುಗಳ ಅಂತರ್ ಜೇಷ್ಠತೆಯನ್ನು ಕಾಪಾಡಿ ಪ್ರಸ್ತುತ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿರುತ್ತದೆ.

9. ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 10 ಸೇಸಕಿ 2017 ದಿನಾಂಕ:09.03.2017ರ ಕರಡು ಜೇಷ್ಠತಾ ಪಟ್ಟಿಗೆ ಸ್ವೀಕರಿಸಲಾದ ಆಕ್ಷೇಪಣೆ / ಸಲಹೆಗಳೊಂದಿಗೆ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿ, (1) ಕರ್ತವ್ಯಕ್ಕೆ ಹಾಜರಾದವರ ವರದಿಯಂತೆ ಅವರುಗಳಿಗೆ ಜೇಷ್ಠತಾ ಕ್ರಮ ಸಂಖ್ಯೆಯನ್ನು ನೀಡಲಾಗಿದೆ. (2) ಅದೇ ರೀತಿ ಈ ಹಿಂದೆಯೇ ನೇರ ನೇಮಕಾತಿಯಡಿ ಉನ್ನತ ಹುದ್ದೆಯಾದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆಗೆ ನೇಮಕಗೊಂಡವರು, ಪ್ರಸ್ತುತ ಸಹಾಯಕ ಇಂಜಿನಿಯರ್ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಗೊಂಡು ನೇಮಕಾತಿ ಹೊಂದಿದ್ದರೂ ಸಹ ಈವರೆವಿಗೂ ಕರ್ತವ್ಯಕ್ಕೆ ಹಾಜರಾಗದ ಕಾರಣ ನಿಯಮಾನುಸಾರ ಅವರುಗಳ ಹೆಸರಿನ ಮುಂದೆ ಜೇಷ್ಠತಾ ಕ್ರಮ ಸಂಖ್ಯೆ ನೀಡಿರುವುದಿಲ್ಲ. (3) ಹಲವು ಹೆಸರುಗಳಲ್ಲಿ ಉಂಟಾಗಿದ್ದ ವ್ಯತ್ಯಾಸಗಳನ್ನು ಸಹ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಲಾಗಿದೆ. (4) ಜನ್ಮ ದಿನಾಂಕಗಳಲ್ಲಿ ಸಣ್ಣ ತಪ್ಪುಗಳು ಕಣ್ಣು ತಪ್ಪಿನಿಂದ ಉಂಟಾಗಿರುವುದನ್ನು ಸರಿಪಡಿಸಿದ್ದು, ವರ್ಷಗಳ ವ್ಯತ್ಯಾಸದ ಬಗ್ಗೆಯ ಕೋರಿಕೆಗಳನ್ನು ಪರಿಗಣಿಸಿರುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ಸಂಬಂಧಪಟ್ಟವರಿಂದ ಮನವಿಯ ಮೂಲಕ ಮೂಲ ದಾಖಲೆಗಳೊಂದಿಗೆ ಪ್ರಸ್ತಾವನೆ ಬಂದಲ್ಲಿ ಪರಿಶೀಲಿಸಿ ನಿಯಮಾನುಸಾರ ಪರಿಶೀಲಿಸಲಾಗುವುದು. (5) ಈ ಹಿಂದೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಷರತ್ತಿನ ಮೇರೆಗೆ ಹೊರಡಿಸಿದ್ದ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿನ ರ್ಯಾಂಕನ್ನು ಪರಿಗಣಿಸುವಂತೆ ಕೋರಿದ್ದು, ಈ ಸಂಬಂಧ ಈಗಾಗಲೇ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪು ಬಂದಿರುವುದರಿಂದ ಹಾಗೂ ಸದರಿ ತೀರ್ಪಿನಂತೆ ಅಭ್ಯರ್ಥಿಗಳು ಪುನರಾಯ್ಕೆಗೊಂಡಿರುವುದರಿಂದ ಸದರಿ ಕೆ.ಪಿ.ಎಸ್.ಸಿ ಆಯ್ಕೆಯ ರ್ಯಾಂಕಿಂಗ್‌ನಂತೆ ಜೇಷ್ಠತೆ ನಿಗದಿಪಡಿಸಲಾಗಿದೆ ಆದ್ದರಿಂದ ಈ ಹಿಂದಿನ ಜೇಷ್ಠತಾ ಪಟ್ಟಿಯಲ್ಲಿನ ರ್ಯಾಂಕಿಂಗ್‌ನ್ನು ಪರಿಗಣಿಸಲು ಬರುವುದಿಲ್ಲವೆಂದು ತೀರ್ಮಾನಿಸಿ ಜೇಷ್ಠತಾ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಲೋಇ 10 ಸೇಸಕಿ 2017 ದಿನಾಂಕ:15.12.2017ರಲ್ಲಿ ಅಂತಿಮಗೊಳಿಸಿ ಈಗಾಗಲೇ ಪ್ರಕಟಿಸಲಾಗಿದ್ದು, ಸದರಿ ಅಂಶವನ್ನೇ ಪುನರುಚ್ಚರಿಸಲಾಗಿದೆ. ಅದೇ ರೀತಿ ಮೆಕ್ಯಾನಿಕಲ್ ಇಂಜಿನಿಯರ್‌ಗಳ ಜೇಷ್ಠತೆ ನಿಗದಿ ಕುರಿತಂತೆ ಆಕ್ಷೇಪಣೆಗಳ ಬಗ್ಗೆ ಈಗಾಗಲೇ ತೀರ್ಮಾನಿಸಿ ಸಂಖ್ಯೆ:ಲೋಇ 10 ಸೇಸಕಿ 2017 ದಿನಾಂಕ:15.12.2017ರಲ್ಲಿ ಅಂತಿಮಗೊಳಿಸಿ ಈಗಾಗಲೇ ಪ್ರಕಟಿಸಲಾಗಿದ್ದು, ಸದರಿ ಅಂಶವನ್ನೇ ಪುನರುಚ್ಚರಿಸಲಾಗಿದೆ.

ಇತರೆ:-

- ಅಧಿಸೂಚನೆ ಸಂಖ್ಯೆ:ಸಿಬಿಎಸ್:360:ಸ.ಇಂ.:ಕಿ.ಇಂ.:ನೇರನೇಮಕಾತಿ:ಇಎಸ್‌ಸಿ:06-07 ದಿನಾಂಕ 12.07.2007 ರನ್ವಯ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಲಾದ ಸಹಾಯಕ ಇಂಜಿನಿಯರ್‌ಗಳು ಹಾಗೂ 2012 ಹಾಗೂ 2014ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಆಯ್ಕೆಯಾದ ಸಹಾಯಕ ಇಂಜಿನಿಯರ್‌ಗಳು ಹಾಗೂ 371ಜೆ ರಡಿ ಹಂಚಿಕೆ ಮಾಡಲಾದ ಸಹಾಯಕ ಇಂಜಿನಿಯರ್‌ಗಳ ಅಂತರ್ ಜೇಷ್ಠತೆಯನ್ನು ಗಮನದಲ್ಲಿರಿಸಿಕೊಂಡು ಸದರಿ ಜೇಷ್ಠತಾ ಪಟ್ಟಿಯಲ್ಲಿ ಅವರ ಹೆಸರಿನ ಮುಂದೆ HK Cadre ಎಂದು ನಮೂದಿಸಿದ್ದು, ಅವರುಗಳ ಜೇಷ್ಠತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಜೇಷ್ಠತಾ ಪಟ್ಟಿಯನ್ನು ಅನುಬಂಧ-3ರಲ್ಲಿ ಪ್ರಕಟಿಸಲಾಗಿದೆ. ಮುಂದುವರೆದು ದಿನಾಂಕ:01.01.2005 ರಿಂದ 30.04.2019ರವರೆಗಿನ ಅವಧಿಯಲ್ಲಿ ಕಿರಿಯ ಇಂಜಿನಿಯರ್ ವೃಂದದಿಂದ ಸಹಾಯಕ ಇಂಜಿನಿಯರ್ ವೃಂದಕ್ಕೆ, ವೃಂದ ಬದಲಾವಣೆಗೊಂಡ ಸಹಾಯಕ ಇಂಜಿನಿಯರ್‌ಗಳ ಹಾಗೂ ದಿನಗೂಲಿ ಆಧಾರದ ಮೇಲೆ ನೇಮಕಗೊಂಡು ಸಕ್ರಮಗೊಳಿಸಲಾದ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಅವರುಗಳ ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ಪ್ರತ್ಯೇಕವಾಗಿ ಜೇಷ್ಠತೆಗಳನ್ನು ನಿಗದಿಪಡಿಸಿ ಪ್ರಕಟಿಸಲಾಗಿರುವುದನ್ನು ಈ ಪಟ್ಟಿಯಲ್ಲಿ ಕ್ರೋಡೀಕರಿಸಲಾಗಿದೆ.

ಎಂ.ಜಿ.ವೆಂಕಟೇಶಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರುಗಳು ಮತ್ತು
ಒಳನಾಡು ಜಲಸಾರಿಗೆ ಇಲಾಖೆ (ಸೇವೆಗಳು).

Annexure – 2
(G.O. No.PWD 82 SeSaKi 2019, Dated: 31-05-2019)
Provisional Gradation list of Assistant Engineers (Public Works & Irrigation Department)
from 18-10-2002 to 30-04-2019

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
NAMES OF ASSISTANT ENGINEERS SELECTED BY KPSC WHOSE SERVICES ARE COSIDERED UDER THE KARNATAKA CIVIL SERVICES (IRRIGATION SERVICES) (ASSISTANT ENGINEERS & JUNIOR ENGINEERS) ACT 2013 IN UKP									
1	3928	3928	SAJJAN SI (SUDHIR SAJJAN)		20-07-1967	05-01-1994	18-10-2002	18-10-2002	
2	3929	3929	SULIBHAVI HR (Hanumesh sulibhavi)		05-09-1966	28-12-1993	18-10-2002	18-10-2002	
3	3930	3931	SURESH A		01-06-1966	28-01-1994	18-10-2002	18-10-2002	
4	3931	3930	NARASAPPA		02-08-1961	05-02-1994	18-10-2002	18-10-2002	
5	3932	3933	SATYANARAYANA SHETTY		01-06-1967	19-02-1994	18-10-2002	18-10-2002	
6		3934	SHANKARAGOUDA H (SHANKARAGOUDA HIREGOUDAR)		30-05-1965	12-01-1994	18-10-2002	18-10-2002	HK Cadre
7	3933	3935	RAMALINGA REDDY M		01-06-1966	08-02-1994	18-10-2002	18-10-2002	
8	3934	3938	MUKKAL VG (VISHWANATH MIKKAL)		01-06-1966	05-01-1994	18-10-2002	18-10-2002	
9	3935	3943	SHIVAPRAKASH G		22-02-1968	23-12-1993	18-10-2002	18-10-2002	
10	3936	3936	SHIVASHANKAR KAMASHETTY		16-02-1969	16-03-1994	18-10-2002	18-10-2002	
11		3937	SHASHIKALA BM		26-08-1966	31-12-1993	18-10-2002	18-10-2002	HK Cadre
12	3937	3939	VENKATESH DH		17-09-1967	23-12-1993	18-10-2002	18-10-2002	
13		3940	RAVINDRA S PATIL		01-01-1968	31-12-1993	18-10-2002	18-10-2002	HK Cadre
14	3938	3941	RAMANAGOUD L HALLUR		18-08-1964	27-01-1994	18-10-2002	18-10-2002	
15	3939	3942	GOPIKRISHNA		19-06-1967	23-12-1993	18-10-2002	18-10-2002	
16	3940	3944	MAUKKANNA NAIK J R	SC	20-06-1966	05-01-1994	18-10-2002	18-10-2002	
17		3946	MALLINATH ALLEGAON		01-06-1968	22-01-1994	18-10-2002	18-10-2002	Selected Expired
18	3941	3945	SHIVANL SL (SHASHIKANT SHIVANAL)		22-07-1966	13-01-1994	18-10-2002	18-10-2002	
19	3942	3960	GADIGAPPA		01-06-1959	27-01-1994	18-10-2002	18-10-2002	
20	3943	3949	KUMAR PD	SC	12-02-1967	05-01-1994	18-10-2002	18-10-2002	
21	3944	3951	PAMPAPATHY M		01-06-1966	21-01-1994	18-10-2002	18-10-2002	
22	3945	4201	DHRUVA KUMAR DM		12-12-1964	12-02-1998	18-10-2002	18-10-2002	
23	3946	3952	RAVINDRA		22-11-1966	28-01-1994	18-10-2002	18-10-2002	
24	3947	3947	ASHOK PATIL		01-06-1965	03-01-1994	18-10-2002	18-10-2002	
25		3953	SWAMY HMT		15-05-1964	05-01-1994	18-10-2002	18-10-2002	DR AEE. NR to AE post as per KPSC Selection
26	3948	3955	SHRISHAIL KALYANI		28-01-1967	01-01-1994	18-10-2002	18-10-2002	
27	3949	3956	BASAPPA METI		01-02-1964	29-01-1994	18-10-2002	18-10-2002	
28	3950	3957	MALLAPPA M TUMBARANATTI (MALLAPPA TUMBARAMATTI)		01-06-1966	08-02-1994	18-10-2002	18-10-2002	
29	3951	3958	PRAKASH I		11-07-1967	13-01-1994	18-10-2002	18-10-2002	
30	3952	3959	SUNIL KUMAR		01-06-1966	16-02-1994	18-10-2002	18-10-2002	
31	3953	3961	NAGESHWAR (NAGESHWAR S RANGAPURE)		22-10-1968	06-01-1994	18-10-2002	18-10-2002	
32	3954	3962	GOPINATHACHARI D (GOPINATHACHAR D)		01-07-1961	23-12-1993	18-10-2002	18-10-2002	
33	3955	3963	VEERABABU I		01-06-1966	24-01-1994	18-10-2002	18-10-2002	
34	3956	3964	BANDIWADDAR BY (BASAWARAJ Y BHANDIWADDAR)	SC	11-05-1967	13-01-1994	18-10-2002	18-10-2002	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Caste	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
35	3957	3965	NAGANAGOWDA Y BHAVI		15-08-1970	09-03-1994	18-10-2002	18-10-2002	
36	3958	3966	ADAM		01-06-1962	10-01-1994	18-10-2002	18-10-2002	
37	3959	3967	WADEYAR BD (BABU WADEYER)		01-06-1964	21-01-1994	18-10-2002	18-10-2002	
38	3960	3979	NAGANATH M		01-07-1967	12-01-1994	18-10-2002	18-10-2002	
39	3961	3968	LAXMIKANTH E		01-08-1964	17-01-1994	18-10-2002	18-10-2002	
40	3962	3969	NAGARAL GA (GUNDAPPA NAGARAL)		01-06-1965	24-01-1994	18-10-2002	18-10-2002	
41	3963	3970	GOUSEMOHAMED BHANGI		24-04-1969	06-01-1994	18-10-2002	18-10-2002	
42	3964	4175	BAGI SB (SHANTESH BAGI)		20-11-1964	16-07-1994	18-10-2002	18-10-2002	
43	3965	3971	SUBRAMANY M		19-03-1967	21-01-1994	18-10-2002	18-10-2002	
44	3966	3972	GURUBASAVARAJIAH BM	SC	27-01-1966	01-08-1994	18-10-2002	18-10-2002	Shown as appointed in GM Category in 15-11-2010 Gradation List
45	3967	4181	KATTI BC (BASAVARAJ CHANAMALLAPPA KATTI)		01-06-1964	06-10-1994	18-10-2002	18-10-2002	
46	3968	3973	PATTANSHETTY GS (GANGADHAR PATTANSHETTY)		01-06-1964	31-12-1993	18-10-2002	18-10-2002	
47	3969	3974	TOTAGER MH (MALLAPPA TOTAGER)		01-06-1965	22-01-1994	18-10-2002	18-10-2002	
48	3970	3975	LINGARAJ		15-09-1963	17-01-1994	18-10-2002	18-10-2002	
49	3971	3976	CHANDRAKANTH M GANGASHETTY (CHANDARAKANT)		01-06-1959	12-01-1994	18-10-2002	18-10-2002	
50	3972	3977	BASAVARAJ		01-07-1967	10-02-1994	18-10-2002	18-10-2002	
51	3973	3978	CHANDRAKANTH SAJJANASHETTY (CHANDERAKANT)		22-07-1961	21-01-1994	18-10-2002	18-10-2002	
52	3974	4182	SURESH VM		04-08-1963	06-10-1994	18-10-2002	18-10-2002	
53	3975	3980	DATTATREYA SHETTY S		11-07-1962	10-01-1994	18-10-2002	18-10-2002	
54	3976	3981	VIJAYAKUMAR HONNAPPA MUCHALAMBE		08-08-1967	17-03-1994	18-10-2002	18-10-2002	
55	3977	3982	MALLAPPA M TUMBARAMATTI (MALLAPPA BASAPPA KONAPPANAVAR)		01-06-1967	20-01-1994	18-10-2002	18-10-2002	
56		4177	DIVATAR MS (MALLAPPA S DIVATAR)		01-06-1966	12-08-1994	18-10-2002	18-10-2002	HK Cadre
57	3978	3983	SUBHASCHANDRA		26-01-1965	24-01-1994	18-10-2002	18-10-2002	
58		3984	NAGAPPA HEBBI		01-06-1966	13-04-1994	18-10-2002	18-10-2002	Absorbed in METRO as EE from 2007 & NR to the post of AE as per present selection of KPSC
59	3979	3987	PUJAR BH (BASAPPA PUJAR)		01-06-1965	24-01-1994	18-10-2002	18-10-2002	
60	3980	3988	ANIL KUMAR		21-06-1968	11-03-1994	18-10-2002	18-10-2002	
61	3981	3989	NAGARAJ M		13-05-1968	05-01-1994	18-10-2002	18-10-2002	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
62	3982	3990	BASAVARAJ D	SC	04-01-1969	12-01-1994	18-10-2002	18-10-2002	
63	3983	3991	BIRADAR RB (RUDRASHEKHAR B BIRADAR)		28-09-1964	07-02-1994	18-10-2002	18-10-2002	
64	3984	3992	DODDANAGOUDA PATIL (DODDANAGOUDA)		01-06-1965	21-01-1994	18-10-2002	18-10-2002	
65	3985	4183	SHIVARAJ PATIL		03-01-1967	24-10-1994	18-10-2002	18-10-2002	
66	3986	3997	KURI JS (JAGADEESH S KURI)		01-06-1966	18-01-1994	18-10-2002	18-10-2002	
67	3987	3993	PASHUPATI MS		17-02-1959	27-01-1994	18-10-2002	18-10-2002	
68		3995	VEENA SK		15-06-1966	27-01-1994	18-10-2002	18-10-2002	HK Cadre
69	3988	3994	MAYAPPA L PADAGANUR (MAYEPPA PADAGANUR)		01-06-1968	05-01-1994	18-10-2002	18-10-2002	
70	3989	3996	PATNE SOMANATH KASHINATH (PATNE SOMANATH)		05-04-1963	22-03-1994	18-10-2002	18-10-2002	
71	3990	92-A	DAIGONDAPPA BIRADAR		01-07-1960	31-01-1994	18-10-2002	18-10-2002	
72	3991	4184	SATYAPRAKASH MULGE (SATYAPRAKASH)		02-02-1968	10-10-1994	18-10-2002	18-10-2002	
73	3992	3998	MATHAPATI CV (CHIKKA VEERAYYA MATHAPATI)		23-02-1964	20-01-1994	18-10-2002	18-10-2002	
74	3993	3999	NAGAPPA MGK		14-04-1963	08-02-1994	18-10-2002	18-10-2002	
75	3994	4185	HIREMATH PB (PRABHJUDEV B HIREMATH)		05-04-1965	28-09-1994	18-10-2002	18-10-2002	
76	3995	4001	MAHADEVAPPA I		01-07-1959	21-01-1994	18-10-2002	18-10-2002	
77	3996	4009	MOHD. MAHAMOOD		18-01-1960	31-01-1994	18-10-2002	18-10-2002	
78	3997	4186	PANDURANG		20-06-1966	11-10-1994	18-10-2002	18-10-2002	
79	3998	4004	SUDARSHAN REDDY R		01-06-1965	20-01-1994	18-10-2002	18-10-2002	
80	3999	4002	SUBHASH LALAPPA (SUBHASH)	SC	01-06-1967	01-02-1994	18-10-2002	18-10-2002	
81	4000	4005	SIDDAPPA S HIKKALAGUTTI		10-07-1964	10-01-1994	18-10-2002	18-10-2002	
82	4001	4006	JAGANATH REDDY		22-07-1962	21-01-1994	18-10-2002	18-10-2002	
83	4002	3986	NAGESH CH (NAGESH)		10-01-1969	11-03-1994	18-10-2002	18-10-2002	
84	4003	4000	SOMALING		20-05-1961	21-01-1994	18-10-2002	18-10-2002	
85	4004	4007	GODEKAR MS (MADAPPA GODEKAR)		01-06-1969	02-02-1994	18-10-2002	18-10-2002	
86	4005	4008	BASAVANAGOUDA (BASANGOWDA)		01-05-1968	05-01-1994	18-10-2002	18-10-2002	
87	4006	4176	PATIL SN (SUREGOUDA PATIL)		22-07-1964	15-07-1994	18-10-2002	18-10-2002	
88	4007	4010	HOSUR IS (IRAPPA HOSUR)		06-02-1965	20-01-1994	18-10-2002	18-10-2002	
89	4008	4187	MATH SA (SHANTAVEERESH A MATH)		15-12-1967	12-10-1994	18-10-2002	18-10-2002	
90	4009	4011	KOPPAD CM (CHANNAYYA M KOPPAD)		02-06-1965	17-01-1994	18-10-2002	18-10-2002	
91	4010	4012	PRAKASH P KATARKI (PRAKASH)		01-06-1969	11-03-1994	18-10-2002	18-10-2002	
92	4011	4025	SHIVAMURTHY GR		30-09-1967	01-09-1994	18-10-2002	18-10-2002	
93	4012	4013	SRINIVAS P	SC	27-12-1968	01-02-1994	18-10-2002	18-10-2002	
94	4013	4014	KARAGAR SS (SOMANIGAPPA SIDDAPPA KARGAR)		24-11-1969	24-01-1994	18-10-2002	18-10-2002	
95	4014	4015	ISHWARAPPA L KALASA		01-06-1968	27-05-1994	18-10-2002	18-10-2002	
96	4015	4016	VENKAPPA (VENKAPPA SHEGUNASHI)		22-07-1965	19-01-1994	18-10-2002	18-10-2002	
97	4016	4017	MILINDA L ARAKERI (MILIND ARAKERI)	SC	18-10-1967	17-01-1994	18-10-2002	18-10-2002	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
98	4017	4021	KOLALAGI SM (SIDHARAJ KOLALAGI)		06-04-1967	21-01-1994	18-10-2002	18-10-2002	
99	4018	4018	DHARANENDRASWAMY		04-10-1968	07-05-1994	18-10-2002	18-10-2002	
100	4019	4019	UMESH SHANKAR RAO NAIK		15-08-1968	22-07-1994	18-10-2002	18-10-2002	
101		4020	ABDUL HASSAN		19-07-1969				Selected Expired
102	4020	4022	MULLUR PV (PANDAPPA MULLUR)		20-07-1966	13-01-1994	18-10-2002	18-10-2002	
103	4021	4023	SAYAD FAZAL MEHAMOOD		22-07-1969	25-01-1994	18-10-2002	18-10-2002	
104	4022	4024	VEERENDRA K		20-07-1968	05-02-1994	18-10-2002	18-10-2002	
105	4023	4036	KANTEPPA NARASAPPA (KANTAPPA)		01-06-1963	15-03-1994	18-10-2002	18-10-2002	
106	4024	4026	HADLI RS (RAJESH SHIVAPPA HADLI)		13-06-1965	07-01-1994	18-10-2002	18-10-2002	
107		4027	PADMAJA MN		13-06-1968	18-03-1994	18-10-2002	18-10-2002	DR AEE. NR to AE post as per KPSC Selection
108	4025	4202	RAMESH N		18-07-1961	13-02-1998	18-10-2002	18-10-2002	
109	4026	4028	SURYAKANTH (SIREKANTH)	SC	08-11-1965	30-03-1994	18-10-2002	18-10-2002	
110	4027	4029	MAHESHWARAPPA N (MAHESHAPPA N)		01-06-1965	12-01-1994	18-10-2002	18-10-2002	
111	4028	4030	MANOHAR B BISNAL (MANOHAR BISANAL)		01-06-1968	24-01-1994	18-10-2002	18-10-2002	
112	4029	4031	KULKARNI RK (RAJENDRA KULKARNI)		12-07-1964	02-02-1994	18-10-2002	18-10-2002	
113		4032	RAVIPRAKASH B		22-04-1968	20-01-1994	18-10-2002	18-10-2002	RESIGNED
114	4030	4228	KRISHNE GOWDA		01-06-1963	17-02-1998	18-10-2002	18-10-2002	
115	4031	4033	HIREMANI SN (SHIVAPUTRA N HIREMANI)		05-02-1968	24-01-1994	18-10-2002	18-10-2002	
116	4032	4034	SRIMANTH BENNUR (SRIMANTH)		01-06-1967	04-02-1994	18-10-2002	18-10-2002	
117	4033	4052	RATHOD SS (SHANKAR RATHOD)	SC	01-06-1968	03-02-1994	18-10-2002	18-10-2002	
118	4034	4035	YARNAL MC (MAHANTESH YARANAL)		02-05-1963	01-01-1994	18-10-2002	18-10-2002	
119	4035	4037	KULKARNI VG (VENKATESH GURURAO KULKARNI)		01-06-1965	10-01-1994	18-10-2002	18-10-2002	
120	4036	4038	MADHUMATI PATIL		13-03-1961	24-01-1994	18-10-2002	18-10-2002	
121	4037	4039	CHANDRAREDDY PATIL (CHANDRAREDDY)		01-06-1963	27-01-1994	18-10-2002	18-10-2002	
122	4038	4042	KALASKAR GT (GURUDEVA)		02-01-1969	03-02-1994	18-10-2002	18-10-2002	
123	4039	4040	SYED JAKIR HUSAIN SURKI		15-04-1962	05-01-1994	18-10-2002	18-10-2002	
124	4040	4041	VASANTH B ULLI (VASANTH)		01-06-1964	11-03-1994	18-10-2002	18-10-2002	
125		4043	JAINAPUR KH	SC	26-02-1970	17-01-1994	18-10-2002	18-10-2002	Expired
126	4041	4044	PURUSHOTHAM HB		02-02-1968	11-01-1994	18-10-2002	18-10-2002	
127	4042	4206	BABU KRISHNADEV CR		07-04-1967	12-02-1998	18-10-2002	18-10-2002	
128	4043	4045	NAGESH		01-06-1967	24-01-1994	18-10-2002	18-10-2002	
129	4044	4107	BASAVARAJ KUMBAR		01-08-1965	10-01-1994	18-10-2002	18-10-2002	
130	4045	4046	KALAL HEERALAL		02-10-1967	24-01-1994	18-10-2002	18-10-2002	
131	4046	4048	SHIVANAGOUDA T GOUDAR (SHIVANAGOUDA GOUDAR)		01-06-1964	13-01-1994	18-10-2002	18-10-2002	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
132	4047	4050	MAHABOOSAB		01-06-1961	13-01-1994	18-10-2002	18-10-2002	
133	4048	4051	SIDDAPPA B GALAGALI (SIDDAPPA BHEEMAPPA GALAGALI)		01-06-1963	21-01-1994	18-10-2002	18-10-2002	
134		4053	HANUMANTHARAJ GN	SC	18-01-1970	14-02-1994	18-10-2002	18-10-2002	Selected Expired
135	4049	4047	KRISHNA B		06-06-1961	21-01-1994	18-10-2002	18-10-2002	
136	4050	4054	RAJASHEKAR K		30-12-1965	13-01-1994	18-10-2002	18-10-2002	
137	4051	4075	SANNA PARASHURAM B	ST	18-04-1966	17-01-1994	18-10-2002	18-10-2002	
138	4052	4063	MOHD. ABDUL MUJEEB		12-04-1962	08-02-1994	18-10-2002	18-10-2002	
139	4053	4113	VIGNESHWAR M		01-07-1968	24-01-1994	18-10-2002	18-10-2002	
140	4054	4234	MARUTHI B		25-02-1960	08-09-1999	18-10-2002	18-10-2002	
141	4055	4056	RENUKA PRASAD S		05-04-1966	13-01-1994	18-10-2002	18-10-2002	
142	4056	4057	THIPPANAGOUDA		01-06-1966	13-01-1994	18-10-2002	18-10-2002	
143		4058	RAVINDRAKUMAR SAJJAN	SC	01-06-1964	31-01-1994	18-10-2002	18-10-2002	Expired
144	4057	4059	ABHIMANYA KS (ABHIMANYA)	SC	01-06-1968	16-02-1994	18-10-2002	18-10-2002	
145	4058	4049	RAGHAVENDRA		01-07-1964	21-01-1994	18-10-2002	18-10-2002	
146		4060	SURENDRA REDDY		01-06-1970	28-01-1994	18-10-2002	18-10-2002	HK Cadre
147	4059	4224	RAJASHEKAR HS		20-02-1965	10-02-1998	18-10-2002	18-10-2002	
148	4060	4061	SIDDAPUR SN (SAIBABA SHIDDAPUR)		08-06-1969	03-01-1994	18-10-2002	18-10-2002	
149	4061	4062	SURESH B HALLI (SURESH HALLI)		01-06-1969	02-02-1994	18-10-2002	18-10-2002	
150	4062	4064	HADALIGERI SS (SHANKA RAPPA HADLAGERI)		01-06-1970	21-11-1994	18-10-2002	18-10-2002	
151	4063	4065	SHIVAKUMAR B	SC	15-05-1967	05-01-1994	18-10-2002	18-10-2002	
152	4064	4066	BHASKAR REDDY G		20-04-1968	31-01-1994	18-10-2002	18-10-2002	
153	4065	4068	NIMBARGI PB (PARASAPPA NIMBARAGI)	SC	01-06-1969	12-01-1994	18-10-2002	18-10-2002	
154	4066	4067	BHEEMRAO S VADRI		10-06-1969	04-02-1994	18-10-2002	18-10-2002	
155	4067	4209	RAMAKRISHNA HB		05-06-1964	12-02-1998	18-10-2002	18-10-2002	
156	4068	4069	BHIMANISHA G	SC	01-06-1967	12-01-1994	18-10-2002	18-10-2002	
157	4069	4204	GANGADHAR RD		25-05-1968	10-02-1998	18-10-2002	18-10-2002	
158	4070	4070	BALREDDY M		01-06-1963	11-02-1994	18-10-2002	18-10-2002	
159	4071	4071	HUNDEKAR RM		25-06-1964	12-01-1994	18-10-2002	18-10-2002	
160	4072	4072	SUBASH SHARANAPPA NAIKWAD (SUBASH NAIKWAD)	SC	20-05-1967	23-03-1994	18-10-2002	18-10-2002	
161	4073	4207	VENUGOPAL R	ST	20-04-1969	06-02-1998	18-10-2002	18-10-2002	
162	4074	4073	NAIK SR (SHIVANANDA R NAIK)	SC	20-04-1967	25-05-1994	18-10-2002	18-10-2002	
163	4075	4074	PRAKASH M		01-06-1969	27-01-1994	18-10-2002	18-10-2002	
164	4076	4208	KRISHNAPPA K		01-01-1963	06-02-1998	18-10-2002	18-10-2002	
165	4077	4076	RAMANJANEYULU PM		07-06-1968	17-02-1994	18-10-2002	18-10-2002	
166	4078	4077	JOGANNAVAR RK (RAMAPPA JONGANAVAR)		30-07-1962	24-01-1994	18-10-2002	18-10-2002	
167	4079	4078	SURESH M		19-06-1968	31-01-1994	18-10-2002	18-10-2002	
168	4080	4080	HAJERI RN (RAVEENDRANATH HAJERI)		25-06-1964	20-01-1994	18-10-2002	18-10-2002	
169	4081	4081	ASPAK AHAMAD KOLHAR		01-06-1964	13-01-1994	18-10-2002	18-10-2002	
170	4082	4082	HOKRANI SY (SHIVAPPA HOKRANI)		01-03-1966	10-01-1994	18-10-2002	18-10-2002	
171	4083	4192	NAGARAJ R DODWAD		10-07-1968	11-11-1994	18-10-2002	18-10-2002	
172	4084	4083	BASAPPA B	ST	01-06-1962	24-01-1994	18-10-2002	18-10-2002	
173	4085	4087	NINGANAGOUDA N PATIL		10-04-1967	13-01-1994	18-10-2002	18-10-2002	
174	4086	4220	SADASHIVA C		01-03-1967	12-02-1998	18-10-2002	18-10-2002	
175	4087	4079	HARIHAR CK (CHANDRASHEKHAR HARIHAR)		19-02-1961	17-02-1994	18-10-2002	18-10-2002	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
176	4088	4085	JAYARAM REDDY		01-07-1962	16-02-1994	18-10-2002	18-10-2002	
177	4089	4086	RATHOD BR (BHOJU RAMCHANDRA RATHOD)	SC	01-06-1969	06-01-1994	18-10-2002	18-10-2002	
178	4090	4225	MOHANKUMAR KS		19-07-1965	13-02-1998	18-10-2002	18-10-2002	
179	4091	4178	HUJARATTII MM		01-06-1968	08-07-1994	18-10-2002	18-10-2002	
180	4092	4088	LAMANI FH (FAKERRAPPA H LAMANI)	SC	01-06-1966	25-01-1994	18-10-2002	18-10-2002	
181	4093	4055	BIRADAR MR (MALLANAGOUDA BIRADAR)		01-06-1967	29-01-1994	18-10-2002	18-10-2002	
182	4094	4091	CHANAGOND VI (VITHOBA CHANNAGOND)		27-09-1964	10-01-1994	18-10-2002	18-10-2002	
183	4095	4090	VASANTHA KUMAR Y	ST	17-06-1966	22-01-1994	18-10-2002	18-10-2002	
184	4096	4212	RAGHUNATH ND		18-07-1965	13-02-1998	18-10-2002	18-10-2002	
185	4097	4092	MANJUNATH GC	SC	09-05-1965	28-01-1994	18-10-2002	18-10-2002	
186	4098	4093	KRISHNA M (KRISHNAYYA M)		01-06-1966	18-01-1994	18-10-2002	18-10-2002	
187	4099	4179	VINODKUMAR GUPTA (VINOD KUMAR K GUPTA)	SC	08-05-1971	18-07-1994	18-10-2002	18-10-2002	
188	4100	4095	RAJA T		20-07-1964	21-01-1994	18-10-2002	18-10-2002	
189	4101	4096	MANJINAL SS (SHIVAPPA SANGAPPA MANJINAL)		01-06-1966	20-03-1993	18-10-2002	18-10-2002	
190	4102	4097	ARUNKUMAR MALLAPPA SALADPUR (ARUN KUMAR)		11-07-1968	22-01-1994	18-10-2002	18-10-2002	
191	4103	4098	VASTRAD RA (RAJESH A VASTRAD)		10-05-1961	13-01-1994	18-10-2002	18-10-2002	
192	4104	4099	GORAKNATH (GORAKANTH CHANSHETTY)		01-06-1967	21-03-1994	18-10-2002	18-10-2002	
193	4105	4100	JAGANATH JOTRILING (JAGANNATH)	SC	02-10-1959	19-01-1994	18-10-2002	18-10-2002	
194	4106	4101	METI GC (GIREESH C METI)		15-09-1968	27-01-1994	18-10-2002	18-10-2002	
195	4107	4102	MALLIKARJUN H (MALLIKARJUN JERATAGI)	SC	01-06-1967	10-02-1994	18-10-2002	18-10-2002	
196	4108	4193	RAMAPPA MAHANTHAPPA JAMNAL (RAMAPPA JUMANAL)		01-06-1967	15-10-1994	18-10-2002	18-10-2002	
197	4109	4103	SUJATHA L JADAV	SC	05-02-1968	10-01-1994	18-10-2002	18-10-2002	
198	4110	4104	METRI RT (RAMESH METRI)	SC	01-06-1966	19-01-1994	18-10-2002	18-10-2002	
199	4111	4105	SHIVAPRAKASH KM	SC	10-05-1964	19-03-1994	18-10-2002	18-10-2002	
200	4112	4106	MAHANTHAPPA KANNUR (MAHANTAPPA)	SC	22-07-1963	28-01-1994	18-10-2002	18-10-2002	
201	4113	4094	MADHU KUMAR P	ST	18-08-1965	01-02-1994	18-10-2002	18-10-2002	
202	4114	4108	SHANKAR K (SHANKAR KIMAVATH)	SC	01-06-1965	13-01-1994	18-10-2002	18-10-2002	
203		4109	VENKATESH PRASAD B	ST	01-07-1967	27-01-1994	18-10-2002	18-10-2002	RESIGNED
204	4115	4200	SRINATH M		16-03-1969	12-02-1998	18-10-2002	18-10-2002	
205	4116	4112	SAHUKAR SB (SHIVALINGAPPA SAVUKAR)		01-06-1963	09-02-1994	18-10-2002	18-10-2002	
206	4117	4111	RATHOD JG (JAGADEESH RATHOD)	SC	01-06-1965	10-01-1994	18-10-2002	18-10-2002	
207	4118	4114	SHIVA SHANKAR KBH	ST	08-12-1964	18-01-1994	18-10-2002	18-10-2002	
208	4119	4115	RANGAIAH BADIGER (RANGAYYA)	SC	01-06-1965	09-02-1994	18-10-2002	18-10-2002	
209	4120	4116	HANAMANTHA G DASAR (HANAMANT DASAR)	SC	21-02-1965	17-01-1994	18-10-2002	18-10-2002	
210	4121	4117	PUJARI SH (SIDDESI PUJARI)	ST	01-07-1963	02-02-1994	18-10-2002	18-10-2002	
211	4122	4118	PAWAR GG (GOPU G PAWAR)	SC	01-06-1968	18-01-1994	18-10-2002	18-10-2002	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
212	4123	4119	PAWAR ND (NARAYAN PAWAR)	SC	01-06-1962	10-01-1994	18-10-2002	18-10-2002	
213	4124	4120	BASAVANTH D MADAR (BASAVANT)	SC	22-07-1965	20-01-1994	18-10-2002	18-10-2002	
214	4125	4121	HADAGALI PN (PRAMOD PN HADAGALI)	SC	04-01-1966	10-01-1994	18-10-2002	18-10-2002	
215	4126	4122	CHANDRAHAS BANDI	SC	01-08-1967	13-04-1994	18-10-2002	18-10-2002	
216	4127	4123	BELDAR BG	SC	06-06-1969	29-01-1994	18-10-2002	18-10-2002	
217	4128	4124	DODDAMANI BT	ST	01-07-1964	05-01-1994	18-10-2002	18-10-2002	
218		4125	DANGE VIYAKUMAR	SC	06-08-1966	01-02-1994	18-10-2002	18-10-2002	Expired
219	4129	4126	MALLIKARJUN MS	SC	23-05-1964	02-02-1994	18-10-2002	18-10-2002	
220	4130	4127	RAJASHEKAR	SC	02-03-1964	18-03-1994	18-10-2002	18-10-2002	
221	4131	4128	SATHYAPPA H	SC	01-06-1966	15-01-1994	18-10-2002	18-10-2002	
222	4132	4129	SYED IBRAHIM		01-06-1965	08-02-1994	18-10-2002	18-10-2002	
223	4133	4130	VENKATESHALU GV	SC	02-02-1965	22-01-1994	18-10-2002	18-10-2002	
224	4134	4131	BILAGUNDI BN (BASAVANNAPPA N BILIGUNDI)	SC	15-08-1964	04-02-1994	18-10-2002	18-10-2002	
225	4135	4132	RAJENDRAKUMAR S WALIKAR		02-05-1970	13-01-1994	18-10-2002	18-10-2002	
226	4136	4133	RAMESH GOPU RATHOD	SC	01-06-1968	11-01-1994	18-10-2002	18-10-2002	
227	4137	4134	RAVINDRANATH C	SC	01-12-1965	30-06-1994	18-10-2002	18-10-2002	
228	4138	4135	DEVIDAS CHAVAN	SC	12-11-1962	28-01-1994	18-10-2002	18-10-2002	
229	4139	4136	DASAVANTHA L GAJARCE (DASHWANTH)	SC	08-06-1965	25-01-1994	18-10-2002	18-10-2002	
230	4140	4138	DEVIDAS T	ST	16-06-1966	07-02-1994	18-10-2002	18-10-2002	
231	4141	4139	MASUTI KH (KIRAN MASUTI)	SC	24-06-1966	17-01-1994	18-10-2002	18-10-2002	
232	4142	4223	PUTTA HONNE GOWDA MH		03-03-1961	06-02-1998	18-10-2002	18-10-2002	
233	4143	4140	ALABHAL AR (ASHOK ALABAL)	SC	20-07-1963	02-02-1994	18-10-2002	18-10-2002	
234	4144	4141	CHANDRAPPA B (BARIKARA CHANDRAPPA)		01-04-1966	13-01-1994	18-10-2002	18-10-2002	
235		4143	INGALE DS	SC	18-06-1962	07-04-1994	18-10-2002	18-10-2002	Expired
236	4145	4188	ANIL RAJ GN	SC	02-12-1967	05-11-1994	18-10-2002	18-10-2002	
237	4146	4189	SHARMA L SURESH	SC	06-06-1966	08-11-1994	18-10-2002	18-10-2002	
238	4147	4144	KHADRI GM (JAKIR HUSAIN KADRI)		16-04-1965	31-01-1994	18-10-2002	18-10-2002	
239	4148	4145	CHIDANAND		16-09-1962	10-11-1994	18-10-2002	18-10-2002	
240	4149	4211	RAMACHANDRA TN		26-03-1966	13-02-1998	18-10-2002	18-10-2002	
241		4146	SAMBHAJI SUBASHCHANDRA (SUBHASHCHANDRA)	ST	01-01-1962	25-01-1994	18-10-2002	18-10-2002	HK Cadre - NR
242	4150	4147	MURNAL SM (SUBHAS MURNAL)		30-03-1965	06-04-1994	18-10-2002	18-10-2002	
243	4151	4205	SURESH GK		14-02-1962	10-05-1998	18-10-2002	18-10-2002	
244	4152	4233	PATIL NB (NINGANAGOUD PATIL)		01-06-1962	29-07-1998	18-10-2002	18-10-2002	
245	4153	4190	KANNUR GS (GIRISH KANNUR)		20-06-1964	07-11-1994	18-10-2002	18-10-2002	
246	4154	4149	MOHD. HUSAIN		01-09-1962	08-03-1994	18-10-2002	18-10-2002	
247	4155	4180	DIDDIMANI GB (GYANAPPA DIDDIMANI)	ST	07-07-1963	15-07-1994	18-10-2002	18-10-2002	
248	4156	4150	HEMANTHRAJ P	ST	01-07-1966	13-01-1994	18-10-2002	18-10-2002	
249	4157	4226	DEVEGOWDA NS		02-04-1964	12-02-1998	18-10-2002	18-10-2002	
250	4158	4198	KUMARA SWAMY B		20-05-1966	09-02-1998	18-10-2002	18-10-2002	
251	4159	4222	RAFI AHAMAD		24-01-1960	14-02-1998	18-10-2002	18-10-2002	
252		4191	VAIJANATH ALUR	ST	01-06-1964	17-11-1994	18-10-2002	18-10-2002	NR

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
253	4160	4230	CHANDRASHEKAR G NAGATHAN		26-03-1961	09-02-1998	18-10-2002	18-10-2002	
254	4161	4227	KUMAR MJ		20-07-1963	13-02-1998	18-10-2002	18-10-2002	
255	4162	4218	DILIPKUMAR MASAJI POAL (DILIP KUMAR POAL)	SC	10-10-1957	06-02-1998	18-10-2002	18-10-2002	
256	4163	4194	BILWAD AH (AYYAPPA HANAMAPPA BILAWAD)		01-06-1956	09-11-1994	18-10-2002	18-10-2002	
257	4164	4151	VISHWANATH (VISHWANATH SHESHAPPA)		01-06-1964	10-11-1994	18-10-2002	18-10-2002	
258	4165	4217	RAVIKANT T KHOMBE	SC	17-09-1961	07-02-1998	18-10-2002	18-10-2002	
259	4166	4215	PARASHURAM B BAJANTRI	SC	01-07-1958	07-02-1998	18-10-2002	18-10-2002	
260	4167	4152	MOHAND DAS (MOHANDAS HANUMANT KATTIMANI)	SC	02-10-1962	06-04-1994	18-10-2002	18-10-2002	
261	4168	4216	SUDHAKAR MARUTI DHANAWADKAR	SC	09-11-1960	06-02-1998	18-10-2002	18-10-2002	
262	4169	4153	TYAGI TUKARAM	SC	01-06-1963	09-03-1994	18-10-2002	18-10-2002	
263	4170	4154	ASHOK REDDY PATIL		01-07-1970	18-01-1994	18-10-2002	18-10-2002	
264	4171	4155	HAJERI PG (PARUSHARAM HAJERI)		03-07-1965	24-01-1994	18-10-2002	18-10-2002	
265	4172	4195	BIRADAR RD (RAMALINGAPPA)		02-09-1966	10-01-1994	18-10-2002	18-10-2002	
266	4173	4156	SHRAVANAKUMAR (SHRAVANAKUMAR RONAD)		12-05-1965	27-12-1993	18-10-2002	18-10-2002	
267	4174	4199	GOUTHAM S		20-01-1971	12-02-1998	18-10-2002	18-10-2002	
268	4175	4158	VENKATAREDDY T		21-11-1962	01-02-1994	18-10-2002	18-10-2002	
269		4157	REVANASIDDAIAH M	SC	05-07-1969	28-01-1994	18-10-2002	18-10-2002	NR
270	4176	4159	CHOORI AC(ANANTAKUMAR H CHOORI)	SC	01-03-1967	17-03-1994	18-10-2002	18-10-2002	
271	4177	4160	NABILAL MEERASAB GABASAVALAGI		01-06-1965	29-01-1994	18-10-2002	18-10-2002	
272	4178	4196	AZIT KUMAR W		17-12-1963	06-10-1994	18-10-2002	18-10-2002	
273		4161	KANDAGAL BS		22-07-1967	28-03-1994	18-10-2002	18-10-2002	Expired
274	4179	4162	MURALIDHAR SADANANDA RAO (MURLIDHAR)		08-03-1968	22-03-1994	18-10-2002	18-10-2002	
275		4163	AMAREGOUDA S METI		20-07-1967	25-01-1994	18-10-2002	18-10-2002	HK Cadre
276	4180	4164	MADHUSUDHANA BABU P		28-07-1967	25-04-1994	18-10-2002	18-10-2002	
277	4181	4165	KRISHNA KM		16-08-1967	13-01-1994	18-10-2002	18-10-2002	
278	4182	4166	AZIZ		01-03-1962	09-02-1994	18-10-2002	18-10-2002	
279	4183	4168	MASALI AN (ANILKUMAR N MASALI)		31-07-1966	13-01-1994	18-10-2002	18-10-2002	
280	4184	4167	PRABHAKAR A		01-06-1964	04-02-1994	18-10-2002	18-10-2002	
281	4185	4169	NITIN V PATIL		21-07-1964	11-02-1994	18-10-2002	18-10-2002	
282	4186	4170	RAMESH KOLARE		11-11-1959	09-03-1994	18-10-2002	18-10-2002	
283	4187	4171	DOLLI SS (SIDDAPPA DOLLI)		01-06-1965	18-01-1994	18-10-2002	18-10-2002	
284	4188	4173	KOKARE AN (ARJUN KOKHARE)		01-03-1962	19-01-1994	18-10-2002	18-10-2002	
285	4189	4174	NAIK LM (LAXMAN NAIK)	SC	12-05-1968	17-01-1994	18-10-2002	18-10-2002	
286	4190	4219	MADESHA HK		12-07-1969	12-02-1998	18-10-2002	18-10-2002	
287	4191	4197	THAMBI DM (THAMBI DURAI M)	SC	21-08-1964	07-11-1994	18-10-2002	18-10-2002	
288	4192	4172	MANOJ KUMAR (MANOJKUMAR GADABALI)	SC	01-06-1967	02-04-1994	18-10-2002	18-10-2002	
289	4193	4229	HIMAKAR RAO		04-12-1964	13-02-1998	18-10-2002	18-10-2002	
290	4194	4221	LINGARAJ GOWDA C		19-07-1968	14-02-1998	18-10-2002	18-10-2002	
291	4195		VIJAYAKUMAR B PATTANA		08-08-1964	01-01-1993	01-01-2003	01-01-2003	DWR

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
292	4196		RANGANATHA H K		27-03-1963	11-10-1988	31-01-2003	31-01-2003	DWR
293	4197		GIRISH KUMAR GUDDA		01-01-1961	21-08-1992	18-03-2003	18-03-2003	
294	4198		SIDDARUDA N.KATTIMANI		12-11-1967	18-02-1994	18-04-2003	18-04-2003	CGA
295	4199		VIDYADHARA NYAMAGONDA		22-06-1966	18-10-2002	02-08-2003	28-04-2003	CC
296	4200		SHARANA BASAVARAJ		05-04-1970	18-10-2002	02-08-2003	28-04-2003	CC
297	4201		RAJKUMAR BALI		03-06-1970	18-10-2002	02-08-2003	28-04-2003	CC
298	4202		SHANTHAPPA S KOLLI		01-06-1969	18-10-2002	05-08-2003	30-04-2003	CC
299	4203		GUNDAPPA R KOPPA		01-04-1965	18-10-2002	08-09-2003	23-05-2003	CC
300	4204		ABDUL MAJID CHAND		01-05-1964	01-07-1992	31-05-2003	31-05-2003	DWR
NAMES OF ASSISTANT ENGINEERS APPOINTED IN IRRIGATION DEPARTMENT BY DIRECT RECRUITMENT UNDER THE KARNATAKA PUBLIC WORKS - IRRIGATION SERVICES (RECRUITMENT OF ASSISTANT ENGINEERS) (SPECIAL) Rules, 1998]									
ISSUED VIDE GOVT.									
NOTIFICATION NO: DPAR 48 SRD 97 dated 14-01-1999									
301	4205		NARENDRA HC		15-04-1980	17-07-2003	05-06-2003	05-06-2003	
302	4206		KESHAVA PRASAD BN		15-02-1975	01-12-2003	05-06-2003	05-06-2003	
303	4207		GOKULDAS		01-05-1974	28-07-2003	05-06-2003	05-06-2003	
304	4208		SATHISH		10-07-1976	26-09-2003	05-06-2003	05-06-2003	
305			ANAND KAMALAPURKAR		21-07-1978	22-07-2003	05-06-2003	05-06-2003	HK Cadre
306	4209		VISHNU		09-04-1980	22-07-2003	05-06-2003	05-06-2003	
307	4210		MANJUNATH B		02-02-1978	24-07-2003	05-06-2003	05-06-2003	
308	4211		VEEREDRA BV		10-07-1980	18-12-2003	05-06-2003	05-06-2003	
309	4212		AMAR V JAKKA		04-11-1980	21-07-2003	05-06-2003	05-06-2003	
310			MOHAMMED ZIAULLAH		01-06-1978	22-07-2003	05-06-2003	05-06-2003	HK Cadre
311	4213		RAJANNA		01-06-1968	08-08-2003	05-06-2003	05-06-2003	
312			BASAVARAJA HALLI		01-06-1976	01-09-2003	05-06-2003	05-06-2003	HK Cadre
313	4214		JAIDEEP MC		02-04-1978	31-07-2003	05-06-2003	05-06-2003	
314	4215		PRASHANTH MALAGI		01-08-1979	17-09-2003	05-06-2003	05-06-2003	
315	4216		DHANANJAYA KK		12-06-1971	07-08-2003	05-06-2003	05-06-2003	
316	4217		SHARADA K		12-05-1979	01-08-2003	05-06-2003	05-06-2003	
317	4218		RAJESH CHAWAN	SC	07-02-1979	24-09-2003	05-06-2003	05-06-2003	
318	4219		SRINIVASA MURTHY G		10-03-1975	05-08-2003	05-06-2003	05-06-2003	
319	4220		PRADIP DEVARAMANI		16-04-1980	31-07-2003	05-06-2003	05-06-2003	
320	4221		ARAVIND G		31-07-1977	23-07-2003	05-06-2003	05-06-2003	
321	4222		SUDHINDRA KS		05-05-1980	01-08-2003	05-06-2003	05-06-2003	
322	4223		CHAITHRA S		20-04-1981	28-07-2003	05-06-2003	05-06-2003	
323	4224		NAGARAJ N		25-01-1967	07-08-2003	05-06-2003	05-06-2003	
324	4225		USHA C		22-10-1977	31-07-2003	05-06-2003	05-06-2003	
325			KAVITHA RANI N		01-01-1979	23-07-2003	05-06-2003	05-06-2003	HK Cadre
326	4226		SWEETY MG		21-08-1980	10-07-2003	05-06-2003	05-06-2003	
327	4227		GIRISHA K		17-02-1981	01-08-2003	05-06-2003	05-06-2003	
328	4228		RAJASHEKAR MURTHY DN		01-06-1969	01-08-2003	05-06-2003	05-06-2003	
329	4229		PREMALATHA R		08-04-1974	16-07-2003	05-06-2003	05-06-2003	
330	4230		ESHWARAPPA		01-06-1971	25-08-2003	05-06-2003	05-06-2003	
331	4231		HARSHA BM		19-02-1974	21-07-2003	05-06-2003	05-06-2003	
332	4232		PREETHI		28-03-1979	30-07-2003	05-06-2003	05-06-2003	
333	4233		PATTANASHETTY SANGAMESH		10-07-1978	28-07-2003	05-06-2003	05-06-2003	
334	4234		JAYANTH V		05-04-1966	18-09-2003	05-06-2003	05-06-2003	
335	4235		BHAVANA PRASAD RT		10-07-1980	08-09-2003	05-06-2003	05-06-2003	
336	4236		SUMANTH KL		15-05-1978	15-09-2003	05-06-2003	05-06-2003	
337	4237		MAHESH MS		02-12-1977	12-09-2003	05-06-2003	05-06-2003	
338	4238		SRINIVASA G		20-05-1973	04-08-2003	05-06-2003	05-06-2003	
339	4239		VENKATASESHADRI C		29-09-1968	27-09-2003	05-06-2003	05-06-2003	
340	4240		NARASIMHA GANAPATHI BHAT		01-06-1974	05-09-2003	05-06-2003	05-06-2003	
341			MALLIKARJUNA B		22-05-1974	10-07-2003	05-06-2003	05-06-2003	HK Cadre
342	4241		MAHESH		04-05-1977	24-07-2003	05-06-2003	05-06-2003	
343	4242		SHEKAR CR		14-06-1979	08-09-2003	05-06-2003	05-06-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
344	4243		SANGAMNATH	SC	06-06-1975	07-10-2003	05-06-2003	05-06-2003	
345	4244		GANESH S	SC	17-11-1972	06-12-2003	05-06-2003	05-06-2003	
346	4245		NETHRA MV		21-03-1979	31-07-2003	05-06-2003	05-06-2003	
347	4246		SHUBHA K		12-06-1980	31-07-2003	05-06-2003	05-06-2003	
348	4247		BALDAR SALIM		24-12-1979	26-12-2003	05-06-2003	05-06-2003	
349	4248		VIJAYAKRISHNA B		01-08-1980	28-07-2003	05-06-2003	05-06-2003	
350	4249		RAGUNATH T		31-12-1978	30-09-2003	05-06-2003	05-06-2003	
351	4250		MURTHY GNV		19-12-1973	05-11-2003	05-06-2003	05-06-2003	
352	4251		NEELAKANTA THORAPPA BALEKUNDRI		04-07-1978	01-08-2003	05-06-2003	05-06-2003	
353	4252		USHA K		30-07-1979	21-07-2003	05-06-2003	05-06-2003	
354	4253		SURESH HP		04-07-1964	30-07-2003	05-06-2003	05-06-2003	
355	4254		VIJAYAKUMAR	SC	25-08-1978	10-09-2003	05-06-2003	05-06-2003	
356	4255		NIRMALA MV		11-02-1977	21-07-2003	05-06-2003	05-06-2003	
357	4256		MAMATHA BT		28-08-1979	04-07-2003	05-06-2003	05-06-2003	
358	4257		ARUNA ASHOK SHERI		05-11-1977	25-07-2003	05-06-2003	05-06-2003	
359	4258		RAGHUPATHI KK		20-07-1972	04-08-2003	05-06-2003	05-06-2003	
360	4259		SUMA R		06-12-1980	23-07-2003	05-06-2003	05-06-2003	
361	4260		ASHOK KAREHONNA		09-12-1966	24-09-2003	05-06-2003	05-06-2003	
362	4261		NANJUNDEGOWDA J		01-06-1968	11-08-2003	05-06-2003	05-06-2003	
363	4262		ALWYN AGERA		16-06-1980	04-08-2003	05-06-2003	05-06-2003	
364	4263		RAGHUNATH MURTHY BP		15-02-1972	30-07-2003	05-06-2003	05-06-2003	
365	4264		NANDISH TM		05-07-1971	24-07-2003	05-06-2003	05-06-2003	
366	4265		SUMA K		28-02-1977	04-07-2003	05-06-2003	05-06-2003	
367	4266		RAVIKUMAR N		08-06-1978	01-08-2003	05-06-2003	05-06-2003	
368	4267		MANJUNATH KV		13-07-1978	04-08-2003	05-06-2003	05-06-2003	
369	4268		PRABHAKAR T		17-08-1978	12-11-2003	05-06-2003	05-06-2003	
370	4269		SOUMYASHRI J		27-07-1979	22-07-2003	05-06-2003	05-06-2003	
371	4270		SHIVAKUMAR		01-07-1973	23-10-2003	05-06-2003	05-06-2003	
372	4271		NAIK VASANT VALAPPA	SC	01-05-1975	30-09-2003	05-06-2003	05-06-2003	
373	4272		RAJESH N		26-06-1979	22-08-2003	05-06-2003	05-06-2003	
374			GOVARDHAN G		16-07-1979	25-08-2003	05-06-2003	05-06-2003	HK Cadre
375			VEERESH A		12-04-1979	25-08-2003	05-06-2003	05-06-2003	HK Cadre
376	4273		BASAVEGOWDA B		08-03-1973	24-07-2003	05-06-2003	05-06-2003	
377	4274		KRISHNA PRASAD HG		15-02-1976	17-07-2003	05-06-2003	05-06-2003	
378	4275		NAGASHETTY CHANDRASHEKAR		20-05-1973	30-09-2003	05-06-2003	05-06-2003	
379	4276		SUBHASH VISHWANATH NAIK		05-08-1971	10-09-2003	05-06-2003	05-06-2003	
380	4277		KAVERI RANGANATH		01-06-1967	08-09-2003	05-06-2003	05-06-2003	
381	4278		SHAHANOR MADIWALE		26-11-1979	26-12-2003	05-06-2003	05-06-2003	
382	4279		VEERABHADRAPPA G		01-07-1976	25-08-2003	05-06-2003	05-06-2003	
383	4280		MANOHAR	ST	22-07-1979	17-02-2004	05-06-2003	05-06-2003	
384	4281		NAGARAJU BA		25-05-1975	20-11-2003	05-06-2003	05-06-2003	
385	4282		JANARDHANA HM	SC	01-06-1973	30-04-2004	05-06-2003	05-06-2003	
386	4283		RAJENDRA		01-06-1968	01-12-2003	05-06-2003	05-06-2003	
387	4284		GAYATHRI		09-05-1980	06-10-2003	05-06-2003	05-06-2003	
388	4285		PRAKASH JONGANAVAR		25-07-1978	25-11-2003	05-06-2003	05-06-2003	
389	4286		AMIN MUKTHAR AHMED		12-03-1976	19-09-2003	05-06-2003	05-06-2003	
390	4287		CHANDRAKANTHA SHARANAPPA KARUR		02-07-1980	25-08-2003	05-06-2003	05-06-2003	
391	4288		BHUDESHWARA BULLAPUR	ST	22-07-1968	29-09-2003	05-06-2003	05-06-2003	
392	4289		REKHA S		25-11-1980	05-09-2003	05-06-2003	05-06-2003	
393	4290		MARUTHI P. KADAM		01-06-1977		05-06-2003	05-06-2003	
394	4291		ATHIQ REHAMAN AT		01-06-1975	22-08-2003	05-06-2003	05-06-2003	
395	4292		ALAGNATHAN H		22-07-1978	03-11-2003	05-06-2003	05-06-2003	
396	4293		KIRAN S		05-07-1977	08-09-2003	05-06-2003	05-06-2003	
397	4294		PRASANNA KUMAR SHET		07-12-1977	06-09-2003	05-06-2003	05-06-2003	
398	4295		IBRAHIM KE		25-03-1978	29-09-2003	05-06-2003	05-06-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
399	4296		JAGADISH GC		01-12-1966	13-02-2004	05-06-2003	05-06-2003	
400	4297		BASAVARAJ L	SC	10-01-1966	06-02-2004	05-06-2003	05-06-2003	
401	4298		PRASHANTH K	SC	13-07-1979	11-09-2003	05-06-2003	05-06-2003	
402	4299		HEMNATH KUMAR	SC	22-03-1966	27-10-2003	05-06-2003	05-06-2003	
403	4300		KIRAN PADTI		07-05-1977	17-09-2003	05-06-2003	05-06-2003	
404	4301		SHIVA MADEVIAH	SC	17-03-1969	18-09-2003	05-06-2003	05-06-2003	
405	4302		THAQDEES BHANU		22-05-1979	24-11-2003	05-06-2003	05-06-2003	
406	4303		SATHISH KUMAR S	SC	20-02-1978	24-09-2003	05-06-2003	05-06-2003	
407	4304		MAMATHA AB		05-06-1980	14-11-2003	05-06-2003	05-06-2003	
408	4305		DEEPA S		12-07-1978	03-11-2003	05-06-2003	05-06-2003	
409	4306		PRASANNA KUMAR T		12-03-1969	22-09-2003	05-06-2003	05-06-2003	
410	4307		ASHA KM		11-07-1980	14-11-2003	05-06-2003	05-06-2003	
411	4308		RESHMA V		19-03-1974	02-04-2004	05-06-2003	05-06-2003	
412	4309		BANNIRU GIRESH GADIGGEPPA	SC	01-06-1973	19-09-2003	05-06-2003	05-06-2003	
413	4310		APPASO SOMARAYA PUJARI		11-03-1972	17-11-2003	05-06-2003	05-06-2003	
414	4311		CHANDAPPA ALLALLI		15-07-1980	25-11-2003	05-06-2003	05-06-2003	
415	4312		VARALAKSHMI DEVI P		13-03-1970	31-10-2003	05-06-2003	05-06-2003	
416	4313		ANITHA PG		25-06-1980	31-10-2003	05-06-2003	05-06-2003	
417	4314		MAHESH K	SC	01-03-1970	12-09-2003	05-06-2003	05-06-2003	
418	4315		RATNA S		02-04-1980	18-08-2003	05-06-2003	05-06-2003	
419	4316		VINOD NAYAK		04-01-1968	12-09-2003	05-06-2003	05-06-2003	
420			ASMATH PARVEEN		01-05-1976	17-09-2003	05-06-2003	05-06-2003	HK Cadre
421	4317		SAVITHA KATIGENAVAR		08-04-1979	24-12-2003	05-06-2003	05-06-2003	
422	4318		VEENA K		09-02-1976	05-09-2003	05-06-2003	05-06-2003	
423	4319		GURULINGA WWA		02-07-1975	12-11-2003	05-06-2003	05-06-2003	
424	4320		SHRIRANGANATHASWAMY		15-08-1967	10-09-2003	05-06-2003	05-06-2003	
425	4321		SWARNALATHA K	SC	22-01-1978	17-09-2003	05-06-2003	05-06-2003	
426	4322		MOHAMMED ALEEM AHMED KB		16-03-1980	05-11-2003	05-06-2003	05-06-2003	
427	4323		SATHEESHA KC	SC	05-04-1978	10-09-2003	05-06-2003	05-06-2003	
428	4324		VANITHAMANI		02-02-1974	08-09-2003	05-06-2003	05-06-2003	
429	4325		GOVIND RATHOD	SC	01-06-1974	25-08-2003	05-06-2003	05-06-2003	
430	4326		SURAVNA MOHAN RAO DODDMANI	SC	20-07-1976	12-09-2003	05-06-2003	05-06-2003	
431	4327		LALITHA B	SC	28-04-1967	27-10-2003	05-06-2003	05-06-2003	
432	4328		GIRISH B	ST	20-12-1971	28-08-2003	05-06-2003	05-06-2003	
433	4329		ERANNA GJ	ST	20-06-1974	16-10-2003	05-06-2003	05-06-2003	
434	4330		DILSHAD BEGUM MOGANUR		18-03-1980	30-12-2003	05-06-2003	05-06-2003	
435	4331		PADMAVATHI M	SC	20-09-1974	20-09-2003	05-06-2003	05-06-2003	
436	4332		VEENA MC	SC	26-07-1973	19-09-2003	05-06-2003	05-06-2003	
437	4333		JAYASHEELA HS	SC	06-06-1974	26-09-2003	05-06-2003	05-06-2003	
438	4334		VIJAYALAKSHMI K	ST	01-07-1974	08-09-2003	05-06-2003	05-06-2003	
439	4335		NALINI KN	SC	17-11-1973	29-08-2003	05-06-2003	05-06-2003	
440	4336		SRIKANTH P		21-03-1979	14-06-2004	05-06-2003	05-06-2003	
441	4337		HARSHA HR		02-03-1976	09-06-2004	05-06-2003	05-06-2003	
442	4338		FAMIDA NABIRSAB KANVI		20-07-1980	09-07-2004	05-06-2003	05-06-2003	
443	4339		SAVITHA		13-06-1978	02-08-2004	05-06-2003	05-06-2003	
444	4340		LOKESH GS		20-07-1964	19-07-2004	05-06-2003	05-06-2003	
445	4341		RAMESH C		23-04-1973	22-06-2004	05-06-2003	05-06-2003	
446	4342		PRADEEP T	ST	29-12-1979	18-06-2004	05-06-2003	05-06-2003	
447	4343		PRAVIN R HULAJI		28-01-1976	07-07-2004	05-06-2003	05-06-2003	
448	4344		SUDESHKUMAR SH		22-07-1964	19-06-2004	05-06-2003	05-06-2003	
449	4345		SHIVANANDA HINDASAGERI		22-05-1978	17-07-2004	05-06-2003	05-06-2003	
450	4346		BALAKRISHNA HB		18-07-1980	19-07-2004	05-06-2003	05-06-2003	
451	4347		CHANDRASHEKARIAH H		22-07-1980	07-06-2004	05-06-2003	05-06-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
452			ADIPRAKASH MR		01-07-1980	23-08-2004	05-06-2003	05-06-2003	HK Cadre
453	4348		RAMACHANDRA		22-07-1968	02-09-1991	17-06-2003	17-06-2003	
454	4349		RAMESH S. MANTALE			31-07-1993	31-07-2003	31-07-2003	DWR
455	4350		GIRISH H. GOWDA		24-02-1968	17-02-1998	22-08-2003	22-08-2003	CC
456	4351		GOPALA REDDY		16-08-1967	18-10-2002	28-01-2004	25-08-2003	CC
457	4352		RAVINDRANATH SR		15-02-1965	14-03-1986	29-08-2003	29-08-2003	CC / DWR
APPOINTED ON DIRECT RECRUITMENT THROUGH KPSC VIDE NOTIFICATION NO.: PWD 156 SeSaKi 2016, DTD 21-10-2016, 8-12-2016 & 31-01-2017 AS PER HON'BLE SUPREME COURT ORDER, DATED 04-11-2015 IN CIVIL APPEAL NO. 9337-9352/2015 (BACKLOG CASES) & ELIGIBILITY DATE ASSIGNED AS PER THEIR SELECTION FOR FIRST & SECOND BATCH FROM 01-09-2003 AND 20-01-2004 RESPECTIVELY									
458	4353	##	RAVIKIRAN	SC	12-04-1969	21-10-2016	21-10-2016	01-09-2003	
459	4354	#	CHANDRASHEKARAIH B.	ST	16-06-1969	22-01-2004	22-01-2004	01-09-2003	
460	4355	#	LOKESH G	SC	12-08-1971	22-01-2004	22-01-2004	01-09-2003	
461		*	MAHESH R.M.	SC	10-04-1972			01-09-2003	Appointment order not issued due to non-receipt of Sinduthva Certificate
462	4356	##	SRINIVASA R.	SC	10-09-1967	21-10-2016	21-10-2016	01-09-2003	
463	4357	##	OBANNA J.P.	SC	13-06-1968	21-10-2016	21-10-2016	01-09-2003	
464		@	LINGARAJU N.	SC	20-08-1968	01-09-2003	01-09-2003	01-09-2003	Direct AEE of 2012 batch - Not willing to join to AE post
465	4358	#	SWAMY M.D.	SC	15-06-1966	01-09-2003	01-09-2003	01-09-2003	
466	4359	#	NAGARAJA R.	SC	27-09-1971	01-09-2003	01-09-2003	01-09-2003	
467	4360	#	DEVARAJ V.	SC	26-09-1968	22-01-2004	22-01-2004	01-09-2003	
468	4361	##	PRAKASH M.K.	SC	03-07-1967	21-10-2016	21-10-2016	01-09-2003	
469		#	JAGADEV	SC	13-04-1971	22-01-2004	22-01-2004	01-09-2003	HK Cadre
470	4362	#	SHIVAJI	SC	23-07-1964	01-09-2003	01-09-2003	01-09-2003	
471		@	DEEPAK N.	SC	01-06-1972	01-09-2003	01-09-2003	01-09-2003	Direct AEE of 2012 batch - Not willing to join to AE post
472	4363	#	UMESH M.G.	SC	15-06-1965	01-09-2003	01-09-2003	01-09-2003	
473		*	LAKSHMIKANTH K.	SC	08-06-1970			01-09-2003	Appointment order not issued due to non-receipt of Sinduthva Certificate
474		***	KANTHA NAYAKA R.M.	ST	17-05-1969			01-09-2003	Declined appointment

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
475	4364	#	RAJASHEKARA MURTHY A.M.	SC	02-03-1965	01-09-2003	01-09-2003	01-09-2003	
476	4365	#	PADMANABHAN K.V.	SC	29-12-1966	22-01-2004	22-01-2004	01-09-2003	
477	4366	#	KIRAN C.	SC	12-10-1972	22-01-2004	22-01-2004	01-09-2003	
478	4367	#	RUDRESHI NAIK L.H.	SC	08-02-1966	01-09-2003	01-09-2003	01-09-2003	
479	4368	#	MAHANTESH K.	SC	22-07-1972	01-09-2003	01-09-2003	01-09-2003	
480	4369	#	RAMASWAMY G.	SC	28-01-1970	01-09-2003	01-09-2003	01-09-2003	
481	4370	#	JAGADEESH M.	SC	28-01-1967	22-01-2004	22-01-2004	01-09-2003	
482	4371	#	SHANTARAM ENTETTINAVAR	SC	22-03-1970	01-09-2003	01-09-2003	01-09-2003	
483	4372	#	MANJUNATHA R.	SC	05-05-1966	01-09-2003	01-09-2003	01-09-2003	
484		##	KRISHNA B.M.	SC	20-06-1971		08-12-2016		Duty report not received
485	4373	##	SWAMY	SC	21-02-1969	08-12-2016	08-12-2016	01-09-2003	* Recruitte d to PWD as AE in 2007 batch. Further re-recruited to Backlog AE post in 2016
486	4374	#	SRINIVASA H.	SC	01-04-1965	01-09-2003	01-09-2003	01-09-2003	
487	4375	#	HEMANTH KUMAR P.M.	SC	13-06-1966	01-09-2003	01-09-2003	01-09-2003	
488		#	GURUNATH	SC	15-06-1969	22-01-2004	22-01-2004	01-09-2003	HK Cadre
489	4376	#	NAGARAJU R.B.	SC	05-05-1971	01-09-2003	01-09-2003	01-09-2003	
490	4377	#	MALLARAJU H.C.	SC	18-03-1968	01-09-2003	01-09-2003	01-09-2003	
491	4378	#	VASUDEV B.H.	SC	09-04-1970	22-01-2004	22-01-2004	01-09-2003	
492	4379	#	SRIHARI M.	SC	29-04-1967	22-01-2004	22-01-2004	01-09-2003	
493	4380	#	SADASHIVAMURTHY G.D.	SC	15-07-1971	01-09-2003	01-09-2003	01-09-2003	
494	4381	#	SANNANARASAPPA	SC	02-06-1967	01-09-2003	01-09-2003	01-09-2003	
495	4382	#	MAHENDRA KUMAR N.	SC	30-05-1966	01-09-2003	01-09-2003	01-09-2003	
496	4383	#	THIPPESHI HALA NAIK	SC	22-11-1963	01-09-2003	01-09-2003	01-09-2003	
497	4384	#	VIJAYAKUMAR H.	SC	22-07-1967	01-09-2003	01-09-2003	01-09-2003	
498	4385	#	NARASIMHA MURTHY B.S.	ST	03-07-1970	31-12-2003	31-12-2003	01-09-2003	
499	4386	#	SELVI G.	SC	23-05-1972	01-09-2003	01-09-2003	01-09-2003	
500	4387	#	KRISHNA G.	ST	18-03-1972	22-01-2004	22-01-2004	01-09-2003	
501	4388	#	SHIVARAM	SC	20-07-1964	01-09-2003	01-09-2003	01-09-2003	
502	4389	#	SHASHIKANT VANDALE	SC	01-04-1966	01-09-2003	01-09-2003	01-09-2003	
503	4390	#	MAHADEVIAH H.C.	SC	08-02-1964	01-09-2003	01-09-2003	01-09-2003	
504	4391	#	PUTTASWAMY S.M.	SC	05-02-1965	01-09-2003	01-09-2003	01-09-2003	
505	4392	#	JAIPRAKASH C.	SC	01-06-1967	22-01-2004	22-01-2004	01-09-2003	
506	4393	#	RAVIKANTH BAPU SHIVARAI	SC	21-07-1971	01-09-2003	01-09-2003	01-09-2003	
507	4394	##	VASANTHKUMAR N.R.	SC	03-09-1969	21-10-2016	21-10-2016	01-09-2003	
508	4395	#	VIJAY KUMAR P.	SC	21-07-1968	01-09-2003	01-09-2003	01-09-2003	
509	4396	#	PARAMESHWARAPPA H.N.	SC	09-08-1967	22-01-2004	22-01-2004	01-09-2003	
510	4397	##	YAMUNA M.	SC	18-10-1966	08-12-2016	08-12-2016	01-09-2003	
511	4398	#	SREENIVASA NAIK S.	SC	20-07-1971	01-09-2003	01-09-2003	01-09-2003	
512	4399	#	LAKSHMANA	SC	01-06-1965	01-09-2003	01-09-2003	01-09-2003	
513	4400	#	RAJU Y.M.	SC	10-05-1966	01-09-2003	01-09-2003	01-09-2003	
514	4401	#	NAGARAJ H.	SC	21-07-1966	01-09-2003	01-09-2003	01-09-2003	
515	4402	#	JAYARAJ H.	SC	23-04-1966	01-09-2003	01-09-2003	01-09-2003	
516	4403	##	PRABHAKARA V.	SC	01-06-1965	31-01-2017	31-01-2017	01-09-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
517		#	SHIVASHANKAR	SC	26-09-1969	01-09-2003	01-09-2003	01-09-2003	HK Cadre
518	4404	#	NARAYAN DIVATE	SC	22-07-1970	01-09-2003	01-09-2003	01-09-2003	
519	4405	#	ASHOKA KUMAR M.L.	SC	04-06-1968	01-09-2003	01-09-2003	01-09-2003	
520	4406	#	RAJENDRA KUMAR M.S.	SC	11-11-1966	01-09-2003	01-09-2003	01-09-2003	
521		***	SHIVAKUMAR H.M.	SC	01-07-1964			01-09-2003	Expired
522	4407	#	MANJUNATHA SWAMY K.M.	SC	21-07-1969	22-01-2004	22-01-2004	01-09-2003	
523		#	MALLIKARJUN	SC	12-09-1969	01-09-2003	01-09-2003	01-09-2003	HK Cadre
524		#	JAGADEV	SC	01-08-1970	01-09-2003	01-09-2003	01-09-2003	HK Cadre
525	4408	#	MALATHESHA P.	SC	01-04-1971	01-09-2003	01-09-2003	01-09-2003	
526	4409	#	CHANDRAMOHAN H.S.	SC	24-12-1964	01-09-2003	01-09-2003	01-09-2003	
527	4410	#	MAHADEVASWAMY M.	SC	20-09-1968	22-01-2004	22-01-2004	01-09-2003	
528	4411	##	ACHYUTHA D.R.	SC	22-07-1970	22-01-2004	22-01-2004	01-09-2003	
529	4412	##	MOHAN	SC	20-12-1970	08-12-2016	08-12-2016	01-09-2003	
530	4413	##	NAGESHA M.D.	SC	21-06-1972	01-09-2003	01-09-2003	01-09-2003	
531	4414	#	MANJUNATHA B.N.	SC	01-10-1967	01-09-2003	01-09-2003	01-09-2003	
532	4415	#	SURESH KUMAR M.D.	SC	29-08-1969	22-01-2004	22-01-2004	01-09-2003	
533	4416	#	SREE KRISHNA K.R.	SC	20-06-1965	01-09-2003	01-09-2003	01-09-2003	
534	4417	#	LAKSHMAIAH	SC	22-06-1965	01-09-2003	01-09-2003	01-09-2003	
535	4418	#	VENKATESH T.R.	ST	20-07-1971	22-01-2004	22-01-2004	01-09-2003	
536	4419	#	SHREEKANT KARJAGI	SC	30-07-1966	01-09-2003	01-09-2003	01-09-2003	
537	4420	#	KRISHNAMURTHY M.	SC	28-02-1966	01-09-2003	01-09-2003	01-09-2003	
538	4421	#	CHANDRASHEKAR NAIK H.S.	SC	05-07-1965	01-09-2003	01-09-2003	01-09-2003	
539	4422	#	PRASANNA K.R.	SC	01-01-1965	01-09-2003	01-09-2003	01-09-2003	
540	4423	#	SATEESH B.	SC	20-04-1971	01-09-2003	01-09-2003	01-09-2003	
541	4424	#	ASHWATHANARAYAN HONAKERI	SC	10-01-1971	22-01-2004	22-01-2004	01-09-2003	
542	4425	##	PUTTAPPA G.	SC	15-10-1963	08-12-2016	08-12-2016	01-09-2003	
543	4426	#	BHOJARAJA V.Y.	SC	01-04-1964	01-09-2003	01-09-2003	01-09-2003	
544	4427	#	PRAVEEN KUMAR B.S.	SC	16-05-1970	01-09-2003	01-09-2003	01-09-2003	
545	4428	#	SHRIMANT	SC	04-07-1972	22-01-2004	22-01-2004	01-09-2003	
546	4429	#	SHANKER C.P.	SC	14-01-1963	01-09-2003	01-09-2003	01-09-2003	
547	4430	#	DAYANANADA H.B.	SC	22-07-1970	01-09-2003	01-09-2003	01-09-2003	
548		#	SANJEEVKUMAR	SC	15-06-1972	01-09-2003	01-09-2003	01-09-2003	HK Cadre
549	4431	#	MURTHY Y.S.	SC	24-06-1968	22-01-2004	22-01-2004	01-09-2003	
550	4432	#	JAYARAMA NAIK D.	SC	26-04-1964	01-09-2003	01-09-2003	01-09-2003	
551	4433	#	KRISHNA P.	SC	20-05-1967	22-01-2004	22-01-2004	01-09-2003	
552	4434	#	HARISHA T.N.	SC	27-09-1969	01-09-2003	01-09-2003	01-09-2003	
553	4435	#	NAGARAJA M.	SC	01-12-1967	22-01-2004	22-01-2004	01-09-2003	
554	4436	#	VIDYADHARA K.G.	SC	15-03-1967	31-12-2003	31-12-2003	01-09-2003	
555	4437	#	RAVI VARMA B.	SC	22-07-1962	01-09-2003	01-09-2003	01-09-2003	
556	4438	#	BHEEMA NAIK K.J.	SC	04-03-1964	01-09-2003	01-09-2003	01-09-2003	
557	4439	#	SHIVARAJU K.	SC	10-05-1967	31-12-2003	31-12-2003	01-09-2003	
558	4440	#	RANGAIAH	SC	01-06-1970	01-09-2003	01-09-2003	01-09-2003	
559	4441	#	MAKARAND PEDNEKAR	SC	20-07-1972	31-12-2003	31-12-2003	01-09-2003	
560	4442	#	SHIVAKUMAR M.	SC	20-05-1970	22-01-2004	22-01-2004	01-09-2003	
561	4443	#	NARENDRA KUMAR M.	SC	25-06-1970	22-01-2004	22-01-2004	01-09-2003	
562	4444	#	BALASUBRAMANYAM	SC	18-08-1964	01-09-2003	01-09-2003	01-09-2003	
563	4445	#	LAKSHMIKANTH S.	SC	14-08-1965	01-09-2003	01-09-2003	01-09-2003	
564	4446	#	JANARDHAN P.	SC	18-04-1972	01-09-2003	01-09-2003	01-09-2003	
565	4447	#	JAYASING	SC	31-12-1965	01-09-2003	01-09-2003	01-09-2003	
566	4448	#	SRINIVASA RAO B.S.	ST	21-05-1964	01-09-2003	01-09-2003	01-09-2003	
567	4449	#	RAJU C.S.	SC	01-06-1970	22-01-2004	22-01-2004	01-09-2003	
568	4450	#	CHANDRASHEKAR B.	SC	16-10-1968	22-01-2004	22-01-2004	01-09-2003	
569	4451	#	VANARAJA P.	SC	20-09-1964	01-09-2003	01-09-2003	01-09-2003	
570	4452	#	UDAYKUMAR PARASHURAM KAMBLE	SC	01-06-1972	01-09-2003	01-09-2003	01-09-2003	
571	4453	#	SHANKAR M.P.	SC	17-07-1969	01-09-2003	01-09-2003	01-09-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
572	4454	#	SANJAY PRABHURAJ WALLYAPURKAR	SC	27-12-1962	01-09-2003	01-09-2003	01-09-2003	
573	4455	#	VASANTHARAJU M.	SC	21-11-1963	01-09-2003	01-09-2003	01-09-2003	
574	4456	#	LOHITASHWA NAYAKA	ST	18-02-1969	22-01-2004	22-01-2004	01-09-2003	
575	4457	#	MALLIKARJUNA K.	SC	20-05-1968	22-01-2004	22-01-2004	01-09-2003	
576	4458	#	RAVI KUMAR M.C.	SC	01-06-1968	31-12-2003	31-12-2003	01-09-2003	
577	4459	#	DINESH KUMAR B.K.	SC	06-11-1966	01-09-2003	01-09-2003	01-09-2003	
578	4460	#	NAGENDRA S.	ST	17-08-1967	22-01-2004	22-01-2004	01-09-2003	
579	4461	#	NAGARAJA B.R.	SC	05-05-1969	01-09-2003	01-09-2003	01-09-2003	
580	4462	#	UMESHA K.M.	SC	20-07-1967	01-09-2003	01-09-2003	01-09-2003	
581	4463	#	PANDIT GANGANAVAR	SC	20-06-1968	22-01-2004	22-01-2004	01-09-2003	
582	4464	#	MARUTI MUDAKANNANAVAR	ST	20-03-1964	01-09-2003	01-09-2003	01-09-2003	
583	4465	#	CHANDRASHEKHAR L.	SC	18-08-1968	22-01-2004	22-01-2004	01-09-2003	
584	4466	##	PRAKASH M.	SC	18-05-1968	13-03-2017	13-03-2017	01-09-2003	* Recruitte d to PWD as AE in 2007 batch. Further re-recruited to Backlog AE post in 2016
585	4467	#	ANIL KUMAR N.	ST	30-03-1972	31-12-2003	31-12-2003	01-09-2003	
586	4468	#	MANOHAR KATTIMANI	SC	01-06-1968	22-01-2004	22-01-2004	01-09-2003	
587	4469	#	ASHOK PALEKAR K.	SC	12-04-1966	01-09-2003	01-09-2003	01-09-2003	
588	4470	##	SHIVANNA M.	SC	01-06-1967	08-12-2016	08-12-2016	01-09-2003	
589	4471	#	DAYASHANKAR H.	SC	08-09-1965	01-09-2003	01-09-2003	01-09-2003	
590	4472	#	UMAMAHESHA D.	SC	06-07-1968	22-01-2004	22-01-2004	01-09-2003	
591	4473	#	RAVI M.	SC	16-06-1968	22-01-2004	22-01-2004	01-09-2003	
592	4474	#	CHANDRA SHEKAR B.	SC	31-01-1969	22-01-2004	22-01-2004	01-09-2003	
593	4475	#	SUDHAKAR S.	SC	15-07-1963	01-09-2003	01-09-2003	01-09-2003	
594	4476	#	BHEEMANAİK D.	SC	09-10-1967	22-01-2004	22-01-2004	01-09-2003	
595	4477	#	FAKIRA SHIVAPUR	SC	01-06-1968	22-01-2004	22-01-2004	01-09-2003	
596	4478	#	RAVI M.M.	SC	14-07-1967	22-01-2004	22-01-2004	01-09-2003	
597	4479	##	PRAKASH T.	SC	14-03-1971	21-10-2016	21-10-2016	01-09-2003	
598	4480	#	SRIRAM D.	SC	08-02-1965	01-09-2003	01-09-2003	01-09-2003	
599	4481	#	GOVINDARAJU H.	SC	27-06-1965	01-09-2003	01-09-2003	01-09-2003	
600	4482	#	SIDDARAJU M.	SC	18-05-1963	01-09-2003	01-09-2003	01-09-2003	
601	4483	#	SHIVAPRASAD M.N.	SC	22-07-1968	22-01-2004	22-01-2004	01-09-2003	
602	4484	##	KRISHNAMURTHY A.	ST	17-04-1964	21-10-2016	21-10-2016	01-09-2003	
603	4485	#	NAGARAJA S.	ST	31-07-1971	22-01-2004	22-01-2004	01-09-2003	
604	4486	#	SURESH A.	SC	10-06-1966	01-09-2003	01-09-2003	01-09-2003	
605	4487	#	VENKATARAVANAPPA C.M.	SC	01-06-1970	22-01-2004	22-01-2004	01-09-2003	
606	4488	#	SIDDARAJU S.	SC	19-12-1962	01-09-2003	01-09-2003	01-09-2003	
607	4489	#	NARENDRA D.B.	SC	18-06-1964	01-09-2003	01-09-2003	01-09-2003	
608	4490	#	PRASANNA KUMAR P.	SC	13-02-1972	22-01-2004	22-01-2004	01-09-2003	
609	4491	##	RAJANNA G.C.	SC	10-03-1964	08-12-2016	08-12-2016	01-09-2003	
610	4492	##	RAMESH KUMAR N.	SC	01-06-1965	08-12-2016	08-12-2016	01-09-2003	
611		#	SURESH T.	SC	22-08-1969	22-01-2004	22-01-2004	01-09-2003	HK Cadre
612	4493	#	ARUNACHALA M.T.	SC	01-06-1968	22-01-2004	22-01-2004	01-09-2003	
613	4494	#	NARASIMHA MURTHY S.J.	SC	02-06-1966	01-09-2003	01-09-2003	01-09-2003	
614	4495	#	SHIVARAMU B.K.	ST	02-07-1963	01-09-2003	01-09-2003	01-09-2003	
615	4496	#	VIJAYARAJ URS T.S.	SC	01-06-1966	01-09-2003	01-09-2003	01-09-2003	
616	4497	#	RANGASWAMY P.	SC	01-06-1965	01-09-2003	01-09-2003	01-09-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
617	4498	#	VEERAPPA K.	SC	01-06-1962	01-09-2003	01-09-2003	01-09-2003	
618	4499	#	SANJIVAKUMAR AMMINABHAVI	SC	22-07-1969	22-01-2004	22-01-2004	01-09-2003	
619	4500	#	LAKSHMANA N.	SC	18-08-1971	22-01-2004	22-01-2004	01-09-2003	
620	4501	##	RAMESH P.	SC	07-01-1965	08-12-2016	08-12-2016	01-09-2003	
621	4502	#	VIJAYA KUMAR B.	SC	15-03-1967	22-01-2004	22-01-2004	01-09-2003	
622	4503	#	UDAYA KUMAR S.M.	SC	26-10-1967	01-09-2003	01-09-2003	01-09-2003	
623	4504	#	YADAVAGIRI N.M.	SC	14-05-1968	01-09-2003	01-09-2003	01-09-2003	
624	4505	#	UMESH S.	SC	04-06-1969	01-09-2003	01-09-2003	01-09-2003	
625	4506	#	VISWANATHA P.	SC	10-06-1963	01-09-2003	01-09-2003	01-09-2003	
626	4507	#	SATHISH R.	SC	05-03-1968	22-01-2004	22-01-2004	01-09-2003	
627	4508	#	SHANKAR NEERALGI	SC	05-01-1964	01-09-2003	01-09-2003	01-09-2003	
628	4509	#	MEGHARAJAN	SC	31-01-1971	22-01-2004	22-01-2004	01-09-2003	
629	4510	#	NARAYANA SWAMY C.	SC	12-06-1965	01-09-2003	01-09-2003	01-09-2003	
630	4511	#	SWAMY S.R.M.	ST	28-08-1969	22-01-2004	22-01-2004	01-09-2003	
631	4512	#	SUDHAKAR	SC	20-07-1967	22-01-2004	22-01-2004	01-09-2003	
632	4513	#	KRISHNAMURTHY P.V.	SC	10-06-1963	01-09-2003	01-09-2003	01-09-2003	
633	4514	#	VASANTHA KUMAR G.	SC	04-07-1966	01-09-2003	01-09-2003	01-09-2003	
634	4515	#	BASAVARAJ B.H.	SC	03-10-1967	01-09-2003	01-09-2003	01-09-2003	
635	4516	##	RAMACHANDRA M.	ST	05-08-1968	08-12-2016	08-12-2016	01-09-2003	
636	4517	#	RAMACHANDRA NAIK G.	ST	15-03-1969	01-09-2003	01-09-2003	01-09-2003	
637		*	VENKATARAMAIAH G.	SC	07-11-1966			01-09-2003	Appointment order not issued due to non-receipt of Sinduthva Certificate
638	4518	##	CHANDRAPPA M.	SC	04-04-1964	08-12-2016	08-12-2016	01-09-2003	
639	4519	##	MOHANKUMAR K.M.	SC	28-06-1971	21-10-2016	21-10-2016	01-09-2003	
640	4520	#	ARUN KUMAR P.S.	SC	17-10-1967	22-01-2004	22-01-2004	01-09-2003	
641	4521	#	KRISHNA MURTHY M.	SC	21-07-1970	22-01-2004	22-01-2004	01-09-2003	
642	4522	#	RAMESH C.Y.	SC	01-06-1965	01-09-2003	01-09-2003	01-09-2003	
643	4523	##	DODDAIAH N.	SC	19-07-1969	21-10-2016	21-10-2016	01-09-2003	
644	4524	#	ITAGI UMESH	SC	13-05-1969	22-01-2004	22-01-2004	01-09-2003	
645		#	SUDARSHAN N.	ST	30-04-1972	22-01-2004	22-01-2004	01-09-2003	HK Cadre
646	4525	#	SREEDEVI N.	SC	10-03-1972	01-09-2003	01-09-2003	01-09-2003	
647	4526	#	SUGANDHINI B.	SC	11-07-1971	01-09-2003	01-09-2003	01-09-2003	
648	4527	#	RAVINDRA L. NAGANATH	SC	17-05-1967	22-01-2004	22-01-2004	01-09-2003	
649	4528	#	GIRISH G.H.	SC	20-06-1969	22-01-2004	22-01-2004	01-09-2003	
650	4529	#	BORAIAH B.K.	SC	19-06-1970	22-01-2004	22-01-2004	01-09-2003	
651	4530	#	ASHOK B. BANT	SC	20-07-1969	22-01-2004	22-01-2004	01-09-2003	
652	4531	#	VIJAYA BHASKAR B.	ST	29-05-1972	22-01-2004	22-01-2004	01-09-2003	
653	4532	#	DAYANANDA R.	SC	01-05-1968	21-10-2016	21-10-2016	01-09-2003	
654	4533	#	AKILAN L.D.	SC	28-09-1968	01-09-2003	01-09-2003	01-09-2003	
655	4534	##	KESHAVAMURTHY M.	SC	13-05-1971	08-12-2016	08-12-2016	01-09-2003	
656	4535	#	GOVINDAPPA BHAJANTRI	SC	01-04-1972	22-01-2004	22-01-2004	01-09-2003	
657	4536	##	NITHYANANDA SWAMY K.	ST	30-08-1968	08-12-2016	08-12-2016	01-09-2003	
658	4537	#	RAVI SOLAPUR	SC	20-05-1972	22-01-2004	22-01-2004	01-09-2003	
659	4538	##	SURESHKUMAR H.	SC	22-07-1963	21-10-2016	21-10-2016	01-09-2003	
660	4539	#	SEETHARAMA T.	SC	15-04-1966	01-09-2003	01-09-2003	01-09-2003	
661	4540	#	PRAKASHA N.	SC	09-01-1969	01-09-2003	01-09-2003	01-09-2003	
662	4541	#	HARINI KUMARI K.V.	SC	04-07-1970	01-09-2003	01-09-2003	01-09-2003	
663	4542	#	RAMAKRISHNA MARATHE	SC	26-06-1972	01-09-2003	01-09-2003	01-09-2003	
664	4543	#	KYLASAMURTHY K.M.	SC	22-11-1964	01-09-2003	01-09-2003	01-09-2003	
665		#	DURAGANNA	ST	01-06-1969	01-09-2003	01-09-2003	01-09-2003	HK Cadre

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
666	4544	#	RAMASANJEEVAIAH	SC	18-06-1971	01-09-2003	01-09-2003	01-09-2003	
667	4545	#	SATISH C.N.	SC	20-05-1971	01-09-2003	01-09-2003	01-09-2003	
668	4546	#	UMA NAIK V.	SC	19-08-1968	01-09-2003	01-09-2003	01-09-2003	
669	4547	#	VISHWANATHA S.	SC	07-11-1968	22-01-2004	22-01-2004	01-09-2003	
670	4548	#	DANKAPPA KALLOLIKAR	SC	01-07-1964	01-09-2003	01-09-2003	01-09-2003	
671	4549	###	VENKATESHA GURUMURTHY	SC	15-03-1966	08-12-2016	08-12-2016	01-09-2003	
672	4550	#	VENKATESHWARA RAO C.H.G.	SC	08-09-1969	22-01-2004	22-01-2004	01-09-2003	
673	4551	#	HANUMANTHARAYA T.	SC	20-09-1966	01-09-2003	01-09-2003	01-09-2003	
674	4552	#	MAHADEVASWAMY N.	SC	15-09-1968	01-09-2003	01-09-2003	01-09-2003	
675	4553	#	SURESH D.	SC	18-11-1964	01-09-2003	01-09-2003	01-09-2003	
676	4554	#	SADASHIVANAİK M.	SC	20-02-1962	01-09-2003	01-09-2003	01-09-2003	
677	4555	#	MALATESH KALLAMMANAVAR	ST	01-07-1971	22-01-2004	22-01-2004	01-09-2003	
678	4556	#	PRABHU K.T.	SC	21-09-1971	22-01-2004	22-01-2004	01-09-2003	
679	4557	#	SHANKAR D.R.	SC	06-07-1968	22-01-2004	22-01-2004	01-09-2003	
680	4558	#	CHALUVAIAH	SC	28-09-1969	22-01-2004	22-01-2004	01-09-2003	
681	4559	#	SADASHIV P.	SC	01-04-1968	22-01-2004	22-01-2004	01-09-2003	
682	4560	#	SHIVAKUMAR M.	SC	04-11-1968	22-01-2004	22-01-2004	01-09-2003	
683	4561	#	MUKUNDARAJA T.	SC	14-05-1967	22-01-2004	22-01-2004	01-09-2003	
684	4562	#	CHANDRASHEKARA R.	SC	20-07-1968	22-01-2004	22-01-2004	01-09-2003	
685	4563	#	SURESHA K.	SC	15-06-1967	22-01-2004	22-01-2004	01-09-2003	
686	4564	#	SAMPATH KUMAR K.P.	SC	05-05-1967	22-01-2004	22-01-2004	01-09-2003	
687	4565	#	KESHAVAMURTHY S.C.	SC	16-06-1969	22-01-2004	22-01-2004	01-09-2003	
688	4566	#	SHRIMANTH ANGADI	SC	01-06-1970	22-01-2004	22-01-2004	01-09-2003	
689	4567	#	RAVEENDRA K.	SC	19-07-1970	22-01-2004	22-01-2004	01-09-2003	
690	4568	#	MARUTI GOKAK	SC	02-05-1967	22-01-2004	22-01-2004	01-09-2003	
691	4569	#	DAYANADAGOUDA RAMANAGODAR	ST	13-04-1964	01-09-2003	01-09-2003	01-09-2003	
692	4570	#	PRAKASH D.	SC	01-07-1967	22-01-2004	22-01-2004	01-09-2003	
693	4571	#	SREEDHAR T.H.	SC	14-09-1968	01-09-2003	01-09-2003	01-09-2003	
694	4572	#	KUMARA SWAMY H.G.	SC	10-07-1962	01-09-2003	01-09-2003	01-09-2003	
695	4573	#	VENKATARAVANA P.	SC	04-02-1968	22-01-2004	22-01-2004	01-09-2003	
696	4574	#	GAVIRANGAPPA B.H.	SC	19-10-1964	01-09-2003	01-09-2003	01-09-2003	
697	4575	#	NAGENDRAPPA G.A.	SC	15-04-1968	01-09-2003	01-09-2003	01-09-2003	
698	4576	#	IMMANUAL SANTOSH KUMAR R.S.	SC	15-05-1970	22-01-2004	22-01-2004	01-09-2003	
699	4577	#	BASAVARAJ GORAWAR	ST	07-06-1965	01-09-2003	01-09-2003	01-09-2003	
700	4578	#	MAHESH OLEKAR	ST	01-06-1967	22-01-2004	22-01-2004	01-09-2003	
701	4579	#	UDAYA SHANKAR L.A.	SC	23-07-1966	01-09-2003	01-09-2003	01-09-2003	
702	4580	#	NEELAKANTA Y.	SC	22-05-1964	01-09-2003	01-09-2003	01-09-2003	
703	4581	#	HARSHAVARDHAN T.N.	SC	01-06-1967	22-01-2004	22-01-2004	01-09-2003	
704	4582	###	ARUN KUMAR D.V.	ST	22-03-1972	21-10-2016	21-10-2016	01-09-2003	
705	4583	#	SURESH R.	SC	18-12-1967	22-01-2004	22-01-2004	01-09-2003	
706	4584	#	THIRUMALESH T.	SC	11-10-1962	01-09-2003	01-09-2003	01-09-2003	
707	4585	#	MURALI M.B.	SC	23-08-1965	01-09-2003	01-09-2003	01-09-2003	
708		###	SIDDARAJU K.M.	SC	12-02-1967		01-09-2003		Duty report not received
709	4586	#	MANJUNATHA H.K.	SC	20-02-1968	22-01-2004	22-01-2004	01-09-2003	
710	4587	#	KUMAR M.D.	SC	15-08-1965	01-09-2003	01-09-2003	01-09-2003	
711	4588	#	LAKSHMI R.	SC	23-10-1969	01-09-2003	01-09-2003	01-09-2003	
712	4589	#	HEMAJI NAIK K.V.	SC	10-10-1963	01-09-2003	01-09-2003	01-09-2003	
713	4590	###	SENTAIAH C.	SC	10-06-1964	21-10-2016	21-10-2016	01-09-2003	
714	4591	#	SHYLAJA M.N.	SC	12-01-1972	01-09-2003	01-09-2003	01-09-2003	
715	4592	#	PUTTASWAMY S.C.	SC	15-04-1965	01-09-2003	01-09-2003	01-09-2003	
716	4593	#	SURESH M.	SC	19-06-1968	22-01-2004	22-01-2004	01-09-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
717	4594	#	NATESH H.T.	SC	07-03-1963	01-09-2003	01-09-2003	01-09-2003	
718	4595	##	SRINIVASA V.M.	SC	06-04-1962	08-12-2016	08-12-2016	01-09-2003	
719	4596	#	SATISH KUMAR C.R.	SC	23-03-1964	01-09-2003	01-09-2003	01-09-2003	
720	4597	#	RAMESH P.S.	SC	20-05-1964	01-09-2003	01-09-2003	01-09-2003	
721	4598	#	KANTHARAJU K.C.	SC	29-04-1964	01-09-2003	01-09-2003	01-09-2003	
722	4599	#	CHANDRAMOULI C.	SC	28-03-1966	01-09-2003	01-09-2003	01-09-2003	
723	4600	#	RAMESH C.	SC	02-11-1962	01-09-2003	01-09-2003	01-09-2003	
724	4601	#	SHANKARA C.	SC	10-10-1965	01-09-2003	01-09-2003	01-09-2003	
725	4602	#	GURU SHANKAR N.	SC	14-01-1968	22-01-2004	22-01-2004	01-09-2003	
726	4603	#	SHIVARAJ	ST	18-04-1967	22-01-2004	22-01-2004	01-09-2003	
727	4604	##	ARAVIND	SC	22-07-1968	21-10-2016	21-10-2016	01-09-2003	
728	4605	#	DORESWAMY B.	SC	16-10-1966	01-09-2003	01-09-2003	01-09-2003	
729	4606	#	NINGARJU S.	SC	01-06-1967	22-01-2004	22-01-2004	01-09-2003	
730	4607	#	VENKATESH M.R.	SC	07-03-1966	01-09-2003	01-09-2003	01-09-2003	
731	4608	#	DORESWAMY S.	SC	27-06-1970	22-01-2004	22-01-2004	01-09-2003	
732	4609	#	YALLAPPA PATROTI	SC	25-09-1967	22-01-2004	22-01-2004	01-09-2003	
733	4610	##	THIPPESHAPPA G.T.	ST	02-08-1968	21-10-2016	21-10-2016	01-09-2003	
734	4611	#	PUJAR SHIVAKUMAR NAIK	SC	01-06-1970	22-01-2004	22-01-2004	01-09-2003	
735	4612	#	LOKESHWARAPPA M.	SC	20-06-1966	01-09-2003	01-09-2003	01-09-2003	
736	4613	#	JAYARAM B.L.	SC	19-02-1965	01-09-2003	01-09-2003	01-09-2003	
737	4614	#	BHAGWAN SING	SC	20-06-1969	22-01-2004	22-01-2004	01-09-2003	
738	4615	#	SREENIVASA R.	SC	04-05-1967	22-01-2004	22-01-2004	01-09-2003	
739	4616	#	MADHUKAR N.S.	ST	20-05-1964	01-09-2003	01-09-2003	01-09-2003	
740	4617	#	MANJULA B.R.	SC	03-09-1968	01-09-2003	01-09-2003	01-09-2003	
741	4618	#	SANDEEP KUMAR M.	SC	05-06-1964	01-09-2003	01-09-2003	01-09-2003	
742	4619	#	VENKATESHA H.R.	ST	02-04-1965	01-09-2003	01-09-2003	01-09-2003	
743	4620	##	MANJUNATHA T.	ST	20-05-1966	21-10-2016	21-10-2016	01-09-2003	
744	4621	#	DATTATRI	ST	21-12-1969	22-01-2004	22-01-2004	01-09-2003	
745	4622	#	SHIVABASAVA	SC	22-07-1971	22-01-2004	22-01-2004	01-09-2003	
746		##	MADANAKUMAR SINDHE	SC	01-06-1969	08-12-2016	08-12-2016	01-09-2003	HK Cadre
747	4623	#	MALLESH RAMAPPA KANKANWADI	SC	01-07-1970	01-09-2003	01-09-2003	01-09-2003	
748		*	MAHESH CHANDRAKANT BENDIGERI	SC	16-01-1971			01-09-2003	Appointment order not issued due to non-receipt of Sinduthva Certificate
749	4624	#	MURULI D.	SC	01-06-1967	22-01-2004	22-01-2004	01-09-2003	
750	4625	#	YASHODHARA V.	SC	20-07-1971	01-09-2003	01-09-2003	01-09-2003	
751	4626	#	NANJUNDASWAMY N.	SC	01-06-1965	01-09-2003	01-09-2003	01-09-2003	
752	4627	#	NAGESH MURTHY M.	SC	23-07-1963	01-09-2003	01-09-2003	01-09-2003	
753	4628	#	KALLAPPA HANCHINAMANI	SC	01-06-1964	01-09-2003	01-09-2003	01-09-2003	
754	4629	#	GURUPRASAD L.M.	SC	14-04-1967	22-01-2004	22-01-2004	01-09-2003	
755	4630	#	HANUMANTHAPPA L.	SC	12-12-1966	01-09-2003	01-09-2003	01-09-2003	
756	4631	#	MANJUNATHA NAIK D.M.	ST	12-01-1967	22-01-2004	22-01-2004	01-09-2003	
757		#	VIDYADHAR	SC	01-08-1969	22-01-2004	22-01-2004	01-09-2003	HK Cadre
758	4632	#	GANGARAM KOMANNAVAR	ST	18-10-1963	01-09-2003	01-09-2003	01-09-2003	
759	4633	##	NAGARATHNA M.	SC	15-12-1963	08-12-2016	08-12-2016	01-09-2003	
760		@	MALLIKARJUNA T.S.	ST	14-06-1965	01-09-2003	01-09-2003	01-09-2003	Direct AEE of 2012 batch - Not willing to join to AE post

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
761	4634	#	PRAKASHA H.J.	SC	09-08-1967	22-01-2004	22-01-2004	01-09-2003	
762	4635	#	NAGESHWARA PRASAD H.N.	SC	20-09-1963	01-09-2003	01-09-2003	01-09-2003	
763	4636	##	PRABHU K.	SC	10-04-1964	21-10-2016	21-10-2016	01-09-2003	
764	4637	##	SHIVANNA M.	SC	20-06-1968	08-12-2016	08-12-2016	01-09-2003	
765	4638	##	SHRISHAIL HONNAKERI	SC	22-07-1969	08-12-2016	08-12-2016	01-09-2003	
766	4639	#	RAVIKUMAR H.B.	SC	25-01-1967	22-01-2004	22-01-2004	01-09-2003	
767	4640	#	BALARAJA D.	SC	22-07-1969	22-01-2004	22-01-2004	01-09-2003	
768	4641	#	NAGARAJ M.C.	SC	23-05-1964	01-09-2003	01-09-2003	01-09-2003	
769		#	RAMACHANDRA Y.	SC	15-05-1968	22-01-2004	22-01-2004	01-09-2003	HK Cadre
770	4642	#	LOKESH R.	SC	02-06-1966	01-09-2003	01-09-2003	01-09-2003	
771	4643	#	PRAVEENKUMAR	SC	03-01-1967	22-01-2004	22-01-2004	01-09-2003	
772	4644	#	JAGADISH J.	SC	23-08-1966	01-09-2003	01-09-2003	01-09-2003	
773	4645	#	DEEPAK KUMAR B.M.	SC	03-08-1969	22-01-2004	22-01-2004	01-09-2003	
774	4646	#	PRAVEEN KUMAR	SC	12-02-1970	22-01-2004	22-01-2004	01-09-2003	
775	4647	#	SIDRAM	SC	15-05-1964	01-09-2003	01-09-2003	01-09-2003	
776	4648	#	RAJENDRA PHARNAKAR	SC	22-07-1965	01-09-2003	01-09-2003	01-09-2003	
777	4649	#	SHIVAMURTHY B.	SC	18-06-1971	01-09-2003	01-09-2003	01-09-2003	
778	4650	#	GOPAL P.T.	SC	12-01-1967	22-01-2004	22-01-2004	01-09-2003	
779	4651	#	RANGASWAMY C.S.	SC	28-11-1968	22-01-2004	22-01-2004	01-09-2003	
780	4652	#	KEMPARAJU R.C.	SC	01-06-1964	01-09-2003	01-09-2003	01-09-2003	
781	4653	#	BHAGAVAN M.C.	SC	21-09-1964	01-09-2003	01-09-2003	01-09-2003	
782	4654	#	PUSHPALATHA S.	ST	26-06-1971	01-09-2003	01-09-2003	01-09-2003	
783	4655	#	SHREEDHAR	SC	24-08-1966	01-09-2003	01-09-2003	01-09-2003	
784	4656	#	DAYANADA SWAMY K.H.	ST	28-05-1969	22-01-2004	22-01-2004	01-09-2003	
785	4657	#	CHANDRASHEKHAR S.	SC	05-11-1965	01-09-2003	01-09-2003	01-09-2003	
786	4658	#	SHIVAKUMAR P.	SC	09-03-1966	01-09-2003	01-09-2003	01-09-2003	
787	4659	#	RAVINDRA NAYAK SUGALI	SC	25-06-1965	01-09-2003	01-09-2003	01-09-2003	
788	4660	#	HANUMANTHAPPA O.	ST	01-06-1967	22-01-2004	22-01-2004	01-09-2003	
789	4661	#	SHASHIKANT KALASAPPAGOL	SC	31-08-1963	01-09-2003	01-09-2003	01-09-2003	
790	4662	#	GANGADHARAIHA D.	SC	07-10-1964	01-09-2003	01-09-2003	01-09-2003	
791	4663	#	RAJENDRA A. HONAKHANDE	SC	16-12-1964	01-09-2003	01-09-2003	01-09-2003	
792	4664	#	SHIVAPRAKASH H.D.	SC	20-07-1965	01-09-2003	01-09-2003	01-09-2003	
793	4665	#	MADESHWARAN N.	SC	13-02-1965	01-09-2003	01-09-2003	01-09-2003	
794	4666	#	KUMARASWAMY M.B.	SC	28-12-1966	01-09-2003	01-09-2003	01-09-2003	
795	4667	#	ANANDA MURTHY M.	SC	12-03-1970	22-01-2004	22-01-2004	01-09-2003	
796	4668	#	RAVI KUMAR C.	SC	20-04-1963	01-09-2003	01-09-2003	01-09-2003	
797	4669	#	SAIBANNA BHEMSHA KOLLURKAR	SC	01-06-1965	01-09-2003	01-09-2003	01-09-2003	
798		#	SHARATH BABU J.	SC	17-03-1969	22-01-2004	22-01-2004	01-09-2003	HK Cadre
799	4670	#	SOMASHEKARAPPA H.K.	SC	23-05-1968	22-01-2004	22-01-2004	01-09-2003	
800	4696	#	PALANNA R.	ST	01-06-1963	01-09-2003	01-09-2003	01-09-2003	
801	4697	#	DEVANNA	SC	01-06-1966	01-09-2003	01-09-2003	01-09-2003	
802	4698	#	MAHADEV IRAPPA KOLI	SC	12-04-1963	01-09-2003	01-09-2003	01-09-2003	
803	4699	#	MANJUNATH MURTHY R.	SC	20-04-1967	22-01-2004	22-01-2004	01-09-2003	
804	4700	#	MOHANKUMAR	SC	29-05-1972	01-09-2003	01-09-2003	01-09-2003	
805	4701	#	CHALUVARAJU	SC	22-07-1963	01-09-2003	01-09-2003	01-09-2003	
806	4702	#	DUSHYANTHA RAJANANDA	SC	11-08-1966	01-09-2003	01-09-2003	01-09-2003	
807		##	MAHADEVAPPA	ST	01-06-1968	21-10-2016	21-10-2016	01-09-2003	HK Cadre
808	4703	##	NAGENDRA H.	SC	01-07-1964	13-03-2017	13-03-2017	01-09-2003	
809	4704	#	PRAKASH NAIK	SC	01-06-1971	22-01-2004	22-01-2004	01-09-2003	
810	4705	#	SHIVARAJ	SC	01-06-1964	01-09-2003	01-09-2003	01-09-2003	
811	4706	#	ANANDA MURTHY	SC	11-06-1964	01-09-2003	01-09-2003	01-09-2003	
812	4707	##	BETTASWAMY S.G.	SC	21-04-1970	21-10-2016	21-10-2016	01-09-2003	
813		#	SUBHASH SEETHARAM CHAVAN	SC	04-05-1964	01-09-2003	01-09-2003	01-09-2003	HK Cadre
814	4708	##	KIRAN KUMAR S.K.	SC	20-07-1964	08-12-2016	08-12-2016	01-09-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
815	4709	#	GEETHA S.	SC	14-04-1966	01-09-2003	01-09-2003	01-09-2003	
816	4710	#	SUNDARAI AH D.	SC	09-07-1965	01-09-2003	01-09-2003	01-09-2003	
817		#	SHIVAPPA H.	ST	15-07-1971	01-09-2003	01-09-2003	01-09-2003	HK Cadre
818	4711	#	GANAPATHI P.R.	SC	22-07-1963	01-09-2003	01-09-2003	01-09-2003	
819	4712	#	DEENADAYALAN T.M.	SC	29-10-1962	01-09-2003	01-09-2003	01-09-2003	
820	4713	#	KESHAVAMURTHY K.	SC	10-05-1966	01-09-2003	01-09-2003	01-09-2003	
821	4714	#	VISHAKANTA MURTHY C.	SC	24-10-1966	01-09-2003	01-09-2003	01-09-2003	
822	4715	###	MOHAN K.	SC	16-04-1970	21-10-2016	21-10-2016	01-09-2003	
823	4716	#	CHALAWADI ASHOK	SC	15-07-1963	01-09-2003	01-09-2003	01-09-2003	
824	4717	#	SANJEEV R. MIRAJKAR	SC	21-03-1970	01-09-2003	01-09-2003	01-09-2003	
825	4718	###	MARISWAMY H.V.	SC	11-05-1970	21-10-2016	21-10-2016	01-09-2003	
826		#	ASHOK	SC	01-06-1970	01-09-2003	01-09-2003	01-09-2003	HK Cadre
827	4719	###	SHIVAMURTHY K.N.	SC	08-07-1967	21-10-2016	21-10-2016	01-09-2003	
828	4720	###	CHATHRAPATHI B.S.	SC	01-01-1971	21-10-2016	21-10-2016	01-09-2003	
829		###	SHAMANNA	SC	01-06-1964	21-10-2016	21-10-2016	01-09-2003	HK Cadre
830	4721	#	SHIVALAL	SC	01-06-1967	22-01-2004	22-01-2004	01-09-2003	
831	4722	###	MOTHILAL K.	SC	29-12-1969	21-10-2016	21-10-2016	01-09-2003	
832	4723	###	ASHOK SHIVALAL RAJAPUT	SC	30-06-1970	21-10-2016	21-10-2016	01-09-2003	
833	4724	###	NATARAJA MURTHY M.	SC	15-02-1972	08-12-2016	08-12-2016	01-09-2003	
834	4725	#	SHIVABASAPPA B.	SC	14-07-1964	01-09-2003	01-09-2003	01-09-2003	
835	4726	#	NAGABHUSHANA N.D.	ST	23-11-1971	22-01-2004	22-01-2004	01-09-2003	
836	4727	#	SURESH AVVANNAPPA HONNAKASTURI	SC	05-08-1967	22-01-2004	22-01-2004	01-09-2003	
837	4728	#	MOHAN V.	SC	01-06-1962	01-09-2003	01-09-2003	01-09-2003	
838	4729	#	NAGARAJA B.N.	SC	01-06-1962	01-09-2003	01-09-2003	01-09-2003	
839	4730	#	JEETENDRA	SC	01-06-1968	01-09-2003	01-09-2003	01-09-2003	
840	4731	###	RAJAGOPAL S.C.	SC	01-06-1967	21-10-2016	21-10-2016	01-09-2003	
841	4732	#	KANUMAPPA S.K.	SC	01-06-1966	01-09-2003	01-09-2003	01-09-2003	
842	4733	#	PRABHU HUNGUND	ST	22-07-1970	22-01-2004	22-01-2004	01-09-2003	
843	4734	#	RAMAIAH B.	SC	15-10-1962	01-09-2003	01-09-2003	01-09-2003	
844	4735	#	RAMESH	SC	01-03-1968	22-01-2004	22-01-2004	01-09-2003	
845	4736	#	VADDAR HANUMANTHAPPA	SC	01-07-1968	22-01-2004	22-01-2004	01-09-2003	
846	4737	###	SANTHOSH P.	SC	02-04-1969	08-12-2016	08-12-2016	01-09-2003	
847	4738	#	PRABHU M.	SC	11-10-1964	01-09-2003	01-09-2003	01-09-2003	
848	4739	#	ANANDAKUMAR K.R.	SC	29-05-1965	01-09-2003	01-09-2003	01-09-2003	
849	4740	#	HANAMANTHAPPA AMBLI	ST	18-04-1967	22-01-2004	22-01-2004	01-09-2003	
850	4741	#	SURESHA BEDAR	ST	12-06-1968	22-01-2004	22-01-2004	01-09-2003	
851	4742	#	VISHALAKSHAMMA B.M.	ST	01-02-1964	01-09-2003	01-09-2003	01-09-2003	
852		#	VIJAYALAKXMI	SC	01-06-1968	01-09-2003	01-09-2003	01-09-2003	HK Cadre
853	4743	#	SUSHEELA K.	SC	10-06-1966	01-09-2003	01-09-2003	01-09-2003	
854	4744	#	BINDYA B.	SC	06-08-1969	01-09-2003	01-09-2003	01-09-2003	
855	4745	#	THARA N.	SC	12-08-1968	01-09-2003	01-09-2003	01-09-2003	
856	4746	#	PREMALATHA K.	SC	19-02-1970	01-09-2003	01-09-2003	01-09-2003	
857	4747	#	PREMAKUMARI R.	SC	20-04-1970	01-09-2003	01-09-2003	01-09-2003	
858	4748	###	BHAVANI M.	SC	07-09-1968	21-10-2016	21-10-2016	01-09-2003	
859	4749	#	PADMASHREE J.D.	SC	20-04-1972	01-09-2003	01-09-2003	01-09-2003	
860		@	SAVITHA H.A.	SC	08-10-1973	01-09-2003	01-09-2003	01-09-2003	Direct AEE of 2012 batch - Not willing to join to AE post
861		@	ASHA JYOTHI N.	ST	24-07-1973	01-09-2003	01-09-2003	01-09-2003	Direct AEE of 2012 batch - Not willing to join to AE post
862	4750	#	MANJULA PATIL	ST	04-09-1976	01-09-2003	01-09-2003	01-09-2003	
863	4751	#	RATHNA V.	SC	18-05-1974	01-09-2003	01-09-2003	01-09-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
864		@	SUNANDA A.	SC	25-12-1973	01-09-2003	01-09-2003	01-09-2003	Direct AEE of 2012 batch - Not willing to join to AE post
865	4752	#	SHASHIKALA N.	SC	17-05-1975	01-09-2003	01-09-2003	01-09-2003	
866	4753	#	PALLAVI M.	SC	11-05-1976	01-09-2003	01-09-2003	01-09-2003	
867		@	YASHODA P.	SC	26-06-1973	01-09-2003	01-09-2003	01-09-2003	Direct AEE of 2012 batch - Not willing to join to AE post
868	4754	#	MAMATHA MOOD R.	SC	16-02-1976	01-09-2003	01-09-2003	01-09-2003	
869	4755	#	USHA K.R.	ST	21-05-1974	01-09-2003	01-09-2003	01-09-2003	
870	4756	#	HEMAVATHI T.L.	SC	20-07-1974	01-09-2003	01-09-2003	01-09-2003	
871	4757	#	HEMALATHA J.	SC	12-04-1973	01-09-2003	01-09-2003	01-09-2003	
872	4758	#	ARUNA	SC	21-05-1974	01-09-2003	01-09-2003	01-09-2003	
873	4759	#	POONGODI A.	SC	26-09-1973	01-09-2003	01-09-2003	01-09-2003	
874		***	RAJU RATHOD	SC	14-06-1972			01-09-2003	Declined appointment
875	4760	#	LAMANI CHENNAPPA	SC	07-07-1963	01-09-2003	01-09-2003	01-09-2003	
876	4761	##	BASAVARAJA	ST	01-06-1971	08-12-2016	08-12-2016	01-09-2003	
877	4762	##	GIREESHA B.K.	SC	20-06-1969	21-10-2016	21-10-2016	01-09-2003	
878	4763	#	MANJUNATH P.R.	ST	19-03-1972	22-01-2004	22-01-2004	01-09-2003	
879	4764	#	MUNIGETI RAMARAO	SC	31-08-1965	01-09-2003	01-09-2003	01-09-2003	
880	4765	##	ARUNKUMAR C.	SC	05-02-1970	21-10-2016	21-10-2016	01-09-2003	
881	4766	##	RAMESH B	SC	03-07-1970	21-10-2016	21-10-2016	01-09-2003	
882	4767	#	ANILKUMAR B. SHINGE	SC	16-07-1966	01-09-2003	01-09-2003	01-09-2003	
883		##	MUNISWAMY K.	SC	01-07-1970		21-10-2016		Duty report not received
884	4768	##	KAILASH	SC	23-09-1972	21-10-2016	21-10-2016	01-09-2003	
885	4769	#	RAVI RAMPURE	SC	08-06-1965	01-09-2003	01-09-2003	01-09-2003	
886	4770	##	VASUDEVAMURTHY S.V.	SC	20-07-1969	21-10-2016	21-10-2016	01-09-2003	
887	4771	#	CHANDRASHEKAR B.	SC	26-06-1962	01-09-2003	01-09-2003	01-09-2003	
888	4772	##	ARUN B.	SC	27-05-1971	08-12-2016	08-12-2016	01-09-2003	
889	4773	##	SHANKAR H. TALIKOTI	SC	22-07-1970	21-10-2016	21-10-2016	01-09-2003	
890		**	DAYANANDKUMAR Y	SC	01-06-1968			01-09-2003	Did not appear for document verification inspite of issuing three notices including final notice as per Hon'ble SC order - Not eligible
891	4774	##	SHIVAMURTHY	SC	01-06-1968	21-10-2016	21-10-2016	01-09-2003	
892	4775	##	SRIMANT HADAGAL	SC	20-07-1970	08-12-2016	08-12-2016	01-09-2003	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
893		*	DODDAIAH S.V.	SC	18-04-1966			01-09-2003	Appointment order not issued due to non-receipt of Sinduthva Certificate
894	4776	##	JAYAPRAKASH S.R.	SC	01-06-1972	08-12-2016	08-12-2016	01-09-2003	
895	4777	#	VEERENDRA KUMAR	SC	15-10-1966	01-09-2003	01-09-2003	01-09-2003	
896	4778	##	RUPLA NAIK S.	SC	25-06-1967	08-12-2016	08-12-2016	01-09-2003	
897	4779	##	VENKAT	SC	14-06-1972	21-10-2016	21-10-2016	01-09-2003	
898	4780	##	PURUSHOTHAMA G.P.	SC	29-04-1969	21-10-2016	21-10-2016	01-09-2003	
899	4781	##	JAGANATH S.	SC	01-06-1969	13-03-2017	13-03-2017	01-09-2003	
900	4782	##	SHASHIDHAR	SC	02-07-1971	21-10-2016	21-10-2016	01-09-2003	
901	4783	##	JANARDHAN	SC	01-06-1971	21-10-2016	21-10-2016	01-09-2003	
902		##	DEVENDRAKUMAR	SC	25-06-1972	21-10-2016	21-10-2016	01-09-2003	HK Cadre
903	4784	##	RAMU MANAWADDAR	SC	06-04-1970	21-10-2016	21-10-2016	01-09-2003	
904	4785	##	RAJASHEKHAR R. RAJAPUT	SC	15-06-1972	08-12-2016	08-12-2016	01-09-2003	
905	4786	##	VENKATESH B.	SC	19-11-1970	21-10-2016	21-10-2016	01-09-2003	
906		##	TATARAM	SC	10-09-1966		21-10-2016		Duty report not received
907	4787	##	MANJUNATHA M.	SC	15-06-1968	08-12-2016	08-12-2016	01-09-2003	
908	4788	##	SEETHARAM R.T.	SC	30-05-1971	21-10-2016	21-10-2016	01-09-2003	
909	4789	##	GANGADHAR M.	SC	14-06-1970	08-12-2016	08-12-2016	01-09-2003	
910	4790	##	NIMBANNA FAKKEERAVVA HOSAMANI	SC	01-12-1966	21-10-2016	21-10-2016	01-09-2003	
911	4791	#	BASAVARAJ LAMANI	SC	01-05-1964	01-09-2003	01-09-2003	01-09-2003	
912	4792	##	BASWARAJ	SC	20-07-1972	21-10-2016	21-10-2016	01-09-2003	
913	4793	##	NINGAPPA	SC	01-07-1972	21-10-2016	21-10-2016	01-09-2003	
914	4794	##	SRINATH NAIK	ST	21-01-1972	08-12-2016	08-12-2016	01-09-2003	
915	4795	##	SATEESH	ST	05-06-1972	13-03-2017	13-03-2017	01-09-2003	
916	4796	##	RAMANNA GALAGINAKATTI	ST	26-08-1972	21-10-2016	21-10-2016	01-09-2003	
917	4797	#	SHOBHA K.	SC	12-03-1972	01-09-2003	01-09-2003	01-09-2003	
918	4798	##	VENKATA LAKSHMI M.V.	SC	15-06-1977	21-10-2016	21-10-2016	01-09-2003	
919	4799	#	SARASWATHI M.	SC	06-03-1973	01-09-2003	01-09-2003	01-09-2003	
920	4800		VEERA BASAVANTHARAYA S. SUGAREDDY		20-07-1966	16-05-1991	01-09-2003	10-09-2003	DWR - As per Gradation List in Notification No. PWD 98 SeSaKi 2008, dated 15-11-2010 old Interse no. is 4393
921			JAGANNATH M. JANGAMASHETTI		24-06-1963	27-07-1992	01-09-2003	30-09-2003	DWR - His rank assigned according to regularisation at Sl. No.3915A
922	4801	#	SAKKARI RAVINDRA	ST	10-09-1962	01-09-2003	01-09-2003	20-01-2004	
923	4802	#	RAMACHANDRAPPA H.	SC	08-02-1963	01-09-2003	01-09-2003	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
924	4803	#	NARAYANI	SC	01-06-1964	01-09-2003	01-09-2003	20-01-2004	
925	4804	#	MANJUNATHA D.	SC	12-10-1963	01-09-2003	01-09-2003	20-01-2004	
926	4805	#	BHASKAR B.G.	SC	20-08-1962	01-09-2003	01-09-2003	20-01-2004	
927	4806	#	ADINARAYAN K.V.	SC	07-05-1965	01-09-2003	01-09-2003	20-01-2004	
928	4807	###	UDAYAKUMAR R. HONAWADAKAR	SC	01-06-1970	21-10-2016	21-10-2016	20-01-2004	
929	4808	#	PARAMESWARAPPA D.H.	SC	25-02-1965	01-09-2003	01-09-2003	20-01-2004	
930	4809	#	THIPPESWAMY M.B.	ST	01-06-1963	01-09-2003	01-09-2003	20-01-2004	
931	4810	#	SHIVAPRAKASHA M.	SC	15-06-1965	01-09-2003	01-09-2003	20-01-2004	
932	4811	#	MOHANKUMAR H.R.	SC	31-01-1964	01-09-2003	01-09-2003	20-01-2004	
933	4812	#	MANOJKUMAR B.K.	SC	04-08-1964	01-09-2003	01-09-2003	20-01-2004	
934	4813	###	BHASKAR R.	SC	05-05-1968	21-10-2016	21-10-2016	20-01-2004	
935	4814	###	RAJU H.	SC	06-07-1962	08-12-2016	08-12-2016	20-01-2004	
936	4815	#	VIJENDRA C.	SC	07-10-1967	22-01-2004	22-01-2004	20-01-2004	
937	4816	#	SATHYANARAYANA M.L.	SC	09-04-1964	01-09-2003	01-09-2003	20-01-2004	
938	4817	#	FAKKIRESHI HARIJAN TIMMAPUR	SC	02-02-1966	01-09-2003	01-09-2003	20-01-2004	
939	4818	#	KADIRIPATHI N.	SC	23-08-1966	01-09-2003	01-09-2003	20-01-2004	
940		#	MANOHAR RAO	SC	01-08-1967	22-01-2004	22-01-2004	20-01-2004	HK Cadre
941	4819	###	RAGHU S.	SC	04-04-1971	21-10-2016	21-10-2016	20-01-2004	
942	4820	###	SHIVARAJ RAMACHANDRA NAIK	SC	16-06-1967	21-10-2016	21-10-2016	20-01-2004	
943	4821	#	VENKATESHA NAIKA L.	SC	21-06-1971	22-01-2004	22-01-2004	20-01-2004	
944	4822	#	RAMU Y.H.	SC	02-07-1966	01-09-2003	01-09-2003	20-01-2004	
945	4823	###	DINESHAKUMAR VIBHUTI	SC	12-01-1970	21-10-2016	21-10-2016	20-01-2004	
946		#	NAGAMURTI	SC	01-06-1971	22-01-2004	22-01-2004	20-01-2004	HK Cadre
947	4824	#	MALIGAI AH	SC	01-08-1968	22-01-2004	22-01-2004	20-01-2004	
948	4825	###	MALLESHAPPA HAROGERI	SC	20-07-1969	21-10-2016	21-10-2016	20-01-2004	
949	4826	#	DHARMARAJ G. NAIK	SC	01-06-1963	01-09-2003	01-09-2003	20-01-2004	
950		#	DILEEP JADHAV	SC	01-03-1966	01-09-2003	01-09-2003	20-01-2004	HK Cadre
951	4827	###	KRISHNAMURTHY S.N.	SC	22-07-1964	31-01-2017	31-01-2017	20-01-2004	
952		#	MALLIKARJUNA C.	SC	01-06-1966	21-10-2016	21-10-2016	20-01-2004	HK Cadre
953	4828	###	ARAVIND ANNIGERI	SC	02-08-1972	08-12-2016	08-12-2016	20-01-2004	
954	4829	#	RAMACHANDRA B.V.	ST	30-04-1963	01-09-2003	01-09-2003	20-01-2004	
955	4830	###	SUDESHKUMAR S.	ST	21-03-1968	21-10-2016	21-10-2016	20-01-2004	
956	4831	#	TARASING LAMANI	SC	01-06-1968	22-01-2004	22-01-2004	20-01-2004	
957	4832	###	SANJAY BASAVANT GHASTE	SC	27-07-1969	21-10-2016	21-10-2016	20-01-2004	
958	4833	###	NAGESHAPPA H.	ST	22-06-1970	21-10-2016	21-10-2016	20-01-2004	
959		#	SUNIL KUMAR	SC	01-06-1964	01-09-2003	01-09-2003	20-01-2004	HK Cadre
960		#	BAKKAPPA	SC	01-06-1966	01-09-2003	01-09-2003	20-01-2004	HK Cadre
961	4834	###	JAGADEESH DODDAMANI	SC	01-06-1970	21-10-2016	21-10-2016	20-01-2004	
962	4835	#	AMARNATH M.	SC	10-05-1964	01-09-2003	01-09-2003	20-01-2004	
963	4836	###	VENKATESH MURTHY V.	SC	29-10-1969	21-10-2016	21-10-2016	20-01-2004	
964	4837	###	RAJESH M.	SC	11-06-1969	21-10-2016	21-10-2016	20-01-2004	
965	4838	#	BALAVANT NAIKAR	ST	22-05-1965	01-09-2003	01-09-2003	20-01-2004	
966		###	AMARESH S.V.	SC	14-11-1968	21-10-2016	21-10-2016	20-01-2004	HK Cadre
967	4839	###	SHIVAMURTHY L.	SC	03-06-1967	21-10-2016	21-10-2016	20-01-2004	
968	4840	#	SANJAYA KUMAR RAMU MALAGI	SC	09-07-1971	20-01-2004	20-01-2004	20-01-2004	
969	4841	#	ESHWAR	SC	01-06-1963	01-09-2003	01-09-2003	20-01-2004	
970	4842	###	VEERENDRA BHIMSING NAIK	SC	01-06-1968	21-10-2016	21-10-2016	20-01-2004	
971	4843	#	CHANDRAKANTHRAJU P.A.	SC	10-03-1965	01-09-2003	01-09-2003	20-01-2004	
972		#	HAYYALAPPA KADARAPURKAR	SC	01-01-1966	01-09-2003	01-09-2003	20-01-2004	HK Cadre
973		###	DHARANENDRA D.	SC	03-03-1969	21-10-2016	21-10-2016	20-01-2004	HK Cadre
974	4844	#	VENKATARAVANA K.V.	SC	30-10-1966	01-09-2003	01-09-2003	20-01-2004	
975	4845	###	TULAJAPPA KATTIMANI	SC	20-05-1969	21-10-2016	21-10-2016	20-01-2004	
976	4846	#	SEETHARAMU G.	SC	18-11-1964	01-09-2003	01-09-2003	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
977	4847	#	SURESH	SC	24-03-1967	22-01-2004	22-01-2004	20-01-2004	
978	4848	##	BYRAPPAJI A.H.	SC	12-09-1970	21-10-2016	21-10-2016	20-01-2004	
979	4849	#	RAMESH H.	ST	14-10-1971	22-01-2004	22-01-2004	20-01-2004	
980	4850	##	NAGARAJA K.	SC	16-04-1968	21-10-2016	21-10-2016	20-01-2004	
981	4851	##	MURUGESH S.	SC	06-04-1972	08-12-2016	08-12-2016	20-01-2004	
982	4852	#	MANOHAR KOTAGIMANI	ST	22-07-1963	01-09-2003	01-09-2003	20-01-2004	
983	4853	#	RAMACHANDRAPPA H.R.	ST	23-03-1964	01-09-2003	01-09-2003	20-01-2004	
984	4854	#	MANOHAR HANUMANT WALAGAD	SC	01-06-1964	01-09-2003	01-09-2003	20-01-2004	
985	4855	##	ARUN KUMAR D.T.	SC	16-05-1970	21-10-2016	21-10-2016	20-01-2004	
986	4856	##	YOGENDRALAL S.	SC	13-07-1970	21-10-2016	21-10-2016	20-01-2004	
987	4857	##	ANJANEYA	SC	08-02-1969	13-03-2017	13-03-2017	20-01-2004	
988	4858	#	UDAY KATTIMANI	SC	19-04-1964	01-09-2003	01-09-2003	20-01-2004	
989	4859	#	PALANISWAMY M.G.	SC	18-09-1966	01-09-2003	01-09-2003	20-01-2004	
990	4860	##	VASANTHA H.	SC	17-07-1972	21-10-2016	21-10-2016	20-01-2004	
991	4861	#	SHIVAPPA B.K.	SC	01-06-1964	01-09-2003	01-09-2003	20-01-2004	
992	4862	#	SOMA B.	SC	01-12-1964	01-09-2003	01-09-2003	20-01-2004	
993		#	KRISHNA NAIK N.	SC	01-06-1965	01-09-2003	01-09-2003	20-01-2004	HK Cadre
994	4863	#	RAJAKUMAR M.R.	SC	04-03-1963	01-09-2003	01-09-2003	20-01-2004	
995	4864	#	ANANDAMURTHY S.	SC	15-02-1965	01-09-2003	01-09-2003	20-01-2004	
996		#	VISHWANATHA H.	SC	20-06-1966	01-09-2003	01-09-2003	20-01-2004	HK Cadre
997	4865	#	DWARAKINATH B.N.	SC	15-05-1962	01-09-2003	01-09-2003	20-01-2004	
998	4866	#	BABURAO K. JYOTI	SC	01-06-1968	22-01-2004	22-01-2004	20-01-2004	
999	4867	##	JAGADEESH B.K.	SC	04-04-1967	08-12-2016	08-12-2016	20-01-2004	
1000	4868	##	RAMANJINEYA K.	SC	09-02-1968	08-12-2016	08-12-2016	20-01-2004	
1001	4869	##	RAJESH	SC	17-02-1968	08-12-2016	08-12-2016	20-01-2004	
1002	4870	#	SHIVANNA M.	SC	15-06-1964	01-09-2003	01-09-2003	20-01-2004	
1003	4871	##	VILAS BHOSLE	SC	08-11-1967	21-10-2016	21-10-2016	20-01-2004	
1004	4872	##	MANJUNATHA S.B.	SC	20-05-1967	21-10-2016	21-10-2016	20-01-2004	
1005	4873	#	NAGARAJA P.E.	SC	18-07-1966	01-09-2003	01-09-2003	20-01-2004	
1006	4874	#	KRISHNA NAIK K.	SC	22-07-1966	01-09-2003	01-09-2003	20-01-2004	
1007	4875	##	VASUDEVA H.M.	SC	01-06-1967	21-10-2016	21-10-2016	20-01-2004	
1008		##	VIDYASAGAR	SC	14-05-1967	21-10-2016	21-10-2016	20-01-2004	HK Cadre
1009	4876	##	NARSHIMAHALU P.	SC	08-08-1969	21-10-2016	21-10-2016	20-01-2004	
1010	4877	#	GIRIDHAR KUMAR N.T.	ST	19-07-1962	01-09-2003	01-09-2003	20-01-2004	
1011	4878	#	KANTHARAJA	SC	14-07-1965	01-09-2003	01-09-2003	20-01-2004	
1012		#	SHAMSUNDER	SC	05-04-1966	01-09-2003	01-09-2003	20-01-2004	HK Cadre
1013	4879	#	OBAIAH B.R.	SC	31-03-1965	01-09-2003	01-09-2003	20-01-2004	
1014	4880	#	GORAKHANATH CHAVAN	SC	01-06-1962	01-09-2003	01-09-2003	20-01-2004	
1015	4881	#	CHANDRASHEKARA B.	SC	05-03-1965	01-09-2003	01-09-2003	20-01-2004	
1016	4882	#	VEERABHADRA NAIK T.	SC	01-06-1965	01-09-2003	01-09-2003	20-01-2004	
1017	4883	#	SHEKHAR RATHOD	SC	20-07-1968	22-01-2004	22-01-2004	20-01-2004	
1018		#	HANAMANTAPPA	SC	01-06-1966	01-09-2003	01-09-2003	20-01-2004	HK Cadre
1019	4884	##	ASHOKA N.	SC	01-09-1967	08-12-2016	08-12-2016	20-01-2004	
1020	4885	#	THIMMASWAMY C.	SC	03-07-1964	01-09-2003	01-09-2003	20-01-2004	
1021	4886	##	KIRAN H.C.	SC	22-05-1967	21-10-2016	21-10-2016	20-01-2004	
1022	4887	#	VITTAL BHAJANTRI	SC	01-06-1970	22-01-2004	22-01-2004	20-01-2004	
1023	4888	#	SIDDARAMAPPA T.	SC	01-06-1962	01-09-2003	01-09-2003	20-01-2004	
1024		*	PANDURANGAPPA H.R.	SC	13-12-1962			20-01-2004	Appointm ent order not issued due to non-receipt of Sinduthva Certificat e
1025	4889	#	ESWARAPPA G	SC	01-06-1966	01-09-2003	01-09-2003	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1026	4890	#	KUMAR T.C.	SC	16-03-1964	01-09-2003	01-09-2003	20-01-2004	
1027		#	KUPPANNA	ST	01-06-1964	01-09-2003	01-09-2003	20-01-2004	HK Cadre
1028	4891	#	BASAVARAJU N.	SC	23-07-1966	01-09-2003	01-09-2003	20-01-2004	
1029	4892	#	KRISHNA MURTHY B.P.	SC	26-02-1969	22-01-2004	22-01-2004	20-01-2004	
1030	4893	#	ASHOK BABU	SC	31-12-1963	01-09-2003	01-09-2003	20-01-2004	
1031	4894	#	KRISHNAMURTHY B.L.	SC	15-01-1967	22-01-2004	22-01-2004	20-01-2004	
1032	4895	#	SHANKARAPPA B.	SC	12-01-1964	01-09-2003	01-09-2003	20-01-2004	
1033	4896	#	NAGARAJU A.R.	ST	20-04-1965	01-09-2003	01-09-2003	20-01-2004	
1034	4897	#	HANUMANTHAPPA	SC	01-06-1967	01-09-2003	01-09-2003	20-01-2004	
1035	4898	##	GURUPRASAD J.D.	SC	10-04-1970	08-12-2016	08-12-2016	20-01-2004	
1036	4899	#	NAIK G.K.	SC	15-01-1967	01-09-2003	01-09-2003	20-01-2004	
1037	4900	#	GOVINDARAJA M.K.	SC	01-06-1963	01-09-2003	01-09-2003	20-01-2004	
1038	4901	#	RAVI SUNDAR T.	SC	17-04-1964	01-09-2003	01-09-2003	20-01-2004	
1039	4902	##	VISWANATH M.K.	SC	26-08-1965	13-03-2017	13-03-2017	20-01-2004	
1040	4903	#	AMARGOLKAR DEVANANDA	SC	07-07-1963	01-09-2003	01-09-2003	20-01-2004	
1041	4904	##	NANJUNDA SWAMY S.	SC	04-08-1964	08-12-2016	08-12-2016	20-01-2004	
1042	4905	#	NAGESH	SC	01-06-1965	01-09-2003	01-09-2003	20-01-2004	
1043	4906	##	ARAVIND DHAMANAVAR	SC	01-01-1969	21-10-2016	21-10-2016	20-01-2004	
1044	4907	#	HARIKRISHNA SWAMY K.R.	SC	06-02-1962	01-09-2003	01-09-2003	20-01-2004	
1045	4908	#	VENKATACHALAPATHY	SC	10-05-1967	22-01-2004	22-01-2004	20-01-2004	
1046	4909	#	PRADEEP C.H.R.	SC	14-07-1965	01-09-2003	01-09-2003	20-01-2004	
1047	4910	##	THIPPESWAMY M.N.	SC	01-06-1967	21-10-2016	21-10-2016	20-01-2004	
1048	4911	#	CHOWDAIAH N.	SC	08-08-1962	01-09-2003	01-09-2003	20-01-2004	
1049	4912	#	SHANKAR CHAVAN	SC	01-06-1964	01-09-2003	01-09-2003	20-01-2004	
1050	4913	#	JAYARAJU K.S.	SC	10-06-1966	01-09-2003	01-09-2003	20-01-2004	
1051		#	KRISHNA KUMAR P.V.	SC	05-07-1966	01-09-2003	01-09-2003	20-01-2004	HK Cadre
1052	4914	#	SREENIVASA	SC	23-10-1966	01-09-2003	01-09-2003	20-01-2004	
1053	4915	##	JAYARAM P.	SC	22-05-1967	21-10-2016	21-10-2016	20-01-2004	
1054	4916	#	KRISHNAMURTHY S.	SC	04-07-1967	22-01-2004	22-01-2004	20-01-2004	
1055	4917	#	HARISH KUMAR R.	SC	28-10-1964	01-09-2003	01-09-2003	20-01-2004	
1056	4918	#	NAGESH KOLKAR	SC	20-05-1969	22-01-2004	22-01-2004	20-01-2004	
1057	4919	#	SATISH R.	SC	19-07-1967	22-01-2004	22-01-2004	20-01-2004	
1058	4920	#	HARISH KUMAR D.	SC	21-05-1969	22-01-2004	22-01-2004	20-01-2004	
1059	4921	#	KRISHNAKISHOR HALLUR	SC	02-06-1965	31-12-2003	31-12-2003	20-01-2004	
1060	4922	#	KANTHARAJU M.N.	SC	29-06-1966	22-01-2004	22-01-2004	20-01-2004	
1061	4923	#	SREENIVASA RAO	SC	08-09-1964	01-09-2003	01-09-2003	20-01-2004	
1062	4924	##	MOHAN KRISHNA V.	SC	22-05-1971	08-12-2016	08-12-2016	20-01-2004	
1063	4925	#	BASAVARAJ HONNAKASTURI	SC	11-02-1962	01-09-2003	01-09-2003	20-01-2004	
1064	4926	#	ANJANA BOVI H.	SC	01-08-1962	01-09-2003	01-09-2003	20-01-2004	
1065	4927	##	RAVINDRA N.K.	SC	15-01-1965	08-12-2016	08-12-2016	20-01-2004	
1066	4928	##	GURURAJAN K.S.	SC	19-10-1967	21-10-2016	21-10-2016	20-01-2004	
1067	4929	##	PRASANNA KUMAR M.	SC	03-05-1972	21-10-2016	21-10-2016	20-01-2004	
1068	4930	##	VENKATESH MURTHY H.	SC	29-07-1970	21-10-2016	21-10-2016	20-01-2004	
1069	4931	#	RAJENDER	SC	06-05-1965	31-12-2003	31-12-2003	20-01-2004	
1070	4932	#	NANDAKUMAR	SC	02-09-1965	01-09-2003	01-09-2003	20-01-2004	
1071		***	ASHOKRAJ	SC	10-09-1965			20-01-2004	Expired
1072	4933	#	BASAVARAJU	SC	20-07-1963	01-09-2003	01-09-2003	20-01-2004	
1073	4934	#	LAKSHMIPATHI V.	SC	20-05-1965	31-12-2003	31-12-2003	20-01-2004	
1074	4935	#	RAVI H.J.	SC	28-08-1962	01-09-2003	01-09-2003	20-01-2004	
1075	4936	#	JAGDISH	SC	01-03-1966	31-12-2003	31-12-2003	20-01-2004	
1076	4937	##	SHIVARAJ	SC	24-11-1967	21-10-2016	21-10-2016	20-01-2004	
1077	4938	##	JAIPRAKASH	SC	04-07-1967	08-12-2016	08-12-2016	20-01-2004	
1078	4939	##	SATISHA S.G.	SC	24-12-1969	21-10-2016	21-10-2016	20-01-2004	
1079	4940	#	LAKSHMAPPA G.H.	ST	26-09-1965	31-12-2003	31-12-2003	20-01-2004	
1080	4941	#	NARASIMHAMURTHY P.N.	SC	12-09-1968	22-01-2004	22-01-2004	20-01-2004	
1081		#	NIJAPPA	SC	09-06-1963	01-09-2003	01-09-2003	20-01-2004	HK Cadre
1082	4942	##	GANGADHAR M.	SC	02-02-1964	21-10-2016	21-10-2016	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1083	4943	#	TYAGARAJA J.V.	SC	14-06-1964	01-09-2003	01-09-2003	20-01-2004	
1084	4944	#	RAMESHDEV	SC	05-05-1967	22-01-2004	22-01-2004	20-01-2004	
1085	4945	#	GURUSHANKAR S.	SC	19-07-1963	22-01-2004	22-01-2004	20-01-2004	
1086	4946	###	PRADEEP SAVANT	SC	09-07-1966	21-10-2016	21-10-2016	20-01-2004	
1087	4947	#	HIRAPPA RAJAPUT	SC	22-05-1969	22-01-2004	22-01-2004	20-01-2004	
1088	4948	###	VISHWANATH S.	ST	27-02-1965	08-12-2016	08-12-2016	20-01-2004	
1089	4949	#	CHANDRASHEKAR MURTHY M.	SC	30-11-1968	22-01-2004	22-01-2004	20-01-2004	
1090	4950	###	NARASIMHAMURTHY C.K.	SC	11-01-1969	08-12-2016	08-12-2016	20-01-2004	
1091	4951	#	SHIVAPPA H.	ST	22-07-1972	22-01-2004	22-01-2004	20-01-2004	
1092	4952	#	CHANDRAKANTHAHARIHAR A	SC	01-06-1963	22-01-2004	22-01-2004	20-01-2004	
1093	4953	#	MANJUNATH R.	SC	24-02-1967	01-09-2003	01-09-2003	20-01-2004	
1094		###	SHAMRAO	SC	04-04-1967	08-12-2016	08-12-2016	20-01-2004	HK Cadre
1095	4954	###	RAJU K.	SC	10-07-1967	21-10-2016	21-10-2016	20-01-2004	
1096	4955	###	MANJUNATHA	SC	26-12-1968	08-12-2016	08-12-2016	20-01-2004	
1097	4956	###	MANJUNATHA D.	SC	23-05-1969	21-10-2016	21-10-2016	20-01-2004	
1098	4957	###	RAJAGOPALA BABU N.	SC	21-07-1968	21-10-2016	21-10-2016	20-01-2004	
1099	4958	#	GANGARAJU P.	SC	06-09-1963	22-01-2004	22-01-2004	20-01-2004	
1100	4959	#	SATHYANARAYANA B.J.	SC	01-03-1965	22-01-2004	22-01-2004	20-01-2004	
1101	4960	#	RAJANNA J.	SC	14-07-1964	01-09-2003	01-09-2003	20-01-2004	
1102	4961	#	CHANDRASHEKAR K.B.	SC	18-07-1962	22-01-2004	22-01-2004	20-01-2004	
1103	4962	#	SANTRAM MAISHALE	SC	01-01-1964	01-09-2003	01-09-2003	20-01-2004	
1104	4963	###	RAJU M.B.	SC	12-11-1968	08-12-2016	08-12-2016	20-01-2004	
1105	4964	#	VENKATESHA N.	SC	06-06-1964	22-01-2004	22-01-2004	20-01-2004	
1106	4965	###	GURUNATH	SC	28-02-1965	21-10-2016	21-10-2016	20-01-2004	
1107	4966	#	KRISHNA V.	SC	03-04-1965	22-01-2004	22-01-2004	20-01-2004	
1108		#	HONNAPPA L.	SC	01-06-1964	01-09-2003	01-09-2003	20-01-2004	HK Cadre
1109	4967	###	BHASKAR L.	SC	20-11-1969	21-10-2016	21-10-2016	20-01-2004	
1110	4968	#	SHANKAREPPA	SC	01-06-1969	22-01-2004	22-01-2004	20-01-2004	
1111	4969	###	SATISH S.	SC	29-03-1968	21-10-2016	21-10-2016	20-01-2004	
1112	4970	###	ONKARNAIK N.T.	SC	02-07-1962	08-12-2016	08-12-2016	20-01-2004	
1113	4971	#	PUTTASWAMY K.	SC	10-06-1966	22-01-2004	22-01-2004	20-01-2004	
1114	4972	###	CHINTAMANI KAMBLE	SC	16-07-1966	21-10-2016	21-10-2016	20-01-2004	
1115		#	MARUTHI	SC	02-01-1968	22-01-2004	22-01-2004	20-01-2004	HK Cadre
1116	4973	#	JANARDHAN KURAPOTHULA	SC	01-03-1964	22-01-2004	22-01-2004	20-01-2004	
1117	4974	#	RAJU D.	SC	01-03-1963	01-09-2003	01-09-2003	20-01-2004	
1118	4975	#	LOKESH M.	SC	27-06-1962	01-09-2003	01-09-2003	20-01-2004	
1119		#	ASHOK	SC	05-06-1963	01-09-2003	01-09-2003	20-01-2004	HK Cadre
1120		#	RAJAPPA	SC	01-06-1966	01-09-2003	01-09-2003	20-01-2004	HK Cadre
1121	4976	#	RAMACHANDRA M.	ST	20-02-1966	01-09-2003	01-09-2003	20-01-2004	
1122	4977	#	ASHOK	SC	18-08-1969	01-09-2003	01-09-2003	20-01-2004	
1123	4978	###	MADHUSUDHANA H.V.	SC	10-05-1972	21-10-2016	21-10-2016	20-01-2004	
1124		***	PUSHPAKUMAR C.	SC	28-05-1964			20-01-2004	Criminal Case Pending - Not Eligible
1125	4979	#	RAVEENDRA NAIK B.	SC	20-05-1964	22-01-2004	22-01-2004	20-01-2004	
1126	4980	#	THIMMAPPA T.	SC	01-06-1963	01-09-2003	01-09-2003	20-01-2004	
1127	4981	#	SOMASHEKAR S.	ST	12-01-1964	31-12-2003	31-12-2003	20-01-2004	
1128	4982	#	RAMAKRISHNA N.	SC	01-06-1963	01-09-2003	01-09-2003	20-01-2004	
1129		#	SHIVAJE	SC	30-06-1965	22-01-2004	22-01-2004	20-01-2004	HK Cadre
1130	4983	#	KESHAVAN D.H.	SC	05-03-1963	22-01-2004	22-01-2004	20-01-2004	
1131	4984	#	GOVINDA RAJU T.V.	SC	01-06-1966	01-09-2003	01-09-2003	20-01-2004	
1132	4985	#	BANGARASWAMY	SC	09-06-1963	01-09-2003	01-09-2003	20-01-2004	
1133	4986	#	TUKARAM G.V.	SC	15-08-1964	22-01-2004	22-01-2004	20-01-2004	
1134	4987	#	BASAVARAJ H.	SC	13-12-1965	01-09-2003	01-09-2003	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1135	4988	#	VEERABHADRAIAH	SC	23-05-1963	22-01-2004	22-01-2004	20-01-2004	
1136		#	VENKAT	SC	01-02-1962	01-09-2003	01-09-2003	20-01-2004	HK Cadre
1137	4989	#	MALLIKARJUN	SC	16-07-1965	22-01-2004	22-01-2004	20-01-2004	
1138	4990	#	LAXMINARAYANA G.S.	ST	16-06-1966	31-12-2003	31-12-2003	20-01-2004	
1139	4991	#	RAVIKUMAR A.R.	ST	19-02-1963	01-09-2003	01-09-2003	20-01-2004	
1140	4992	#	SHIVAKUMAR J.	SC	20-07-1968	22-01-2004	22-01-2004	20-01-2004	
1141	4993	#	ARAVIND	SC	08-05-1964	22-01-2004	22-01-2004	20-01-2004	
1142	4994	#	KUMARASWAMY L.	SC	10-04-1962	01-09-2003	01-09-2003	20-01-2004	
1143	4995	###	CHANDRASHEKHAR RATHOD	SC	10-07-1968	21-10-2016	21-10-2016	20-01-2004	
1144	4996	###	GURURAJA Y.	SC	22-05-1969	31-01-2017	31-01-2017	20-01-2004	
1145		#	SHIVAMURTHY C.	SC	01-06-1962	01-09-2003	01-09-2003	20-01-2004	HK Cadre
1146		#	JINKALA VENKATESWARLU	SC	01-07-1962	22-01-2004	22-01-2004	20-01-2004	HK Cadre
1147	4997	###	VARANARAYANA K.	SC	18-09-1972	31-01-2017	31-01-2017	20-01-2004	
1148		#	SUNDER BABU G.H.	SC	01-02-1965	22-01-2004	22-01-2004	20-01-2004	HK Cadre
1149	4998	#	RANGAPPA RAMDURG	SC	01-02-1966	01-09-2003	01-09-2003	20-01-2004	
1150	4999	#	SADANANDA LAMANI	SC	12-04-1966	01-09-2003	01-09-2003	20-01-2004	
1151	5000	###	CHANDRASHEKHARA B.H.	ST	15-05-1967	21-10-2016	21-10-2016	20-01-2004	
1152	5001	#	NARAYANASWAMY V.	SC	08-04-1965	01-09-2003	01-09-2003	20-01-2004	
1153	5002	#	RAMESHA V.	ST	25-06-1969	22-01-2004	22-01-2004	20-01-2004	
1154		#	LAXMAN	SC	06-07-1967	22-01-2004	22-01-2004	20-01-2004	HK Cadre
1155	5003	#	HARISH KUMAR V.	SC	08-03-1966	22-01-2004	22-01-2004	20-01-2004	
1156	5004	###	JAGADISH S.	ST	15-02-1967	08-12-2016	08-12-2016	20-01-2004	
1157	5005	#	MOHAN ELIGAR	ST	15-05-1965	01-09-2003	01-09-2003	20-01-2004	
1158	5006	###	SHIVASHANKARA L.	SC	24-01-1969	08-12-2016	08-12-2016	20-01-2004	
1159	5007	#	MAHADEVASWAMY H.N.	SC	08-06-1963	22-01-2004	22-01-2004	20-01-2004	
1160		#	YELLAPPA	SC	28-09-1966	01-09-2003	01-09-2003	20-01-2004	HK Cadre
1161	5008	#	GOVINDARAJU V.	SC	02-05-1963	22-01-2004	22-01-2004	20-01-2004	
1162	5009	###	RAMAKRISHNAPPA L.	SC	04-04-1968	08-12-2016	08-12-2016	20-01-2004	
1163	5010	#	PURUSHOTHAMA R.	ST	20-07-1962	01-09-2003	01-09-2003	20-01-2004	
1164	5011	###	NAGENDRA BABU DODDAMANI	SC	21-09-1970	21-10-2016	21-10-2016	20-01-2004	
1165	5012	#	SADASHIV ALADI	SC	22-07-1967	22-01-2004	22-01-2004	20-01-2004	
1166	5013	#	PRABHAKAR HADIMANI	SC	01-07-1965	22-01-2004	22-01-2004	20-01-2004	
1167	5014	#	RAMESHA NAIK H.N.	SC	04-05-1966	01-09-2003	01-09-2003	20-01-2004	
1168	5015	###	SHIVA PRASAD K.S.	SC	16-10-1966	21-10-2016	21-10-2016	20-01-2004	
1169	5016	#	THIPPESWAMY K.P.	ST	23-03-1962	31-12-2003	31-12-2003	20-01-2004	
1170	5017	#	NAGARAJA H.	ST	03-05-1964	01-09-2003	01-09-2003	20-01-2004	
1171	5018	#	SATISH M.	SC	20-07-1972	22-01-2004	22-01-2004	20-01-2004	
1172	5019	#	VENKATESH NARAGUND	SC	13-01-1962	22-01-2004	22-01-2004	20-01-2004	
1173	5020	#	NAGANATH	ST	01-06-1966	31-12-2003	31-12-2003	20-01-2004	
1174	5021	#	YALLAPPA F. BIRANUR	ST	01-08-1967	22-01-2004	22-01-2004	20-01-2004	
1175	5022	#	SHARANAPPA	SC	23-07-1962	01-09-2003	01-09-2003	20-01-2004	
1176	5023	###	PRAKASH H.V.	SC	04-05-1969	21-10-2016	21-10-2016	20-01-2004	
1177	5024	#	THIMMA RAJU J.S.	SC	25-02-1963	22-01-2004	22-01-2004	20-01-2004	
1178	5025	#	NINGARAJU C.	SC	14-08-1964	01-09-2003	01-09-2003	20-01-2004	
1179	5026	###	SUHAAS M.	ST	20-12-1969	21-10-2016	21-10-2016	20-01-2004	
1180		#	NAGINDRAPPA	SC	05-05-1970	01-09-2003	01-09-2003	20-01-2004	HK Cadre
1181	5027	###	SAMPATH KUMAR	SC	06-02-1970	21-10-2016	21-10-2016	20-01-2004	
1182	5028	###	MUNIRAJ N.M.	SC	27-07-1964	08-12-2016	08-12-2016	20-01-2004	
1183	5029	#	BASAVARAJ NEERALAKERI	SC	01-08-1963	22-01-2004	22-01-2004	20-01-2004	
1184	5030	#	KESHAVA MURTHY A.	SC	30-03-1966	22-01-2004	22-01-2004	20-01-2004	
1185	5031	#	KANTHARAJ B.	SC	06-07-1962	22-01-2004	22-01-2004	20-01-2004	
1186	5032	#	BHARAT KAMBLE	SC	01-06-1966	22-01-2004	22-01-2004	20-01-2004	
1187	5033	###	MEGHANATH S.K.	SC	23-09-1965	21-10-2016	21-10-2016	20-01-2004	
1188		***	RAJKUMAR	SC	01-07-1966			20-01-2004	Expired
1189	5034	#	CHANDRASHEKAR B.R.	SC	21-05-1966	01-09-2003	01-09-2003	20-01-2004	
1190	5035	#	PADMANABHA R.	SC	12-10-1966	22-01-2004	22-01-2004	20-01-2004	
1191	5036	###	SRIDHAR S. MALHARI	SC	11-09-1970	08-12-2016	08-12-2016	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1192	5037	##	INDIRESHKUMAR D.	SC	09-06-1970	08-12-2016	08-12-2016	20-01-2004	
1193	5038	#	SHIVAKUMAR K.	SC	01-06-1965	22-01-2004	22-01-2004	20-01-2004	
1194	5039	#	NARASIMHA RAJU N.	SC	09-07-1963	22-01-2004	22-01-2004	20-01-2004	
1195	5040	#	RAMAKRISHNA R.	SC	01-06-1967	22-01-2004	22-01-2004	20-01-2004	
1196	5041	#	SATHISHCHANDRAN S.	SC	15-07-1969	01-09-2003	01-09-2003	20-01-2004	
1197	5042	##	GANGADHARA T.R.	ST	12-09-1967	08-12-2016	08-12-2016	20-01-2004	
1198	5043	#	VIJAYAKUMAR M.	SC	02-12-1964	22-01-2004	22-01-2004	20-01-2004	
1199	5044	#	GURUPRASAD N.	SC	16-05-1964	22-01-2004	22-01-2004	20-01-2004	
1200	5045	#	DHANANJAYA S.	SC	25-05-1967	22-01-2004	22-01-2004	20-01-2004	
1201	5046	##	UMESH S.C.	SC	16-10-1968	21-10-2016	21-10-2016	20-01-2004	
1202	5047	##	LAKSHMIKANTHA M.	SC	01-10-1967	31-01-2017	31-01-2017	20-01-2004	
1203	5048	##	KALLOLESH HADIMANI	SC	20-06-1964	08-12-2016	08-12-2016	20-01-2004	
1204	5049	#	PUTTALINGAIAH H.L.	ST	19-09-1965	22-01-2004	22-01-2004	20-01-2004	
1205	5050	##	RAMESH M.P.	SC	15-07-1966	08-12-2016	08-12-2016	20-01-2004	
1206	5051	#	SHIVANNA M.N.	ST	06-02-1964	01-09-2003	01-09-2003	20-01-2004	
1207		#	PRAKASH	SC	09-10-1966	22-01-2004	22-01-2004	20-01-2004	HK Cadre
1208	5052	#	SUNDARAI AH M.K.	SC	20-12-1963	01-09-2003	01-09-2003	20-01-2004	
1209	5053	#	SWAMY S.M.	SC	26-11-1965	22-01-2004	22-01-2004	20-01-2004	
1210	5054	#	NAGENDRA N.S.	SC	20-06-1965	01-09-2003	01-09-2003	20-01-2004	
1211	5055	#	HARISHANKARA M.	SC	20-02-1966	22-01-2004	22-01-2004	20-01-2004	
1212		#	CHANDRAPPA CHALAVADI	SC	01-07-1965	01-09-2003	01-09-2003	20-01-2004	HK Cadre
1213	5056	#	SURYA PRASAD P.M.	SC	10-09-1965	22-01-2004	22-01-2004	20-01-2004	
1214	5057	#	BASAWARAJ	SC	08-08-1963	01-09-2003	01-09-2003	20-01-2004	
1215	5058	#	VENKATESH M.R.	SC	01-06-1964	01-09-2003	01-09-2003	20-01-2004	
1216	5059	#	ASHOK	SC	01-07-1962	01-09-2003	01-09-2003	20-01-2004	
1217	5060	#	BASAVANNA L. BASAPUR	ST	28-02-1967	22-01-2004	22-01-2004	20-01-2004	
1218	5061	#	SURESH R.	SC	15-07-1969	22-01-2004	22-01-2004	20-01-2004	
1219	5062	#	AVALAPPA M.	SC	25-06-1966	01-09-2003	01-09-2003	20-01-2004	
1220		**	SHIVA SHANKAR B.A.	ST	11-06-1965			20-01-2004	Did not appear for document verification inspite of issuing three notices including final notice as per Hon'ble SC order - Not eligible
1221	5063	#	RAJU D.N.	SC	03-07-1965	22-01-2004	22-01-2004	20-01-2004	
1222	5064	#	CHANDRASHEKARA T.C.	SC	07-10-1966	01-09-2003	01-09-2003	20-01-2004	
1223	5065	##	PURUSHOTHAMA K.M.	SC	02-03-1969	21-10-2016	21-10-2016	20-01-2004	
1224	5066	#	RAGHUNATH V.	SC	05-04-1962	22-01-2004	22-01-2004	20-01-2004	
1225	5067	##	SHIVAKUMAR K.	SC	17-07-1967	08-12-2016	08-12-2016	20-01-2004	
1226	5068	##	RAJASEKARABABU N.	SC	01-08-1970	21-10-2016	21-10-2016	20-01-2004	
1227	5069	##	RUKKU	SC	22-02-1967	21-10-2016	21-10-2016	20-01-2004	
1228	5070	#	PURUSHOTHAM S.	SC	02-01-1966	22-01-2004	22-01-2004	20-01-2004	
1229	5071	#	DHANANJAYA P.	SC	29-07-1965	01-09-2003	01-09-2003	20-01-2004	
1230	5072	#	RAJANNA H.R.	SC	30-10-1963	22-01-2004	22-01-2004	20-01-2004	
1231	5073	#	NAVANEESHAIAH	SC	01-08-1966	22-01-2004	22-01-2004	20-01-2004	
1232	5074	#	SHANKAR SHIVAPPA NAIK	SC	01-06-1963	22-01-2004	22-01-2004	20-01-2004	
1233	5075	#	SRINIVAS G.H.	SC	01-11-1966	22-01-2004	22-01-2004	20-01-2004	
1234	5076	#	PUTTASWAMY	SC	22-06-1965	22-01-2004	22-01-2004	20-01-2004	
1235	5077	#	PRASHANTH R.	SC	01-06-1963	22-01-2004	22-01-2004	20-01-2004	
1236	5078	##	BALACHANDRA C.S.	SC	23-07-1968	21-10-2016	21-10-2016	20-01-2004	
1237	5079	#	AMRUTH KUMAR C.R.	SC	16-05-1963	22-01-2004	22-01-2004	20-01-2004	
1238	5080	#	MURTHY D.	SC	01-09-1964	01-09-2003	01-09-2003	20-01-2004	
1239	5081	##	SHIVAPRASAD K.	SC	23-09-1968	21-10-2016	21-10-2016	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1240	5082	##	DAYANANDA V.	SC	23-05-1967	08-12-2016	08-12-2016	20-01-2004	
1241	5083	##	PRASANNA KUMAR M.	SC	01-01-1968	21-10-2016	21-10-2016	20-01-2004	
1242	5084	##	RAJEEVA D.	SC	30-12-1967	08-12-2016	08-12-2016	20-01-2004	
1243	5085	#	KUMARASWAMY K.M.	SC	18-05-1965	01-09-2003	01-09-2003	20-01-2004	
1244	5086	##	MAHESH J.	SC	01-06-1971	08-12-2016	08-12-2016	20-01-2004	
1245	5087	##	THIMMARAJU R.	SC	20-07-1969	21-10-2016	21-10-2016	20-01-2004	
1246	5088	##	DEVARAJU D.G.	ST	20-07-1967	21-10-2016	21-10-2016	20-01-2004	
1247	5089	#	SAMANDIAH V.	SC	26-06-1965	01-09-2003	01-09-2003	20-01-2004	
1248	5090	##	VENKATA CHALAPATHY M.V.	ST	01-06-1972	08-12-2016	08-12-2016	20-01-2004	
1249	5091	#	NIRANJAN S.	SC	05-09-1964	22-01-2004	22-01-2004	20-01-2004	
1250	5092	#	NARAYAN S.N.	SC	28-12-1967	01-09-2003	01-09-2003	20-01-2004	
1251	5093	#	BABU N.N.	ST	29-11-1964	01-09-2003	01-09-2003	20-01-2004	
1252	5094	##	ANAND KUMAR M.S.	SC	12-06-1967	21-10-2016	21-10-2016	20-01-2004	
1253	5095	#	RAMAPPA R.	ST	16-05-1965	01-09-2003	01-09-2003	20-01-2004	
1254	5096	##	MURALIDHAR S.	SC	25-01-1970	21-10-2016	21-10-2016	20-01-2004	
1255	5097	#	MUNIYAPPA C.	SC	04-03-1962	01-09-2003	01-09-2003	20-01-2004	
1256	5098	#	RAMESH B.	SC	29-06-1966	22-01-2004	22-01-2004	20-01-2004	
1257	5099	#	MANJUNATH S.	SC	29-07-1965	01-09-2003	01-09-2003	20-01-2004	
1258	5100	##	KUMAR R.V.	SC	21-06-1970	08-12-2016	08-12-2016	20-01-2004	
1259	5101	#	VIJAYAKUMAR G.K.	SC	01-05-1963	22-01-2004	22-01-2004	20-01-2004	
1260	5102	#	NARAYANASWAMY D.M.	SC	06-09-1962	01-09-2003	01-09-2003	20-01-2004	
1261	5103	##	ASHOK G. KALAKERI	SC	22-07-1967	31-01-2017	31-01-2017	20-01-2004	
1262	5104	##	MOHANKUMAR A.P.	SC	20-07-1969	21-10-2016	21-10-2016	20-01-2004	
1263	5105	#	UMESH K.P.	SC	26-04-1965	01-09-2003	01-09-2003	20-01-2004	
1264	5106	#	BASAVARAJ	ST	01-07-1976	22-01-2004	22-01-2004	20-01-2004	
1265	5107	#	BALAPPA	ST	01-06-1974	22-01-2004	22-01-2004	20-01-2004	
1266	5108	##	SHIVASHANKAR	ST	21-07-1974	08-12-2016	08-12-2016	20-01-2004	
1267	5109	##	SRINIVASULU G.N.	SC	15-01-1968	21-10-2016	21-10-2016	20-01-2004	
1268	5110	##	PARAMESHWARA NAIK R.	SC	03-04-1970	21-10-2016	21-10-2016	20-01-2004	
1269	5111	##	ASHOK	SC	01-06-1970	08-12-2016	08-12-2016	20-01-2004	
1270		##	PRAKASH PAWAR	SC	25-02-1970	21-10-2016	21-10-2016	20-01-2004	HK Cadre
1271	5112	##	RAMESHAKUMAR H.C.	SC	05-04-1971	21-10-2016	21-10-2016	20-01-2004	
1272		##	VIJAYAKUMAR	SC	14-07-1970	21-10-2016	21-10-2016	20-01-2004	HK Cadre
1273	5113	##	SIDDAPPA	SC	01-08-1971	21-10-2016	21-10-2016	20-01-2004	
1274	5114	##	PRAKASH HALINGALI	SC	16-04-1967	21-10-2016	21-10-2016	20-01-2004	
1275	5115	##	CHIDANANDAPPA R.	SC	23-05-1970	21-10-2016	21-10-2016	20-01-2004	
1276		##	RATHOD JAGADISH KUMAR	SC	15-08-1969	21-10-2016	21-10-2016	20-01-2004	HK Cadre
1277	5116	##	SHEKHARA NAIK B.	SC	01-06-1971	21-10-2016	21-10-2016	20-01-2004	
1278	5117	##	MANJUNATHA N.	SC	08-06-1968	08-12-2016	08-12-2016	20-01-2004	
1279		*	SARAVANAN V.	SC	15-02-1968			20-01-2004	Appointment order not issued due to non-receipt of Sinduthva Certificate
1280	5118	##	WAMAN SURYAWANSHI	SC	01-06-1969	21-10-2016	21-10-2016	20-01-2004	
1281	5119	##	SHARANABASAPPA	SC	18-07-1970	08-12-2016	08-12-2016	20-01-2004	
1282		##	RAJESH	SC	25-07-1970	21-10-2016	21-10-2016	20-01-2004	HK Cadre
1283	5120	#	SURESH SEETHARAM NAYAK	SC	01-06-1966	01-09-2003	01-09-2003	20-01-2004	
1284	5121	##	SHIVANNA	SC	15-12-1971	08-12-2016	08-12-2016	20-01-2004	
1285	5122	##	SUDHAKAR BAGEWADI	SC	24-06-1970	21-10-2016	21-10-2016	20-01-2004	
1286	5123	##	SADASHIVAPPA HADIMANI	SC	01-09-1969	21-10-2016	21-10-2016	20-01-2004	
1287	5124	#	CHANDRAGIRIVAR RAVI VACHAPPA	SC	30-06-1971	22-01-2004	22-01-2004	20-01-2004	
1288	5125	##	SADANAND	SC	20-11-1967	08-12-2016	08-12-2016	20-01-2004	
1289	5126	##	RAMAPPA S. HANGAL	SC	01-06-1970	21-10-2016	21-10-2016	20-01-2004	

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1290		##	PANDURANG	SC	01-04-1969	08-12-2016	08-12-2016	20-01-2004	HK Cadre
1291	5127	#	MALLIKARJUN	SC	17-05-1965	22-01-2004	22-01-2004	20-01-2004	
1292	5128	##	PRAVEEN BHAJANTRI	SC	15-07-1967	21-10-2016	21-10-2016	20-01-2004	
1293	5129	##	SUBHAS PATIL	ST	28-05-1972	31-01-2017	31-01-2017	20-01-2004	
1294	5130	#	RAVI KUMAR V.M.	SC	29-01-1966	01-09-2003	01-09-2003	20-01-2004	
1295		##	SHANTHREDDY	SC	15-09-1966	21-10-2016	21-10-2016	20-01-2004	HK Cadre
1296	5131	##	MANJUNATH SHANKAR HOSAMANI	SC	24-08-1966	21-10-2016	21-10-2016	20-01-2004	
1297	5132	#	BASWARAJ	SC	23-08-1966	01-09-2003	01-09-2003	20-01-2004	
1298	5133	##	BHEEMANNA GANTI	SC	20-04-1971	08-12-2016	08-12-2016	20-01-2004	
1299		##	MONAPPA	SC	01-06-1971	21-10-2016	21-10-2016	20-01-2004	HK Cadre
1300	5134	##	SREEDHARA S.N.	SC	01-07-1968	21-10-2016	21-10-2016	20-01-2004	
1301	5135	#	VASU RATHOD	SC	01-12-1964	01-09-2003	01-09-2003	20-01-2004	
1302	5136	##	VIJAYAKUMARA M.	ST	12-05-1971	08-12-2016	08-12-2016	20-01-2004	
1303	5137	##	BHUVANESHWAR J.K.	ST	16-02-1967	21-10-2016	21-10-2016	20-01-2004	
1304	5138	#	VENKATESH GALAG	ST	04-07-1971	01-09-2003	01-09-2003	20-01-2004	
1305	5139	##	NAGANNA	ST	04-07-1972	13-03-2017	13-03-2017	20-01-2004	
§ Candidates who are not selected by KPSC absorbed vide Notification No. PWD 59 SeSaKi 2017, dtd. 28-07-2017 and inserted here assigning their interse seniority as per their 2005 Absorption Rules in pursuance of the directions of Hon'ble Supreme Court order, dtd. 04-11-2015									
1306		§	HAMSAVATHI S	SC	24-10-1978	01-09-2003	01-09-2003	20-01-2004	NA
1307	5140	§	RASHMI B S	SC	14-05-1978	01-09-2003	01-09-2003	20-01-2004	A
1308		§	SUVARNA DODDAMANI	SC	20-07-1976	01-09-2003	01-09-2003	20-01-2004	NA
1309	5141	§	SAVITHA HS	SC	11-04-1980	01-09-2003	01-09-2003	20-01-2004	A
1310		§	MANJUAMM NT	SC	19-06-1968	01-09-2003	01-09-2003	20-01-2004	NA
1311		§	NAGARAJ AR	SC	09-07-1965	01-09-2003	01-09-2003	20-01-2004	NA
1312		§	VEENA MC	SC	26-07-1973	01-09-2003	01-09-2003	20-01-2004	NA
1313	5142	§	MAMATHA M	SC	01-06-1977	01-09-2003	01-09-2003	20-01-2004	A
1314	5143	§	KALLAMMANNAVAR SHOBHA	SC	22-07-1977	01-09-2003	01-09-2003	20-01-2004	A
1315		§	NIRANJAN H	SC	01-06-1967	01-09-2003	01-09-2003	20-01-2004	NA
1316	5144	§	PADMAVATHI G	SC	21-03-1974	01-09-2003	01-09-2003	20-01-2004	A
1317	5145	§	SANGEETHA R	SC	21-03-1974	01-09-2003	01-09-2003	20-01-2004	A
1318	5146	§	RAVI D	SC	22-06-1969	01-09-2003	01-09-2003	20-01-2004	A
1319		§	MANJUNATH NAYAK H	SC	21-07-1969	01-09-2003	01-09-2003	20-01-2004	NA
1320	5147	§	UMAVATHI S	SC	18-06-1977	01-09-2003	01-09-2003	20-01-2004	A
1321	5148	§	RAGHUNATHA GM	SC	30-11-1971	01-09-2003	01-09-2003	20-01-2004	A
1322		§	RAJESH S	SC	20-07-1971	01-09-2003	01-09-2003	20-01-2004	NA
1323	5149	§	KUSUMAKASHI K	SC	14-02-1974	01-09-2003	01-09-2003	20-01-2004	A
1324	5150	§	THRIVENI S	SC	29-04-1978	01-09-2003	01-09-2003	20-01-2004	A
1325	5151	§	DEEPA K	SC	12-01-1977	01-09-2003	01-09-2003	20-01-2004	A
1326	5152	§	RAVI KV	SC	22-06-1961	01-09-2003	01-09-2003	20-01-2004	A
1327		§	SRIHARIDAS	SC	01-06-1963	01-09-2003	01-09-2003	20-01-2004	NA
1328	5153	§	KOOSANNA RATHOD	SC	20-06-1959	01-09-2003	01-09-2003	20-01-2004	A
1329		§	RAJASHREE	SC	16-03-1977	01-09-2003	01-09-2003	20-01-2004	HK Cadre / A
1330		§	KRISHNAIAH A J	SC	13-05-1965	01-09-2003	01-09-2003	20-01-2004	NA
1331		§	BASAVARAJ S	SC	01-11-1962	01-09-2003	01-09-2003	20-01-2004	NA
1332	5154	§	ROOPA HR	SC	24-07-1976	01-09-2003	01-09-2003	20-01-2004	A
1333	5155	§	MUNIMARIYAPPA C	SC	20-02-1963	01-09-2003	01-09-2003	20-01-2004	A
1334	5156	§	CHANDULAL	SC	21-06-1965	01-09-2003	01-09-2003	20-01-2004	A
1335	5157	§	LEELAVATHI G	SC	24-09-1975	01-09-2003	01-09-2003	20-01-2004	A
1336	5158	§	UMLA NAIK D	SC	22-07-1962	01-09-2003	01-09-2003	20-01-2004	A
1337		§	SHANTHARAM KAMBLE	SC	28-10-1962	01-09-2003	01-09-2003	20-01-2004	NA
1338	5159	§	DEVANANDAPPA M BAJANTRI	SC	22-07-1964	01-09-2003	01-09-2003	20-01-2004	A
1339		§	SREEMANTH	SC	20-07-1966	01-09-2003	01-09-2003	20-01-2004	NA
1340	5160	§	PRAKASH M.	SC	18-02-1964	01-09-2003	01-09-2003	20-01-2004	A
1341		§	SHAMMANNA	SC	01-01-1964	01-09-2003	01-09-2003	20-01-2004	NA

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1342	5161	§	NIRMALA K	SC	19-06-1978	01-09-2003	01-09-2003	20-01-2004	A
1343	5162	§	SRIKANTH MY	SC	24-05-1966	01-09-2003	01-09-2003	20-01-2004	A
1344	5163	§	KAVITHA BN	SC	01-11-1979	01-09-2003	01-09-2003	20-01-2004	A
1345	5164	§	HARISHAND HC	SC	10-01-1965	01-09-2003	01-09-2003	20-01-2004	A
1346	5165	§	VENKATESH HB	SC	21-07-1962	01-09-2003	01-09-2003	20-01-2004	A
1347	5166	§	VENKAT	SC	04-10-1966	01-09-2003	01-09-2003	20-01-2004	A
1348		§	DINESH	SC	31-10-1964	01-09-2003	01-09-2003	20-01-2004	NA
1349	5167	§	USHAKIRAN A	SC	21-04-1974	01-09-2003	01-09-2003	20-01-2004	A
1350	5168	§	MOTHILAL	SC	01-06-1962	01-09-2003	01-09-2003	20-01-2004	A
1351		§	HULEPPA HOSMANI	SC	01-10-1965	01-09-2003	01-09-2003	20-01-2004	HK Cadre / A
1352		§	ANANDA KUMAR KR	SC	01-07-1964	01-09-2003	01-09-2003	20-01-2004	HK Cadre / A
1353	5169	§	MURALIDHARA C	SC	30-08-1961	01-09-2003	01-09-2003	20-01-2004	A
1354		§	NIJALINGAPPA	SC	28-07-1963	01-09-2003	01-09-2003	20-01-2004	HK Cadre / A
1355	5170	§	GURUSIDDAPPA	SC	18-08-1964	01-09-2003	01-09-2003	20-01-2004	A
1356	5171	§	LAKSHMANAPPA CV	SC	26-08-1963	01-09-2003	01-09-2003	20-01-2004	A
1357		§	DEVADAS	SC	10-04-1964	01-09-2003	01-09-2003	20-01-2004	HK Cadre / A
1358	5172	§	KOMALA M	SC	20-05-1973	01-09-2003	01-09-2003	20-01-2004	A
1359	5173	§	SWARANA MB	SC	18-10-1975	01-09-2003	01-09-2003	20-01-2004	A
1360	5174	§	VITTALA	SC	01-03-1965	01-09-2003	01-09-2003	20-01-2004	A
1361	5175	§	BALAPPA BAJANTRI	SC	01-06-1963	01-09-2003	01-09-2003	20-01-2004	A
1362	5176	§	BALACHANDRAN P	SC	12-06-1965	01-09-2003	01-09-2003	20-01-2004	A
1363	5177	§	THIPPESWAMY SP	SC	01-06-1964	01-09-2003	01-09-2003	20-01-2004	A
1364		§	KRISHNAMURTHY AR	SC	06-04-1965	01-09-2003	01-09-2003	20-01-2004	NA
1365	5178	§	DODDAMANI LATHA	SC	22-05-1964	01-09-2003	01-09-2003	20-01-2004	A
1366		§	NARENDRA ND	SC	09-11-1964	01-09-2003	01-09-2003	20-01-2004	NA
1367	5179	§	VENKATESH TM	SC	03-09-1964	01-09-2003	01-09-2003	20-01-2004	A
1368	5180	§	SANDHYARANI G	SC	22-02-1975	01-09-2003	01-09-2003	20-01-2004	A
1369		§	NAGESH NG	SC	01-06-1965	01-09-2003	01-09-2003	20-01-2004	NA
1370		§	BASAVARAJU B	SC	01-07-1963	01-09-2003	01-09-2003	20-01-2004	NA
1371	5181	§	THIMMAIAH N	SC	24-09-1961	01-09-2003	01-09-2003	20-01-2004	A
1372	5182	§	ADINARAYANAPPA MH	SC	05-04-1970	31-12-2003	31-12-2003	20-01-2004	A
1373	5183	§	PREMANANDKOTABALA	SC	22-07-1962	31-12-2003	31-12-2003	20-01-2004	A
1374		§	SIDDARTHA	SC	07-10-1963	31-12-2003	31-12-2003	20-01-2004	HK Cadre / A
1375	5184	§	CHIDANANDA	SC	01-11-1963	31-12-2003	31-12-2003	20-01-2004	A
1376	5185	§	RAVI Y. KHANAPUR	SC	10-02-1963	31-12-2003	31-12-2003	20-01-2004	
1377	5186	§	MALARAJ G	SC	25-05-1964	31-12-2003	31-12-2003	20-01-2004	A
1378		§	HANUMANTHAPPA G	SC	01-06-1966	31-12-2003	31-12-2003	20-01-2004	NA
1379		§	KRISHNA NAIK G	SC	21-07-1961	03-01-2004	03-01-2004	20-01-2004	NA
1380		§	NIJALINGASWAMY R	SC	01-07-1957	29-01-2004	29-01-2004	20-01-2004	NA
1381	5187	§	TANUJAKUMAR KN	SC	10-06-1973	22-01-2004	22-01-2004	20-01-2004	A
1382		§	SURESH NAYAK M	SC	22-07-1978	22-01-2004	22-01-2004	20-01-2004	HK Cadre / A
1383	5188	§	ANANDA K	SC	22-07-1975	22-01-2004	22-01-2004	20-01-2004	A
1384		§	NAGARAJ R	SC	16-05-1969	22-01-2004	22-01-2004	20-01-2004	NA
1385		§	KASHINATH	SC	01-06-1974	22-01-2004	22-01-2004	20-01-2004	RESIGNED
1386		§	HANAMANTHA	SC	23-07-1973	22-01-2004	22-01-2004	20-01-2004	HK Cadre / A
1387		§	THIPPESWAMY SP	SC	23-05-1970	22-01-2004	22-01-2004	20-01-2004	NA
1388		§	DEVENDRAPPA	SC	13-06-1977	22-01-2004	22-01-2004	20-01-2004	HK Cadre / A
1389		§	JAGADHISH M	SC	28-05-1967	22-01-2004	22-01-2004	20-01-2004	NA
1390	5189	§	MAHES KUMAR KG	SC	12-03-1973	22-01-2004	22-01-2004	20-01-2004	A
1391	5190	§	BASAVARAJ S	SC	01-06-1974	22-01-2004	22-01-2004	20-01-2004	A
1392	5191	§	SUBASH	SC	25-06-1974	22-01-2004	22-01-2004	20-01-2004	A

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1393	5192	§	MOHAN KUMAR	SC	16-06-1975	22-01-2004	22-01-2004	20-01-2004	A
1394		§	CHANDRASHEKAR BC	SC	03-08-1970	23-01-2004	23-01-2004	20-01-2004	HK Cadre / A
1395	5193	§	LINGARAJU	SC	11-06-1976	24-01-2004	24-01-2004	20-01-2004	A
1396		§	SURESH	SC	20-05-1977	22-01-2004	22-01-2004	20-01-2004	HK Cadre / A
1397	5194	§	YATHISHA UR	SC	04-05-1976	22-01-2004	22-01-2004	20-01-2004	A
1398		§	RAJESHKUMAR A	SC	22-07-1975	22-01-2004	22-01-2004	20-01-2004	NA
1399	5195	§	SRINIVASA N	SC	01-06-1974	22-01-2004	22-01-2004	20-01-2004	A
1400		§	MANJUNATHA SWAMY S	SC	23-07-1967	22-01-2004	22-01-2004	20-01-2004	NA
1401		§	BASAVARAJ BS	SC	04-06-1968	22-01-2004	22-01-2004	20-01-2004	NA
1402	5196	§	PUTTASWAMY IK	SC	08-07-1973	22-01-2004	22-01-2004	20-01-2004	A
1403	5197	§	RAMACHANDRA	SC	01-09-1971	22-01-2004	22-01-2004	20-01-2004	A
1404		§	LAKSHMANAPPA CV	SC	01-07-1974	22-01-2004	22-01-2004	20-01-2004	HK Cadre / A
1405	5198	§	RAMESH YR	SC	10-04-1973	22-01-2004	22-01-2004	20-01-2004	A
1406	5199	§	ANNAPPA HJ	SC	10-06-1975	22-01-2004	22-01-2004	20-01-2004	A
1407		§	VIJAYAKUMAR KT	SC	17-02-1969	22-01-2004	22-01-2004	20-01-2004	NA
1408	5200	§	VENKATESH G	SC	20-10-1972	22-01-2004	22-01-2004	20-01-2004	A
1409		§	SHASHIKANTHA N	SC	13-05-1972	22-01-2004	22-01-2004	20-01-2004	NA
1410		§	NAGESH NS	SC	28-03-1970	22-01-2004	22-01-2004	20-01-2004	NA
1411	5201	§	RAMA AGREKAR	SC	01-06-1975	22-01-2004	22-01-2004	20-01-2004	A
1412	5202	§	HANUMANTHA TALAWARA	SC	10-03-1974	22-01-2004	22-01-2004	20-01-2004	A
1413	5203	§	MAHANTESH KUMAR YN	SC	21-05-1974	22-01-2004	22-01-2004	20-01-2004	A
1414	5204	§	CHANDRASINGH CHAWAN	SC	20-10-1977	22-01-2004	22-01-2004	20-01-2004	A
1415	5205	§	SHIVANNA T	SC	08-05-1971	22-01-2004	22-01-2004	20-01-2004	A
1416	5206	§	KRISHNAMURTHY T	SC	27-12-1969	22-01-2004	22-01-2004	20-01-2004	A
1417	5207	§	CHAMPARAJA CHAVAN	SC	08-06-1975	22-01-2004	22-01-2004	20-01-2004	A
1418		§	SHANKAR	SC	01-06-1972	22-01-2004	22-01-2004	20-01-2004	HK Cadre / A
1419	5208	§	VISHWANATH L	SC	26-01-1972	22-01-2004	22-01-2004	20-01-2004	A
1420		§	NARASIMAMURTHY M	SC	06-07-1969	22-01-2004	22-01-2004	20-01-2004	NA
1421	5209	§	NAGARAJA P	SC	20-07-1968	22-01-2004	22-01-2004	20-01-2004	A
1422		§	SRIDHAR R	SC	30-05-1970	22-01-2004	22-01-2004	20-01-2004	NA
1423	5210	§	RAMESH B	SC	20-06-1974	22-01-2004	22-01-2004	20-01-2004	A
1424	5211	§	KOTRESHNAYAKA R	SC	01-06-1969	22-01-2004	22-01-2004	20-01-2004	A
1425	5212	§	RAMESH R	SC	15-01-1969	22-01-2004	22-01-2004	20-01-2004	A
1426	5213	§	SUBHAS BHAJANTRI	SC	01-05-1977	22-01-2004	22-01-2004	20-01-2004	A
1427	5214	§	ANIL RATNKAR	SC	29-03-1966	22-01-2004	22-01-2004	20-01-2004	A
1428		§	SHANKAR	SC	09-03-1967	22-01-2004	22-01-2004	20-01-2004	NA
1429	5215	§	SATHISH KUMAR BC	SC	11-08-1966	22-01-2004	22-01-2004	20-01-2004	A
1430	5216	§	THIMMAIAH V	SC	02-10-1964	22-01-2004	22-01-2004	20-01-2004	A
1431	5217	§	VENUGOPAL R	SC	16-04-1964	22-01-2004	22-01-2004	20-01-2004	A
1432	5218	§	JAGADISH	SC	21-07-1972	22-01-2004	22-01-2004	20-01-2004	A
1433		§	NANDHULAL B	SC	01-06-1964	22-01-2004	22-01-2004	20-01-2004	HK Cadre / A
1434	5219	§	BASAVRAJAPPA D	SC	06-02-1964	22-01-2004	22-01-2004	20-01-2004	A
1435	5220	§	MALLIKARJUNA BHARAMANNAVAR	SC	23-04-1967	22-01-2004	22-01-2004	20-01-2004	A
1436		§	SHAMULINGE KUDRE	SC	01-06-1962	22-01-2004	22-01-2004	20-01-2004	HK Cadre / A
1437		§	ANVIRAPPA	SC	04-06-1966	22-01-2004	22-01-2004	20-01-2004	NA
1438		§	SRINIVAS	SC	13-06-1965	22-01-2004	22-01-2004	20-01-2004	NA
1439		§	PATTABIRAMAN D	SC	20-07-1966	22-01-2004	22-01-2004	20-01-2004	NA
1440	5221	§	BASAPPA JANKAR	SC	01-06-1979	22-01-2004	22-01-2004	20-01-2004	A
1441		§	UMESH	SC	22-07-1964	22-01-2004	22-01-2004	20-01-2004	HK Cadre / A
1442	5222	§	VENKATESHA MURTHY TV	SC	26-09-1965	22-01-2004	22-01-2004	20-01-2004	A
1443	5223	§	JAGADEESHA R	SC	16-05-1966	22-01-2004	22-01-2004	20-01-2004	A

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1444	5224	§	SHANKARAPPA ML	SC	15-07-1968	22-01-2004	22-01-2004	20-01-2004	A
1445	5225	§	NAGARAJA K	SC	18-05-1963	22-01-2004	22-01-2004	20-01-2004	A
1446		§	PANDU KM	SC	24-06-1965	22-01-2004	22-01-2004	20-01-2004	NA
1447	5226	§	RAJAKUMARA R	SC	01-06-1962	22-01-2004	22-01-2004	20-01-2004	A
1448	5227	§	RAVICHANDRAN N	SC	21-02-1966	22-01-2004	22-01-2004	20-01-2004	A
1449		§	PRABHULING DAMOJIKAMBLE	SC	09-03-1962	22-01-2004	22-01-2004	20-01-2004	HK Cadre / A
1450	5228	§	GOPINATHA V	SC	19-09-1964	22-01-2004	22-01-2004	20-01-2004	A
1451	5229	§	PATHAPPA N	SC	01-06-1964	01-09-2003	01-09-2003	20-01-2004	A
1452	5230	§	RAMANARAJ D	SC	07-04-1966	22-01-2004	22-01-2004	20-01-2004	A
1453	5231	§	SURESH M	SC	03-08-1962	22-01-2004	22-01-2004	20-01-2004	A
1454	5232	§	HANUMANTHAPPA BANDI VODDAR	SC	01-06-1969	22-01-2004	22-01-2004	20-01-2004	A
1455	5233	§	RAVI P	SC	21-10-1966	22-01-2004	22-01-2004	20-01-2004	A
1456		§	RAMACHANDRAPPA	SC	01-06-1968	22-01-2004	22-01-2004	20-01-2004	NA
1457		§	SUGAPPA	SC	01-06-1971	22-01-2004	22-01-2004	20-01-2004	HK Cadre / A
1458	5234	§	SANJEEVA KALASAPPA GOLA	SC	10-05-1965	22-01-2004	22-01-2004	20-01-2004	A
1459	5235	§	JAYARAM	SC	25-04-1965	22-01-2004	22-01-2004	20-01-2004	A
1460	5236	§	SAUDHARSHAN N	SC	16-05-1966	22-01-2004	22-01-2004	20-01-2004	A
1461	5237	§	RAVINDRA KV	SC	08-08-1965	22-01-2004	22-01-2004	20-01-2004	A
1462	5238	§	NAGARAJA P	SC	29-07-1966	22-01-2004	22-01-2004	20-01-2004	A
1463	5239	§	NAGESH S	SC	01-06-1963	22-01-2004	22-01-2004	20-01-2004	A
1464	5240	§	PUTTAIAH	SC	09-07-1967	22-01-2004	22-01-2004	20-01-2004	A
1465	5241	§	SHRIKANT DATTU KOLKAR	SC	12-01-1963	22-01-2004	22-01-2004	20-01-2004	A
1466		§	SUDARSHAN NAYAK	SC	10-09-1963	22-01-2004	22-01-2004	20-01-2004	NA
1467		§	YESHVNTHA C LAMANI	SC	09-03-1965	22-01-2004	22-01-2004	20-01-2004	NA
1468		§	PRAKASH DANGE	SC	01-06-1962	22-01-2004	22-01-2004	20-01-2004	NA
1469	5242	§	THIPPANAIAK H	SC	22-07-1965	22-01-2004	22-01-2004	20-01-2004	A
1470		§	LAKSHMIPRASAD TN	SC	18-02-1965	22-01-2004	22-01-2004	20-01-2004	NA
1471	5243	§	THIPPERUDRAPPA KH	SC	12-03-1962	22-01-2004	22-01-2004	20-01-2004	A
1472		§	SHARANAPPA BAJANTRI	SC	01-08-1966	22-01-2004	22-01-2004	20-01-2004	NA
1473		§	PRABHU SHARANAPPA SINDE	SC	06-07-1964	22-01-2004	22-01-2004	20-01-2004	NA
1474	5244	§	BASAVARAJU YR	SC	24-08-1966	22-01-2004	22-01-2004	20-01-2004	A
1475	5245	§	MAHENDER R	SC	01-01-1971	22-01-2004	22-01-2004	20-01-2004	A
1476	5246	§	KENCHIAIAH	SC	22-06-1964	22-01-2004	22-01-2004	20-01-2004	A
1477	5247	§	SURYANARAYAN	SC	21-07-1963	22-01-2004	22-01-2004	20-01-2004	A
1478	5248	§	RAVINDRA DEVAPPA YALIGAR	SC	30-10-1969	22-01-2004	22-01-2004	20-01-2004	A
1479	5249	§	SHIVANNA HP	SC	20-07-1968	22-01-2004	22-01-2004	20-01-2004	A
1480	5250	§	SHRIDHAR RK	SC	02-09-1962	22-01-2004	22-01-2004	20-01-2004	A
1481	5251	§	KANTHARAJU SN	SC	22-09-1970	22-01-2004	22-01-2004	20-01-2004	A
1482		§	LAKSHMANA S	SC	05-07-1957	22-01-2004	22-01-2004	20-01-2004	NA
1483	5252	§	SHIVANNA BC	SC	18-08-1966	22-01-2004	22-01-2004	20-01-2004	A
1484	5253	§	SURESH KUMAR T	SC	23-01-1966	22-01-2004	22-01-2004	20-01-2004	A
1485		§	KUMARASWAMY	SC	08-05-1965	22-01-2004	22-01-2004	20-01-2004	NA
1486	5254	§	THIPPESWAMY NS	SC	20-11-1963	22-01-2004	22-01-2004	20-01-2004	A
1487		§	MANOHAR BABU KN	SC	12-04-1958	22-01-2004	22-01-2004	20-01-2004	NA
1488	5255	§	NATESH BC	SC	08-06-1963	22-01-2004	22-01-2004	20-01-2004	A
1489	5256	§	SATHYA NK	SC	04-04-1965	01-09-2003	01-09-2003	20-01-2004	A
1490	5257	§	ANANDA KS	SC	01-06-1966	22-01-2004	22-01-2004	20-01-2004	A
1491		§	AMARANARAYANA	SC	01-06-1964	22-01-2004	22-01-2004	20-01-2004	NA
1492		§	MALLIKARJUNA B	SC	08-07-1964	22-01-2004	22-01-2004	20-01-2004	NA
1493		§	KRISHNA MURTHY	SC	08-08-1962	01-09-2003	01-09-2003	20-01-2004	NA
1494	5258	§	SRIDHAR M	SC	19-04-1964	22-01-2004	22-01-2004	20-01-2004	A
1495	5259	§	RAVI TN	SC	15-03-1964	22-01-2004	22-01-2004	20-01-2004	A
1496	5260	§	LAKSHMANAIK	SC	01-06-1964	22-01-2004	22-01-2004	20-01-2004	A

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1497	5261	§	MANJUNATHA BR	SC	05-03-1973	01-09-2003	01-09-2003	20-01-2004	A
1498		§	MANOHAR HADAGALI	SC	14-06-1955	01-09-2003	01-09-2003	20-01-2004	NA
1499		§	SHANTHMALLAPPA SHIVKEREI C/O	SC	11-01-1955	01-09-2003	01-09-2003	20-01-2004	NA
1500	5262		MALLIKARJUN HAMPALIAH	SC	01-06-1968	18-10-2002	18-10-2002	23-01-2004	CC / DWR
1501	5263		ANIL KUMAR		20-04-1969	26-11-2000	26-11-2000	23-02-2004	CC / DWR
1502			RAMU D		16-03-1968	01-08-1992	01-08-1992	29-03-2004	HK Cadre / DWR
1503	5264		ASHWATHPRASAD V.S.		20-05-1966	06-04-1998	06-04-1998	10-04-2004	CC
1504	5265		MAHADEV B.		06-08-1968	02-06-1992	02-06-1992	16-07-2004	DWR
1505	5266		BHASKAR S.V.		10-04-1969	27-02-1998	27-02-1998	16-07-2004	CC
1506			RAJASHEKARA B. TUPPAD		01-05-1965	01-08-1991	01-08-1991	01-08-2004	HK Cadre / DWR
1507	5267		MUDALAGIRI	SC	05-03-1969	25-08-1989	25-08-1989	01-08-2004	CC
1508			SRINIVAS M. JOSHI		01-06-1965	24-01-1986	24-01-1986	09-08-2004	HK Cadre / CC
1509	5268		GANESH ISHWAR HEGDE		10-06-1968	25-10-1998	25-10-1998	29-10-2004	DWR / CC
1510	5269		NAGESHA N.S.		21-07-1968	01-10-1999	01-10-1999	31-10-2004	CGA / CC
1511	5270		JAYANNA M.		21-07-1962	26-02-1992	26-02-1992	01-02-2005	DWR
1512			LINGARAJ A. BALI		10-10-1966	01-01-2000	01-01-2000	25-03-2005	HK Cadre / DWR
1513	5271		TARASING DODDAMANI	SC	01-06-1966	03-12-1994	03-12-1994	01-04-2005	CC
1514	5272		MALLIKARJUN KOKATNOOR		20-07-1966	27-02-1999	27-02-1999	27-04-2005	DWR
1515			SRINIVAS P		07-12-1963	02-03-1995	02-03-1995	28-05-2005	HK Cadre / DWR
1516	5273		SUDHA S J		02-11-1969	16-07-2003	20-06-2006	29-06-2005	CC
1517	5274		SUNILA GUNDAPPA		01-05-1967	01-04-1990	01-04-1990	02-08-2005	DWR
1518	5275		RAVIRAJA		12-01-1972	18-10-2002	30-12-2006	05-08-2005	CC
1519	5276		HAFAEZUNNISA		13-01-1973	29-09-2003	29-09-2003	15-08-2005	CC
1520	5277		KANTHARAJU R S		22-07-1971	08-09-2003	08-09-2003	22-09-2005	CC
1521	5278		SUDHA N.S.		01-06-1976	31-07-2003	31-07-2003	01-10-2005	CC
1522	5279		RAGHAVENDRA NAIK		27-06-1980	01-10-2003	01-10-2003	31-10-2005	CC
1523	5280		KIRAN PARISHWAD		01-07-1972	07-11-2003	07-11-2003	13-11-2005	CC
1524	5281		YOGESH C S		03-06-1980	09-09-2003	09-09-2003	17-11-2005	CC
1525			SHARNAPPA	ST	01-06-1968	10-11-2000	10-11-2000	25-11-2005	HK Cadre / CC
1526	5282		MANINGAPPA BHAJANTRI	SC	01-06-1967	18-10-2002	02-07-2007	06-12-2005	CC
1527			NAGANA GOWDA K		01-09-1972	19-09-1996	19-09-1996	14-12-2005	HK Cadre / CC
1528	5283		ERAIHAH GURAIHAH		01-06-1967	11-01-2001	11-01-2001	15-12-2005	CC
1529	5284		SIDDAPPA GOWDA		20-07-1964	01-01-1992	01-01-2006	01-01-2006	DWR
1530	5285		VISHWANATHA		22-06-1980	25-07-2003	25-07-2003	04-01-2006	CC
1531	5286		INDUDHAR		25-06-1969	05-02-2000	07-01-2006	07-01-2006	CC
1532	5287		ESHWAR N		16-06-1978	09-07-2003	09-07-2003	07-01-2006	DWR / CC
1533			MAREPPA		01-06-1968	01-02-2001	01-02-2001	03-02-2006	HK Cadre / CC
1534	5288		RAJKUMAR		21-07-1970	18-03-1991	18-03-2001	04-02-2006	CC
1535	5289		FARIDUDDIN SARMAST S S		10-09-1962	01-01-1992	09-02-2006	10-02-2006	DWR
1536	5290		MAHADEVAPPA S PATIL		24-06-1970	31-01-1993	24-03-2006	24-03-2006	DWR
1537	5291		TULASIDEVI	SC	20-05-1980	20-09-2003	20-09-2003	05-04-2006	CC
1538	5292		RAMESH		01-06-1967	18-10-2002	22-01-2008	21-04-2006	CC
1539	5293		YOGITHA S	SC	20-02-1975	28-08-2003	26-09-2007	17-05-2006	CC
1540	5294		VIGNESH	SC	02-09-1983	11-08-2003	11-08-2003	22-05-2006	CC
1541	5295		SHIVAKUMARA	ST	03-12-1977	13-08-2003	13-08-2003	06-06-2006	CC
1542	5296		VEENA B		13-07-1981	30-07-2003	30-07-2003	25-07-2006	CC
1543	5297		SATHYADEVA NAIK	ST	01-06-1971	01-09-2002	01-09-2002	06-08-2006	CC
1544	5298		JAYADEVARADHYA G S		17-05-1968	16-07-2003	16-07-2003	08-09-2006	CC
1545			RAGHAVENDRA		01-07-1968	31-08-2000	31-08-2000	08-09-2006	HK Cadre / CC

Sl. No.	Ranking No. as per KPSC / Old Gradation List	Rank No. as per AE List, Dt. 15.10.2010	Name of the Assistant Engineer	Cast e	Date of Birth	Date of Entry into Service on Contract Basis / Regular Basis	Date of Regular Appointment	Eligibility Date as per Selection / Hon'ble Supreme Court order	Remarks
1546	5299		SHAMSUNDAR K R	ST	22-07-1981	28-07-2003	28-07-2003	16-09-2006	CC
1547			SABANNA		20-07-1973	01-09-2002	01-09-2002	27-10-2006	HK Cadre / CC
1548	5300		NARAYANA GOWDA H V		18-04-1983	16-01-2004	16-01-2004	16-11-2006	CC
1549			DAVID		01-06-1981	28-08-2003	28-08-2003	29-11-2006	HK Cadre / CC
1550	5301		VEERAPPA KAMBAR		01-06-1964	18-10-2002	01-01-2009	07-12-2006	CC
1551	5302		SUNEETHA G.	SC	21-12-1979	10-09-2003	10-09-2003	11-03-2007	CC
1552	5303		MOHAMMED K P		12-12-1974	25-07-2003	25-07-2003	08-04-2007	CC
1553	5304		SHARADABAI		08-08-1980	04-07-2003	17-03-2009	23-04-2007	CC
1554	5305		KEMPANNA BADIGERA		01-06-1980	30-07-2003	30-07-2003	12-06-2007	CC
1555	5306		SUNIL M		14-07-1984	28-07-2003	28-07-2003	18-06-2007	CC
1556	5307		LOKESHA	SC	05-07-1979	14-08-2003	14-08-2003	08-07-2007	CC
Appointed on Direct recruitment vide Notification No: CBS-360-AE-JE-DIRECT RECRUITMENT-ESC-06-07 Dated: 12-07-2007									
1557	5308		FAZAL AHAMED		04-04-1982	10-08-2007	10-08-2007	25-07-2007	
1558	5309		YOGESH C		21-08-1980	25-07-2007	25-07-2007	25-07-2007	
1559	5310		RAGHU M		28-01-1985	25-07-2007	13-08-2007	25-07-2007	
1560	5311		VINAY KUMAR R	SC	08-08-1979	25-07-2007	17-08-2007	25-07-2007	
1561	5312		RAMU PUNDALIK GUNAGI		18-06-1982	25-07-2007	13-09-2007	25-07-2007	
1562	5313		BALAJI MT		07-09-1983	25-07-2007	13-08-2007	25-07-2007	
1563	5314		HARISH H G		14-02-1984	25-07-2007	25-07-2007	25-07-2007	
1564	5315		RAVI H L		28-11-1984	25-07-2007	08-08-2007	25-07-2007	
1565	5316		VARUNKUMAR MJ		11-03-1984	23-01-2008	13-08-2007	25-07-2007	
1566	5317		MOHAN KUMAR C R	SC	28-11-1983	23-01-2008	23-08-2007	25-07-2007	
1567	5318		ASHA.B.		16-08-1984	23-01-2008	13-08-2007	25-07-2007	
1568	5319		KOMAL H R		19-09-1984	23-01-2008	13-08-2007	25-07-2007	
1569	5320		SINDHU S		09-07-1982	23-01-2008	31-07-2007	25-07-2007	
1570	5321		VARUNKUMAR H		22-07-1979	23-01-2008	13-08-2007	25-07-2007	
1571	5322		PRAVEEN B.A.		18-02-1981	23-01-2008	03-08-2007	25-07-2007	
1572	5323		HARINI M J		05-12-1982	23-01-2008	13-08-2007	25-07-2007	
1573	5324		GNANESH KUMAR V P		19-10-1981	30-07-2007	30-07-2007	25-07-2007	
1574	5325		HEMANTH K.R.		27-04-1981	30-07-2007	30-07-2007	25-07-2007	
1575	5326		PREETHI C		01-08-1984	07-09-2007	07-09-2007	25-07-2007	
1576	5327		SATHISHA A		10-06-1984	13-08-2007	13-08-2007	25-07-2007	
1577	5328		MURALI K		27-02-1984	08-08-2007	08-08-2007	25-07-2007	
1578	5329		SHILPA K C		01-01-1985	08-08-2007	08-08-2007	25-07-2007	
1579	5330		PRAKASH		18-08-1984	03-08-2007	03-08-2007	25-07-2007	
1580	5331		VIJAY KUMAR K S		04-01-1982	13-08-2007	13-08-2007	25-07-2007	
1581	5332		VANI HK		30-07-1984	13-08-2007	13-08-2007	25-07-2007	
1582	5333		JEEVAN PATIL N		25-12-1984	03-08-2007	03-08-2007	25-07-2007	
1583	5334		GURUKRISHNA SHENOY M		28-02-1985	05-09-2007	05-09-2007	25-07-2007	
1584	5335		VATHSALYA H J		04-08-1983	03-08-2007	03-08-2007	25-07-2007	
1585	5336		BHARATH KS		26-02-1982	04-08-2007	04-08-2007	25-07-2007	
1586	5337		DIVYA M		19-05-1983	10-08-2007	10-08-2007	25-07-2007	
1587	5338		SHWETHA H N		17-06-1984	16-08-2007	16-08-2007	25-07-2007	
1588	5339		MITHUN P SHETTY		30-07-1984	03-08-2007	03-08-2007	25-07-2007	
1589	5340		ANURADHA R G		13-09-1983	03-08-2007	03-08-2007	25-07-2007	
1590	5341		SHARATH K P		24-03-1984	02-08-2007	02-08-2007	25-07-2007	
1591	5342		SIDDARAJE GOWDA BS		27-03-1983	13-08-2007	13-08-2007	25-07-2007	
1592			RAJKUMAR		02-01-1983	06-08-2007	06-08-2007	25-07-2007	HK Cadre
1593	5343		AJEET N GALI		22-02-1985	05-09-2007	05-09-2007	25-07-2007	
1594	5344		GEETHASHRI CS		18-03-1985	04-09-2017	04-09-2017	25-07-2007	
1595	5345		SATHISH G BHANDI		24-09-1983	19-10-2007	19-10-2007	25-07-2007	
1596			SAROJA PATIL		20-07-1982	28-08-2007	28-08-2007	25-07-2007	HK Cadre
1597	5346		ANAND KUMAR M		06-06-1983	02-08-2007	02-08-2007	25-07-2007	
1598	5347		RAMYASHREE M V		27-05-1982	03-09-2007	03-09-2007	25-07-2007	
1599	5348		JAYAPRAKASH B		22-08-1984	13-08-2007	13-08-2007	25-07-2007	
1600	5349		RAGHAVENDRA M S		15-08-1981	08-08-2007	08-08-2007	25-07-2007	
1601	5350		SHILPA K		12-07-1984	03-08-2007	03-08-2007	25-07-2007	



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೩೩ No. 433
---------------------	---	--------------------

ಮುಖ್ಯ ಇಂಜಿನಿಯರ್‌ರವರ ಕಛೇರಿ, ಸಂಪರ್ಕ ಮತ್ತು ಕಟ್ಟಡಗಳು(ದ), ಬೆಂಗಳೂರು

ಅಧಿಸೂಚನೆ

ಸಂ:ಸಿಬಿಎಸ್:118::ತಾತ್ಕಾಲಿಕ ಜೇಪ:ಸಇಂ(ಎ-2):ಇಎಸ್‌ಎಫ್:2019-20, ಬೆಂಗಳೂರು, ದಿನಾಂಕ: 31-05-2019

ವಿಷಯ ದಿನಾಂಕ: 30.04.2019ರಂತೆ ಇದ್ದಂತೆ (ದಿನಾಂಕ:25.11.1987 ರಿಂದ 30.04.2019 ರವರೆಗೆ) ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ವಿಭಾಗ-2 ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸುವ ಬಗ್ಗೆ.

- ಉಲ್ಲೇಖ: 1. ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಸಿಬಿಎಸ್:58:ಸಇಂ(ಎ-2): ಜೇಪ: ಇಎಸ್‌ಎಫ್:2012-13, ದಿನಾಂಕ 31.10.2012
2. ಸರ್ಕಾರದ ಪತ್ರ ಸಂಖ್ಯೆ: ಲೋಇ 300 ಸೇಸಕಿ 12 ದಿನಾಂಕ 07.02.2013
3. ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಸಿಬಿಎಸ್:232:ಸಇಂ(ಎ-2):ಅಂಜೇಪ:ಇಎಸ್‌ಎಫ್: 2012-13 ದಿನಾಂಕ 25.03.2013
4. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ:186:ಎಸ್‌ಆರ್‌ಎಸ್:2018 ಬೆಂಗಳೂರು ದಿನಾಂಕ: 27.02.2019
5. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ:186:ಎಸ್‌ಆರ್‌ಎಸ್:2018 ಬೆಂಗಳೂರು ದಿನಾಂಕ: 15.05.2019

ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ವಿಭಾಗ-2ರ ಹುದ್ದೆಗೆ ಕಾಲಕಾಲಕ್ಕೆ ನೀಡಲಾಗಿರುವ ಎಲ್ಲಾ ಬಡ್ಡಿಗಳನ್ನು 1973ರ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಆರ್‌ಪಿಪಿ) ಅಧಿನಿಯಮ 10 ಮತ್ತು ಅದರಡಿ ರಚಿಸಲಾಗಿರುವ 1978 (ಆರ್‌ಪಿಪಿ) ನಿಯಮಗಳನ್ವಯ ಪುನರಾವಲೋಕಿಸಿ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಸಹಾಯಕ ಇಂಜಿನಿಯರ್ ವಿಭಾಗ-2ರ ಹುದ್ದೆಗಳ ಬಡ್ಡಿಯ ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿ, ಬಡ್ಡಿಯ ಅರ್ಹತಾ ದಿನಾಂಕಗಳ ಆಧಾರದ ಮೇಲೆ ಸಹಾಯಕ ಇಂಜಿನಿಯರ್ ವಿಭಾಗ-2ರ ವೃಂದದ ಪುನರಾವಲೋಕನಾ ಜೇಷ್ಠತಾ ಪಟ್ಟಿಯನ್ನು ದಿನಾಂಕ 31.07.2012ರಲ್ಲಿರುವಂತೆ ತಯಾರಿಸಿ ಉಲ್ಲೇಖ(3)ರಲ್ಲಿನ ದಿನಾಂಕ 25.03.2013ರ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು.

ಉಲ್ಲೇಖ (5)ರ ಸರ್ಕಾರದ ಆದೇಶದಲ್ಲಿ ಉಲ್ಲೇಖ (4)ರಲ್ಲಿ ಓದಲಾದ ದಿನಾಂಕ: 27.02.2019ರ ಸರ್ಕಾರದ ಆದೇಶದ ಕಂಡಿಕೆ 8 ರ ಉಪ ಕಂಡಿಕೆ (1)ರನ್ವಯ ಕ್ರಮ ತೆಗೆದುಕೊಂಡ ನಂತರ ಸದರಿ ಆದೇಶದ ಕಂಡಿಕೆ 8ರ ಉಪ ಕಂಡಿಕೆ (2)ರಲ್ಲಿ ಉಲ್ಲೇಖಿಸಲಾದ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ಅಧಿನಿಯಮ 1973ರ ಸೆಕ್ಷನ್ 4, 5 ಮತ್ತು 6ನೇ ಸೆಕ್ಷನ್ 9 ರೊಡನೆ ಸಹವಾಚನ ಮಾಡಿಕೊಂಡು ಇವುಗಳನ್ವಯ ತಾತ್ಕಾಲಿಕ/ಅಂತಿಮ ಜೇಷ್ಠತಾ ಪಟ್ಟಿಗಳನ್ನು ತಯಾರಿಸಿ ಪ್ರಕಟಿಸುವ, ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವ ಮುಂಬಡ್ತಿಗಳನ್ನು ಪುನರಾವಲೋಕನ ಮಾಡುವ ವೇತನ ಮತ್ತು ಪಿಂಚಣಿಗಳನ್ನು ಪುನರ್ ನಿಗದಿಪಡಿಸುವ ಪ್ರಕ್ರಿಯೆಯನ್ನು ಸದರಿ ಆದೇಶ ಹೊರಡಿಸಿದ 30 ದಿನಗಳೊಳಗಾಗಿ ಪೂರ್ಣಗೊಳಿಸತಕ್ಕದ್ದೆಂದು ಆದೇಶಿಸಲಾಗಿದೆ.

ಅದರಂತೆ, ದಿನಾಂಕ 01.08.2012ರ ನಂತರ ಕಿರಿಯ ಇಂಜಿನಿಯರ್ ವೃಂದದಿಂದ ಸಹಾಯಕ ಇಂಜಿನಿಯರ್ ವಿಭಾಗ-2ರ ಹುದ್ದೆಗೆ ಕಾಲಕಾಲಕ್ಕೆ ನೀಡಲಾಗಿರುವ ಎಲ್ಲಾ ಬಡ್ತಿಗಳನ್ನು 1973ರ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಆರ್‌ಪಿಪಿ) ಅಧಿನಿಯಮ 10 ಮತ್ತು ಅದರಡಿ ರಚಿಸಲಾಗಿರುವ 1978 (ಆರ್‌ಪಿಪಿ) ನಿಯಮಗಳನ್ವಯ ಪುನರಾವಲೋಕಿಸಿ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಸಹಾಯಕ ಇಂಜಿನಿಯರ್ ವಿಭಾಗ-2ರ ಹುದ್ದೆಗಳ ಬಡ್ತಿಯ ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿ, ಬಡ್ತಿಯ ಅರ್ಹತಾ ದಿನಾಂಕಗಳ ಆಧಾರದ ಮೇಲೆ ಒಟ್ಟಾರೆ 1987 ರಿಂದ (ದಿನಾಂಕ:25.11.1987 ರಿಂದ 30.04.2019 ರವರೆಗೆ) ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ ಪದೋನ್ನತಿ ನೀಡಲಾಗಿರುವ ಸಹಾಯಕ ಇಂಜಿನಿಯರ್ ವಿಭಾಗ-2 ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅನುಬಂಧ -1 ರಲ್ಲಿ ಪ್ರಕಟಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ನಮೂದಿಸಿರುವ ಜೇಷ್ಠತೆಯ ಸ್ಥಾನ (ರ్యాಂಕಿಂಗ್) ಹಾಗೂ ಅಧಿಕಾರಿಗಳ ಸೇವಾ ವಿವರಗಳ ಬಗ್ಗೆ ಅಥವಾ ಸಂಬಂಧಿತ ಬೇರೆ ಯಾವುದೇ ವಿಷಯಗಳ ಬಗ್ಗೆ ಈ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಬಗ್ಗೆ ಬಾದಿತರಾದವರು ಆಕ್ಷೇಪಣೆ/ಸಲಹೆ/ಮನವಿಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ಸಮರ್ಥಿಸುವಂತಹ ಸೂಕ್ತ ದೃಢೀಕೃತ ಪುರಾವೆ/ದಾಖಲೆಗಳೊಡನೆ ಈ ಅಧಿಸೂಚನೆಯನ್ನು ಪ್ರಕಟಿಸಿದ 15 ದಿನಗಳೊಳಗಾಗಿ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದ), ಬೆಂಗಳೂರು-560001 ಇವರಿಗೆ ಸಲ್ಲಿಸಬಹುದಾಗಿದೆ. ನಿಗದಿತ ಅವಧಿಯ ನಂತರ ಸ್ವೀಕೃತವಾದ ಆಕ್ಷೇಪಣೆ/ಸಲಹೆ/ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

ಈ ಜೇಷ್ಠತಾ ಪಟ್ಟಿಯು ಮಾನ್ಯ ನ್ಯಾಯಾಲಯಗಳ ಹಾಗೂ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮುಂದೆ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ, ಅಂತಹ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು / ಮಾನ್ಯ ನ್ಯಾಯ ಮಂಡಳಿ ನೀಡುವ ಅಂತಿಮ ತೀರ್ಪಿನ ಮೇರೆಗೆ ಪ್ರಸ್ತುತ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸುವ ಷರತ್ತಿಗೆ ಒಳಪಟ್ಟಿರುತ್ತದೆ.

ಮುಖ್ಯ ಇಂಜಿನಿಯರ್,
ಸಂಪರ್ಕ ಮತ್ತು ಕಟ್ಟಡಗಳು (ದ),
ಬೆಂಗಳೂರು

Notification No.CBS:118:AE-Div-2:Temp.Snrtty:ESF:2019-20 dated 30.05.2019
PROVISIONAL GRADATION LIST OF ASSISTANT ENGINEER [DIVISION-2]
AS ON 25.11.2019

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1	1587		VENKATESHAIAH M		23-12-1933	27-11-1987	27-11-1987
2	1588		NAVILAPPA D		18-10-1930	27-11-1987	27-11-1987
3	1590		SURYANARAYANA SETTY D		08-08-1932	27-11-1987	27-11-1987
4	1591		KRISHNA SWAMY N		23-03-1933	27-11-1987	27-11-1987
5	1592		SATHYANARAYANA SHETTY A		27-12-1934		27-11-1987
6	1593		BASAPPA G		10-03-1932	27-02-1990	27-11-1987
7	1595		RAMACHANDRA R		09-03-1932		27-11-1987
8	1596		MANJUNATH K		08-06-1930	27-11-1987	27-11-1987
9	1597		SWAMY CLV		29-09-1930	27-11-1987	27-11-1987
10	1598		CHANDRASHEKARAIH M		07-12-1930		27-11-1987
11	1601		SOMASHEKARA BK		08-11-1932	27-11-1987	27-11-1987
12	1606		NANJE GOWDA C		04-05-1934	27-11-1987	27-11-1987
13	1608		RAMEGOWDA HB		10-05-1930		27-11-1987
14	1609		NAZEER AHMED K		09-08-1932		27-11-1987
15	1610		RANGAIAH C		16-05-1932		27-11-1987
16	1611		NARASIMHAIAH M		31-01-1933	27-11-1987	27-11-1987
17	1612		SIDDAPPA A		17-07-1930		27-11-1987
18	1614		EREGOWDA T		05-07-1930	27-11-1987	27-11-1987
19	1615		KOTRAIAH CH		28-03-1931	27-11-1987	27-11-1987
20	1619		MOHD MOHAMMED		24-11-1929		27-11-1987
21	1624		SATYANARAYANA KR		16-03-1933	02-02-1988	27-11-1987
22	1625		HALAPPA P		20-04-1933	02-02-1988	27-11-1987
23	1627		RAMAIAH YN		20-04-1933	27-11-1987	27-11-1987
24	1629		PUTTAMADAIAH M		02-04-1933		27-11-1987
25	1633		KANGO FM		01-06-1930	02-02-1988	27-11-1987
26	1634		NAVALGUND BK		19-02-1938		27-11-1987
27	1637		VENKATAPPA V		05-10-1932	27-11-1987	27-11-1987
28	1639		SANJEEVA RAO H		19-12-1931	27-11-1987	27-11-1987
29	1640		BASAVIAH KN		15-06-1932	02-02-1988	27-11-1987
30	1642		H.C.SRINIVASA MURTHY		11-07-1931	30-05-1988	27-11-1987
31	1644		MAHALINGAPPA CH		18-03-1930		27-11-1987
32	1645		S.MAHARUDRAPPA		02-05-1930	02-02-1988	27-11-1987
33	1651		VENKATASWAMY S		10-08-1932		27-11-1987
34	1657		POOVAIAH HM		22-05-1930		27-11-1987
35	1661		VASUDEVAIAH HR		25-04-1932	27-11-1987	27-11-1987
36	1663		VIBHUKAR RAO		18-10-1931		27-11-1987
37	1667		NADIGAR KG		09-05-1930	27-11-1987	27-11-1987
38	1673		SAMUEL ABHIJA J		13-10-1931	27-11-1987	27-11-1987
39	1674		VIJAYAKUMAR NB		13-08-1930	27-11-1987	27-11-1987
40	1675		RAMACHANDRA N		11-11-1934	27-11-1987	27-11-1987
41	1678		HANUMANTHAIAH SS		20-05-1939		27-11-1987
42	1680		NARAYANASWAMY B		25-02-1932	27-11-1987	27-11-1987
43	1681		SEETHARAM HS		23-11-1932	30-05-1988	27-11-1987
44	1682		VENKATASWAMY M		12-12-1936	02-02-1988	27-11-1987
45	1683		MUGENDRAPPA R		11-03-1931		27-11-1987
46	1685		SATHYANARAYANA SHETTY B		30-11-1931		27-11-1987
47	1686		RATHANAKARA PRABHU G		16-08-1936	26-04-1990	27-11-1987
48	1687		KRISHNASWAMY AP		25-10-1935	30-05-1988	27-11-1987
49	1688		NARAYANA SETTY HR		10-12-1932	02-02-1988	27-11-1987
50	1689		ADISESHAIAH SETTY MS		18-10-1931	02-02-1988	27-11-1987
51	1690		DURGOJI RAO S		04-01-1936	27-11-1987	27-11-1987
52	1691		MARILINGE GOWDA		11-06-1931	27-11-1987	27-11-1987
53	1694		MOHD SHA ALAM		22-02-1933	26-04-1990	27-11-1987
54	1695		ABDUL HAQ		08-05-1936	27-02-1990	27-11-1987
55	1696		GOPALA RAO HS		15-06-1930	27-11-1987	27-11-1987
56	1698		SHIVASHANKAR G		15-01-1930	02-02-1988	27-11-1987
57	1699		RAMACHANDRAPPA MB		09-05-1930	27-11-1987	27-11-1987

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
58	1700		CHIKKALINGAIAH B		25-04-1933	27-11-1987	27-11-1987
59	1702		NARAYANA C		04-07-1934	27-11-1987	27-11-1987
60	1703		MALLAPPA BM		01-05-1934	27-11-1987	27-11-1987
61	1704		HANUMANTHAIAH SS		28-05-1932	02-02-1988	27-11-1987
62	1705		BASAVARAJU RV		06-08-1934	27-11-1987	27-11-1987
63	1707		SIDDALINGAIAH KN		01-05-1931	02-02-1988	27-11-1987
64	1708		THIMMAPPA VP		06-03-1932	27-02-1990	27-11-1987
65	1709		SHIVASHANKARAIAH SM		23-10-1933	27-11-1987	27-11-1987
66	1710		LAXMIPATHI SASTRY		10-05-1935	02-02-1988	27-11-1987
67	1711		SHANTHAKUMARAN VB		16-04-1936	27-11-1987	27-11-1987
68	1712		SRINIVASA MURTHY V		26-06-1933	27-11-1987	27-11-1987
69	1713		AHMED KHAN		20-06-1933	27-11-1987	27-11-1987
70	1714		MARULAIAH N		30-07-1931	27-11-1987	27-11-1987
71	1715		THAMMAIAH		13-01-1933	27-11-1987	27-11-1987
72	1717		SHAMANNA K		06-04-1930		27-11-1987
73	1719		VENKOBHA RAO TG		08-05-1937	27-11-1987	27-11-1987
74	1720		VENUGOPAL R		18-12-1930	30-05-1988	27-11-1987
75	1727		NARASIAH SETTY KV		03-09-1930	27-11-1987	27-11-1987
76	1728		MOHAMMED KASIM		27-07-1932		27-11-1987
77	1729		HONNURAPPA K		01-01-1932	27-11-1987	27-11-1987
78	1730		VEERAPPA B		01-07-1933	02-02-1988	27-11-1987
79	1732		CHINNAPPA REDDY		07-03-1934	27-11-1987	27-11-1987
80	1733		MAHADEVAIAH		25-05-1932	27-11-1987	27-11-1987
81	1734		VENKATACHALA SETTY		19-09-1935	02-02-1988	27-11-1987
82	1737		SIDDARAJAIAH KN		24-03-1932	27-02-1990	27-11-1987
83	1738		VENKATASWAMY R		07-10-1936		27-11-1987
84	1739		MADAPPA M		23-07-1930	30-05-1988	27-11-1987
85	1741		BETTAGIGOWDA UG		18-05-1930		27-11-1987
86	1742		MARIYAPPA G		13-12-1931	02-02-1988	27-11-1987
87	1743		KONAPPA K (PRAKASH M)		10-12-1933		27-11-1987
88	1744		LINGAPPA KS		06-04-1934	02-02-1988	27-11-1987
89	1745		NYATHAPPA RN		10-09-1934	27-11-1987	27-11-1987
90	1746		GOPAL B		11-12-1933	02-02-1988	27-11-1987
91	1747		SHASHIKANTRAO K		12-07-1939		27-11-1987
92	1750		JAGAMASHETTY BS		02-02-1937		27-11-1987
93	1752		NARAYANA K		04-03-1934	02-02-1988	27-11-1987
94	1753		RAGHAVENDRA N		27-02-1934		27-11-1987
95	1754		RAJANNA MS		04-01-1939	30-05-1988	27-11-1987
96	1755		ESWARAIAH NS		08-12-1936	02-02-1988	27-11-1987
97	1756		PARAMESWARAPPA GR		28-06-1935	27-11-1987	27-11-1987
98	1757		CHIKKAIAH G		10-05-1932	27-11-1987	27-11-1987
99	1758		LAKSHMI KUMAR TATACHAR TS		13-03-1936	27-11-1987	27-11-1987
100	1759		SHANKARANARAYANA BN		22-11-1938	19-07-1991	27-11-1987
101	1760		PUTTARAJU GS		25-06-1939	27-11-1987	27-11-1987
102	1761		ANKAPPA KM		02-04-1934	30-08-1990	27-11-1987
103	1762		JAGANNATHA SHETTY P		24-04-1937	27-11-1987	27-11-1987
104	1762A		BHAGAVAN SN		05-10-1936	27-11-1987	27-11-1987
105	1763		SIDDARAMAPPA K		04-06-1938	27-11-1987	27-11-1987
106	1765		RAMACHANDRA GUPTA SV		20-10-1938	26-04-1990	27-11-1987
107	1766		NARASIMHA KG		06-12-1939	27-11-1987	27-11-1987
108	1767		KRISHNA MURTHY K		08-03-1937	27-11-1987	27-11-1987
109	1768		CHANDRASHEKARAN MV		19-12-1931	02-02-1988	27-11-1987
110	1769		RAMAKRISHNA SETTY SR		22-09-1937	02-02-1988	27-11-1987
111	1770		SESHISHEKAR YK		14-03-1932	27-11-1987	27-11-1987
112	1771		RAMAREDDY P		05-04-1932	02-02-1988	27-11-1987
113	1772		RANGA RAO SB		08-10-1935	27-11-1987	27-11-1987
114	1773		PANCHAKSHARAPPA M		03-07-1936	27-11-1987	27-11-1987
115	1774		PUTTALINGAIAH V		06-04-1933		27-11-1987
116	1775		SEENAM BHAT K		01-08-1938	02-02-1988	27-11-1987
117	1776		GOPALAKRISHNABHAT K		21-10-1937	02-02-1988	27-11-1987
118	1777		RAMAIAH MS		31-03-1934	27-11-1987	27-11-1987

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
119	1778		LAKSHMANA RAO VK		15-06-1936	30-05-1988	27-11-1987
120	1779		SANGAMESHWAR HG		23-02-1940	02-02-1988	27-11-1987
121	1780		MUDDAPPA HG		09-06-1934		27-11-1987
122	1781		SYED HUSSAIN		10-10-1936	27-11-1987	27-11-1987
123	1782		NARAYAN KV		24-05-1935	02-02-1988	27-11-1987
124	1783		MAHADEVAPPA		10-08-1939	27-11-1987	27-11-1987
125	1784		BRAHMALINGAIAH BN		01-12-1935	27-11-1987	27-11-1987
126	1785		ABDUL JABBAR HM		16-10-1931	27-11-1987	27-11-1987
127	1786		VASUBENDRACHAR J		11-02-1934	27-11-1987	27-11-1987
128	1787		ABDUL KHADER K		12-10-1933	27-11-1987	27-11-1987
129	1788		SUBBARAYA KM		13-05-1936	02-02-1988	27-11-1987
130	1789		MAHADEVAIAH KG		09-01-1935	02-02-1988	27-11-1987
131	1790		KRISHNAPPA		09-07-1932	02-02-1988	27-11-1987
132	1791		MUPPANNA H		02-01-1939	30-05-1988	27-11-1987
133	1792		BASAVARAJU YM		14-01-1937	27-11-1987	27-11-1987
134	1793		SURYANARAYANACHAR P		26-03-1939	30-05-1988	27-11-1987
135	1794		NAGARAJAIAH VN		05-04-1933	27-11-1987	27-11-1987
136	1795		KUTTURSANGARYA G		10-11-1939	27-11-1987	27-11-1987
137	1796		NANJAPPA KB		22-05-1936	30-05-1988	27-11-1987
138	1797		PRASAD MA		11-03-1937	27-11-1987	27-11-1987
139	1798		KOTRESHAPPA B		04-06-1934	27-11-1987	27-11-1987
140	1799		VISWANATH J		01-09-1933	26-04-1990	27-11-1987
141	1800		PRAHALADA HV		14-10-1935	02-02-1988	27-11-1987
142	1801		VENKATARAMANAPPA K		12-05-1936	27-11-1987	27-11-1987
143	1802		SOMASHEKARAIAH G		20-05-1932	27-11-1987	27-11-1987
144	1803		ERAIAH H		19-12-1937		27-11-1987
145	1804		NANDEESHWARAIAH		06-02-1938	02-02-1988	27-11-1987
146	1805		LINGAPPA NN		10-06-1935	30-05-1988	27-11-1987
147	1806		VENKATAIAH T		02-07-1935	27-11-1987	27-11-1987
148	1807		SUBBA RAO U		30-11-1938	02-02-1988	27-11-1987
149	1808		SADANANDA SG		31-10-1934	27-11-1987	27-11-1987
150	1809		ANJENYA SHETTY M		05-08-1939		27-11-1987
151	1810		HEBBURIAH		02-05-1934	27-11-1987	27-11-1987
152	1811		MAHADEVAPPA		05-04-1934	30-05-1988	27-11-1987
153	1812		JUNJAPPA K		15-06-1934	02-02-1988	27-11-1987
154	1814		ANJANAPPA G		25-05-1939	27-11-1987	27-11-1987
155	1815		KERIYAPPA T		06-05-1935	02-02-1988	27-11-1987
156	1816		DESHIKA SWAMY M		15-11-1934	02-02-1988	27-11-1987
157	1817		NARASIMHA MURTHY EN		14-04-1936	27-11-1987	27-11-1987
158	1818		LOKESHWARA		25-02-1935	27-02-1990	27-11-1987
159	1819		LINGAPPA KR		08-06-1934	27-11-1987	27-11-1987
160	1820		RAMADAS M		20-11-1935		27-11-1987
161	1821		DAVID SAMINULLA		27-01-1934		27-11-1987
162	1822		BASAVARAJAIAH SC		12-04-1937		27-11-1987
163	1823		HANUMANTHA GOWDA GD		07-11-1937	27-11-1987	27-11-1987
164	1824		RAMACHANDRAIAH D		10-06-1938	02-02-1988	27-11-1987
165	1825		RUDRAIAH S		06-10-1936	27-11-1987	27-11-1987
166	1826		RENUKAPPA HK		05-04-1934	27-11-1987	27-11-1987
167	1827		KRISHNAPPA DR		07-10-1933	27-11-1987	27-11-1987
168	1828		THIMMAIAH H		12-08-1932		27-11-1987
169	1829		SUDHAKAR B		01-09-1936		27-11-1987
170	1830		CHANNAPPA GOWDA V		05-12-1933	26-04-1990	27-11-1987
171	1831		BUSIREDDI		05-10-1931		27-11-1987
172	1832		NARAYANASWAMY		11-06-1931	27-11-1987	27-11-1987
173	1833		SIDDARAMAIAH NB		04-05-1933	27-11-1987	27-11-1987
174	1834		MAHADEVARAO		04-05-1933	02-02-1988	27-11-1987
175	1835		THIPPAIAH SHETTY		05-05-1933	27-11-1987	27-11-1987
176	1836		KRISHNEGOWDA		20-02-1936	30-05-1988	27-11-1987
177	1837		ESWARAPPA GN		14-05-1934	26-04-1990	27-11-1987
178	1838		SHIVARAMAIAH		28-02-1931	27-11-1987	27-11-1987
179	1839		SYED ABDUL GANI		04-04-1935		27-11-1987

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
180	1841		BANGERA KT		09-04-1936	02-02-1988	27-11-1987
181	1843		ABDUL BASITH		01-05-1935	29-09-1992	27-11-1987
182	1844		BASAPPA BS		06-04-1934	02-02-1988	27-11-1987
183	1845		THIMMAREDDY VN		15-10-1934		27-11-1987
184	1846		CHANNAVEERIAH P		01-02-1937	27-11-1987	27-11-1987
185	1847		BASAVARAJIAH		18-04-1932	27-11-1987	27-11-1987
186	2169		ANANDAPPA I	ST	01-07-1938	27-11-1987	27-11-1987
187	2225		NAGARAJA M (ST)	ST	12-10-1936	27-11-1987	27-11-1987
188	2432		SHANKARAIH NM (ST)	ST	20-09-1937	02-02-1988	27-11-1987
189	2686		JANU NAIK M (ST)	ST	09-10-1937	30-05-1988	27-11-1987
190	2718		SRIRANGANAIAK GL (ST)	ST	26-04-1937	27-11-1987	27-11-1987
191	2743		KRISHNAMURTHY GA (ST)	ST	10-12-1940	30-05-1988	27-11-1987
192	2879		SHAMMANNA KN (ST)	ST	11-10-1937	27-11-1987	27-11-1987
193	3411		HANUMANTHA RAJ S	SC	06-12-1936	27-11-1987	27-11-1987
194	3414		MUNINARAYANA G (SC)	SC	22-06-1940	27-11-1987	27-11-1987
195	3423		VENKATACHALAIH HG (SC)	SC	06-08-1934	27-11-1987	27-11-1987
196	3425		NIRVANAPPA (SC)	SC	13-10-1936	30-05-1988	27-11-1987
197	3434		REVANASIDDAPPA DS (SC)	SC	12-05-1940	27-11-1987	27-11-1987
198	3439		KANTHARAJ NH	SC	08-07-1937	27-11-1987	27-11-1987
199	3448		GAVIA NC	SC	10-05-1936	02-02-1988	27-11-1987
200	3456		RAMAMIAH NV (SC)	SC	08-09-1940	27-11-1987	27-11-1987
201	3458		RANGASWAMY V	SC	14-06-1942	19-07-1991	27-11-1987
202	3459		THAMMAIAH H (SC)	SC	26-08-1943	27-11-1987	27-11-1987
203	3464		NAGAIH (SC)	SC	26-06-1936		27-11-1987
204	3465		PUTTASWAMY BT (SC)	SC	08-08-1939	02-02-1988	27-11-1987
205	3466		NARASIMAHAIH G (SC)	SC	26-09-1941	27-11-1987	27-11-1987
206	3467		LAKSHMIAH (SC)	SC	26-08-1941	30-05-1988	27-11-1987
207	3471		BASAPPA C (SC)	SC	15-05-1936	27-02-1990	27-11-1987
208	3472		SATYAPPA PM (SC)	SC	06-09-1938	30-05-1988	27-11-1987
209	3473		KAMALAPUR BN (SC)	SC	10-01-1937	27-11-1987	27-11-1987
210	3475		GANGAHANUMAIAH S (SC)	SC	13-05-1936	02-02-1988	27-11-1987
211	3495		RAMANATHAN MS (SC)	SC	08-09-1938	27-11-1987	27-11-1987
212	3522		HANUMANTHAPPA K (SC)	SC	14-08-1935	27-02-1990	27-11-1987
213	3524		RAJU MD (SC)	SC	05-07-1942	02-02-1988	27-11-1987
214	3532		JAYARAJ K (SC)	SC	06-11-1938	27-11-1987	27-11-1987
215	3534		TIPPESWAMY P (SC)	SC	14-08-1940		27-11-1987
216	3555		GAJPATHI P (SC)	SC	01-07-1939	02-02-1988	27-11-1987
217	3567		DEVALA NAIK K (SC)	SC	01-12-1941	27-11-1987	27-11-1987
218	3623		RAMACHANDRA M (SC)	SC	22-11-1940	30-05-1988	27-11-1987
219	3636		RAMASWAMY KR (SC)	SC	09-02-1935		27-11-1987
220	3639		PATIL DV (SC)	SC	27-08-1939	30-05-1988	27-11-1987
221	3679		YERAGATTIMATH VB (SC)	SC	03-06-1940		27-11-1987
222	3681		KALLANGALI SP (SC)	SC	15-05-1941	30-05-1988	27-11-1987
223	3701		KALANAIAK L (SC)	SC	01-08-1941	02-02-1988	27-11-1987
224	3715		RANGAPPA B (SC)	SC	18-05-1941	27-11-1987	27-11-1987
225	3730		HANUMANTHAPPA (SC)	SC	26-02-1938	27-11-1987	27-11-1987
226	3737		SIDDAGANGAIAH (SC)	SC	05-08-1945	20-12-1991	27-11-1987
227	3748		VENKATESHAPPA C (SC)	SC	08-06-1946		27-11-1987
228	1848		RAMAIAH S		12-10-1936	27-11-1987	02-02-1988
229	1849		RAJASHEKHAR TE		30-09-1937	02-02-1988	02-02-1988
230	1850		SRIMAIAH R		02-08-1933	27-02-1990	02-02-1988
231	1851		VASANTHA RAO K		11-07-1938	27-11-1987	02-02-1988
232	1852		NAGARAJU DN		12-03-1936	02-02-1988	02-02-1988
233	1853		BASAVARAJ C		23-04-1936	30-05-1988	02-02-1988
234	1854		LAKKAPPA		04-01-1938	27-11-1987	02-02-1988
235	1855		SHIVALINGAPPA KS		02-05-1935	02-02-1988	02-02-1988
236	1856		LINGOJI RAO Y		15-04-1935	27-11-1987	02-02-1988
237	1857		LAKSHMINARAYANA SETTY HA		03-04-1931	02-02-1988	02-02-1988
238	1858		ARMUGUM G		26-11-1936	02-02-1988	02-02-1988
239	1859		UMAMAHESHWARAPPA KU		10-06-1934	30-05-1988	02-02-1988
240	1860		NARASIMHAIAH		10-09-1931	02-02-1988	02-02-1988

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
241	1861		SANGAIAH HM		03-01-1935	02-02-1988	02-02-1988
242	1862		KRISHNA RAO B		02-03-1939	02-02-1988	02-02-1988
243	1863		SIDDALINGAIAH M		03-02-1935	02-02-1988	02-02-1988
244	1864		SRINIVASA R		09-07-1934	27-11-1987	02-02-1988
245	1865		RAJASHEKARA B		05-08-1934	26-04-1990	02-02-1988
246	1866		SHIVAPPA SHETTY		16-06-1936	27-11-1987	02-02-1988
247	1867		BETTAIAH K		05-05-1935	27-11-1987	02-02-1988
248	1868		BHASKAR BR		20-05-1936	02-02-1988	02-02-1988
249	1869		SIVAI AH SP		03-05-1932	27-11-1987	02-02-1988
250	1870		KRISHNAMURTHY KT		08-09-1937	02-02-1988	02-02-1988
251	1871		HALESHAPPA TA		01-07-1935	02-02-1988	02-02-1988
252	1872		LAKKAPPA T		03-07-1935	27-11-1987	02-02-1988
253	1873		KENGARANGAIAH		15-07-1931	27-11-1987	02-02-1988
254	1874		HARIHARAI AH BV		08-11-1937	02-02-1988	02-02-1988
255	1875		GANGADHARAPPA L		18-03-1937		02-02-1988
256	1876		LAKSHMINARASE GOWDA		02-04-1933	27-11-1987	02-02-1988
257	1877		HUVAJAPPA A		28-08-1938	30-05-1988	02-02-1988
258	1878		VINAYAKA SR		13-09-1932	27-02-1990	02-02-1988
259	1879		SRINIVASA NAIDU N		25-10-1937	27-11-1987	02-02-1988
260	1880		SHEIK IBRAHIM D		15-10-1935	30-05-1988	02-02-1988
261	1881		BASAVARAJAPPA HN		01-06-1938	27-11-1987	02-02-1988
262	1882		VEERCHOWDAIAH		13-04-1938	27-11-1987	02-02-1988
263	1883		SOMASHEKARAPPA P		06-04-1935	27-11-1987	02-02-1988
264	1884		SHIVANNA PC		10-03-1938	02-02-1988	02-02-1988
265	1885		KRISHNAPPA H		05-10-1934	27-11-1987	02-02-1988
266	1886		GOPALAGOWDA K		03-09-1932	02-02-1988	02-02-1988
267	1887		GANGADHARA C		22-01-1939	27-11-1987	02-02-1988
268	1888		RUDRAPPA GS		15-01-1935	02-02-1988	02-02-1988
269	1889		SHAIK MAHABOOB H		05-07-1936	26-04-1990	02-02-1988
270	1890		JAVAREGOWDA HB		01-08-1938	27-11-1987	02-02-1988
271	1891		RUDRAPPA S		07-06-1932	02-02-1988	02-02-1988
272	1892		BASAVEGOWDA		25-03-1935	27-11-1987	02-02-1988
273	1893		MANCHANAYAR SK		15-10-1935		02-02-1988
274	1894		SATHYANARAYANA GUPTHA PA		19-11-1939	27-11-1987	02-02-1988
275	1894A		GURUSHANKAR PUNJA K		28-12-1938	02-02-1988	02-02-1988
276	1895		GOVINDADAS H		21-02-1935	02-02-1988	02-02-1988
277	1896		SREENIVASALU HV		10-08-1936	27-11-1987	02-02-1988
278	1897		NAGARAJAPPA HS		27-11-1933		02-02-1988
279	1898		ASWATHANARAYANA DH		26-07-1935	02-02-1988	02-02-1988
280	1899		MOHD SANAUULLA		11-08-1937	27-11-1987	02-02-1988
281	1900		RAMACHANDRA D		12-04-1933	27-11-1987	02-02-1988
282	1901		SATHYANARAYANA SETTY ML		06-08-1934	26-04-1990	02-02-1988
283	1902		RAMANNA B		06-08-1934	02-02-1988	02-02-1988
284	1903		NAGENDRA SETTY A		17-05-1937	02-02-1988	02-02-1988
285	1908		MOHD TAHAR ALI		09-12-1935	26-04-1990	02-02-1988
286	1909		BHEEMARAO KULKARNI		24-06-1935	26-04-1990	02-02-1988
287	1910		CHANDRASHEKAR G		02-01-1937		02-02-1988
288	1911		SHAIK SIKANDAR ALI		18-10-1937		02-02-1988
289	1912		LOWOLLYN EBENEZEER		22-09-1939	30-08-1990	02-02-1988
290	1912A		NARAYANAMAIAH T		08-07-1938	30-08-1990	02-02-1988
291	1913		BADARI NM		21-11-1933	02-02-1988	02-02-1988
292	1914		BARGI VK		07-11-1937	27-11-1987	02-02-1988
293	1915		SHANBHOG SD		03-12-1931		02-02-1988
294	1916		PADAKI SM		12-12-1930		02-02-1988
295	1917		HIREMATH GC		05-10-1931	27-11-1987	02-02-1988
296	1918		SIVAPUR VV		24-07-1932		02-02-1988
297	1919		SABARAD MI		18-12-1932	02-02-1988	02-02-1988
298	1920		NERLI YB		01-05-1933	02-02-1988	02-02-1988
299	1921		MATAPATHI MM		08-05-1933	02-02-1988	02-02-1988
300	1922		KULKARNI GM		08-05-1935	02-02-1988	02-02-1988
301	1923		HAVALDHAR AA		01-07-1935	27-11-1987	02-02-1988

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
302	1924		BELIGOLI NV		01-08-1935		02-02-1988
303	1925		NESARGI AM		11-09-1935	02-02-1988	02-02-1988
304	1926		OAK P A		10-11-1935	02-02-1988	02-02-1988
305	1927		MANDI RV		30-03-1933	27-02-1990	02-02-1988
306	1928		GUJJAR HV		27-05-1936	02-02-1988	02-02-1988
307	1929		KULKARNI RG		20-11-1935	02-02-1988	02-02-1988
308	1930		CHOWGI AG		05-05-1937		02-02-1988
309	1931		BARGIR YA		01-11-1937	30-05-1988	02-02-1988
310	1932		HASANABADI RB		15-02-1933	02-02-1988	02-02-1988
311	1933		HIREHOLI YB		12-02-1934	02-02-1988	02-02-1988
312	1934		KULKARNI CN		17-08-1934	02-02-1988	02-02-1988
313	1935		ATHANI MG		04-10-1938	02-02-1988	02-02-1988
314	1936		AGADI UY		03-10-1932	27-11-1987	02-02-1988
315	1940		HAJARE SH		15-02-1933	27-11-1987	02-02-1988
316	1941		JADHAV LR		12-03-1933	27-02-1990	02-02-1988
317	1942		RAICHUR PH		04-05-1938	02-02-1988	02-02-1988
318	1943		SHANBHAOG AK		21-06-1935	27-11-1987	02-02-1988
319	1945		DURGA PS		13-09-1936	27-11-1987	02-02-1988
320	1949		TELANG TB		18-08-1930		02-02-1988
321	1950		KULKARNI KG		14-10-1939		02-02-1988
322	1951		CHIKKODI BS		08-07-1931	27-11-1987	02-02-1988
323	1952		BADIGAR PP		12-10-1931	02-02-1988	02-02-1988
324	1953		HIREMATH VC		03-01-1932	27-11-1987	02-02-1988
325	1954		PUNDHARI BK		24-03-1932	26-04-1990	02-02-1988
326	1955		KUMATAHALLI BK		20-04-1932	27-11-1987	02-02-1988
327	1956		PATTAR SG		31-03-1933	30-05-1988	02-02-1988
328	1957		DESAI VK		09-09-1933	26-04-1990	02-02-1988
329	1958		MULLA SM		05-08-1934	27-02-1990	02-02-1988
330	1959		SOGLI RB		09-02-1935	30-05-1988	02-02-1988
331	1961		TERDAL PM		06-07-1936	26-04-1990	02-02-1988
332	1964		KULKARNI HG		15-12-1937		02-02-1988
333	1965		SAJJAN SETTAR SA		01-01-1931		02-02-1988
334	1966		HEGDE SG		28-01-1933	30-05-1988	02-02-1988
335	1967		GAVANKAR BS		10-03-1933	27-11-1987	02-02-1988
336	1968		FARNANDES NS		08-06-1936	26-04-1990	02-02-1988
337	1969		DESAI HK		26-06-1934	02-02-1988	02-02-1988
338	1970		JOSHI DB		15-06-1934	02-02-1988	02-02-1988
339	1971		SHEIK AH		03-01-1936	27-11-1987	02-02-1988
340	1972		NAIK VS		09-08-1936	30-05-1988	02-02-1988
341	1973		DIAS PB		06-11-1936	26-04-1990	02-02-1988
342	1974		HOSAPATTANA MG		28-11-1931		02-02-1988
343	3000		VASUDEVANNA N (ST)	ST	23-12-1933	30-05-1988	02-02-1988
344	3018		LOKAPPA K (ST)	ST	01-06-1939	30-05-1988	02-02-1988
345	3042		HANUMANTHARAYA (ST)	ST	20-04-1941		02-02-1988
346	3051		THIPPESWAMY (ST)	ST	10-09-1936	27-11-1987	02-02-1988
347	3162		TALAWAR MN (ST)	ST	05-04-1938	29-09-1992	02-02-1988
348	3349		NARAYANAPPA	SC	20-05-1939	15-09-1995	02-02-1988
349	3783		KEMPAIAH HB (SC)	SC	12-10-1946	27-11-1987	02-02-1988
350	3785		KRISHNA NAIK B (SC)	SC	06-05-1942	29-09-1992	02-02-1988
351	3790		CHANDRASEKHAR (SC)	SC	05-06-1947	30-05-1988	02-02-1988
352	3791		CHANNIAH D (SC)	SC	10-12-1943	02-02-1988	02-02-1988
353	3792		ERAPPA V (SC)	SC	12-03-1948	29-09-1992	02-02-1988
354	3793		GURULINGAIAH N (SC)	SC	02-03-1945	27-02-1990	02-02-1988
355	3794		CHAUGALE BL (SC) BAGAL BL	SC	01-06-1946	26-04-1990	02-02-1988
356	3795		UGRAIAH SN (SC)	SC	25-04-1946	02-02-1988	02-02-1988
357	3795A		KRISHNA BR (SC)	SC	09-03-1947	30-05-1988	02-02-1988
358	3795B		MACHANDRA V (SC)	SC	04-03-1946	02-02-1993	02-02-1988
359	3805		AMBALIGI PT (SC)	SC	04-06-1947	27-11-1987	02-02-1988
360	3834		SHARANAPPA MALAGI (SC)	SC	10-06-1946	27-11-1987	02-02-1988
361	3841		SANNAPPA V (SC)	SC	20-06-1941		02-02-1988
362	3848		BORIAH GS (SC)	SC	05-05-1943	20-09-1994	02-02-1988

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
363	3858		CHIKKAIAH (SC)	SC	12-04-1941		02-02-1988
364	3870		SIDDARAMAPPA (SC)	SC	01-06-1942	27-11-1987	02-02-1988
365	3940		THIPPAIAH	SC	02-02-1947	27-02-1990	02-02-1988
366	3950		KESHAVAMURTHY M (SC)	SC	30-01-1942	27-11-1987	02-02-1988
367	3955		CHIKKATHAMMAIAH (SC)	SC	20-03-1945	02-02-1988	02-02-1988
368	3968		ANAND SC (SC)	SC	01-02-1943	27-11-1987	02-02-1988
369	1975		UPAIN AA		27-04-1936	27-11-1987	30-05-1988
370	1976		KULKARNI N		29-03-1936	27-11-1987	30-05-1988
371	1977		KALLAPAN VK		05-07-1931		30-05-1988
372	1980		DESHPANDE VR		05-12-1932	27-02-1990	30-05-1988
373	1981		SHANBHOGUE MR		04-08-1935		30-05-1988
374	1982		NARASIMHA MURTHY		12-05-1936		30-05-1988
375	1983		RAMANANDA RAO B		29-12-1939	30-08-1990	30-05-1988
376	1984		VENKATESHAGUPTA KN		12-05-1938		30-05-1988
377	1985		ABRAHAM T A		24-08-1940	27-11-1987	30-05-1988
378	1986		IQBAL AHMED M		09-06-1936	27-02-1990	30-05-1988
379	1987		GANESH BHAT		01-06-1935	26-04-1990	30-05-1988
380	1988		RAMACHANDRA RAO B		29-12-1939		30-05-1988
381	1989		SRINIVASA RAO P		15-02-1938	26-04-1990	30-05-1988
382	1990		GURURAJA RAO DN		23-07-1938	26-04-1990	30-05-1988
383	1991		SUBBARAO RN		08-08-1936		30-05-1988
384	1992		SANJEEVRAYA DB		21-05-1935		30-05-1988
385	1993		HULIKUNTA RAO C		05-09-1930	02-02-1988	30-05-1988
386	1994		MAHADEVA SASTRY HK		30-04-1931	27-11-1987	30-05-1988
387	1995		RAMASWAMY K		07-03-1935	27-11-1987	30-05-1988
388	1996		DASAPPA HK		08-01-1934	02-02-1988	30-05-1988
389	1997		NAGARAJAN KN		16-10-1935	27-11-1987	30-05-1988
390	1998		SREENIVASIAH CV		04-09-1930	02-02-1988	30-05-1988
391	1999		SRINIVASAN VN		01-11-1933	27-11-1987	30-05-1988
392	2000		SATHYANARAYANACHAR RN		22-07-1935	27-11-1987	30-05-1988
393	2002		PADMANABHARAO M		04-05-1937		30-05-1988
394	2003		VADIRAJ RAO HN		26-01-1935		30-05-1988
395	2004		NAGENDRAPPA G		10-06-1930	27-11-1987	30-05-1988
396	2005		DORESWAMY KR		12-07-1936	27-11-1987	30-05-1988
397	2006		JAVARAI T		25-04-1938		30-05-1988
398	2008		KRISHNASWAMY SETTY K		23-10-1934	27-11-1987	30-05-1988
399	2009		SYED MUTHAZA		25-05-1936		30-05-1988
400	2010		MANMATHAYYA		19-02-1938	27-11-1987	30-05-1988
401	2011		VENKATARATHNAM S		02-05-1936	29-09-1992	30-05-1988
402	2012		LAKSHMINARAYANA RAO SV		10-03-1936	02-02-1988	30-05-1988
403	2013		RANGAPPA SETTY SR		01-04-1937	27-11-1987	30-05-1988
404	2014		NARAYANA IYENGAR TV		06-11-1933	02-02-1988	30-05-1988
405	2015		DORESWAMY IYENGAR KP		29-11-1935	27-11-1987	30-05-1988
406	2016		SHANKARANANDA MURTHY GH		10-02-1936	02-02-1988	30-05-1988
407	2017		ABDUL RUB		13-06-1930		30-05-1988
408	2018		KRISHNA MURTHY N		20-08-1934	26-04-1990	30-05-1988
409	2019		SEENAIAH SETTY T		15-02-1936	27-11-1987	30-05-1988
410	2020		SATHYANARAYANABHATTA C		19-08-1936	27-11-1987	30-05-1988
411	2021		SUBRAMANYAM S		01-01-1938	27-11-1987	30-05-1988
412	2022		JAVERGOWDA HB		01-08-1938		30-05-1988
413	2023		SESHADRI BA		16-12-1939	27-11-1987	30-05-1988
414	2024		MOINUDDIN HASSAN		20-05-1939	02-02-1988	30-05-1988
415	2025		KASHILINGACHAR S		01-07-1936	27-11-1987	30-05-1988
416	2026		PURUSHOTHAM HG		12-12-1935	27-11-1987	30-05-1988
417	2028		SANJEEVA SHETTY V		15-08-1935		30-05-1988
418	2029		NAGARAJA IYER MA		10-09-1938	02-02-1988	30-05-1988
419	2030		SHANKARA RAO KADAM M		25-12-1937	27-11-1987	30-05-1988
420	2031		JAYEDEVAIAH SM		21-12-1935	27-11-1987	30-05-1988
421	2032		BASAPPA SHETTY VS		01-07-1933		30-05-1988
422	2033		BASAPPA		05-06-1936	27-02-1990	30-05-1988
423	2034		GABIRL VARADIXIT C		13-02-1935		30-05-1988

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
424	2035		DINKARBABU N		04-08-1939	27-11-1987	30-05-1988
425	2036		SHANTHAKUMAR GUPTA		25-03-1938	27-02-1990	30-05-1988
426	2037		RAJAGOPALA SASTRY N		01-06-1940	02-02-1988	30-05-1988
427	3322		HANUMANTHAPPA S (ST)	ST	04-10-1936	30-05-1988	30-05-1988
428	3341		LINGAPPA M (ST)	ST	29-05-1941	27-11-1987	30-05-1988
429	3961		SHANUMUGAM P (SC)	SC	07-07-1946	02-02-1988	30-05-1988
430	3973		BHOJA NAIK MK (SC)	SC	24-03-1949	30-05-1988	30-05-1988
431	3974		HOMBA NAIK HK (SC)	SC	20-05-1941	26-04-1990	30-05-1988
432	3979		CHINNASWAMY K (SC)	SC	16-04-1940	02-02-1988	30-05-1988
433	4003		DASAR BK (SC)	SC	01-06-1948	30-05-1988	30-05-1988
434	4006		KATTIMANI HD (SC)	SC	01-02-1945	02-02-1988	30-05-1988
435	4031		SHARANAPPA (SC)	SC	05-08-1945	30-05-1988	30-05-1988
436	4032		KASHYAPPA (SC)	SC	12-10-1946	27-11-1987	30-05-1988
437	4039		CHIDANANDA R (SC)	SC	02-05-1938	30-05-1988	30-05-1988
438	4045		CHANNAMALLAPPA AK (SC)	SC	03-05-1941	30-05-1988	30-05-1988
439	4073		RAMA NAIK D (SC)	SC	01-01-1940	02-02-1988	30-05-1988
440	2038		VIJAYARAGHAVAN R		08-04-1941	02-02-1988	27-02-1990
441	2040		DORESWAMY HV		27-08-1935	02-02-1988	27-02-1990
442	2041		GURARAJA RAO SV		05-10-1934	27-02-1990	27-02-1990
443	2043		SHAMANNA A		16-05-1935	30-05-1988	27-02-1990
444	2044		SRINIVASA MURTHY CR		05-05-1933	27-11-1987	27-02-1990
445	2045		SHADAKSHARIAH GP		12-07-1937	26-04-1990	27-02-1990
446	2046		MOHAN PRASAD C		05-02-1935	27-11-1987	27-02-1990
447	2049		SESHADRI MS		15-04-1936	27-11-1987	27-02-1990
448	2050		FRANCIS SUNDRARAJ J		24-08-1932	27-11-1987	27-02-1990
449	2051		CHANDRASHEKARIAH M		02-09-1936	27-02-1990	27-02-1990
450	2051A		B.LINGAIAH		11-08-1934	27-02-1990	27-02-1990
451	2052		ERAPPA REDDY		08-07-1935	27-11-1987	27-02-1990
452	2053		DEVACHARI MD		14-03-1933	27-02-1990	27-02-1990
453	2054		SRINIVAS ITAL K		09-10-1932		27-02-1990
454	2055		PRABHAKAR TS		06-02-1935		27-02-1990
455	2056		LAXMIKANTHA RAO HS		15-06-1939	27-11-1987	27-02-1990
456	2057		CHANDRAIAH H		10-06-1937	27-02-1990	27-02-1990
457	2058		RUDRAPPA A		02-04-1936	02-02-1988	27-02-1990
458	2059		SESHADRI K		22-09-1938	27-11-1987	27-02-1990
459	2060		VENKATAPPA K		04-02-1939	27-11-1987	27-02-1990
460	2061		RAMANATHA RAO M		16-09-1933	27-11-1987	27-02-1990
461	2062		MOHD SIRAJUDDIN		07-10-1939	27-11-1987	27-02-1990
462	2063		SETHU RAO KV		20-02-1937	27-11-1987	27-02-1990
463	2065		VEERANNA MY		09-11-1939	20-09-1994	27-02-1990
464	2066		SHADAKSHRI H N		01-06-1934		27-02-1990
465	2067		KRISHNA MURTHY RAO R		07-05-1938	26-04-1990	27-02-1990
466	2068		SUNDAR RAO CL		02-04-1935	02-02-1988	27-02-1990
467	2069		SHANKAR MURTHY NK		01-02-1939	27-11-1987	27-02-1990
468	2070		VENUGOPAL BN		15-06-1937	27-11-1987	27-02-1990
469	2071		SRINIVASAN N		07-03-1938		27-02-1990
470	3504		CHANDRAPPA P (ST)	ST	16-04-1942	27-11-1987	27-02-1990
471	4051		BYRAPPA RC	SC	12-05-1942	27-02-1990	27-02-1990
472	4085		MARAPPA (SC)	SC	24-11-1946	20-09-1994	27-02-1990
473	4098		KALYA NAIK KL (SC)	SC	12-11-1942	27-11-1987	27-02-1990
474	4110		NAGARAJIAH M (SC)	SC	26-01-1946	27-11-1987	27-02-1990
475	4115		N.RAMAIAH	SC	14-05-1944	26-04-1990	27-02-1990
476	2072		SURYANARAYANA RAO DS		04-06-1934	27-11-1987	26-04-1990
477	2073		RAMESHAIAH NS		18-10-1934	27-11-1987	26-04-1990
478	2074		THIMMANNA KM		25-10-1937	02-02-1988	26-04-1990
479	2075		MANJEGOWDA MA		23-06-1936	27-11-1987	26-04-1990
480	2076		LAKSHMIKANTHA JD		25-05-1936	30-05-1988	26-04-1990
481	2077		BOREGOWDA M		04-08-1935		26-04-1990
482	2078		ABDUL KHAEM G		25-12-1936	29-09-1992	26-04-1990
483	2079		MRUTUNJENYAPPA B		12-07-1949		26-04-1990
484	2080		SUBBA RAO K		10-06-1937	27-02-1990	26-04-1990

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
485	2081		NARASIMHAMURTHY HK		08-01-1939		26-04-1990
486	2082		SUBBANARAHARI SV		15-08-1939	27-02-1990	26-04-1990
487	2083		CHANNARAYAPPASV		13-12-1937	27-02-1990	26-04-1990
488	2084		VIJAYASARATHI SM		01-02-1936	02-02-1988	26-04-1990
489	2085		ABDUL WAJID T		11-12-1937	27-11-1987	26-04-1990
490	2086		RAJASHEKHAR CB		01-01-1934	02-02-1988	26-04-1990
491	2087		KRISHNAIAH S		13-12-1933	27-02-1990	26-04-1990
492	2088		PADMANABHA KR		04-09-1937	27-02-1990	26-04-1990
493	2089		SHANTHAPPA PN		06-08-1933	30-05-1988	26-04-1990
494	2090		CHANDRASHEKARAIH MN		27-09-1938	04-12-1995	26-04-1990
495	2091		KRISHNAMURTHY D		08-12-1937	27-02-1990	26-04-1990
496	2092		SYED MUTHUJ AHMED		06-04-1935		26-04-1990
497	2094		SUNDARARAJAN E		25-09-1936	19-07-1991	26-04-1990
498	2095		VASUDEVA MURTHY		03-01-1935	27-11-1987	26-04-1990
499	2096		BALASUBRAMANYAM R		13-09-1939	27-11-1987	26-04-1990
500	2097		RAMACHANDRA RAO SK		01-07-1939	30-08-1990	26-04-1990
501	2098		MUNIVENKATAPPA BK		07-08-1934	26-04-1990	26-04-1990
502	2099		RAMAKRISHNA AN		16-08-1937	27-11-1987	26-04-1990
503	2100		SHAMACHARI M		08-05-1937		26-04-1990
504	2101		SHAMANNA		04-03-1936	27-11-1987	26-04-1990
505	2102		ANAND N L		06-04-1934		26-04-1990
506	2102A		KRISHNE GOWDA L S		14-10-1939	26-04-1990	26-04-1990
507	2103		MARIYAPPA JC		25-08-1940	27-11-1987	26-04-1990
508	2104		CHANDRASHEKAR MS		11-08-1939	27-11-1987	26-04-1990
509	2105		RAJU SR		20-03-1939		26-04-1990
510	2106		ABDUL KAREEM SAB LA		22-07-1939	27-11-1987	26-04-1990
511	2107		SUMATHIKUMARAIH HJ		05-03-1937	26-04-1990	26-04-1990
512	2108		CHANDRASHEKARAPPA ST		15-10-1938	27-11-1987	26-04-1990
513	2109		JAYARAMAREDDY N		07-10-1935	30-05-1988	26-04-1990
514	2110		RAMAPPA K		01-07-1936	26-04-1990	26-04-1990
515	2111		SUGANDARAJU		14-05-1938	26-04-1990	26-04-1990
516	2112		CHANNAKESHAVAIH AC		16-03-1937	02-02-1988	26-04-1990
517	2113		NARASIMHA MURTHY AR		30-11-1937	30-05-1988	26-04-1990
518	2114		MAHADEVAIAH BN		13-11-1938	02-02-1988	26-04-1990
519	2115		RAMACHANDRARAO HO		12-11-1940		26-04-1990
520	2116		RANGAPPA DS		01-07-1937	30-05-1988	26-04-1990
521	2117		ABDUL AZEEZ R		01-07-1937	26-04-1990	26-04-1990
522	2118		CHAKRAPANI S		14-03-1935	27-11-1987	26-04-1990
523	2119		SHANKAR RAO KG		23-06-1936	26-04-1990	26-04-1990
524	2120		MUNIRAJ		15-05-1936		26-04-1990
525	2121		SRINIVASA MURTHY S		15-08-1940	26-04-1990	26-04-1990
526	2122		RENUKAPRASAD HR		17-12-1937	30-05-1988	26-04-1990
527	2123		CHANDRASHEKHARA HG		05-03-1941	26-04-1990	26-04-1990
528	2124		VEERABHADRAIAH LM		17-04-1932	26-04-1990	26-04-1990
529	2125		PARASAPPA M		06-09-1934	26-04-1990	26-04-1990
530	2126		LINGAIAH KS		11-12-1934	26-04-1990	26-04-1990
531	2127		RANGANATHA RAO MN		03-08-1939	02-02-1988	26-04-1990
532	2128		NAGARAJA RAO CV		10-03-1935	29-09-1992	26-04-1990
533	2129		RAMA RAO K		10-11-1935	27-11-1987	26-04-1990
534	2130		JAVARAYI		12-02-1934	30-05-1988	26-04-1990
535	2131		SUBBE GOWDA KS		12-09-1938	27-11-1987	26-04-1990
536	2132		MAHADEVA RAO GR		31-08-1941	27-11-1987	26-04-1990
537	2134		RAMAIAH K		03-01-1935	30-05-1988	26-04-1990
538	2135		NAGARAJA SHETTY PV		04-11-1938	26-04-1990	26-04-1990
539	2136		SATHYNARAYANA S		19-06-1935	26-04-1990	26-04-1990
540	2137		MADHUBETTANNAVAR PR		16-04-1937	26-04-1990	26-04-1990
541	2138		RANGAIAH		29-12-1936	02-02-1988	26-04-1990
542	2139		BHEEMASENA RAO VK		02-07-1937	02-02-1988	26-04-1990
543	2140		MAHADEVAPPA GN		26-05-1939	02-02-1988	26-04-1990
544	2141		SIDDARAMA SETTY SS		25-08-1938	26-04-1990	26-04-1990
545	2142		KRISHNA MURTHY HP		23-08-1937	26-04-1990	26-04-1990

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
546	2143		DAKSHINAMURTHY M		15-01-1935		26-04-1990
547	2144		MALLACHARI SV		06-03-1938	30-05-1988	26-04-1990
548	2146		SIDDAIAH S		06-03-1937	27-11-1987	26-04-1990
549	2147		BHADRACHARI LV		20-06-1937	02-02-1988	26-04-1990
550	2148		CHIDAMBARAM PV		21-12-1935	26-04-1990	26-04-1990
551	2149		ANANTHARAMAIAH K		20-06-1939	27-11-1987	26-04-1990
552	2150		LAXMIPATHY AT		28-05-1938	02-02-1988	26-04-1990
553	2151		ANANDACHAR M		28-07-1936	26-04-1990	26-04-1990
554	2152		VENKATARAMAIAH SHETTY		20-02-1937		26-04-1990
555	2154		SRINIVASA MS		12-01-1936	27-11-1987	26-04-1990
556	2155		ASWATHAIAH KG		10-10-1937	30-05-1988	26-04-1990
557	2156		CHANDRASHEKAR AIAH HP		20-02-1939		26-04-1990
558	2157		GAVIGOWDA G		25-06-1937	30-05-1988	26-04-1990
559	2158		BHASKAR RAO HN		18-06-1936	30-05-1988	26-04-1990
560	2159		MOHD MORRULLA C		24-09-1937	26-04-1990	26-04-1990
561	2160		KRISHNAMURTHY BM		12-03-1937	26-04-1990	26-04-1990
562	2161		VENKATESH S		01-03-1935	26-04-1990	26-04-1990
563	2162		CHOWDAPPA H		12-06-1936	30-05-1988	26-04-1990
564	2163		PALINI SK		18-08-1937	26-04-1990	26-04-1990
565	2164		NAGABHUSHANA S		22-05-1939	20-09-1994	26-04-1990
566	2165		GOPALAKRISHNA KR		02-03-1940	27-11-1985	26-04-1990
567	2166		PUTTASWAMY L		20-05-1936	26-04-1990	26-04-1990
568	2167		PRABHAKAR SHETTY SR		06-04-1938	27-11-1987	26-04-1990
569	2168		PUTTANNA KN		03-01-1940	27-11-1987	26-04-1990
570	2170		SRINIVASA TV		23-12-1936	26-04-1990	26-04-1990
571	2171		SYED NABI		10-09-1939		26-04-1990
572	2172		SUBBANNA M		09-12-1934	02-02-1988	26-04-1990
573	2173		SYED GHOUSE MOINUDDIN		18-02-1937		26-04-1990
574	2174		SREEDHARA RAO M		01-02-1939	02-02-1988	26-04-1990
575	2175		SAIFULLA KHAN		24-11-1939	02-02-1988	26-04-1990
576	2176		KRISHNA SETTY M		15-11-1939	27-11-1987	26-04-1990
577	2177		RANGANATHA		29-06-1934	26-04-1990	26-04-1990
578	2178		SIDDARAJA URS HM		30-01-1937	27-11-1987	26-04-1990
579	2179		VENKATESH S		18-09-1937	02-02-1988	26-04-1990
580	3523		REVANAPPA D (ST)	ST	25-05-1940	30-05-1988	26-04-1990
581	3576		LINGAPPA V (ST)	ST	01-07-1941	26-04-1990	26-04-1990
582	3665		VASUDEVAIAH D (ST)	ST	10-03-1939	29-09-1992	26-04-1990
583	4119		LINGAIAH K (SC)	SC	08-03-1940	26-04-1990	26-04-1990
584	4125		NAYAK DC (ST)	ST	15-03-1943	26-04-1990	26-04-1990
585	4126		INGLAESWAR BY (SC)	SC	12-05-1943	27-02-1990	26-04-1990
586	4155		NAGAPPA AK (SC)	SC	21-03-1937	26-04-1990	26-04-1990
587	4156		RAMASWAMY GC (SC)	SC	10-02-1942	27-11-1987	26-04-1990
588	4186		PAMPAPATHI (SC)	SC	01-07-1951	02-02-1988	26-04-1990
589	4191		SHALLI BH (SC)	SC	01-06-1947	29-09-1992	26-04-1990
590	4194		CHANDRAPPA (SC)	SC	12-06-1946	20-04-1996	26-04-1990
591	4195		HANUMANTHAPPA K (SC)	SC	12-10-1948	27-02-1990	26-04-1990
592	4220		MUNIYAPPA N (SC)	SC	08-04-1947	30-05-1988	26-04-1990
593	4238		BYALANJANAPPA	SC	30-04-1941	26-04-1990	26-04-1990
594	4249		MAYAGAIAH (SC)	SC	26-06-1946	26-04-1990	26-04-1990
595	4268		DASAPPA D (SC)	SC	23-03-1944	20-09-1994	26-04-1990
596	4306		SHIVAKUMAR M (SC)	SC	02-10-1949	26-04-1990	26-04-1990
597	4315		LAXMANANAIK L (SC)	SC	01-07-1939	27-11-1987	26-04-1990
598	4343		REVANASIDDAIAH K (SC)	SC	07-06-1938	26-04-1990	26-04-1990
599	4345		PRASAD B (SC)	SC	07-05-1940	26-04-1990	26-04-1990
600	4351		DODDAMANI MG (SC)	SC	21-03-1944	02-02-1988	26-04-1990
601	4365		NAGAIAH M (SC)	SC	05-07-1940	26-04-1990	26-04-1990
602	4366		SEVYA NAIK (SC)	SC	03-08-1942	29-09-1992	26-04-1990
603	4371		NAGENDRAPPA GH (SC)	SC	06-06-1942	30-05-1988	26-04-1990
604	2180		KRISHNA MURTHY RAO C		28-11-1936	02-02-1988	30-08-1990
605	2181		SADASHIVA G		19-04-1940	02-02-1988	30-08-1990
606	2182		MANJUNATHA K		16-06-1934	26-04-1990	30-08-1990

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
607	2183		SUBBARAYAPPA BV		26-06-1939	30-05-1988	30-08-1990
608	2184		VENKATARAM AG		02-08-1937	30-05-1988	30-08-1990
609	2185		RAJESWARAN VB		20-08-1937	30-08-1990	30-08-1990
610	2187		CHANDRAPPA P		08-05-1937	27-11-1987	30-08-1990
611	2188		ANANTHARAMAIAH KN		22-09-1939	26-04-1990	30-08-1990
612	2189		GANGADHAR JG		04-03-1938	30-08-1990	30-08-1990
613	2190		GOPALA SHASTRY KV		25-06-1936	27-11-1987	30-08-1990
614	2191		ESWARAPPA H		04-06-1935	26-04-1990	30-08-1990
615	2192		PALAKSHA YA		24-09-1938	27-11-1987	30-08-1990
616	2193		NINGE GOWDA HS		23-10-1937	26-04-1990	30-08-1990
617	2194		CHANDRASHEKARA RAO R		14-12-1936	26-04-1990	30-08-1990
618	2195		GURURAJ DN		04-03-1936	19-07-1991	30-08-1990
619	2196		SUBBA RAJU SK		28-10-1932	02-02-1988	30-08-1990
620	2197		SADASHIVA GM		14-05-1937	02-02-1988	30-08-1990
621	2198		DWARAKANATH NS		30-05-1938	27-11-1987	30-08-1990
622	2199		VENKATASUBBA JETTY S		02-02-1940	27-11-1987	30-08-1990
623	2200		BASAVARAJAPPA SN		15-12-1938		30-08-1990
624	2201		NAGARAJA TS		16-09-1939	30-05-1988	30-08-1990
625	2202		GURUSHANKARAPPA PS		28-02-1938	02-02-1988	30-08-1990
626	2203		ABDUL SATTAR		08-10-1936	02-02-1988	30-08-1990
627	2204		GULAM AHMED PASHA		25-10-1935		30-08-1990
628	2205		SIDDALINGAIAH B		12-08-1937		30-08-1990
629	2206		SURENDRA		26-12-1939	02-02-1988	30-08-1990
630	2207		CHANNAPPA GOUDA K		05-02-1933		30-08-1990
631	2208		KRISHNA SHETTY HV		13-05-1933	02-02-1988	30-08-1990
632	2209		DHANAPPA GOUDA CB		13-06-1937	02-02-1988	30-08-1990
633	2210		NAGAPPA BK		01-03-1935		30-08-1990
634	2211		DANAPPA MN		13-10-1939	02-02-1988	30-08-1990
635	2212		MUNIVENKATASWAMY BL		16-12-1939		30-08-1990
636	2213		GUPTHA ALV		12-12-1940	27-11-1987	30-08-1990
637	2215		RANGASWAMY SETTY BN		08-09-1936	19-07-1991	30-08-1990
638	2216		MUTHURAYAPPA N		08-05-1933		30-08-1990
639	2217		SRIPATHI RAO NV		12-12-1939	27-11-1987	30-08-1990
640	2218		DASANNA		08-10-1939	27-11-1987	30-08-1990
641	2219		KALE GOWDA		02-02-1939	26-04-1990	30-08-1990
642	2220		MUNIYAPPA KM		15-08-1937	30-05-1988	30-08-1990
643	2221		HANUMANTHAPPA B		11-07-1937	02-02-1988	30-08-1990
644	2222		PARAMSHIVAPPA C		29-04-1935		30-08-1990
645	2223		RAMACHANDRA RAO NM		01-06-1934	02-02-1988	30-08-1990
646	2224		SEETHARAMA REDDY B		15-06-1936	02-02-1988	30-08-1990
647	2226		ESWARAIAH MS		15-04-1933		30-08-1990
648	2227		CHANDRASHEKARAIAH HS		04-05-1938		30-08-1990
649	2229		HARINATH RAO P		22-08-1939		30-08-1990
650	2230		PARAMESWARAPPA B		28-02-1934	30-05-1988	30-08-1990
651	2231		VENKATESH RAO GS		08-01-1935		30-08-1990
652	2232		SRINIVASA SHETTY GM		16-03-1937		30-08-1990
653	2234		RAVIKEERTHI SJ		10-03-1934	02-02-1988	30-08-1990
654	2235		CHANDRASHEKARAIAH R		09-02-1939	02-02-1988	30-08-1990
655	2236		NAGARAJA URS GL		15-04-1936	27-11-1987	30-08-1990
656	2237		BIDARAHALLI SM		21-10-1939		30-08-1990
657	2238		RAMAIAH KT		04-06-1935	26-04-1990	30-08-1990
658	2239		SHANKARAPPA BN		06-08-1938	30-05-1988	30-08-1990
659	2240		NANJUNDASWAMY NM		14-11-1940	30-08-1990	30-08-1990
660	2242		RAJA REDDY B		10-01-1939	30-05-1988	30-08-1990
661	2243		SREENIVASAN N		07-03-1938	26-04-1990	30-08-1990
662	2244		SIDDA REDDY N		04-05-1937	26-04-1990	30-08-1990
663	2246		BASAVARAJU BS		04-10-1935	26-04-1990	30-08-1990
664	2247		VENKATA RAO S		02-02-1939	29-09-1992	30-08-1990
665	2248		SATHYANARAYANA RAO RS		24-10-1935	27-11-1987	30-08-1990
666	2249		MUTHAIAH KP		04-02-1938	02-02-1988	30-08-1990
667	2252		HALAPPA A		12-09-1934		30-08-1990

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
668	2253		SHIVA MURTHY M		04-05-1938	26-04-1990	30-08-1990
669	2254		VENKATESHAIAH GV		23-06-1937	02-02-1988	30-08-1990
670	2255		MOHAMMED NOORIUDDIN		03-04-1935		30-08-1990
671	2256		NAGANNACHAR K		10-04-1935	02-02-1988	30-08-1990
672	2257		NAGARAJA M		05-04-1933	02-02-1988	30-08-1990
673	3694		RUDRAPPA T (ST)	ST	18-06-1942	27-02-1990	30-08-1990
674	3720		PAPANNI (ST)	ST	04-04-1944	27-02-1990	30-08-1990
675	4392		KRISHNA KM (SC)	SC	25-07-1947	15-09-1995	30-08-1990
676	4408		CHANDRASHEKAR (SC)	SC	05-06-1947	30-05-1988	30-08-1990
677	4409		MARUTHI APPAJI KAVAJI (SC)	SC	06-06-1947	30-08-1990	30-08-1990
678	4430		RAJIAH S (SC)	SC	19-05-1954	30-08-1990	30-08-1990
679	4434		NARAYAN D (SC)	SC	10-05-1941	30-08-1990	30-08-1990
680	4440		MANIKYAM M (SC)	SC	12-10-1949	27-11-1987	30-08-1990
681	4446		SEETHA NAIK L (SC)	SC	16-04-1939	30-05-1988	30-08-1990
682	4454		KALANAIAK L (SC)	SC	01-08-1941	02-02-1993	30-08-1990
683	4559		SHIVASHARANAPPA	SC	12-11-1948	27-02-1990	30-08-1990
684	4469		MANASAIAH B (SC)	SC	13-12-1942	30-05-1988	30-08-1990
685	4479		PEEKYA NAIK B (SC)	SC	06-05-1944	02-02-1993	30-08-1990
686	4497		BHEEMASENA (SC)	SC	22-08-1944	02-02-1988	30-08-1990
687	2258		DHANANJAYA RAO HR		01-07-1940	27-11-1987	19-07-1991
688	2259		KESHAVA MURTHY KV		26-03-1937	26-04-1990	19-07-1991
689	2261		GURUSIDDA MURTHY R		04-03-1936	26-04-1990	19-07-1991
690	2262		RAGHAVENDRA VJ		20-04-1937	26-04-1990	19-07-1991
691	2263		LAKSHMANA RAO S		23-04-1935	30-05-1988	19-07-1991
692	2264		NADIGA NS		04-06-1939		19-07-1991
693	2265		JAVAREYE GOWDA N		05-10-1936	27-11-1987	19-07-1991
694	2266		PANDURANGA GUPTHA MR		26-06-1939	02-02-1988	19-07-1991
695	2267		REVANNA KC		13-05-1939	26-04-1990	19-07-1991
696	2268		CHANDRABAN SINGH BS		31-12-1936	26-04-1990	19-07-1991
697	2269		GURURAJA RAO BK		17-04-1936	26-04-1990	19-07-1991
698	2270		SHIRADON		02-03-1935	26-04-1990	19-07-1991
699	2271		BHASKAR DN		28-03-1936	27-11-1987	19-07-1991
700	2272		RAMASWAMY RN		21-06-1935		19-07-1991
701	2273		CHIKKA SETTY T		05-05-1937	26-04-1990	19-07-1991
702	2274		OBLA REDDY R		08-01-1938	27-11-1987	19-07-1991
703	2275		MARIBETTEGOWDA MT		09-04-1934		19-07-1991
704	2276		GOVINDASETTY		10-04-1939	02-02-1988	19-07-1991
705	2277		SRINIVASAN K		01-02-1940	29-09-1992	19-07-1991
706	2278		RAMESH AM		11-03-1938	26-04-1990	19-07-1991
707	2279		RAMA RAO R		02-05-1934	26-04-1990	19-07-1991
708	2280		RAJANNA BT		09-07-1938	19-07-1991	19-07-1991
709	2281		JAGADEESH Y N		09-09-1937	15-09-1995	19-07-1991
710	2282		RANGAPPA D		06-04-1938	30-05-1988	19-07-1991
711	2283		ESWARAIAH KH		19-05-1935		19-07-1991
712	2284		RAJA IYENGAR		27-09-1934	02-02-1988	19-07-1991
713	2285		RAMASWSAMY REDDY HM		03-02-1934		19-07-1991
714	2286		GOWDER SM		26-04-1935	26-04-1990	19-07-1991
715	2288		MADHAVAMURTHY S		08-10-1936	19-07-1991	19-07-1991
716	2289		BASAPPA		05-06-1936		19-07-1991
717	2290		RUDRAPPA D		15-07-1937		19-07-1991
718	2293		GUNDU RAO GS		13-11-1934	26-04-1990	19-07-1991
719	2294		SHAMANNA HD		08-07-1934	26-04-1990	19-07-1991
720	2295		NARAYANAMURTHY VS		19-06-1939	20-09-1994	19-07-1991
721	2304		SRININIVAMURTHY N		10-04-1937		19-07-1991
722	2308		SRINIVASA IYER N		06-04-1938		19-07-1991
723	2312		MOHD MEHATAB		24-11-1937	26-04-1990	19-07-1991
724	2314		GOPALA SETTY K		16-06-1934	26-04-1990	19-07-1991
725	2315		SYED ASADULLA HUSSAINI		06-10-1935	26-04-1990	19-07-1991
726	2317		LAXMIPATHY		10-05-1935	02-02-1988	19-07-1991
727	2320		DESAI MBN		14-10-1938		19-07-1991
728	2322		NAGARAJA RAO CV		10-03-1935		19-07-1991

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
729	2323		RANGA RAO PS		24-01-1939	26-04-1990	19-07-1991
730	2328		BASAVARAJAU VM		14-01-1937	27-11-1987	19-07-1991
731	2331		BASAPPA H		13-07-1939	26-04-1990	19-07-1991
732	2334		VENKATESHAIAH BA		17-12-1936		19-07-1991
733	2335		SHANKARANARAYANA SETTY GC		11-02-1936	30-08-1990	19-07-1991
734	2336		NARAYANA RAO D		18-08-1939		19-07-1991
735	2337		QUASIM ALI M		10-11-1937	26-04-1990	19-07-1991
736	2339		REHMAN MA		07-10-1935		19-07-1991
737	2340		VENKATASWAMY R		07-10-1935		19-07-1991
738	2341		ABDUL RASHEED		06-09-1937	26-04-1990	19-07-1991
739	2342		MOHAMMED SIDDIQUI		26-10-1935		19-07-1991
740	2343		THIMMAPPA GS		08-04-1937	26-04-1990	19-07-1991
741	2344		VITTAL RAO KV		09-04-1935	26-04-1990	19-07-1991
742	2345		NARASIMHA RAO		30-04-1936		19-07-1991
743	2346		MOHAMMED MOSIUDDIN		22-05-1937		19-07-1991
744	2347		SABHIR AHMED		25-05-1938	26-04-1990	19-07-1991
745	2348		MASHALKAR CS		11-12-1936	26-04-1990	19-07-1991
746	2349		PUJARI KG		27-12-1937	26-04-1990	19-07-1991
747	2350		SHANKARA RAMPURE		15-04-1936	29-09-1992	19-07-1991
748	2351		WILLIAM KORAD G		08-10-1936	26-04-1990	19-07-1991
749	2352		KASHINATH RAO		18-08-1936	30-08-1990	19-07-1991
750	2353		SHANTHAPPA BELAGUNDI		17-09-1938	29-09-1992	19-07-1991
751	2354		MAYAPPANAVAR GM		20-11-1933	26-04-1990	19-07-1991
752	2355		NAGARAJ RAO GV		18-09-1936		19-07-1991
753	2356		PADMANABHA RAO NS		02-07-1938	19-07-1991	19-07-1991
754	2357		SUBRAMANYA IYER KR		04-01-1938	26-04-1990	19-07-1991
755	2361		RANGA SWAMY T		15-06-1935	26-04-1990	19-07-1991
756	2362		RAGHAV GR		25-12-1937		19-07-1991
757	2363		SHIVASHARANAPPA		27-10-1938	26-04-1990	19-07-1991
758	2364		GOVINDA B		04-10-1934		19-07-1991
759	2369		SUBRAMANYA SHASTRY LM		30-05-1936		19-07-1991
760	2370		DAYANAND GUPTA TN		20-07-1934	30-08-1990	19-07-1991
761	2371		SHAMASUNDAR J		20-04-1936	26-04-1990	19-07-1991
762	2372		ASWATHAREDDY GR		01-07-1936		19-07-1991
763	2374		NARAYANA SWAMY K		12-07-1936	26-04-1990	19-07-1991
764	2375		KRISHNA SWAMY S		28-12-1938	26-04-1990	19-07-1991
765	2376		GURURAJ RAO HS		19-11-1935		19-07-1991
766	2378		SHIVASWAMY HS		12-01-1935	27-11-1987	19-07-1991
767	2379		SUBBARAO L		01-06-1938		19-07-1991
768	2380		RANOJI RAO P		01-06-1938	30-08-1990	19-07-1991
769	2381		RENUKASWAMY DK		13-05-1935	30-08-1990	19-07-1991
770	2382		KRISHNA MURTHY DR		26-04-1939	26-04-1990	19-07-1991
771	2383		RAMAMURTHY ACHAR P		01-07-1935	30-08-1990	19-07-1991
772	2384		USMAN ALI M		10-12-1936	20-09-1994	19-07-1991
773	2385		GOWDA VC		20-11-1938		19-07-1991
774	2386		NAGARAJ SASTRY CR		14-11-1933		19-07-1991
775	2388		PRABHAKAR C		04-12-1936	30-08-1990	19-07-1991
776	2389		HUSSAIN MOINUDDIN I		10-12-1937		19-07-1991
777	2391		BALAKRISHNA RAO		09-04-1935	19-07-1991	19-07-1991
778	2393		SESHADRI PR		09-07-1933	30-08-1990	19-07-1991
779	2395		SHARMA RT		22-11-1937		19-07-1991
780	2399		PUTTASHANKARAIH MC		13-02-1937	30-08-1990	19-07-1991
781	2400		NAGARAJA BR		20-10-1938	30-08-1990	19-07-1991
782	2403		MOHAMMED MAHTAB		24-11-1937		19-07-1991
783	2404		CHIKKANARAYANASWAMY		06-02-1938		19-07-1991
784	2406		MADE GOWDA T		26-06-1936	30-08-1990	19-07-1991
785	2407		BASAPPA		04-06-1938	30-08-1990	19-07-1991
786	2408		PANDURANGA BALACHAND		05-05-1940	30-08-1990	19-07-1991
787	2409		RAJASHEKARAPPA J		12-06-1935	30-08-1990	19-07-1991
788	2410		RAMACHARI JOSHI		05-11-1935		19-07-1991
789	2411		APPEGOWDA		20-07-1936		19-07-1991

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
790	2412		AHMED HUSSAIN		02-06-1937		19-07-1991
791	2414		SHAMANNA TR		01-07-1936		19-07-1991
792	2415		CHANDRASHEKARAI AH		10-10-1933	30-08-1990	19-07-1991
793	2416		VENUGOAPAL MR		24-06-1936		19-07-1991
794	2417		RAJASHEKARAI AH		08-05-1935	30-08-1990	19-07-1991
795	2418		SAMBA MURTHY VC		10-12-1938	30-08-1990	19-07-1991
796	2419		NARASIMHARAJAN MK		10-01-1939	29-09-1992	19-07-1991
797	2422		BHUJANGABHUSHAN V		01-07-1935		19-07-1991
798	2423		MADVARAMANACHAR K		08-09-1936	30-08-1990	19-07-1991
799	2424		KRISHNAIAH S		15-12-1933	30-08-1990	19-07-1991
800	2426		PADMANABHA RAO S		04-09-1934	30-08-1990	19-07-1991
801	3795D		HALLAPPA V	ST	01-07-1943	26-04-1990	19-07-1991
802	3825		TIPPESWAMY G (ST)	ST	09-04-1944	20-09-1994	19-07-1991
803	3860		TALWAR TIMMAPPA (ST)	ST	01-07-1945	20-09-1994	19-07-1991
804	3922		BASAPPA K (ST)	ST	20-02-1941	15-09-1995	19-07-1991
805	4533		SRINIVAS G (SC)	SC	22-09-1946	30-08-1990	19-07-1991
806	4579		SEVANAIAK (SC)	SC	08-10-1946	29-09-1992	19-07-1991
807	4595		KRISHNA MURTHY N (SC)	SC	24-10-1938	02-02-1993	19-07-1991
808	4616		CHAVAN RT (SC)	SC	01-02-1945	20-09-1994	19-07-1991
809	4668		NAGAPPA (SC)	SC	30-12-1945	19-07-1991	19-07-1991
810	4670		KAMBANNA [SC]	SC	05-08-1945	27-02-1990	19-07-1991
811	4671		SIDDAGANGAIAH (SC)	SC	05-02-1946	30-05-1988	19-07-1991
812	4672		KRISHNAPPA BA	SC	05-02-1936	19-07-1991	19-07-1991
813	4673		PAPANNA V [SC]	SC	06-04-1941	27-02-1990	19-07-1991
814	4674		GANGARAJU KN (SC)	SC	08-03-1948	26-04-1990	19-07-1991
815	4676		KRISHNA BOVI (SC)	SC	01-12-1941	26-04-1990	19-07-1991
816	4678		MUDDARANGAPPA (SC)	SC	30-01-1948	29-09-1992	19-07-1991
817	4680		KEMPAIAH G (SC)	SC	19-04-1951	19-07-1991	19-07-1991
818	4681		VENKATESHAIAH [SC]	SC	03-05-1945	27-02-1990	19-07-1991
819	4683		MUKKAPPA AB (SC)	SC	05-08-1944	29-09-1992	19-07-1991
820	4685		CHIKKAIAH (SC)	SC	12-06-1948	19-07-1991	19-07-1991
821	4686		CHANDRAPPA M (SC)	SC	12-04-1948	19-07-1991	19-07-1991
822	4687		KARIYAPPA MN (SC)	SC	07-04-1941	19-07-1991	19-07-1991
823	4690		TIMMAPPA ST (SC)	SC	08-08-1939	19-07-1991	19-07-1991
824	4692		SHARAVANA [SC]	SC	21-08-1943	19-07-1991	19-07-1991
825	4693		HANUMANTHAIAH V (SC)	SC	01-07-1945	20-09-1994	19-07-1991
826	4694		KANNAIAH R (SC)	SC	14-06-1948	20-09-1994	19-07-1991
827	2427		RAGHAVENDAR RAO BS		04-09-1934		29-09-1992
828	2428		VENKATARAMAIAH BN		07-02-1932	30-08-1990	29-09-1992
829	2429		LAKSHMIPATHY SN		16-08-1935	30-08-1990	29-09-1992
830	2431		SIDDANAL NK		01-04-1944		29-09-1992
831	2433		ABUDL AZIZ		23-02-1936		29-09-1992
832	2433A		NAGARAJA SHETTY MV		15-06-1935		29-09-1992
833	2433B		MOHIT SH		15-06-1940	04-12-1995	29-09-1992
834	2434		SHAMANNA H		04-03-1938	27-11-1987	29-09-1992
835	2435		RAMASWAMY IYENGAR NS		14-06-1938	30-08-1990	29-09-1992
836	2436		JAYASIMHAMURTHY K		22-09-1936		29-09-1992
837	2437		RAMEGOWDA KR		15-07-1938		29-09-1992
838	2438		SHIVAJIRAO SIDDIQUI H		06-10-1934		29-09-1992
839	2439		SEETHARAMAN S		02-06-1938		29-09-1992
840	2440		ABDUL AZIZ		01-03-1937		29-09-1992
841	2441		SRIRAMAIAH SETTY KV		25-03-1936	30-08-1990	29-09-1992
842	2442		NANJAPPA G		08-04-1937	30-08-1990	29-09-1992
843	2443		SHIVASHANKAR		15-05-1938	30-08-1990	29-09-1992
844	2443A		SATHYANARAYANA S		14-03-1940	29-09-1992	29-09-1992
845	2444		SADASHIVAIAH M		03-03-1938		29-09-1992
846	2445		LAXMIKANT SK		04-10-1938	29-09-1992	29-09-1992
847	2446		GOPINATH MV		20-11-1940	30-08-1990	29-09-1992
848	2447		VENKATACHALA SHETTY HN		21-08-1939	29-09-1992	29-09-1992
849	2448		KRISHNAMURTHY AK		12-05-1939	30-08-1990	29-09-1992
850	2451		CHANDRASHEKARAI AH BN		13-03-1940	30-08-1990	29-09-1992

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
851	2452		PAKEERAPPA B		15-11-1937	30-08-1990	29-09-1992
852	2453		SUNDAR G		12-12-1937	30-08-1990	29-09-1992
853	2455		KRISHNAMURTHY GN		29-11-1937	29-09-1992	29-09-1992
854	2456		NAGARAJAIAH KR		05-05-1936	29-09-1992	29-09-1992
855	2457		SUBRAMANAYAM GV		06-09-1939	30-08-1990	29-09-1992
856	2458		DWARAKANATH GN		12-03-1935	30-08-1990	29-09-1992
857	2459		RAGHAVENDRACHARI H		18-08-1939		29-09-1992
858	2460		SRINIVASA TV		23-12-1936		29-09-1992
859	2462		GUNDARAO DS		25-05-1937		29-09-1992
860	2463		GOVINDARAJU TV		18-01-1936	30-08-1990	29-09-1992
861	2464		RAJAKRISHNA GUPTA YS		05-06-1938	29-09-1992	29-09-1992
862	2465		KRISHNA JOIS SG		08-11-1939	30-08-1990	29-09-1992
863	2466		RAGHAVENDRARAO CHIMAKAD SC		31-07-1940		29-09-1992
864	2467		SIDDARAMAIAH NP		15-02-1937		29-09-1992
865	2468		GURULINGAPPA		13-03-1935	30-08-1990	29-09-1992
866	2469		KAMARAIAH BS		01-01-1940	29-09-1992	29-09-1992
867	2470		NARAYANAMURTHY BS		10-06-1938		29-09-1992
868	2471		VICTOR PHILIP DSOUZA		19-09-1936		29-09-1992
869	2472		BHAGAVAN HV		30-08-1937	30-08-1990	29-09-1992
870	2472B		KULKARNI SV		05-05-1939		29-09-1992
871	2472D		MIRAJ KS		17-04-1940		29-09-1992
872	2472E		VEERA SHETTY		18-07-1942	24-02-1997	29-09-1992
873	2472G		KRISHNASHETTY KG		06-04-1938		29-09-1992
874	2472I		KRISHNAPPA MV		20-04-1944	10-10-1996	29-09-1992
875	2472J		BHABAT YV		14-04-1939		29-09-1992
876	2472K		SYED MUNEEER AHMED		18-06-1940		29-09-1992
877	2472L		LOKESWARA TN		06-05-1939	24-02-1997	29-09-1992
878	2472N		BHAT G R		26-03-1944	10-10-1996	29-09-1992
879	2472O		SYED NAYAMATULLA HUSSAIN		11-06-1945	10-10-1996	29-09-1992
880	2472P		SEETHARAMA SHETTY B		08-12-1943	24-02-1997	29-09-1992
881	2472S		BIMAREDDY S		06-01-1947	10-10-1996	29-09-1992
882	2472T		NARAYANARAO HK		12-05-1942		29-09-1992
883	2472U		RAJAPPA K		25-01-1945		29-09-1992
884	2473		KRISHNAMURTHY TV		05-06-1946	20-09-1994	29-09-1992
885	2473A		PATIL S S		25-02-1944	24-02-1997	29-09-1992
886	2473B		DOODALINGE GOWDA		06-05-1947		29-09-1992
887	2473D		LAXMINARAYANA BHAT M N		23-04-1941	24-02-1997	29-09-1992
888	2473E		JAMANGOUDAR PB		20-03-1937		29-09-1992
889	2474		AMMAULLA		05-02-1935		29-09-1992
890	2475		PANDURANGA RAO TM		16-10-1937	29-09-1992	29-09-1992
891	2476		RAGHUNATHAN SG		05-04-1937	30-08-1990	29-09-1992
892	2477		INAYAUTHULLA SHARIFF K		20-11-1937	30-08-1990	29-09-1992
893	2478		GUNAPALA NAIK H		29-11-1939	30-08-1990	29-09-1992
894	2480		HONNASHETTY SC		06-07-1937		29-09-1992
895	2481		BAVAJI		02-02-1935		29-09-1992
896	2482		VIJAYAKUMAR S		02-06-1941	30-08-1990	29-09-1992
897	2483		KANTHA IYENGAR HR		01-10-1935	30-08-1990	29-09-1992
898	2484		LAXMANA PR		20-03-1937		29-09-1992
899	2485		NANJUNDACHARI HV		08-12-1934		29-09-1992
900	2486		JAYARAMA GOWDA YR		05-04-1935	30-08-1990	29-09-1992
901	2487		RAGHAVENDRA RAO HB		17-10-1937		29-09-1992
902	2488		NAGARAJA RAO HR		28-10-1938	30-08-1990	29-09-1992
903	2489		PUTTAIAH S		09-04-1938	30-08-1990	29-09-1992
904	2490		SHEKARAPPA HK		07-06-1939	30-08-1990	29-09-1992
905	2491		HABBIBULLA SHARIFF		25-07-1937	30-08-1990	29-09-1992
906	2492		GURUPADAPPA K		01-07-1936		29-09-1992
907	2493		NARAYANASWAMY N		14-08-1936		29-09-1992
908	2495		SATHYANARAYANA KV		14-09-1936		29-09-1992
909	2496		SACHIDANANDA GN		12-06-1937		29-09-1992
910	2498		SRINIVASALU K		07-02-1939		29-09-1992
911	2500		MUNIVENKATAPPA M		03-03-1937		29-09-1992

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
912	2502		JAYATHIRTHACHAR PV		08-07-1937	30-08-1990	29-09-1992
913	2503		SADASHIVA RAO P		23-03-1937	30-08-1990	29-09-1992
914	3983		CHANDRASHEKAR KB (ST)	ST	24-06-1942	26-04-1990	29-09-1992
915	4029		JAGANATHA MURTHY PU (ST)	ST	21-08-1942	15-09-1995	29-09-1992
916	4057		RANGASWAMIAH BK (ST)	ST	08-09-1944	29-09-1992	29-09-1992
917	4235		SUBHASHCHANDRA (ST)	ST	20-11-1948	30-08-1990	29-09-1992
918	4696		CHANDRASHEKAR (SC)	SC	02-06-1943	02-02-1993	29-09-1992
919	4697		SHIVAIAH K (SC)	SC	09-12-1936	26-04-1990	29-09-1992
920	4699		NARAYANA B (SC)	SC	12-06-1942	19-07-1991	29-09-1992
921	4701		RAMANAIAK BS (SC)	SC	05-08-1940	15-09-1995	29-09-1992
922	4702		THIMMAPPA S (SC)	SC	12-11-1946	29-09-1992	29-09-1992
923	4703		ANJENYA B (SC)	SC	05-03-1949	29-09-1992	29-09-1992
924	4704		BORAIAH (SC)	SC	02-12-1941	29-09-1992	29-09-1992
925	4705		MARIYAPPA AS (SC)	SC	16-09-1943	27-11-1987	29-09-1992
926	4706		NINGAIAH KC (SC)	SC	20-06-1941	29-09-1992	29-09-1992
927	4707		HANUMANTHARAYAPPA (SC)	SC	02-11-1947	20-09-1994	29-09-1992
928	4708		RANGANATHAIAH SB (SC)	SC	23-09-1939	26-04-1990	29-09-1992
929	4709		NARAYANA P (SC)	SC	23-05-1946	29-09-1992	29-09-1992
930	4710		JAYAPAL J (SC)	SC	04-06-1940	20-09-1994	29-09-1992
931	4711		NARASIAH (SC)	SC	23-08-1938	02-02-1993	29-09-1992
932	4712		MUNISWAMY P (SC)	SC	08-05-1941	02-02-1993	29-09-1992
933	4713		NANJAPPA CK (SC)	SC	20-04-1941	26-04-1990	29-09-1992
934	2505		BASAVARAJU BS		04-10-1935		02-02-1993
935	2507		CHANDRASEKHAR SASTRY AN		13-07-1940		02-02-1993
936	2508		NARASIMHIAH N		01-08-1937		02-02-1993
937	2509		SUBRAMANYA		26-07-1938		02-02-1993
938	2510		SATHYANARAYANA SHETTY MN		01-07-1938		02-02-1993
939	2511		OMAR RN		01-07-1936		02-02-1993
940	2513		VASANTHA RAO		11-07-1941	29-09-1992	02-02-1993
941	2514		MOHAMED AZAM		14-10-1935	30-08-1990	02-02-1993
942	2515		VENKATESHMURTHY HK		07-11-1938	30-08-1990	02-02-1993
943	2517		SHAstry HPM		02-04-1940	29-09-1992	02-02-1993
944	2518		MOHAMMED JAFFAR		01-04-1936		02-02-1993
945	2519		KICHADI SK		12-12-1939	30-08-1990	02-02-1993
946	2520		PUTTAPPA G		06-09-1937	30-08-1990	02-02-1993
947	2523		EKANTHAPPA PK		04-01-1939	30-08-1990	02-02-1993
948	2524		KESHAVA BHAGAVAN HT		03-04-1936	19-07-1991	02-02-1993
949	2526		MOHAMED SUBHAN		12-10-1935	19-07-1991	02-02-1993
950	2527		SUNDAR RAJ KM		25-02-1939		02-02-1993
951	2528		VISWESWARA M		11-07-1938	19-07-1991	02-02-1993
952	4714		SHIVASHANKARAIAH H (SC)	SC	06-04-1942	29-09-1992	02-02-1993
953	4715		VEERAPPA M (SC)	SC	12-03-1948	29-09-1992	02-02-1993
954	4718		KASHINATH SG (SC)	SC	08-08-1943	30-08-1990	02-02-1993
955	2529		SRINIVAS K		01-02-1940		20-09-1994
956	2531		RAMAKRISHNA		14-11-1938	29-09-1992	20-09-1994
957	2532		SRIVATSAN R		18-04-1938	19-07-1991	20-09-1994
958	2533		SRINIVAS R		23-11-1939		20-09-1994
959	2534		GURUSWAMY B		01-07-1938	19-07-1991	20-09-1994
960	2535		KRISHNAN YS		15-04-1940	19-07-1991	20-09-1994
961	2536		RAJEEVAKSHA P		26-06-1939	19-07-1991	20-09-1994
962	2537		CHIKKAIAH HC		16-06-1937		20-09-1994
963	2538		SADASHIVA REDDY BN		09-10-1936	19-07-1991	20-09-1994
964	2540		SURYANARAYANA RAO DR		01-08-1937	19-07-1991	20-09-1994
965	2541		LAKSHMAIAH		04-03-1938	19-07-1991	20-09-1994
966	2542		RAMAKRISHNA N		16-08-1939	19-07-1991	20-09-1994
967	2543		IQBAL AHMED		13-09-1939	29-09-1992	20-09-1994
968	2544		SATHYANARAYANA SETTY GL		20-10-1940	19-07-1991	20-09-1994
969	2545		MURALIDHAR A		12-01-1941	19-07-1991	20-09-1994
970	2546		RAMALINGAIAH SN		22-05-1941	19-07-1991	20-09-1994
971	2549		ASWATHANARAYANA RAO YS		09-01-1938	19-07-1991	20-09-1994
972	2550		NAGOOR		12-01-1937	29-09-1992	20-09-1994

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
973	2554		SHANTHAVEERAPPA HB		30-01-1938	29-09-1992	20-09-1994
974	2555		RAGHAVENDRA RAO KS		01-07-1938	19-07-1991	20-09-1994
975	2556		KULKARNI RK		13-10-1938	29-09-1992	20-09-1994
976	2557		NAGARAJ AR		19-11-1939	19-07-1991	20-09-1994
977	2558		CHANDRASEKHARAI AH GR		15-02-1940	20-09-1994	20-09-1994
978	2561		KULKARNI SH		08-05-1938	19-07-1991	20-09-1994
979	2562		KULAKARNI RT		30-04-1938	19-07-1991	20-09-1994
980	2563		WALAMKAR MS		03-10-1938		20-09-1994
981	2564		KALAGATAGI S V		21-07-1939	19-07-1991	20-09-1994
982	2565		BASAPPA CN		20-06-1937	19-07-1991	20-09-1994
983	2566		VENKATASWAMAPPA M		04-08-1940	19-07-1991	20-09-1994
984	2567		RAMAKRISHNAIAH KV		20-05-1938	19-07-1991	20-09-1994
985	2569		VENKATESWARA CR		17-04-1939	19-07-1991	20-09-1994
986	2570		THOTAPPA HR		24-05-1939	19-07-1991	20-09-1994
987	2571		NARAYANA SETTY VT		08-09-1940	19-07-1991	20-09-1994
988	2572		VASTRAD AA		08-10-1937	19-07-1991	20-09-1994
989	2573		MADAI AH		03-09-1936	19-07-1991	20-09-1994
990	2575		VEERANNA SRIGOLI		12-06-1939	29-09-1992	20-09-1994
991	2576		GARUDADHWAJAN TR		25-04-1940	19-07-1991	20-09-1994
992	2577		VENKATESH JOSI A		10-06-1940	29-09-1992	20-09-1994
993	2578		SHANKARANARAYANA		14-04-1941	19-07-1991	20-09-1994
994	2579		SATHYANARAYANA RAO BG		14-01-1942	19-07-1991	20-09-1994
995	2581		JOSHI SS		06-08-1937	19-07-1991	20-09-1994
996	2582		RAMAKRISHNACHAR GH		07-06-1939	19-07-1991	20-09-1994
997	2583		SHAIK ALI		15-04-1940	29-09-1992	20-09-1994
998	2584		ACHUTHA RAO H		15-04-1938	29-09-1992	20-09-1994
999	2585		SURAYANARAYANA REDDY V		10-03-1938	19-07-1991	20-09-1994
1000	2586		RAMANNA UB		13-04-1939	19-07-1991	20-09-1994
1001	2587		MOHAN DAS K		22-03-1940	29-09-1992	20-09-1994
1002	2588		SYED AHAMADULLA		26-12-1936	19-07-1991	20-09-1994
1003	2589		SUGANTHARAJ S		19-07-1937	19-07-1991	20-09-1994
1004	2590		MAHESHWARAPPA K		20-03-1938	19-07-1991	20-09-1994
1005	2591		RANGANA GOWDA T		08-05-1938	29-09-1992	20-09-1994
1006	2592		KATIGIRI TV		01-08-1939		20-09-1994
1007	2593		BANDAYA SASTRY		19-09-1939	29-09-1992	20-09-1994
1008	2594		SIVASHANKARAPPA RAJU M		17-02-1940		20-09-1994
1009	2595		ANANDA RAO MK		27-04-1941	19-07-1991	20-09-1994
1010	2600		BALAPPA DM		06-12-1936	19-07-1991	20-09-1994
1011	2601		SURYAKANTH D		02-10-1939	19-07-1991	20-09-1994
1012	2602		SREENIVASA MURTHY SV		30-09-1940	19-07-1991	20-09-1994
1013	2606		VIJAYAKUMAR DESHPANDE		10-05-1938	29-09-1992	20-09-1994
1014	2607		THIMMAPUR KV		24-11-1936	19-07-1991	20-09-1994
1015	2608		KAMATIGI MB		01-03-1939	19-07-1991	20-09-1994
1016	2609		MRUTHYUNJAYANNA HG		01-08-1937	19-07-1991	20-09-1994
1017	2611		MIRJI RS		28-05-1939	19-07-1991	20-09-1994
1018	2613		MRUTHYANJAYAPPA GS		26-10-1938	29-09-1992	20-09-1994
1019	2614		PRABHAKARASASTRY P		26-10-1938	29-09-1991	20-09-1994
1020	2615		THIPPESWAMY G		12-08-1939	19-07-1991	20-09-1994
1021	2616		SRIRAMAIAH SETTY AC		15-09-1939	19-07-1991	20-09-1994
1022	2617		SRINIVASA MURTHY HV		07-10-1939	19-07-1991	20-09-1994
1023	2618		KRISHNA MURTHY K S		04-12-1939	19-07-1991	20-09-1994
1024	2619		KARISIDAPPA KS		04-04-1940	19-07-1991	20-09-1994
1025	2620		PAMPANNA B		15-10-1938	20-09-1994	20-09-1994
1026	2621		SYED MUSTAK AHMED R		17-03-1939	29-09-1992	20-09-1994
1027	2623		SIDDALINGE GOWDA		06-05-1938	19-07-1991	20-09-1994
1028	2624		SHIVAKUMARAIAH KM		18-11-1939	19-07-1991	20-09-1994
1029	2625		JAGADEESH MV		30-04-1940	19-07-1991	20-09-1994
1030	2627		VASUDEV CHARI A		16-08-1937		20-09-1994
1031	2628		GANGADHAR H		23-05-1938	19-07-1991	20-09-1994
1032	2632		MOHD KAHIMUDDIN ANSARI		28-07-1940	15-09-1995	20-09-1994
1033	4288		KRISHNAPPA T (ST)	ST	06-05-1948	27-11-1987	20-09-1994

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1034	4396		HARISCHANDRA(ST)	ST	10-10-1941	29-09-1992	20-09-1994
1035	4421		MUNIYAPPA A (ST)	ST	16-08-1942	30-05-1988	20-09-1994
1036	4719		KASHINATH (SC)	SC	20-03-1947	29-09-1992	20-09-1994
1037	4724		SHANKARAPPA SHARAVNA (SC)	SC	07-05-1947	26-04-1990	20-09-1994
1038	4730		SHIVAIAH (SC)	SC	14-04-1947	02-02-1993	20-09-1994
1039	4799		ANNAPPA (SC)	SC	31-01-1951	20-04-1996	20-09-1994
1040	4800		MALIGAR KB [SC]	SC	03-06-1946	02-02-1993	20-09-1994
1041	4801		LAKKANAIK L [SC]	SC	09-08-1947	26-04-1990	20-09-1994
1042	4807		MUTHAGAR B H (SC)	SC	19-01-1946	26-04-1990	20-09-1994
1043	4808		GAYAKAWAD PS	SC	01-06-1950	26-04-1990	20-09-1994
1044	5018		ANJENYA GP (SC)	SC	20-01-1951	26-04-1990	20-09-1994
1045	5098		KRISHNAPPA CONTRACTOR	SC	20-04-1957	29-09-1992	20-09-1994
1046	5105		ASHOK R JADAV (SC)	SC	30-08-1961	27-02-1990	20-09-1994
1047	5112		NACHIMUTHU K (SC)	SC	08-07-1952	20-09-1994	20-09-1994
1048	5115		NAGAPPA PV (SC)	SC	08-09-1959	26-04-1990	20-09-1994
1049	5116		NAGESHWARI R [SC]	SC	15-01-1953	30-08-1990	20-09-1994
1050	5118		SIDDAPUR HB (SC)	SC	01-06-1956	20-09-1994	20-09-1994
1051	2633		RAMAKRISHNA RAO B		18-11-1940	19-07-1991	15-09-1995
1052	2634		SADASHIVA SHETTY K		18-12-1938	29-09-1992	15-09-1995
1053	2635		VAIDYANATHAN HN		13-03-1939	19-07-1991	15-09-1995
1054	2637		LAKSHMINARAYANA R		03-09-1937	19-07-1991	15-09-1995
1055	2638		GOVINDA HOLLA M		06-10-1938	19-07-1991	15-09-1995
1056	2645		CHIKKASHAMIAH		24-04-1938	19-07-1991	15-09-1995
1057	2646		VENKATARATHANAMAYYA SETTY		22-01-1939	19-07-1991	15-09-1995
1058	2647		RAJANNA MV		27-06-1940	19-07-1991	15-09-1995
1059	2649		HANUMESH GOVINDACHARAYA KATTI		04-02-1940	19-07-1991	15-09-1995
1060	2650		HIREMATH GV		14-01-1939	29-09-1992	15-09-1995
1061	2651		MAHESHAPPA N		26-01-1939	19-07-1991	15-09-1995
1062	2652		NAGARAJA V		19-12-1939	29-09-1992	15-09-1995
1063	2654		LAKSHMINARAYANA		25-07-1941	19-07-1991	15-09-1995
1064	2655		GOVINDA RAO TV		01-01-1945	19-07-1991	15-09-1995
1065	2657		KRISHNA MURTHY D		27-03-1939	19-07-1991	15-09-1995
1066	2658		SWAMY MVV		04-11-1940	19-07-1991	15-09-1995
1067	2663		SOORANNA BR		10-05-1938	29-09-1992	15-09-1995
1068	2664		KRISHNAIAH SN		09-04-1939	19-07-1991	15-09-1995
1069	2665		KESHAVAPPA M		23-06-1940	19-07-1991	15-09-1995
1070	2667		NAGABHUSHANA RAO SB		01-07-1940	19-07-1991	15-09-1995
1071	2668		ABDUL HAQ R		01-01-1941	29-09-1992	15-09-1995
1072	2670		SURAYANARAYANA RAO PV		14-01-1942	02-02-1993	15-09-1995
1073	2672		SHAMANNA HK		10-07-1941	19-07-1991	15-09-1995
1074	2674		SAMPATHKUMARAN RA		14-10-1938	19-07-1991	15-09-1995
1075	2675		CHABBI VB		13-06-1938	19-07-1991	15-09-1995
1076	2676		CHANDRASHEKARA SETTY K		21-12-1939		15-09-1995
1077	2677		MENSINAKAI SP		24-04-1938	20-09-1994	15-09-1995
1078	2678		KONGI BS		10-03-1939	19-07-1991	15-09-1995
1079	2687		HALGUR GK		04-05-1939	02-02-1993	15-09-1995
1080	2688		AKBAR SHARIFF		12-06-1939	19-07-1991	15-09-1995
1081	2689		GALAGALI SN		23-03-1940	19-07-1991	15-09-1995
1082	2690		DAMODHAR KAMATH V		29-04-1940	19-07-1991	15-09-1995
1083	2692		SRIKANATASHARMA GV		12-07-1941	29-09-1992	15-09-1995
1084	2695		PRASAD S L N		01-03-1942	29-09-1992	15-09-1995
1085	2696		KRISHNASWAMY S		04-02-1939	19-07-1991	15-09-1995
1086	2698		SATYANARAYANA V		21-01-1942		15-09-1995
1087	2700		RAMAKRISHNAPPA V		01-01-1938	02-02-1993	15-09-1995
1088	2701		VENKATACHALAIH		15-04-1939	29-09-1992	15-09-1995
1089	2702		RAMACHANDRA RAO S		19-08-1939	19-07-1991	15-09-1995
1090	2703		LAKKANNA KT		09-06-1940	29-09-1992	15-09-1995
1091	2707		NARASIMHAIAH C		14-05-1938	29-09-1992	15-09-1995
1092	2708		RAMANATH MR		03-12-1939	19-07-1991	15-09-1995
1093	2709		VENKATAPPA BM		04-03-1940	19-07-1991	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1094	2717		ANANTHABHATTA BHAVE		23-07-1938	19-07-1991	15-09-1995
1095	2721		LAKSHME GOWDA TN		01-06-1942	19-07-1991	15-09-1995
1096	2725		ADUKATHAIAH KR		03-04-1938	19-07-1991	15-09-1995
1097	2726		DATTATRI CK		16-04-1939	19-07-1991	15-09-1995
1098	2727		HARIHARA SWAMY H		02-11-1940	19-07-1991	15-09-1995
1099	2731		AZZIUDDIN AHMED		05-05-1940	29-09-1992	15-09-1995
1100	2733		NAGARAJU MG		20-07-1938	19-07-1991	15-09-1995
1101	2735		CHANNAVEERAIAH AB		05-04-1942	19-07-1991	15-09-1995
1102	2741		SHIVANANDA B V		27-09-1937	20-09-1994	15-09-1995
1103	2742		SHANKAPPA GOWDA H		03-10-1938	19-07-1991	15-09-1995
1104	2746		MUKUNDA RAO KN		08-05-1940	19-07-1991	15-09-1995
1105	2747		SADASHIVAPPA G		10-09-1938	19-07-1991	15-09-1995
1106	2749		NARASIMHA MURTHY TN		15-04-1938	19-07-1991	15-09-1995
1107	2755		SRIDHARA MURTHY G		07-02-1939	29-09-1992	15-09-1995
1108	2756		PATTANSETTY S R		02-03-1938	19-07-1991	15-09-1995
1109	2758		PARTHASARATHY G		10-05-1938	29-09-1992	15-09-1995
1110	2761		SATHYANARAYANA RAO KS		28-09-1939	29-09-1992	15-09-1995
1111	2762		KRISHNA MURTHY PACHATU		23-08-1941	02-02-1993	15-09-1995
1112	2763		VENKATESH MURTHY MG		07-01-1943	19-07-1991	15-09-1995
1113	2768		SREENIVASAN K		04-07-1937	/	15-09-1995
1114	2769		JAGADEVAIAH HIREMATH		13-02-1939	29-09-1992	15-09-1995
1115	2770		KALYANAPPA		01-01-1940	20-04-1996	15-09-1995
1116	2771		KARIYAPPA KT		26-03-1938	04-12-1995	15-09-1995
1117	2772		RACHAIAH AM		12-12-1938	29-09-1992	15-09-1995
1118	2774		SHAMAIAH KM		01-06-1941	19-07-1991	15-09-1995
1119	2779		VENKATAGIRIJAPPA		03-09-1937	29-09-1992	15-09-1995
1120	2780		SATHYANARAYANA SHETTY N		07-02-1940	20-09-1994	15-09-1995
1121	2781		NAZEER AHMED KM (ELECL)		01-06-1940	29-09-1992	15-09-1995
1122	2783		LINGABASAPPA ANGADI		14-02-1940	29-09-1992	15-09-1995
1123	2786		ANJIAH SETTY M		05-08-1939	29-09-1992	15-09-1995
1124	2787		SRINIVASAIAH MV		22-01-1939	29-09-1992	15-09-1995
1125	2792		VENKOBA RAO M		07-09-1938	02-02-1993	15-09-1995
1126	2793		KALIVEERACHARI DS		08-04-1940	29-09-1992	15-09-1995
1127	2796		ANANDA MURTHY HR		17-05-1940	29-09-1992	15-09-1995
1128	2799		DANIEL K S D		19-10-1941	29-09-1992	15-09-1995
1129	2803		SRINIVASA MURTHY BV		25-01-1938	29-09-1992	15-09-1995
1130	2804		DEVANAND SADANANDA S		17-09-1939	29-09-1992	15-09-1995
1131	2805		CHANNE GOWDA HC		20-10-1939	29-09-1992	15-09-1995
1132	2808		NELAKANTA B		15-03-1939	29-09-1992	15-09-1995
1133	2811		MD USMAN KHAN		14-01-1938	29-09-1992	15-09-1995
1134	2812		PRAHALADA RAO KT		05-06-1938	29-09-1992	15-09-1995
1135	2815		BASAVARAJ HN		04-07-1940	29-09-1992	15-09-1995
1136	2817		VEERAPPA MG		22-05-1938	29-09-1992	15-09-1995
1137	2826		SHIVANNA B		10-05-1938	02-02-1993	15-09-1995
1138	2829		SANTOSH BAILURKAR		10-10-1941	29-09-1992	15-09-1995
1139	2831		MAHADEVAPPA B		12-02-1939	20-09-1994	15-09-1995
1140	2832		GOVINDAIAH PS		05-10-1940	20-09-1994	15-09-1995
1141	2833		NARASIMHA BAN P		05-06-1939	20-09-1994	15-09-1995
1142	2835		ABDUL SAMIL AHMED		21-05-1938	20-09-1994	15-09-1995
1143	2836		NAGARAJ SHETTY A		14-07-1939	20-09-1994	15-09-1995
1144	2838		NAZAR AHMED GS		31-08-1940	20-09-1994	15-09-1995
1145	2840		VASUKUTTI N		07-01-1938		15-09-1995
1146	2842		RAMABHAT A		01-07-1938	15-09-1995	15-09-1995
1147	2845		KRISHNAMURTHY C		13-06-1938	20-09-1994	15-09-1995
1148	2846		CHANNASWAMI S		25-06-1939	20-09-1994	15-09-1995
1149	2848		RAMAMURTHY S		01-07-1938	15-09-1995	15-09-1995
1150	2850		SRIRDHAR MS		27-07-1941	20-09-1994	15-09-1995
1151	2853		SUNDRESHA HN		05-07-1938	20-09-1994	15-09-1995
1152	2854		KRISHNAMURTHY RAO K		19-11-1938	20-09-1994	15-09-1995
1153	2855		KAPINIPATAIAH GN		05-05-1942	20-09-1994	15-09-1995
1154	2857		MADHAVAN KS		24-12-1939	20-09-1994	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1155	2858		VENKATARAMU REDDY C		18-06-1940	20-09-1994	15-09-1995
1156	2859		VENKATADASAPPA NS		20-01-1939	20-09-1994	15-09-1995
1157	2862		GUNDASASTRY BN		22-05-1941	15-09-1995	15-09-1995
1158	2866		BAGURIAIAH N		18-05-1939	15-09-1995	15-09-1995
1159	2867		SRIDHAR N		16-05-1941	20-09-1994	15-09-1995
1160	2870		INDUDHARA MS		10-08-1938	20-09-1994	15-09-1995
1161	2871		MURTHY HM		10-05-1941	20-09-1994	15-09-1995
1162	2874		LAXMANAGOUDA AB		03-06-1938	20-09-1994	15-09-1995
1163	2877		MALLIKARJUNAIAH T		04-06-1939	15-09-1995	15-09-1995
1164	2878		NATARAJAN S		05-10-1939	20-09-1994	15-09-1995
1165	2880		CHANDRAPPA Y		15-08-1938	20-09-1994	15-09-1995
1166	2881		TAVANAPPA KS		14-07-1939	15-09-1995	15-09-1995
1167	2882		OMKARAPPA H		01-03-1940		15-09-1995
1168	2885		VENKATARAMAIAH P		24-04-1938	20-09-1994	15-09-1995
1169	2887		HIREMATH GV		18-05-1939	20-09-1994	15-09-1995
1170	2889		SRIDHAR S		18-01-1943	20-09-1994	15-09-1995
1171	2890		RAMACHANDRA NS		09-01-1940		15-09-1995
1172	2894		VENKATAGIRI HS		26-10-1940	20-09-1994	15-09-1995
1173	2897		RAGHAVENDRA MN		11-12-1937	15-09-1995	15-09-1995
1174	2898		VASANTHA SY		06-02-1940	20-09-1994	15-09-1995
1175	2910		NARASIMHAMURTHY MS		06-04-1942	15-09-1995	15-09-1995
1176	2912		ANANTHARAMU KN		03-11-1940	15-09-1995	15-09-1995
1177	2917		SHIVAJIRAO A		23-08-1939	15-09-1995	15-09-1995
1178	2920		MYLARASHETTY S		07-02-1938	20-09-1994	15-09-1995
1179	2921		YADARAJ DC		20-05-1938	20-04-1996	15-09-1995
1180	2924		RAMANNA HK		28-09-1938	20-09-1994	15-09-1995
1181	2925		MADHAVARAO PV		08-11-1938	20-09-1994	15-09-1995
1182	2929		NANJAPPA N		03-12-1939	20-09-1994	15-09-1995
1183	2932		KRISHNA CV		06-07-1939	20-09-1994	15-09-1995
1184	2934		NAGENDRAPPA T		15-04-1939	15-09-1995	15-09-1995
1185	2935		PADMANABHA RAO G		12-06-1938	20-09-1994	15-09-1995
1186	2936		CHIKKATIRUMALAIH HC		25-05-1938	20-09-1994	15-09-1995
1187	2940		KRISHNAPPA DC		20-04-1940	15-09-1995	15-09-1995
1188	2945		FAKRIUDDIN K		01-07-1940	20-09-1994	15-09-1995
1189	2948		ABDUL BAQI		06-07-1940	20-09-1994	15-09-1995
1190	2950		SHIVAIAH S		08-08-1938	15-09-1995	15-09-1995
1191	2951		MARI VEERABHADRAPPA K		01-07-1938	15-09-1995	15-09-1995
1192	2952		MOHAMMED ABDUL GANI		10-04-1940	20-09-1994	15-09-1995
1193	2953		MOHANLAL JALU		22-07-1940	20-09-1994	15-09-1995
1194	2955		SRINIVASAMURTHY P		01-07-1939	20-09-1994	15-09-1995
1195	2964		CHANNAPPA G		17-03-1938	20-09-1994	15-09-1995
1196	2965		MURUGAL PM		15-09-1940	20-09-1994	15-09-1995
1197	2966		NAGARAJ CC		07-01-1939	15-09-1995	15-09-1995
1198	2969		GURUMALLAIAH KS		24-08-1938	20-09-1994	15-09-1995
1199	2975		BASAPPA A		20-05-1939	20-09-1994	15-09-1995
1200	2978		NAGARAJ CS		24-04-1945	20-09-1994	15-09-1995
1201	2979		VEERENDRACHAR P		01-10-1939	15-09-1995	15-09-1995
1202	2981		CHANDREGOWDA AR		06-04-1938	20-09-1994	15-09-1995
1203	2985		ADVIRAO GANNEGAR		19-06-1938	20-09-1994	15-09-1995
1204	2986		RAMANNA SV		04-02-1939	15-09-1995	15-09-1995
1205	2988		MADHAVAMURTHY JS		15-07-1940	15-09-1995	15-09-1995
1206	2989		PRASAD KM		16-10-1942	20-04-1996	15-09-1995
1207	2991		PRALADRAO R		01-07-1938	15-09-1995	15-09-1995
1208	2992		VEERANNA H		12-08-1938	20-09-1994	15-09-1995
1209	2993		PATIL DS		04-11-1937	15-09-1995	15-09-1995
1210	2997		VENKATARAO BK		05-01-1941	15-09-1995	15-09-1995
1211	3002		NAGARAJA ACHAR VL		20-06-1939	15-09-1995	15-09-1995
1212	3003		KUMBAR RV		11-04-1939	15-09-1995	15-09-1995
1213	3004		RAMAKRISHNAIAH H		04-06-1941	04-12-1995	15-09-1995
1214	3008		VASANTHA DATTOPANATH		21-09-1937	15-09-1995	15-09-1995
1215	3009		JAVALI G		22-10-1937	15-09-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1216	3010		RAMARAO A		26-12-1937	15-09-1995	15-09-1995
1217	3011		GUNJAL NH		10-05-1938	20-04-1996	15-09-1995
1218	3012		APPU K		27-06-1938	15-09-1995	15-09-1995
1219	3014		KENCHAPPA DD		05-06-1939	15-09-1995	15-09-1995
1220	3015		GANGAPPA M		11-05-1939	15-09-1995	15-09-1995
1221	3016		SHANUMUGAPPA SN		27-06-1939	15-09-1995	15-09-1995
1222	3019		BASANNA B		10-05-1941	15-09-1995	15-09-1995
1223	3021		RAMACHANDRA LN		27-05-1939	15-09-1995	15-09-1995
1224	3023		MUNEGOWDA TM		14-06-1938	15-09-1995	15-09-1995
1225	3024		METI DB		14-06-1939	15-09-1995	15-09-1995
1226	3025		ERANNA B		15-07-1939	15-09-1995	15-09-1995
1227	3027		SYED MEHABOOR PASHA		07-07-1941	15-09-1995	15-09-1995
1228	3031		SHANKAR GH		25-08-1940	15-09-1995	15-09-1995
1229	3034		BORAI AH S		08-01-1940	15-09-1995	15-09-1995
1230	3035		CHIKKANAGAI AH		06-09-1939	15-09-1995	15-09-1995
1231	3036		RAGHAVENDRA RAO		07-08-1941	15-09-1995	15-09-1995
1232	3038		LAKKANNAI AH R		07-08-1938	20-04-1996	15-09-1995
1233	3039		KOTRAPPA K		01-07-1941	20-04-1996	15-09-1995
1234	3040		VIRAKTHMATH PS		25-05-1940	04-12-1995	15-09-1995
1235	3041		NARASIMHAI AH K		20-11-1937	15-09-1995	15-09-1995
1236	3045		TIMMASETTI RN		05-08-1938	15-09-1995	15-09-1995
1237	3046		SIDDAPPA G		16-07-1938	15-09-1995	15-09-1995
1238	3048		MARIYAGURUSI		01-04-1940	15-09-1995	15-09-1995
1239	3053		GANESHRAO KS		14-10-1937	15-09-1995	15-09-1995
1240	3054		GIRIYAPPA T		13-08-1938	15-09-1995	15-09-1995
1241	3056		SUBBARAO TV		11-11-1939	15-09-1995	15-09-1995
1242	3058		DEVARAJ CK		13-07-1941	15-09-1995	15-09-1995
1243	3060		RAGHUNATHSETTI KS		30-04-1938	04-12-1995	15-09-1995
1244	3061		AMBORE ST		03-10-1938	15-09-1995	15-09-1995
1245	3063		MOHAMMED RASUL MP		14-04-1940	15-09-1995	15-09-1995
1246	3064		KRISHNASWAMI IYER AS		09-06-1940	15-09-1995	15-09-1995
1247	3066		SHIVAPPA M		27-02-1938	15-09-1995	15-09-1995
1248	3068		SRIPATHIRAO HP		29-08-1941	20-04-1996	15-09-1995
1249	3070		NARAYANARAO D		24-05-1939	15-09-1995	15-09-1995
1250	3072		REVANNA NT		11-02-1941	15-09-1995	15-09-1995
1251	3073		MUDDAVEERAI AH HV		05-01-1938	15-09-1995	15-09-1995
1252	3075		ABHAYAKUMAR KV		14-04-1939	15-09-1995	15-09-1995
1253	3078		BASAVAI AH RB		31-08-1940	04-12-1995	15-09-1995
1254	3082		ASTHAPURE NR		03-01-1940	15-09-1995	15-09-1995
1255	3083		GURURAJRAO DK		20-03-1941	15-09-1995	15-09-1995
1256	3086		ESWARAPPA GC		20-06-1938	15-09-1995	15-09-1995
1257	3091		UPADHAYA MR		18-07-1939	15-09-1995	15-09-1995
1258	3092		VENKATESHAN A		30-11-1941	15-09-1995	15-09-1995
1259	3094		HANUMANTHA RAO		14-07-1941	20-04-1996	15-09-1995
1260	3095		RANGAPPA G		15-06-1939	15-09-1995	15-09-1995
1261	3100		NANJUNDAI AH S		03-08-1940	15-09-1995	15-09-1995
1262	3101		SIVANANDAPPA LR		21-05-1938	15-09-1995	15-09-1995
1263	3105		RAVINDRANATH SHETTI KL		20-04-1941	15-09-1995	15-09-1995
1264	3106		RAJANNA KR		25-05-1939	15-09-1995	15-09-1995
1265	3107		CHOWDAI AH		30-06-1940	15-09-1995	15-09-1995
1266	3108		GOPALAKRISHNA SHETTY ER		21-01-1941	15-09-1995	15-09-1995
1267	3109		RAMACHANDRA SASTRY SN		27-04-1941	15-09-1995	15-09-1995
1268	3112		MUNIYAPPA U		04-09-1941	15-09-1995	15-09-1995
1269	3113		MAHABOOB C		13-05-1939	15-09-1995	15-09-1995
1270	3114		SIVAGOWDA HB		10-10-1938	15-09-1995	15-09-1995
1271	3116		KUMAR JC		15-02-1939	04-12-1995	15-09-1995
1272	3117		PUTTANNAI AH G		30-09-1939	15-09-1995	15-09-1995
1273	3118		PUTTARAJU		04-02-1941	15-09-1995	15-09-1995
1274	3119		MAHESHWARAPPA MR		01-02-1939	15-09-1995	15-09-1995
1275	3121		CHANDRASHEKARAI AH HD		10-06-1942	04-12-1995	15-09-1995
1276	3122		NAGESHRAO KS		12-04-1939	15-09-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1277	3124		SHIVALINGAIAH MS		27-10-1943	20-04-1996	15-09-1995
1278	3125		NARASIMHAMURTHY N		08-04-1941	15-09-1995	15-09-1995
1279	3126		RAMACHANDRA HS		02-07-1940	15-09-1995	15-09-1995
1280	3127		RAGHAVAN SR		02-08-1940	15-09-1995	15-09-1995
1281	3130		SRIDHARMURTHY HS		07-05-1938	15-09-1995	15-09-1995
1282	3132		KULKARNI MM		09-02-1938	15-09-1995	15-09-1995
1283	3133		NARAYANARAO K		01-05-1939	04-12-1995	15-09-1995
1284	3134		VEERABHADRAPPA S KANTI		10-11-1938	15-09-1995	15-09-1995
1285	3135		JANARDHAN GK		01-03-1941	15-09-1995	15-09-1995
1286	3138		NARAYANAMURTHY NA		14-09-1942	15-09-1995	15-09-1995
1287	3139		CHANDRASHEKAR RAO N		02-07-1941	15-09-1995	15-09-1995
1288	3143		SRIKANTHA KR		28-03-1940	15-09-1995	15-09-1995
1289	3144		PATIL VB		10-07-1939	15-09-1995	15-09-1995
1290	3146		SESHAGIRIRAO K		10-08-1943	15-09-1995	15-09-1995
1291	3147		SRIPATHIRAO GK		23-04-1939	15-09-1995	15-09-1995
1292	3149		LAKSHMINARAYANA		01-07-1940	15-09-1995	15-09-1995
1293	3150		SUNDAR RAJAN VR		11-11-1940	15-09-1995	15-09-1995
1294	3151		MADHAIAIAH GP		01-02-1940	15-09-1995	15-09-1995
1295	3152		RAMACHANDRA ACHARI		13-07-1939	15-09-1995	15-09-1995
1296	3153		HEMADRI TB		09-12-1940	15-09-1995	15-09-1995
1297	3154		DODDAIAH MH		13-08-1939	15-09-1995	15-09-1995
1298	3157		KRISHNAMURTHY KV		25-03-1938	15-09-1995	15-09-1995
1299	3160		MATH SS		05-04-1939	15-09-1995	15-09-1995
1300	3163		RAMAKRISHNA RAO GK		20-08-1938	04-12-1995	15-09-1995
1301	3164		KATHARI GL		22-10-1939	15-09-1995	15-09-1995
1302	3168		CHANDRAMOHAN KS		14-05-1941	04-12-1995	15-09-1995
1303	3169		PATTAN SHETTY BM		29-07-1941	15-09-1995	15-09-1995
1304	3172		NARAYAN MACHIMYA K		08-09-1938	15-09-1995	15-09-1995
1305	3173		UROLAGINA GM		14-08-1939	04-12-1995	15-09-1995
1306	3174		ANANTHAIAH KL		12-08-1940	10-10-1996	15-09-1995
1307	3175		SEETHARAMA SASTRY V		10-10-1941	04-12-1995	15-09-1995
1308	3176		KEMPEGOWDA TL		08-02-1939	15-09-1995	15-09-1995
1309	3178		RAFIQ AHMED SM		09-10-1939	15-09-1995	15-09-1995
1310	3179		MALLIKARJUNAIAH N		15-10-1940	15-09-1995	15-09-1995
1311	3182		BEEDI ST		03-09-1939	15-09-1995	15-09-1995
1312	3183		NAYAK PR		21-10-1938	15-09-1995	15-09-1995
1313	3184		TELANGI MS		19-07-1939	15-09-1995	15-09-1995
1314	3185		SUBRAMANYAM BR		19-06-1942	15-09-1995	15-09-1995
1315	3190		ARASIAH K		03-03-1940	15-09-1995	15-09-1995
1316	3191		SHIVANNA P		25-09-1938	20-04-1996	15-09-1995
1317	3192		CHANDRAMOULA CHAR R		07-10-1939	15-09-1995	15-09-1995
1318	3196		VADDATI VR		02-05-1939	15-09-1995	15-09-1995
1319	3198		JIVANDARKUMAR SHETTI M		02-01-1940	15-09-1995	15-09-1995
1320	3199		KADAMBA NG		15-06-1940	15-09-1995	15-09-1995
1321	3200		RAMAKRISHNA BHAT P		22-07-1943	15-09-1995	15-09-1995
1322	3201		PAPANNA R		14-01-1938	15-09-1995	15-09-1995
1323	3202		DWARAKNATH CS		23-05-1940	15-09-1995	15-09-1995
1324	3205		ASWATHANARAYANA		04-05-1938	15-09-1995	15-09-1995
1325	3206		KRISHNAMURTHY TV		20-04-1941	15-09-1995	15-09-1995
1326	3207		VASUDEVAN S		25-12-1941	15-09-1995	15-09-1995
1327	3207A		NAGABHUSHANA RAO TS		15-07-1943	15-09-1995	15-09-1995
1328	3211		PRAHLADA RAO KS		15-04-1942	15-09-1995	15-09-1995
1329	3214		RAMANATH MG		15-06-1938	15-09-1995	15-09-1995
1330	3216		PRABHAKAR DV		29-12-1940	15-09-1995	15-09-1995
1331	3217		SHIVAKUMAR		01-08-1941	15-09-1995	15-09-1995
1332	3220		MUKUNDARA RAO N		02-12-1942	15-09-1995	15-09-1995
1333	3222		NAGARAJ RAO BK		28-07-1938	04-12-1995	15-09-1995
1334	3225		KRISHNAPPA SR		06-06-1940	15-09-1995	15-09-1995
1335	3227		HALAPPA S		14-08-1941	15-09-1995	15-09-1995
1336	3228		VIVEKANANDA B N		12-09-1941	15-09-1995	15-09-1995
1337	3230		RUDRAPPA G		01-07-1942	15-09-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1338	3231		NARASIMHAMURTHY K		01-07-1942	04-12-1995	15-09-1995
1339	3232		DASAPPA K		23-04-1938	15-09-1995	15-09-1995
1340	3233		SRINATH T		09-11-1938	15-09-1995	15-09-1995
1341	3234		CHINNAPPA		14-05-1939	15-09-1995	15-09-1995
1342	3235		KADAKOL DV		01-11-1937	15-09-1995	15-09-1995
1343	3236		GOPALARAJ URS MK		16-04-1940	15-09-1995	15-09-1995
1344	3238		JAYANNA KP		27-03-1941	15-09-1995	15-09-1995
1345	3239		KRISHNEGOWDA CN		23-04-1941	15-09-1995	15-09-1995
1346	3240		SOMASEKHARAPPA DG		05-05-1941	15-09-1995	15-09-1995
1347	3241		SRINIVASAMURTHY VK		20-02-1940	15-09-1995	15-09-1995
1348	3242		VENKATESH CV		23-07-1940	15-09-1995	15-09-1995
1349	3243		MUDALAGIRIYAPPA BH		17-10-1941	15-09-1995	15-09-1995
1350	3244		KRISHNAPPA BC		02-12-1940	15-09-1995	15-09-1995
1351	3245		PATIL SB		12-04-1942	15-09-1995	15-09-1995
1352	3247		PUTTANNA MB		26-05-1938	15-09-1995	15-09-1995
1353	3249		KRISHNAMURTHY RAO V		09-06-1938	15-09-1995	15-09-1995
1354	3250		PUTTASWAMI BP		01-07-1940	15-09-1995	15-09-1995
1355	3253		HIREMATH MP		07-11-1937	15-09-1995	15-09-1995
1356	3254		KRISHNAN GS		01-07-1938	15-09-1995	15-09-1995
1357	3255		RANGANATH RAO D		11-03-1939	15-09-1995	15-09-1995
1358	3257		NARAYANAPPA DT		13-05-1940	15-09-1995	15-09-1995
1359	3258		SRIKANTAN ST		06-03-1941	15-09-1995	15-09-1995
1360	3259		SHADAKSHARA MURTHY		13-01-1942	15-09-1995	15-09-1995
1361	3261		SEETHARAM BM		12-05-1938	15-09-1995	15-09-1995
1362	3262		SRINIVASAN AG		07-10-1939	15-09-1995	15-09-1995
1363	3263		KRISHNAMURTHY RAO PS		03-12-1941	15-09-1995	15-09-1995
1364	3264		PANDURANGA V		08-02-1943	15-09-1995	15-09-1995
1365	3266		ANANTHANARYANA N		20-07-1941	15-09-1995	15-09-1995
1366	3272		PANDURANGA VITTAL CR		14-07-1941	15-09-1995	15-09-1995
1367	3273		BALASUBRAMANYAM VK		25-08-1939	15-09-1995	15-09-1995
1368	3274		RAMACHARI K		01-02-1940	15-09-1995	15-09-1995
1369	3275		NARASIMHAIAH KN		21-04-1941	15-09-1995	15-09-1995
1370	3276		BASAVARAJAPPA M		26-08-1938	15-09-1995	15-09-1995
1371	3277		SATHYANARAYANA S		10-02-1942	15-09-1995	15-09-1995
1372	3279		NAGARAJ DV		26-05-1943	15-09-1995	15-09-1995
1373	3281		HALAPPA KG		06-06-1941	15-09-1995	15-09-1995
1374	3283		PADMARAJAIAH SK		04-03-1939	04-12-1995	15-09-1995
1375	3285		DEVARAJ GS		04-02-1941	15-09-1995	15-09-1995
1376	3287		BASAVARAJAIAH		15-12-1938	15-09-1995	15-09-1995
1377	3288		BASAVARAJU G		19-01-1939	04-12-1995	15-09-1995
1378	3289		UPENDRA RAO KP		05-12-1941	15-09-1995	15-09-1995
1379	3294		LAXMIREDDY A		15-09-1940	15-09-1995	15-09-1995
1380	3295		KALAI AH B		19-09-1939	15-09-1995	15-09-1995
1381	3297		HABIBUR REHAMAN		18-08-1941	15-09-1995	15-09-1995
1382	3298		HEGDE BG		06-06-1939	04-12-1995	15-09-1995
1383	3300		NARAYANA BHAT K		20-01-1942	15-09-1995	15-09-1995
1384	3301		PRABHAKAR RAO NS		18-07-1939	20-04-1996	15-09-1995
1385	3306		RUDRAPPA TG		26-02-1939	15-09-1995	15-09-1995
1386	3307		NISSAR AHMED		06-06-1939	04-12-1995	15-09-1995
1387	3309		RAMRAO TANGALI		16-02-1940	15-09-1995	15-09-1995
1388	3311		PADMANABHA P		15-12-1940	15-09-1995	15-09-1995
1389	3313		KRSIHNASWAMI BN		10-07-1940	15-09-1995	15-09-1995
1390	3315		UPENDRA KAMATH B		20-10-1940	15-09-1995	15-09-1995
1391	3317		GOVINDA BHAT M		12-08-1938	20-04-1996	15-09-1995
1392	3318		SESHADRI HN		16-02-1942	15-09-1995	15-09-1995
1393	3320		KULKARNI AB		15-01-1940	15-09-1995	15-09-1995
1394	3324		THIMMEGOWDA G		06-04-1942	15-09-1995	15-09-1995
1395	3325		RAMANATH BHAT G		04-04-1940	15-09-1995	15-09-1995
1396	3326		VITTAL RAO B		31-01-1941	15-09-1995	15-09-1995
1397	3327		VENKOJI RAO A		06-08-1939	15-09-1995	15-09-1995
1398	3328		JABBAR SHARIFF		15-01-1940	15-09-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1399	3329		VENKATARANGAN CK		26-01-1943	15-09-1995	15-09-1995
1400	3334		SYED YOUNUS HUSSANI		01-05-1940	15-09-1995	15-09-1995
1401	3335		NAYAK NK		08-01-1940	15-09-1995	15-09-1995
1402	3338		BASAPPA M		10-05-1940	15-09-1995	15-09-1995
1403	3339		OMKARAPPA G		18-07-1939	15-09-1995	15-09-1995
1404	3340		NINGAPPA M		29-04-1941	15-09-1995	15-09-1995
1405	3344		RAJAGOPAL K		15-01-1938	15-09-1995	15-09-1995
1406	3347		DASHARATH RAMASHETTY HV		12-05-1942	04-12-1995	15-09-1995
1407	3355		MARULASIDDAPPA HS		08-09-1938	15-09-1995	15-09-1995
1408	3356		NAGENDRAPPA P		25-11-1937	15-09-1995	15-09-1995
1409	3359		NAGAPPA B		10-04-1939	15-09-1995	15-09-1995
1410	3360		RAMAIAH J		10-04-1939		15-09-1995
1411	3364		GOVINDAPPA CB		28-12-1938	15-09-1995	15-09-1995
1412	3372		BHATKURKI PB		05-11-1938	15-09-1995	15-09-1995
1413	3373		GOVINDARAJU AV		18-09-1938	15-09-1995	15-09-1995
1414	3375		MOHAMMED JAHIR AHMED		01-07-1940	20-04-1996	15-09-1995
1415	3379		CHANDRAIAH D		20-08-1940	15-09-1995	15-09-1995
1416	3383		RANGESH		04-05-1938	15-09-1995	15-09-1995
1417	3384		BILAGI HM		07-06-1938	04-12-1995	15-09-1995
1418	3386		GURUMURTHY S		12-06-1942	15-09-1995	15-09-1995
1419	3388		MUDALAGIRIAH BG		09-07-1941	15-09-1995	15-09-1995
1420	3390		RUDRAPPA G		15-02-1940	15-09-1995	15-09-1995
1421	3391		HEBBAR VM		27-04-1938	15-09-1995	15-09-1995
1422	3393		RAMAREDDY KS		06-10-1941	20-04-1996	15-09-1995
1423	3408		VENKATA REDDY B		11-07-1939	15-09-1995	15-09-1995
1424	3413		CHANDRASEKHARAPPA YJ		12-08-1938	15-09-1995	15-09-1995
1425	3416		KAMBI S G		24-03-1939	24-02-1997	15-09-1995
1426	3418		PATIL D R		14-05-1941	15-09-1995	15-09-1995
1427	3420		KRISHNEGOWDA KT		11-03-1940	15-09-1995	15-09-1995
1428	3429		SADIQ PASHA		10-03-1939	04-12-1995	15-09-1995
1429	3431		GANGAPPA N		14-05-1939	04-12-1995	15-09-1995
1430	3436		SWAMY GH		28-11-1938	15-09-1995	15-09-1995
1431	3437		SUNDAR RAJ M		22-05-1938	15-09-1995	15-09-1995
1432	3438		NOORULLA SK		05-05-1939	20-04-1996	15-09-1995
1433	3440		VIRUPAKSHI		18-01-1942	15-09-1995	15-09-1995
1434	3442		RAMAKRISHNAIAH G		01-06-1938	15-09-1995	15-09-1995
1435	3443		MOHAMMED RUKMUDDIN		20-10-1940	15-09-1995	15-09-1995
1436	3445		SHESHAGIRI RAO BK		01-07-1943	15-09-1995	15-09-1995
1437	3449		MAHABOOB ALI		09-11-1938	15-09-1995	15-09-1995
1438	3450		DADDI HB		02-03-1938	15-09-1995	15-09-1995
1439	3452		BHADRASHETTY SB		03-03-1944	15-09-1995	15-09-1995
1440	3454		GURUSIDDAIAH NR		29-05-1938	15-09-1995	15-09-1995
1441	3457		BORAIAH		08-11-1939	15-09-1995	15-09-1995
1442	3462		PRABHAIH TM		04-10-1939	04-12-1995	15-09-1995
1443	3468		SRIDHAR SD		19-06-1940	15-09-1995	15-09-1995
1444	3469		CHANDRASEKHAR M		23-02-1938	15-09-1995	15-09-1995
1445	3470		CHANDRASEKHAR SETTY D		19-01-1943	20-04-1996	15-09-1995
1446	3476		NIRMALAKUMARI SN		14-06-1938	20-04-1996	15-09-1995
1447	3478		SEENAPPA		07-04-1942	15-09-1995	15-09-1995
1448	3481		LOKESH T		29-05-1941	15-09-1995	15-09-1995
1449	3482		MUNIYAPPA MV		02-03-1939	15-09-1995	15-09-1995
1450	3483		VENKATESHAPPA		12-05-1939	15-09-1995	15-09-1995
1451	3484		ABDUL REHMAN K		01-07-1943	20-04-1996	15-09-1995
1452	3486		NAGARAJ RAO S		21-03-1944	15-09-1995	15-09-1995
1453	3488		SHANKARNARAYANA P		21-07-1942	15-09-1995	15-09-1995
1454	3489		RAGAVENDRA RAO G		10-06-1942	15-09-1995	15-09-1995
1455	3491		HOSUR PK		01-10-1939	15-09-1995	15-09-1995
1456	3492		KALASIGOUA DC		04-10-1937	15-09-1995	15-09-1995
1457	3497		DODDANNA GOWDA B		15-06-1941	15-09-1995	15-09-1995
1458	3498		IMAM HUSSAIN		01-04-1938	15-09-1995	15-09-1995
1459	3501		CHANDRASEKHAR B		16-04-1940	15-09-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1460	3503		THYAGARAJAN K N		06-03-1943	15-09-1995	15-09-1995
1461	3505		TIMMEGOWDA SB		08-12-1938	15-09-1995	15-09-1995
1462	3506		BYRANAPADAMATH SR		05-06-1939	15-09-1995	15-09-1995
1463	3507		ZAIUDDIN M		09-12-1941	15-09-1995	15-09-1995
1464	3508		DODDA VEERANNA C		01-07-1938	15-09-1995	15-09-1995
1465	3509		DURGAPPA G		12-01-1940	15-09-1995	15-09-1995
1466	3511		HEMADRI G		01-07-1942	20-04-1996	15-09-1995
1467	3512		KRISHNASETTY KG		06-04-1938	20-04-1996	15-09-1995
1468	3513		ANGADI BV		01-05-1939	04-12-1995	15-09-1995
1469	3515		PALANETHRA		13-06-1940	15-09-1995	15-09-1995
1470	3516		THIMMAPPA S		04-03-1944	20-04-1996	15-09-1995
1471	3518		SATHYANARAYANA SETTY T		19-05-1943	20-04-1996	15-09-1995
1472	3519		VISWANATHASWAMY G		24-06-1943	04-12-1995	15-09-1995
1473	3520A		D.G.THOTAD		25-10-1943	24-02-1997	15-09-1995
1474	3521A		MOOLANGI H S		18-06-1946	10-10-1996	15-09-1995
1475	3521B		MANOHAR S JADHAV		06-09-1945		15-09-1995
1476	3521D		VAMADEVAIAH BM		01-07-1943		15-09-1995
1477	3521F		ABDUL RAZAK		10-06-1941	24-02-1997	15-09-1995
1478	3521G		AMARGOL S V		01-03-1944	24-02-1997	15-09-1995
1479	3521I		KUMBAR BG		01-03-1946	24-02-1997	15-09-1995
1480	3521J		NAGASHETTY NR		12-08-1945	24-02-1997	15-09-1995
1481	3521K		MURGAPPA		05-07-1947		15-09-1995
1482	3521L		BAPUGOWDA		15-01-1947	24-02-1997	15-09-1995
1483	3521M		MADDIREDDY S K		21-07-1947	24-02-1997	15-09-1995
1484	3521O		CHADICHALL SR		02-05-1947		15-09-1995
1485	3521P		NARAYANA REDDY KH		08-05-1947	10-10-1996	15-09-1995
1486	3521Q		REVANAPPA S		10-06-1943	24-02-1997	15-09-1995
1487	3521R		NEELKANTAPPA R		19-12-1941		15-09-1995
1488	3522A		DESAI VD		01-03-1944	24-02-1997	15-09-1995
1489	3525		VISWANATH		12-02-1943	20-04-1996	15-09-1995
1490	3528		GANIGARE SG		25-07-1939	15-09-1995	15-09-1995
1491	3529		SATHYAREDDY RH		07-04-1940	15-09-1995	15-09-1995
1492	3530		BASAPPA U		13-07-1940	15-09-1995	15-09-1995
1493	3531		KHADAR BASHA		12-05-1941	20-04-1996	15-09-1995
1494	3533		VENKATESH KERUR		15-06-1940	15-09-1995	15-09-1995
1495	3535		BINDU RAO		12-10-1940	10-10-1996	15-09-1995
1496	3536		CHIDABARA RAO NIMBALKAR		04-04-1941	04-12-1995	15-09-1995
1497	3537		CHIKKARUR NP		02-04-1940	04-12-1995	15-09-1995
1498	3538		NAGARAJ RAO BS		01-09-1941	04-12-1995	15-09-1995
1499	3540		BASAPPA H		13-04-1939	15-09-1995	15-09-1995
1500	3541		KALYAN RS		11-03-1941	15-09-1995	15-09-1995
1501	3542		TADAS GR		30-10-1941	15-09-1995	15-09-1995
1502	3543		MALLESHAPPA S		06-06-1939	15-09-1995	15-09-1995
1503	3544		KILARIMATH SP		24-04-1940	15-09-1995	15-09-1995
1504	3546		DIXIT RB		03-07-1943	15-09-1995	15-09-1995
1505	3547		SHANKARAPPA		05-01-1944	15-09-1995	15-09-1995
1506	3549		KULAKARNI RR		08-04-1939	15-09-1995	15-09-1995
1507	3550		KURUVATHAPPA K		19-11-1944	15-09-1995	15-09-1995
1508	3551		KOTRABASAPPA HN		01-07-1945	04-12-1995	15-09-1995
1509	3552		PALAKSHA REDDY H		01-10-1944	15-09-1995	15-09-1995
1510	3554		RAJASAHAB NB		04-02-1939	15-09-1995	15-09-1995
1511	3556		SHIVALINGAPPA P		01-07-1940	15-09-1995	15-09-1995
1512	3557		ERANNA K		01-07-1942	15-09-1995	15-09-1995
1513	3558		RAMALINGAIAH KM		01-06-1944	15-09-1995	15-09-1995
1514	3559		RUDRAGOWDA KG		01-07-1944	15-09-1995	15-09-1995
1515	3560		SRINIVASAMURTHY H		29-08-1944	15-09-1995	15-09-1995
1516	3563		BALAKRISHNA S		01-07-1944	20-04-1996	15-09-1995
1517	3564		ANJENYA G		01-06-1945		15-09-1995
1518	3565		ABDUAL SALAM K		01-07-1945	20-04-1996	15-09-1995
1519	3566		ABDUL BASHIT		17-10-1945	15-09-1995	15-09-1995
1520	3568		UMAMAHESHWARA REDDY N		15-08-1943	15-09-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1521	3569		SHAIK MAHABOOB		25-10-1943	20-04-1996	15-09-1995
1522	3570		RAMAREDDY NL		10-08-1944	15-09-1995	15-09-1995
1523	3572		FAKARUDDIN SAHEB K		01-07-1940	15-09-1995	15-09-1995
1524	3573		NEELAKANTA B		20-04-1944	15-09-1995	15-09-1995
1525	3574		VENUNATH RAO B		12-08-1939	15-09-1995	15-09-1995
1526	3575		UJJANAPPA K		01-07-1944	15-09-1995	15-09-1995
1527	3578		SIDDALINGAPPA K		01-07-1940	15-09-1995	15-09-1995
1528	3579		SANNABASAPPA K		01-07-1942	15-09-1995	15-09-1995
1529	3580		BALARANGAPPA K		04-06-1943	15-09-1995	15-09-1995
1530	3581		SRINIVAS CHAR R		03-11-1939	15-09-1995	15-09-1995
1531	3582		RAGAVENDRA RAO K		12-06-1944	15-09-1995	15-09-1995
1532	3584		VEERABASIAH CBM		01-07-1942	15-09-1995	15-09-1995
1533	3585		HANUMANTHAPPA C		01-07-1942	15-09-1995	15-09-1995
1534	3586		PUTTAREVANNA		09-06-1941	15-09-1995	15-09-1995
1535	3587		GOPINATH H		02-08-1945	15-09-1995	15-09-1995
1536	3588		VASANTH RAO K		08-09-1942	04-12-1995	15-09-1995
1537	3589		NARAYANASWAMY T		23-08-1940	15-09-1995	15-09-1995
1538	3590		SHARADAMBA HS		01-07-1943	15-09-1995	15-09-1995
1539	3591		KAMALAKUMARI S		01-12-1944	15-09-1995	15-09-1995
1540	3592		ARUNVASANTHAKUMARI		06-10-1945	15-09-1995	15-09-1995
1541	3595		RAMAMURTHY HN		13-10-1942	15-09-1995	15-09-1995
1542	3596		MAHAMMED HAFIJUR REHMAN		01-12-1942	04-12-1995	15-09-1995
1543	3597		JAYRAM MT		06-05-1939	15-09-1995	15-09-1995
1544	3598		BIMARAO SIDDAPPA		02-01-1940	15-09-1995	15-09-1995
1545	3603		RAMAKRISHNAPPA N		30-10-1939	15-09-1995	15-09-1995
1546	3604		AJJUR BB		06-05-1941	15-09-1995	15-09-1995
1547	3605		YOGACHAR AS		02-02-1941	15-09-1995	15-09-1995
1548	3607		LOKANATH BR		01-12-1941	15-09-1995	15-09-1995
1549	3608A		THIMME GOWDA MK		10-10-1945	15-09-1995	15-09-1995
1550	3609		HIREMATH MR		05-03-1944	15-09-1995	15-09-1995
1551	3610		KULKARNI VG		16-05-1941	15-09-1995	15-09-1995
1552	3612		KUMARGOWDA KG		01-07-1943	04-12-1995	15-09-1995
1553	3613		RAJASEKHAR G P		05-04-1945	15-09-1995	15-09-1995
1554	3614		GOPALAKRISHNA S		05-01-1939	15-09-1995	15-09-1995
1555	3615		KULKARNI LB		20-07-1938	15-09-1995	15-09-1995
1556	3617		RAHEEM SAB M		01-04-1941	04-12-1995	15-09-1995
1557	3618		VINAYAKUMAR		10-07-1945	15-09-1995	15-09-1995
1558	3619		ACHUTA K		23-05-1945	15-09-1995	15-09-1995
1559	3620		KALABAGI V S		01-11-1945	15-09-1995	15-09-1995
1560	3624		SADASIVAIAH N		10-08-1942	15-09-1995	15-09-1995
1561	3625		CHANDAPPA		22-05-1943	15-09-1995	15-09-1995
1562	3626		ABDUL A AZEEZ		11-12-1944	15-09-1995	15-09-1995
1563	3627		CHOWDASHETTY MC		10-06-1940	15-09-1995	15-09-1995
1564	3628		NAGARAJ IYER		10-01-1945	15-09-1995	15-09-1995
1565	3630		CHANDRAIAH K L		12-03-1945	15-09-1995	15-09-1995
1566	3631		GAIKWAD P B		10-10-1943	15-09-1995	15-09-1995
1567	3633		BETAGERI V V		14-01-1938		15-09-1995
1568	3634		KENGEOWDA		24-03-1944	04-12-1995	15-09-1995
1569	3635		SUNDARAJ RAO LC		04-10-1944	15-09-1995	15-09-1995
1570	3637		KOTI HF		24-02-1940	20-04-1996	15-09-1995
1571	3638		SHAIFULLA		20-04-1944	04-12-1995	15-09-1995
1572	3640		HULLIGERI KG		15-05-1942	20-04-1996	15-09-1995
1573	3641		ANGADI VR		01-06-1942	15-09-1995	15-09-1995
1574	3642		AMANI K H		26-05-1943	15-09-1995	15-09-1995
1575	3643		BHOGAR SB		01-03-1944	25-09-2001	15-09-1995
1576	3644		PATIL A R		26-12-1944	04-12-1995	15-09-1995
1577	3645		PATTANI SM		20-03-1941	20-04-1996	15-09-1995
1578	3646		MUGADILIMATH SN		10-06-1941	15-09-1995	15-09-1995
1579	3647		ARI V T		10-06-1942	15-09-1995	15-09-1995
1580	3648		KRISHNAMURTHY D		12-08-1941	15-09-1995	15-09-1995
1581	3649		MALLIKARJUNA S B		01-08-1945	15-09-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1582	3650		GOVINDARAO		06-02-1938	15-09-1995	15-09-1995
1583	3651		NARASIMHAMURTHY N		01-06-1945	04-12-1995	15-09-1995
1584	3653		REVANASIDDAIAH BM		25-05-1945	20-04-1996	15-09-1995
1585	3654		REVANASIDDAIAH		21-05-1945		15-09-1995
1586	3655		VEERANNAGOUDA		10-06-1940	15-09-1995	15-09-1995
1587	3656		ULLIGERI BS		10-03-1942	04-12-1995	15-09-1995
1588	3657		VENUGOPALA K		08-09-1944	15-09-1995	15-09-1995
1589	3658		ERANNA		04-06-1945	20-04-1996	15-09-1995
1590	3659		MUDDAIAH GV		24-04-1939	15-09-1995	15-09-1995
1591	3663		NARAYANAMURTHY TN		28-03-1938	15-09-1995	15-09-1995
1592	3664		VEERANAGAIAH		04-05-1942	15-09-1995	15-09-1995
1593	3666		CHANNABASAVA DEVARU NB		06-02-1941	04-12-1995	15-09-1995
1594	3669		MAYICHARI CV		08-06-1939	04-12-1995	15-09-1995
1595	3670		CHANDE GOWDA N		07-10-1937	15-09-1995	15-09-1995
1596	3671		SRINGERISETTI H		10-02-1942	15-09-1995	15-09-1995
1597	3675		KENCHIAIAH TT		14-02-1939	15-09-1995	15-09-1995
1598	3676		APPAJI		25-11-1942	04-12-1995	15-09-1995
1599	3677		SRINIVAS MURTHY C V		14-07-1946	15-09-1995	15-09-1995
1600	3680		KULKARNI DG		17-11-1940	15-09-1995	15-09-1995
1601	3682		AWARADI CM		01-05-1941	10-10-1996	15-09-1995
1602	3683		KRISHNAPPA B C		24-03-1943	24-02-1997	15-09-1995
1603	3685		GOPAL ANGIHOTRI		08-12-1942	15-09-1995	15-09-1995
1604	3686		ANANDA MV		28-05-1939	15-09-1995	15-09-1995
1605	3688		RAJAPPA SHETTY		04-08-1940	15-09-1995	15-09-1995
1606	3689		NIRVANIGOWDA A		18-10-1939	15-09-1995	15-09-1995
1607	3690		RAJEGOUDA MN		18-03-1942	15-09-1995	15-09-1995
1608	3691		NAGARAJ B S		15-02-1943	15-09-1995	15-09-1995
1609	3692		ESWARAPPA G		05-10-1942	15-09-1995	15-09-1995
1610	3693		SANNEGOUA B		29-10-1939	15-09-1995	15-09-1995
1611	3695		ANANTHARAMU V		28-08-1944	15-09-1995	15-09-1995
1612	3696		JAVEREGOWDA K		18-09-1940	15-09-1995	15-09-1995
1613	3699		GURURAJ T		24-12-1948	15-09-1995	15-09-1995
1614	3700		RAGHUNATHA K S		05-08-1943	04-12-1995	15-09-1995
1615	3704		MARIYAPPA M		23-09-1940	15-09-1995	15-09-1995
1616	3707		KAMBI A B		01-03-1943	04-12-1995	15-09-1995
1617	3708		PYATISHETTAR CM		01-06-1944	15-09-1995	15-09-1995
1618	3710		RANGANATHAN H V		03-04-1945	15-09-1995	15-09-1995
1619	3711		ABID HUSSAIN		04-04-1948	15-09-1995	15-09-1995
1620	3712		SIDDANAL LK		01-04-1942	15-09-1995	15-09-1995
1621	3713		MAGADAM BG		25-07-1942	15-09-1995	15-09-1995
1622	3714		MALLIKARJUNA Y		01-07-1944	15-09-1995	15-09-1995
1623	3716		KARITIMMAIAH		01-06-1941	15-09-1995	15-09-1995
1624	3717		BASAVARAJ SAGAR		09-07-1941	15-09-1995	15-09-1995
1625	3718		ESWARAPPA BM		27-12-1937	15-09-1995	15-09-1995
1626	3719		BAGODI RB		01-03-1945	15-09-1995	15-09-1995
1627	3722		HIREMATH L N S (SMT)		14-01-1947	15-09-1995	15-09-1995
1628	3723		PATIL L S (SMT)		26-12-1946	20-04-1996	15-09-1995
1629	3724		TIGADI S G		28-04-1943	15-09-1995	15-09-1995
1630	3725		GANGI SV		12-06-1942	15-09-1995	15-09-1995
1631	3726		GOGI V B		14-12-1944	15-09-1995	15-09-1995
1632	3729		MALLIKARJUNAPPA P N		12-05-1945	15-09-1995	15-09-1995
1633	3731		JAVAREGOWDA TG		06-10-1938	20-04-1996	15-09-1995
1634	3733		GURURAJ K N		15-02-1944	15-09-1995	15-09-1995
1635	3734		SRINIVASMURTHY D		15-01-1945	15-09-1995	15-09-1995
1636	3735		HONGAL GV		05-02-1941	15-09-1995	15-09-1995
1637	3736		CHALAVAIH MC		22-03-1941	15-09-1995	15-09-1995
1638	3738		UMAPATHY SHARMA O		12-12-1940	15-09-1995	15-09-1995
1639	3741		GOVINDAGOWDA		20-08-1940	20-04-1996	15-09-1995
1640	3742		VASANTHAKUMAR V		01-04-1944	15-09-1995	15-09-1995
1641	3743		HIREMATH V P		01-02-1946	15-09-1995	15-09-1995
1642	3744		KERKALMATTI B S		15-01-1944	10-10-1996	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1643	3745		JOSEPH HL		01-07-1939	15-09-1995	15-09-1995
1644	3746		KALWAD RH		21-02-1943	04-12-1995	15-09-1995
1645	3748B		THAMBE V.N		08-03-1944		15-09-1995
1646	3748C		UROLAGIN GC		29-02-1944		15-09-1995
1647	3748E		HANUMEGOWDA C.R		05-05-1946		15-09-1995
1648	3748F		SREENIVASIAH H		04-02-1944		15-09-1995
1649	3748G		KISHORE N BABANGOUND		02-06-1944		15-09-1995
1650	3749		VIJENDRA RAO S		14-08-1947	04-12-1995	15-09-1995
1651	3749A		PATIL BK		03-01-1943		15-09-1995
1652	3749A 1		SOORAPPA T N		24-04-1944		15-09-1995
1653	3749B		LOKESHAWARAPPA G		12-05-1941	24-02-1997	15-09-1995
1654	3751		PATIL NG		16-09-1949	15-09-1995	15-09-1995
1655	3752		SUNKOJIRAO HP		08-05-1946	15-09-1995	15-09-1995
1656	3753		VISWANATH GOUDA R		01-07-1947	15-09-1995	15-09-1995
1657	3753D		SUBBARAYADU S		15-04-1946	20-04-1996	15-09-1995
1658	3753G		PARAMESHWARAIK K		05-10-1945	20-04-1996	15-09-1995
1659	3753H		ANNESHAPPA KG		09-03-1947	04-12-1995	15-09-1995
1660	3754		CHIKKAPILLAPPA M		05-06-1948	15-09-1995	15-09-1995
1661	3755		AJJIWADAYRMATH CS		01-02-1944	15-09-1995	15-09-1995
1662	3755A		SIDDAGANGAIAH		08-06-1941	24-02-1997	15-09-1995
1663	3755C		GOPALAIK K		08-06-1951	20-04-1996	15-09-1995
1664	3756		SMT. RAJALAKSHMI R		15-02-1947	15-09-1995	15-09-1995
1665	3757		MAHAMMED AJIMATULLA		22-02-1950	04-12-1995	15-09-1995
1666	3758		MOHAMAD MAZHIR HUSSAIN		20-08-1940	15-09-1995	15-09-1995
1667	3758B		RANGASWAMAIAH		12-04-1945	04-12-1995	15-09-1995
1668	3758D		RAJARAO KS		09-08-1945	04-12-1995	15-09-1995
1669	3758F		SHESHADRI R		14-02-1948	20-04-1996	15-09-1995
1670	3758J		SARPABHUSHANARADHYA DB		11-08-1945	04-12-1995	15-09-1995
1671	3759		ANANTH JANTIKAR		27-03-1946	15-09-1995	15-09-1995
1672	3760		KESHAVA B		12-07-1945	24-02-1997	15-09-1995
1673	3761		CHANDH SHAW SD		01-06-1950	15-09-1995	15-09-1995
1674	3762		HOSUR VS (SMT)		07-07-1947	15-09-1995	15-09-1995
1675	3762A		VENKATANARAYANA RAO GK		10-09-1949	04-12-1995	15-09-1995
1676	3763		BICHUMANI GB		06-09-1947	15-09-1995	15-09-1995
1677	3763C		KRISHNA MURTHY DN		10-01-1946	04-12-1995	15-09-1995
1678	4483		HALAPPA N	ST	22-11-1943	15-09-1995	15-09-1995
1679	4507		SIDDARAMU ST [ST]	ST	20-04-1945	20-04-1996	15-09-1995
1680	4641		VIJAYAPPA BR (ST)	ST	10-07-1942	30-08-1990	15-09-1995
1681	4793		BASAIK H K	ST	12-03-1943	29-09-1992	15-09-1995
1682	4802		JOTHANNAVAR [ST]	ST	13-01-1944	15-09-1995	15-09-1995
1683	4805		NAGENDRAPPA B [ST]	ST	20-04-1946	29-09-1992	15-09-1995
1684	4806		KESHAVA MURTHY CK [ST]	ST	01-01-1946	29-09-1992	15-09-1995
1685	4810		HARIHARAPPA [ST]	ST	09-06-1946	19-07-1991	15-09-1995
1686	4811		HARISHINAGODI BH [ST]	ST	02-04-1951	29-09-1992	15-09-1995
1687	5119		SANNATHIMMAPPA HB (ST)	ST	15-05-1942	26-04-1990	15-09-1995
1688	5129		RAMACHANDRAPPA B B (ST)	ST	12-04-1955	15-09-1995	15-09-1995
1689	5130		NINGAIAH (ST)	ST	02-03-1945	02-02-1993	15-09-1995
1690	5143		KESHAVAMURTHY CK (ST)	ST	01-01-1946	15-09-1995	15-09-1995
1691	5148		BANNIHALLI MH (ST)	ST	25-05-1955	15-09-1995	15-09-1995
1692	5152		PANDIT VADDE (ST)	ST	02-06-1958	04-12-1995	15-09-1995
1693	5162		TAVARAGUPPA BB (ST)	ST	04-05-1955	15-09-1995	15-09-1995
1694	5164		CHANDRANNA P (ST)	ST	11-11-1945	15-09-1995	15-09-1995
1695	5176		VISWANATHA PULEKAR (ST)	ST	01-01-1955	10-10-1996	15-09-1995
1696	5178		KRISHNAMURTHY NR (ST)	ST	13-06-1945	24-02-1997	15-09-1995
1697	5331A		SUBHASH	ST	01-08-1960	26-02-2004	15-09-1995
1698	5397		BASAVARAJ M (ST)	ST	12-05-1963	04-12-1995	15-09-1995
1699	5510		ASHOK KALAGI (ST)	ST	04-07-1963	04-12-1995	15-09-1995
1700	5640		JAMUNA B (ST)	ST	29-09-1960	15-09-1995	15-09-1995
1701	5124		SHIVARAMA RAO MN (SC)	SC	26-09-1958	26-04-1990	15-09-1995
1702	5132		RAVIKUMAR S (SC)	SC	17-03-1957	30-08-1990	15-09-1995
1703	5140		MAHADEVA S (SC)	SC	22-09-1952	02-02-1993	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1704	5142		TIRUMALA SWAMY CL (SC)	SC	03-06-1956	30-08-1990	15-09-1995
1705	5144		KALADGI R L (SC)	SC	01-08-1955	30-08-1990	15-09-1995
1706	5146		RAMESH H BAJANTRI (SC)	SC	10-02-1954	15-09-1995	15-09-1995
1707	5153		MAHANTESH DR (SC)	SC	18-10-1954	19-07-1991	15-09-1995
1708	5155		AMARANATH G (SC)	SC	27-06-1955	02-02-1993	15-09-1995
1709	5163		YAMUNAPPA H (SC)	SC	01-06-1956	30-08-1990	15-09-1995
1710	5166		SADASHIVA (SC)	SC	20-04-1951	19-07-1991	15-09-1995
1711	5168		MUNISWAMY M (SC)	SC	20-09-1954	15-09-1995	15-09-1995
1712	5177		BHASKAR KJ (SC)	SC	20-07-1956	30-08-1990	15-09-1995
1713	5179		PREMAKUMAR HS (SC)	SC	22-01-1958	30-08-1990	15-09-1995
1714	5376		MARKAPPA (SC)	SC	20-07-1963	15-09-1995	15-09-1995
1715	5469		MALLIKARJUNASWAMY (SC)	SC	05-12-1961	20-09-1994	15-09-1995
1716	5544		SHANKARAPPA GULAPPA KAGGAD(SC)	SC	24-07-1959	15-09-1995	15-09-1995
1717	5571		PANDURANGA HANUMANTH MYAGINAMANI (SC)	SC	01-05-1961	20-09-1994	15-09-1995
1718	5600		SUBRAMANYAM JV (SC)	SC	28-06-1958	15-09-1995	15-09-1995
1719	5617		TUKARAM D CHAVAN[SC]	SC	12-01-1960	20-09-1994	15-09-1995
1720	5620		NINGANOOR RK[SC]	SC	01-08-1962	15-09-1995	15-09-1995
1721	5625		VEERAKYATHAIAH (SC)	SC	01-06-1954	15-09-1995	15-09-1995
1722	5626		PUTTASESHAGIRI (SC)	SC	01-06-1959	20-09-1994	15-09-1995
1723	5627		GOPAL SOMAPPA SURYAVAMSI (SC)	SC	01-06-1960	15-09-1995	15-09-1995
1724	5629		TIMMANNA M (SC)	SC	01-06-1959	15-09-1995	15-09-1995
1725	5631		RAJENDRA KUMAR M [SC]	SC	08-04-1963	15-09-1995	15-09-1995
1726	5636		AMBANNA (SC)	SC	01-06-1962	20-04-1996	15-09-1995
1727	5638		SHIVAKUMAR H (SC)	SC	23-07-1963	15-09-1995	15-09-1995
1728	5641		SHIVAJI A KAVALI (SC)	SC	04-02-1959	20-09-1994	15-09-1995
1729	5642		SIDDARAMESHWARA SWAMY H	SC	29-05-1955	04-12-1995	15-09-1995
1730	5645		SIDDRAM [SC]	SC	06-09-1962	20-09-1994	15-09-1995
1731	5646		PUBALAN N (SC)	SC	04-07-1962	15-09-1995	15-09-1995
1732	5647		SHIVAJI BIMAPPA VIJAPURE (SC)	SC	01-06-1962	15-09-1995	15-09-1995
1733	5648		KRISHNANAIAK KN (SC)	SC	01-07-1961	15-09-1995	15-09-1995
1734	5651		RAMESH JATTIGA SOLAPUR (SC)	SC	15-05-1963	15-09-1995	15-09-1995
1735	5652		VENKATESH A (SC)	SC	17-06-1957	10-10-1996	15-09-1995
1736	5654		TUKARAM R PAWAR (SC)	SC	04-03-1963	15-09-1995	15-09-1995
1737	5657		RAMAKRISHNA M (SC)	SC	14-03-1953	15-09-1995	15-09-1995
1738	5659		JAYAPRAKASH M (SC)	SC	12-10-1960	20-04-1996	15-09-1995
1739	5661		VENKATACHALAIH GM (SC)	SC	20-07-1960	20-09-1994	15-09-1995
1740	5662		SIVASHANKARAPPA Y CHALAVADI (SC)	SC	01-06-1960	15-09-1995	15-09-1995
1741	5664		BALAYELLAPPA PAWAR (SC)	SC	01-06-1963	24-02-1997	15-09-1995
1742	5665		RAMAPPA G (SC)	SC	10-04-1955	15-09-1995	15-09-1995
1743	5666		SRIRANGA RAJPURI (SC)	SC	10-06-1962	20-09-1994	15-09-1995
1744	5668		JANJEERE SURESH [SC]	SC	10-04-1960	20-09-1994	15-09-1995
1745	5672		BALASWAMI DESHAPPA (SC)	SC	01-08-1960	15-09-1995	15-09-1995
1746	5674		HERO LAXMAN RATHOD (SC)	SC	01-06-1960	20-09-1994	15-09-1995
1747	5676		SHANKAR NAIK HR (SC)	SC	07-12-1954	04-12-1995	15-09-1995
1748	5677		DURGAPPA AK (SC)	SC	02-05-1961	15-09-1995	15-09-1995
1749	5678		MUNIANJANAPPA N (SC)	SC	01-06-1963	20-09-1994	15-09-1995
1750	5679		BASAVANAPPA BOSHAKI (SC)	SC	19-03-1961	15-09-1995	15-09-1995
1751	5681		SRIKANTAMURTHY (SC)	SC	02-11-1953	15-09-1995	15-09-1995
1752	5682		ESWARAIAH VH (SC)	SC	24-08-1961	20-09-1994	15-09-1995
1753	5683		SHIVAMALLU B M (SC)	SC	20-07-1957	15-09-1995	15-09-1995
1754	5684		SREENIVASULU N	SC	26-05-1962		15-09-1995
1755	5686		SATHYENDRA SARLIYAN B (SC)	SC	08-09-1960	15-09-1995	15-09-1995
1756	5687		RAMESH N NARAYANAKAR (SC)	SC	03-02-1959	20-09-1994	15-09-1995
1757	5690		PONNASWAMY M (SC)	SC	01-07-1946	15-09-1995	15-09-1995
1758	5693		BALASAHEB BALU BORI[SC]	SC	01-06-1962	15-09-1995	15-09-1995
1759	5694		VENKATACHALAIH SC (SC)	SC	07-03-1955	15-09-1995	15-09-1995
1760	5695		VASUDEV M(SC)	SC	28-04-1960	20-09-1994	15-09-1995
1761	5696		KRISHNAMURTHY HR (SC)	SC	03-04-1957	04-12-1995	15-09-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1762	5697		RAMAKRISHNAPPA (SC)	SC	06-07-1955	15-09-1995	15-09-1995
1763	5700		HANUMANTHAIH G (SC)	SC	10-06-1960	15-09-1995	15-09-1995
1764	5701		SHASHIKANT APPASAHEB HIREMANI	SC	07-07-1960	15-09-1995	15-09-1995
1765	5702		SHIVARAMU SN (SC)	SC	22-03-1958	15-09-1995	15-09-1995
1766	5703		NARAYAN NAIK [SC]	SC	07-01-1957	15-09-1995	15-09-1995
1767	5704		MANOHAR S	SC	28-10-1961	25-08-2005	15-09-1995
1768	5705		PUTTARAJU MP (SC)	SC	03-08-1955	15-09-1995	15-09-1995
1769	5706		PAPPANNA H	SC	01-06-1960	15-09-1995	15-09-1995
1770	5708		SHEKARAPPA N M (SC)	SC	01-03-1959	15-09-1995	15-09-1995
1771	5709		SANGANBASAPPAGURUVA TALWAR	SC	01-08-1961	15-09-1995	15-09-1995
1772	5710		NARASIMHAIH KG (SC)	SC	04-04-1947	15-09-1995	15-09-1995
1773	5712		PAWAR VASANTH RANAPPA (SC)	SC	01-05-1947	04-12-1995	15-09-1995
1774	5713		RACHAPPA C (SC)	SC	14-12-1955	04-12-1995	15-09-1995
1775	5714		BASALINGAPPA NARATHI KOTAKAR	SC	01-06-1960	15-09-1995	15-09-1995
1776	5716		KANTARAJ KS (SC)	SC	01-06-1962	20-09-1994	15-09-1995
1777	5718		NAGARAJ MG (SC)	SC	05-06-1957	15-09-1995	15-09-1995
1778	5724		MALLESHWARAPPA	SC	19-01-1951	25-09-2001	15-09-1995
1779	5726		KONDAIAH (SC)	SC	06-02-1953	15-09-1995	15-09-1995
1780	5762		GURUSIDDAYYA G HIREMATH(SC)	SC	01-04-1961	15-09-1995	15-09-1995
1781	5924		RANGASWAMY M (SC)	SC	06-06-1955	15-09-1995	15-09-1995
1782	5925		MALLAKARJUNA B NAYAKWAD (SC)	SC	20-07-1962	04-12-1995	15-09-1995
1783	5927B		MUNIVENKATARAYAPPA	SC	03-06-1952	/	15-09-1995
1784	6031		RAMAPPA RAYAPPA WALIKAR (SC)	SC	01-03-1945	04-12-1995	15-09-1995
1785	6131		ASHOK (SC)	SC	12-05-1964	15-09-1995	15-09-1995
1786	6133		SOMALU NEELA CHAVANA (SC)	SC	28-05-1964	15-09-1995	15-09-1995
1787	6134		MILIND ALIAS DURGANAND CHALAVADI[M.Y.CHALAVADI] (SC)	SC	11-01-1965	15-09-1995	15-09-1995
1788	6135		VENKATARAMANA D	SC	01-07-1964	/	15-09-1995
1789	6136		KATTIMANE KL (SC)	SC	01-06-1960	10-10-1996	15-09-1995
1790	6138		RAJARAM RAYAPPA KAMBALI (SC)	SC	22-07-1961	15-09-1995	15-09-1995
1791	6139		HANUMANTHARAYA (SC)	SC	05-10-1963	04-12-1995	15-09-1995
1792	6145		SRIDHARAN M (SC)	SC	11-07-1962	15-09-1995	15-09-1995
1793	6146		NAYIK SOMASHEKAR MAGHAJI (SC)	SC	11-06-1966	10-10-1996	15-09-1995
1794	6147		PUTTA	SC	19-06-1963	25-01-2007	15-09-1995
1795	6148		MAHADEVASWAMY M (SC)	SC	01-11-1958	15-09-1995	15-09-1995
1796	6149		RACHAPPA MADDAR (SC)	SC	01-06-1964	04-12-1995	15-09-1995
1797	6150		SURESH LAXMAN BIMANAIAK (SC)	SC	01-06-1963	15-09-1995	15-09-1995
1798	6152		KRISHNA MURTHY J	SC	06-07-1958	04-12-1995	15-09-1995
1799	6153		RAJKUMAR TORAVI (SC)	SC	01-06-1964	20-04-1996	15-09-1995
1800	6154		RAMACHANDRA A HONNAKASTUR	SC	22-07-1963	04-12-1995	15-09-1995
1801	6155		JAMALU S RATHOD (SC)	SC	15-01-1963	04-12-1995	15-09-1995
1802	6156		MANJUNATHA R (SC)	SC	22-07-1965	15-09-1995	15-09-1995
1803	6158		VIJAYAKUMAR Y KHANPUR	SC	11-09-1960	20-04-1996	15-09-1995
1804	6159		MANKALE G.D	SC	10-03-1964	25-09-2001	15-09-1995
1805	6160		BASAVARAJ K (SC)	SC	01-06-1962	04-12-1995	15-09-1995
1806	6161		HARISHCHANDRA E CHAVANA	SC	01-06-1947	20-04-1996	15-09-1995
1807	6164		MARIYAPPA H (SC)	SC	15-08-1960	15-09-1995	15-09-1995
1808	6165		RAJESH KALAPPA MUNSI (SC)	SC	01-06-1964	15-09-1995	15-09-1995
1809	6168		RAMAKRISHNAIAH (SC)	SC	08-05-1955	15-09-1995	15-09-1995
1810	6170		SHAMALA G (SC)	SC	27-11-1960	15-09-1995	15-09-1995
1811	6175		SADANANDA K S	SC	02-02-1957	15-09-1997	15-09-1995
1812	6176		HALAPPA NAKKUNDI G H	SC	01-06-1963	04-12-1995	15-09-1995
1813	6177		NAGARAJ NAIK H (SC)	SC	05-08-1964	10-10-1996	15-09-1995
1814	6179		SHANKAR A RABIKAR (SC)	SC	01-02-1964	24-02-1997	15-09-1995
1815	6181		SRINIVAS SV (SC)	SC	15-08-1961	15-09-1995	15-09-1995
1816	3763D		VILAS NAMDEVINGI		16-08-1945		04-12-1995
1817	3763F		MOHD AKBAR		06-11-1947	04-12-1995	04-12-1995
1818	3763G		SYED SADIK AHAMED		06-06-1948	24-02-1997	04-12-1995
1819	3763H		CHANDRAMOULI HS		23-09-1945	04-12-1995	04-12-1995
1820	3764		SHIVARUDRAPPA R		26-02-1946	20-04-1996	04-12-1995
1821	3765		MALLIKARJUNAIAH HD		27-06-1944	15-09-1995	04-12-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1822	3765A		BASAPPA E		20-01-1945	04-12-1995	04-12-1995
1823	3766		NARAYANA UDADHYA K		02-01-1949	15-09-1995	04-12-1995
1824	3767		MANJULA BS		12-11-1944	15-09-1995	04-12-1995
1825	3767A		KULKARNI M C		02-05-1949	25-09-2001	04-12-1995
1826	3767B		RAJASHEKAR KC		06-04-1946		04-12-1995
1827	3767C		SIDDALINGAIAH		06-04-1943	24-02-1997	04-12-1995
1828	3767D		PATIL DB		01-03-1946	20-04-1996	04-12-1995
1829	3768		MOHAMMED SAFIULLA K		12-02-1945	15-09-1995	04-12-1995
1830	3769		DIGGAVI SS		22-12-1950	15-09-1995	04-12-1995
1831	3769E		ANNADORAI R		18-05-1945	20-04-1996	04-12-1995
1832	3770		PANDURANGA VITTAL D		18-03-1949	15-09-1995	04-12-1995
1833	3771		MUNDAGANUR AG		01-06-1946	15-09-1995	04-12-1995
1834	3772		NARASIMHAIAH CS		07-09-1942	15-09-1995	04-12-1995
1835	3773		SUBBAIAH P		01-07-1942	15-09-1995	04-12-1995
1836	3773A		NAGABHUSHANAIAH KM		01-07-1946	04-12-1995	04-12-1995
1837	3773E		DHARAMANA GOWDA		12-06-1942	24-02-1997	04-12-1995
1838	3773G		RAGHAVACHAR H		06-09-1946	04-12-1995	04-12-1995
1839	3773K		DINNIMANI IG		01-11-1946	24-02-1997	04-12-1995
1840	3773M		SOMESHWARAN L		04-03-1943	20-04-1996	04-12-1995
1841	3774		SUDHAKAR SHENOY H		11-07-1946	15-09-1995	04-12-1995
1842	3775		VEERABHADRAPPA VR		30-09-1946	15-09-1995	04-12-1995
1843	3775C		KRISHNAMURTHY D N		10-01-1946	04-12-1995	04-12-1995
1844	3776		MANOHARA P		12-04-1947	15-09-1995	04-12-1995
1845	3777		SRIPADA RAO K		06-06-1948	15-09-1995	04-12-1995
1846	3777A		SATYANARAYANA HK		31-08-1949	04-12-1995	04-12-1995
1847	3777C		GANESH HV		06-10-1948	25-09-2001	04-12-1995
1848	3778		KHAJA PEER		01-07-1948	15-09-1995	04-12-1995
1849	3778C		YOUSUF ALIKHAN		20-07-1943	10-10-1996	04-12-1995
1850	3778D		ASHOK M NOOLA M		14-02-1944	24-02-1997	04-12-1995
1851	3779		MAHADEVAIAH BP		08-12-1941	15-09-1995	04-12-1995
1852	3780		KAMMAR SG		11-03-1944		04-12-1995
1853	3781		BALASUBRAMANYAM KV		12-03-1945	15-09-1995	04-12-1995
1854	3782		NAGARAJ R		15-05-1949	15-09-1995	04-12-1995
1855	3783A		SEETHARAMA CHAR P		25-03-1947	04-12-1995	04-12-1995
1856	3784		TIGADI RK		09-11-1949	15-09-1995	04-12-1995
1857	3785B		GOPALAKIRSHNA MS		25-03-1945		04-12-1995
1858	3785C		THIMMA REDDY K		24-08-1946	04-12-1995	04-12-1995
1859	3786		MOHAMMED MAHABOUB MIYAN		08-03-1945	15-09-1995	04-12-1995
1860	3787		RAMACHANDRA HV		06-08-1946	15-09-1995	04-12-1995
1861	3787A		CHANNA REDDY S		01-06-1947	20-04-1996	04-12-1995
1862	3788		KAMATAGI SS		26-03-1948	15-09-1995	04-12-1995
1863	3789		NAGARAJ S		05-08-1950	15-09-1995	04-12-1995
1864	3789A		PANIGHATTI HP		01-02-1947		04-12-1995
1865	3795 I		SRINIVASA RAYUDU P		01-07-1944		04-12-1995
1866	3796		ABDUL NAZEER B		26-04-1944	15-09-1995	04-12-1995
1867	3797		FAZAL MORTON ASGAR		05-10-1941	20-04-1996	04-12-1995
1868	3797A		JUNADE MS		24-10-1949	10-10-1996	04-12-1995
1869	3797B		BASUTKAR MS		07-07-1948	24-02-1997	04-12-1995
1870	3797B1		KAMBAR BY		01-03-1946	04-12-1995	04-12-1995
1871	3797C		VISHWANATH BIRADAR		07-08-1945	25-09-2001	04-12-1995
1872	3797D		MOHMED BASHIRUDDIN		21-01-1945		04-12-1995
1873	3798		NARASIMHAMURTHY		27-07-1943	15-09-1995	04-12-1995
1874	3798A		MAHADEVAPPA		12-09-1948	24-02-1997	04-12-1995
1875	3799		ANJENAGOWDA MS		08-08-1942	20-04-1996	04-12-1995
1876	3801		SHIVASHARANAPPA MUGALI		04-04-1947	15-09-1995	04-12-1995
1877	3802		SADASHIVA B		01-07-1944	15-09-1995	04-12-1995
1878	3804		SHEPUR SA		01-06-1947	15-09-1995	04-12-1995
1879	3806		ADAVI RAO		18-06-1946	15-09-1995	04-12-1995
1880	3808		SHAMBALIAH		09-10-1941	15-09-1995	04-12-1995
1881	3809		SMT. JAKKALI HA		31-12-1948	15-09-1995	04-12-1995
1882	3810		BINGE V.N		16-08-1945	15-09-1995	04-12-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1883	3810A		JAYARAMAIAH R		03-09-1946	15-09-1995	04-12-1995
1884	3812A		CHALUVE GOWDA MC		18-06-1943		04-12-1995
1885	3813		ESWARAIAH KB		01-09-1942	04-12-1995	04-12-1995
1886	3814		KAPTHANAVAR MD		28-11-1948	15-09-1995	04-12-1995
1887	3816		TORAGAL SS		02-05-1944	04-12-1995	04-12-1995
1888	3817		ABDUL WAJID		31-10-1944	15-09-1995	04-12-1995
1889	3818		SIDDALINGAPPA		17-12-1944	15-09-1995	04-12-1995
1890	3819		BENNAHALLI SS		04-12-1943	15-09-1995	04-12-1995
1891	3820		HONGALAGI DB		01-01-1945	15-09-1995	04-12-1995
1892	3821		BAHUDURI BM		01-08-1947	15-09-1995	04-12-1995
1893	3822		KOTHAWAL MI		01-06-1948	15-09-1995	04-12-1995
1894	3823		VAZIR BASHA S		18-03-1940	10-10-1996	04-12-1995
1895	3824		PIDASETTI SR		26-03-1944	15-09-1995	04-12-1995
1896	3826		VISWABRAHMIN SB		01-06-1946	15-09-1995	04-12-1995
1897	3827		JAYDEVAPPA BR		14-06-1946	15-09-1995	04-12-1995
1898	3828		RANAPRATAP		07-07-1944	15-09-1995	04-12-1995
1899	3829		KHAJA AMANULLAH		22-02-1946	04-12-1995	04-12-1995
1900	3830		PATIL SK		19-04-1947	15-09-1995	04-12-1995
1901	3831		YAKUNDI RK		31-12-1949	15-09-1995	04-12-1995
1902	3832		MOHAMMED TAHIR HUSSAIN		10-03-1942	15-09-1995	04-12-1995
1903	3833		KRISHNAIAH BH		05-03-1952	15-09-1995	04-12-1995
1904	3837		VYASABENDRA AH		20-06-1946	15-09-1995	04-12-1995
1905	3838		PRAMILA R		24-06-1948	15-09-1995	04-12-1995
1906	3839		GAYATHRIDEVI N		30-05-1949	15-09-1995	04-12-1995
1907	3842		NANJUNDESHWARA V		01-07-1942	15-09-1995	04-12-1995
1908	3843		MANJUNATHA DV		09-03-1945	15-09-1995	04-12-1995
1909	3845		SWAVARNAGOWRI BA (SMT)		25-08-1949	15-09-1995	04-12-1995
1910	3846		BERAIAH		14-09-1942	15-09-1995	04-12-1995
1911	3847		NARASIMHAMURTHY HV		04-05-1941	15-09-1995	04-12-1995
1912	3849		ESWARAGOWDA KG		01-03-1944	15-09-1995	04-12-1995
1913	3850		SYED HABIB H		20-12-1944	15-09-1995	04-12-1995
1914	3851		NAGARAJ HS		11-06-1947	15-09-1995	04-12-1995
1915	3852		ABDUL REHMAN HS		01-07-1947	15-09-1995	04-12-1995
1916	3853		PISAE RM		06-04-1948	15-09-1995	04-12-1995
1917	3854		MADIWALIAIAH		12-09-1943	15-09-1995	04-12-1995
1918	3855		SYED ABUDL QUDUS		15-12-1943	15-09-1995	04-12-1995
1919	3856		GURURAJA RAO A		01-07-1946	04-12-1995	04-12-1995
1920	3859		MUDDAPPA CS		16-03-1944	15-09-1995	04-12-1995
1921	3863		SAVANUR VP		02-05-1941	15-09-1995	04-12-1995
1922	3864		PANDURANGAIAH L		10-10-1943	04-12-1995	04-12-1995
1923	3865		SETTAR GV		03-02-1945	15-09-1995	04-12-1995
1924	3867		ANGADI BI		10-01-1946	20-04-1996	04-12-1995
1925	3868		SHARADA K		12-04-1947	15-09-1995	04-12-1995
1926	3869		CHANNAKESHAIAH		10-10-1941	15-09-1995	04-12-1995
1927	3871		VENUGOPALA RAO DS		01-02-1943	20-04-1996	04-12-1995
1928	3872		PRASANNA HV		28-10-1947	15-09-1995	04-12-1995
1929	3873		DATTATHRI RAO R		04-09-1943	15-09-1995	04-12-1995
1930	3874		HANUMANTHA G		01-12-1950	15-09-1995	04-12-1995
1931	3875		BETTAGERI PR		14-08-1946	15-09-1995	04-12-1995
1932	3876		NIMBARAGI SH		01-06-1949	15-09-1995	04-12-1995
1933	3877		JAGADEESH DL		24-01-1943	15-09-1995	04-12-1995
1934	3878		SHIVALINGAIAH DL		09-04-1944	15-09-1995	04-12-1995
1935	3880		MALLAIAH S		04-06-1945	15-09-1995	04-12-1995
1936	3881		SRINIVASCHAR AS		22-03-1946	15-09-1995	04-12-1995
1937	3882		TIMMEGOWDA KT		04-03-1942	15-09-1995	04-12-1995
1938	3888		SATHYANARAYANA M		05-12-1942	15-09-1995	04-12-1995
1939	3889		LINGAPPA KG		10-04-1948	04-12-1995	04-12-1995
1940	3890		SHIVANNA R		08-09-1948	15-09-1995	04-12-1995
1941	3891		SATHYANARAYANA RAO D		27-05-1943	20-04-1996	04-12-1995
1942	3893		MARIYAPPA PA		10-05-1939	20-04-1996	04-12-1995
1943	3894		MOHAMMED SIRAJUDDIN		11-06-1949	15-09-1995	04-12-1995

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
1944	3897		VIJAYAWADJA RAO HV		27-09-1943	15-09-1995	04-12-1995
1945	3898		MAHANTHAPPA		17-09-1942	04-12-1995	04-12-1995
1946	3899		RANGAPPA H		26-12-1940	15-09-1995	04-12-1995
1947	3900		SHAMEEMA BANU		13-03-1944	15-09-1995	04-12-1995
1948	3901		MUSHIGERI VB		01-04-1947	15-09-1995	04-12-1995
1949	3903		SOMASHEKAR		08-06-1945	20-04-1996	04-12-1995
1950	3905		HALAKI TH		02-07-1947	15-09-1995	04-12-1995
1951	3907		KULAKARNI KB		12-06-1950	15-09-1995	04-12-1995
1952	3908		ARDHAYA CR		06-03-1943	10-10-1996	04-12-1995
1953	3909		MUDAGANAKI VH		26-12-1943	20-04-1996	04-12-1995
1954	3910		KULKARNI NG		25-06-1946	15-09-1995	04-12-1995
1955	3911		MATHAD R.P.		10-09-1945	25-09-2001	04-12-1995
1956	3912		SINGATAGERI VK		05-10-1945		04-12-1995
1957	5621		MAHADEVANAİK NS (ST)	ST	01-05-1960	15-09-1995	04-12-1995
1958	5643		ESHWAR B KURUBAGATTI	ST	01-07-1963	25-09-2001	04-12-1995
1959	5660		RAMAPPA BASAPPA KUDARI (ST)	ST	06-11-1959	15-09-1995	04-12-1995
1960	5663		PURNACHANDRA RM (ST)	ST	08-02-1963	15-09-1995	04-12-1995
1961	5667		MALLESH E (ST)	ST	01-03-1961	04-12-1995	04-12-1995
1962	5827		BASAVARAJ S PATEL (ST)	ST	29-04-1960	04-12-1995	04-12-1995
1963	6183		TAMANAPPA K (SC)	SC	01-06-1962	20-04-1996	04-12-1995
1964	6185		RAJAKUMAR D (SC)	SC	16-07-1964	04-12-1995	04-12-1995
1965	6186		YOGESH B K	SC	22-01-1963	26-02-2004	04-12-1995
1966	6187		MARUTHI GAIKWAD (SC)	SC	21-04-1963	04-12-1995	04-12-1995
1967	6188		HONNAIAH (SC)	SC	05-06-1962	15-09-1995	04-12-1995
1968	6189		JENU NAYAK G P [SC]	SC	10-08-1961	04-12-1995	04-12-1995
1969	6192		GANIGER R A	SC	01-04-1961	/	04-12-1995
1970	6193		MUTHAIAH (SC)	SC	14-05-1963	04-12-1995	04-12-1995
1971	6196		ANNAIAH SD (SC)	SC	20-07-1963	04-12-1995	04-12-1995
1972	6197		NATARAJAN C (SC)	SC	10-02-1961	15-09-1995	04-12-1995
1973	6215		DURGAPPA K	SC	01-06-1964	04-12-1995	04-12-1995
1974	6225		GOUDAR SN (SC)	SC	01-09-1963	15-09-1995	04-12-1995
1975	6547		LINGARAJU N (SC)	SC	06-07-1959	15-09-1995	04-12-1995
1976	6548		SHEKARAPPA D MADAR (SC)	SC	04-02-1963	20-04-1996	04-12-1995
1977	6549		PADMANABHA SV (SC)	SC	12-05-1962	24-02-1997	04-12-1995
1978	6550		ASHOK OBAIH BANGALORE (SC)	SC	10-07-1960	15-09-1995	04-12-1995
1979	6551		RANGAIAH (SC)	SC	01-04-1961	04-12-1995	04-12-1995
1980	6553		DODDAMANI MUTTANNA NAGAPPA	SC	15-07-1960	04-12-1995	04-12-1995
1981	6554		PANDURANGA S SURYAVAMSA (SC)	SC	01-06-1961	04-12-1995	04-12-1995
1982	6555		KRISHNA MURTHY A (SC)	SC	05-08-1960	04-12-1995	04-12-1995
1983	6556		SIVAPPA YAMANAPPA BAJANTRI(SC)	SC	01-06-1962	04-12-1995	04-12-1995
1984	6557		SHANUMUGAM MH (SC)	SC	05-03-1961	20-04-1996	04-12-1995
1985	6559		MANIMARAN R (SC)	SC	07-02-1962	04-12-1995	04-12-1995
1986	6561		SIDDARAMAIAH VS (SC)	SC	22-07-1962	04-12-1995	04-12-1995
1987	6563		MANOHARA CC (SC)	SC	01-08-1961	20-04-1996	04-12-1995
1988	6565		MANJUNATHA M (SC)	SC	09-08-1965	24-02-1997	04-12-1995
1989	6566		RANGASWAMY N (SC)	SC	01-06-1962	10-10-1996	04-12-1995
1990	3913		REDDI BV		25-02-1946	15-09-1995	20-04-1996
1991	3914		GIDDANAPAGOAL BS		04-06-1947	15-09-1995	20-04-1996
1992	3915		SUBHEDAR MD		31-01-1949	15-09-1995	20-04-1996
1993	3917		VASANTHARAO K		12-04-1948	20-04-1996	20-04-1996
1994	3918		PUSHALATHA MK		18-09-1949	15-09-1995	20-04-1996
1995	3919		DATTATRI N		15-08-1945	15-09-1995	20-04-1996
1996	3920		BASAREDDY		01-05-1946	26-02-2004	20-04-1996
1997	3921		PATIL PR		02-04-1945	24-02-1997	20-04-1996
1998	3923		GOPAL H I		01-05-1960	26-02-2004	20-04-1996
1999	3924		DESHPANDE MV		15-02-1941	20-04-1996	20-04-1996
2000	3926		NADIGARI SK		21-06-1940	20-04-1996	20-04-1996
2001	3928		HARILAL CHAVAN		13-09-1944	20-04-1996	20-04-1996
2002	3929		SHANKARALINGEGOWDA		01-07-1945		20-04-1996
2003	3929B		SHARANAIAH M		16-06-1947	24-02-1997	20-04-1996
2004	3929B 1		KAKADE R.D		16-06-1954	/	20-04-1996

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2005	3929B 2		SOMASHEKAR REDDY G		01-04-1950	/	20-04-1996
2006	3929B 3		SOMANATH G.P		09-07-1946	/	20-04-1996
2007	3930		KULLOLI GB		10-01-1943	15-09-1995	20-04-1996
2008	3930A		DESAIGOWDAR C S		30-10-1947	/	20-04-1996
2009	3930B		VIJAYABHANDARI		13-10-1949	24-02-1997	20-04-1996
2010	3930C		KENCHAPPA A		08-03-1946	10-10-1996	20-04-1996
2011	3930D		CHANDRASHEKARAIHAH		13-06-1952	26-02-2004	20-04-1996
2012	3932		ANANTHASWAMY		01-07-1943	10-10-1996	20-04-1996
2013	3933		SWAMIRAO PT		11-01-1947	24-02-1997	20-04-1996
2014	3934		SUNGURMATH SS		22-12-1943	15-09-1995	20-04-1996
2015	3935		SIDDAIAH		13-07-1945	04-12-1995	20-04-1996
2016	3937		BANDIGERI AY		04-08-1952	15-09-1995	20-04-1996
2017	3938		RAMASWAMY TN		04-06-1942	04-12-1995	20-04-1996
2018	3943		SIDDALINGE GOWDA MK		15-06-1946	10-10-1996	20-04-1996
2019	3944		KUSHALAPPAGOUDA KUTHYALA		29-06-1949	04-12-1995	20-04-1996
2020	3948		NAGAIHAH MATHPATHY		01-01-1941	15-09-1995	20-04-1996
2021	3949		CHANDRASEKHAR GV		15-03-1946	15-09-1995	20-04-1996
2022	3951		RANGANATH R		02-02-1949	15-09-1995	20-04-1996
2023	3952		SRINIVASMURTHY HS		20-04-1950		20-04-1996
2024	3953		PINJAR LD		12-02-1944	20-04-1996	20-04-1996
2025	3954		CHENNAMUDDASHETTY S.K		24-01-1947	26-02-2004	20-04-1996
2026	3956		RAMASWAMY MV		04-05-1941	04-12-1995	20-04-1996
2027	3957		VYAJANATHAPPA BARADPUR		10-10-1942	15-09-1995	20-04-1996
2028	3959		VENKATACHALAPATHY KV		28-07-1945	15-09-1995	20-04-1996
2029	3960		HALAGERI MK		05-04-1945	15-09-1995	20-04-1996
2030	3964		VYADHYA DV		06-12-1948	04-12-1995	20-04-1996
2031	3965		GOGI MA		05-05-1949	15-09-1995	20-04-1996
2032	3966		SIDDAPPA		15-12-1949	15-09-1995	20-04-1996
2033	3967		DARANAPPAGOUDAR VS		01-06-1941	04-12-1995	20-04-1996
2034	3969		LINGAIAH		08-08-1941	15-09-1995	20-04-1996
2035	3970		MADIWALAR BS		01-03-1943	15-09-1995	20-04-1996
2036	3972		MAHENDRAKAR YG		15-04-1949	15-09-1995	20-04-1996
2037	3976		BUGADIKATTI BH		02-10-1947	15-09-1995	20-04-1996
2038	3978		KRISHNACHARYA		11-03-1952	20-04-1996	20-04-1996
2039	3980		PUJAR SS		16-05-1945	15-09-1995	20-04-1996
2040	3981		PUJAR PN		21-05-1941	04-12-1995	20-04-1996
2041	3982		BABURAO PATEL		02-10-1941	15-09-1995	20-04-1996
2042	3984		SUSELENDRAPPA N		13-03-1940	15-09-1995	20-04-1996
2043	3985		NARAYAN V		25-07-1944	15-09-1995	20-04-1996
2044	3986		CHAPPARBANDA SD		10-08-1945	20-04-1996	20-04-1996
2045	3987		MARIYAPPA		25-04-1946	15-09-1995	20-04-1996
2046	3988		SHIVASHARANAPPA MANTAGI		02-06-1946	15-09-1995	20-04-1996
2047	3989		BASAVARAJ S		02-05-1948	15-09-1995	20-04-1996
2048	3991		SHAIKAB BARI		03-03-1950	15-09-1995	20-04-1996
2049	3992		SRIDHARMURTHY HV		08-07-1950	15-09-1995	20-04-1996
2050	3996		KUPPANNA		29-09-1946	24-02-1997	20-04-1996
2051	3997		MAHESWARAPPA G		04-03-1947	04-12-1995	20-04-1996
2052	3998		SHIVANNA P		08-10-1947	15-09-1995	20-04-1996
2053	3999		MOHAMMED ILYAS		10-02-1943	15-09-1995	20-04-1996
2054	4000		HALAGEGOUDA KV		08-06-1946	04-12-1995	20-04-1996
2055	4002		RAMAKRISHNA		17-02-1947	15-09-1995	20-04-1996
2056	4004		DASEGOWDA TC		20-10-1940	04-12-1995	20-04-1996
2057	4005		ARANSATI A		16-09-1942	24-02-1997	20-04-1996
2058	4007		IQBAL PASHA		29-11-1949	15-09-1995	20-04-1996
2059	4008		DEVI AN		01-06-1950	15-09-1995	20-04-1996
2060	4009		BASAVANAGOUDA K		05-04-1946	15-09-1995	20-04-1996
2061	4010		APPAJIGOWDA		08-01-1943	15-09-1995	20-04-1996
2062	4011		MAHENDRAKAR SB		01-03-1943	15-09-1995	20-04-1996
2063	4012		ANANDAPPA H		11-04-1943	15-09-1995	20-04-1996
2064	4013		MOHAMMAD AMIDUDDIN		15-07-1943	15-09-1995	20-04-1996
2065	4014		SUBHASH BABU		26-04-1944	15-09-1995	20-04-1996

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2066	4015		RAMACHANDRAN KL		10-03-1945	20-04-1996	20-04-1996
2067	4016		TOTAPPA S		01-07-1947	20-04-1996	20-04-1996
2068	4017		MUNISWAMY M		16-08-1941	15-09-1995	20-04-1996
2069	4018		NARAYANA BV		18-10-1941	15-09-1995	20-04-1996
2070	4019		SUBBEGOWDA		06-04-1944	15-09-1995	20-04-1996
2071	4021		GOVINDARAJU		11-06-1948	15-09-1995	20-04-1996
2072	4022		CHARLES ANAND		28-06-1949	15-09-1995	20-04-1996
2073	4025		KRISHNEGOWDA SK		20-02-1946	15-09-1995	20-04-1996
2074	4026		MOHAMMED BURUDDIN		14-05-1942	04-12-1995	20-04-1996
2075	4026A		KANALLI AS		16-04-1943	24-02-1997	20-04-1996
2076	4026C		SRIDHAR BHAT K		27-04-1947	10-10-1996	20-04-1996
2077	4027		PARSHURAMAPPA B		25-01-1943	/	20-04-1996
2078	4028		MAHEMAD ABDUL SALAM		04-05-1940	15-09-1995	20-04-1996
2079	4028A		CHANNE GOWDA SG		18-02-1943	24-02-1997	20-04-1996
2080	4030		PRABHAKAR D		20-06-1946	04-12-1995	20-04-1996
2081	4033		BYREGOWDA		20-04-1949	15-09-1995	20-04-1996
2082	4034		DESPANDE GR		16-04-1947	15-09-1995	20-04-1996
2083	4035		BHOJAPPA NM		16-03-1942	15-09-1995	20-04-1996
2084	4036		ALLPPAGOL GB		26-12-1947	15-09-1995	20-04-1996
2085	4040		BOMMALINGAPPA		04-06-1943	15-09-1995	20-04-1996
2086	4041		NARASIMHASWAMY M		06-04-1947	15-09-1995	20-04-1996
2087	4043		THIPPANNA KB		01-08-1948	15-09-1995	20-04-1996
2088	4044		HADAPADA HJ		01-06-1949	15-09-1995	20-04-1996
2089	4047		RHAGUNATH SINGHA		31-01-1941	20-04-1996	20-04-1996
2090	4049		GIRITHAMANNAVAR CC		26-06-1941	20-04-1996	20-04-1996
2091	4052		THULASIDAS JV		25-10-1942	04-12-1995	20-04-1996
2092	4053		THIPPESWAMY D		01-07-1943	04-12-1995	20-04-1996
2093	5725		DAYANANDA NM (ST)	ST	22-05-1959	15-09-1995	20-04-1996
2094	5727		RADHAKRISHNA (ST)	ST	20-04-1963	04-12-1995	20-04-1996
2095	5730		BASAVARAJAPPA ST (ST)	ST	20-07-1955	15-09-1995	20-04-1996
2096	5889		MACHENDRA KHANDGUNDA (ST)	ST	23-07-1962	04-12-1995	20-04-1996
2097	6568		RAJANNA B (SC)	SC	12-03-1962	04-12-1995	20-04-1996
2098	6567		HEBBALAPPA TAYAPPA D (SC)	SC	01-06-1962	10-10-1996	20-04-1996
2099	6569		DASHARATH GUNDAPPA MADAR	SC	20-11-1958	24-02-1997	20-04-1996
2100	6570		CHANDRASEKHARAIH (SC)	SC	08-04-1956	20-04-1996	20-04-1996
2101	6571		VM CHAV AN [SC]	SC	01-05-1961	20-04-1996	20-04-1996
2102	6573		VASU S (SC)	SC	04-02-1965	04-12-1995	20-04-1996
2103	6576		LAXMANA RAO P (SC)	SC	30-06-1963	04-12-1995	20-04-1996
2104	6578		GOPAL T (SC)	SC	06-11-1963	04-12-1995	20-04-1996
2105	6579		SADASIVA LAXMAN MADDAR (SC)	SC	10-06-1959	20-04-1996	20-04-1996
2106	6580		YAMANAPPA BARMAPPA M (SC)	SC	01-08-1961	15-09-1995	20-04-1996
2107	6582		NAGENDRA K (SC)	SC	16-02-1962	15-09-1995	20-04-1996
2108	6585		KRISHNAPPA BABU WALAGAR (SC)	SC	01-02-1962	04-12-1995	20-04-1996
2109	6587		BALAN BS (SC)	SC	10-04-1961	15-09-1995	20-04-1996
2110	6595		RAMACHANDRAPPA [SC]	SC	24-06-1964	26-02-2004	20-04-1996
2111	6599		CHANDRASHEKAR S .B	SC	29-12-1960	04-12-1995	20-04-1996
2112	6602		VENKATARAJU DV (SC)	SC	18-03-1963	04-12-1995	20-04-1996
2113	6612		NARENDRA CR (SC)	SC	25-12-1962	24-02-1997	20-04-1996
2114	6619		GANAPATHI [SC]	SC	06-05-1962	04-12-1995	20-04-1996
2115	6621		SHANKAR NAIK KD [SC]	SC	01-02-1961	20-04-1996	20-04-1996
2116	4054		RANGAPPA P		16-07-1943	04-12-1995	10-10-1996
2117	4056		MADASHETTY M		08-09-1944	15-09-1995	10-10-1996
2118	4060		VIRUPAKSHA		25-02-1946	15-09-1995	10-10-1996
2119	4062		BASAVARAJAIAH GM		15-04-1946	24-02-1997	10-10-1996
2120	4065		BIMACHARI CB		07-01-1947	20-04-1996	10-10-1996
2121	4066		HANDRAL VB		17-05-1945	20-04-1996	10-10-1996
2122	4067		MUNISHI SB		19-05-1947	20-04-1996	10-10-1996
2123	4070		SHAIK TAHIR		26-11-1949	15-09-1995	10-10-1996
2124	4072		SHAIK SAWALI H		15-02-1950	24-02-1997	10-10-1996
2125	4076		VENKATA RAO		01-07-1944	15-09-1995	10-10-1996
2126	4077		ALAGUNDAGI GA		01-04-1948	15-09-1995	10-10-1996

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2127	4078		SRIKANT B HEGDE		15-02-1949		10-10-1996
2128	4080		MARK SK		30-10-1944	15-09-1995	10-10-1996
2129	4081		UMAPATHAIAH SS		05-02-1945	15-09-1995	10-10-1996
2130	4082		VENKATESH REDDY MV		06-03-1946	04-12-1995	10-10-1996
2131	4083		NANJUNDARADHYA G. N		13-04-1942	15-09-1995	10-10-1996
2132	4084		CHANNEGOWDA A		22-08-1943	15-09-1995	10-10-1996
2133	4086		BADAWADAGI MB		04-02-1946	15-09-1995	10-10-1996
2134	4087		HANUMANTHAPPA M		10-04-1946	04-12-1995	10-10-1996
2135	4088		JAVERAGOWDA HB		08-08-1946	15-09-1995	10-10-1996
2136	4089		MOHAMED KHAJA MONIUDDIN		05-01-1947	15-09-1995	10-10-1996
2137	4090		BASAVARAJ S SUMBAD		08-08-1949	20-04-1996	10-10-1996
2138	4091		IYANNA		24-12-1950	20-04-1996	10-10-1996
2139	4094		RAMANATH BA		03-01-1942	04-12-1995	10-10-1996
2140	4096		KEMPALINGAIAH S		09-06-1942	20-04-1996	10-10-1996
2141	4097		GUNDASHETTY R		12-09-1942	15-09-1995	10-10-1996
2142	4099		NELSON PETAR J		20-02-1943	15-09-1995	10-10-1996
2143	4101		MURTHY GUPTA HR		15-05-1943	20-04-1996	10-10-1996
2144	4102		PRABHAKAR MB		10-06-1943	15-09-1995	10-10-1996
2145	4104		JUNJARWAD UP		10-01-1945		10-10-1996
2146	4106		DAYANANDAPPA T		31-05-1945	15-09-1995	10-10-1996
2147	4107		HANUMANTHAPPA MY		08-06-1945	20-04-1996	10-10-1996
2148	4108		DEVENDRAPPA P		04-07-1945	15-09-1995	10-10-1996
2149	4109		PATIL SS		04-06-1946	04-12-1995	10-10-1996
2150	4111		SYED NISSAR AHMED		09-11-1947	15-09-1995	10-10-1996
2151	4113		KRISHNEGOWDA K		15-05-1946	15-09-1995	10-10-1996
2152	4118		NARAYANA MALYA		05-07-1953	04-12-1995	10-10-1996
2153	4120		VEERASHETTY		17-03-1940	20-04-1996	10-10-1996
2154	4121		RANGADASAIAH BR		06-02-1941	15-09-1995	10-10-1996
2155	4129		CHAKALABI UB		28-12-1943	10-10-1996	10-10-1996
2156	4130		SAJJAN NM		26-04-1944	15-09-1995	10-10-1996
2157	4131		MARIYAPPA H		04-05-1944	15-09-1995	10-10-1996
2158	4133		PALLED GJ		28-02-1946	15-09-1995	10-10-1996
2159	4134		KESHAVA HK		15-03-1945	15-09-1995	10-10-1996
2160	4135		HUDEDAMANI SR		19-05-1946	15-09-1995	10-10-1996
2161	4137		MAYA SETTY		09-03-1947	04-12-1995	10-10-1996
2162	4138		SATHYANARAYANA SHETTY KJ		05-04-1947	15-09-1995	10-10-1996
2163	4139		RAJEGOWDA		15-10-1947	15-09-1995	10-10-1996
2164	4140		NAGARAJ N R		24-10-1947	20-04-1996	10-10-1996
2165	4141		RAMARAJE GOWDA		25-08-1948	15-09-1995	10-10-1996
2166	4142		GOPALAPPANAVAR R B		01-06-1949	04-12-1995	10-10-1996
2167	4143		KITTUR AS		01-06-1949	15-09-1995	10-10-1996
2168	4144		RAJAKRISHNAIAH SHETTY		05-06-1949	15-09-1995	10-10-1996
2169	4145		SIDDARAMAIAH		01-04-1943	20-04-1996	10-10-1996
2170	4146		KARJAGI AP		15-03-1947	15-09-1995	10-10-1996
2171	4147		HANUMANTHA RAO G		10-08-1948	24-02-1997	10-10-1996
2172	4148		SHAIF URA REHMAN		15-08-1948	15-09-1995	10-10-1996
2173	4149		DODDAGOWDA KN		05-12-1940	15-09-1995	10-10-1996
2174	4150		RAMALINGAGOWDA CS		02-04-1942	15-09-1995	10-10-1996
2175	4151		BHASKAR P		06-05-1947	15-09-1995	10-10-1996
2176	4152		CHAVAN MR		15-01-1945	15-09-1995	10-10-1996
2177	4153		NARAYANA D		09-04-1946	15-09-1995	10-10-1996
2178	4154		SRINIVASA RAO PV		02-03-1947	20-04-1996	10-10-1996
2179	4157		NANJUNDA RAJU R		27-09-1942	15-09-1995	10-10-1996
2180	4158		SIDDAPPA HG		08-04-1942	15-09-1995	10-10-1996
2181	4159		BHADRANNAVAR KG		02-05-1942	15-09-1995	10-10-1996
2182	4160		DODDABASAVEGOWDA		08-05-1942	15-09-1995	10-10-1996
2183	4161		KRISHNAPPA MP		05-06-1942	04-12-1995	10-10-1996
2184	4162		SIDDAPPA M		13-10-1942	15-09-1995	10-10-1996
2185	4164		JAKIRIYA KM		04-04-1943	15-09-1995	10-10-1996
2186	4165		PURUSOTHAMA Y		15-03-1943	15-09-1995	10-10-1996
2187	4166		BIMAIAH		22-10-1943	15-09-1995	10-10-1996

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2188	4168		DESHPANDE AV		25-09-1944	15-09-1995	10-10-1996
2189	4169		RADHAKRISHNA GUPTA HN		11-06-1945	15-09-1995	10-10-1996
2190	4170		SUBHASH CHANDRA		13-05-1945	20-04-1996	10-10-1996
2191	4171		BASAVARAJ P		01-07-1945	15-09-1995	10-10-1996
2192	4173		GOPINATH GS		01-10-1945	15-09-1995	10-10-1996
2193	4175		SRIKANT KV		03-02-1946	15-09-1995	10-10-1996
2194	4176		VEERANNA KS		01-07-1946	15-09-1995	10-10-1996
2195	4177		VENKATESH BHAT H		16-11-1946	15-09-1995	10-10-1996
2196	4178		PATIL S P		01-06-1947	15-09-1995	10-10-1996
2197	4180		NARASIMHA SHETTY SN		15-05-1947	15-09-1995	10-10-1996
2198	4181		MALLIKARJUNA CP		27-01-1948	24-02-1997	10-10-1996
2199	4185		VIJAYAKUMAR C PANDHARE		26-06-1951	15-09-1995	10-10-1996
2200	4189		VENKATAIAH		03-04-1942	15-09-1995	10-10-1996
2201	4190		MIR REHMATHULLA		15-09-1953	20-04-1996	10-10-1996
2202	4192		NAGARAJ TS		19-02-1943	15-09-1995	10-10-1996
2203	4193		KENCHAPPA ST		14-08-1945	15-09-1995	10-10-1996
2204	4197		LINGAPPA K		11-06-1939	20-04-1996	10-10-1996
2205	4198		JAVAREGOWDA K		15-02-1940	15-09-1995	10-10-1996
2206	4200		BASAPPA S		06-05-1941		10-10-1996
2207	4202		SAMBAIAH		02-06-1943	04-12-1995	10-10-1996
2208	4203		SRINIVASA HN		20-06-1943	15-09-1995	10-10-1996
2209	4204		JANARDHAN		02-07-1943	10-10-1996	10-10-1996
2210	4205		PADMARAJEGOWDA		08-04-1944	15-09-1995	10-10-1996
2211	4207		SHIVAPPA P		04-03-1945	24-02-1997	10-10-1996
2212	4209		RAVISHANKAR D		30-04-1946	15-09-1995	10-10-1996
2213	4210		DEVARAJ DK		29-05-1946	20-04-1996	10-10-1996
2214	4211		LAUGOL SIDDAPPA KENCHAPPA		01-02-1948	15-09-1995	10-10-1996
2215	4212		SHIVANNA M		25-04-1948	15-09-1995	10-10-1996
2216	4213		NARASINGH RAO		08-05-1948	15-09-1995	10-10-1996
2217	4214		JAVARAI AH TH		01-07-1948	15-09-1995	10-10-1996
2218	4216		SUNDARMURTHY S		01-02-1951	15-09-1995	10-10-1996
2219	4217		MALLIKARJUNA		04-02-1951	04-12-1995	10-10-1996
2220	4219		PUTTEGOWDA		01-10-1940	15-09-1995	10-10-1996
2221	4222		SHIVALINGAIAH		08-07-1945	15-09-1995	10-10-1996
2222	4223		SARVADE JG		30-01-1946	15-09-1995	10-10-1996
2223	4224		JAVERAGOWDA B		20-05-1946	15-09-1995	10-10-1996
2224	4225		UMARFARUKH		05-03-1947	26-02-2004	10-10-1996
2225	4227		NAGANUR RS		21-07-1942	15-09-1995	10-10-1996
2226	4228		MOHAMMED ABDUL JABBAR		01-05-1943	15-09-1995	10-10-1996
2227	4229		MANIKYA RAJAI AH NBL		04-06-1943	20-04-1996	10-10-1996
2228	4230		MOHAMMED MOIUDDIN KHADRI		07-01-1944	15-09-1995	10-10-1996
2229	4231		MUCHINDI BM		01-04-1945	04-12-1995	10-10-1996
2230	4233		MUTHAPPA GOWDA K		07-03-1946	20-04-1996	10-10-1996
2231	4236		NANDIBASAPPA BS		20-06-1944	15-09-1995	10-10-1996
2232	4237		BIMAPPA TN		02-09-1940	15-09-1995	10-10-1996
2233	4239		HANUMAIAH		12-05-1941	15-09-1995	10-10-1996
2234	4240		MARIMADANA I K S		08-04-1942	24-02-1997	10-10-1996
2235	4241		MANAGUNI FI		21-10-1944	15-09-1995	10-10-1996
2236	4242		PUTTARAMANAPPA KL		12-05-1943	15-09-1995	10-10-1996
2237	4243		NAGARAJGOWDA MN		10-10-1943	15-09-1995	10-10-1996
2238	4244		IZAZ MOHAMMED		10-11-1943	15-09-1995	10-10-1996
2239	4247		GURUSIDDAPPA K		15-04-1945	15-09-1995	10-10-1996
2240	4248		RAJIUDDIN		02-03-1946	15-09-1995	10-10-1996
2241	4250		GURUBASAPPA KS		18-07-1946	15-09-1995	10-10-1996
2242	4252		BUDHISAGAR BM		06-08-1949	15-09-1995	10-10-1996
2243	4253		NARASIMHAMURTHY Y J		05-03-1948	15-09-1995	10-10-1996
2244	4254		ABDUL KADIR MULLA		11-03-1950	15-09-1995	10-10-1996
2245	4255		MUTHALAQ GJ		31-05-1950	15-09-1995	10-10-1996
2246	5923		SATHYANARAYANA NAIKAR G.V	ST	18-09-1959	04-12-1995	10-10-1996
2247	6000		PRAKESH H K (M) (ST)	ST	25-07-1963	20-04-1996	10-10-1996
2248	6140		NINGASHETTI (ST)	ST	12-06-1958	15-09-1995	10-10-1996

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2249	6143		BHAGYALAKSHMAMMA H (ST)	ST	05-03-1964	04-12-1995	10-10-1996
2250	6624		RAJANIKANTH MALLI [SC]	SC	02-04-1963	04-12-1995	10-10-1996
2251	6627		PULLAIAH R [SC]	SC	02-01-1953	20-04-1996	10-10-1996
2252	6630		GANGADHARAI AH N [SC]	SC	05-10-1955	15-09-1995	10-10-1996
2253	6631		CHANNAMALLAIAH M (SC)	SC	01-07-1958	04-12-1995	10-10-1996
2254	6632		RANGANATH D (SC)	SC	15-01-1958	20-04-1996	10-10-1996
2255	6635		SHANMUGAM (SC)	SC	06-07-1962	20-04-1996	10-10-1996
2256	6638		RAMESH BABU B (SC)	SC	24-03-1960	10-10-1996	10-10-1996
2257	6639		KRISHNAIAH CK (SC)	SC	24-10-1962	15-09-1995	10-10-1996
2258	6640		ERAPPA D (SC)	SC	19-04-1963	04-12-1995	10-10-1996
2259	6642		ANJENYA H (SC)	SC	03-01-1955	24-02-1997	10-10-1996
2260	6643		HANUMANTHAPPA DB (SC)	SC	20-08-1957	15-09-1995	10-10-1996
2261	6644		NAGARAJA M (SC)	SC	01-08-1961	24-02-1997	10-10-1996
2262	6645		NAGENDRAN CP	SC	11-01-1959		10-10-1996
2263	6648		RAMAPPA (SC)	SC	02-06-1960	24-02-1997	10-10-1996
2264	6653		JAYARAMAIAH L (SC)	SC	01-04-1957	20-04-1996	10-10-1996
2265	4256		CHANDRASHEKARAI AH KV		24-04-1940	04-12-1995	24-02-1997
2266	4257		MANOHARA		30-08-1941	15-09-1995	24-02-1997
2267	4259		LOKANATH N		15-10-1941	04-12-1995	24-02-1997
2268	4261		BABANNA V		23-05-1942	15-09-1995	24-02-1997
2269	4264		ANJENYA MG		13-03-1944	15-09-1995	24-02-1997
2270	4265		MALLANNA		02-02-1946	15-09-1995	24-02-1997
2271	4266		HAVERI DS		15-11-1941	15-09-1995	24-02-1997
2272	4269		RAJEEVALOCHANA RAO DN		19-01-1940	04-12-1995	24-02-1997
2273	4270		KENCHNA GOWDA BR		30-06-1945	04-12-1995	24-02-1997
2274	4271		LAKSHMINARAYANA K ABURE		06-11-1942		24-02-1997
2275	4272		VEERABHADRAGOWDA A		04-12-1942	15-09-1995	24-02-1997
2276	4273		RAJAPPA N		29-08-1943	15-09-1995	24-02-1997
2277	4274		KRISHNAIAH H		10-05-1944		24-02-1997
2278	4276		DATTAREYA		02-02-1947	15-09-1995	24-02-1997
2279	4277		KESTURI RANGA K		01-07-1947	15-09-1995	24-02-1997
2280	4278		DALABHAJAN S R		10-04-1948	15-09-1995	24-02-1997
2281	4279		SRINIVAS REDDY KV		14-03-1949	24-02-1997	24-02-1997
2282	4280		INAYAT ALI		04-06-1950	15-09-1995	24-02-1997
2283	4282		MOHAMMED REHMATHULLA F		04-06-1945	04-12-1995	24-02-1997
2284	4283		ERAIAH		01-10-1948	10-10-1996	24-02-1997
2285	4284		MOHAN KUMAR HP		02-01-1951	15-09-1995	24-02-1997
2286	4285		SHIVARUDRAIAH LS		29-08-1943	04-12-1995	24-02-1997
2287	4291		SIDDAPPA JM		04-02-1941	15-09-1995	24-02-1997
2288	4293		MOHAMMED ABDUL JALEEL		24-10-1942	15-09-1995	24-02-1997
2289	4294		PUTTAMADAIAH C		12-01-1943	04-12-1995	24-02-1997
2290	4295		SANJEEVAGOUDA P		05-04-1943	15-09-1995	24-02-1997
2291	4296		SHIVANNA SHETTY		12-06-1943	15-09-1995	24-02-1997
2292	4298		DATTRI MANIK RAO KULKARNI		19-06-1944	25-09-2001	24-02-1997
2293	4299		NANJUNDAPPA G		22-08-1944	15-09-1995	24-02-1997
2294	4300		KRISHNAREDDY KN		02-06-1945	15-09-1995	24-02-1997
2295	4301		SANGAM PATTAN		20-06-1949	15-09-1995	24-02-1997
2296	4302		MOHAMMED FAYAZUDDIN		02-06-1946	04-12-1995	24-02-1997
2297	4303		SHAIK MAHABOOB PATEL		02-06-1946	15-09-1995	24-02-1997
2298	4304		RAGHUSHETTY SB		18-08-1947	15-09-1995	24-02-1997
2299	4305		ABDUL RAUF		01-09-1948	15-09-1995	24-02-1997
2300	4307		MUDDAHANUMAIAH		17-09-1943		24-02-1997
2301	4308		PAMPANNA N		15-03-1946	15-09-1995	24-02-1997
2302	4309		KUNDREGOWDA		05-07-1943	20-04-1996	24-02-1997
2303	4311		VENKATESH BM		15-06-1946	04-12-1995	24-02-1997
2304	4312		PUTTLINGAIAH		01-01-1947	15-09-1995	24-02-1997
2305	4313		RAMKRISHNASINGH L		14-01-1947	15-09-1995	24-02-1997
2306	4314		BADDI BG		18-04-1947	20-04-1996	24-02-1997
2307	4316		BASAPPA HG		05-02-1941	15-09-1995	24-02-1997
2308	4318		VINAYAK		28-01-1944	15-09-1995	24-02-1997
2309	4319		SIPPEGOWDA K		01-06-1944	20-04-1996	24-02-1997

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2310	4321		NARAYANASWAMY MS		19-04-1940	04-12-1995	24-02-1997
2311	4322		REVANNA S		08-06-1940	15-09-1995	24-02-1997
2312	4325		PATTAR KS		21-02-1943	04-12-1995	24-02-1997
2313	4327		SRIDHAR HOLLA		08-06-1942	15-09-1995	24-02-1997
2314	4328		KAMALAKAR		01-07-1946	15-09-1995	24-02-1997
2315	4329		GOVINDAPPA K		09-12-1942	20-04-1996	24-02-1997
2316	4331		VENKATGIRIGOWDA PH		17-06-1943	15-09-1995	24-02-1997
2317	4332		JAVAREGOWDA S		10-06-1943	04-12-1995	24-02-1997
2318	4333		MALLINATH MANTALE		19-05-1944		24-02-1997
2319	4334		VEERAPPA SK		01-05-1945	04-12-1995	24-02-1997
2320	4335		ANKALAPPA A		01-04-1945		24-02-1997
2321	4336		YELLAPPA SHETTY		24-02-1946	15-09-1995	24-02-1997
2322	4338		KARIGOWDA		28-07-1946	15-09-1995	24-02-1997
2323	4340		DINESH CHANDRA SHARAVAN J		24-09-1949	20-04-1996	24-02-1997
2324	4341		PUTTEGOWDA T		10-01-1950	15-09-1995	24-02-1997
2325	4342		KRISHNAPPA MT		08-07-1947	20-04-1996	24-02-1997
2326	4344		SRINIVASIAHA VG		25-12-1939	15-09-1995	24-02-1997
2327	4347		ANANDATHEERTHA HN		20-05-1941	15-09-1995	24-02-1997
2328	4348		DANAPPA HS		16-07-1941	15-09-1995	24-02-1997
2329	4349		GOPALAKRISHNA K		31-05-1943	04-12-1995	24-02-1997
2330	4350		NAGARALMATT DM		05-11-1944	04-12-1995	24-02-1997
2331	4353		MAHAMAD IBRAHIM Y		08-10-1945	15-09-1995	24-02-1997
2332	4354		SHEKARAIHA B		12-10-1945	15-09-1995	24-02-1997
2333	4355		SHANMUGAPPA SN		27-11-1945	20-04-1996	24-02-1997
2334	4357		PUTTASWAMY S		06-01-1948	15-09-1995	24-02-1997
2335	4359		HANUMANTHRAYAPPA S R		10-12-1949	04-12-1995	24-02-1997
2336	4360		ATTAR HM		05-01-1952	15-09-1995	24-02-1997
2337	4361		ESANAPPA KS		19-08-1948	15-09-1995	24-02-1997
2338	4362		HONNAPPA HK		10-08-1942	04-12-1995	24-02-1997
2339	4363		SIDDEGOWDA		19-04-1944	15-09-1995	24-02-1997
2340	4364		BRAHMENDRASWAMY M V		06-08-1948	15-09-1995	24-02-1997
2341	4367		SAMBAPPA M		01-10-1940	04-12-1995	24-02-1997
2342	4367A		LOKAPPA GOWDA K		18-07-1941	24-02-1997	24-02-1997
2343	4369		MANJUNATH HR		18-07-1940	15-09-1995	24-02-1997
2344	4372		UGRAGOWAD		01-09-1942	15-09-1995	24-02-1997
2345	4373		BUDIYAPPA K		07-01-1943	15-09-1995	24-02-1997
2346	4374		CHALUVEGOWDA		18-06-1943	15-09-1995	24-02-1997
2347	4376		KANTAREDDY MT		16-03-1944	15-09-1995	24-02-1997
2348	4377		SHIVALINGAIAH		10-05-1944	04-12-1995	24-02-1997
2349	4378		NATARAJ KN		09-02-1945	15-09-1995	24-02-1997
2350	4378A		HUGGI S V		19-12-1951	20-04-1996	24-02-1997
2351	4378A1		PAMPAPPA G		01-07-1945		24-02-1997
2352	4378A2		KOLKUR N S		01-03-1948	25-09-2001	24-02-1997
2353	4378A5		BHASKARACHAR T		22-07-1950	25-09-2001	24-02-1997
2354	4378A6		CHANDRASEKARAPPA KP		16-07-1947		24-02-1997
2355	4378A8		TENSE H.S		06-05-1946	28-05-2004	24-02-1997
2356	4378A9		NAGARAJ T		15-07-1946	28-05-2004	24-02-1997
2357	4378A10		MOHAMMED BADURUDDIN		03-12-1946	28-07-2004	24-02-1997
2358	4378A11		N.GNANAMURTHY		19-06-1947		24-02-1997
2359	4378C		VENKATESH K N		05-02-1948	25-09-2001	24-02-1997
2360	4378B		SOLLAPUR A A		10-05-1953	20-04-1996	24-02-1997
2361	4378D		MAJAR ALI		28-10-1946	20-04-1996	24-02-1997
2362	4378E		ADAVIYAPPA GT		20-12-1941		24-02-1997
2363	4379		RAGHAVENDRA SHETTY BH		29-04-1945	20-04-1996	24-02-1997
2364	4380		PERUMAL CB		30-06-1945	15-09-1995	24-02-1997
2365	4381		SRINATHASASTRY J		01-07-1945	04-12-1995	24-02-1997
2366	4382		SIDDEGOWDA KM		15-07-1945	04-12-1995	24-02-1997
2367	4383		SESHAGIRI RAO V		10-01-1940	20-04-1996	24-02-1997
2368	4384		KANTAPPA		20-05-1947	20-04-1996	24-02-1997
2369	4385		MURALIDHAR S K		22-11-1948	15-09-1995	24-02-1997
2370	4387		VEERABHADRAPPA KH		04-10-1943	15-09-1995	24-02-1997

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2371	4389		SYED IFAKAR AHMED G		04-06-1942	20-04-1996	24-02-1997
2372	4390		SANNAMARIGOWDA		10-02-1943	15-09-1995	24-02-1997
2373	4394		NAGANANDA M		19-03-1939	15-09-1995	24-02-1997
2374	4397		BASAVARAJ K		01-07-1942	20-04-1996	24-02-1997
2375	4398		NARAYANA SHETTY JS		01-02-1943	20-04-1996	24-02-1997
2376	4400		GANGADHAR PL		17-07-1943	15-09-1995	24-02-1997
2377	4403		BASAVARAJ K		05-06-1945	15-09-1995	24-02-1997
2378	4404		BORAIAH CS		06-06-1945	15-09-1995	24-02-1997
2379	4406		SHADAKSHARAIH SM		08-09-1945	15-09-1995	24-02-1997
2380	4407		PUTTASWAMY GOWDA		18-02-1946	15-09-1995	24-02-1997
2381	4411		VIJAYAKUMAR S		21-04-1953		24-02-1997
2382	4412		CHIKKANNA C		08-07-1942	15-09-1995	24-02-1997
2383	4413		BASHA SAHEB H		16-06-1943	15-09-1995	24-02-1997
2384	4414		JAYAPRAKASH GJ		12-01-1944	24-02-1997	24-02-1997
2385	4415		JAYARAMAIAH MT		06-03-1944	20-04-1996	24-02-1997
2386	4416		HOMBALIGOWDA SB		04-05-1945	04-12-1995	24-02-1997
2387	4417		RAMADAS KG		22-04-1947	04-12-1995	24-02-1997
2388	4420		NAGARAJ MG		02-01-1942	15-09-1995	24-02-1997
2389	4422		VIJAYAKUMAR GUPTA KS		01-04-1943	15-09-1995	24-02-1997
2390	4424		PARAPPA S		06-01-1945	15-09-1995	24-02-1997
2391	4425		HANUMANTHAPPA S		06-03-1942	15-09-1995	24-02-1997
2392	4426		BASAVARAJAIAH TD		02-03-1944	15-09-1995	24-02-1997
2393	4428		JAYAPRAKASH RS		20-04-1946	15-09-1995	24-02-1997
2394	4429		CHANDRAMOULI D B		10-03-1950	15-09-1995	24-02-1997
2395	4432		RANGAPPA H		23-03-1947	04-12-1995	24-02-1997
2396	4433		MANOHAR RAO KULKARNI		03-08-1950	15-09-1995	24-02-1997
2397	4435		DIRENDRACHARY T		26-12-1941	15-09-1995	24-02-1997
2398	4437		SHADAKSHARAIH MG		21-03-1944	04-12-1995	24-02-1997
2399	4439		SUNAGAR RS		27-08-1946	24-02-1997	24-02-1997
2400	4441		DEVENDRAPPA N		04-01-1943	20-04-1996	24-02-1997
2401	4442		CHANDRAPPA D		20-06-1943		24-02-1997
2402	4443		RATANSINGH G		01-02-1948	15-09-1995	24-02-1997
2403	4447		NEELANGOWDA		07-08-1939	20-04-1996	24-02-1997
2404	4448		LINGAIAH ML		21-01-1941	04-12-1995	24-02-1997
2405	4449		NARASIMHAIH PN		14-03-1941	20-04-1996	24-02-1997
2406	4450		THAMMANAGOWDA KS		25-02-1943	15-09-1995	24-02-1997
2407	4452		ASIF AHMED		22-06-1941	15-09-1995	24-02-1997
2408	4455		SUBRAMANYAM N		09-08-1941	20-04-1996	24-02-1997
2409	4456		HIREMATH GB		11-09-1942		24-02-1997
2410	4458		RAMASANJEEVAIAH		10-10-1941	15-09-1995	24-02-1997
2411	4459		GURUSHANTHAPPA H		25-11-1941	15-09-1995	24-02-1997
2412	4460		MARAIAH		23-04-1942	20-04-1996	24-02-1997
2413	4461		JAYANNA K		09-05-1942	04-12-1995	24-02-1997
2414	4462		MALAWAD CB		01-06-1942	04-12-1995	24-02-1997
2415	4464		NANJUNDAIAH KC		10-06-1942	20-04-1996	24-02-1997
2416	4465		CHANDRASEKHARAIH GC		14-06-1942	15-09-1995	24-02-1997
2417	4466		TIMMAIAH T		16-06-1943	04-12-1995	24-02-1997
2418	4468		ANKEGOWDA T		22-09-1942	15-09-1995	24-02-1997
2419	4472		KRISHNAPPA T		03-02-1943	15-09-1995	24-02-1997
2420	4474		CHINNAPPAREDDY YN		08-02-1943	20-04-1996	24-02-1997
2421	4476		ASHOK R NAIK		20-03-1943		24-02-1997
2422	4477		GURUMURTHYCHAR		12-04-1943	15-09-1995	24-02-1997
2423	4480		HALAPPA B		12-07-1943	04-12-1995	24-02-1997
2424	4481		DYAMANNA		20-07-1943	15-09-1995	24-02-1997
2425	4482		SRINIVASGOWDA JV		20-08-1943	15-09-1995	24-02-1997
2426	4484		MADHAVA RAO GUDDA		02-01-1944	04-12-1995	24-02-1997
2427	4485		MAKRI BM		12-01-1944	15-09-1995	24-02-1997
2428	4486		SUBBEGOWDA		03-02-1944	15-09-1995	24-02-1997
2429	4487		MALLAIAH K		20-04-1944	15-09-1995	24-02-1997
2430	4488		SIDDAGANGAIAH HS		06-05-1944	15-09-1995	24-02-1997
2431	4489		NANJUNDACHARI NS		18-05-1944	20-04-1996	24-02-1997

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2432	4493		KOTRESH B		01-07-1944	15-09-1995	24-02-1997
2433	4494		RUDRAPPA KB		01-07-1944	15-09-1995	24-02-1997
2434	4495		THIMMANCHAR D		08-07-1944	15-09-1995	24-02-1997
2435	4496		MARILINGAGOWDA CS		29-07-1944	15-09-1995	24-02-1997
2436	4498		ASHRIT PK		01-10-1944	15-09-1995	24-02-1997
2437	4499		DEVENDRAPPA N		21-11-1944	15-09-1995	24-02-1997
2438	4500		MALLIKARJUNAPPA S		11-12-1944	20-04-1996	24-02-1997
2439	4501		GUNDARAO SA		21-12-1944	10-10-1996	24-02-1997
2440	4502		RAJANNA T		01-01-1945	10-10-1996	24-02-1997
2441	4503		DASAPPA AT		24-02-1945	10-10-1996	24-02-1997
2442	4504		MANJUNATHA SHETTY ST		06-03-1945	24-02-1997	24-02-1997
2443	4505		DIVAKAR N		31-03-1945	24-02-1997	24-02-1997
2444	6151		HULUGAPPA B (ST)	ST	01-06-1960	04-12-1995	24-02-1997
2445	6162		RAMESH K	ST	01-03-1962	26-02-2004	24-02-1997
2446	6204		ANJANAPPA CT (ST)	ST	12-08-1963	04-12-1995	24-02-1997
2447	6216		KARIBASAPPA H [ST]	ST	26-11-1963	15-09-1995	24-02-1997
2448	6216A		RAMACHANDRAPPA T S	ST	10-10-1960	25-09-2001	24-02-1997
2449	6216B		RANGASWAMY E	ST	18-06-1957	25-09-2001	24-02-1997
2450	3517		GANESHAN S.N		12-10-1945	25-09-2001	16-10-1997
2451	3767E		KARIGOWDA G A		04-03-1944	25-09-2001	16-10-1997
2452	4320		HANUMANATHAPPA B N		20-04-1947	25-09-2001	16-10-1997
2453	4510		KARIGIRIAH B		05-06-1945	24-02-1997	16-10-1997
2454	4511		RAME GOWDA D		10-06-1945	25-09-2001	16-10-1997
2455	4514		KRISHNA MURTHY RS		20-07-1945	25-09-2001	16-10-1997
2456	4516		SHIVALINGAPPA		04-10-1945	10-10-1996	16-10-1997
2457	4517		VENKATEGOWDA HK		08-12-1945	25-09-2001	16-10-1997
2458	4518		DODDANARASIAH		11-12-1945	10-10-1996	16-10-1997
2459	4519		THAMMAPPA T		15-01-1946	10-10-1996	16-10-1997
2460	4520		DEVAIAH SP		03-02-1946	10-10-1996	16-10-1997
2461	4521		PANCHAL SN		04-02-1946	25-09-2001	16-10-1997
2462	4523		PUTTASWAMY B		10-04-1946	24-02-1997	16-10-1997
2463	4524		SRIDHARMURTHY S		20-05-1946	10-10-1996	16-10-1997
2464	4525		NARASIMHA MURTHY K		22-05-1946	25-09-2001	16-10-1997
2465	4526		RAMEGOWDA T		03-06-1946	10-10-1996	16-10-1997
2466	4527		JAYARAMAIAH C		08-06-1948	25-09-2001	16-10-1997
2467	4528		KRISHNAMURTHY		19-04-1946	24-02-1997	16-10-1997
2468	4529		NARASIMHAMURTHY Y		25-07-1946	10-10-1996	16-10-1997
2469	4530		RAMASWAMY S		27-07-1946	10-10-1996	16-10-1997
2470	4531		SYED SADUDDIN		02-08-1946	10-10-1996	16-10-1997
2471	4532		HANUMANTHACHARY		10-08-1946	10-10-1996	16-10-1997
2472	4534		CHANDRAPPA T		06-01-1946	24-02-1997	16-10-1997
2473	4536		CHANDRASEKHARIAH MV		10-12-1946	10-10-1996	16-10-1997
2474	4540		SHIVANANJAPPA		07-03-1947	10-10-1996	16-10-1997
2475	4544		NARASIMHA BHAT K		06-05-1947	24-02-1997	16-10-1997
2476	4545		JAYADEVAPPA KV		11-05-1947	10-10-1996	16-10-1997
2477	4546		MUTTUGONDA SG		01-06-1947	24-02-1997	16-10-1997
2478	4547		SURENDRA SHETTY B		20-11-1948	24-02-1997	16-10-1997
2479	4549		CHIKKAVEERIAH K		23-07-1947	24-02-1997	16-10-1997
2480	4551		NARASIMHAIAH L		10-09-1947	10-10-1996	16-10-1997
2481	4552		RAMACHANDRA RAO SN		25-09-1947	10-10-1996	16-10-1997
2482	4554		RAJAPPA B		28-01-1948	10-10-1996	16-10-1997
2483	4556		LINGAGOWDA C		03-03-1948	24-02-1997	16-10-1997
2484	4557		JAYAKEERTHI N		08-05-1948	10-10-1996	16-10-1997
2485	4558		SIVARAMEGOWDA NH		05-06-1948	10-10-1996	16-10-1997
2486	4560		MUKUNDA S		03-02-1949	24-02-1997	16-10-1997
2487	6257		SURESH S T (ST)	ST	21-02-1964	15-09-1995	16-10-1997
2488	4563		RAHIM SAHEB		04-06-1950	10-10-1996	25-09-2001
2489	4566		BHUJANGA SETTY		15-10-1943	10-10-1996	25-09-2001
2490	4567		HANUMANTHAPPA TT		17-04-1944	25-09-2001	25-09-2001
2491	4575		BHADRACHARI K		10-10-1943	24-02-1997	25-09-2001
2492	4578		SOMASHEKARAIH US		08-10-1944	10-10-1996	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2493	4580		PILLAPPA L		01-06-1948	25-09-2001	25-09-2001
2494	4581		BASAVARAJU P		08-08-1949	10-10-1996	25-09-2001
2495	4584		SURYANARAYANA AV		15-10-1943	10-10-1996	25-09-2001
2496	4585		VRUSHEBENDRA H		01-07-1944	25-09-2001	25-09-2001
2497	4587		RENUKA PRASAD KK		20-10-1945	25-09-2001	25-09-2001
2498	4591		SHIVAPUTRA B PATIL		20-06-1948	26-02-2004	25-09-2001
2499	4593		SANTHOJI RAO N		08-01-1945	24-02-1997	25-09-2001
2500	4594		BASAVARAJAPPA B		20-06-1945	10-10-1996	25-09-2001
2501	4598		NARAYANA MURTHY B S		04-01-1944		25-09-2001
2502	4599		HULIYAPPA		14-02-1945	10-10-1996	25-09-2001
2503	4600		SANJEEVA MURTHY		10-04-1945	24-02-1997	25-09-2001
2504	4601		SRIKANTA CHARI		02-03-1945	10-10-1996	25-09-2001
2505	4602		SURYAWAMSHI RR		24-07-1947	10-10-1996	25-09-2001
2506	4603		DEVANAGOWDER VG		09-08-1947	10-10-1996	25-09-2001
2507	4604		HUCHANNAVAR CM		30-05-1949	10-10-1996	25-09-2001
2508	4607		HANUMANTHAPPA AG		03-02-1946	25-09-2001	25-09-2001
2509	4610		THYAGARAJ KB		05-04-1944	25-09-2001	25-09-2001
2510	4611		NARASIMHAIAH		28-08-1944	10-10-1996	25-09-2001
2511	4612		RAMANATH KS		18-06-1947	24-02-1997	25-09-2001
2512	4617		NAIK PA		01-05-1945	25-09-2001	25-09-2001
2513	4618		THIMMANAGOWDA		10-07-1945	10-10-1996	25-09-2001
2514	4619		KENCHAPPA M R		22-10-1949	10-10-1996	25-09-2001
2515	4621		SHAIK IMTIAZ		05-05-1945	10-10-1996	25-09-2001
2516	4627		JOSHI SB		03-04-1944	10-10-1996	25-09-2001
2517	4628		GOPALAKRISHNA RAO V		05-05-1945	10-10-1996	25-09-2001
2518	4629		PATHAK VE		30-07-1945	24-02-1997	25-09-2001
2519	4632		SUBRAMANI M		05-02-1947	10-10-1996	25-09-2001
2520	4633		ERANNA KN		01-07-1947	25-09-2001	25-09-2001
2521	4634		MOHAMED AMEER		05-07-1948	10-10-1996	25-09-2001
2522	4645		WALI VT		02-02-1945	25-09-2001	25-09-2001
2523	4646		PATIL TR		04-03-1945	10-10-1996	25-09-2001
2524	4650		SIDDALINGAIAH B		03-04-1946	25-09-2001	25-09-2001
2525	4651		THIMME GOWDA K		20-09-1946	10-10-1996	25-09-2001
2526	4652		IRAPPA MALLAPPA SHETAGAR		01-06-1947	24-02-1997	25-09-2001
2527	4653		SRINIVASAN M		05-05-1948	25-09-2001	25-09-2001
2528	4655		RAGHAVENDRA RAO K		01-11-1948	10-10-1996	25-09-2001
2529	4658		RAJASHEKAR PUTAGERI		06-08-1944	25-09-2001	25-09-2001
2530	4659		BASAVARAJA		10-08-1944	25-09-2001	25-09-2001
2531	4660		SREENIVASAN B		15-06-1945	10-10-1996	25-09-2001
2532	4662		SUDI BK		01-03-1947	10-10-1996	25-09-2001
2533	4665		RAMAIAH		09-04-1945	24-02-1997	25-09-2001
2534	4722		MUGADUM SS		01-03-1947	10-10-1996	25-09-2001
2535	4723		SADASHIVA SASTRY HM		08-04-1947	10-10-1996	25-09-2001
2536	4725		ALAGAVADI YB		01-06-1947	10-10-1996	25-09-2001
2537	4726		ANANTHAPADMANABHA SV		25-01-1947	10-10-1996	25-09-2001
2538	4727		LINGANNA S HADAPAD		01-06-1948	24-02-1997	25-09-2001
2539	4731		RAVENNA N V		05-05-1947	10-10-1996	25-09-2001
2540	4732		MAHAVEERAPPA C		05-06-1948	25-09-2001	25-09-2001
2541	4735		NATARAJ CS		18-07-1944	25-09-2001	25-09-2001
2542	4745		MANJUNATHAIAH HJ		05-10-1943	24-02-1997	25-09-2001
2543	4746		SIDDAIAH		30-05-1944	10-10-1996	25-09-2001
2544	4747		SHIKKERI HY		24-08-1944	25-09-2001	25-09-2001
2545	4750		SETTAR RK		04-04-1945	25-09-2001	25-09-2001
2546	4752		KARIYAPPA GOWDA KP		12-11-1945	24-02-1997	25-09-2001
2547	4755		GURUMURTHYSWAMY KM		01-07-1946	10-10-1996	25-09-2001
2548	4756		MOHAMED YUSUFF		01-09-1946	10-10-1996	25-09-2001
2549	4757		SHIVARUDRA MURTHY VP		20-12-1946	25-09-2001	25-09-2001
2550	4758		MUNIREDDI A		06-02-1947	25-09-2001	25-09-2001
2551	4760		MOHD SYED AHMED KHAN		24-07-1949	25-09-2001	25-09-2001
2552	4766		GANGADHARAPPA G		19-07-1946	24-02-1997	25-09-2001
2553	4771		NAZEER A ULLA M		05-05-1944	24-02-1997	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2554	4772		ANKE GOWDA M		20-01-1945	25-09-2001	25-09-2001
2555	4778		RAMACHINTAMANI TS		02-04-1948	10-10-1996	25-09-2001
2556	4782		CHANNAPPA		07-01-1946	25-09-2001	25-09-2001
2557	4785		NEELAIAH D		11-08-1946	10-10-1996	25-09-2001
2558	4788		NIJALINGAPPA CG		16-10-1945	25-09-2001	25-09-2001
2559	4789		NOOR AHMED DS		19-04-1948	25-09-2001	25-09-2001
2560	4797		SHIVANNA		10-08-1945	24-02-1997	25-09-2001
2561	4798A		NAGARAJU N		28-12-1951	26-02-2004	25-09-2001
2562	4800A		SYED ABIBUDDIN		10-02-1944	25-09-2001	25-09-2001
2563	4803		MOHD ABDUL AHMED		14-09-1944	24-02-1997	25-09-2001
2564	4804		SYED HABIBUDDIN		10-12-1944	24-02-1997	25-09-2001
2565	4809		ABDULNABI		10-02-1947	25-09-2001	25-09-2001
2566	4869		MD BASHEERUDDIN		21-01-1945	25-09-2001	25-09-2001
2567	4888		KULKARNI N H		01-06-1956	25-09-2001	25-09-2001
2568	4892		CHIDAMBAR SHANKAR RAO JOSHI		15-05-1959	24-02-1997	25-09-2001
2569	4895		HUCHARADDI SHANTAKUR ISHWARAPPA		20-08-1956	25-09-2001	25-09-2001
2570	4896		NINGANAGODU B BAGUDA PATIL		01-02-1954	24-02-1997	25-09-2001
2571	4897		HABIBUR REHAMAN		22-07-1959	25-09-2001	25-09-2001
2572	4899		BASHEER		01-06-1956	10-10-1996	25-09-2001
2573	4900		SYED MOHAMED ALI HASSAN		25-06-1957	10-10-1996	25-09-2001
2574	4902		RAVI		22-11-1959	24-02-1997	25-09-2001
2575	4903		DIVAKAR VENKATARAMAN HEDGE		01-06-1958	24-02-1997	25-09-2001
2576	4904		VIJAYAKUMAR V		10-06-1950	25-09-2001	25-09-2001
2577	4905		SREERAMULU B		03-07-1960	10-10-1996	25-09-2001
2578	4908		ANANT RAMARAO DESHPANDE		14-06-1960	10-10-1996	25-09-2001
2579	4909		SYED WAJEED		06-08-1958	25-09-2001	25-09-2001
2580	4911		MALLIKARJUN		22-07-1957	10-10-1996	25-09-2001
2581	4914		HEMARADDI BASAVARADDI LINGAREDI		22-07-1955	10-10-1996	25-09-2001
2582	4915		SRINIVAS		10-02-1959	10-10-1996	25-09-2001
2583	4916		MANJUNATHAPPA SG		12-05-1945	10-10-1996	25-09-2001
2584	4917		RAMACHANDRA K		05-07-1957	10-10-1996	25-09-2001
2585	4919		PARASHURAMA REDDY G		05-04-1956	24-02-1997	25-09-2001
2586	4922		RUDRAMUNISWAMY M CHICKMATH		21-05-1960	10-10-1996	25-09-2001
2587	4923		MOHAMOODALI		01-04-1945	10-10-1996	25-09-2001
2588	4924		KRISHNAMURTHY CN		23-07-1955	10-10-1996	25-09-2001
2589	4925		A.S.MADHUSUDHAN		08-03-1956	10-10-1996	25-09-2001
2590	4928		YOGISH KD		22-07-1957	25-09-2001	25-09-2001
2591	4931		ANNAIAHA		06-12-1944	10-10-1996	25-09-2001
2592	4932		SARASWATHAMMA S		15-04-1948	10-10-1996	25-09-2001
2593	4933		ALADI T C		01-06-1960	25-09-2001	25-09-2001
2594	4934		VENKATERAVANAIAH SETTY		12-03-1946	25-09-2001	25-09-2001
2595	4935		ABRAR KHAN		11-02-1944	25-09-2001	25-09-2001
2596	4936		LEO REFEEL PINTO		09-10-1960	10-10-1996	25-09-2001
2597	4938		SATHYANARAYAN		02-06-1944	24-02-1997	25-09-2001
2598	4939		VIVEKANAND		20-10-1961	10-10-1996	25-09-2001
2599	4942		PARSHWANATH G A		06-03-1947	26-02-2004	25-09-2001
2600	4943		JAGADESH KUMAR BK		07-06-1946	10-10-1996	25-09-2001
2601	4947		MAHESHAIAH T S		13-12-1956	10-10-1996	25-09-2001
2602	4948		SATHYAVATHI N		10-01-1956	10-10-1996	25-09-2001
2603	4949		SATTI S R		01-06-1956	10-10-1996	25-09-2001
2604	4950		PURUSHOTAMA C		19-01-1960	10-10-1996	25-09-2001
2605	4951		TELI B M		22-04-1957	10-10-1996	25-09-2001
2606	4952		KHADER SHARIFF S		05-01-1958	24-02-1997	25-09-2001
2607	4953		SOMASHEKAR T A		01-07-1956	24-02-1997	25-09-2001
2608	4954		SANKARA GOUD B M		07-07-1955	10-10-1996	25-09-2001
2609	4955		VENKATA SHIVAREDDY N		04-02-1957	26-02-2005	25-09-2001
2610	4957		VISHWANATH N		13-01-1952	26-02-2004	25-09-2001
2611	4958		RAJU PATEL		06-07-1949	04-01-2006	25-09-2001
2612	4960		LALITHESWARA		27-07-1960	25-09-2001	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2613	4961		PATTNASHETTI SM		05-06-1946	25-09-2001	25-09-2001
2614	4963		SYED KHAZA MOINUDDIN		10-08-1959	26-02-2004	25-09-2001
2615	4964		JESHINATHA KUMARI F		27-04-1959	10-10-1996	25-09-2001
2616	4965		MANJUNATHA C B		02-12-1959	25-09-2001	25-09-2001
2617	4967		SIDDALINGAPPA G S		17-04-1955	24-02-1997	25-09-2001
2618	4968		HADAGALI S B		01-04-1960	10-10-1996	25-09-2001
2619	4969		UMESH KAMATH T		01-06-1959	25-09-2001	25-09-2001
2620	4970		R S DAFEDAR		07-04-1957	25-09-2001	25-09-2001
2621	4971		NALINI BR		12-07-1959	25-09-2001	25-09-2001
2622	4973		PARMAJ M J		04-05-1954	10-10-1996	25-09-2001
2623	4975		SATISH BABU H K		11-12-1960	10-10-1996	25-09-2001
2624	4976		USHA K		19-08-1959	10-10-1996	25-09-2001
2625	4977		PRABHULINGAPPA NR		02-03-1945	25-09-2001	25-09-2001
2626	4978		SURYANARAYANA C		22-01-1956	24-02-1997	25-09-2001
2627	4981		DEVARAJ H K		09-02-1961	10-10-1996	25-09-2001
2628	4982		RAMESHA B S		12-08-1956	10-10-1996	25-09-2001
2629	4985		RAMAKRISHNA REDDY KS		09-02-1945	10-10-1996	25-09-2001
2630	4986		RUDRAIAH TC		10-11-1943	24-02-1997	25-09-2001
2631	4987		BHAT B N		29-04-1957	10-10-1996	25-09-2001
2632	4988		NARASIMHA MURTHY K T		03-05-1954	24-02-1997	25-09-2001
2633	4989		BASAVA REDDY KT		28-10-1956	10-10-1996	25-09-2001
2634	4990		MUTHURAYAPPA N		06-05-1949	10-10-1996	25-09-2001
2635	4991		SYED ISMAIL		01-06-1956	10-10-1996	25-09-2001
2636	4992		ABDUL GANI		12-01-1959	10-10-1996	25-09-2001
2637	4993		CHANDRASHKEAR		29-10-1956	25-09-2001	25-09-2001
2638	4994		VINAYAK RAJASHAKAR MUNAVALLA		09-06-1960	10-10-1996	25-09-2001
2639	4996		GANIGER C.N		30-06-1958	26-02-2004	25-09-2001
2640	4997		YADANAVARU GV		01-06-1956	25-09-2001	25-09-2001
2641	4998		SALEEMUDDIN		16-08-1946	10-10-1996	25-09-2001
2642	4999		MALAKAJAPPA MADIWALPPA SAGAR		01-06-1960	10-10-1996	25-09-2001
2643	5000		MOHAMMED NAZIR AHMED		10-01-1956	25-09-2001	25-09-2001
2644	5001		RAMACHANDRA N P		27-07-1956	24-02-1997	25-09-2001
2645	5001A		NAYAK SK		05-06-1956	25-09-2001	25-09-2001
2646	5002		SHAIK IQBAL		01-07-1957	24-02-1997	25-09-2001
2647	5003		SHIVALINGAPPA GADDEPPA		20-06-1956	24-02-1997	25-09-2001
2648	5006		LASMAN VENKAPPA BHUSA		15-03-1947	25-09-2001	25-09-2001
2649	5007		SUVASINI B		11-03-1958	24-02-1997	25-09-2001
2650	5008		MUNDARGI I R		01-07-1959	25-09-2001	25-09-2001
2651	5008A		MULGUNDA R S		25-05-1954		25-09-2001
2652	5009		VISHALANATH		05-01-1960	24-02-1997	25-09-2001
2653	5010		SANNAMARI		01-06-1957	24-02-1997	25-09-2001
2654	5011		RAMAKRISHNA		22-07-1957	24-02-1997	25-09-2001
2655	5013		SRINIVAS VT		14-05-1957	24-02-1997	25-09-2001
2656	5014		BHAT R G		16-06-1959	25-09-2001	25-09-2001
2657	5015		MOHAMMED ZAFFARULLAH		27-05-1955	25-09-2001	25-09-2001
2658	5016		SHIVAPPA KS		01-05-1960	24-02-1997	25-09-2001
2659	5017		NAGARAJU N R		08-02-1953	24-02-1997	25-09-2001
2660	5019		PRABHAKANA KV		02-11-1957	25-09-2001	25-09-2001
2661	5020		CHAND BASHA		06-11-1956	24-02-1997	25-09-2001
2662	5022		ANANTHAPADMANABHACHAR		25-04-1955	24-02-1997	25-09-2001
2663	5023		KHAJA HUSSAIN B		01-07-1953	24-02-1997	25-09-2001
2664	5025		RAMESH BABU HM		05-02-1955	24-02-1997	25-09-2001
2665	5027		RAMDAS NARAYAN NAIK		17-08-1952	26-02-2004	25-09-2001
2666	5028		PUTTASWAMY NG		22-06-1957	24-02-1997	25-09-2001
2667	5029		HANUMANATHA REDDY K		01-07-1957	24-02-1997	25-09-2001
2668	5030		ANANDAIAH BV		04-05-1955	25-09-2001	25-09-2001
2669	5031		SREENIVASA MC		22-09-1959	24-02-1997	25-09-2001
2670	5032		RAVISHANKAR N		10-06-1955	24-02-1997	25-09-2001
2671	5035		KAGGOOD YA		01-06-1958	25-09-2001	25-09-2001
2672	5036		BALULAD TV		01-06-1958	24-02-1997	25-09-2001
2673	5038		BASHIRAHMED M AUTI		01-05-1959	25-09-2001	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2674	5039		PEERJADE MV SMT.		05-03-1953	24-02-1997	25-09-2001
2675	5040		DORE RAJU		12-08-1957	24-02-1997	25-09-2001
2676	5041		SAMPATH C		06-05-1956	25-09-2001	25-09-2001
2677	5042		PATIL VC		01-06-1952	25-09-2001	25-09-2001
2678	5043		SHYLENDRA RK		11-06-1950	24-02-1997	25-09-2001
2679	5044		MANJUNATHA M		01-05-1957	25-09-2001	25-09-2001
2680	5045		ABDUL MAJEED		06-10-1953	24-02-1997	25-09-2001
2681	5046		MANJUNATHA CM		12-05-1956	25-09-2001	25-09-2001
2682	5047		GUNDANNA B		17-09-1954	24-02-1997	25-09-2001
2683	5048		PEERASAB A		15-06-1956	25-09-2001	25-09-2001
2684	5049		PRASANNAKUMARI A		15-02-1957	24-02-1997	25-09-2001
2685	5051		SHIVALINGAIAH TN		30-03-1947	25-09-2001	25-09-2001
2686	5052		SHIVARAMEGOWDA KC		10-06-1948	25-09-2001	25-09-2001
2687	5053		THIMMARAYAPPA KV		20-07-1957	25-09-2001	25-09-2001
2688	5054		ZAHIRUDDIN		01-01-1950	25-09-2001	25-09-2001
2689	5055		BHARATH KUMAR R		20-06-1951	09-07-2009	25-09-2001
2690	5056		HATTIMATTUR MH		02-05-1944	24-02-1997	25-09-2001
2691	5057		NARAYANASWAMY		01-08-1958	25-09-2001	25-09-2001
2692	5058		BASAVARAJU D		01-06-1958	24-02-1997	25-09-2001
2693	5059		CHARNI MS		01-03-1944	25-09-2001	25-09-2001
2694	5060		B.F.NAIKAR		21-05-1960	26-02-2004	25-09-2001
2695	5061		RAJA GOWDA		05-06-1953	25-09-2001	25-09-2001
2696	5062		MOHAN N		15-05-1953	24-02-1997	25-09-2001
2697	5063		NADAGOUD C B		15-04-1958	24-02-1997	25-09-2001
2698	5064		JAYARAMA MA		23-05-1952	25-09-2001	25-09-2001
2699	5065		RAJASHEKAR KM		01-08-1955	24-02-1997	25-09-2001
2700	5066		GOPAL RH		04-10-1952	25-09-2001	25-09-2001
2701	5068		SHIVA MURTHY M		01-05-1959	24-02-1997	25-09-2001
2702	5070		HIRIYANNAIAH		15-01-1950	24-02-1997	25-09-2001
2703	5071		SUBHASCHANDRA B		04-01-1959	24-02-1997	25-09-2001
2704	5072		HITTNALLI BG		22-05-1960	25-09-2001	25-09-2001
2705	5073		SRIHARI DV		27-09-1953	25-09-2001	25-09-2001
2706	5075		JAYARAMA GD		13-05-1955	24-02-1997	25-09-2001
2707	5076		HASHIM MIRZZ		22-07-1957	24-02-1997	25-09-2001
2708	5077		GANDADHARAIAH		01-04-1960	25-09-2001	25-09-2001
2709	5078		KRISTAIAH M		01-07-1947	24-02-1997	25-09-2001
2710	5079		MAHADEVAIAH		10-08-1956	25-09-2001	25-09-2001
2711	5080		NARASIMHA MURTHY DS		01-06-1958	24-02-1997	25-09-2001
2712	5083		DAYANANDA RAO BK		27-04-1953	25-09-2001	25-09-2001
2713	5084		SHANKARACHARI		12-06-1948	24-02-1997	25-09-2001
2714	5085		CHANDRASHEKARAIAH B		29-05-1955	24-02-1997	25-09-2001
2715	5086		PANCHAKSHARAIAH M		22-12-1954	24-02-1997	25-09-2001
2716	5087		MURALIDHARA CV		30-03-1957	25-09-2001	25-09-2001
2717	5088		SREEKUMAR S		15-04-1959	24-02-1997	25-09-2001
2718	5089		ANANTHAPADMANABHA PS		20-10-1956	25-09-2001	25-09-2001
2719	5090		SUBHASH P PATIL		01-05-1954	24-02-1997	25-09-2001
2720	5092		JUMANALA MUTH G C		16-10-1955	24-02-1997	25-09-2001
2721	5093		NIJALINGAPPA KG		02-02-1957	25-09-2001	25-09-2001
2722	5096		SHIVAKUMAR H P		10-06-1958	26-02-2004	25-09-2001
2723	5097		SRINIVASA MURTHY A		29-07-1955	24-02-1997	25-09-2001
2724	5099		PATTABIHIRAMAN HS		17-08-1951	24-02-1997	25-09-2001
2725	5100		JAYANNA S		17-03-1957	24-02-1997	25-09-2001
2726	5101		PREMANAND VITHU NAIK		07-10-1960	25-09-2001	25-09-2001
2727	5101A		PAWAR M H		13-03-1959	26-02-2004	25-09-2001
2728	5103		MOKASHI S.G		22-07-1957	28-05-2004	25-09-2001
2729	5104		CHIKO AB		01-06-1954	25-09-2001	25-09-2001
2730	5106		RAMADAS MUNGE HIREKANTRA		03-06-1960	24-02-1997	25-09-2001
2731	5107		SURESHA CS		11-04-1959	24-02-1997	25-09-2001
2732	5108		UMESHA YG		08-07-1948	24-02-1997	25-09-2001
2733	5109		SIRAGANTI IS		01-06-1952	24-02-1997	25-09-2001
2734	5110		RATHNAIAH SETTY		04-07-1955	24-02-1997	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2735	5111		BALACHANDRAIAH BM		01-06-1956	25-09-2001	25-09-2001
2736	5114		VENKATESHA T		01-06-1958	24-02-1997	25-09-2001
2737	5122		LAKKUNDI S.G		22-08-1960	26-02-2004	25-09-2001
2738	5123		AYYAPPA E		14-07-1948	25-09-2001	25-09-2001
2739	5125		CHANDRAKANTH K		11-10-1953	26-02-2005	25-09-2001
2740	5126		BASAVARAJU CR		24-05-1959	25-09-2001	25-09-2001
2741	5127		KAMBLE A N		01-08-1956	26-02-2004	25-09-2001
2742	5134		NAGARAJU N		30-03-1955	28-05-2004	25-09-2001
2743	5135		RAME GOWDA V		25-02-1954	25-09-2001	25-09-2001
2744	5136		SANNA SETTY TK		01-06-1956	25-09-2001	25-09-2001
2745	5138		RAJANNA M		01-06-1957	25-09-2001	25-09-2001
2746	5145		VEERABHADRAPPA		01-03-1955	25-09-2001	25-09-2001
2747	5149		RAGHOTAM BK		28-03-1948	25-09-2001	25-09-2001
2748	5150		INCHUR BG		01-10-1948	25-09-2001	25-09-2001
2749	5151		RAMASWAMY C.K		26-04-1944	24-02-1997	25-09-2001
2750	5154		VEERANNA C		15-03-1957	25-09-2001	25-09-2001
2751	5156		SATTAR SHARIFF MA		12-06-1945	25-09-2001	25-09-2001
2752	5158		ARASIAH T		05-08-1944	24-02-1997	25-09-2001
2753	5159		BHIMARAYA S AINAPUR		03-04-1959	25-09-2001	25-09-2001
2754	5161		AMBIGER BH		01-06-1957	24-02-1997	25-09-2001
2755	5169		NARAYANAPPA J		01-06-1956	28-07-2004	25-09-2001
2756	5170		KOTRAPPA BG		10-04-1956	24-02-1997	25-09-2001
2757	5173		CHIADANNAVAR SB		13-07-1947	25-09-2001	25-09-2001
2758	5174		MARUTHI H R		10-08-1956	09-11-2006	25-09-2001
2759	5175		KANTHAMANI TN		22-10-1943	25-09-2001	25-09-2001
2760	5180		CHANDRAKANT R PETKER		09-03-1956	24-02-1997	25-09-2001
2761	5181		ASWATHAPPA N		03-05-1944	25-09-2001	25-09-2001
2762	5182		JAGADEESH H		21-07-1956	25-09-2001	25-09-2001
2763	5183		BASAWANT MUGABASAPPA HUGAR		24-08-1946	25-09-2001	25-09-2001
2764	5184		DIGGAVI JV		01-06-1948	25-09-2001	25-09-2001
2765	5185		MOHAMED SHAREEF A QUARISHI		07-02-1957	25-09-2001	25-09-2001
2766	5186		MOHAMED HUSSAIN		25-05-1956	25-09-2001	25-09-2001
2767	5187		SREEDHARA BM		20-06-1957	25-09-2001	25-09-2001
2768	5188		NAGARAJA SETTY N		16-07-1946	24-02-1997	25-09-2001
2769	5191		VENUGOPAL S		12-09-1955	25-09-2001	25-09-2001
2770	5192		RAHAMATUALLA BEIG		17-01-1949	25-09-2001	25-09-2001
2771	5193		KHAJA MOINUDDIN		01-03-1945	24-02-2007	25-09-2001
2772	5194		ISMAIL PATEL		04-07-1955	25-09-2001	25-09-2001
2773	5195		VISHWANATH GK		20-07-1958	25-09-2001	25-09-2001
2774	5197		NAGARAJA SHETTY SR		06-02-1950	25-09-2001	25-09-2001
2775	5199		KRISHNAMURTHY KP		31-01-1961	25-09-2001	25-09-2001
2776	5200		LAKHE GOWDA GS		01-06-1956	25-09-2001	25-09-2001
2777	5201		KRISHNA SHESHAGIRI RAO ILAL		01-06-1956	25-09-2001	25-09-2001
2778	5204		GOPALAKRISHNA BR		01-04-1948	25-09-2001	25-09-2001
2779	5205		CHERIAN PHILIP		20-04-1956	25-09-2001	25-09-2001
2780	5206		GHANTI KP		01-02-1945	24-02-1997	25-09-2001
2781	5207		DIWAN A.P		10-04-1946	26-02-2004	25-09-2001
2782	5208		GURUMURTHY HM		12-10-1959	25-09-2001	25-09-2001
2783	5209		RAMACHANDRA KP		18-03-1949	25-09-2001	25-09-2001
2784	5210		ABDUL REHAMAN		24-02-1961	25-09-2001	25-09-2001
2785	5211		BAGODI TB		05-05-1958	25-09-2001	25-09-2001
2786	5212		KRISHNA KUMAR BS		06-06-1960	24-02-1997	25-09-2001
2787	5213		CHANDRASHEKAR KODLI		08-09-1958	25-09-2001	25-09-2001
2788	5214		LINGAYYA		20-06-1944	25-09-2001	25-09-2001
2789	5215		DERBI MS		01-06-1959	25-09-2001	25-09-2001
2790	5216		DAYANAND VITHAL JALISATHGI		14-05-1958	25-09-2001	25-09-2001
2791	5217		CHENGAPPA MK		20-05-1959	24-02-1997	25-09-2001
2792	5219		SHANKARAPPA HB		02-02-1957	25-09-2001	25-09-2001
2793	5220		SANNAKENCHAPPA		03-05-1946	25-09-2001	25-09-2001
2794	5221		SHIVARAJ		23-03-1958	26-02-2004	25-09-2001
2795	5222		JOSHI AM		13-04-1958	25-09-2001	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2796	5227		JASHWANTH M		18-05-1949	26-02-2004	25-09-2001
2797	5229		VISWANATH CS		22-05-1959	24-02-1997	25-09-2001
2798	5230		SRINIVAS BS		18-03-1945	24-02-1997	25-09-2001
2799	5231		PANTI GATTI ST		01-02-1947	24-02-1997	25-09-2001
2800	5232		RAMASHESHA TS		10-04-1960	24-02-1997	25-09-2001
2801	5233		FERNANDIS TJ		02-04-1957	25-09-2001	25-09-2001
2802	5234		KUMBAR MG		01-06-1958	24-02-1997	25-09-2001
2803	5235		MARTIN R BANDI		20-07-1958	25-09-2001	25-09-2001
2804	5236		SRINIVASA MURTHY V		05-07-1957	24-02-1997	25-09-2001
2805	5237		GURUSIDDAIAN YM		01-07-1947	25-09-2001	25-09-2001
2806	5238		PRAHALAD T		01-08-1956	26-02-2004	25-09-2001
2807	5239		RUDRAPPA GV		12-11-1956	24-02-1997	25-09-2001
2808	5240		PARAMESH KS		27-04-1955	25-09-2001	25-09-2001
2809	5241		TORGALMATH SV		10-08-1944	24-02-1997	25-09-2001
2810	5243		MOGGI AM		01-07-1956	24-02-1997	25-09-2001
2811	5244		RAMESH TT		01-07-1954	25-09-2001	25-09-2001
2812	5247		TORAVI IC		01-09-1955	25-09-2001	25-09-2001
2813	5248		JIGULUR S S		27-04-1958	24-02-1997	25-09-2001
2814	5250		JAGADISH M		16-12-1946	26-02-2004	25-09-2001
2815	5251		LOKESH N		12-05-1957	25-09-2001	25-09-2001
2816	5253		SHIVARAMAKRISHNAN		09-05-1953	24-02-1997	25-09-2001
2817	5255		DODDAMANI TH		01-06-1952	25-09-2001	25-09-2001
2818	5256		SIRAJUDDIN		12-10-1960	25-09-2001	25-09-2001
2819	5257		SREENIVASIAH B.P.		25-06-1946	26-02-2004	25-09-2001
2820	5258		KOLAMPKAR AS		06-02-1952	24-02-1997	25-09-2001
2821	5259		SIDDAPUR DH		01-05-1945	25-09-2001	25-09-2001
2822	5261		KULKARNI GV		04-03-1946	24-02-1997	25-09-2001
2823	5264		UMESHAIAH		18-01-1955	25-09-2001	25-09-2001
2824	5266		ZAMEER AHMED NS		10-05-1958	24-02-1997	25-09-2001
2825	5267		GIRISH KP		24-06-1957	25-09-2001	25-09-2001
2826	5268		MOHAMED ABDUL SETTAR		19-07-1960	25-09-2001	25-09-2001
2827	5271		ANANDAKUMAR RAJU N		23-05-1952	24-02-1997	25-09-2001
2828	5272		SOMESH S B		10-05-1955	12-01-2009	25-09-2001
2829	5273		CHIKKEGOWDA KN		06-03-1955	25-09-2001	25-09-2001
2830	5274		CHANNAVEERE GOWDA KC		01-03-1956	25-09-2001	25-09-2001
2831	5275		NANJAPPA YH		22-04-1955	25-09-2001	25-09-2001
2832	5276		SATISH GS		05-05-1958	25-09-2001	25-09-2001
2833	5277		BASAVARAJ		29-03-1961	24-02-1997	25-09-2001
2834	5278		JAYAKEERTHI R		01-06-1959	25-09-2001	25-09-2001
2835	5279		PATTAR MA		20-05-1957	24-02-1997	25-09-2001
2836	5280		MANKANI NL		22-05-1958	25-09-2001	25-09-2001
2837	5281		PRASANNAKUMAR J		15-07-1960	24-02-1997	25-09-2001
2838	5282		THOVFEED AHMED		01-06-1947	25-09-2001	25-09-2001
2839	5283		MOHABOOB KHAN		10-06-1958	25-09-2001	25-09-2001
2840	5284		ASHOKL SANNAGOWDAR		26-01-1961	25-09-2001	25-09-2001
2841	5286		SURESH K KALABURGI		15-06-1961	25-09-2001	25-09-2001
2842	5287		TALI KS		20-05-1960	25-09-2001	25-09-2001
2843	5289		PARAMESH R S		22-05-1956	24-02-1997	25-09-2001
2844	5290		KALLAPPA BN		15-12-1954	25-09-2001	25-09-2001
2845	5291		SHANKARAPPA N		20-04-1955	25-09-2001	25-09-2001
2846	5292		USTAD N A		03-05-1955	07-02-2011	25-09-2001
2847	5294		TELKAR V L		02-01-1958	09-07-2009	25-09-2001
2848	5297		KUMARASWAMY S		19-09-1956	25-09-2001	25-09-2001
2849	5299		KULKARNI S G		01-05-1956	25-09-2001	25-09-2001
2850	5302		NANJEGOWDA K		15-05-1955	25-09-2001	25-09-2001
2851	5303		SHIVALINGAIAH M		19-10-1945	25-09-2001	25-09-2001
2852	5304		JAGANNATHA J		14-05-1958	16-10-1997	25-09-2001
2853	5306		BIRADAR MATH C V		07-09-1959	26-02-2004	25-09-2001
2854	5309		SRIKANTHAIAH KB		22-05-1953	25-09-2001	25-09-2001
2855	5310		NAVABUDDIN		12-08-1957	16-10-1997	25-09-2001
2856	5311		RAJKUMAR PATTAR		20-06-1961	25-09-2001	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2857	5312		JOGI GOWDE KT		13-04-1944	16-10-1997	25-09-2001
2858	5314		VEERABHADRAIAH TC		01-06-1955	25-09-2001	25-09-2001
2859	5315		JAYARAM K		22-01-1959	25-09-2001	25-09-2001
2860	5316		KRISHNA BN		22-06-1959	25-09-2001	25-09-2001
2861	5317		NARASIMHACHARI AB		05-11-1954	25-09-2001	25-09-2001
2862	5319		BASAVARAJU VL		10-05-1956	25-09-2001	25-09-2001
2863	5320		IQBAL A RAZAK HEIKH		01-02-1947	25-09-2001	25-09-2001
2864	5321		PATIL NS		20-06-1958	25-09-2001	25-09-2001
2865	5322		GOPAL N		22-01-1959	25-09-2001	25-09-2001
2866	5323		VIJAYAKUMAR MB		23-09-1957	16-10-1997	25-09-2001
2867	5324		LOKANATHA DV		20-10-1958	16-10-1997	25-09-2001
2868	5325		BALAKERI MATH N M		22-07-1959	26-02-2004	25-09-2001
2869	5327		SADASHIVAIAH D C		06-01-1956	26-02-2004	25-09-2001
2870	5329		BASAVARAJA PN		27-08-1958	16-10-1997	25-09-2001
2871	5331		N.SHIVANAND		12-06-1957	25-08-2005	25-09-2001
2872	5332		PRABHAKAR		22-09-1956	16-10-1997	25-09-2001
2873	5335		RAJENDRA H RAOKULKARNI		19-02-1963	25-09-2001	25-09-2001
2874	5340		HANAMANT H KAKARADDI		12-07-1957	25-09-2001	25-09-2001
2875	5342		RAJ U SRIDHAR SHANBHOG		17-12-1960	25-09-2001	25-09-2001
2876	5343		BHARAT KUMAR B BADAHIHALE		20-07-1963	16-10-1997	25-09-2001
2877	5344		ANATHA SHYANA KAMATH B		13-05-1962	25-09-2001	25-09-2001
2878	5345		MALLIKARJUNA PATIL		01-06-1961	25-09-2001	25-09-2001
2879	5346		SURESH SAVALGI		27-02-1962	25-09-2001	25-09-2001
2880	5347		RAMACHANDRA ANANTHA GAONKAR		02-05-1963	25-09-2001	25-09-2001
2881	5349		SYED ABDUL SATTAR		06-07-1963	25-09-2001	25-09-2001
2882	5351		NAGAPATI V BHAT		23-06-1961	25-09-2001	25-09-2001
2883	5352		VISHVESHVARAYYA SHRISHILAYYA HIREMATH		01-07-1962	16-10-1997	25-09-2001
2884	5355		MAHADEVAPPA B		01-06-1962	25-09-2001	25-09-2001
2885	5357		RAGHUCHANDRA HEBBER M		03-04-1958	25-09-2001	25-09-2001
2886	5358		KHALID ALI		22-10-1961	09-07-2009	25-09-2001
2887	5360		MANOHAR RAO		16-06-1963	25-09-2001	25-09-2001
2888	5361		ANAND BALU RAIKAR		07-04-1961	16-10-1997	25-09-2001
2889	5362A		RANGAPPA H D		01-06-1960	26-02-2004	25-09-2001
2890	5364		RAVINDRANATH K.R		01-06-1956	26-02-2004	25-09-2001
2891	5365		CHANDRASHEKARA MR		11-06-1962	25-09-2001	25-09-2001
2892	5365A		MANJUNATH D S		08-09-1961		25-09-2001
2893	5365B		V.SIDDAGANGAIAH		09-08-1953		25-09-2001
2894	5367		DEVENDRAPPA P		01-06-1963	25-09-2001	25-09-2001
2895	5368		MURALIDHARA WANJRE		25-04-1962	16-10-1997	25-09-2001
2896	5370		CHANNABASAPPA RN		08-05-1963	16-10-1997	25-09-2001
2897	5372		PAUL VINCENT C		28-03-1962	25-09-2001	25-09-2001
2898	5373		APPASAHEB SIDDAPPA BIRADAR		01-06-1963	25-09-2001	25-09-2001
2899	5375		MAHAMMEDA PATEL SAHEB P BIRADAR		04-10-1958	16-10-1997	25-09-2001
2900	5377		PRAHLAD G POTHEDAR		15-03-1962	16-10-1997	25-09-2001
2901	5378		SUDHINDRA VENKATESH PURANIK		01-06-1963	16-10-1997	25-09-2001
2902	5380		VENKATESHA		15-10-1963	25-09-2001	25-09-2001
2903	5381		MANOHAR ANNAPPA PATTANKAD		14-07-1963	25-09-2001	25-09-2001
2904	5382		PRABHU SANGAPPA JIDAGI		09-10-1961	25-09-2001	25-09-2001
2905	5383		MRUTHYUNJA K M		23-07-1963	28-07-2004	25-09-2001
2906	5384		VIGARUDDIN SAYED Q PEERZADE		01-07-1962	25-09-2001	25-09-2001
2907	5385		RAMESHA KR		10-04-1964	25-09-2001	25-09-2001
2908	5386		PRADEEP GURUNATHRAO KULKARNI		22-01-1961	25-09-2001	25-09-2001
2909	5388		ASHOK KUMAR GUDI		18-11-1958	26-02-2004	25-09-2001
2910	5390		SIDDAPPA R		23-04-1961	16-10-1997	25-09-2001
2911	5392		VIBHUSWAMY JAVALI		29-09-1961	25-09-2001	25-09-2001
2912	5393		RAJENDRA R KULKARNI		15-04-1963	16-10-1997	25-09-2001
2913	5395		NAGARAJA H		10-05-1962	25-09-2001	25-09-2001
2914	5396		THULASINATHAN		04-10-1960	25-09-2001	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2915	5399		RAJU GP		20-05-1962	16-10-1997	25-09-2001
2916	5400		BASAVARAJA H		13-09-1963	25-09-2001	25-09-2001
2917	5401		YASHWANTH V NAYAK		16-01-1962	28-05-2004	25-09-2001
2918	5402		FAZLUR REHMAN		09-02-1963	09-07-2009	25-09-2001
2919	5404		VASUDEV M		10-10-1960	09-07-2009	25-09-2001
2920	5405		BIRADAR B B		20-07-1962	26-02-2004	25-09-2001
2921	5406		VIVEKANDASWAMY M CHIKKAMATH		01-06-1963	16-10-1997	25-09-2001
2922	5407		RAMMOHAN S R		08-09-1961	25-08-2010	25-09-2001
2923	5408		NAGARAJA NT		01-03-1961	25-09-2001	25-09-2001
2924	5409		FEDRIO D SOUZA		22-01-1960	16-10-1997	25-09-2001
2925	5410		NAGARAJA H C		22-07-1961	26-02-2004	25-09-2001
2926	5411		SREEDHAR SHEPUR		06-03-1962	25-09-2001	25-09-2001
2927	5412		MALLIKARJUN		15-08-1960	25-09-2001	25-09-2001
2928	5413		KUMAR MR		16-01-1961	25-09-2001	25-09-2001
2929	5415		SURESH B		14-03-1964	16-10-1997	25-09-2001
2930	5416		SURYAKATAYYA N HIREMATH		30-06-1962	25-09-2001	25-09-2001
2931	5417		VAGEESHA B		05-07-1963	25-09-2001	25-09-2001
2932	5418		KULKARNI M.B		01-06-1959	26-02-2004	25-09-2001
2933	5419		KALLAHALLI SHETTY		27-10-1948	26-02-2004	25-09-2001
2934	5420		BASAVARAJ V ABBIGERI		05-07-1962	16-10-1997	25-09-2001
2935	5422		SREEKANT SIDDALINGAPPA MELAVANKI		15-05-1963	25-09-2001	25-09-2001
2936	5424		SANDHYADEVI K [SMT]		23-06-1962	25-09-2001	25-09-2001
2937	5425		NAGENDRA M KARJAGI		22-07-1961	25-09-2001	25-09-2001
2938	5426		NAGENDRA RAO TD		23-07-1959	25-09-2001	25-09-2001
2939	5428		KUMARASWAMY AC		01-06-1962	16-10-1997	25-09-2001
2940	5429		SATISH GOUDA PATIL		01-06-1962	25-09-2001	25-09-2001
2941	5430		SRINIVASA RAO M JOSHI		25-10-1962	25-09-2001	25-09-2001
2942	5431		ASHOK RAMACHANDRA JOSHI		14-12-1960	16-10-1997	25-09-2001
2943	5432		LAKSHMIKANTHA REDDY K		01-06-1961	25-09-2001	25-09-2001
2944	5434		VASANTH LAKSHMAN NAIK		28-05-1959	26-02-2004	25-09-2001
2945	5435		SUSHIKUMAR G AGADI		01-07-1960	25-09-2001	25-09-2001
2946	5436		DAVAL A KOTYALKAR		25-05-1960	16-10-1997	25-09-2001
2947	5437		PRABHU VEERAPPAKURLI		01-04-1961	25-09-2001	25-09-2001
2948	5438		TIPPESWAMY P R		10-02-1959	26-02-2004	25-09-2001
2949	5439		GURURAJ SHAMRAO PATIL		23-06-1962	25-09-2001	25-09-2001
2950	5444		PRAKASH		01-01-1963	16-10-1997	25-09-2001
2951	5445		SHANTESH VEERANTAPPA DESAI		01-01-1963	16-10-1997	25-09-2001
2952	5447		DAMODAR RK		18-08-1963	25-09-2001	25-09-2001
2953	5449		SHOBHA G HEGDE		09-06-1963	16-10-1997	25-09-2001
2954	5453		JAGADISH D		20-04-1958	25-09-2001	25-09-2001
2955	5454		R.A INAMDAR		01-06-1963	26-02-2004	25-09-2001
2956	5456		ABDUL AZEEZ		04-05-1946	16-10-1997	25-09-2001
2957	5457		N.M. CHARAMANA		10-08-1955	28-07-2004	25-09-2001
2958	5458		VILAS HANUMANT RAO JOSHI		04-07-1961	25-09-2001	25-09-2001
2959	5460		NARAPPA CR		12-05-1961	16-10-1997	25-09-2001
2960	5461		VIJAYENDRA L INAMDAR		20-07-1961	25-09-2001	25-09-2001
2961	5462		RAVINDRANATH M RAO CHAVATE		14-12-1955	25-09-2001	25-09-2001
2962	5463		PEER PASHA		05-03-1961	25-09-2001	25-09-2001
2963	5464		SRIKANTA R		10-01-1950	16-10-1997	25-09-2001
2964	5465		GANGAMANI KN [SMT]		27-10-1956	25-09-2001	25-09-2001
2965	5467		BASAVARAJ N PUJARI		21-07-1960	25-09-2001	25-09-2001
2966	5470		VENKATESH		04-01-1948	16-10-1997	25-09-2001
2967	5471		RAMESH BABU K T		28-07-1957	25-09-2001	25-09-2001
2968	5473		SHIVARUDRAPPA K E		20-03-1953	26-02-2004	25-09-2001
2969	5474		SREENIVASA C		04-08-1963	25-08-2010	25-09-2001
2970	5475		PARAPPA APPANNA GUGAD		01-06-1957	26-02-2004	25-09-2001
2971	5477		PEETHAMBARASWAMY B		28-09-1962	25-09-2001	25-09-2001
2972	5478		RAJENDRA CS		29-12-1959	25-09-2001	25-09-2001
2973	5479		MOHAMMED MASTUR AHMED KHAN		25-06-1962	26-02-2004	25-09-2001

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
2974	4679		GALGALI RM (ST)	ST	04-12-1945	25-09-2001	25-09-2001
2975	6171		MANJUNATH HS	ST	23-03-1944	25-09-2001	25-09-2001
2976	6253		CHANNAVEERAAIAH	ST	02-07-1963	25-09-2001	25-09-2001
2977	6269		NATARAJU A (ST)	ST	01-07-1964	15-09-1995	25-09-2001
2978	6546		VIJAYKUMAR [M]	ST	26-01-1965	28-05-2004	25-09-2001
2979	6572		SURENDRA DODDAMANI (ST)	ST	16-05-1962	24-02-1997	25-09-2001
2980	6575		KISHORE KUMAR M	ST	01-06-1962	15-09-1995	25-09-2001
2981	6614		PARASURAMA HK	ST	20-07-1961	15-09-1995	25-09-2001
2982	6625		CHANDRAIAH	ST	15-08-1964	25-09-2001	25-09-2001
2983	6767		MADANNAVAR EG	ST	01-03-1964	15-09-1995	25-09-2001
2984		102	LAKSHMINARASIMAIAH J	SC	01-04-1955	09-07-2009	25-09-2001
2985		115	MARGADAPPA B	ST	01-05-1960	09-07-2009	25-09-2001
2986		282	T.V.MUKUNDAN	SC	03-12-1961	07-02-2011	25-09-2001
2987		299	LAKSHIMI KANTHA MITRA	SC	28.04.1971	07-02-2011	25-09-2001
2988		301	GUNASHEKAR P	SC	01.06.1958	07-02-2011	25-09-2001
2989		307	SHAMBHU LINGAIAH	SC	20.08.1957	07-02-2011	25-09-2001
2990	5480		RATHNKAR GANAPATHI HEGDE		08-10-1959	26-02-2004	26-02-2004
2991	5482		FAZLURA BEGH		04-11-1955	26-02-2004	26-02-2004
2992	5483		ASHOK KUMAR		22-02-1962	25-09-2001	26-02-2004
2993	5484		DHADEKAR K.C		10-01-1956	09-07-2009	26-02-2004
2994	5486		N.C.VENKATESHAIAH		10-06-1959	26-02-2004	26-02-2004
2995	5488		BALAKRISHNA MURTHY B		12-05-1963	25-09-2001	26-02-2004
2996	5489		H.PRAKASH		26-12-1960	26-02-2004	26-02-2004
2997	5490		PRAKASH DR		22-04-1957	16-10-1997	26-02-2004
2998	5493		DAYANANDA BR		16-04-1963	16-10-1997	26-02-2004
2999	5494		I.S.KITTUR		10-11-1960	28-05-2004	26-02-2004
3000	5495		VEERABHADRASWAMY MB		26-04-1962	25-09-2001	26-02-2004
3001	5497		VENKATESH BK		16-02-1958	25-09-2001	26-02-2004
3002	5498		RAJABI AMINSAB JAKKALI		01-07-1957	16-10-1997	26-02-2004
3003	5499		JAGADEESHAIAH NS		18-05-1964	25-09-2001	26-02-2004
3004	5500		HONNESHAPPA HN		18-07-1963	16-10-1997	26-02-2004
3005	5501		VENKATESH DEVARAYA MAHALE		03-07-1963	25-09-2001	26-02-2004
3006	5503		THIPPESWAMY B		13-07-1958	25-09-2001	26-02-2004
3007	5504		RAMESH		12-01-1955	26-02-2004	26-02-2004
3008	5506		MALLAPPA SG		10-05-1954	25-09-2001	26-02-2004
3009	5507		SREEKANTH		11-02-1958	25-09-2001	26-02-2004
3010	5508		CHANDRASHEKARAAIAH KS		21-11-1953	25-09-2001	26-02-2004
3011	5511		PRAKASH MJ		01-06-1959	25-09-2001	26-02-2004
3012	5513		SHIVAKUMAR HM		01-06-1962	25-09-2001	26-02-2004
3013	5514		MUSTAK AHMED		05-03-1963	26-02-2004	26-02-2004
3014	5517		VAIDYANATHAN M		02-05-1961	25-09-2001	26-02-2004
3015	5518		SUBRAMANYA KS		01-06-1963	25-09-2001	26-02-2004
3016	5519		BASAVANTHAPPA M BAGEWADI		20-07-1961	25-09-2001	26-02-2004
3017	5520		SRINIVASA L N		01-06-1955	25-09-2001	26-02-2004
3018	5521		RAMACHANDRA E		01-06-1956	16-10-1997	26-02-2004
3019	5522		B.K.VISHWANATH		03-07-1959	26-02-2004	26-02-2004
3020	5524		SHIVANAND HUGAR		16-04-1963	16-10-1997	26-02-2004
3021	5525		PRAHLAD T		01-05-1963	25-09-2001	26-02-2004
3022	5526		ANNAIAH J		28-09-1960	26-02-2004	26-02-2004
3023	5529		RAMAIAH		01-06-1961	26-02-2004	26-02-2004
3024	5530		B.SURYAKUMAR		04-08-1956	25-01-2007	26-02-2004
3025	5532		SYED SHABBIR AHMED HUSSAIN		08-09-1957	26-02-2004	26-02-2004
3026	5533		NALINA B.R.		12-07-1959	28-05-2004	26-02-2004
3027	5534		YELLAPPA MALLAPPA KAMANNANAVAR		01-06-1959	28-05-2004	26-02-2004
3028	5535		ASWATHNARAYAN R S		12-03-1961	26-02-2004	26-02-2004
3029	5537		K.S.SHIRADHARA		20-02-1959	28-05-2004	26-02-2004
3030	5538		PRABHU C J		01-05-1961	26-02-2004	26-02-2004
3031	5539		GUDDAPPA G M		05-05-1963	26-02-2004	26-02-2004
3032	5541		BASAVARAJAPPA G		20-11-1959	26-02-2004	26-02-2004
3033	5543		SHEKHARAPPA Y		22-04-1962	26-02-2004	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3034	5546		JAGANNATH S H		11-01-1962	26-02-2004	26-02-2004
3035	5547		MOHAN S V		29-08-1955	26-02-2004	26-02-2004
3036	5550		BALACHANDRA VEERAPPA BADIGER		01-06-1956	26-02-2004	26-02-2004
3037	5552		KRISHNEGOWDA		20-04-1954	26-02-2004	26-02-2004
3038	5553		MAHESH C		15-08-1963	26-02-2004	26-02-2004
3039	5554		SHANKARA BHARATHI		17-05-1960	28-05-2004	26-02-2004
3040	5555		VINAYAK GOPAL SAGEKAR		01-02-1961	09-07-2009	26-02-2004
3041	5556		SHEEBA VIMALABAI		11-07-1961	26-02-2004	26-02-2004
3042	5557		BASAVARAJA H L		20-03-1960	26-02-2004	26-02-2004
3043	5559		T.R.MANJUNATHA		20-07-1960	28-05-2004	26-02-2004
3044	5561		SHIVANNA G.D		21-09-1956	26-02-2005	26-02-2004
3045	5565		NAGADEVA V		01-06-1963	26-02-2004	26-02-2004
3046	5566		SHASHIDHAR YELLAPPA KATNALLI		01-06-1961	28-05-2004	26-02-2004
3047	5567		SYED NOORATH ALI		07-08-1963	28-05-2004	26-02-2004
3048	5569		JAMEER		20-07-1961	09-07-2009	26-02-2004
3049	5570		KUMARAPPA H		12-03-1960	26-02-2004	26-02-2004
3050	5572		TALWAR S B		10-06-1961	26-02-2004	26-02-2004
3051	5573		SABIHA SULTHANA		04-06-1959	26-02-2004	26-02-2004
3052	5575		RUDRAPPA U		01-06-1963	26-02-2004	26-02-2004
3053	5577		RAMESH KR		01-06-1961	26-02-2004	26-02-2004
3054	5579		ANIL ALIAS GOPALAKRISHNA N SARDESAI		20-05-1960	26-02-2004	26-02-2004
3055	5580		THAMMAIAH M E		18-07-1961	26-02-2004	26-02-2004
3056	5584		SHIVAPRASAD S		16-05-1957	26-02-2004	26-02-2004
3057	5586		MAHANTHESH Y NARASANNAVAR		20-04-1962	26-02-2004	26-02-2004
3058	5587		VILAS ATMARAM BADIGER		01-06-1959	26-02-2004	26-02-2004
3059	5588		KUMARA		01-08-1956	09-07-2009	26-02-2004
3060	5589		SANJEEV KUMAR		11-02-1962	26-02-2004	26-02-2004
3061	5592		SUKUMAR M PAWAR		14-11-1961	09-07-2009	26-02-2004
3062	5593		PUTTARAJU H T		15-04-1958	26-02-2004	26-02-2004
3063	5594		SYED KUTUBUDDIN QUADRI		20-05-1958	20-03-2012	26-02-2004
3064	5595		VENKATESHWARA RAO M		01-06-1961	26-02-2004	26-02-2004
3065	5596		SIDDAPPA HANUMAPPA KURI		20-07-1961	26-02-2004	26-02-2004
3066	5597		A.R.ANANDAKUMAR		20-07-1959	09-07-2009	26-02-2004
3067	5598		MALLIKARJUNA G		01-06-1958	26-02-2004	26-02-2004
3068	5599		ASHOK KUMAR J B		05-05-1962	26-02-2004	26-02-2004
3069	5602		RAGHURAM R.S		08-01-1962	26-02-2005	26-02-2004
3070	5604		VIJAYAKUMAR A		24-06-1963	26-02-2005	26-02-2004
3071	5605		DINESH T N		06-01-1961	26-02-2004	26-02-2004
3072	5606		NINGAPPA BASAPPA SHAGOTI		01-06-1958	26-02-2004	26-02-2004
3073	5607		AMARA GUNDAIAH		01-06-1960	26-02-2004	26-02-2004
3074	5608		VYAMAKESH BASAVANNEPPA KALKERI		10-04-1962	26-02-2004	26-02-2004
3075	5609		SHIDAGOUDA VISHWANATH MUDALGI		22-09-1960	26-02-2005	26-02-2004
3076	5610		HARISH K G		15-06-1961	26-02-2004	26-02-2004
3077	5611		NARAYANA MURTHY T		28-03-1964	26-02-2004	26-02-2004
3078	5612		MANTAPPA BASAPPA HADAGALI		01-06-1956	26-02-2004	26-02-2004
3079	5613		RAVINDRA R G		01-02-1962	26-02-2004	26-02-2004
3080	5615		S.N.SREENIVASAMURTHY		10-04-1964	28-07-2004	26-02-2004
3081	5616		ANNAPPA		15-06-1961	09-07-2009	26-02-2004
3082	5619		KUMBAR DURADUNDEPPA RAMAPPA		20-05-1961	26-02-2004	26-02-2004
3083	5622		RAVINDRA F HANDIGUND		23-07-1961	26-02-2004	26-02-2004
3084	5623		RAJENDRA P		20-07-1959	26-02-2004	26-02-2004
3085	5624		DAYANANDA KADAPPA MISLE		22-07-1962	26-02-2004	26-02-2004
3086	5628		HALESHAPPA . A		04-08-1963	28-05-2004	26-02-2004
3087	5632		MALAGAVI H L		24-07-1957	26-02-2004	26-02-2004
3088	5633		DUGOOR K T		23-07-1959	26-02-2004	26-02-2004
3089	5635		K.R.NARAYANASHETTY		01-06-1962	28-07-2004	26-02-2004
3090	5639		KARIYAPPA		04-10-1958	26-02-2004	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3091	5649		M.SHANTHAKUMAR		18-11-1962	26-02-2005	26-02-2004
3092	5650		ABDUL NAZIR		10-03-1957	28-07-2004	26-02-2004
3093	5670		D.KRISHNAMURTHY		01-01-1958	25-08-2005	26-02-2004
3094	5675		SHANKAR. H		22-05-1962	04-01-2006	26-02-2004
3095	5680		KUMAR M D		14-12-1955	26-02-2004	26-02-2004
3096	5685		M.NAGARAJU		22-07-1959	28-05-2004	26-02-2004
3097	5698		NARAYANA REDDY G		01-07-1959	26-02-2004	26-02-2004
3098	5719		VEERAPPA FAKERAPPA MADIVALARA		15-09-1955	04-01-2006	26-02-2004
3099	5730A		RAJASHEKAR PATIL		05-10-1947	26-02-2004	26-02-2004
3100	5733		VISHWANATH KALLAIAH HIREMATH		05-10-1963	28-07-2004	26-02-2004
3101	5736		FHAKEERAPPA HANUMANTHAPPA RAMAGERI		01-04-1959	28-07-2004	26-02-2004
3102	5737		SHIVARAMU		08-06-1958	28-07-2004	26-02-2004
3103	5738		SRINIVAS KALAGI		26-07-1957	26-02-2004	26-02-2004
3104	5740		SHADAMBI CHIDMBARA MURTHY		22-07-1957	26-02-2004	26-02-2004
3105	5741		RAMESH VARDHAMAN		29-11-1958	26-02-2004	26-02-2004
3106	5742		VINAYAK S. PAWAR		26-01-1960	09-07-2009	26-02-2004
3107	5743		RAMADEVI S		10-05-1963	26-02-2004	26-02-2004
3108	5745		NANDISH K		20-05-1964	26-02-2004	26-02-2004
3109	5747		MURUGEPPA		10-12-1962	26-02-2004	26-02-2004
3110	5748		ANIL KUMAR BENNISAN		21-08-1958	26-02-2004	26-02-2004
3111	5749		ALVIN S CRASTA		31-10-1958	09-07-2009	26-02-2004
3112	5750		SHASHISHANATH HANUMANTHRAO		27-01-1961	25-08-2005	26-02-2004
3113	5751		RAGHAVENDRA G KULKARNI		08-06-1952	26-02-2004	26-02-2004
3114	5752		SRIDHAR B WALI		07-02-1962	28-05-2004	26-02-2004
3115	5754		DAYANAND S KINAGI		02-06-1962	26-02-2004	26-02-2004
3116	5755		M.SATHYANARAYANA		20-08-1960	25-08-2005	26-02-2004
3117	5756		RAVI T C		01-09-1963	26-02-2004	26-02-2004
3118	5757		SRIKANTHARAO T		28-02-1962	26-02-2004	26-02-2004
3119	5758		VENKATESH BABU K S		20-05-1961	26-02-2004	26-02-2004
3120	5759		ASHOK N		06-06-1963	26-02-2004	26-02-2004
3121	5760		MOHAMMED ISMAIL		01-01-1959	26-02-2004	26-02-2004
3122	5761		NARASIMHEGOWDA		12-09-1948	26-02-2004	26-02-2004
3123	5763		M. BASAVANAGOUD		01-07-1959	28-07-2004	26-02-2004
3124	5764		RAJASHEKAR S V		27-07-1962	26-02-2004	26-02-2004
3125	5768		KUMARASWAMY K MULAGUNDA MATH		04-07-1962	26-02-2004	26-02-2004
3126	5770		VIJAYAKUMAR K S		05-07-1959	26-02-2004	26-02-2004
3127	5771		R. BASANAGOUDA		07-02-1957	09-07-2009	26-02-2004
3128	5772		SHARANAIAH SHIRURMATT		20-07-1960	04-01-2006	26-02-2004
3129	5773		DANAPPA KASAPPA DODDAMANI		01-06-1960	25-08-2005	26-02-2004
3130	5776 A		DINESH KUMAR K.S		19-03-1963	26-02-2004	26-02-2004
3131	5777		VIJAYKUMAR SHANKAR GOUDA PATIL		31-05-1959	26-02-2004	26-02-2004
3132	5778		KIRAN SITHARAM CHELKAR		02-12-1962	26-02-2004	26-02-2004
3133	5780		SHANTHAKUMAR S J		24-07-1958	26-02-2004	26-02-2004
3134	5781		SHIVANAND LINGAPPA AWATI		01-01-1962	28-07-2004	26-02-2004
3135	5782		M.JHON WILSON LOBO		19-11-1954	09-07-2009	26-02-2004
3136	5783		SUBBARAYA S HEGDE		20-07-1957	26-02-2004	26-02-2004
3137	5784		JAYAKUMAR S		15-02-1956	26-02-2004	26-02-2004
3138	5785		CHITTAWADGI S B		01-06-1962	26-02-2004	26-02-2004
3139	5791		NANDINI R PANDE		02-01-1960	26-02-2004	26-02-2004
3140	5792		NAVALGUND R A		08-09-1946	26-02-2004	26-02-2004
3141	5793		GAJANAN SATHYANARAYAN HEGDE		28-01-1963	28-07-2004	26-02-2004
3142	5794		MOHAN BALASAHEB DESAI		15-07-1954	09-07-2009	26-02-2004
3143	5795		BETAGERI JAYANTH SRINIVAS		20-07-1960	26-02-2004	26-02-2004
3144	5797		SHIVAPPA RAMANNA BYKODI		01-06-1958	09-07-2009	26-02-2004
3145	5799		CHANDRAKANTH		02-05-1962	26-02-2004	26-02-2004
3146	5802		RAJASHEKARAPPA K G		15-07-1958	26-02-2004	26-02-2004
3147	5803		RANGANATHA B G		22-07-1961	26-02-2004	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3148	5804		RAMEGOWDA B		22-07-1959	26-02-2004	26-02-2004
3149	5806		SYED WALID ALI		04-06-1959	28-05-2004	26-02-2004
3150	5807		MD.ASIF		01-07-1964	28-05-2004	26-02-2004
3151	5808		DEVENDRA GOWDA		09-09-1957	25-08-2010	26-02-2004
3152	5809		UMASHANKAR		11-05-1955	26-02-2004	26-02-2004
3153	5810		SHANKAR		12.04.1957	07-02-2011	26-02-2004
3154	5811		BHAGIRATHA		01-06-1959	26-02-2004	26-02-2004
3155	5815		RAMANNA KG		10-06-1960	26-02-2004	26-02-2004
3156	5816		P.SHARMESHA		05-01-1957	28-07-2004	26-02-2004
3157	5817		SHIVAKUMAR U G		01-03-1961	26-02-2004	26-02-2004
3158	5819		SHARANABASAPPA NAGALAPUR		01-06-1961	26-02-2004	26-02-2004
3159	5820		APPAJI K		16-03-1958	26-02-2004	26-02-2004
3160	5821		PATTAR VIRUPAKSHI CHANDAPPA		21-07-1962	26-02-2005	26-02-2004
3161	5822		OMKARAPPA. R.C		23-09-1959	28-05-2004	26-02-2004
3162	5823		APPARAO B KULKARNI		10-10-1962	26-02-2004	26-02-2004
3163	5824		N.NAGARAJU		18-06-1958	28-05-2004	26-02-2004
3164	5825		LOKESH G		21.11.1961	07-02-2011	26-02-2004
3165	5826		ABDUL AZEEM		15-06-1963	28-05-2004	26-02-2004
3166	5829		BASAGONDAPPA C GUDDADAVAR		23-07-1957	26-02-2004	26-02-2004
3167	5830		B.KOTRESH		19-07-1961	09-07-2009	26-02-2004
3168	5831		MAHANTHAPPA V NAGUR		18-06-1959	26-02-2004	26-02-2004
3169	5832		RAMACHANDRAPPA KN		15-07-1963	26-02-2004	26-02-2004
3170	5833		GURUBASAPPA H JAYANNANAVAR		09-06-1956	26-02-2004	26-02-2004
3171	5834		KRISHNAMURTHY N S		29-09-1962	26-02-2004	26-02-2004
3172	5836		RAVISHANKAR H.B		29-01-1956	20-03-2012	26-02-2004
3173	5837		SAMPATH KUMAR M		11-01-1962	26-02-2004	26-02-2004
3174	5838		BALARAMU		01-06-1962	26-02-2004	26-02-2004
3175	5839		MANJUNATH JETTI NAIK		07-04-1963	28-05-2004	26-02-2004
3176	5840		GOPALREDDY V		20-07-1957	28-05-2004	26-02-2004
3177	5841		MARKANDAIAH G L		01-06-1963	26-02-2004	26-02-2004
3178	5842		CHANNAPPA J B		03-06-1960	26-02-2004	26-02-2004
3179	5845		SATHISH B N		04-03-1963	26-02-2004	26-02-2004
3180	5846		PRABHAKAR KALLAPPA DASHYAL		01-06-1963	26-02-2004	26-02-2004
3181	5848		ESWARAPPA P		15-06-1958	26-02-2004	26-02-2004
3182	5849		PRAKASH MATHPATHI		01-06-1960	26-02-2004	26-02-2004
3183	5850		GIRISH H C		26-02-1962	26-02-2004	26-02-2004
3184	5852		MOHAMMED IFTHEKAR AHMED		10-01-1956	26-02-2004	26-02-2004
3185	5853		SHANMUKHAPPA PATNE		05-09-1962	26-02-2004	26-02-2004
3186	5854		SHIVAPPA SIDDARAMAPPA KARIGOUDAR		10-08-1962	26-02-2004	26-02-2004
3187	5855		METI R N		01-06-1963	26-02-2004	26-02-2004
3188	5856		NINGAPPA S MUDNAL		01-06-1963	26-02-2004	26-02-2004
3189	5857		BASAVARAJAPPA D M		02-02-1959	26-02-2004	26-02-2004
3190	5858		VENKATESHAPPA D M		01-06-1961	26-02-2004	26-02-2004
3191	5859		SHADAXARAPPA SIDDAPPA MALAPUR		09-10-1958	25-08-2005	26-02-2004
3192	5863		CHANDRAPPA K		05-03-1960	26-02-2004	26-02-2004
3193	5864		RAJENDRA CHANDAKE		26-04-1962	26-02-2004	26-02-2004
3194	5865		MANJUNATH TL		12.10.1955	07-02-2011	26-02-2004
3195	5867		SHRIMANTH S.MINAJAGI		18-01-1960	28-07-2004	26-02-2004
3196	5868		B.R.BHASKARA		20-07-1963	09-07-2009	26-02-2004
3197	5869		RAMAKRISHNAIAH D		06-06-1955	26-02-2004	26-02-2004
3198	5870		SURESH R KANASE		20-04-1962	28-05-2004	26-02-2004
3199	5871		KALASAPPA G.H		20-02-1959	09-07-2009	26-02-2004
3200	5872		KESHAVARAO B Y		20-05-1957	26-02-2004	26-02-2004
3201	5873		SRIDHAR T N		06-10-1959	26-02-2004	26-02-2004
3202	5875		SHIVAPRAKASH NAYAK		19-12-1961	26-02-2004	26-02-2004
3203	5877		RAMAKRISHNA SRINIVAS JOSHI		06-05-1960	28-05-2004	26-02-2004
3204	5878		ASHOK S PATIL		01-08-1963	26-02-2004	26-02-2004
3205	5879		B.S.DHARANESHA		29-09-1952	28-07-2004	26-02-2004
3206	5880		C.E.CHANNABASAPPA		19-06-1959	26-02-2005	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3207	5881		MANIKAPPA GORNALE		01-06-1958	26-02-2004	26-02-2004
3208	5882		KUMBAR B S		01-02-1961	26-02-2004	26-02-2004
3209	5883		RAJANNA MAHAGUNDAPPA TALIKOTI		01.05.1959	07-02-2011	26-02-2004
3210	5884		VENUGOPAL A E		13-12-1959	26-02-2004	26-02-2004
3211	5885		M.S.ASWATHNARAYANA RAO		08-03-1959	28-05-2004	26-02-2004
3212	5886		ABDUL NABI		02-04-1951	26-02-2004	26-02-2004
3213	5887		AJJAPPA B S		16-11-1962	26-02-2004	26-02-2004
3214	5888		MALLAPPA KATTI		01-08-1960	26-02-2004	26-02-2004
3215	5890		H.HANUMATHRAYA		08-08-1962	09-07-2009	26-02-2004
3216	5892		SUDHINDRA P BAVIKATTI		15-06-1961	26-02-2004	26-02-2004
3217	5893		PADMAJA D.PATIL		30-08-1962	28-05-2004	26-02-2004
3218	5894		KAGGI BASAVAGOUD		10-03-1953	28-07-2004	26-02-2004
3219	5895		JAYAPRAKASH M		29-11-1961	26-02-2004	26-02-2004
3220	5896		KEMPANNA		20-09-1953	26-02-2004	26-02-2004
3221	5897		G.PRABHULINGA		15-03-1964	28-05-2004	26-02-2004
3222	5898		S.RAJASHEKARAPPA		21-07-1959	28-07-2004	26-02-2004
3223	5899		YALLAPPA S MADIWALAR		12-05-1955	26-02-2004	26-02-2004
3224	5900		UMESH D S		30-03-1963	26-02-2004	26-02-2004
3225	5902		M.SIDDALINGAIAH		01-06-1957	26-02-2005	26-02-2004
3226	5903		BAPU GOUD SANGAPPA BIRADAR		01-06-1956	09-11-2006	26-02-2004
3227	5905		E.SRINIVASULU		13-06-1962	28-07-2004	26-02-2004
3228	5906		S.LOKANATH RAO		18-02-1957	09-07-2009	26-02-2004
3229	5907		SUDRA DATTATREYA SWAMY [S.D.SWAMY]		04-08-1960	26-02-2004	26-02-2004
3230	5908		SURESH CHANNABASAPPA PATIL		26-08-1962	28-05-2004	26-02-2004
3231	5909		YADRAVIMATH V SRIRAMAIAH		12-04-1958	26-02-2004	26-02-2004
3232	5910		ANANDAPPA S L		04-09-1959	26-02-2004	26-02-2004
3233	5911		KRISHNAPPA N		15-03-1962	26-02-2004	26-02-2004
3234	5913		M.DEENAPAVANA		11-04-1960	09-11-2006	26-02-2004
3235	5914		BASAVANNI LAXMAN TALWAR		10-06-1962	09-07-2009	26-02-2004
3236	5915		K.M.KALAIH		22-06-1963	25-08-2005	26-02-2004
3237	5916		ERANNA B		01-06-1962	26-02-2004	26-02-2004
3238	5917		HANUMANTHARA		22-07-1947	26-02-2005	26-02-2004
3239	5919		SRINIVAS S H		15-09-1953	26-02-2004	26-02-2004
3240	5920		USHA ANANTHA THAKUR		29-06-1961	26-02-2004	26-02-2004
3241	5921		SHIVAKUMAR H		16-07-1961	26-02-2004	26-02-2004
3242	5922		B.S.RAGHUNATH		14-06-1954	26-02-2005	26-02-2004
3243	5927		MURAGEPPA BASAPPA GASTI		01-06-1962	28-05-2004	26-02-2004
3244	5927A		RAMAKRISHNA		17-06-1948	26-02-2004	26-02-2004
3245	5932		VINAYAK MAHABALESWARA BHATTA		17-03-1964	26-02-2004	26-02-2004
3246	5933		SHESHAKRISHNA RAO		14-10-1962	28-07-2004	26-02-2004
3247	5934		MANJUNATHA SHARMA KN		05-09-1962	26-02-2004	26-02-2004
3248	5940		RAVICHANDRA N S		24-07-1962	26-02-2004	26-02-2004
3249	5941		RAJENDRA DANAPPA KOKKALAKI		20-06-1964	26-02-2004	26-02-2004
3250	5944		SUBHASH JAYAVANTHAPPA BILGI		15-04-1964	26-02-2004	26-02-2004
3251	5945		KRISHNA MURTHY V N		14-08-1966	26-02-2004	26-02-2004
3252	5950		PRADIP GOPALA RAO TORVI		24-12-1962	26-02-2004	26-02-2004
3253	5951		PRADIP SRINIVAS RAO KULKARNI		01-03-1964	26-02-2004	26-02-2004
3254	5954		VIJAY MOHAN S R		18-10-1963	26-02-2004	26-02-2004
3255	5958		MURALI MOHAN M S		23-05-1964	26-02-2004	26-02-2004
3256	5959		HIRANNAIAH B.K		22-04-1961	28-05-2004	26-02-2004
3257	5960		UMESHA. G.H		18-07-1965	09-07-2009	26-02-2004
3258	5961		MANJUNATH A C		26-08-1963	26-02-2004	26-02-2004
3259	5964		SHANKAR K.H		20-07-1962	26-02-2005	26-02-2004
3260	5967		SOMASHEKAR N		22-07-1962	26-02-2004	26-02-2004
3261	5971		SUJANACHANDRA RAO AS		31-08-1961	26-02-2004	26-02-2004
3262	5975		KUSHALAPPA B S		07-05-1962	26-02-2004	26-02-2004
3263	5976		RAVI K		31-07-1964	26-02-2004	26-02-2004
3264	5979		NAGARATHNA T M		08-10-1965	26-02-2004	26-02-2004
3265	5982		SURESH M S		25-06-1964	26-02-2004	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3266	5984		SHESHADRI H.D [M]		20-07-1964	28-05-2004	26-02-2004
3267	5987		DATTATRI H.L [M]		15-09-1964	28-05-2004	26-02-2004
3268	5988		CHIKKANNA		04-02-1962	26-02-2004	26-02-2004
3269	5989		RAVINDRANATHASA DANI [M]		25-12-1963	28-05-2004	26-02-2004
3270	5990		KRISHNAKUMAR .K [M]		18-05-1962	28-05-2004	26-02-2004
3271	5992		MALLIKARJUNA		01-06-1965	26-02-2004	26-02-2004
3272	5994		SATHYANARAYANA RAO T		18-06-1964	26-02-2004	26-02-2004
3273	5998		JAYARAMA K		13-11-1957	26-02-2004	26-02-2004
3274	6001		PRAKASH K		04-07-1962	09-07-2009	26-02-2004
3275	6003		SUBBARAYA S.T		20-07-1963	04-01-2006	26-02-2004
3276	6007		BOPANNA A A		01-08-1963	26-02-2004	26-02-2004
3277	6008		SURESH D		20-07-1961	26-02-2004	26-02-2004
3278	6011		KAPPAREDDY D KARAMALLI		30-10-1961	26-02-2004	26-02-2004
3279	6012		MADUSUDHAN R. KULKARNI		11-05-1963	09-07-2009	26-02-2004
3280	6013		SURESH LAXMAN NAIK		14-05-1962	28-07-2004	26-02-2004
3281	6014		GURUDAT SHET		10-05-1961	26-02-2004	26-02-2004
3282	6016		RANGASWAMY M N		22-07-1948	26-02-2004	26-02-2004
3283	6017		DORE RAJU K		20.10.1955	07-02-2011	26-02-2004
3284	6018		SHANKARAPPA K MUGASAJI		01-06-1963	26-02-2004	26-02-2004
3285	6019		MAHANTHESH VEERAIH HIREMATH		21-08-1963	26-02-2004	26-02-2004
3286	6021		NAGARAJ NAYAK		21-05-1964	26-02-2004	26-02-2004
3287	6023		RAVINDRA K R		01-05-1963	26-02-2004	26-02-2004
3288	6024		SANGAPPA NEELAKANTAPPA KALBURGI		03.05.1964	07-02-2011	26-02-2004
3289	6025		GOVINDA RAO H MALGHAN [G.H.MALGHAN]		07-08-1963	26-02-2004	26-02-2004
3290	6028		SUBHASH R HAMPIHOLI		17-11-1965	26-02-2004	26-02-2004
3291	6032		SARVOTHAMA S CHIMMALAGI		01-06-1960	26-02-2004	26-02-2004
3292	6033		NEELAKANTA		01-07-1964	26-02-2004	26-02-2004
3293	6034		JAVARE GOWDA M		05-04-1964	26-02-2004	26-02-2004
3294	6035		RAMA MURTHY		01-08-1964	26-02-2004	26-02-2004
3295	6036		SRINIVAS N JOSHI		01-06-1965	26-02-2004	26-02-2004
3296	6037		NINGAPPA N		12-07-1964	26-02-2004	26-02-2004
3297	6038		NAGAPPA SANGAPPA KERUR		01-08-1961	26-02-2004	26-02-2004
3298	6039		ACHUTHA BIDARALLI		25-12-1963	26-02-2004	26-02-2004
3299	6041		KEMPARAJ H R		26-08-1957	26-02-2004	26-02-2004
3300	6042		APPANNA BHEEMAPPA MANASANGI		01-06-1960	26-02-2004	26-02-2004
3301	6043		GOPALAKRISHNA IYENGAR		02-05-1952	26-02-2004	26-02-2004
3302	6044		JAGADISH BHAT		18-11-1962	26-02-2004	26-02-2004
3303	6045		ADYASHAPPA ERAPPA HUGGI		05-07-1964	26-02-2004	26-02-2004
3304	6046		VENKATESH H S		13-01-1964	26-02-2004	26-02-2004
3305	6047		LAKSHMI NARASIMHA . C.R		04-08-1950	28-05-2004	26-02-2004
3306	6049		SRINIVAS S		14-10-1957	26-02-2004	26-02-2004
3307	6051		TEJAMURTHY		16-07-1964	09-07-2009	26-02-2004
3308	6052		NATESH D		20-07-1961	26-02-2004	26-02-2004
3309	6053		RAMESH H		21-08-1962	28-05-2004	26-02-2004
3310	6054		SYED JEELANI PASHA ABDUL S INAMDAR		24-02-1965	26-02-2004	26-02-2004
3311	6055		ARAVIND S RAWAL		15.06.1964	07-02-2011	26-02-2004
3312	6057		RAVINDRA NEELAKANT KUMBARA		01-06-1965	26-02-2004	26-02-2004
3313	6059		RAVISHANKAR D		10-06-1960	26-02-2004	26-02-2004
3314	6061		ASHOK REDDY		01-09-1962	28-05-2004	26-02-2004
3315	6062		MOHAN RAO MARTHANDA RAO SHANKAPALE		20-07-1963	28-05-2004	26-02-2004
3316	6063		VISWANATH M N		17-03-1959	26-02-2004	26-02-2004
3317	6066		GANGADHARAPPA K		01-06-1961	26-02-2004	26-02-2004
3318	6068		SHIVANANDA VEERABHADRAPPA JADAR		14-04-1965	26-02-2004	26-02-2004
3319	6071		NAGARAJ K		16-04-1963	26-02-2004	26-02-2004
3320	6076		SHIVANNA K J		10-12-1962	26-02-2004	26-02-2004
3321	6077		NARAYANASWAMY M		01-07-1965	26-02-2005	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3322	6080		KUBER BASAVANNAPPA BANAD		20-07-1960	26-02-2004	26-02-2004
3323	6081		DIVAKAR S V		15-01-1961	26-02-2004	26-02-2004
3324	6083		SUBHAS SIDDAPPA MURKATNAL		20-07-1959	25-01-2007	26-02-2004
3325	6084		BASAPPA GANGAPPA HUGGI		22-06-1964	26-02-2004	26-02-2004
3326	6086		ASHOK SHIVAGOUDA GHALI		18.05.1962	07-02-2011	26-02-2004
3327	6088		HAGI SAHEB D. ALUR		22-05-1961	28-05-2004	26-02-2004
3328	6090		SHRIKANTH S MAKANI		01-06-1964	28-07-2004	26-02-2004
3329	6092		MURALIDHAR HA		15-05-1963	26-02-2004	26-02-2004
3330	6093		NAGALINGAPPA B K		20-08-1956	26-02-2004	26-02-2004
3331	6095		KALADAGI G P		09-04-1962	26-02-2004	26-02-2004
3332	6096		GOPALAREDDY H M		29-01-1960	26-02-2004	26-02-2004
3333	6097		HANUMANTHARAYAPPA B		01-06-1963	26-02-2004	26-02-2004
3334	6098		JAYARAMA T B		21-07-1964	26-02-2004	26-02-2004
3335	6099		JAYANANDA ALLIAH HIREMATH		01-10-1965	26-02-2004	26-02-2004
3336	6103		LOKESH K S		02-03-1963	26-02-2004	26-02-2004
3337	6105		SHANTHALINGAPPA S		01-05-1961	28-05-2004	26-02-2004
3338	6107		GAYATHRI M.N		20-07-1964	28-05-2004	26-02-2004
3339	6108		SHIVARAM H B		21-06-1962	26-02-2004	26-02-2004
3340	6113		KADIYAPPA MALLAPPA METI		01-03-1964	09-11-2006	26-02-2004
3341	6116		RAMANNA		20-07-1962	28-05-2004	26-02-2004
3342	6117		NAGARAJU		22-07-1963	28-07-2004	26-02-2004
3343	6119		SHAIKH AHMED K		28-04-1964	09-11-2006	26-02-2004
3344	6122		VEDA MURTHY T		01-06-1962	26-02-2005	26-02-2004
3345	6123		GOPALAKRISHNA K.A		30-06-1957	28-05-2004	26-02-2004
3346	6124		MANJUNATHA A.M		01-06-1958	26-02-2005	26-02-2004
3347	6125		HANUMANTHA GOWDA B S		22-05-1963	26-02-2004	26-02-2004
3348	6126		SURESH M S		25-06-1961	26-02-2004	26-02-2004
3349	6128		NIRANJAN T R		13-07-1962	26-02-2004	26-02-2004
3350	6129		SURYANARAYANA D		01-02-1962	26-02-2004	26-02-2004
3351	6142		GAJENDRA L	SC	22-05-1965	09-07-2009	26-02-2004
3352	6144		KANTHARAJU	SC	01-06-1960	07-02-2011	26-02-2004
3353	6157		MOHAN KUMAR N D		07-05-1958	26-02-2004	26-02-2004
3354	6178		RAJKUMAR P		23-10-1965	26-02-2004	26-02-2004
3355	6180		LOKESH N		12-02-1962	26-02-2004	26-02-2004
3356	6190		K.VEERAPPA		05-07-1962	09-11-2006	26-02-2004
3357	6200		HOOVANNA SHETTY		01-10-1960	26-02-2004	26-02-2004
3358	6202		BHOJE GOWDA H B		10-03-1946	26-02-2004	26-02-2004
3359	6203		KRISHNAPPA B		01-06-1962	28-07-2004	26-02-2004
3360	6205		SHESHADRI IYENGAR S.N		18-01-1950	28-05-2004	26-02-2004
3361	6206		MALATHESH N SESHAGIRI		22-05-1963	26-02-2004	26-02-2004
3362	6207		SOMASUNDARA		12-03-1964	26-02-2005	26-02-2004
3363	6208		VISHWANATH N		10-04-1964	26-02-2005	26-02-2004
3364	6209		GAJENDRA KUMAR P		07-10-1964	09-07-2009	26-02-2004
3365	6210		ESHWAR S. HATTI		01-06-1959	28-05-2004	26-02-2004
3366	6213		MEHBOOB SHERIF		30-06-1946	26-02-2004	26-02-2004
3367	6217		ASHWA KHAN AHMED		26-08-1957	28-07-2004	26-02-2004
3368	6218		RAMADAS T		10-10-1964	26-02-2004	26-02-2004
3369	6220		LAKKAPPA SIDDAPPA JOGI		01-06-1962	26-02-2004	26-02-2004
3370	6222		MOHAN HANUMANTH SALAGATTI		18-09-1959	25-08-2005	26-02-2004
3371	6224		SOMASHEKARAPPA R		03-09-1962	26-02-2004	26-02-2004
3372	6228		GANAPATH BINDUDAR DESHPANDE		11-03-1948	26-02-2004	26-02-2004
3373	6229		SUDARSHAN S HONNAVAR		26-01-1963	28-05-2004	26-02-2004
3374	6230		REVANNA ODEYAR T N		20-02-1960	26-02-2004	26-02-2004
3375	6232		KATAGERI VANNAPPA RAMACHANDRA		01-06-1947	26-02-2004	26-02-2004
3376	6234		CHANDRAPPA H		16-03-1963	25-01-2007	26-02-2004
3377	6235		RAMESH R		18-07-1958	20-03-2012	26-02-2004
3378	6236		MUNIRAJU CL		02-02-1965	26-02-2004	26-02-2004
3379	6237		LAGAMAPPA MUDUKAPPA TUKANATTI		10-07-1964	26-02-2004	26-02-2004
3380	6240		DIVAKAR		14-02-1962	26-02-2004	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3381	6241		ESWARAPPA		26-02-1963	26-02-2004	26-02-2004
3382	6242		PUTTEERA SETTY E		01-06-1962	26-02-2004	26-02-2004
3383	6243		GANGANNA		20-08-1963	28-05-2004	26-02-2004
3384	6244		NARASINGAPPA		01-04-1963	26-02-2004	26-02-2004
3385	6245		SHIVARAMEGOWDA M		01-07-1962	26-02-2004	26-02-2004
3386	6247		NANDI BASAPPA KU		01-07-1947	26-02-2004	26-02-2004
3387	6248		MALLIKARJUNA VENKAPPA RANGAREDDY		25-01-1949	26-02-2004	26-02-2004
3388	6251		MALLIKARJUNA HARIHARA		06-07-1947	26-02-2004	26-02-2004
3389	6252		LAKSHMI NARASIMHA M		05-09-1946	26-02-2004	26-02-2004
3390	6254		GUNDURAO R KULKARNI		26-06-1946	26-02-2004	26-02-2004
3391	6255		MANJAPPA A		20-04-1946	26-02-2004	26-02-2004
3392	6260		THIPPERUDRAPPA D		10-10-1946	26-02-2004	26-02-2004
3393	6263		VISWAMBARA MAHADEV KULKARNI		01-05-1950	26-02-2004	26-02-2004
3394	6265		KRISHNA SADASHIVARAO KULKARNI		19-04-1947	26-02-2004	26-02-2004
3395	6267		MALLIKARJUNA V ANGADI		05-05-1956	26-02-2004	26-02-2004
3396	6271		VEERABHADRAPPA K		09-05-1947	28-07-2004	26-02-2004
3397	6272		VEERABHADRAPPA C ATHANI [M]		03-07-1947	28-05-2004	26-02-2004
3398	6274		MUKUNDA KRISHNA RAO KANABUR		19-09-1948	26-02-2004	26-02-2004
3399	6278		PRABHAKARA SHETTY S L		10-08-1952	26-02-2004	26-02-2004
3400	6280		GURUDATH B		05-08-1960	26-02-2004	26-02-2004
3401	6282		VISWANATH S		23-08-1952	26-02-2004	26-02-2004
3402	6284		SURESH GURURAO DESAI		01-06-1947	26-02-2004	26-02-2004
3403	6285		GURUSHANTHAPPA		08-10-1948	26-02-2004	26-02-2004
3404	6287		SHANMUKHAPPA G.S [M]		19-11-1946	28-05-2004	26-02-2004
3405	6293		VEERENDRA		24-06-1946	26-02-2004	26-02-2004
3406	6295		BASAVARAJAPPA H G		15-01-1955	26-02-2004	26-02-2004
3407	6296		ASHOK GUNDOPANTH KULKARNI		20-04-1949	26-02-2004	26-02-2004
3408	6299		SIDDANNA R		01-08-1951	26-02-2004	26-02-2004
3409	6300		NAGABHUSHAN		01-09-1947	26-02-2004	26-02-2004
3410	6301		AMARAPPA R GANGANGOUDAR		01-02-1946	26-02-2004	26-02-2004
3411	6303		SHASHIKANTH VASANTHRAO JOSHI		10-10-1949	26-02-2004	26-02-2004
3412	6313		HANUMANTHAGOWDA DEVANAGOWDA PATIL		01-06-1948	26-02-2004	26-02-2004
3413	6314		MOHAMMED HUSSAIN [M]		11-04-1952	25-01-2007	26-02-2004
3414	6315		MALLARAO BHEEMARAO KULKARNI		29-03-1946	26-02-2004	26-02-2004
3415	6316		ANANDA GOUDA HUCHANA GOUDA PATIL		01-06-1948	28-07-2004	26-02-2004
3416	6317		ABDUL RAZAK MIRSAHEB NADAF		03-02-1946	26-02-2004	26-02-2004
3417	6318		GAJENDRA B S		26-02-1952	26-02-2004	26-02-2004
3418	6319		RACHAPPA		28-02-1946	26-02-2004	26-02-2004
3419	6321		MOHAMMED YOUSUF LAHORI		01-06-1949	26-02-2004	26-02-2004
3420	6324		ARUN KUMAR		15-06-1946	28-05-2004	26-02-2004
3421	6326		KALKUNTTI HNUMAPPA NAGENDRAPPA		07-07-1947	28-05-2004	26-02-2004
3422	6327		SHIVANANDA T S		30-08-1947	26-02-2004	26-02-2004
3423	6328		GIRIMALLAIAH K KADADEVAR		02-05-1947	26-02-2004	26-02-2004
3424	6331		VENKATAREDDY K		10-07-1947	26-02-2004	26-02-2004
3425	6334		MUDDAPPA GANGAPPA SHIGHIHALLI		05-08-1948	28-05-2004	26-02-2004
3426	6335		MALLIKARJUNA D N		19-04-1951	26-02-2004	26-02-2004
3427	6336		MOHAMMED KHASIM		08-07-1949	26-02-2004	26-02-2004
3428	6337		ANANTHASHAYANA A		27-11-1947	26-02-2004	26-02-2004
3429	6340		GOVINDAN S Y		04-05-1948	26-02-2004	26-02-2004
3430	6342		HANUMANTHA KIRESUR		05-11-1946	26-02-2004	26-02-2004
3431	6346		SHARANAPPA GIRIMALLAPPA ANGADI		06-06-1949	28-05-2004	26-02-2004
3432	6349		ABU JAFAR ABDUL HAMED		07-01-1949	26-02-2005	26-02-2004
3433	6352		SHIVABASAPPA H		20-06-1958	25-01-2007	26-02-2004
3434	6354		SHIVASWAMY T A		21-09-1946	26-02-2004	26-02-2004
3435	6357		SHARANAIAH		20-11-1948	26-02-2004	26-02-2004
3436	6358		BHARATHKUMAR		27-06-1948	26-02-2004	26-02-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3437	6358A		MANOHAR		10-12-1962	26-02-2004	26-02-2004
3438	6360		VEERAREDDY		16-08-1947	26-02-2004	26-02-2004
3439	6363		VEERAAIAH S M		21-05-1963	26-02-2004	26-02-2004
3440	6368		HAMPANNA		04-01-1950	28-07-2004	26-02-2004
3441	6369		ARUNKUMAR		20-03-1964	26-02-2004	26-02-2004
3442	6370		LAKSHMINARAYANA REDDY T		26-06-1946	26-02-2004	26-02-2004
3443	6373		ABDUL LATIF S BABADE		20-02-1951	26-02-2004	26-02-2004
3444	6374		SHRIMANTH		23-08-1950	26-02-2004	26-02-2004
3445	6383		NAGARAJ RAO B		01-06-1948	26-02-2004	26-02-2004
3446	6384		NAGABHUSHAN ARADHYA S K		06-06-1954	26-02-2004	26-02-2004
3447	6386		ABDUL SATTAR S GULBARGA		14-01-1947	26-02-2004	26-02-2004
3448	6387		SANGAPPA RUDRAPPA KOPPAD		01-06-1952	26-02-2004	26-02-2004
3449	6389		CHANDRESH KUMAR K R		05-01-1950	26-02-2004	26-02-2004
3450	6394		PACHE GOWDA P		23-06-1946	28-05-2004	26-02-2004
3451	6395		HEBBALI SIDDARAMESHWAR		01-04-1952	26-02-2004	26-02-2004
3452	6396		MALLIKARJUN BASAVANAPPA KAMBAR [M]		25-03-1947	28-05-2004	26-02-2004
3453	6397		LAKSHMINARAYANA H		14-05-1948	26-02-2004	26-02-2004
3454	6399		SIDDEGOWDA		01-05-1954	26-02-2004	26-02-2004
3455	6400		VEERANNA B S		08-02-1952	26-02-2004	26-02-2004
3456	6402		ANANTHPAL		23-06-1947	26-02-2004	26-02-2004
3457	6403		PUTTAPPA P		22-06-1956	25-08-2005	26-02-2004
3458	6407		BABU RAO MALLIKAJAPPA BALANKAR [M]		01-06-1947	28-07-2004	26-02-2004
3459	6410		MALLIKARJUNA REDDY G [M]		15-04-1959	28-05-2004	26-02-2004
3460	6414		GURNERPA GUDI		03-07-1950	26-02-2004	26-02-2004
3461	6419		GOVINDARAO		21-08-1949	26-02-2004	26-02-2004
3462	6420		GOVINDAPPA		01-10-1948	28-05-2004	26-02-2004
3463		295	SUBHASHCHANDRA SHI.MUDDI	ST	24-04-1965	07-02-2011	26-02-2004
3464		296	SHIVALINGAPPA	SC	15-04-1955	07-02-2011	26-02-2004
3465		422A	R.RAJAIAH	SC	25-06-1962	07-02-2011	26-02-2004
3466		465	NATHU SHANKAR PAWAR	SC	04.01.1962	07-02-2011	26-02-2004
3467		467	RATHOD RS	SC	01.06.1967	07-02-2011	26-02-2004
3468		489	GOPALASWAMY DS	SC	28.05.1956	07-02-2011	26-02-2004
3469		493	HONNAPPA BASAPURADA	ST	01.06.1969	07-02-2011	26-02-2004
3470		509	KRISHNAMURTHY M	ST	08.06.1967	07-02-2011	26-02-2004
3471		542	SHANTAPPA SHANKAR JADHAV	SC	01.10.1970	07-02-2011	26-02-2004
3472		544	RAJESH PANDURANGA KITTUR	SC	01.07.1970	07-02-2011	26-02-2004
3473		545	KAMBLE DS	SC	01.07.1960	07-02-2011	26-02-2004
3474		555	RAMAPPA B. BAJARI	ST	05.06.1964	07-02-2011	26-02-2004
3475		559	SURESH JM	SC	25.10.1975	07-02-2011	26-02-2004
3476		573	BABU RATHOD	SC	28.12.1961	07-02-2011	26-02-2004
3477	6421		LAKSHMINARAYAN C S		19-05-1960	26-02-2004	28-05-2004
3478	6423		KRISHNA K BIRADAR		01-04-1951	26-02-2004	28-05-2004
3479	6427		GURUSIDDAPPA V BARAJE [M]		04-07-1951	28-05-2004	28-05-2004
3480	6428		MAHADEV BALAGOUDA PATIL [M]		01-06-1964	28-05-2004	28-05-2004
3481	6428 A		NAGACHARANA SINGH B		07-05-1949	28-05-2004	28-05-2004
3482	6430		RAJASHEKHAR M HIREMATH		20-05-1966	26-02-2004	28-05-2004
3483	6431		GOVINDARAJU K V		25-11-1962	26-02-2004	28-05-2004
3484	6432		MILANKUMAR S THAMAKI		01-04-1960	26-02-2004	28-05-2004
3485	6433		NATARAJ B.V [M]		05-07-1960	09-07-2009	28-05-2004
3486	6434		M.N.NARAYANASWAMY [M]		02-11-1960	28-07-2004	28-05-2004
3487	6435		MURTHY T T		01-06-1964	26-02-2004	28-05-2004
3488	6438		SAHEBLAL AMINSAHEB NADAF		08-06-1962	26-02-2004	28-05-2004
3489	6440		NARASIMHAIHA D A		12-06-1961	26-02-2004	28-05-2004
3490	6441		SUBBAREDDY B		06-01-1964	26-02-2004	28-05-2004
3491	6442		PADMANABHA K.S		01-02-1964	26-02-2004	28-05-2004
3492	6443		RAMESH GURAPPA YALIGAR		27-05-1964	26-02-2004	28-05-2004
3493	6444		SHIVASHANKAR S BIRADAR		25-07-1960	26-02-2004	28-05-2004
3494	6445		NARASINGARAO DESHPANDE		12-11-1962	26-02-2004	28-05-2004
3495	6446		RAVINDRANATH S R		15-02-1965	26-02-2004	28-05-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3496	6448		SHIVASHANKAR F		15-05-1965	26-02-2004	28-05-2004
3497	6454		LAXMAN GOPAL PATIL		19-09-1960	28-05-2004	28-05-2004
3498	6455		RAMADAS J ACHARI		19-04-1963	26-02-2004	28-05-2004
3499	6456		MARISWAMY H		16-08-1963	26-02-2004	28-05-2004
3500	6457		VISHWAS DAMODAR RAO PUJARI		05-05-1964	28-05-2004	28-05-2004
3501	6458		JAYATHIRTHA V KIRASUR		07-01-1965	26-02-2004	28-05-2004
3502	6459		GURAPPA SHETTY		12-08-1962	26-02-2004	28-05-2004
3503	6460		GURU KRISHNAMURTHY CHANDRASHEKAR		30-05-1964	28-07-2004	28-05-2004
3504	6461		MADHAV APPAJI CHOGALAY		18-08-1958	28-05-2004	28-05-2004
3505	6462		RAJKUMAR BALAPPA RAVADI		14-05-1963	26-02-2004	28-05-2004
3506	6463		MANJUNATH M B		01-07-1965	26-02-2004	28-05-2004
3507	6464		FEDRICK BOSCO		03-05-1963	26-02-2004	28-05-2004
3508	6465		BASAVARAJ B SHETTY		27-09-1965	26-02-2004	28-05-2004
3509	6466		SATHYANARAYAN JOSHI		04-09-1963	26-02-2004	28-05-2004
3510	6467		ASHOK S KANA VI		05-11-1964	26-02-2004	28-05-2004
3511	6468		NIRANJANA S		01-06-1962	25-08-2010	28-05-2004
3512	6469		ANANTH B		06-02-1965	26-02-2004	28-05-2004
3513	6470		MABALESHWAR NARAYAN HEGDE		01-12-1957	25-08-2010	28-05-2004
3514	6472		KUSUMAKSHI V HEGDE		21-07-1963	25-08-2010	28-05-2004
3515	6473		JOSE PHENE WESLEY		02-01-1960	28-05-2004	28-05-2004
3516	6474		ANAND DASACHARI KATTI		01-06-1963	26-02-2005	28-05-2004
3517	6475		MRUTHYUJAYA Y.G		05-11-1964	26-02-2005	28-05-2004
3518	6478		SUNIL PRAHLAD SALI		21-10-1964	25-01-2007	28-05-2004
3519	6480		HALASWAMY K.M.		13-10-1961	07-02-2011	28-05-2004
3520	6481		CHINNAPPA PARAPPA JAKATHI		01-06-1964	28-05-2004	28-05-2004
3521	6482		CHILLAPUR P KRISHNAJI		18-08-1961	26-02-2004	28-05-2004
3522	6483		ERAPPA BASAPPA KAGAL		01-07-1963	26-02-2004	28-05-2004
3523	6484		BHARATHAMALA SHRIPADA ALURA		22-07-1965	26-02-2004	28-05-2004
3524	6488		BEERALINGAPPA D R		06-11-1963	26-02-2004	28-05-2004
3525	6490		ABDUL RASHEED KHAN		18-06-1964	25-08-2005	28-05-2004
3526	6492		SHIVAKUMAR N Y		01-11-1964	26-02-2004	28-05-2004
3527	6495		HANUMESH GURUMATH KULKARNI		17-02-1966	28-05-2004	28-05-2004
3528	6496		NAGARAJAPPA E		05-06-1961	28-05-2004	28-05-2004
3529	6497		MRUTHYUJAYA MALLAIAH JIRLIMATH		20-12-1964	28-05-2004	28-05-2004
3530	6499		JAGADEESH I MUDUKAMATH		03-03-1961	26-02-2004	28-05-2004
3531	6500		RAJKUMAR		04-11-1963	26-02-2004	28-05-2004
3532	6502		ANAND KUMAR		01-05-1963	28-05-2004	28-05-2004
3533	6503		VIJAYA C MISHRAKOTI		21-04-1964	26-02-2004	28-05-2004
3534	6504		NARASIMHAMURTHY S.R		03-04-1963	25-01-2007	28-05-2004
3535	6505		ASHOK KUMAR V T		15-07-1962	26-02-2004	28-05-2004
3536	6506		THAMMAIAH K P		10-08-1963	26-02-2004	28-05-2004
3537	6509		MALLIKARJUN V.S		03-06-1963	07-02-2011	28-05-2004
3538	6510		SANGAPPA PATTANASHETTY		01-06-1962	26-02-2004	28-05-2004
3539	6511		GANGADHAR S P		20-07-1964	09-07-2009	28-05-2004
3540	6513		VEERANNA		01-06-1961	26-02-2004	28-05-2004
3541	6514		Krishna Murthy R		23-07-1961	20-03-2012	28-05-2004
3542	6515		RAGHAVAREDDY N		08-04-1964	07-02-2011	28-05-2004
3543	6517		RAJU C M		21-07-1961	26-02-2004	28-05-2004
3544	6519		BALARAM DUBAY B P		20-07-1963	20-03-2012	28-05-2004
3545	6520		SHIVARAJ NARASHETTY		08-03-1963	26-02-2004	28-05-2004
3546	6523		ABDUL MANNAN		01-06-1962	26-02-2004	28-05-2004
3547	6524		SHASHIDHARA H.S		22-08-1963	28-05-2004	28-05-2004
3548	6525		MAHADESHWAR B M		14-10-1958	26-02-2004	28-05-2004
3549	6526		SAAJID HUSSAIN		28-11-1962	26-02-2004	28-05-2004
3550	6528		ASLAM PASHA M H		02-09-1959	26-02-2004	28-05-2004
3551	6529		JAGADEESHA H.S		01-06-1962	28-07-2004	28-05-2004
3552	6535		HUSSAIN SAB M.K		24-10-1962	28-05-2004	28-05-2004
3553	6537		MANCHEGOWDA L		22-07-1962	26-02-2004	28-05-2004
3554	6538		ISMAIL SHARIFF		15-06-1961	28-05-2004	28-05-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3555	6543		SUNITHA V R		07-07-1965	26-02-2004	28-05-2004
3556	6544		SANNATHAMMEGOWDA		01-07-1960	26-02-2004	28-05-2004
3557	6545		NARAYANAREDDY T K		23-08-1963	26-02-2004	28-05-2004
3558	6574		SUJATHA K		10-01-1962	04-01-2006	28-05-2004
3559	6581		NARAYANASWAMY N		10-06-1961	26-02-2004	28-05-2004
3560	6584		SALIM PASHA		13-03-1962	26-02-2004	28-05-2004
3561	6588		KOTAPPA HANUMAPPA UDAGATTI		20-08-1963	28-05-2004	28-05-2004
3562	6589		RAMADAS GOVINDA GUNAGI		16-02-1962	26-02-2004	28-05-2004
3563	6590		SAIRA NAZEEM		26-05-1962	26-02-2004	28-05-2004
3564	6591		SIDDARAJU V		01-06-1963	28-05-2004	28-05-2004
3565	6592		MADAN SINGH S C		12-06-1947	26-02-2004	28-05-2004
3566	6593		CHITTAIAH		03-06-1962	26-02-2004	28-05-2004
3567	6596		MALLESH		20-11-1958	26-02-2004	28-05-2004
3568	6597		SHIVARAJ B		01-04-1966	26-02-2004	28-05-2004
3569	6598		BASAPPA NINGAPPA DALAWAI		01-06-1959	28-05-2004	28-05-2004
3570	6600		ABDUL GAFOOR		01-03-1956	26-02-2004	28-05-2004
3571	6603		JAMEEL ANSARI		06-06-1960	26-02-2004	28-05-2004
3572	6604		SIDDHAPPA MALLAPPA HELAVAR		12-04-1963	26-02-2004	28-05-2004
3573	6605		SRINIVAS V		15-07-1962	26-02-2004	28-05-2004
3574	6606		JAGADISH BASAVANTHAPPA MADIVAL		01-06-1964	26-02-2004	28-07-2004
3575	6607		BABU SHIVALINGAPPA KULAD		25-10-1961	09-07-2009	28-07-2004
3576	6608		KRISHNAPPA K		01-06-1960	26-02-2004	28-07-2004
3577	6610		LAKSHMINARAYAN G P		05-06-1958	26-02-2004	28-07-2004
3578	6611		BASAVARAJ RAMAPPA KICHADI		20-07-1961	28-07-2004	28-07-2004
3579	6613		MALLIKARJUNA K.N		01-06-1964	28-07-2004	28-07-2004
3580	6615		RAMAKRISHNA GOWDA		01-08-1960	28-05-2004	28-07-2004
3581	6618		MANJAPPA T.N		20-04-1959	28-05-2004	28-07-2004
3582	6620		DYAMAPPA		01-07-1964	26-02-2004	28-07-2004
3583	6641		TOYAZAKSHA D.R		28-03-1960	26-02-2005	28-07-2004
3584	6647		NIJAGUNI LAKSHAMMAPPA AMMANAVAR [M]		01-03-1947	26-02-2005	28-07-2004
3585	6649		HIREMATH G KOTRAIAH		15-12-1947	26-02-2004	28-07-2004
3586	6655		PARAMESHWARAPPA H		01-07-1963	26-02-2004	28-07-2004
3587	6658		HANAMANTHA RAMAKRISHNA KULKARNI [M]		11-02-1950	26-02-2004	28-07-2004
3588	6659		MURIGEPPA SIDDHAPPA JIGAJINNI		01-06-1947	26-02-2004	28-07-2004
3589	6661		VIJAYAKUMAR S URKIMATH		26-10-1948	26-02-2004	28-07-2004
3590	6662		SALIM NIZAMUDDIN TAKKALAKI [M]		25-10-1948	28-05-2004	28-07-2004
3591	6663		ANIL VENKATARAYASHETTY MAHAJAN		22-05-1949	26-02-2004	28-07-2004
3592	6664		PAVATE BASAVARAJ DUNDAPPA		14-01-1948	26-02-2004	28-07-2004
3593	6665		SURYANARAYAN T.N [M]		25-01-1950	25-01-2007	28-07-2004
3594	6666		PRAHLAD KRISHNA JOSHI		06-09-1947	26-02-2004	28-07-2004
3595	6667		PRAHLAD VAMANRAO DESHPANDE		03-09-1948	26-02-2004	28-07-2004
3596	6668		NAGAPPA MALLAPPA HEBBALLI (M)		01-02-1947	28-07-2004	28-07-2004
3597	6670		RAVINDRANATH Y R		02-09-1953	26-02-2004	28-07-2004
3598	6671		GOPALAKRISHNA [M]		06-08-1955	07-02-2011	28-07-2004
3599	6672		ABDUL REHMAN		01-06-1953	26-02-2004	28-07-2004
3600	6673		KUMARAPPA N		02-06-1959	26-02-2004	28-07-2004
3601	6674		KANDULA ADHISHESHA REDDY [M]		01-02-1956	07-02-2011	28-07-2004
3602	6675		SHANKAR MARTHANDA RAO NADIGER [M]		21-08-1951	26-02-2004	28-07-2004
3603	6675B		RANGASWAMY A S		26-09-1947	26-02-2004	28-07-2004
3604	6677		SHASHIDHAR		22-02-1966	26-02-2004	28-07-2004
3605	6677A		NAUSHAD N T		30-09-1963	26-02-2004	28-07-2004
3606	6677A1		PATIL R P		01-01-1951	26-02-2004	28-07-2004
3607	6677B		HARIDAS D G		01-06-1947	26-02-2004	28-07-2004
3608	6678		D.NAGENDRA SAROLE		23-04-1964	26-02-2005	28-07-2004
3609	6684		SIDDARAMAPPA LADDE		05-08-1949	04-01-2006	28-07-2004
3610	6688		DANI S K		28-10-1946	26-02-2004	28-07-2004

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3611	6691		MUKTHAM		31-07-1949	26-02-2005	28-07-2004
3612	6692		SAMBASHIVAIAH H M		08-07-1948	26-02-2004	28-07-2004
3613	6694		PATIL S V		05-05-1947	26-02-2004	28-07-2004
3614	6697 A		VISHWAKUMAR B. K		12-06-1949	28-07-2004	28-07-2004
3615	6697 B		BASAVANNAGOUDAR I.G		01-04-1947	28-07-2004	28-07-2004
3616	6698		RAMESH M		28-07-1949	26-02-2004	28-07-2004
3617	6701B		HONNARAJU		09-11-1946	28-07-2004	28-07-2004
3618	6704 A		BELLARI N C		01-06-1950	26-02-2004	28-07-2004
3619	6707		SIDDIQUI M D		16-01-1952	26-02-2004	28-07-2004
3620	6710		HAJIMALANG C A		02-11-1947	25-08-2005	28-07-2004
3621	6713		SAJAN L R		17-07-1947	26-02-2004	28-07-2004
3622	6723		SUBHASHCHANDRA		05-06-1947	26-02-2004	28-07-2004
3623	6725		KULKARNI R K		11-04-1949	26-02-2004	28-07-2004
3624	6726		HILTALI G.N		01-06-1948	26-02-2005	28-07-2004
3625	6728 A		HADPAD S L		01-06-1948	26-02-2005	28-07-2004
3626	6729		SIDNAL V A		01-03-1947	26-02-2004	28-07-2004
3627	6732A1		MOMIN AIYU		08-05-1947	26-02-2004	28-07-2004
3628	6734		KADKOL R.C		20-05-1947	28-05-2004	26-02-2005
3629	6737		NANJUNDAPPA B M		02-09-1947	26-02-2004	26-02-2005
3630	6740		JAYARAM T S		22-11-1946	26-02-2004	26-02-2005
3631	6748		MARADAGI A.I		10-10-1954	09-11-2006	26-02-2005
3632	6749		RAJENDRABABU		22-01-1958	26-02-2004	26-02-2005
3633	6754		PATIL N R		15-02-1947	26-02-2004	26-02-2005
3634	6754 A		JAFFER KALIM		12-02-1967	28-05-2004	26-02-2005
3635	6755		ANANTHRAMAIAH H.R		22-09-1956	07-02-2011	26-02-2005
3636	6755A		SYED SUHEL		01-06-1964	26-02-2004	26-02-2005
3637	6758		PANDURANGA RAO		01-01-1964	28-05-2004	26-02-2005
3638	6760		B.R.RAVIKUMAR		14-03-1961	28-05-2004	26-02-2005
3639	6760A		T.TARAKESH		29-11-1968	25-08-2010	26-02-2005
3640	6761		RAJASHEKAR P KOTTUR SHETTAR		08-03-1957	20-03-2012	26-02-2005
3641	6762		E.P.VENKATESH MURTHY		18-10-1968	28-07-2004	26-02-2005
3642	6765		BILAGIKAR		05-05-1947	26-02-2004	26-02-2005
3643	6770		HULLARA V V		01-06-1947	26-02-2004	26-02-2005
3644	6772		THUNGAL S B		25-12-1949	26-02-2004	26-02-2005
3645	6774		GANIGER M L		11-06-1948	26-02-2004	26-02-2005
3646	6778		HIREMATH S L		01-06-1949	26-02-2004	26-02-2005
3647	6781		HANGARANGI C B		01-02-1950	26-02-2004	26-02-2005
3648		454	BABALESHWAR S T	SC	17.04.1963	07-02-2011	26-02-2005
3649		458	SANGLI A R	SC	03-06-1958	20-03-2012	26-02-2005
3650		594	SAMUEL	SC	05-07-1963	07-02-2011	26-02-2005
3651		619	VEERASHETTY RATHOD	SC	15.05.1964	07-02-2011	26-02-2005
3652		620	VIJAYAKUMAR	SC	03.03.1965	07-02-2011	26-02-2005
3653		627	ESWAR JATINGA RAO	SC	01.06.1973	07-02-2011	26-02-2005
3654		658	HANUMANTHA POOJARI	ST	05.02.1963	07-02-2011	26-02-2005
3655		661	REVANAKAR M G	SC	02.04.1962	07-02-2011	26-02-2005
3656		670	YOGANANDA A	SC	20.01.1964	07-02-2011	26-02-2005
3657		671	GUTHI GN	SC	01.07.1960	07-02-2011	26-02-2005
3658		677	POOJARI AM	SC	13.09.1957	07-02-2011	26-02-2005
3659	6782 B		GUDI V B		01-06-1948	26-02-2004	25-08-2005
3660	6783		S.B.NASHI		04-06-1950	28-07-2004	25-08-2005
3661	6784		KULKARNI B Y		01-03-1950	26-02-2004	25-08-2005
3662	6785 A 2		SUDHEENDRA		21-05-1964	28-05-2004	25-08-2005
3663	6785 B		SHANTHAMALLAPPA H		14-08-1949	28-07-2004	25-08-2005
3664	6786		HIREMATH S K		01-06-1952	26-02-2004	25-08-2005
3665	6791		KALYANI VAIJANATH			26-02-2004	25-08-2005
3666	6796 A		MUKESH QURESHI A		01-06-1963	26-02-2004	25-08-2005
3667	6797		UMADEVI H N		22-03-1969	26-02-2004	25-08-2005
3668	6798		SHABBIR AHMED		04-02-1961	26-02-2004	25-08-2005
3669	6814	21	MANJUNATH H.N	SC	02-02-1969	09-07-2009	25-08-2005
3670	6817	24	SRINIVASMURTHY B N		23-04-1969	26-02-2004	25-08-2005
3671		690	SHEKAR HR	SC	09.04.1963	07-02-2011	25-08-2005

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3672		694	RUDRAVADI SR	SC	22.02.1965	07-02-2011	25-08-2005
3673	6801A		MANOHAR C S		24-09-1965	26-02-2004	04-01-2006
3674	6801B		PRASAD M V		22-01-1966	26-02-2004	04-01-2006
3675	6801 C		VIJAYA M		25-04-1960	28-07-2004	04-01-2006
3676	6802	8	VENKATESH G		20-06-1968	26-02-2004	04-01-2006
3677		708	CHANDRAKANTHA MALKE	ST	25.02.1965	07-02-2011	04-01-2006
3678		716	RATHOD KP	SC	01.06.1954	07-02-2011	04-01-2006
3679		730	DODDAMANI ML	SC	10.06.1967	07-02-2011	04-01-2006
3680	6803A	10	UMESH D		20-06-1969	25-08-2005	09-11-2006
3681	6818	25	BIJAPURA M M		07-12-1963	28-07-2004	09-11-2006
3682	6819	26	CHIKKAMATH C M		22-07-1968	26-02-2004	09-11-2006
3683	6820	28	MANJUNATH T		22-07-1962	25-08-2010	09-11-2006
3684	6821	29	SHAIK MOHAMMAD ASLAM		22-08-1965	09-07-2009	09-11-2006
3685	6822	30	NARAYANA KULKARNI		06-01-1969	28-07-2004	09-11-2006
3686	6825	34	SUBHASHCHANDRA		25-05-1963	09-07-2009	09-11-2006
3687	6826	35	NAGARAJU T.M		02-07-1966	28-07-2004	09-11-2006
3688	6828	38	PRAKASH R		12-10-1966	26-02-2004	09-11-2006
3689	6829	38A	RAJARAM B		30-10-1964	26-02-2004	09-11-2006
3690		41	A.RAMASWAMY		17-04-1953	25-08-2010	25-01-2007
3691		42	ERASINGH		14-06-1955	09-07-2009	25-01-2007
3692		43	R.J.BANDI		01-02-1957	09-07-2009	25-01-2007
3693		44	S.VASUDEVACHAR		02-06-1951	25-08-2010	25-01-2007
3694		45	P.HONNURAPPA		15-06-1955	25-08-2010	25-01-2007
3695		46	SUDAKAR G		07-09-1956	07-02-2011	25-01-2007
3696		47	MALLINATH		28-06-1956	20-03-2012	25-01-2007
3697		603	RAMACHANDRA NAIK B	SC	09-06-1961	07-02-2011	25-01-2007
3698		751	PARAMESWARAPPA	SC	29.08.1967	07-02-2011	25-01-2007
3699		774	SHASHIKALA B T	SC	15.06.1964	07-02-2011	25-01-2007
3700		49	B.T.RUDRAIAH		11-04-1953	25-08-2010	12-01-2009
3701		50	K.FARIDUDDIN		05-06-1955	25-08-2010	09-07-2009
3702		51	AFGHAN S.M		01-08-1960	09-07-2009	09-07-2009
3703		53	ACHALA B BHAT		07-01-1961	09-07-2009	09-07-2009
3704		54	PUTTASWAMY N		05-02-1963	09-07-2009	09-07-2009
3705	6831	56	RAJESH K			28-07-2004	09-07-2009
3706		57	SURESH SHETTY H.V		22-07-1957	09-07-2009	09-07-2009
3707		58	NIRMALA DEVI G.K		01-09-1959	09-07-2009	09-07-2009
3708		61	MAHANANDEESHWARIAH Y.M		01-07-1955	09-07-2009	09-07-2009
3709		61C	MOKASHI BS		01.06.1958	07-02-2011	09-07-2009
3710		69	SAMEEKERI V.A		08-03-1960	09-07-2009	09-07-2009
3711	6838	70	RIYAZ AHMED DAFEDAR		01-09-1968	28-05-2004	09-07-2009
3712	6839	71	VENKATESH A DANDAGE		22-07-1967	26-02-2004	09-07-2009
3713	6840	72	DIVANJI K V		26-10-1962	26-02-2004	09-07-2009
3714	6842	74	HONGAL B V		01-05-1957	26-02-2004	09-07-2009
3715	6845	77	RAMEGOWDA C		02-05-1963	26-02-2004	09-07-2009
3716	6846	78	CHIKKANNA N V		08-09-1948	26-02-2004	09-07-2009
3717	6847	79	P.V.KALKERI			26-02-2005	09-07-2009
3718	6848	80	H.S.HONGAL		25-05-1959	28-07-2004	09-07-2009
3719	6849	81	RAJASHEKARA		22-06-1953	09-07-2009	09-07-2009
3720	6849 A		KRISHNASWAMY S		18-04-1947	26-02-2004	09-07-2009
3721	6850	82	RAMESH D.S		02-05-1968	28-05-2004	09-07-2009
3722	6851	83	GANESH B S		25-04-1971	26-02-2004	09-07-2009
3723	6852	84	MURTHY M R		22-07-1964	26-02-2004	09-07-2009
3724		85	NAGOJI		01-06-1957	09-07-2009	09-07-2009
3725		86	SRIKANDRE R.G	SC	22-07-1969	09-07-2009	09-07-2009
3726		87	HANUMESH RAO C.K		09-10-1957	09-07-2009	09-07-2009
3727		88	RAMESH J.B		07-05-1956	09-07-2009	09-07-2009
3728	6853	89	NATESH G		24-04-1970	26-02-2004	09-07-2009
3729		90	NAGARAJ H		14-09-1958	16-11-2009	09-07-2009
3730		90A	P.PARAMESHWARAPPA		01-06-1955	25-08-2010	09-07-2009
3731		91	SYED ASHRAF		01-06-1956	25-08-2010	09-07-2009
3732	6856	94	RAVINDRA SINGH		10-03-1968	25-08-2010	09-07-2009

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3733		96	VADIRAJ B.S		21-12-1959	09-07-2009	09-07-2009
3734		96B	ESHWARA SHETTY K P		15-02-1959	20-03-2012	09-07-2009
3735		96A	CHAMARAJ C		01.06.1958	07-02-2011	09-07-2009
3736		97	K.SHIVAKUMAR		01-08-1960	25-08-2010	09-07-2009
3737	6858	98	RAJESH K.M		21-07-1968	25-08-2004	09-07-2009
3738		99	NAGABHUSHANA S		30-05-1957	09-07-2009	09-07-2009
3739		100	P.SIDDALINGANA GOWDA		01-10-1960	25-08-2010	09-07-2009
3740	6859	101	SYED SHAKIR RAJA		21-07-1967	26-02-2004	09-07-2009
3741	6860	104	SOMASHEKAR B		15-05-1971	28-05-2004	09-07-2009
3742	6862	106	BHIMAREDDY S Y		05-05-1961	26-02-2004	09-07-2009
3743		108	BASAVARAJ K.M		01-06-1959	09-07-2009	09-07-2009
3744	6864	109	ARUN T P		11-09-1971	26-02-2004	09-07-2009
3745		111	NAYAK A.P		06-06-1957	09-07-2009	09-07-2009
3746	6866	112	LINGARAJU M G		22-05-1968	28-07-2004	09-07-2009
3747		114	PASHUPATHI BELLAD		26.02.1954	07-02-2011	09-07-2009
3748	6870	118	VENKANNAGOWDA B.MONI		22-07-1970	20-03-2012	09-07-2009
3749	6871	119	TAJMUL HUSSAIN		25-12-1965	26-02-2004	09-07-2009
3750	6873	121	SANJEEVA REDDY K L		15-05-1958	28-07-2004	09-07-2009
3751	6874	122	SRIDHAR		14-04-1965	26-02-2005	09-07-2009
3752		123	NEELAKANTAIAH		05.08.1961	07-02-2011	09-07-2009
3753	6879	128	JAYAPPA D V		20-06-1968	26-02-2004	09-07-2009
3754	6880	130	BIRADAR B.S		21-07-1968	09-07-2009	09-07-2009
3755	6880A	131	RAVINDRA JEEVAPPA MURAGALI		06-06-1971	09-11-2006	09-07-2009
3756	6880B		VEERANAGOWDA		09-09-1953	28-07-2004	09-07-2009
3757	6882	133	SATHYANARAYANA M.C		14-01-1969	28-05-2004	09-07-2009
3758		136A	SURESH A		02-04-1968	20-03-2012	09-07-2009
3759	6883	134	PUTTA HANUMANATHA RAJU		23-09-1968	26-02-2004	09-07-2009
3760	6887	137	SHADAKSHARI K		01-07-1970	26-02-2004	09-07-2009
3761	6888	138	SATISH ASHOK MIRJI		20-05-1970	26-02-2004	09-07-2009
3762	6892	142	PADMA KUMAR K P		04-10-1964	26-02-2004	09-07-2009
3763	6893	143	MOHMED SALEEM		15/07/1968	09-07-2009	09-07-2009
3764		148	GANESH BABU B.G		14-11-1962	09-07-2009	09-07-2009
3765	6898	151	RAICHUR NAGARAJ		05-06-1966	25-08-2010	09-07-2009
3766		155A	NAGARAJ H.S		15-07-1960	20-03-2012	09-07-2009
3767		153	SHIVANANDA		01-02-1960	25-08-2010	09-07-2009
3768		160	JOSHI M.M		20-09-1960	09-07-2009	09-07-2009
3769	6902	161	VINAYAK POOJAR		14-05-1970	26-02-2004	09-07-2009
3770		163	SUDHAKAR S		20-05-1961	16-11-2009	09-07-2009
3771	6904	164	SHIVSHARANA		23-05-1971	28-05-2004	09-07-2009
3772		222	MAHADEV CHAWAN	SC	01-06-1958	09-07-2009	09-07-2009
3773		392	SHAMANNA M	SC	14.10.1957	07-02-2011	09-07-2009
3774		697	SURESH HANAMANTHA PATROTI	SC	02.02.1967	07-02-2011	09-07-2009
3775		769	DASHARATHA	ST	01.06.1966	07-02-2011	09-07-2009
3776		782	SHARANNAPPA S. CHELAVADI	SC	17.07.1968	07-02-2011	09-07-2009
3777		786	BHARAMAPPA K	ST	30.06.1965	07-02-2011	09-07-2009
3778		799	KENCHAPPA	SC	01.06.1969	07-02-2011	09-07-2009
3779		806	SINNANNAN P	SC	17.08.1967	07-02-2011	09-07-2009
3780		817	CHANNAKESHVA BT	SC	25.01.1967	07-02-2011	09-07-2009
3781		826	RAJKUMAR	SC	20.06.1966	07-02-2011	09-07-2009
3782		844	KAMBLE PR	SC	28.07.1967	07-02-2011	09-07-2009
3783	6908	168	RAJASHEKAR HARIGOUDAR		06-06-1970	09-07-2009	16-11-2009
3784		169	NAGEGOWDA H.K		25-03-1961	09-07-2009	16-11-2009
3785	6909	170	VENKATESH MALKHED		04-10-1971	09-11-2006	16-11-2009
3786		171	PUTTAIAH LV		07.07.1959	07-02-2011	25-08-2010
3787		173	HAFIZUR RAHMAN		10-02-1955	09-07-2009	25-08-2010
3788		174	T.SHIVAPRAKASH		01-02-1956	25-08-2010	25-08-2010
3789	6911	175	SOMANNAGOWDA		04-11-1972	26-02-2004	25-08-2010
3790	6913	178	NIRANJAN S		16-08-1969	09-07-2009	25-08-2010
3791		178A	RAJU T		05.06.1955	07-02-2011	25-08-2010
3792		179	C.I.UTAGONNANAVAR		01-07-1961	25-08-2010	25-08-2010
3793		182	KANTHARAJ		15.06.1962	07-02-2011	25-08-2010

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3794	6917	184	ACHUTHA RAO		01-06-1969	07-02-2011	25-08-2010
3795	6919	187	NAGARAJ S		15-05-1970	26-02-2004	25-08-2010
3796		188	NARENDRA M.R		10-03-1957	09-07-2009	25-08-2010
3797	6920	189	UMESH BHAT S		03-05-1968	28-05-2004	25-08-2010
3798	6921	190	C G JINAGA		16-04-1969	28-05-2004	25-08-2010
3799		191	RAVIKUMAR		28-10-1962	20-03-2012	25-08-2010
3800	6923	194	G MURALIDHAR		10-11-1971	28-05-2004	25-08-2010
3801	6924	195	JERRISON GEORGE		27-03-1967	26-02-2004	25-08-2010
3802		197	MUDDABIHAL S.H		17-04-1963	09-07-2009	25-08-2010
3803	6927	199	PRASHANTH KRISHNA NAIK		14-04-1970	26-02-2004	25-08-2010
3804	6929	201	SURESH M M		01-06-1968	26-02-2004	25-08-2010
3805		204	KARIYAPPA K.C		10-06-1957	09-07-2009	25-08-2010
3806	6935	208	PUROHITH R N		01-05-1970	26-02-2004	25-08-2010
3807	6936	209	MOHANPANDU NAIK		02-10-1968	28-05-2004	25-08-2010
3808		210	JAYA BOREGOWDA RK		03.06.1959	07-02-2011	25-08-2010
3809	6937	211	JAGADEESH S		13-02-1969	26-02-2004	25-08-2010
3810	6937A	212	SURESH M L		01-06-1968	25-08-2005	25-08-2010
3811		216	RAGHUNATHA RAO		01.06.1957	07-02-2011	25-08-2010
3812		845	RAJASHEKHAR A L	SC	27-02-1962	20-03-2012	25-08-2010
3813		901	MANJANAYAK KH	SC	04.06.1960	07-02-2011	25-08-2010
3814		914	VENKATESH MD	SC	22.07.1964	07-02-2011	25-08-2010
3815		950	RANGAPPA R	SC	01.07.1968	07-02-2011	25-08-2010
3816		951	AMBADAS	ST	01.07.1964	07-02-2011	25-08-2010
3817		61G	M.MUNIRAJIAH	SC	04-03-1955	20-03-2012	07-02-2011
3818	6941	217	PARAMESHWARAPPA H N		01-06-1957	26-02-2004	07-02-2011
3819		223	RAMANUJAM P.B		02-12-1955	09-07-2009	07-02-2011
3820	6946	224	MULLA A M		02-07-1963	28-05-2004	07-02-2011
3821		224A	DEVARAJ SM		09.08.1960	07-02-2011	07-02-2011
3822		226	G.RAVI		17-05-1963	25-08-2010	07-02-2011
3823		228	P.A.CHANDRASHEKAR		21-05-1963	25-08-2010	07-02-2011
3824		229	SHRIRAMACHANDRA		28-08-1959	09-07-2009	07-02-2011
3825		229A	PUTTASWAMIGOWDA K.B		15/10/1961	20-03-2012	07-02-2011
3826		230	SHAFIQ AHMED		21-07-1961	09-07-2009	07-02-2011
3827	6951	234	SADIULLA KHAN DH		15-07-1967	09-07-2009	07-02-2011
3828		234A	TIMMAREDDY T		01-06-1961	20-03-2012	07-02-2011
3829	6953	236	MANCHAIHA P		09-07-1958	25-01-2007	07-02-2011
3830	6954	237	UMAKANTHA S		02.11.1966	25-08-2010	07-02-2011
3831		238A	KANCHAGARA B.N [ELEC.]		25/3/1962	20-03-2012	07-02-2011
3832		239	A.PADMANABHA		11-10-1955	25-08-2010	07-02-2011
3833		240	B.V.MANJUNATH PRASAD		05-05-1964	25-08-2010	07-02-2011
3834		241	ANGADI KS		20.01.1962	25-08-2010	07-02-2011
3835		243	MALIKARJUNA		01.01.1962	09-07-2009	07-02-2011
3836		244	RAMUDU		05.09.1959	09-07-2009	07-02-2011
3837		245	VISWANATH J		23.07.1961	25-08-2010	07-02-2011
3838		246	KESHAVAMURTHY L		23.06.1963	16-11-2009	07-02-2011
3839		246A	ANANTH S		20-07-1965	20-03-2012	07-02-2011
3840		248	PARTHASARATHI KA		15.07.1963	25-08-2010	07-02-2011
3841	6957	249	SRINIDHI BR		11.05.1965	09-07-2009	07-02-2011
3842		250	LINGESWAR J		01.06.1961	09-07-2009	07-02-2011
3843	6957C	252	MURALIDHAR V		03-03-1962	09-07-2009	07-02-2011
3844	6958	253	SANJAY N		17-08-1970	28-05-2004	07-02-2011
3845		254	SHETTAR NV		09.07.1961	09-07-2009	07-02-2011
3846		257	JALEEL KHAN		01.07.1960	09-07-2009	07-02-2011
3847		258	PADMARANI K		29.01.1962	09-07-2009	07-02-2011
3848	6962	260	VENKATESH N D		26-09-1968	26-02-2004	07-02-2011
3849	6963	261	RAVIKUMAR R		16-10-1970	28-07-2004	07-02-2011
3850	6965	263	RAMESH MJ		09.06.1969	09-07-2009	07-02-2011
3851	6966	265	SHAKHIR HUSIN M		20-06-1973	28-05-2004	07-02-2011
3852	6967	266	VIJAYAKUMAR M C		29-08-1972	26-02-2004	07-02-2011
3853	6968	267	GHOUSE MOINUDDIN KATIL		280/6/68	26-02-2004	07-02-2011
3854		268	CHINTHAMANI BASAVARAJ		26.06.1958	25-08-2010	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
			BHADRAPUR				
3855	6969	269	SRIDHAR		04.06.1967	09-07-2009	07-02-2011
3856	6970	270	NAGARAJ S NAIK		27-07-1971	28-05-2004	07-02-2011
3857	6974	276	MAHESH CT		13-03-1974	26-02-2004	07-02-2011
3858		278	MAHESH KUMAR M		01.05.1963	07-02-2011	07-02-2011
3859		280A	PRAKASH S.V		30-06-1960	20-03-2012	07-02-2011
3860		281	SHIVALINGAPPA N		08-04-1958	20-03-2012	07-02-2011
3861		283	MAHALINGAIAH M		15.02.1963	07-02-2011	07-02-2011
3862		284	CHANNAPPA GOUDAR CR		01.06.1963	07-02-2011	07-02-2011
3863		285	KULKARNI AS		30.04.1964	07-02-2011	07-02-2011
3864		288	SRINIVASAMURTHY MV		05.03.1969	07-02-2011	07-02-2011
3865		289A	KUBASAD IS		01.06.1959	07-02-2011	07-02-2011
3866		289B	PRABHU N		20.07.1962	07-02-2011	07-02-2011
3867		290	NAGARAJU H		01.12.1956	07-02-2011	07-02-2011
3868		291	KRISHNA G. HORTHIKAR		17.04.1963	07-02-2011	07-02-2011
3869		292	GUNGUDI VB		20.07.1970	07-02-2011	07-02-2011
3870		297	SHIVAPRAKASH G		16.03.1963	07-02-2011	07-02-2011
3871		300	RAVINDRA G NANDARGI		01.06.1959	07-02-2011	07-02-2011
3872		302	RAVIKUMAR N		20.05.1973	07-02-2011	07-02-2011
3873		303	THONDIHALA SA		12.07.1963	07-02-2011	07-02-2011
3874		305	BHAGIRATHI HEGADE		22.07.1960	07-02-2011	07-02-2011
3875		306	KALLES N		11.07.1962	07-02-2011	07-02-2011
3876		308	MD. SHABUDDING		01.06.1962	07-02-2011	07-02-2011
3877		309	SHIVAPPA KP		10.03.1963	07-02-2011	07-02-2011
3878		310	HALASNGI BM		20.06.1962	07-02-2011	07-02-2011
3879		311	CHENNEGOWDA H		22.07.1973	07-02-2011	07-02-2011
3880		313	SHIVAMADHAVVA		08.10.1964	07-02-2011	07-02-2011
3881		315	PURSHOTHAMMA BC		04.07.1962	07-02-2011	07-02-2011
3882		316	CHOLLI SG		19.07.1969	07-02-2011	07-02-2011
3883		317	MADHU		01.06.1971	07-02-2011	07-02-2011
3884		318	SIDRAMAPPA CHANNAPPA BAMMANAVARA		25-02-1961	20-03-2012	07-02-2011
3885		319	PRAKASH HR		10.02.1963	07-02-2011	07-02-2011
3886		320	BASAPPA MS		01.07.1960	07-02-2011	07-02-2011
3887		321	SHIVAMURTHY KV		18.02.1963	07-02-2011	07-02-2011
3888		322	PRAKASH KP		18.09.1963	07-02-2011	07-02-2011
3889		323	JAGANATH		21.03.1962	07-02-2011	07-02-2011
3890		324	RAJENDRA BASAVANNAPPA VARADAI		22.07.1966	07-02-2011	07-02-2011
3891		325	PARUSHURAM SHIVAJI CHAVAN		05.04.1964	07-02-2011	07-02-2011
3892		326	SRINIVASAN CS		20.05.1963	07-02-2011	07-02-2011
3893		329	JAYAPPA R		04.01.1963	07-02-2011	07-02-2011
3894		330	PATIL MM		01.06.1964	07-02-2011	07-02-2011
3895		331	LOKESH AP		22.07.1963	07-02-2011	07-02-2011
3896		332	VANAJAKSHI H K		05.07.1961	07-02-2011	07-02-2011
3897		334	SETHU G		03.04.1962	07-02-2011	07-02-2011
3898		335	SANNAKI SS		01.06.1961	07-02-2011	07-02-2011
3899		336	ZARINA		07.07.1973	07-02-2011	07-02-2011
3900		336A	SHETTAKERI PM		03.08.1964	07-02-2011	07-02-2011
3901		338	KUMAR MC		30.08.1960	07-02-2011	07-02-2011
3902		341	MALIKURJUNA S		08.12.1973	07-02-2011	07-02-2011
3903		342	KUMARASWAMY E		04.07.1962	07-02-2011	07-02-2011
3904		343	SHAMASUNDAR SARNADE		20.07.1968	07-02-2011	07-02-2011
3905		344	SHANKUCHAKRADHARA KS		25.01.1964	07-02-2011	07-02-2011
3906		345	SHIVAPRASAD S		24-02-1965	20-03-2012	07-02-2011
3907		346	SOWMYA CR		19.04.1974	07-02-2011	07-02-2011
3908		347	SHAMSHER ALI		15-06-1959	20-03-2012	07-02-2011
3909		349	ANANTHARAJA B UPHADYA		01-05-1964	20-03-2012	07-02-2011
3910		349A	RAMEGOWDA J		22.07.1960	07-02-2011	07-02-2011
3911		351	LOKAPPA K		01.07.1958	07-02-2011	07-02-2011
3912		351A	SHRIHARI P.G		05-01-1966	20-03-2012	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3913		352	RAJA BT		01.01.1963	07-02-2011	07-02-2011
3914		353	THUMBAGI VN		22.07.1963	07-02-2011	07-02-2011
3915		355	KRISHNA MURTHY V		14.06.1962	07-02-2011	07-02-2011
3916		356	VEERESHA BABU BC		22.07.1966	07-02-2011	07-02-2011
3917		357	BAPUGOWDA		17.03.1962	07-02-2011	07-02-2011
3918		358	SHIVAKUMAR LP		20.05.1961	07-02-2011	07-02-2011
3919		358A	SHIVARAJA B.V		06-04-1958	20-03-2012	07-02-2011
3920		360	MUJIB ALI		04.12.1962	07-02-2011	07-02-2011
3921		361	RAGHVENDRA KORTI		06.10.1967	07-02-2011	07-02-2011
3922		362	MAMATHA SOMAYAGI		12.01.1965	07-02-2011	07-02-2011
3923		363	PRAKASH KR		15.03.1964	07-02-2011	07-02-2011
3924		364	PATIL RV S		22.07.1962	07-02-2011	07-02-2011
3925		366A	VENUGOPALA RAJU TN		25.01.1964	07-02-2011	07-02-2011
3926		367	PRAKASH MR		15.03.1963	07-02-2011	07-02-2011
3927		368	CHANDRASHEKAR		27-11-1968	20-03-2012	07-02-2011
3928		368A	NATARAJ K.L		07-03-1972	20-03-2012	07-02-2011
3929		369	BASAVAREDDY G		01.06.1970	07-02-2011	07-02-2011
3930		371	MAHESHWARAPPA UR		19.07.1963	07-02-2011	07-02-2011
3931		372	NAGARAJU M K		13-04-1972	20-03-2012	07-02-2011
3932		373	PURUSHOTHAMA BG		06.02.1965	07-02-2011	07-02-2011
3933		373A	MUDAGAL N.V		04-06-1968	20-03-2012	07-02-2011
3934		374	LAKSHIMI NARASIMHA		25.09.1972	07-02-2011	07-02-2011
3935		375	BALAKRISHNA TV		08.12.1961	07-02-2011	07-02-2011
3936		377	KALADAGI BS		01.04.1966	07-02-2011	07-02-2011
3937		378	MD. TOUFEKH AHMED QUARISHI		06-05-1961	20-03-2012	07-02-2011
3938		379	JAYAPRAKASH H		22.07.1964	07-02-2011	07-02-2011
3939		381	NAGARAJ		15.07.1963	07-02-2011	07-02-2011
3940		383A	VISHWANATH R		21.03.1964	07-02-2011	07-02-2011
3941		384	KOTTUR D B		14-08-1962	20-03-2012	07-02-2011
3942		384A	NARAYANASWAMY S		01-12-1962	20-03-2012	07-02-2011
3943		385	NAYAK KR		21.07.1963	07-02-2011	07-02-2011
3944		388	GURURAJA S		24.03.1974	07-02-2011	07-02-2011
3945		389	ARUN KUMAR H		23-07-1969	20-03-2012	07-02-2011
3946		390	MAHENDRA M S		20-05-1959	20-03-2012	07-02-2011
3947		390A	ASHOK KUMAR K		10-02-1961	20-03-2012	07-02-2011
3948		391	BHIMASHANKAR		01.04.1963	07-02-2011	07-02-2011
3949		393	NAGARAJ M		20.07.1962	07-02-2011	07-02-2011
3950		394	MD. ISAK SYED		20.03.1969	07-02-2011	07-02-2011
3951		395	SHIVAYOGI H		10.07.1964	07-02-2011	07-02-2011
3952		395A	RAJAKUMAR BA		12.11.1962	07-02-2011	07-02-2011
3953		396	HALAGATTI RI		06.07.1964	07-02-2011	07-02-2011
3954		397	SURESH G BANGALORE		01-08-1961	20-03-2012	07-02-2011
3955		400	SHIVAPPA B		19.02.1958	07-02-2011	07-02-2011
3956		402	MD. ANWAR PA		28.12.1973	07-02-2011	07-02-2011
3957		402A	SIDDAPAJI GOWDA SJ		02.05.1963	07-02-2011	07-02-2011
3958		402B	SHEKAR B		18-04-1963	20-03-2012	07-02-2011
3959		403	GRISH DM		03.04.1970	07-02-2011	07-02-2011
3960		404	KARNAL JB		22.09.1962	07-02-2011	07-02-2011
3961		405	YOGISH K		11.12.1961	07-02-2011	07-02-2011
3962		407	RAMEGOWDA M C		20-06-1965	20-03-2012	07-02-2011
3963		409	CHATE UP		01.06.1969	07-02-2011	07-02-2011
3964		410	KINNINGE CD		01.06.1961	07-02-2011	07-02-2011
3965		411	CHIKKARAJANNA		25-05-1962	20-03-2012	07-02-2011
3966		412	PRAKASH MARIGAPPA SAVALGI		18.10.1961	07-02-2011	07-02-2011
3967		413	CHETAN BABU M		13.07.1974	07-02-2011	07-02-2011
3968		415	PRAHALDARAO N		31.12.1964	07-02-2011	07-02-2011
3969		415A	SEETHARAMRAO KULKARNI		07-07-1972	20-03-2012	07-02-2011
3970		416	KAVALEKAR MS		30.06.1974	07-02-2011	07-02-2011
3971		417	SATYENDRA RAO GN		13.01.1964	07-02-2011	07-02-2011
3972		420	JYOTHI KS		30.03.1965	07-02-2011	07-02-2011
3973		421	ANIS AHMED A		01.11.1961	07-02-2011	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
3974		421A	RAGHAVENDRARAO		02-01-1964	20-03-2012	07-02-2011
3975		422	PRASANNA AK		18.07.1959	07-02-2011	07-02-2011
3976		423	RAVISHARADHYA M J		17-03-1970	20-03-2012	07-02-2011
3977		424	NARSIMHAIAH Y G		20-06-1964	20-03-2012	07-02-2011
3978		425	MANJAPPA D		01-10-1962	20-03-2012	07-02-2011
3979		428	CHIKKANNA MN		20.05.1965	07-02-2011	07-02-2011
3980		429	KUMARASWAMY A C		24-07-1958	20-03-2012	07-02-2011
3981		430	SURESH GS		06.01.1966	07-02-2011	07-02-2011
3982		431	SHIVEGOWDA C		01.01.1957	07-02-2011	07-02-2011
3983		434	MAHADEVAPPA HC		04.01.1953	07-02-2011	07-02-2011
3984		436	NAGARAJA CS		20.07.1965	07-02-2011	07-02-2011
3985		437	DODDANINGANAIAK SL		01.07.1958	07-02-2011	07-02-2011
3986		446	RAJESH HS		20.03.1970	07-02-2011	07-02-2011
3987		447	SHIVANANJAPPA T		22-07-1959	20-03-2012	07-02-2011
3988		449	YOGESH OG		04.08.1968	07-02-2011	07-02-2011
3989		450	MOHAN KUMAR GS		24.06.1968	07-02-2011	07-02-2011
3990		453	HANAGANDI J S		01-06-1964	20-03-2012	07-02-2011
3991		455	MALAGONDA MG		01.06.1963	07-02-2011	07-02-2011
3992		456	YERAGALA L A		01-06-1968	20-03-2012	07-02-2011
3993		457	BADEGERA VM		01.05.1962	07-02-2011	07-02-2011
3994		459	DESAI SM		10.06.1965	07-02-2011	07-02-2011
3995		461	RAMACHANDRA S N		10-02-1957	20-03-2012	07-02-2011
3996		462	KARABASABBAGOLA SB		22.07.1964	07-02-2011	07-02-2011
3997		463	HALLAD SS		01.06.1961	07-02-2011	07-02-2011
3998		464	PATTAR VS		26.01.1964	07-02-2011	07-02-2011
3999		468	BIRADARA GOWDAR MB		21.07.1962	07-02-2011	07-02-2011
4000		469	SURESH		01.06.1966	07-02-2011	07-02-2011
4001		470	GOWDAR BR		01.06.1960	07-02-2011	07-02-2011
4002		471	SHIVASWAMYGOWDA		08-03-1954	20-03-2012	07-02-2011
4003		478	BASAVARAJAPPA GR		04.05.1969	07-02-2011	07-02-2011
4004		479	HASAREDDY PK		10.07.1974	07-02-2011	07-02-2011
4005		480	KULAKARNI RN		20.07.1962	07-02-2011	07-02-2011
4006		481	VENKARARAO SM		01.06.1973	07-02-2011	07-02-2011
4007		482	KHALEED MA		22.07.1963	07-02-2011	07-02-2011
4008		483	DATTATRI R		30-01-1958	20-03-2012	07-02-2011
4009		486	SAMPANGI RAMAIAH		15.07.1962	07-02-2011	07-02-2011
4010		488	SUDARSHAN RAJ G		05.11.1964	07-02-2011	07-02-2011
4011		490A	SREENIVAS T		28/6/1968	20-03-2012	07-02-2011
4012		492	CHIKKANNA N.C.		21-06-1959	20-03-2012	07-02-2011
4013		494	ANANDA RAO HG		07.05.1965	07-02-2011	07-02-2011
4014		495	XAVIER P DAYAS		17-01-1965	20-03-2012	07-02-2011
4015		497	SURENDRANATH M.V		01.06.1968	07-02-2011	07-02-2011
4016		498	VIDYADHARA D. KOLAMKAR		06.02.1952	07-02-2011	07-02-2011
4017		499	PRAHALD N RANI		26.09.1967	07-02-2011	07-02-2011
4018		500	BHASKAR		23.12.1972	07-02-2011	07-02-2011
4019		501	CHANDRASHEKAR S		17-07-1969	20-03-2012	07-02-2011
4020		502	RAJENDRA VITAL JADAV		07.03.1973	07-02-2011	07-02-2011
4021		503	VEERANNA R		13-03-1969	20-03-2012	07-02-2011
4022		504	JAGADEESH P		25.03.1971	07-02-2011	07-02-2011
4023		505	SOMASHEKAR B YAGATIMATH		10.02.1972	07-02-2011	07-02-2011
4024		507	MAHESH KULKARNI		12.06.1967	07-02-2011	07-02-2011
4025		511	PUTTASWAMAIAH		04-05-1963	20-03-2012	07-02-2011
4026		513	HARISHKUMAR D		25.04.1972	07-02-2011	07-02-2011
4027		515	NAGABHUSHANA S		03-02-1967	20-03-2012	07-02-2011
4028		517	CHIDANANDA R		20.06.1968	07-02-2011	07-02-2011
4029		518	MALLESHAPPA G		10.06.1971	07-02-2011	07-02-2011
4030		519	PARASHURAMAPPA B H		02-06-1967	20-03-2012	07-02-2011
4031		520	PATIL MA		01.06.1964	07-02-2011	07-02-2011
4032		522	MANJUNATHA TP		02.07.1967	07-02-2011	07-02-2011
4033		523	CHANDRASHEKAR BE		25.06.1968	07-02-2011	07-02-2011
4034		524	RAVI H		01-06-1972	20-03-2012	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4035		527	SRINIVASU VM		19.04.1963	07-02-2011	07-02-2011
4036		528	VASANTHE GOWDA		25-05-1960	20-03-2012	07-02-2011
4037		529	RAMESH		01.02.1974	07-02-2011	07-02-2011
4038		531	DIVAKAR K		01-04-1956	20-03-2012	07-02-2011
4039		532	SAMIYODIN KURAM		25.08.1972	07-02-2011	07-02-2011
4040		533	CHAVAN TY		01.06.1963	07-02-2011	07-02-2011
4041		534	CHANDRAKANTH B. KUGUDI		23.07.1962	07-02-2011	07-02-2011
4042		535	MUNEER PASHA		06.05.1973	07-02-2011	07-02-2011
4043		536	SRINIVAS KG		29.04.1972	07-02-2011	07-02-2011
4044		537A	SHREEPADARAO K		30/6/1963	20-03-2012	07-02-2011
4045		538	PRABHUDEVA DB		01.06.1964	07-02-2011	07-02-2011
4046		538A	RAVEENDRAKUMAR M		01-07-1963	20-03-2012	07-02-2011
4047		539	SAJJANA SHETTRAR M V		22-07-1964	20-03-2012	07-02-2011
4048		543	ANWAR BASHA R		28.06.1966	07-02-2011	07-02-2011
4049		547	NAGARAJU JS		12.12.1964	07-02-2011	07-02-2011
4050		550	RAMACHANDRA KS		02.02.1960	07-02-2011	07-02-2011
4051		553	JAGADEESH M		05.02.1972	07-02-2011	07-02-2011
4052		554	RAMAKRISHNEGOWDA DB		20.07.1965	07-02-2011	07-02-2011
4053		556	SHIVAKUMAR SHIRURMATH		08-10-1967	20-03-2012	07-02-2011
4054		557	BOREGOWDA V		17.02.1966	07-02-2011	07-02-2011
4055		557A	RAJESH D		21.07.1971	07-02-2011	07-02-2011
4056		558	PATIL S B		20-07-1974	20-03-2012	07-02-2011
4057		560	CHENNEGOWDA		15.05.1966	07-02-2011	07-02-2011
4058		561	BIRADAR BA		01.10.1963	07-02-2011	07-02-2011
4059		562	BHIMANAGOWDA M BIRADAR		01.06.1965	07-02-2011	07-02-2011
4060		563	NARASIMHE GOWDA ST		04.08.1962	07-02-2011	07-02-2011
4061		564	HOSAMANI ABDUL RAZAK		21.05.1965	07-02-2011	07-02-2011
4062		566	BEEREGOWDA		17-06-1964	20-03-2012	07-02-2011
4063		567	PATIL BV		01.06.1963	07-02-2011	07-02-2011
4064		568	RAMACHANDRAPPA K		14.06.1963	07-02-2011	07-02-2011
4065		569	SHIVANAGOWDA		27.08.1963	07-02-2011	07-02-2011
4066		569A	SIDDAVEERIAH D.S		23/5/1962	20-03-2012	07-02-2011
4067		570	RAJESH RAI		30.05.1969	07-02-2011	07-02-2011
4068		571	RAJKUMAR K G		01-04-1962	20-03-2012	07-02-2011
4069		572	PAULINE GMW		14.06.1964	07-02-2011	07-02-2011
4070		576	DEVANANDA GURAPPA JUGATHI		22.07.1965	07-02-2011	07-02-2011
4071		576A	SRI PADA L HAVANOORA		14/7/1966	20-03-2012	07-02-2011
4072		577A1	PURSHOTHAM NEHRU H V		21-03-1965	20-03-2012	07-02-2011
4073		577B	MULLA A.G		22/7/1963	20-03-2012	07-02-2011
4074		578	MEDLARI MS		10.05.1965	07-02-2011	07-02-2011
4075		579	NAGASHETTY BIRADAR		01.06.1961	07-02-2011	07-02-2011
4076		579A	HATTI C.S		26/6/1966	20-03-2012	07-02-2011
4077		580	MOHANA K H		23-10-1962	20-03-2012	07-02-2011
4078		581	RAFAT SALIM		22-07-1962	20-03-2012	07-02-2011
4079		584	SRINIVAS G		01.12.1960	07-02-2011	07-02-2011
4080		585	VENKATESH		30.01.1964	07-02-2011	07-02-2011
4081		586	VANDALA GC		01.08.1965	07-02-2011	07-02-2011
4082		587	RAJENDRA		11.12.1958	07-02-2011	07-02-2011
4083		587A	MANJUNATH A.P		20/5/1960	20-03-2012	07-02-2011
4084		588	SHANKARAPPA		01-08-1965	20-03-2012	07-02-2011
4085		589	RAGHVENDRA KULAKARNI		25.08.1967	07-02-2011	07-02-2011
4086		590	VIJAYAKUMAR		28.07.1963	07-02-2011	07-02-2011
4087		591	UPPAR MG		01.06.1964	07-02-2011	07-02-2011
4088		593	VENKATESH MURTHY DR		08.05.1962	07-02-2011	07-02-2011
4089		595	MD. RAFATULLAH KHAN		30-01-1963	20-03-2012	07-02-2011
4090		596	MAHESH PN		14.05.1959	07-02-2011	07-02-2011
4091		597	SREENIVASA P.N.		11-04-1965	20-03-2012	07-02-2011
4092		598	BIRADAR KS		21.05.1964	07-02-2011	07-02-2011
4093		600	JAYARAMAPPA A		01.06.1966	07-02-2011	07-02-2011
4094		602	SIRAGUR AN		20.05.1961	07-02-2011	07-02-2011
4095		604	VIJAYASHETTY		19.08.1964	07-02-2011	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4096		605	THIPPESWAMY M		16.06.1965	07-02-2011	07-02-2011
4097		607	SHIVAPPA J		05-10-1966	20-03-2012	07-02-2011
4098		608A	NARAYANAREDDY V		01-09-1960	20-03-2012	07-02-2011
4099		609	SRINIVASULU MV		09.04.1964	07-02-2011	07-02-2011
4100		611	ANIL KUMAR		11.09.1965	07-02-2011	07-02-2011
4101		612	SHIVAJI T.	SC	12-03-1956	20-03-2012	07-02-2011
4102		613	SYED MUKTAR		20.06.1965	07-02-2011	07-02-2011
4103		614	CHANDRASHEKAR BALLOLLI		01-06-1961	20-03-2012	07-02-2011
4104		614A	ANJANEYA		15-04-1961	20-03-2012	07-02-2011
4105		616	YOGEEESH		18.10.1966	07-02-2011	07-02-2011
4106		617	ANIL KUMAR KOROSHI		21.07.1963	07-02-2011	07-02-2011
4107		618	SHASHIKANTHA P DESAI		25.12.1966	07-02-2011	07-02-2011
4108		618A	BIRADAR S Y		24-06-1963	20-03-2012	07-02-2011
4109		621	SIDDALINGASWAMY R		21.08.1967	07-02-2011	07-02-2011
4110		622	JAMSEED AHMAD KHAN		04-02-1962	20-03-2012	07-02-2011
4111		623	GOVINDRA RAO		07.12.1967	07-02-2011	07-02-2011
4112		625	GURUNATHA		15.08.1965	07-02-2011	07-02-2011
4113		629	UPPALADINNI BL		22.07.1964	07-02-2011	07-02-2011
4114		630	GOOLAPPA UJJANKOPPA		22/07/1967	20-03-2012	07-02-2011
4115		632	MAHESH C		07-05-1968	20-03-2012	07-02-2011
4116		633	PINJAR AMANULLA SAB		20.05.1969	07-02-2011	07-02-2011
4117		634	NAGENDRA		04.08.1970	07-02-2011	07-02-2011
4118		635	MAHANTHA SHIVAYOGI C. PATTAN		20-05-1969	20-03-2012	07-02-2011
4119		637	BAMMANAL SS		25.08.1960	07-02-2011	07-02-2011
4120		637A	RAGHUNATHSHARMA T.L		15/5/1963	20-03-2012	07-02-2011
4121		638	VASTRAD S G		22.07.1962	07-02-2011	07-02-2011
4122		639	MD. SIRAJUDDIN		20.07.1961	07-02-2011	07-02-2011
4123		643	HUBALLI NK		15.07.1967	07-02-2011	07-02-2011
4124		643A	SATISH J		28.03.1968	07-02-2011	07-02-2011
4125		644	SHARANA BASAPPA BIRADAR		10-09-1964	20-03-2012	07-02-2011
4126		645	SURESHA DEVATHA RAJ		26.01.1966	07-02-2011	07-02-2011
4127		647	THIRUPATHI ANANTHARAO		01.05.1967	07-02-2011	07-02-2011
4128		648	RAJU		20.07.1957	07-02-2011	07-02-2011
4129		649	MD. KALLIUDIN		30.12.1966	07-02-2011	07-02-2011
4130		650	VIDHYASAGAR PATIL		21.04.1964	07-02-2011	07-02-2011
4131		650B	VEERANJEGOWDA SV		08-12-1966	07-02-2011	07-02-2011
4132		651A	CHIDAMBAR V.HAVANURA		01-05-1966	07-02-2011	07-02-2011
4133		651	RAMESH		05.03.1967	07-02-2011	07-02-2011
4134		653	SURESHA G. NAYAK		03.01.1964	07-02-2011	07-02-2011
4135		655	SURAYA KANTHA		15.07.1964	07-02-2011	07-02-2011
4136		656	NAGENDRA N		11-04-1968	20-03-2012	07-02-2011
4137		657	VIRUPAKSHAPPA G DEVASOOR		05.03.1967	07-02-2011	07-02-2011
4138		658B	SHIVANNA G.E		09-04-1956	20-03-2012	07-02-2011
4139		660	SATISH M DISLY		23.06.1967	07-02-2011	07-02-2011
4140		662	BIRADAR PATIL V P		03.05.1967	07-02-2011	07-02-2011
4141		663	MOHAN M S		01-06-1962	20-03-2012	07-02-2011
4142		666	HIREMATH K M		01-06-1967	20-03-2012	07-02-2011
4143		667	GANAPATHI K C		26.06.1967	07-02-2011	07-02-2011
4144		668	LINGESH K S		08.05.1959	07-02-2011	07-02-2011
4145		670A	PHAKEERSAB SOPPADLA		01-06-1959	20-03-2012	07-02-2011
4146		674A	YALAGI V.M		01-08-1961	20-03-2012	07-02-2011
4147		672	GEETHA S		20.07.1966	07-02-2011	07-02-2011
4148		673	SANGAM YI		22.05.1961	07-02-2011	07-02-2011
4149		675	DEVANGADHA RP		19.02.1962	07-02-2011	07-02-2011
4150		676	KULAKARNI RM		17.05.1966	07-02-2011	07-02-2011
4151		678	BADIGER BC		23.07.1961	07-02-2011	07-02-2011
4152		680	SULADAL I.S		01-06-1961	20-03-2012	07-02-2011
4153		682	NAGESH K ANKOLEKAR M		02.01.1963	07-02-2011	07-02-2011
4154		684A	WALI S S		01-04-1963	20-03-2012	07-02-2011
4155		685	POTADAR M A		23.07.1963	07-02-2011	07-02-2011
4156		686	MALIKARJUNA S. NANDIKOLA		25.05.1962	07-02-2011	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4157		687	YOGARAJ DP		19.08.1959	07-02-2011	07-02-2011
4158		688	RAGHAVENDRA D JOSHI		30.09.1967	07-02-2011	07-02-2011
4159		689	KANTHARAJ CH		20.01.1960	07-02-2011	07-02-2011
4160		691	BANNURA DM		18.07.1965	07-02-2011	07-02-2011
4161		692	RAJASHEKAR P MALIMATH		15.10.1966	07-02-2011	07-02-2011
4162		693	MANJUNATH B M		01-08-1963	20-03-2012	07-02-2011
4163		695	RAVEENDRANATHASHETTY B		05-10-1962	20-03-2012	07-02-2011
4164		696	SANJEEV R NAYAK		15.12.1964	07-02-2011	07-02-2011
4165		700	VENKARAVANAPPA V		18.06.1964	07-02-2011	07-02-2011
4166		705	MANJUNATH U		12-09-1964	20-03-2012	07-02-2011
4167		706	SANTHOSH KUMAR SHETTY P		11.10.1967	07-02-2011	07-02-2011
4168		707	SURESH BABU G		26.03.1968	07-02-2011	07-02-2011
4169		709	BHEEMAIHA PA		18.07.1959	07-02-2011	07-02-2011
4170		710	BALUSA GK		01.06.1958	07-02-2011	07-02-2011
4171		711	CHIKKANNA		01.07.1964	26.11.1997	07-02-2011
4172		713	MALLIKARJUNA		17-08-1963	20-03-2012	07-02-2011
4173		714	SHIVARAJ PATIL		20.06.1965	07-02-2011	07-02-2011
4174		717	KANAGAHAVI BS		01.05.1968	07-02-2011	07-02-2011
4175		718	ABDUL ASHAM SAIB DF		12.09.1968	24/10/1997	07-02-2011
4176		719	NAGARAJ M P		14-04-1960	20-03-2012	07-02-2011
4177		722	ARSHAD PASHA ME		10.06.1967	07-02-2011	07-02-2011
4178		723	SYED ATEEQ DESAI		21-07-1963	20-03-2012	07-02-2011
4179		725	DESAI S S		23-10-1966	20-03-2012	07-02-2011
4180		727	ASHOK HANUMATHAPPA MOLI		20.06.1964	07-02-2011	07-02-2011
4181		728	RAMAKRISHNA HE		24.08.1967	07-02-2011	07-02-2011
4182		732	SHIVAKUMAR GOGI		01.07.1966	07-02-2011	07-02-2011
4183		732A	BALACHANDRA K [ELE]		21/7/1967	20-03-2012	07-02-2011
4184		733	GULAM MOHINUDDING		01.06.1966	07-02-2011	07-02-2011
4185		734	BOREGOWDA B		01-06-1964	20-03-2012	07-02-2011
4186		734A	THALAVAR B B		20.09.1967	07-02-2011	07-02-2011
4187		735	MADIVALA M B		01.06.1965	07-02-2011	07-02-2011
4188		736	SURESH B K		01-06-1960	20-03-2012	07-02-2011
4189		738	NAGARAJ N		09-11-1968	20-03-2012	07-02-2011
4190		740	HONNEGOWDA		14.01.1966	07-02-2011	07-02-2011
4191		741	SHIVALINGAIAH S K		19.06.1966	07-02-2011	07-02-2011
4192		742	KALI SELVI		28.07.1968	07-02-2011	07-02-2011
4193		744	SOMARAJU A N		22.07.1966	07-02-2011	07-02-2011
4194		745	MOHINA		05.11.1966	07-02-2011	07-02-2011
4195		747	RAMACHANDRA C A		08.09.1957	07-02-2011	07-02-2011
4196		749	MD. KDIRUDIN CHOWDARY		01.09.1964	07-02-2011	07-02-2011
4197		750	PRASANNAKUMAR T S		20.06.1968	07-02-2011	07-02-2011
4198		752	ARUNKUMAR SHANKAR KEDGONAVI		20.06.1965	07-02-2011	07-02-2011
4199		753	SANGAMANTHA		05.11.1966	07-02-2011	07-02-2011
4200		754	AMRUTHA RAO PATIL		29.05.1966	07-02-2011	07-02-2011
4201		755	RAJANNA H.R.		20-07-1963	20-03-2012	07-02-2011
4202		756	BALA BHIMA JADAV		04.11.1962	07-02-2011	07-02-2011
4203		757	SOLLAPURA SC		12.12.1966	07-02-2011	07-02-2011
4204		758	BASAVARAJAPPA GR		05.06.1963	07-02-2011	07-02-2011
4205		759	PANDURANGAPPA R		01.06.1964	07-02-2011	07-02-2011
4206		760	KALLAPPA GIREPPA JAINAPUR		01.05.1962	07-02-2011	07-02-2011
4207		761	SUNIL KUMAR SHANKAR RAO		03.06.1963	07-02-2011	07-02-2011
4208		762	MANIK RAO		15.10.1967	07-02-2011	07-02-2011
4209		763	ASHOK MK		04.06.1967	07-02-2011	07-02-2011
4210		766	RAMESH KB		01.05.1965	07-02-2011	07-02-2011
4211		767	PANDURANGABABU DHANVADI		01.06.1965	07-02-2011	07-02-2011
4212		767A	MALLIKARJUNA BAVAGE		01-06-1960	20-03-2012	07-02-2011
4213		768	ALISABA		01.10.1967	07-02-2011	07-02-2011
4214		769A	KANTHARAJU D.C		12-07-1966	20-03-2012	07-02-2011
4215		770	ASHOK KEMASHETTY		10.06.1963	07-02-2011	07-02-2011
4216		771	BHIMASENARAO VAJRABANDI		25.11.1965	07-02-2011	07-02-2011
4217		772A	MS BASAVARAJ		21-07-1964	18/05/2018	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4218		776	BASAVANTH BANDEPPA GANDAGE		01-06-1963	20-03-2012	07-02-2011
4219		777	NAIKWADI B D		23.03.1967	07-02-2011	07-02-2011
4220		789	VIJAYAKUMAR		18-07-1963	20-03-2012	07-02-2011
4221		779	LINGARAJASHETTY K R		29-12-1968	20-03-2012	07-02-2011
4222		779A	SALEEM N		19-05-1969	20-03-2012	07-02-2011
4223		780	PATIL G S		20.06.1968	07-02-2011	07-02-2011
4224		781	THAMMANNA S		24.06.1968	07-02-2011	07-02-2011
4225		783	CHANNAPPA PADMANNA SHETTY		01.03.1966	07-02-2011	07-02-2011
4226		785	RANGANATHA H		01.06.1967	07-02-2011	07-02-2011
4227		788	GIRISH KP		02.04.1968	07-02-2011	07-02-2011
4228		791	BATTI SM		01.06.1964	07-02-2011	07-02-2011
4229		792	DOOLAPPA HEMBADE		25.06.1968	07-02-2011	07-02-2011
4230		793	SATHYENDRANATHA		19.07.1968	07-02-2011	07-02-2011
4231		794	PATIL CS		01.06.1965	07-02-2011	07-02-2011
4232		795	RACHANNA		20.12.1966	07-02-2011	07-02-2011
4233		796	SHIVAPRAKASH		09.09.1966	07-02-2011	07-02-2011
4234		797	RAMESH PATIL		18.08.1968	07-02-2011	07-02-2011
4235		803	VENKATESH A R		15.07.1967	07-02-2011	07-02-2011
4236		804	KASTHURI KRISHNA		27.12.1958	07-02-2011	07-02-2011
4237		805	RAVIKUMAR B C		08-10-1968	20-03-2012	07-02-2011
4238		807	VIJAYAKUMAR JADHAV		01-09-1964	20-03-2012	07-02-2011
4239		852	THIPPESWAMY KS	SC	18.07.1962	07-02-2011	07-02-2011
4240		919	CHAVAN PB	SC	01.06.1965	07-02-2011	07-02-2011
4241		925	MAHADEVAPPA NAGAMMANAVAR	SC	13.03.1967	07-02-2011	07-02-2011
4242		930	GOPALA NAIKA L	SC	01-06-1968	20-03-2012	07-02-2011
4243		953	HULUGAPPA S	ST	10-06-1957	07-02-2011	07-02-2011
4244		971	LAXMAN SAHU	ST	01-07-1967	20-03-2012	07-02-2011
4245		972	BASAVARAJ DB	SC	20.02.1968	07-02-2011	07-02-2011
4246		973	DHAVARU RATHOD	SC	04.03.1967	07-02-2011	07-02-2011
4247		979	PUTTARAJAPPA D	SC	22.07.1963	07-02-2011	07-02-2011
4248		980	TARANATH	SC	07.08.1966	07-02-2011	07-02-2011
4249		991	PASHUPATHI	SC	10.02.1966	07-02-2011	07-02-2011
4250		1004	RAMAPPA HANUMANTHAPPA DODDAMANI	ST	05.04.1966	07-02-2011	07-02-2011
4251		1007	SWAMY KS	SC	22.07.1970	07-02-2011	07-02-2011
4252		1012	DODDAVEERIAH C	SC	01.06.1963	07-02-2011	07-02-2011
4253		1014	KUMAR C	SC	01.08.1966	07-02-2011	07-02-2011
4254		1017	SUBASH KISHAN RAO	SC	20.05.1967	07-02-2011	07-02-2011
4255		1024	BHIMARAYA D	SC	10.04.1961	07-02-2011	07-02-2011
4256		1040	DHANRAJ CHAVAN	SC	02-02-1967	20-03-2012	07-02-2011
4257		1047	RAMAKRISHNANAIIKA S	SC	10-07-1967	20-03-2012	07-02-2011
4258		1064	ANANDAPPA L PATHROTI	SC	23.07.1968	07-02-2011	07-02-2011
4259		1072	JAYAGOPAL	SC	01.08.1967	07-02-2011	07-02-2011
4260		1088	KUBENDRA NAIKA L	SC	01-06-1970	20-03-2012	07-02-2011
4261		1092	BASAVARAJ BANDIVADDAR	SC	24.06.1970	07-02-2011	07-02-2011
4262		1099	PREMASAGAR	SC	24.10.1970	07-02-2011	07-02-2011
4263		1105	BANNAPPA T	ST	01.07.1971	07-02-2011	07-02-2011
4264		1114	AMARAPPA	ST	01.06.1971	07-02-2011	07-02-2011
4265		1115	BASAVARAJU	SC	14.07.1969	07-02-2011	07-02-2011
4266		1116	SANJEEVA MANIKRAO HIROLI	SC	08-01-1968	20-03-2012	07-02-2011
4267		1117	HONNORUPPA A	ST	01-08-1965	20-03-2012	07-02-2011
4268		1120	NAYAK AK	SC	26.10.1970	07-02-2011	07-02-2011
4269		1121	PARAMESHA NAYAK N	SC	08.06.1970	07-02-2011	07-02-2011
4270		1123	SURYAKANTHA SADURAO VADEKAR	SC	01.07.1967	07-02-2011	07-02-2011
4271		1124	MALLIKARJUNA HIREMANI	SC	12.07.1968	07-02-2011	07-02-2011
4272		1125	DODDAMANI SG	SC	01.06.1972	07-02-2011	07-02-2011
4273		1126	POOJAR SM	ST	01.03.1968	07-02-2011	07-02-2011
4274		1128	THIMMANNA RATHNAGIRI	ST	01.06.1969	07-02-2011	07-02-2011
4275		1132	KOLKAR DY	ST	01.06.1968	07-02-2011	07-02-2011
4276		1136	CHAVAN VV	SC	17.07.1971	07-02-2011	07-02-2011
4277		1142	SHANKAR MUTHAPPA	SC	20.05.1966	07-02-2011	07-02-2011

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
			BANDIVADDAR				
4278	5005		JAGANATH SHETTY H		01-08-1959	20-03-2012	20-03-2012
4279		601	DAYANANDA		10-01-1966	20-03-2012	20-03-2012
4280		809	RAMEGOWDA K S		01-06-1966	20-03-2012	20-03-2012
4281		810A	PATIL CV		15.05.1965	07-02-2011	20-03-2012
4282		811	PARAMESHWARAPPA GC		12.07.1968	07-02-2011	20-03-2012
4283		811A	NARAYANAPPA M		20/8/1967	20-03-2012	20-03-2012
4284		812	RAJANNA M N		01-05-1968	20-03-2012	20-03-2012
4285		813	MANJUNATHA S NAYAK		10.04.1968	07-02-2011	20-03-2012
4286		814	SAVAGAOV SA		01.09.1964	07-02-2011	20-03-2012
4287		818	RAMESH G METRI		01-06-1968	20-03-2012	20-03-2012
4288		819	KANTHA DESHPANDE		01-06-1966	20-03-2012	20-03-2012
4289		821	SHIVAKUMAR PURANIK		01.06.1967	07-02-2011	20-03-2012
4290		822	SUBASH GURAPPA		06-01-1969	20-03-2012	20-03-2012
4291		824	NASURALLA M		06.05.1963	07-02-2011	20-03-2012
4292		826A	KANTAPPA		28/7/1961	20-03-2012	20-03-2012
4293		827	VIJAY KUMAR S. KURATTI		01.06.1965	07-02-2011	20-03-2012
4294		829	LASKHMI NARAYANA REDDY		09.07.1967	07-02-2011	20-03-2012
4295		831	DUNDAPPA		26.11.1969	07-02-2011	20-03-2012
4296		831A	GOPALAKRISHNA POOJARI K		01-10-1967	20-03-2012	20-03-2012
4297		832	ABUL FAZAL		29.09.1964	07-02-2011	20-03-2012
4298		833	KHOLIVADA JN		01.07.1967	07-02-2011	20-03-2012
4299		839	PATTED VN		22.07.1965	07-02-2011	20-03-2012
4300		840	THOPPALAKATTI AS		22.06.1966	07-02-2011	20-03-2012
4301		841	KULKARNI AG		11.05.1970	07-02-2011	20-03-2012
4302		842	NEELAKANTAPPA		01.01.1967	07-02-2011	20-03-2012
4303		846	ANANDA MURTHY M B		22-07-1967	20-03-2012	20-03-2012
4304		847	SHIVABASAPPA KALASHETTY		01.07.1966	07-02-2011	20-03-2012
4305		848	BASAPPA CG		19.09.1963	07-02-2011	20-03-2012
4306		849	HARLAPUR CU		20.03.1967	07-02-2011	20-03-2012
4307		850	P.V.PREMAKUMAR		02.01.1965	07-02-2011	20-03-2012
4308		851	SHASHIDHARA GA		24.06.1969	07-02-2011	20-03-2012
4309		853	HANUMATHA RAJU H		28.06.1966	07-02-2011	20-03-2012
4310		854	VEENA S		12.01.1968	07-02-2011	20-03-2012
4311		855	GIRISH N		09.05.1969	07-02-2011	20-03-2012
4312		855A	SANANDAGANESH B D		20.07.1966	07-02-2011	20-03-2012
4313		856	SIDDAPPA S		18.07.1967	07-02-2011	20-03-2012
4314		858	SOMAVARADA I C		10-05-1970	20-03-2012	20-03-2012
4315		860	CHANDRASHEKAR S		04.07.1969	07-02-2011	20-03-2012
4316		861	JANARDHANA K B		05-11-1966	20-03-2012	20-03-2012
4317		860A	FAYAZ AHMED M M		25-05-1968	20-03-2012	20-03-2012
4318		863	PRABHULINGA		24.07.1965	07-02-2011	20-03-2012
4319		865	PRADEEP V NAYAK		08.02.1965	07-02-2011	20-03-2012
4320		866	SUBASH DAGE		14.01.1966	07-02-2011	20-03-2012
4321		866A	DHARMAPRAKASH		29.01.1965	07-02-2011	20-03-2012
4322		866 B	MUDIBASAVANAGOWDRU M.B.		22-07-1960	20-03-2012	20-03-2012
4323		867	MOHAMMED GHOUSE		10-10-1964	20-03-2012	20-03-2012
4324		868	BASAVAREDDY K		07.02.1968	07-02-2011	20-03-2012
4325		869	SANJEEVAKUMAR		01.06.1968	07-02-2011	20-03-2012
4326		873	NARAYAN B V		16-11-1954	20-03-2012	20-03-2012
4327		875	PANKAJA BADASHESHI		25.03.1959	07-02-2011	20-03-2012
4328		877	BASAVARAJ I REDDY		24.03.1966	07-02-2011	20-03-2012
4329		878	BRUNDA A BOPARDIKAR		21.11.1963	07-02-2011	20-03-2012
4330		881	PATIL AV		26.06.1964	07-02-2011	20-03-2012
4331		882	MALLINATHA M. MALKAPUR		23.05.1968	07-02-2011	20-03-2012
4332		883	THALIKOTE GK		30.06.1968	07-02-2011	20-03-2012
4333		885	REVADI SM		20.07.1969	07-02-2011	20-03-2012
4334		887	ABDUL HAKEEM		13-09-1966	20-03-2012	20-03-2012
4335		888	MD. AYUB		20.07.1968	07-02-2011	20-03-2012
4336		888A	MATH V.R		01-06-1967	20-03-2012	20-03-2012
4337		888B	KURAVATTI R.G		01-01-1957	20-03-2012	20-03-2012

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4338		890	ERAPPA BHUSHETTY		01.06.1969	07-02-2011	20-03-2012
4339		891	MALLIKARJUNA H		01.03.1970	07-02-2011	20-03-2012
4340		892	MAHESH S NAIKA		18-12-1970	20-03-2012	20-03-2012
4341		894	RAMALINGESH S M		01-07-1968	20-03-2012	20-03-2012
4342		896	CHANDRASHEKAR M		13-05-1969	20-03-2012	20-03-2012
4343		897	KALLAPPA		01.06.1970	07-02-2011	20-03-2012
4344		898	SUBASH CHANDRA		01.06.1966	07-02-2011	20-03-2012
4345		899	PRAKASH M		08-07-1969	20-03-2012	20-03-2012
4346		901A	RAVIPRAKASH H.K		07-08-1962	20-03-2012	20-03-2012
4347		903	ANNADANI RAYAPPA MADALAGERI		29-06-1964	20-03-2012	20-03-2012
4348		905	ASHOK KUMAR		07.02.1963	07-02-2011	20-03-2012
4349		908	SOMANATH L B		21-12-1968	20-03-2012	20-03-2012
4350		909	RUDRAPPA GK		14.12.1970	07-02-2011	20-03-2012
4351		911A	ABDUL SALAM		01-08-1969	20-03-2012	20-03-2012
4352		912A	ESHWARAIH C		17/7/1963	20-03-2012	20-03-2012
4353		915	MOHAN ND		10.07.1967	07-02-2011	20-03-2012
4354		917	SHARANA BASAVARJ		07-12-1968	20-03-2012	20-03-2012
4355		918	SANGANAGODARA BK		24.01.1969	07-02-2011	20-03-2012
4356		921	ADIVAPPA SULIBHAVI		24.07.1961	07-02-2011	20-03-2012
4357		923	GURURAJA RAO R.D.		22-06-1972	20-03-2012	20-03-2012
4358		927	RUDRASWAMY H		20.03.1969	07-02-2011	20-03-2012
4359		928	BASAVARAJ NAGAIH GARAMPALLI		02.12.1964	07-02-2011	20-03-2012
4360		931	TAJUDDIN		01.06.1970	07-02-2011	20-03-2012
4361		933	SHASHIKANTH DH		01.04.1972	07-02-2011	20-03-2012
4362		934	MANJANNA M		24.02.1964	07-02-2011	20-03-2012
4363		936	KATHAL HUSSAIN		01.06.1964	07-02-2011	20-03-2012
4364		941	LAKSHMAN KUMBAR		01.06.1964	07-02-2011	20-03-2012
4365		943	RAVISHANKAR S		16.04.1965	07-02-2011	20-03-2012
4366		945	BASAVARAJ S BELLARY		13.11.1967	07-02-2011	20-03-2012
4367		948	POOVAIAH PB		22.07.1968	07-02-2011	20-03-2012
4368		954	GADAGKAR UM		21.07.1971	07-02-2011	20-03-2012
4369		959	VEERENDRA SHETTYKARA		01.06.1968	07-02-2011	20-03-2012
4370		964	SURESH PANCHALA		03.12.1967	07-02-2011	20-03-2012
4371		967	MALLIKARJUNA BIRADAR		01.06.1969	07-02-2011	20-03-2012
4372		975	ANANTHARAJU B		07.02.1968	07-02-2011	20-03-2012
4373		977	PRAKASH G. PATIL		06.08.1965	07-02-2011	20-03-2012
4374		981	MYDUNASA		05.05.1972	07-02-2011	20-03-2012
4375		986	ADURA PK		03.02.1956	07-02-2011	20-03-2012
4376		987	PRAKASH NS		20.06.1970	07-02-2011	20-03-2012
4377		989	TELASANGA KS		01.06.1968	07-02-2011	20-03-2012
4378		990	VEERAPPA B		22.07.1970	07-02-2011	20-03-2012
4379		992	SHANTHAPPA MALLAPPAGOUDA BIRADAR		01.06.1966	07-02-2011	20-03-2012
4380		993	YELAGURESH		22.07.1967	07-02-2011	20-03-2012
4381		996	CHANDRASHEKAR DUBE		01.04.1961	07-02-2011	20-03-2012
4382		1000	SANJEEV KUMAR		01.08.1969	07-02-2011	20-03-2012
4383		939	MOHD. LABEEB UDDIN		26-01-1970	20-03-2012	20-03-2012
4384		946	GURURAJ RAO		13-06-1964	20-03-2012	20-03-2012
4385		956	MD. RUKNODDIN		10-06-1961	20-03-2012	20-03-2012
4386		964A	SIDDAPPA BOCHARE		01-06-1968	20-03-2012	20-03-2012
4387		975A	MARTHANDA SHASTRI		21/2/1968	20-03-2012	20-03-2012
4388		981A	MALLIKARJUN PATIL		01-07-1968	20-03-2012	20-03-2012
4389		994	SRINIVAS M H		10-04-1970	20-03-2012	20-03-2012
4390		1033	SUDHAKAR M KATHARAKI	ST	31-10-1968	20-03-2012	20-03-2012
4391		1155	SUNDARA VADIVELU A	SC	27-06-1970	20-03-2012	20-03-2012
4392	5558		SATHYANARAYANA A.R.		21/07/1963	20/12/2016	20/12/2016
4393	5978		MADHUSUDHAN M.R.		20/05/1965	20/12/2016	20/12/2016
4394	6238		ASHOK KUMAR S.S.	ST	13/04/1959	20/12/2016	20/12/2016
4395	6450		MANJUNATHA RAO S.L.		02-09-1960	20/12/2016	20/12/2016
4396	6899	90A	YATHIRAJ JV (Elec)		08-05-1961	20/12/2016	20/12/2016
4397	6913	101B	G RAJAKUMAR		01-06-1959	20/12/2016	20/12/2016

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4398	6968	154	MALLAPPA DEVADU SV		04-11-1963	20/12/2016	20/12/2016
4399	7004	6918 (186)	ASIFULLA SHARIFF		15-01-1970	20/12/2016	20/12/2016
4400	7053	232	RAJU S		22-07-1962	20/12/2016	20/12/2016
4401	7070	245A1	HALESHAPPA AG (Elec)		29-11-1960	20/12/2016	20/12/2016
4402	7095	268A	ESANNA S		23-07-1963	20/12/2016	20/12/2016
4403	7098	271	GURURAJ AR		20-12-1961	20/12/2016	20/12/2016
4404	7114	286	HULIYAPPA GOWDA SM		15-03-1958	20/12/2016	20/12/2016
4405	7116	287	DEVEGOWDA K		22-11-1960	20/12/2016	20/12/2016
4406	7118	289	NAGARAJA HEBBAL		26-05-1964	20/12/2016	20/12/2016
4407	7125	293	UMESHCHANDRA MOHANRAO PATHAKI		13-07-1970	20/12/2016	20/12/2016
4408	7142	309A	KARUNESHAPPA H (Elec)		15-06-1963	20/12/2016	20/12/2016
4409	7145	312	PRADEEP BABU RAO SIRDESHPANDE		01-07-1964	20/12/2016	20/12/2016
4410	7147	314	CHANDRASHEKAR D		10-12-1958	20/12/2016	20/12/2016
4411	7200	359	PANDURANGA		05-09-1965	20/12/2016	20/12/2016
4412	7212	368B	PUTTARAJA KJ		01-03-1963	20/12/2016	20/12/2016
4413	7221	375A	DEVARAJU		30-07-1960	20/12/2016	20/12/2016
4414	7231	382A	PRAKASH PATTAR (Elec)		22-07-1963	20/12/2016	20/12/2016
4415	7241	389A	NARAYANASWAMY N		15-09-1964	20/12/2016	20/12/2016
4416	7252	395B	GANESHA NN		01-06-1963	20/12/2016	20/12/2016
4417	7265	404A	DEVARAJ BL		20-05-1960	20/12/2016	20/12/2016
4418	7286	421B	RAMESH B HEGADE		19-03-1965	20/12/2016	20/12/2016
4419	7351	483A	SA RAVIKUMAR (Elec)		20-07-1959	20/12/2016	20/12/2016
4420	7355	487	PRAKASH VT		18-07-1959	20/12/2016	20/12/2016
4421	7376	506	MALLIKARJUNA BM		02-12-1968	20/12/2016	20/12/2016
4422	7378	508	BHANUPRAKASH N		-	20/12/2016	20/12/2016
4423	7382	512	RAMANNA GOWDA M		01-05-1969	20/12/2016	20/12/2016
4424	7414	538B	K GURURAJ		07-01-1972	20/12/2016	20/12/2016
4425	7417	541	ERANAGOUDA		01-08-1959	20/12/2016	20/12/2016
4426	7430	551	SOLAPURE RS		17-09-1963	20/12/2016	20/12/2016
4427	7446	565	DAYANDANDA KG		15-07-1967	20/12/2016	20/12/2016
4428	7449	567A	CHANDRASKEHAR (Elec)		01-06-1965	20/12/2016	20/12/2016
4429	7454	571 A1	NARAYASWAMY G		01-09-1964	20/12/2016	20/12/2016
4430	7472	581A	RANGASWAMY NR		01-06-1960	20/12/2016	20/12/2016
4431	7493	598A	SURYANARAYANA HC (Elec)		14-05-1964	20/12/2016	20/12/2016
4432	7510	611A	MJ PRAKASH		22-07-1959	20/12/2016	20/12/2016
4433	7515	615A	NILUGAL BU (Elec)		13-09-1965	20/12/2016	20/12/2016
4434	7526	624	CHANDRAPPA MS		01-09-1959	20/12/2016	20/12/2016
4435	7530	628	SIDDAPPA C		01-06-1964	20/12/2016	20/12/2016
4436	7545	642	RAJU THELANGE		12-10-1963	20/12/2016	20/12/2016
4437	7553	648A	HARMAGATTE R.H		06-01-1964	20/12/2016	20/12/2016
4438	7562	654	SUBBANNA B		24-11-1963	20/12/2016	20/12/2016
4439	7564	655A	PRASAD JS		23-07-1964	20/12/2016	20/12/2016
4440	7568	658A	SUDHINDRA		15-08-1967	20/12/2016	20/12/2016
4441	7592	679	MOHAN TANAPPA BURJI		13-03-1964	20/12/2016	20/12/2016
4442	7659	737	SRIPADA J		04-06-1963	20/12/2016	20/12/2016
4443	7668	746	GALGALI VG		01-05-1965	20/12/2016	20/12/2016
4444	7675	752A	RAJU H.S		24-02-1962	20/12/2016	20/12/2016
4445	7688	765	RAVINDRA RAO		20-07-1958	20/12/2016	20/12/2016
4446	7790	850A	NAGARAJ A (Elec)		22-07-1968	20/12/2016	20/12/2016
4447	7816	870	SUJAY KUMAR N		26-02-1968	20/12/2016	20/12/2016
4448	7856	904	SUDHAKAR K		22-07-1969	20/12/2016	20/12/2016
4449	7859	907	MANJUNATH SE		20-07-1968	20/12/2016	20/12/2016
4450	7862	910	NAGARAJU CN		22-03-1960	20/12/2016	20/12/2016
4451	7894	935A	HIREMATHA BP		15-08-1971	20/12/2016	20/12/2016
4452	7896	937	HAVAGIRAO		01-06-1970	20/12/2016	20/12/2016
4453	7898	938A	SWAMY P	SC	15-06-1967	20/12/2016	20/12/2016
4454	7920	955A	NATARAJ BASAPPA BANNUR		03-09-1969	20/12/2016	20/12/2016
4455	7923	958	JAGADEESH REDDY PB		08-03-1969	20/12/2016	20/12/2016
4456	7934	968	AYYAPPA GOUDA BHIMANAGOUDA REDDY		01-10-1970	20/12/2016	20/12/2016

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4457	7937	970	GOPALA	SC	20-07-1969	20/12/2016	20/12/2016
4458	7941	973A	SRIMANTH KOTI (Elec)		27-02-1967	20/12/2016	20/12/2016
4459	7954	983	SHEKAR RAGA		30-06-1966	20/12/2016	20/12/2016
4460		998	BASAIAH		01-05-1967	20-03-2012	20/12/2016
4461	7971	999	SHIVKUMAR GURANNA		02-08-1968	20/12/2016	20/12/2016
4462	7974	1001	UMESH KUDARI		01-06-1972	20/12/2016	20/12/2016
4463	7980	1005	PURUSHOTHAMA REDDY R.P		05-06-1968	20/12/2016	20/12/2016
4464	7981	1006	DATTATHREYA N		12-02-1971	20/12/2016	20/12/2016
4465	7983	1008	CHAPPARBAND HD		01-01-1970	20/12/2016	20/12/2016
4466	7986	1011	CHANDRASEKHAR A		15-03-1967	20/12/2016	20/12/2016
4467	7993	1016B	SRIKANTHA R. KULAKARNI		08-04-1968	20/12/2016	20/12/2016
4468	7997	1019A	ANILKUMAR P		14-09-1968	20/12/2016	20/12/2016
4469	7999	1021	AMRUTHAPPA GOWDA PATIL		-	20/12/2016	20/12/2016
4470	8000	1021A	RAJENDRA KUMAR B MARABA		16-08-1965	20/12/2016	20/12/2016
4471	8016	1037	SHARANAPPA DESHMUKH		01-06-1967	20/12/2016	20/12/2016
4472	8017	1038	SHARANA BASAPPA M PATIL		22-07-1967	20/12/2016	20/12/2016
4473		1041	NAGARAJAIAH PR		03-07-1968	18/05/2018	20/12/2016
4474	8024	1043	KRISHNA KESHAPPA ARERA		15-06-1972	20/12/2016	20/12/2016
4475	8026	1044A	B.PUSHPALATHA (SMT)		22-01-1972	20/12/2016	20/12/2016
4476	8028	1045	LOKESH K H		15-07-1965	20/12/2016	20/12/2016
4477	8029	1046	NAGENDRA PATTANA SETTY		01-06-1967	20/12/2016	20/12/2016
4478	8102	1148	AMRUIT	SC	21-06-1969	20/12/2016	20/12/2016
4479	8169	1215	KRISHNAKUMAR	SC	01-06-1983	20/12/2016	20/12/2016
4480	8171	1217	SHALINI N	SC	29-12-1980	20/12/2016	20/12/2016
4481	8200	1246	UJWAL PARAJI SONAVANE	SC	22-07-1970	20/12/2016	20/12/2016
4482	8206	1252	PRAKASH	SC	09-07-1967	20/12/2016	20/12/2016
4483	8208	1254	SHIVAKUMAR L	SC	31-07-1970	20/12/2016	20/12/2016
4484	8211	1257	GOVINDA BANDIVADAR	SC	02-06-1964	20/12/2016	20/12/2016
4485	8217	1263	SOWBHAGYA C K	SC	13-04-1975	20/12/2016	20/12/2016
4486	8225	1271	MANJULA D	SC	23-06-1973	20/12/2016	20/12/2016
4487		1280	ANANDAKUMAR N (M)	SC	10-06-1975	18/05/2018	20/12/2016
4488	8242	1288	APPANNABOHI	SC	11-06-1969	20/12/2016	18/05/2018
4489	8031	1048	REVANASIDDAPPA		09-08-1965	20/12/2016	18/05/2018
4490	8032	1049	BASAVARAJA ANNAVEERIAH HIREMATH		16-08-1967	20/12/2016	18/05/2018
4491	8034	1051	PREMCHAND G.L.		24-05-1971	20/12/2016	18/05/2018
4492		1061	RAMESH B		01-07-1971	18/05/2018	18/05/2018
4493		1063	RAVINDRA NAGAPPA		09-07-1970	18/05/2018	18/05/2018
4494		1066	NADUGADDI M J		22-07-1970	18/05/2018	18/05/2018
4495		1067	SATYANARAYANA RAO P		21-09-1967	18/05/2018	18/05/2018
4496		1068	ABUJAR GAFARI Y		26-07-1970	18/05/2018	18/05/2018
4497		1073	TEGGI S R		24-04-1969	18/05/2018	18/05/2018
4498		1075	MUDHOL SH		28-09-1970	18/05/2018	18/05/2018
4499		1076	SHIVARAJ HANUMAREDDY		01-06-1966	18/05/2018	18/05/2018
4500		1077	VIJAYALAXMI D		02-10-1966	18/05/2018	18/05/2018
4501		1078	BELAGAL SS		21-07-1964	18/05/2018	18/05/2018
4502		1080	MUDDURAJ R		25-02-1970	18/05/2018	18/05/2018
4503		1081	VISHNU THEERTHA		05-09-1966	18/05/2018	18/05/2018
4504		1082	BHAGAWAN MR		15-01-1968	18/05/2018	18/05/2018
4505		1089	KENDHULI M M		19-08-1969	18/05/2018	18/05/2018
4506		1090	PRAKASH ALUR		23-07-1967	18/05/2018	18/05/2018
4507		1093	NIJALINGAPPA K		01-05-1969	18/05/2018	18/05/2018
4508		1097	DYAMANNAVAR S M		06-01-1971	18/05/2018	18/05/2018
4509		1098	MALLAPPA NAGAPPA		01-06-1969	18/05/2018	18/05/2018
4510		1106	KATANNAVARA JAYANNA		01-06-1970	18/05/2018	18/05/2018
4511		1107	GUNTI L D		01-08-1966	18/05/2018	18/05/2018
4512		1109	MAMADAPUR Z A		11-07-1968	18/05/2018	18/05/2018
4513		1110	SULIBHAVI S B		27-08-1968	18/05/2018	18/05/2018
4514		1127	RAMAREDDY G		21-07-1966	18/05/2018	18/05/2018
4515		1129	BARKER B H		01-06-1963	18/05/2018	18/05/2018
4516		1133	SHIRUR S I		01-04-1973	18/05/2018	18/05/2018

Rank No.	JE Grd. No as on 1.1.93	JE Gradation List as on 01.01.2005	Name of the Engineer	SC ST	Date of Birth	Actual date of promotion	Eligibility Date
4517		1135	RAGHAVENDRA		21-04-1972	18/05/2018	18/05/2018
4518		1137	JATADHAR G T		01-06-1962	18/05/2018	18/05/2018
4519		1145	DESHAPANDE S R		03-06-1972	18/05/2018	18/05/2018
4520		1153	HALAWAR B M		01-04-1968	18/05/2018	18/05/2018
4521		1158	CHANNAKESHAHA		10-04-1963	18/05/2018	18/05/2018
4522		1159	PRAKASH K H		02-06-1966	18/05/2018	18/05/2018
4523		1160	NIRMALESH S		09-06-1969	18/05/2018	18/05/2018
4524		1161	RAJEGOWDA N N		15-07-1972	18/05/2018	18/05/2018

Chief Engineer
C&B(S),
Bangalore



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೩೪ No. 434
---------------------	---	--------------------

ಮುಖ್ಯ ಇಂಜಿನಿಯರ್‌ರವರ ಕಛೇರಿ, ಸಂಪರ್ಕ ಮತ್ತು ಕಟ್ಟಡಗಳು(ದ), ಬೆಂಗಳೂರು

ಅಧಿಸೂಚನೆ

ಸಂ:ಸಿಬಿಎಸ್:119::ತಾತ್ಕಾಲಿಕ ಜೇಷ್ಠತಾ ಪಟ್ಟಿ:ಇಎಸ್‌ಎಫ್:2019-20, ದಿನಾಂಕ: 31-05-2019

ವಿಷಯ ದಿನಾಂಕ: 27.07.2012ರಂತೆ ಇರುವ (ದಿನಾಂಕ:04.03.1988 ರಿಂದ 27.07.2012 ರವರೆಗೆ) ಲೋಕೋಪಯೋಗಿ ಮತ್ತು ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕವಾಗಿರುವ ಕಿರಿಯ ಇಂಜಿನಿಯರ್‌ಗಳ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸುವ ಬಗ್ಗೆ.

- ಉಲ್ಲೇಖ: 1. ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಸಿಬಿಎಸ್:02:ಜಿಡಿಎಲ್:ಇಎಸ್‌ಎಫ್:93 ದಿನಾಂಕ 01.12.1993
2. ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಸಿಬಿಎಸ್:11:ಜಿಡಿಎಲ್:ಇಎಸ್‌ಇ:2008 ದಿನಾಂಕ 29.03.2008
3. ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಸಿಬಿಎಸ್:09:ಕಿಇಂ:ಅಂತಿಮ ಜಿಡಿಎಲ್: ಇಎಸ್‌ಎಫ್: 2014-15 ದಿನಾಂಕ 08.12.2014
4. ಜೇಷ್ಠತಾ ಪಟ್ಟಿಗೆ ಸೇರ್ಪಡೆ ಮಾಡಿ ತಿದ್ದುಪಡಿ ಹೊರಡಿಸಿರುವ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಸಿಬಿಎಸ್:11:ಜಿಡಿಎಲ್:ಇಎಸ್‌ಇ:2008-09 ದಿನಾಂಕ: 12.05.2009 ಇದೇ ಅಧಿಸೂಚನೆ ಸಮ ಸಂಖ್ಯೆ ದಿನಾಂಕ 02.05.2011, 14.05.2014, 13.06.2011, 25.10.2014, 19.10.2015, 22.07.2016, 12.01.2017, 28.04.2017
5. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಾಠಾಇ:47:ಶಾಸನ:2013: ದಿನಾಂಕ 13.12.2013 ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಸಿಬಿಎಸ್:106:ಕಿಇಂ:ಬ್ಯಾಕ್‌ಲಾಗ್:ಇಎಸ್‌ಇ: 2016-17 ದಿನಾಂಕ 14.10.2016
7. ಸರ್ಕಾರದ ಪತ್ರ ಸಂಖ್ಯೆ: ಲೋಇ:245:ಸೇಸಕಿ:2016 ದಿನಾಂಕ 19.12.2016
8. ಈ ಕಛೇರಿಯ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಅಧಿಸೂಚನೆ ಸಂ: ಸಿಬಿಎಸ್:20:ಕಿಇಂ: ತಾಜೇಪ:ಇಎಸ್‌ಎಫ್:2017-18 ದಿನಾಂಕ: 07.06.2017
10. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ:186:ಎಸ್‌ಆರ್‌ಎಸ್:2018 ಬೆಂಗಳೂರು ದಿನಾಂಕ: 27.02.2019
11. ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ:186:ಎಸ್‌ಆರ್‌ಎಸ್:2018 ಬೆಂಗಳೂರು ದಿನಾಂಕ: 15.05.2019

ಉಲ್ಲೇಖ (1) ರಿಂದ (4) ರವರೆಗಿನ ಈ ಕಛೇರಿಯ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಕಿರಿಯ ಇಂಜಿನಿಯರ್‌ಗಳ ಅಂತಿಮ ಜೇಷ್ಠತಾ ಪಟ್ಟಿಯನ್ನು ಒಟ್ಟಾರೆಯಾಗಿ ಕ್ರೋಢೀಕರಿಸಿ ಪುನರ್ ಪರಿಶೀಲಿಸಿ, ದಿನಾಂಕ 27.07.2012ರಂತೆ ಇರುವ ಲೋಕೋಪಯೋಗಿ/ಜಲಸಂಪನ್ಮೂಲ ಇಲಾಖೆಯ ಕಿರಿಯ ಇಂಜಿನಿಯರ್‌ಗಳ ಪರಿಷ್ಕೃತ

ತಾತ್ಕಾಲಿಕ ಜೇಷ್ಠತಾ ಪಟ್ಟಿಗೆ ರಾಜ್ಯ ಪತ್ರದಲ್ಲಿ ಪ್ರಕಟಿಸಿದ 30 ದಿನಗಳ ಅವಧಿಯೊಳಗಾಗಿ ಅವುಗಳನ್ನು ಸಮರ್ಥಿಸುವಂತಹ, ಸೂಕ್ತ ದಾಖಲೆಗಳನ್ನು ಈ ಕಛೇರಿಗೆ ಕಳುಹಿಸಬೇಕೆಂದು ತಿಳಿಸಿ, ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಸಿಬಿಎಸ್:20:ಕಿಇಂ:ತಾಜೇಪ:ಇಎಸ್‌ಎಫ್:2017-18 ದಿನಾಂಕ: 07.06.2017ರಲ್ಲಿ ಪ್ರಕಟಿಸಲಾಗಿತ್ತು. ಈ ಸಂಬಂಧ, ಸಲ್ಲಿಸಲ್ಪಟ್ಟಿದ್ದ ಆಕ್ಷೇಪಣೆ ಮತ್ತು ಮನವಿಗಳನ್ನು ನಿಯಮಾನುಸಾರ ಪರಿಶೀಲಿಸಿ, ದಿನಾಂಕ 27.07.2012ರಂತೆ ಇರುವ ಕಿರಿಯ ಇಂಜಿನಿಯರ್ ವೃಂದದ ಅಂತಿಮ ಜೇಷ್ಠತಾ ಪಟ್ಟಿಯನ್ನು ಲೋಕೋಪಯೋಗಿ, ಜಲಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳಲ್ಲಿ ಗುರುತಿಸಲಾದ ಬ್ಯಾಕ್‌ಲಾಗ್ ಕಿರಿಯ ಇಂಜಿನಿಯರ್ ವೃಂದದ ಹುದ್ದೆಗಳನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಸಿವಿಲ್ ಅಪೀಲ್ ಸಂಖ್ಯೆ:9337-9352/2015 ಮತ್ತು ಇತರೆ ಪ್ರಕರಣಗಳಲ್ಲಿ ದಿನಾಂಕ:04.11.2015ರಂದು ನೀಡಿದ ಅಂತಿಮ ತೀರ್ಪಿನ ಅನುಸಾರ ಕರ್ನಾಟಕ ಸಿವಿಲ್ ಸೇವೆಯಲ್ಲಿನ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ 2001ರ ವಿಶೇಷ ನೇಮಕಾತಿ ನಿಯಮಾವಳಿಯ ಅನುಸಾರ ಕರ್ನಾಟಕ ಲೋಕಸೇವಾ ಆಯೋಗದಿಂದ ಮರು ಆಯ್ಕೆ ಮೂಲಕ ಭರ್ತಿ ಮಾಡಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಉಲ್ಲೇಖ(9)ರ ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಸಿಬಿಎಸ್:20:ಅಂಜೇಪ:ಕಿಇಂ:ಇಎಸ್‌ಎಫ್: 2017-18 ದಿನಾಂಕ 28.11.2017ರಲ್ಲಿ ಪ್ರಕಟಿಸಲಾಗಿರುತ್ತದೆ.

ಉಲ್ಲೇಖ (11)ರ ಸರ್ಕಾರದ ಆದೇಶದಲ್ಲಿ ಉಲ್ಲೇಖ (10)ರಲ್ಲಿ ಓದಲಾದ ದಿನಾಂಕ: 27.02.2019ರ ಸರ್ಕಾರದ ಆದೇಶದ ಕಂಡಿಕೆ 8 ರ ಉಪ ಕಂಡಿಕೆ (1)ರನ್ವಯ ಕ್ರಮ ತೆಗೆದುಕೊಂಡ ನಂತರ ಸದರಿ ಆದೇಶದ ಕಂಡಿಕೆ 8ರ ಉಪ ಕಂಡಿಕೆ (2)ರಲ್ಲಿ ಉಲ್ಲೇಖಿಸಲಾದ ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಮುಂಬಡ್ತಿ, ವೇತನ ಮತ್ತು ಪಿಂಚಣಿಗಳ ಕ್ರಮಬದ್ಧತೆ) ಅಧಿನಿಯಮ 1973ರ ಸೆಕ್ಷನ್ 4, 5 ಮತ್ತು 6ನೇ ಸೆಕ್ಷನ್ 9 ರೊಡನೆ ಸಹವಾಚನ ಮಾಡಿಕೊಂಡು ಇವುಗಳನ್ವಯ ತಾತ್ಕಾಲಿಕ/ಅಂತಿಮ ಜೇಷ್ಠತಾ ಪಟ್ಟಿಗಳನ್ನು ತಯಾರಿಸಿ ಪ್ರಕಟಿಸುವ, ಅರ್ಹತಾ ದಿನಾಂಕಗಳನ್ನು ನಿಗದಿಪಡಿಸುವ ಮುಂಬಡ್ತಿಗಳನ್ನು ಪುನರಾವಲೋಕನ ಮಾಡುವ ವೇತನ ಮತ್ತು ಪಿಂಚಣಿಗಳನ್ನು ಪುನರ್ ನಿಗದಿಪಡಿಸುವ ಪ್ರಕ್ರಿಯೆಯನ್ನು ಸದರಿ ಆದೇಶ ಹೊರಡಿಸಿದ 30 ದಿನಗಳೊಳಗಾಗಿ ಪೂರ್ಣಗೊಳಿಸತಕ್ಕದ್ದೆಂದು ಆದೇಶಿಸಲಾಗಿದೆ.

ಮೇಲಿನ ವಿವರಣೆಯಂತೆ ಲೋಕೋಪಯೋಗಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ವೃಂದದಲ್ಲಿ ವಿವಿಧ ಹಂತಗಳಲ್ಲಿ ಜೇಷ್ಠತಾ ಪಟ್ಟಿಗಳನ್ನು ಪುನರಾವಲೋಕನೆಗೆ ಒಳಪಡಿಸಿ ಸರ್ಕಾರಿ ಆದೇಶ ಸಂ: PWD 59 SESAKI 2017 BENGALURU DATED 28.07.2017 ರ ಷೆಡ್ಯೂಲ್‌ನ ಕಿರಿಯ ಇಂಜಿನಿಯರ್ (ಆಯ್ಕೆಯಾಗದಿರುವ) ಗಳ ಪಟ್ಟಿಯನ್ನು ಒಳಗೊಂಡಂತೆ ದಿನಾಂಕ:04.03.1988 ರಿಂದ 30.04.2019ರವರೆಗೆ ಅವಧಿಯ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ವೃಂದದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಅನುಬಂಧ-2ರಲ್ಲಿರುವಂತೆ ಪ್ರಕಟಿಸಲಾಗಿದೆ.

ಸದರಿ ಕಿರಿಯ ಇಂಜಿನಿಯರ್‌ಗಳ ಜೇಷ್ಠತಾ ಪಟ್ಟಿಯನ್ನು ಯಾವ ವಿಧಾನದಲ್ಲಿ ಮತ್ತು ಯಾವ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾಡಲಾಗಿದೆ ಎಂಬುದರ ಬಗ್ಗೆ ವಿವರಣಾತ್ಮಕ ಪಟ್ಟಿಯನ್ನು ಅನುಬಂಧ-1ರಲ್ಲಿ ವಿವರಿಸಲಾಗಿದೆ.

ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯಲ್ಲಿ ನಮೂದಿಸಿರುವ ಜೇಷ್ಠತೆಯ ಸ್ಥಾನ (ರ‍್ಯಾಂಕಿಂಗ್) ಹಾಗೂ ಅಧಿಕಾರಿಗಳ ಸೇವಾ ವಿವರಗಳ ಬಗ್ಗೆ ಅಥವಾ ಸಂಬಂಧಿತ ಬೇರೆ ಯಾವುದೇ ವಿಷಯಗಳ ಬಗ್ಗೆ ಆಕ್ಷೇಪಣೆ/ಸಲಹೆ/ಮನವಿಗಳು ಯಾವುದಾದರೂ ಇದ್ದಲ್ಲಿ, ಅವುಗಳನ್ನು ಸಮರ್ಥಿಸುವಂತಹ ಸೂಕ್ತ ದೃಢೀಕೃತ ಪುರಾವೆ/ದಾಖಲೆಗಳೊಡನೆ ಈ ಅಧಿಸೂಚನೆಯನ್ನು ಪ್ರಕಟಿಸಿದ 15 ದಿನಗಳೊಳಗಾಗಿ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದ), ಬೆಂಗಳೂರು-560001 ಇವರಿಗೆ ಸಲ್ಲಿಸಬಹುದಾಗಿದೆ. ನಿಗದಿತ ಅವಧಿಯ ನಂತರ ಸ್ವೀಕೃತವಾದ ಆಕ್ಷೇಪಣೆ/ಸಲಹೆ/ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

ಈ ಜೇಷ್ಠತಾ ಪಟ್ಟಿಯು ಮಾನ್ಯ ನ್ಯಾಯಾಲಯಗಳ ಹಾಗೂ ಮಾನ್ಯ ನ್ಯಾಯ ಮಂಡಳಿ ಮುಂದೆ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ, ಅಂತಹ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು / ಮಾನ್ಯ ನ್ಯಾಯ ಮಂಡಳಿ ನೀಡುವ ಅಂತಿಮ ತೀರ್ಪಿನ ಮೇರೆಗೆ ಪ್ರಸ್ತುತ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸುವ ಷರತ್ತಿಗೆ ಒಳಪಟ್ಟಿರುತ್ತದೆ.

ಮುಖ್ಯ ಇಂಜಿನಿಯರ್,
ಸಂಪರ್ಕ ಮತ್ತು ಕಟ್ಟಡಗಳು (ದ),
ಬೆಂಗಳೂರು

ಅನುಬಂಧ - 1ಬ್ಯಾಕ್‌ಲಾಗ್ ಕಿರಿಯ ಇಂಜಿನಿಯರ್‌ಗಳ ವಿವರ:-

1. ಬ್ಯಾಕ್‌ಲಾಗ್ ಕಿರಿಯ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲ್ ಸಂಖ್ಯೆ: 9337-9352/2015 ಮತ್ತು ಇತರೆ ಸಂಬಂಧಿತ ಪ್ರಕರಣಗಳಲ್ಲಿ ದಿನಾಂಕ: 04.11.2015 ರಂದು ನೀಡಿರುವ ತೀರ್ಪಿನಲ್ಲಿ ಅವರುಗಳ ಜೇಷ್ಠತೆಯನ್ನು ದಿನಾಂಕ:01.09.2003 ಮತ್ತು 20.01.2004 ರಿಂದ ನಿಗದಿಪಡಿಸಲು ತಿಳಿಸಿದ್ದು, ಸದರಿ ನಿಯಮದ ಉದ್ದತ ಭಾಗ ಕೆಳಕಂಡಂತಿದೆ:

“Those selected and appointed with effect from 1.9.2003 will be entitled to seniority with effect from 1.9.2003, and likewise, the remaining appointees will be allowed seniority with effect from 20.1.2004.”

“ The erstwhile appointees on contract basis, who do not fall in the zone of selection, have by now rendered 11/12 years of service as Assistant Engineers/Junior Engineers. It would be too harsh for them to vacate the posts occupied by them, for over a decade. In exercise of our jurisdiction under article 142 of the Constitution of India, we are satisfied in directing, that such of the assistant Engineers/Junior Engineers who have to make way to the regularly selected candidates, will be absorbed under the provisions of the Karnataka Civil Services (Absorption of persons appointed on contract basis against backlog vacancies in the category of Assistant Engineers and Junior Engineers in the Department of Public Works Engineering, Water Resources and Rural Development and Panchayat Raj) (Special) Rules, 2005 (hereinafter referred to as the '2005 Rules') with effect from 20.1.2004. They will be entitled to all service benefits including seniority and pay fixation etc. with effect from 20.1.2004.”

ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:04.11.2015ರ ತೀರ್ಪಿನಲ್ಲಿ ಆದೇಶಿಸಿದನುಸಾರ ಬ್ಯಾಕ್‌ಲಾಗ್ ಕಿರಿಯ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಆಯ್ಕೆಯನ್ನು ನಿಯಮಾನುಸಾರ ಮಾಡಿದ್ದು, ಅದರಂತೆ ನೇಮಕಾತಿ ಹೊಂದಿರುವ ಕಿರಿಯ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಅವರುಗಳ ಮೆರಿಟ್ ಆಯ್ಕೆಯನುಸಾರ ಮೇಲೆ ಹೇಳಿರುವ ಸೂಚನೆಯನ್ನು ಗಮನದಲ್ಲಿರಿಸಿಕೊಂಡು ಮೊದಲನೇ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ನೇಮಕಾತಿಯಾಗಿರುವ ಅಭ್ಯರ್ಥಿಗಳಿಗೆ ದಿನಾಂಕ 01.09.2003 ರಿಂದ ಜಾರಿಗೆ ಬರುವಂತೆ ಹಾಗೂ ಎರಡನೇ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ನೇಮಕಾತಿಯಾಗಿರುವ ಅಭ್ಯರ್ಥಿಗಳಿಗೆ ದಿನಾಂಕ 20.01.2004ರಿಂದ ಜಾರಿಗೆ ಬರುವಂತೆ ಜೇಷ್ಠತೆಯನ್ನು ನಿಗದಿಪಡಿಸಲಾಗಿದೆ.

2. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬ್ಯಾಕ್‌ಲಾಗ್ ಹುದ್ದೆಯಲ್ಲಿ 10/11 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿ, ವಿವಿಧ ಕಾರಣಗಳಿಂದ ಆಯ್ಕೆ ಪರಿಮಿತಿಯಲ್ಲಿ ಬಾರದೇ ಆಯ್ಕೆಗೊಳ್ಳದ ಕಿರಿಯ

ಇಂಜಿನಿಯರ್‌ಗಳ ಸೇವೆಯನ್ನು ಅವರುಗಳು ಈ ಹಿಂದೆ ವಿಲೀನಗೊಳಿಸಲಾಗಿದ್ದ 2005ರ ವಿಶೇಷ ವಿಲೀನಾತಿ ನಿಯಮಾವಳಿಯಡಿಯಲ್ಲಿಯೇ ಪರಿಗಣಿಸಿ ಸರ್ಕಾರದ ಅಧಿಸೂಚನೆ ಸಂಖ್ಯೆ ಲೋಇ 59 ಸೇಸಕಿ 2017 ದಿನಾಂಕ 28.07.2017ರಲ್ಲಿ ಮುಂದುವರಿಸಲಾಗಿರುತ್ತದೆ. ಸದರಿ ಅಧಿಸೂಚನೆಯಲ್ಲಿ ನಿಗದಿತ ಅವಧಿಯಲ್ಲಿ ದಾಖಲೆಗಳನ್ನು ಸಲ್ಲಿಸದೇ ಇದ್ದ ಕಿರಿಯ ಇಂಜಿನಿಯರ್‌ಗಳ ಹೆಸರಿನ ಮುಂದೆ NA (Not Appeared) ಎಂದು ನಮೂದಿಸಿದ್ದು ನಂತರದ ಅವಧಿಯಲ್ಲಿ ಅವರುಗಳ ಪೈಕಿ ದಾಖಲೆಗಳನ್ನು ಸಲ್ಲಿಸಿದ ಕಿರಿಯ ಇಂಜಿನಿಯರ್‌ಗಳ ಸೇವಾ ವಿವರಗಳನ್ನು ಪರಿಶೀಲಿಸಿ ಪ್ರಸ್ತುತ ಅವರ ಹೆಸರಿನ ಮುಂದೆ A (Appeared) ಎಂದು ನಮೂದಿಸಿ ಸರಿಪಡಿಸಲಾಗಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅವರುಗಳ ಜೇಷ್ಠತೆಯನ್ನು ಈಗಾಗಲೇ ಬ್ಯಾಕ್‌ಲಾಗ್ ನೇಮಕಾತಿಯಡಿ ಆಯ್ಕೆಗೊಂಡಿರುವ ಕಿರಿಯ ಇಂಜಿನಿಯರ್‌ಗಳ ಜೇಷ್ಠತೆಯ ನಂತರ ಪರಿಗಣಿಸಲು ನೀಡಿರುವ ನಿರ್ದೇಶನದಂತೆ ಪ್ರಸ್ತುತ ಕಿರಿಯ ಇಂಜಿನಿಯರ್ ವೃಂದದ ಜೇಷ್ಠತಾ ಪಟ್ಟಿಯಲ್ಲಿ ಆಯ್ಕೆಗೊಂಡು ದಿನಾಂಕ:01.09.2003 ಮತ್ತು ದಿನಾಂಕ:20.01.2004ರಲ್ಲಿ ಬಿಂಬಿತವಾಗಿರುವ ಕಿರಿಯ ಇಂಜಿನಿಯರ್‌ಗಳ ನಂತರದ ಜೇಷ್ಠತೆಯಲ್ಲಿ ಪರಿಗಣಿಸಿ ನಿಗದಿಪಡಿಸಲಾಗಿದೆ.

3. ಸರ್ಕಾರದ ಅಧಿಸೂಚನೆ ಸಂಖ್ಯೆ ಲೋಇ 59 ಸೇಸಕಿ 2017 ದಿನಾಂಕ:28.07.2017ರಲ್ಲಿ ಮುಂದುವರಿಸಲಾಗಿರುವ ಸಹಾಯಕ ಇಂಜಿನಿಯರ್/ ಕಿರಿಯ ಇಂಜಿನಿಯರ್‌ಗಳನ್ನು ಮಾತ್ರ 2005ರ ವಿಶೇಷ ವಿಲೀನಾತಿಯಡಿ ಮುಂದುವರಿಸಲಾಗಿದೆ. ಅದರಂತೆ 2005ರ ವಿಶೇಷ ವಿಲೀನಾತಿ ನಿಯಮದಲ್ಲಿ ವಿಲೀನಗೊಂಡು ಸೇವೆಯಲ್ಲಿ ಮುಂದುವರೆದು ಕಾರ್ಯನಿರ್ವಹಿಸುತ್ತಿರುವವರು ಮಾತ್ರ ಸದರಿ ಜೇಷ್ಠತಾ ಪಟ್ಟಿಯಂತೆ ಸೇವಾ ಸೌಲಭ್ಯಗಳನ್ನು ಪಡೆಯಲು ಅರ್ಹರಿರುತ್ತಾರೆ ಇದರ ಹೊರತಾಗಿ ಯಾವುದೇ ಇಂಜಿನಿಯರ್‌ಗಳು ಸೇವೆಯನ್ನು ತೊರೆದು ವಿವಿಧ ಕಾರಣಗಳಿಂದ ಸೇವಾ ಭಂಗವಾಗಿ ಮುಂದುವರೆಯದೇ ಇದ್ದಲ್ಲಿ ಅಂತಹ ಕಿರಿಯ ಇಂಜಿನಿಯರ್‌ಗಳು ಯಾವುದೇ ಸವಲತ್ತುಗಳನ್ನು ಪಡೆಯಲು ಅರ್ಹರಿರುವುದಿಲ್ಲ.
4. ದಿನಗೂಲಿ ಆಧಾರದ ಮೇಲೆ ನೇಮಕಗೊಂಡು 10 ವರ್ಷ ಸೇವೆ ಪೂರೈಸಿ ದಿನಾಂಕ:01.01.1990ರ ನಂತರದ ಅವಧಿಯಲ್ಲಿ ಸೇವೆಯಲ್ಲಿ ಸಕ್ರಮಗೊಂಡ ಕಿರಿಯ ಇಂಜಿನಿಯರ್‌ಗಳ ಜೇಷ್ಠತೆಯನ್ನು 10 ವರ್ಷ ಸೇವೆ ಪೂರೈಸಿದ ದಿನಾಂಕದಿಂದ ಅವರ ಸೇವೆಯನ್ನು ಆಧರಿಸಿ ಇಂಟರ್-ಸೇ ಜೇಷ್ಠತೆಯನುಸಾರ ನಿಗದಿಪಡಿಸಲಾಗಿದೆ.

ಮುಂದುವರೆದು, ದಿನಾಂಕ:04.03.1988 ರಿಂದ 30.04.2019ರವರೆಗಿನ ಅವಧಿಯಲ್ಲಿ ಕಿರಿಯ ಇಂಜಿನಿಯರ್‌ಗಳ ನೇರ ನೇಮಕಾತಿ/ ದಿನಗೂಲಿ ಆಧಾರದ ಮೇಲೆ ನೇಮಕಗೊಂಡು ಸಕ್ರಮಗೊಳಿಸಲಾದ ಕಿರಿಯ ಇಂಜಿನಿಯರ್/ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ನೇಮಕಗೊಂಡ ಕಿರಿಯ ಇಂಜಿನಿಯರ್/ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕಗೊಂಡ ಕಿರಿಯ ಇಂಜಿನಿಯರ್‌ಗಳ ಜೇಷ್ಠತೆಯನ್ನು ಅವರುಗಳ ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ಅನುಬಂಧ -2ರ ಪಟ್ಟಿಯಲ್ಲಿ ಕ್ರೋಢಿಕರಿಸಲಾಗಿದೆ.

ಮುಖ್ಯ ಇಂಜಿನಿಯರ್,
ಸಂಪರ್ಕ ಮತ್ತು ಕಟ್ಟಡಗಳು (ದ),
ಬೆಂಗಳೂರು

ANNEXURE – 2
PROVISIONAL GRADATION LIST OF JUNIOR ENGINEERS AS ON 30.04.2019 (From 04-03-1988 to 30.04.2019)

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
6796	1		SYED MUBESHIR AHMED		-	04-03-1988	04-03-1988	CGA	
6797	1A		MUKHITHA KHURESHI		06-01-1963	25/03/1988	25/03/1988	CGA	
6798	2		UMADEVI HN		22-03-1969	02-04-1988	02-04-1988	CGA	
6799	3		SHABBIR AHMED		04-02-1961	25-04-1988	25-04-1988	CGA	
6800	4		RANGESH PS		-	05-05-1988	05-05-1988	CGA	
6801	4A		DB RAVIKUMAR		01-01-1962	21-05-1988	21-05-1988	CGA	
6802	5		SHIVASANGAPPA		-	26-05-1988	26-05-1988	CGA	
6803	6		RAVI B		-	01-07-1988	01-07-1988	CGA	
6804	7		MD. ALIMUDDIN		23-10-1966	09-07-1988	09-07-1988	CGA	
6805	8		VENKATESH G		20-06-1968	24-09-1988	24-09-1988	CGA	
6806	9		VIJAYAGOPAL RV		-	27-10-1988	27-10-1988	CGA	
6807	10		UMESH D		20-06-1969	16-11-1988	16-11-1988	CGA	
6808	11		PADMANABHA CK		12-03-1960	12-12-1988	12-12-1988	CGA	
6809	12		MANJUNATH K		-	06-01-1989	06-01-1989	CGA	
6810	13		SURESH AH		21-06-1962	13-01-1989	13-01-1989	CGA	
6811	14		AJAJ AHMED SIDDIQUI		-	11-01-1989	11-01-1989	CGA	
6812	15		AZEEZ AHMED SIDDIQUE		02-06-1964	01-02-1989	01-02-1989	CGA	
6813	16		SADASHIVPETH		10-05-1943	12-02-1989	12-02-1989	CGA	
6814	17		SYED ATHEEKUR REHMAN		-	01-04-1989	01-04-1989	CGA	
6815	18		GURUMURTHY H		18-05-1968	10-05-1989	10-05-1989	CGA	
6816	19		SUNIL YV		24-10-1963	05-06-1989	18-05-1989	CGA	
6817	19A		RAVISHANKAR K		01-05-1967	22/05/1986	20/05/1989	DWR	
6818	19B		MALI PM		22-06-1962	01/06/1989	01/06/1989	DWR	
6819	20		RAGHUNANDA KUMAR R		-	23-06-1989	23-06-1989	CGA	
6820	21		MANJUNATH HN	SC	02-02-1969	07-08-1989	17-07-1989	CGA	
6821	22		RUSHBENDRA GOWDA S		-	26-07-1989	26-07-1989	CGA	
6822	23		CHANDRASHEKARIAH MC MATH		-	-	14-08-1989	CGA	
6823	24		SRINIVASA MURTHY BN		23-04-1967	01-09-1989	22-08-1989	CGA	
6824	25		BIJAPUR MM		07-12-1963	24-08-1989	24-08-1989	CGA	
6825	26		CHICKMATH CM		22-07-1968	28-08-1989	28-08-1989	CGA	
6826	26A		VIJAYENDRA NP		15-08-1958	04/10/1983	21/09/1989	DWR	
6827	27		CHANDRAMOULI		18-07-1963	22-08-1989	22-09-1989	CGA	
6828	28		MANJUNATH T		22-07-1962	02-10-1989	19-10-1989	CGA	
6829	29		MOHAMED ASLAM		22-08-1965	03-10-1989	21-10-1989	CGA	
6830	30		NARAYANA KULKARNI		-	21-10-1989	21-10-1989	CGA	
6831	31		ASLAM SM		22-08-1965	03-11-1989	03-11-1989	CGA	
6832	32		DHRUVARAJ		04-02-1964	09-11-1989	03-11-1989	CGA	
6833	33		NARASIMHA MURTHY KB		-	09-11-1989	09-11-1989	CGA	
6834	34		SUBHASHCHANDRA M		25-05-1963	27-11-1989	27-11-1989	CGA	
6835	35		NAGARAJU TM		02-07-1966	21-11-1989	21-11-1989	CGA	
6836	36		CHANDRASHEKAR GL		-	21-11-1989	21-11-1989	CGA	
6837	37		NAGARAJAIAH TM		02-07-1966	27-11-1989	27-11-1989	CGA	
6838	38		PRAKASH R		12-10-1966	14-02-1989	14-12-1989	CGA	
6839	39		MALATHEESHA S		-	-	20-12-1989	CGA	
6840	40		BASAVANNEPPA		05-03-1949	12-07-1975	01-01-1990	DWR	
6841	41		RAMASWAMY A		17-04-1953	01-01-1976	01-01-1990	DWR	
6842	42		ERA SINGH		14-06-1955	01-03-1976	01-01-1990	DWR	
6843	43		RIYAZ AHMAD JB		01-02-1957	25-05-1977	01-01-1990	DWR	
6844	44		VASUDEVACHAR S		02-06-1951	10-04-1978	01-01-1990	DWR	
6845	45		HONNURAPPA P		15-06-1955	01-10-1978	01-01-1990	DWR	
6846	46		SUDHAKAR G		07-09-1956	21-12-1978	01-01-1990	DWR	
6847	47		MALLINATH		28-06-1956	27-01-1979	01-01-1990	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
6848	48		GADAGOLI BA (M)		01-06-1956	01-04-1979	01-01-1990	DWR	
6849	49		RUDRAIAH BT		11-04-1953	11-04-1979	01-01-1990	DWR	
6850	50		FARIDODDIN K		05-06-1955	04-05-1979	01-01-1990	DWR	
6851	51		APGHANA SM		01-08-1960	26-06-1979	01-01-1990	DWR	
6852	51A		SAMASHEKHAR BV (Elec)		06-06-1957	02-08-1979	01-01-1990	DWR	
6853	52		GANGADHARA		01-01-1969	01-10-1979	01-01-1990	DWR	
6854	53		ACHALA V BHAT		07-01-1961	06-11-1979	01-01-1990	DWR	
6855	54		PUTTASWAMY N		05-02-1963	01-01-1980	01-01-1990	DWR	
6856	55		VENKATESH SC		22-06-1956	01-01-1980	01-01-1990	DWR	
6857	56		RAJESH K		-	01-01-1990	01-01-1990	CGA	
6858	57		SURESH SHETTY HV		22-07-1957	01-07-1979	01-01-1990	DWR	
6859	58		NIRMALA DEVI GK		01-09-1959	06-11-1979	01-01-1990	DWR	HK
6860	59		SHASHIDHAR HM		01-06-1960	09-12-1979	01-01-1990	DWR	
6861	60		DEVENDRAPPA U		25-05-1958	12-12-1979	01-01-1990	DWR	
6862	61		MAHANANDEESHWARAIAH Y.M.		01-07-1955	07-08-1979	01-01-1990	DWR	
6863	61A		HALLIKERI BM		22-04-1958	01-07-1979	01-01-1990	DWR	
6864	61B		NARAYANA BA		16-11-1954		01/01/1990	DWR	
6865	61C		MOKAASHI BS		06-01-1958		01/01/1990	DWR	
6866	61D		REVADI SM		20-07-1969		01/01/1990	DWR	
6867	61 E		DATHATHRI		30-04-1958	01-01-1979	01-01-1990	DWR	
6868	61F		ANANTHRAMU		20-01-1951	02-01-1974	01-01-1990	DWR	
6869	61G		M. MUNIRAJAIAH	SC	03-04-1955	07-12-1979	01-01-1990	DWR	
6870	62		BALI AC		18-08-1961	10-01-1990	10-01-1990	CGA	
6871	63		ASHWATHANARAYANA GOWDA		09-07-1969	17-01-1990	17-01-1990	CGA	
6872	64		RANGARAM HK		-	17-01-1990	17-01-1990	CGA	
6873	65		RAJESH		05-01-1965	01-02-1990	01-02-1990	CGA	
6874	66		SRINIVASA AN		-	12-03-1990	12-03-1990	CGA	
6875	67		JAYAKUMAR R		05-03-1967	15-03-1990	15-03-1990	CGA	
6876	68		VIJAYAKUMAR YN		24-03-1969	24-03-1990	24-03-1990	CGA	
6877	69		SEEMIKERI VA		08-03-1960	26-03-1980	26-03-1990	DWR	
6878	70		RIYAZ AHMED DAFEDAR		-	-	28-03-1990	CGA	
6879	71		VENKATESH A DANDAGE		22-07-1967	03-05-1990	05-03-1990	CGA	
6880	72		DIVANJI KV		26-01-1962	23-07-1981	29-03-1990		
6881	73		JOSHI SR		12-04-1947	24-07-1981	29-03-1990		
6882	74		HONGAL BV		01-05-1957	23-07-1981	29-03-1990		
6883	75		SOMASHEKARAPPA BN		18-09-1948	16-09-1974	29-03-1990		
6884	76		LINGE GOWDA		10-04-1944	01-03-1976	29-03-1990		
6885	77		RAMEGOWDA C		-	-	29-03-1990		
6886	78		CHIKKANNA NV		-	-	29-03-1990		
6887	79		KALAKERI PV		-	-	29-03-1990		
6888	80		HONGAL HS		25-05-1959	24-07-1981	29-03-1990		
6889	81		RAJASHEKARA		-	-	29-03-1990		
6890	82		RAMESH DS		02-05-1968	12-04-1990	12-04-1990	CGA	
6891	83		GANESH BS		25-04-1971	25-04-1990	17-04-1990	CGA	
6892	84		MURTHY MR		22-07-1964	23-05-1990	21-04-1990	CGA	
6893	85		NAGOJI		01-06-1957	01-01-1990	21-04-1990	DWR	
6894	86		SRIKHANDE RB	SC	22-07-1969	25-04-1990	25-04-1990	CGA	
6895	87		HANUMESH RAO CK		09-10-1950	01-05-1980	01-05-1990	DWR	
6896	88		RAMESH JB		07-05-1956	30-04-1980	01-05-1990	DWR	
6897	89		NATESH G		24-04-1970	01-06-1990	22-05-1990	CGA	
6898	90		NAGARAJA H		14-09-1958	01-06-1980	01-06-1990	DWR	
6899	90A		PARMESHAPPA		06-01-1955	06-01-1980	01-06-1990	DWR	
6900	90A		YATHIRAJ JV (Elec)		08-05-1961	01-06-1980	02-06-1990	DWR	
6901	91		SYED ASHRAF		01-01-1956	11-06-1980	11-06-1990	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
6902	92		ALUR AR		06-02-1964	14-06-1990	14-06-1990	CGA	
6903	93		HIREMATH SV		01-07-1963	14-06-1990	14-06-1990	CGA	
6904	94		RAVINDRA SINGH		10-03-1968	23-06-1990	15-06-1990	CGA	
6905	95		RAJU AC		04-03-1964	16-07-1990	27-06-1990	CGA	
6906	96		VADIRAJ BS		21-12-1959	18-07-1980	18-07-1990	DWR	
6907	96A		CHAMARAJU C		06-01-1958	28-07-1980	28-07-1990	DWR	
6908	97		SHIVAKUMAR K		01-08-1960	01-08-1980	01-08-1990	DWR	HK
6909	98		RAJESH KM		21-07-1968	13-08-1990	13-08-1990	CGA	
6910	99		NAGABHUSHAN S		30-05-1957	01-09-1980	01-09-1990	DWR	
6911	100		SIDDLINGANA GOUDA P		01-10-1960	11-09-1980	11-09-1990	DWR	
6912	101		SYED SHAKIR RAZA		21-07-1967	11-09-1990	11-09-1990	CGA	
6913	101A		SYIDGULMSULTHAN KATIBA		05-05-1961	19-09-1980	19-19-1990	DWR	
6914	101B		G RAJAKUMAR		01-06-1959	01-01-1984	19-09-1990	DWR	
6915	102		LAXMINARASIAH J (M)	SC	01-04-1955	20-10-1980	20-10-1990	DWR	
6916	103		JAI GANGADHARAIH		14-09-1956	31-10-1980	31-10-1990	DWR	
6917	104		SOMASHEKARAIH B		-	14-11-1990	14-11-1990	CGA	
6918	105		ASHOK KUMAR KAVALUR		-	20-11-1990	20-11-1990	CGA	
6919	106		BHEEMAREDDY SY		05-05-1961	22-11-1990	22-11-1990	CGA	
6920	107		UMESH G		04-06-1944	30-11-1990	30-11-1990	CGA	
6921	108		BASAVARAJA KM		01-06-1959	01-12-1980	01-12-1990	DWR	
6922	109		ARUN TP		11-09-1971	20-12-1990	03-12-1990	CGA	
6923	110		HARISH KT		21-05-1970	06-12-1990	06-12-1990	CGA	
6924	111		NAIKA AP		06-06-1957	15-12-1980	15-12-1990	DWR	
6925	112		LINGARAJU MG		22-05-1968	19-12-1990	19-12-1990	CGA	
6926	113		RAJAMANAL HUSSAIN		-	21-12-1990	21-12-1990	CGA	
6927	114		PASHUPATHI BELLAD		26-02-1954	01-01-1981	01-01-1991	DWR	
6928	115		MARGADAPPA	ST	01-05-1960	01-01-1981	01-01-1991	DWR	
6929	116		SHEKAR KR		-	17-01-1991	17-01-1991	CGA	
6930	117		RAMESH V		20-04-1965	18-01-1991	18-01-1991	CGA	
6931	118		VENKANNAGOWDA B MONI		-	27-01-1991	27-01-1991	CGA	
6932	119		TAJAMUL HUSSAIN		25-12-1965	28-01-1991	28-01-1991	CGA	HK
6933	120		SRINIVASA GOWDA C		06-03-1958	08-02-1991	08-02-1991	TFOD	
6934	121		SRIDHAR		14-04-1965	10-02-1991	10-02-1991	CGA	HK
6935	122		SANJEEVA REDDY KL		15-05-1958	14-02-1991	14-02-1991	CGA	
6936	123		NEELAKANTAIH		05-08-1961	16-02-1981	16-02-1991	DWR	
6937	124		MANJUNATH CM		19-08-1967	25-02-1991	27-02-1991	CGA	
6938	125		SRIHARI SR		21-11-1968	27-02-1991	27-02-1991	CGA	
6939	126		MANI VB		22-07-1970	05-03-1991	05-03-1991	CGA	
6940	127		MANOJ KUMAR KS		-	05-03-1991	05-03-1991	CGA	
6941	128		JAYAPPA DV		20-06-1968	27-03-1991	06-03-1991	CGA	
6942	129		SRINIVAS NV		19-04-1957	09-03-1981	09-03-1991	DWR	
6943	130		BIRADAR BS		21-07-1965	12-03-1991	12-03-1991	CGA	
6944	131		RAVINDRA JEEVAPPA MURGALI		06-06-1971	15-03-1991	15-03-1991	CGA	
6945	132		VENKATESH M		-	16-03-1991	16-03-1991	CGA	
6946	133		SATHYANARAYANA MC		-	18-03-1991	18-03-1991	CGA	
6947	134		PUTTAHANUMANTHA RAJU		23-09-1968	04-04-1991	20-03-1991	CGA	
6948	135		PRASANNA KUMAR BK		03-07-1961	21-03-1991	21-03-1991	CGA	
6949	136		RAJASHEKARA S MADIVALA		-	25-03-1991	25-03-1991	CGA	
6950	136A		A SURESH		04-02-1968	30-04-1991	30-04-1991	CGA	HK
6951	137		SHADAKSHARI K		01-07-1970	25-06-1991	25-05-1991	CGA	
6952	138		SATHISH ASHOK MIRJI		-	09-05-1991	09-05-1991	CGA	
6953	139		RAVIKUMAR		-	10-05-1991	10-05-1991	CGA	
6954	140		NATARAJ S PATIL		-	17-05-1991	17-05-1991	CGA	
6955	141		NAGARAJA PATIL N		-	-	28-05-1991	CGA	
6956	142		PADMA KUMAR KP		04-10-1964	30-05-1991	30-05-1991	CGA	
6957	143		MOHAMMED SALEEM		15-07-1968	11-01-1991	11-01-1991	CGA	HK
6958	144		NARAYANASWAMY KN		25-05-1964	06-05-1991	19-06-1991	CGA	
6959	145		NAGARAJ PATIL N		08-04-1965	21-06-1991	21-06-1991	CGA	
6960	146		SURESH KUMAR PR		-	26-06-1991	26-06-1991	CGA	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
6961	147		ESHWARA SHETTY KP		15-02-1959	01-07-1981	01-07-1991	DWR	
6962	148		GANESH BABU BG		14-11-1962	05-07-1981	05-07-1991	DWR	
6963	149		NATARAJ N		19-11-1962	22-06-1991	08-07-1991	CGA	
6964	150		MARGADAPPA B		01-05-1960	13-07-1981	13-07-1991	DWR	
6965	151		RAICHUR NAGARAJ		05-06-1966	17-07-1991	17-07-1991	CGA	
6966	152		SOMANNA S		20-07-1961	20-07-1981	20-07-1991	DWR	HK
6967	152A		ANJANAIAH		15-04-1961	20-07-1981	20-07-1991	DWR	
6968	153		SHIVANANDA		01-02-1960	01-08-1981	01-08-1991	DWR	
6969	154		MALLAPPA DEVADU SV		04-11-1963	06-08-1981	06-08-1991	DWR	
6970	155		KARANI RI		22-01-1960	26-08-1991	26-08-1991	CGA	
6971	155A		HS NAGARAJ (Elec)		15-07-1960	26-08-1981	26-08-1991	DWR	
6972	156		RAJESH E KIRANI		21-02-1969	26-08-1991	26-08-1991	CGA	
6973	157		ASHOK KUMAR BL		-	04-09-1991	04-09-1991	CGA	
6974	158		MANJANA GOWDA D (M)		01-06-1960	07-09-1981	07-09-1991	DWR	
6975	159		KANTHARAJACHARI S		04-09-1969	25-09-1991	25-09-1991	CGA	
6976	160		JOSHI MM		20-09-1960	27-09-1981	27-09-1991	DWR	
6977	160A		SUDHAKAR S		25-05-1961	01-10-1981	01-10-1991	DWR	
6978	161		VINAYAK PUJAR		14-05-1970	14-10-1991	14-10-1991	CGA	
6979	162		NAGARAJU D		02-04-1965	16-10-1991	16-10-1991	CGA	
6980	163		SUDHAKAR S		20-05-1961	01-11-1981	01-11-1991	DWR	
6981	163A		V.K. ADORA (SMT)		11-03-1956	02-11-1981	02-11-1991	DWR	
6982	164		SHIVASHARANA		23-05-1971	04-11-1991	04-11-1991	CGA	
6983	165		JAGADISH KG		24-11-1965	04-11-1991	04-11-1991	CGA	
6984	166		NATESH KUMAR CS		04-01-1970	04-11-1991	04-11-1991	CGA	
6985	167		SRINIVASA GOWDA S		-	04-11-1991	04-11-1991	CGA	
6986	168		RAJASHEKAR HARI GOWDAR		-	06-11-1991	06-11-1991	CGA	
6987	169		NAGEGOWDA HK		25-03-1961	12-11-1981	12-11-1991	DWR	
6988	170		VENKATESH MALKAD		04-10-1971	13-11-1991	13-11-1991	CGA	
6989	171		PUTTAIAH LV		07-07-1959	25-11-1981	25-11-1991	DWR	
6990	172		RAMESH GV		29-12-1972	26-11-1991	26-11-1991	CGA	
6991	173		HAFIZUR REHMAN		10-02-1955	28-11-1991	28-11-1991	DWR	
6992	174		SHIVAPRAKASH T		01-02-1956	03-12-1981	03-12-1991	DWR	
6993	175		SOMANNA GOWDA		04-11-1972	04-12-1991	04-12-1991	CGA	
6994	176		BASAVARAJU CM		10-09-1956	05-12-1981	05-12-1991	DWR	
6995	177		JAGADISH R		15-05-1967	06-12-1991	06-12-1991	CGA	
6996	178		NIRANJAN S		16-08-1959	07-12-1991	07-12-1991	CGA	
6997	178A		B. RAJU		06-05-1955	10-12-1991	10-12-1991	DWR	
6998			RK SHIVANNA		27/11/1960	10-12-1991	10-12-1991	DWR	
6999	179		UTAGONNVAR CI		01-07-1961	11-12-1981	11-12-1991	DWR	
7000	180		VEERESH S		01-06-1966	19-11-1991	12-12-1991	CGA	
7001	181		MURALIDHAR H		11-11-1962	18-12-1991	18-12-1991	CGA	
7002	182		KANTHARAJU		15-06-1962	18-12-1981	18-12-1991	DWR	
7003	183		HURAKADLI RC		19-06-1966	26-12-1991	26-12-1991	CGA	
7004	184		ACHUTHARAO		01-06-1969	06-11-1991	26-12-1991	CGA	
7005	185		PADMANABHAN RR		10-05-1968	03-01-1992	03-01-1992	CGA	
7006	186		ASIFULLA SHARIFF		15-01-1970	09-01-1992	09-01-1992	CGA	
7007	187		NAGARAJ S		15-07-1970	09-01-1992	09-01-1992	CGA	
7008	188		NARENDRA MR		10-03-1957	10-01-1982	10-01-1992	DWR	
7009	189		UMESH BHAT S		03-05-1968	10-01-1992	10-01-1992	CGA	
7010	190		JINAGA CG		16-04-1969	10-01-1992	10-01-1992	CGA	
7011	191		RAVIKUMAR		28-10-1962	12-01-1982	12-01-1992	DWR	
7012	192		NAGARAJU S		15-07-1970	20-01-1992	20-01-1992	CGA	
7013	193		JAYANNA		25-02-1963	04-02-1992	12-02-1992	CGA	
7014	194		MURALIDHAR G		10-11-1971	05-02-1992	14-02-1992	CGA	
7015	195		JERESON GEORGE		27-03-1967	24-02-1992	24-02-1992	CGA	
7016	196		SOMSHEKAR TN		11-07-1965	14-02-1992	24-02-1992	CGA	
7017	197		MUDDABIHAL SH		17-04-1963	25-02-1992	25-02-1992	CGA	
7018	198		AJITH KUMAR MS		29-07-1967	07-02-1992	04-03-1992	CGA	
7019	199		PRASHANTH KRISHNA NAIK		-	10-03-1992	10-03-1992	CGA	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7020	200		BALAKRISHNA K		01-06-1965	16-03-1992	16-03-1992	CGA	
7021	201		SURESH MM		-	18-03-1992	18-03-1992	CGA	
7022	202		GIRISH SHET K		-	19-03-1992	19-03-1992	CGA	
7023	203		JAGADISH KUMAR HUDEMANI		09-04-1967	05-02-1992	21-03-1992	CGA	
7024	204		KARIYAPPA KC		10-06-1957	22-03-1982	22-03-1992	DWR	
7025	205		CHANDRASHEKAR M		22-07-1960	18-03-1992	27-03-1992	CGA	
7026	206		HARISH SR		28-07-1965	06-04-1992	06-04-1992	CGA	
7027	207		ANIL KUMAR MG		13-06-1969	09-04-1992	09-04-1992	CGA	
7028	208		PUROHIT RN		01-05-1970	09-04-1992	09-04-1992	CGA	
7029	209		MOHANAPANDU NAIK		02-10-1968	10-04-1992	10-04-1992	CGA	
7030	210		JAYABORE GOWDA RK		03-06-1959	16-04-1982	16-04-1992	DWR	
7031	211		JAGADISH S		13-02-1969	20-04-1992	20-04-1992	TFOD	
7032	212		SURESH MS		01-06-1968	20-04-1992	20-04-1992	CGA	
7033	213		RAVINDRANATH		01-12-1946	14-12-1973	22-04-1992	CGA	
7034	214		UJJAL SUDEENDRA MP		-	27-04-1992	27-04-1992	CGA	
7035	215		TERADAL		-	27-04-1992	27-04-1992	CGA	
7036	216		RAGHUNATHA RAO		01-06-1957	04-05-1982	04-05-1992	DWR	
7037	217		PARAMESHWARAPPA HN		01-06-1957	23-04-1992	04-05-1992	CGA	
7038	218		SUBRAMANYA AV		01-06-1966	16-05-1992	16-05-1992	CGA	
7039	219		PATIL MG		05-06-1962	20-05-1992	20-05-1992	CGA	
7040	220		NAGARAJ T		04-06-1965	21-05-1992	21-05-1992	CGA	
7041	221		ANANDAKUMAR MS		01-06-1963	22-05-1992	22-05-1992	CGA	
7042	222		MAHADEV CHOWHAN	SC	01-06-1958	01-06-1982	01-06-1992	DWR	
7043	223		RAMANUJAM PB		02-12-1955	01-06-1982	01-06-1992	DWR	
7044	224		MULLA AA		02-07-1963	01-06-1992	01-06-1992	CGA	
7045	224A		DEVERAJU S.M		08-09-1960	06-03-1982	06-03-1982	DWR	
7046	225		GURUPRASAD N		16-07-1971	11-06-1991	11-06-1992	CGA	
7047	226		RAVI G		17-05-1963	15-06-1982	15-06-1992	DWR	
7048	227		SURESH G		14-07-1971	17-06-1992	17-06-1992	CGA	
7049	228		CHANDRASHEKAR PA		21-05-1963	26-06-1982	26-06-1992	DWR	
7050	229		SRIRAMACHANDRA		28-08-1959	01-07-1982	01-07-1992	DWR	
7051	229A		PUTTASWAMY GOWDA K.B		15-10-1961	01-07-1982	07-01-1992	DWR	
7052	230		SHAFIQ AHMED		21-07-1961	05-07-1982	05-07-1992	DWR	
7053	231		BHASKARA CHAR		-	07-07-1992	07-07-1992	CGA	
7054	231A		VENKATA SHAMAPPA (Elec)		04-02-1956	07-07-1982	07-07-1992	DWR	
7055	232		RAJU S		22-07-1962	07-07-1982	08-07-1992	DWR	
7056	233		RAJESH HC		11-05-1967	13-05-1992	13-07-1992	CGA	
7057	234		SADIQULLA KHAN		15-07-1967	22-07-1992	22-07-1992	CGA	
7058	234A		T. THIMMA REDDY		06-01-1961	25-07-1982	25-07-1992	DWR	HK
7059	235		SRINIVASA V		04-04-1965	27-07-1992	27-07-1992	CGA	
7060	236		MANCHAI AH P		09-07-1958	27-06-1986	29-07-1992	TFOD	
7061	237		UMAKANTH S		02-11-1966	16-07-1992	30-07-1992	CGA	
7062	238		SHIVACHANDRA HL		29-08-1966	14-07-1992	31-07-1992	CGA	
7063	238A		BN KENCHAGARA (Elec)		25-03-1962	18-01-1982	08-01-1992	DWR	
7064	239		PADMANABHA A		11-10-1955	02-08-1982	02-08-1992	DWR	
7065	240		MANJUNATH PRASAD BV		05-05-1964	10-08-1982	10-08-1992	DWR	
7066	241		ANGADI KS		20-01-1962	19-08-1992	19-08-1992	CGA	
7067	242		BHASKARACHAR T		01-09-1962	22-08-1992	22-08-1992	CGA	
7068	243		MALLIKARJUNA		01-01-1962	25-08-1982	25-08-1992	DWR	HK
7069	244		RAMADU		05-09-1959	01-01-1980	28-08-1992	DWR	
7070	245		VISHWANATH J		23-07-1961	01-09-1982	01-09-1992	DWR	
7071	245A		BORPADEKAR B.M (SMT)		28-11-1963	09-01-1982	09-01-1982	DWR	
7072	245A1		HALESHAPPA AG (Elec)		29-11-1960	02-09-1982	02-09-1982	DWR	
7073	246		KESHAVAMURTHY L		23-06-1963	06-09-1982	06-09-1992	DWR	
7074	246A		ANANTH S.		20-07-1965	09-10-1987	09-10-1992	DWR	
7075	247		CHIDAMBARA SWAMY BS		20-05-1962	29-08-1992	19-09-1992	CGA	
7076	248		PARTHASARATHI KA		15-07-1963	01-10-1982	01-10-1992	DWR	
7077	249		SRINIDHI BR		11-05-1965	01-10-1992	01-10-1992	CGA	
7078	250		LINGESHWARA G		01-06-1961	01-10-1982	01-10-1992	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7079	251		GOPAL KRISHNA		26-06-1962	03-10-1982	03-10-1992	DWR	
7080	252		MURALIDHARA V		03-03-1962	05-10-1982	05-10-1992	DWR	
7081	253		SANJAY N		17-08-1970	15-10-1992	15-10-1992	CGA	
7082	254		NAGARAJ VEERABHADRAPPA SHETTAR		09-07-1961	21-10-1982	21-10-1992	DWR	
7083	255		VIJAYAKUMAR MC		-	23-10-1992	23-10-1992	CGA	
7084	256		SOMASHEKAR	SC	-	28-10-1992	28-10-1992	CGA	
7085	257		JALEEL KHAN		01-07-1960	01-11-1982	01-11-1992	DWR	
7086	258		PADMARANI K		29-10-1962	01-11-1982	01-11-1992	DWR	
7087	259		PRAKASH SR		20-05-1969	12-11-1992	12-11-1992	CGA	
7088	260		VENKATESH ND		26-09-1968	13-11-1992	13-11-1992	CGA	
7089	261		RAVIKUMAR R		16-10-1970	13-11-1992	13-11-1992	CGA	
7090	262		HARISH KS		11-09-1965	28-10-1992	19-11-1992	CGA	
7091	263		RAMESH MG		09-06-1969	11-12-1992	19-11-1992	CGA	
7092	264		FAZLUR REHMAN		12-07-1958	22-11-1982	22-11-1992	DWR	
7093	265		SHAKIR HUSSAIN M		20-06-1973	23-11-1992	23-11-1992	CGA	
7094	266		VIJAYASHANKAR MC		29-08-1972	26-11-1992	26-11-1992	CGA	
7095	267		GHOUSE MOHINUDDIN KALEEL		28-06-1968	07-10-1992	27-11-1992	CGA	
7096	268		KUMARASWAMY HY		26-06-1958	01-12-1982	01-12-1992	DWR	
7097	268A		ESANNA S		23-07-1963	01-12-1982	01-12-1992	DWR	
7098	269		SRIDHAR		04-06-1967	07-12-1992	07-12-1992	CGA	
7099	270		NAGARAJ NAIK S		27-07-1971	13-11-1992	08-12-1992	CGA	
7100	271		GURURAJ AR		20-12-1961	10-12-1982	10-12-1992	DWR	
7101	272		SOMASHEKAR SP		14-06-1963	10-12-1992	10-12-1992	CGA	
7102	273		THIMMAIAH		08-08-1964	05-03-1990	12-12-1992	TFOD	
7103	274		MURALIDHAR M		14-05-1968	16-12-1992	16-12-1992	CGA	
7104	275		KOTRESHAPPA B		01-10-1962	11-11-1992	17-12-1992	CGA	
7105	276		MAHESHA CT		13-03-1974	18-12-1992	18-12-1992	CGA	
7106	277		SHAHU ABDUL KAREEM		20-05-1967	20-12-1992	20-12-1992	CGA	
7107	278		MAHESH KUMAR M		01-05-1963	01-01-1983	01-01-1993	DWR	
7108	279		PUDAKALAKATTI HM		27-04-1964	01-01-1993	01-01-1993	CGA	
7109	280		RAJU SL		20-05-1961	11-01-1983	11-01-1993	DWR	
7110	280A		PRAKASH S.V		30-06-1960	26-01-1983	26-01-1993	DWR	
7111	281		SHIVALINGAPPA N		08-04-1958	01-02-1983	01-02-1993	DWR	
7112	282		MUKUNDAN TV	SC	03-12-1961	01-02-1983	01-02-1993	DWR	
7113	283		MAHALINGAIAH M		15-02-1963	14-02-1983	14-02-1993	DWR	
7114	284		CHANNAPPA GOWDAR CR		01-06-1963	15-02-1983	15-02-1993	DWR	
7115	285		KULKARNI AS		30-04-1964	23-02-1983	23-02-1993	DWR	
7116	286		HULIYAPPA GOWDA		15-03-1958	08-02-1983	01-03-1993	DWR	
7117	286A		LINGEGOWDA		03-10-1955	03-10-1983	03-10-1993	DWR	
7118	287		DEVEGOWDA K		22-11-1960	08-03-1983	08-03-1993	DWR	
7119	288		SRINIVASAMURTHY M.V.		05-03-1969	10-03-1993	10-03-1993	CGA	
7120	289		NAGARAJA HEBBAL		26-05-1964	11-03-1993	11-03-1993	CGA	HK
7121	289A		KUBASADA I.S		06-01-1959	15-03-1983	15-03-1993	DWR	
7122	289B		PRABU S.		20-07-1962	16-03-1983	16-03-1993	DWR	
7123	290		NAGARAJU H		01-12-1956	18-03-1983	18-03-1993	DWR	
7124	291		HORTIKAR SG		17-04-1963	22-03-1983	22-03-1993	DWR	
7125	291A		SHESHADRI		-	24-03-1983	24-04-1993	DWR	
7126	292		GONGADI VB		20-07-1970	26-03-1993	27-03-1993	CGA	
7127	293		UMESHCHANDRA MOHANRAO PATHAKI		13-07-1970	31-03-1993	31-03-1993	CGA	
7128	294		SAROJINI M SHETTY		27-07-1959	08-04-1983	08-04-1993	DWR	
7129	295		MUDDI SS	ST	24-04-2017	19-04-1993	19-04-1993	CGA	
7130	296		SHIVALINGAPPA	SC	15-04-1955	06-05-1983	06-05-1993	DWR	
7131	297		SHIVAPRAKASH G		16-03-1960	10-05-1983	10-05-1993	DWR	
7132	298		DHANYAKUMAR		09-11-1970	10-05-1993	10-05-1993	CGA	HK
7133	299		LAKSHMIKANTH MITHRA	SC	28-04-1971	21-05-1993	21-05-1993	CGA	
7134	300		NANDARAGI R.B.		01-06-1959	21-05-1983	21-05-1993	DWR	
7135	301		GUNASHEKAR P	SC	01-06-1958	25-05-1983	25-05-1993	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7136	302		RAVIKUMAR N		20-05-1973	26-05-1983	26-05-1993	CGA	
7137	303		THONDIHAL SA		12-07-1963	27-05-1983	27-05-1993	DWR	
7138	304		CHANDRASHEKAR N		30-03-1955	01-06-1983	01-06-1993	DWR	
7139	305		BHAGIRATHI HEGDE (SMT)		22-07-1960	01-06-1983	01-06-1993	DWR	
7140	306		KALLESH N		11-07-1962	01-06-1983	01-06-1993	DWR	
7141	307		SHAMBULINGAIAH M	SC	20-08-1957	01-06-1983	01-06-1993	DWR	
7142	308		SHAHABUDDIN M		01-06-1962	01-06-1983	01-06-1993	DWR	
7143	309		SHIVAPPA KP		10-03-1963	01-06-1983	01-06-1993	DWR	
7144	309A		KARUNESHAPPA H (Elec)		15-06-1963	01-06-1983	01-06-1993	DWR	
7145	310		HALASANGI BM		20-06-1962	04-06-1983	04-06-1993	DWR	
7146	311		CHANNAGOWDA H		22-07-1973	09-06-1993	09-06-1993	CGA	HK
7147	312		PRADEEP KUMAR		01-07-1964	10-06-1983	10-06-1993	DWR	
7148	313		SHIVAMADHAVA		08-10-1964	14-06-1983	14-06-1993	DWR	
7149	314		CHANDRASHEKAR D		10-12-1958	15-06-1983	15-06-1993	DWR	
7150	315		PURUSHOTHAM BC		04-07-1962	21-06-1983	21-06-1993	DWR	
7151	316		SIDDAPPA GIRIMALLAPPA CHOLLI		19-07-1969	22-06-1993	22-06-1993	CGA	
7152	317		MADHU		01-06-1971	23-06-1993	23-06-1993	CGA	HK
7153	318		SIDRAMAPPA CHANNAPPA BAMMANAVAR		25-02-1961	25-06-1983	25-06-1993	DWR	
7154	319		PRAKASH HR		10-02-1963	27-06-1983	27-06-1993	DWR	
7155	319A		MD LIYAKHAN ALI (Elec)		30-06-1960	28-06-1983	28-06-1993	DWR	
7156	320		BASAPPA MS		01-07-1960	01-07-1983	01-07-1993	DWR	
7157	321		SHIVMURTHY KV		18-02-1963	01-07-1983	01-07-1993	DWR	
7158	322		PRAKASH KP		18-09-1963	01-07-1983	01-07-1993	DWR	
7159	323		JAGANATH		21-03-1962	01-07-1983	01-07-1993	DWR	
7160	324		RAJENDRA BASAVNEPPA VARADAI		22-07-1966	02-07-1993	02-07-1993	CGA	
7161	325		CHAWAN PS		05-04-1964	07-07-1983	07-07-1993	DWR	
7162	325A		SM HADAGINAL		01-08-1962	08-07-1983	08-07-1993	DWR	
7163	325B		P VIJAYANAND		20-05-1965	13-07-1983	13-07-1993	DWR	
7164	326		SRINIVASAN CS		20-05-1963	15-07-1983	15-07-1993	DWR	
7165	327		SHANKAR MURTHY MS		10-05-1964	15-07-1983	15-07-1993	DWR	
7166	328		SRIRAMA SHETTY		01-06-1959	19-07-1983	19-07-1993	DWR	
7167	328A		MUKIMA M.A		12-05-1963	20-07-1983	20-07-1993	DWR	
7168	329		JAYAPPA R		04-01-1963	21-07-1983	21-07-1993	DWR	
7169	330		MALLANAGOWDA MUDIGOWDA		01-06-1964	21-07-1983	21-07-1993	DWR	
7170	331		LOKESH AP		22-07-1963	26-07-1993	26-07-1993	CGA	
7171	332		VANAJAKSHI HK		05-07-1961	01-02-1983	29-07-1993	DWR	
7172	333		BHAVIKATTI BT		04-01-1961	-	29-07-1993	DWR	
7173	334		SETHU G		03-04-1962	11-08-1983	11-08-1993	DWR	
7174	335		SANNAKKI SS		01-06-1961	21-08-1983	21-08-1993	DWR	
7175	336		ZAREENA		07-07-1973	31-08-1993	31-08-1993	CGA	
7176	336A		SHETTYGERE PM		03-08-1964	04-09-1983	04-09-1993	DWR	
7177	337		VIJAYAKUMAR KN		05-07-1959	26-09-1983	26-09-1993	DWR	
7178	338		KUMAR MC		30-08-1960	26-09-1983	26-09-1993	DWR	
7179	339		KINAGI DS		02-06-1962	28-09-1983	28-09-1993	DWR	
7180	340		SHARANEGOWDA		06-01-1968	06-10-1993	06-10-1993	CGA	
7181	341		MALLIKARJUNA S		08-12-1973	08-10-1993	08-10-1993	CGA	
7182	342		KUMARASWAMY E		04-07-1962	12-10-1983	12-10-1993	DWR	
7183	343		SHAMSUNDAR SARNAD		20-07-1968	16-10-1993	16-10-1993	CGA	HK
7184	344		SHANKU CHAKRADHARA KS		25-01-1964	18-10-1983	18-10-1993	DWR	
7185	345		SHIVAPRASAD S		24-02-1965	22-10-1993	22-10-1993	CGA	
7186	346		SOWMYA CR		19-04-1974	28-10-1993	28-10-1993	CGA	
7187	347		SHAMSHER ALI		15-06-1959	01-11-1983	01-11-1993	DWR	HK
7188	348		ASHOK KUMAR		30-11-1964	05-11-1993	05-11-1993	CGA	HK
7189	349		ANANTHARAJA B UPHADYA		01-05-1964	08-11-1983	08-11-1993	DWR	
7190	349A		J. RAMEGOWDA		22-07-1960	26-11-1983	26-01-1993	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7191	350		SANGAMESH MUTTAPPANAVAR		23-03-1965	26-11-1983	26-11-1993	DWR	
7192	351		LOKAPPA K		01-07-1958	01-12-1983	01-12-1993	DWR	
7193	351A		PG SRIHARI		05-01-1966	02-12-1993	02-12-1993	CGA	
7194	352		RAJU BT		01-01-1963	04-12-1983	04-12-1993	DWR	
7195	353		TUMBAGI VN		22-07-1963	05-12-1983	05-12-1993	DWR	
7196	354		RAVINDRA YERANALLI		15-06-1973	17-12-1993	17-12-1993	CGA	HK
7197	355		KRISHNAMURTHY V		14-06-1962	25-12-1983	25-12-1993	DWR	
7198	356		VEERESHABU BC		22-07-1966	29-12-1993	29-12-1993	CGA	
7199	357		BAPUGOWDA		17-03-1962	11-01-1984	11-01-1994	DWR	HK
7200	358		SHIVAKUMAR LP		20-05-1961	16-01-1984	16-01-1994	DWR	
7201	358A		SHIVARAJ BV		04-06-1958	28-07-1983	16-01-1994	DWR	
7202	359		PANDURANGA		05-09-1965	17-01-1994	17-01-1994	CGA	
7203	360		MUJIB ALI		04-12-1962	20-01-1984	20-01-1994	DWR	
7204	361		RAGHAVENDRA RANGANATHA KORTI		06-10-1967	28-01-1994	28-01-1994	CGA	
7205	362		MAMATA SOMAYAJI		12-01-1965	02-02-1984	02-02-1994	DWR	
7206	363		PRAKASH KR		15-03-1964	22-02-1984	22-02-1994	DWR	
7207	364		PATIL RVN		22-07-1962	01-03-1984	01-03-1994	DWR	
7208	365		GOPALARAO GN		25-01-1964	01-03-1984	01-03-1994	DWR	
7209	366		SUDAKARA G.S.		07-02-1963	01-03-1984	01-03-1994	DWR	
7210	366A		VENUGOPALA RAJU TN		25-01-1964	01-03-1984	01-03-1994	DWR	
7211	367		PRAKASH MR		15-03-1963	05-03-1984	05-03-1994	DWR	
7212	368		CHANDRASHEKAR		27-11-1968	05-03-1994	05-03-1994	CGA	HK
7213	368A		KL NATARAJ		03-07-1972	09-03-1994	09-03-1994	CGA	
7214	368B		PUTTARAJA KJ		01-03-1963	12-03-1984	12-03-1994	DWR	
7215	369		BASAVA REDDY G		01-06-1970	29-03-1994	29-03-1994	CGA	HK
7216	370		PATIL S B		22-01-1962	01-04-1984	01-04-1994	DWR	
7217	371		MAHESHWARAPPA UR		19-07-1963	01-04-1984	01-04-1994	DWR	
7218	372		NAGARAJU MK		13-04-1972	22-04-1994	22-04-1994	CGA	
7219	373		PURUSHOTHAM BC		06-02-1965	26-04-1984	26-04-1994	DWR	
7220	373A		MUDAGAL NV		06-04-1968	26-04-1994	26-04-1994	CGA	
7221	374		LAXMINARASIMHA		25-09-1972	28-04-1994	28-04-1994	CGA	
7222	375		BALAKRISHNA TV		08-12-1961	29-04-1994	29-04-1994	CGA	
7223	375A		DEVARAJU		30-07-1960	01-05-1984	01-05-1994	DWR	
7224	376		ANUP RAJ		17-01-1964	02-05-1994	02-05-1994	CGA	HK
7225	377		KALADAGI BS		01-04-1966	03-05-1994	03-05-1994	CGA	
7226	377A		KS BASAVARAJAPPA		08-04-1958	06-05-1994	06-05-1994	CGA	
7227	378		MD. TOUFEEKH AHMED QUARISHI		06-05-1961	07-05-1984	06-05-1994	DWR	HK
7228	378B		RAJINI MO/PATIL		18-04-1961	16-05-1984	16-05-1994	DWR	
7229	379		JAYAPRAKASH H		22-07-1964	26-05-1984	26-05-1994	DWR	
7230	380		PARAMESHWARA MURTHY VS		22-12-1959	01-06-1984	01-06-1994	DWR	
7231	381		NAGARAJA		15-07-1963	01-06-1984	01-06-1994	DWR	HK
7232	382		VEERABHADRAIAH KM		04-01-1972	09-06-1984	09-06-1994	DWR	HK
7233	382A		PRAKASH PATTAR (Elec)		22-07-1963	13-06-1984	13-06-1994	DWR	
7234	383		LAKSHMINARAYANA V		28-06-1961	15-06-1984	15-06-1994	DWR	
7235	383A		VISHWANATH R		21-03-1964	07-01-1984	18-06-1994	DWR	
7236	384		KOTUR DB		14-08-1962	21-06-1984	21-06-1994	DWR	
7237	384A		NARANAYANASWAMY S		12-01-1962	21-06-1984	21-06-1994	DWR	
7238	385		NAYAK KR		21-07-1963	21-06-1984	21-06-1994	DWR	
7239	386		HUSSAIN BEGH CM		01-04-1962	22-06-1984	22-06-1994	DWR	
7240	387		DHARANENDRA		17-11-1966	24-06-1984	24-06-1994	CGA	
7241	388		GURURAJA S		24-03-1974	24-06-1994	24-06-1994	CGA	HK
7242	389		ARUN KUMAR H		23-07-1969	27-06-1994	27-06-1994	CGA	
7243	389A		NARAYANASWAMY N		15-09-1964	18-02-1984	18-02-1994	DWR	
7244	390		MAHENDRA MS		20-05-1959	04-07-1984	04-07-1994	DWR	
7245	390A		ASHOK KUMAR K		02-10-1961	07-07-1984	07-07-1994	DWR	
7246	391		BHIMASHANKAR		01-04-1963	11-07-1984	11-07-1994	DWR	HK

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7247	392		SHAMANNA M	SC	14-10-1957	11-07-1984	11-07-1994	DWR	
7248	392A		PADMANABHA JOSHI		28-11-1963	16-07-1984	16-07-1994	DWR	
7249	392B		PUTTARAJA KB		21-05-1964	19-07-1984	20-07-1994	DWR	
7250	393		NAGARAJ M		20-07-1962	09-08-1994	09-08-1994	CGA	
7251	394		MOHAMMAED ISAQ SAYED		20-03-1969	11-08-1994	11-08-1994	CGA	
7252	395		SHIVYOGI H		10-07-1964	15-08-1984	15-08-1994	DWR	
7253	395A		B.V. RAJUKUMAR		01-12-1962	26-08-1984	26-08-1994	DWR	
7254	395B		GANESHA NN		01-06-1963	01-09-1984	01-09-1994	DWR	
7255	396		HALAGATTI RI		06-07-1964	01-09-1984	01-09-1994	DWR	
7256	396A		KARNAL GB		22-09-1962	01-09-1984	01-09-1994	DWR	
7257	397		BANGALORE SG		01-08-1961	02-09-1984	02-09-1994	DWR	
7258	398		SRINIVAS		23-02-1972	02-09-1994	02-09-1994	CGA	HK
7259	399		RAHMTHULLA KHAN		01-07-1959	05-09-1984	05-09-1994	DWR	
7260	400		SHIVAPPA B		19-02-1958	07-09-1984	07-09-1994	DWR	
7261	401		NAGARAJA M		20-07-1962	08-09-1994	08-09-1994	CGA	
7262	402		MOHAMMED ANSAR PA		28-12-1973	12-09-1994	12-09-1994	CGA	
7263	402A		SIDDAPPAGI GOWDA S.J		05-02-1963	09-12-1984	09-12-1994	DWR	
7264	402B		SHEKAR B		18-04-1963	14-09-1994	14-09-1994	CGA	
7265	403		GIRISH DM		03-04-1970	15-09-1994	15-09-1994	CGA	
7266	404		KARANALA JB		22-09-1962	21-11-1983	21-09-1994	DWR	
7267	404A		DEVARAJ BL		20-05-1960	25-05-1983	21-09-1994	DWR	
7268	405		YOGESH K		11-12-1961	20-07-1984	29-09-1994	DWR	
7269	405A		NINGANNA MANNIAH (Elec)		01-06-1964	29-09-1984	29-09-1994	DWR	
7270	406		PUTTEGOWDA B		20-07-1964	29-09-1984	29-09-1994	DWR	
7271	407		RAMEGOWDA MC		20-06-1965	30-09-1984	30-09-1994	DWR	
7272	408		MALI PATIL SB		20-08-1962	01-10-1984	01-10-1994	DWR	
7273	409		CHATE UP		01-06-1969	03-05-1994	10-10-1994	CGA	
7274	410		KININGE CD		01-06-1961	10-10-1984	10-10-1994	DWR	
7275	411		CHIKKARAJANNA		25-05-1962	16-10-1984	16-10-1994	DWR	
7276	412		PRAKASH MURIGEPPA SAVALAGI		18-10-1961	18-10-1994	18-10-1994	CGA	
7277	413		CHETAN BABU M		13-07-1974	21-10-1994	21-10-1994	CGA	
7278	414		VEDAVATHI BN		03-09-1957	26-10-1984	26-10-1994	DWR	
7279	415		PRAHALAD RAO N		31-12-1964	24-10-1984	26-10-1994	DWR	
7280	415A		SETHARAM RAO KULAKARNE		07-07-1972	27-01-1994	27-10-1994	DWR	
7281	416		KAVALEKAR MS		30-06-1974	31-10-1994	31-10-1994	CGA	
7282	417		SATHENDRARAO GN		13-01-1964	02-11-1984	02-11-1994	DWR	
7283	418		SREENIVASA P		07-02-1963	02-11-1984	02-11-1994	DWR	
7284	419		RAMESH MR		23-07-1961	09-11-1984	09-11-1994	DWR	
7285	420		JYOTHI KS		30-03-1965	09-11-1984	09-11-1994	DWR	
7286	421		ANEES AHMED		01-11-1961	15-11-1984	15-11-1994	DWR	
7287	421A		RAGAVENDRA RAO		01-02-1964	15-11-1984	15-11-1994	DWR	HK
7288	421B		RAMESH HEGADE		19-03-1965	16-11-1984	16-11-1994	DWR	
7289	422		PRASANNA AK		18-07-1959	21-11-1984	21-11-1994	DWR	
7290	548		RAJIAH R	SC	25-06-1962	26-08-1985	26-08-1995	DWR	
7291	423		RAVISHARADHYA MG		17-03-1970	21-11-1994	21-11-1994	CGA	
7292	424		NARSIMHAIAH YG		20-06-1964	26-11-1984	26-11-1994	DWR	
7293	425		MANJAPPA D		01-10-1962	01-12-1984	01-12-1994	DWR	
7294	425A		L SYED ANWAR ISLAM		12-01-1964	12-01-1984	12-01-1994	DWR	
7295	426		MAHANTHESH V MUNDASADA		24-08-1974	01-12-1994	01-12-1994	CGA	
7296	427		RADHAKRISHNA		27-01-1962	02-12-1984	02-12-1994	DWR	
Govt. Notification (1) No.ID 35 Saneera 93 Dated 3.12.1994									
7297	428		CHIKKANNA MN		20-05-1965	20-08-1987	03-12-1994	ABS. LIC	
7298	429		KUMARASWAMY AC		24-07-1958	27-08-1987	03-12-1994	ABS. LIC	
7299	430		SURESH JS		01-06-1966	03-12-1994	03-12-1994	ABS. LIC	
7300	431		SHIVE GOWDA C		01-01-1957	03-12-1994	03-12-1994	ABS. LIC	
7301	432		ANANTHA S		20-07-1965	09-03-1995	03-12-1994	ABS. LIC	
7302	433		RAJANNA KR	SC	20-06-1958	26-10-1987	03-12-1994	ABS. LIC	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7303	434		MAHADEVAPPA HC		04-01-1953	04-11-1987	03-12-1994	ABS. LIC	
7304	435		LAKSHMANA SETTY		29-03-1955	04-04-1988	03-12-1994	ABS. LIC	
7305	436		NAGARAJA CS		20-07-1965	04-04-1988	03-12-1994	ABS. LIC	
7306	437		DODDANINGA NAIKA SL		01-07-1958	21-09-1992	03-12-1994	ABS. LIC	
7307	438		RAVIKUMAR S		-	-	03-12-1994	ABS. LIC	
7308	439		RAMA PRASAD R		-	03-12-1994	03-12-1994	ABS. LIC	
7309	440		MOHAN KUMAR A		-	-	03-12-1994	ABS. LIC	
7310	441		GOPALARAJE URS MS		-	03-12-1994	03-12-1994	ABS. LIC	
7311	442		MOHAN KUMAR MR		-	-	03-12-1994	ABS. LIC	
7312	443		THIMMAIAH		-	03-12-1994	03-12-1994	ABS. LIC	
7313	444		RAJU SB		28-04-1967	03-12-1994	03-12-1994	ABS. LIC	
7314	445		SUBRAMANYA		-	03-12-1994	03-12-1994	ABS. LIC	
7315	446		RAJESH HS		20-03-1970	21-03-1990	03-12-1994	ABS. LIC	
7316	447		SHIVANANJAPPA T		22-07-1959	21-09-1992	03-12-1994	ABS. LIC	
7317	448		CHANDRASHEKAR M		-	-	03-12-1994	ABS. LIC	
7318	449		YOGESH OG		04-08-1968	03-06-1992	03-12-1994	ABS. LIC	
7319	450		MOHAN KUMAR GS		24-06-1968	04-06-1992	03-12-1994	ABS. LIC	
Govt. Notification-2 No.ID 35 Saneera 93 Dated 3.12.94									
7320	451		KATHEWADI A		01-06-1966	01-09-1987	03-12-1994	ABS. LIC	
7321	452		DODDAMANI TV	SC	01-06-1966	01-09-1987	03-12-1994	ABS. LIC	
7322	453		HANAGANDI JS		-	03-12-1994	03-12-1994	ABS. LIC	
7323	454		BABALESHWAR ST	SC	17-04-1963	25-02-1995	03-12-1994	ABS. LIC	
7324	455		MALAGOND MG		-	03-12-1994	03-12-1994	ABS. LIC	
7325	456		YERAGALA LA		01-06-1968	03-09-1987	03-12-1994	ABS. LIC	
7326	457		BADIGER VM		01-05-1962	03-12-1994	03-12-1994	ABS. LIC	
7327	458		SANGLI AR		03-06-1958	16-11-1994	03-12-1994	ABS. LIC	
7328	459		DESAI SM		10-06-1965	03-12-1994	03-12-1994	ABS. LIC	
7329	460		BANDI RS		-	03-12-1994	03-12-1994	ABS. LIC	
7330	461		RAMACHANDRA SN		10-02-1957	03-12-1984	03-12-1994	ABS. LIC	
7331	462		KARABASAPPAGOL SB		22-07-1964	03-12-1994	03-12-1994	ABS. LIC	
7332	463		HALLAD SS		01-06-1961	26-10-1987	03-12-1994	ABS. LIC	
7333	464		PATTAR VS		26-01-1964	03-12-1994	03-12-1994	ABS. LIC	
7334	465		LAMANI NS		-	03-12-1994	03-12-1994	ABS. LIC	
7335	466		KONNUR HP		-	03-12-1994	03-12-1994	ABS. LIC	
7336	467		RATHOD RS (M)	SC	01-06-1967	09-11-1987	03-12-1994	ABS. LIC	
7337	468		BIRADARGOUDAR MB		21-07-1962	16-10-1987	03-12-1994	ABS. LIC	
7338	469		SURESH P		-	03-12-1994	03-12-1994	ABS. LIC	
7339	470		GOUDER BR		01-06-1960	03-12-1994	03-12-1994	ABS. LIC	
7340	471		SHIVASWAMYGOWDA		08-03-1954	10-12-1987	03-12-1994	ABS. LIC	
7341	472		SANGAPPA KC		-	03-12-1994	03-12-1994	ABS. LIC	
7342	473		MAHESH BABU SC		-	03-12-1994	03-12-1994	ABS. LIC	
7343	474		KRISHNA K		01-06-1960	24-03-1986	03-12-1994	ABS. LIC	
7344	475		LINGARAJU CB		15-06-1968	18-02-1995	03-12-1994	ABS. LIC	
7345	476		RAVIKUMAR SN		-	03-12-1994	03-12-1994	ABS. LIC	
7346	477		CHANNAMALLIKARJUNA BC		-	03-12-1994	03-12-1994	ABS. LIC	
7347	478		BASAVARAJAPPA GR		04-05-1969	01-03-1995	03-12-1994	ABS. LIC	
7348	479		PRAKASH K HASAREDDY		10-07-1974	08-12-1994	08-12-1994	CGA	
7349	480		KULKARNI RN		20-07-1962	15-12-1994	15-12-1994	CGA	
7350	481		VENKATARAO SM		01-06-1973	19-12-1994	19-12-1994	CGA	
7351	482		KHALID MA		22-07-1963	26-12-1984	26-12-1994	DWR	HK
7352	482A		RAJESH B TENGALAGI (Elec)		27-06-1970	28-12-1994	28-12-1994	CGA	
7353	483		DATTATRI R		30-01-1958	01-01-1985	01-01-1995	DWR	
7354	483A		SA RAVIKUMAR (Elec)		20-07-1959	01-01-1985	01-04-1995	DWR	
7355	484		ESHWAR MS		07-07-1961	05-01-1985	05-01-1995	DWR	
7356	485		MESTRI PG		27-06-1961	10-01-1985	10-01-1995	DWR	
7357	486		SAMPANGIRAMAIAH		15-07-1962	11-01-1985	11-01-1995	DWR	
7358	487		PRAKASH VT		18-07-1959	19-01-1995	19-01-1995	CGA	
7359	488		SUDARSHANARAJ G		05-11-1964	19-01-1985	19-01-1995	CGA	
7360	489		GOPALSWAMY DS	SC	28-05-1956	24-01-1985	24-01-1995	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7361	490		NAGARAJU AD		06-03-1960	05-02-1985	05-02-1995	DWR	
7362	490A		SRINIVAS T		28-06-1968	13-02-1995	13-02-1995	CGA	HK
7363	491		PADMANABHA JOSHI		28-01-1963	15-07-1994	15-02-1995	DWR	
7364	492		CHIKKANNA N.C.		21-06-1959	17-02-1985	17-02-1995	DWR	
7365	492A		SARVOTHAMMA GK		15-05-1964	30-11-1982	01-12-1992	DWR	
7366	493		HONNAPPA BASAPURAD	ST	01-06-1969	25-02-1995	25-02-1995	CGA	
7367	494		ANANDA RAO HG		07-05-1965	07-03-1985	07-03-1995	DWR	
7368	495		XAVIER P DAYAL		17-01-1965	27-03-1995	27-03-1995	CGA	
7369	496		GONI RK		28-03-1963	21-04-1985	21-04-1995	DWR	
7370	497		SURENDRANATH MV		01-06-1968	03-05-1995	25-04-1995	PH	
7371	498		VIDYADHARA DATTA KOLAMBAKAR		06-02-1952	-	25-04-1995	PH	
7372	499		PRAHALAD RAO RANE		-	25-04-1995	25-04-1995	PH	
7373	500		BHASKAR		23-12-1972	03-05-1995	25-04-1995	PH	
7374	501		CHANDRASHEKAR S		17-07-1969	23-05-1995	25-04-1995	PH	
7375	502		RAJENDRA VITTAL JADAV		07-03-1973	02-06-1995	25-04-1995	PH	
7376	503		VEERANNA R		13-03-1969	25-04-1995	25-04-1995	PH	
7377	504		JAGADISH P		25-03-1971	25-04-1995	25-04-1995	PH	
7378	505		SOMASHEKAR YAGATI MATH		10-02-1972	08-06-1995	25-04-1995	PH	
7379	506		MALLIKARJUNA BM		02-12-1968	05-05-1995	25-04-1995	PH	
7380	507		MAHESH KULKARNI		-	-	25-04-1995	PH	HK
7381	508		BHANUPRAKASH N		-	25-04-1995	25-04-1995	PH	
7382	509		KRISHNAMURTHY M	ST	08-06-1967	06-05-1995	25-04-1995	PH	
7383	510		SADANANDA AD		-	25-04-1995	25-04-1995	PH	
7384	511		PUTTASWMAIAH		04-05-1963	05-05-1995	25-04-1995	PH	
7385	512		RAMANNA GOWDA M		01-05-1969	25-04-1995	25-04-1995	PH	
7386	513		HARISH KUMAR D		25-04-1972	25-04-1995	25-04-1995	PH	
7387	514		ARUN KUMAR KS		25-06-1968	10-05-1995	25-04-1995	PH	
7388	515		NAGABHUSHANA S		03-02-1967	23-05-1995	25-04-1995	PH	
7389	516		MOHD. SAMIUDDIN		-	25-04-1995	25-04-1995	PH	
7390	517		CHIDANANDA R		20-06-1969	04-05-1995	25-04-1995	PH	
7391	518		MALLESHAPPA G		10-06-1971	03-05-1995	25-04-1995	PH	
7392	519		PARASHURAMAPPA BH		02-06-1967	25-04-1995	25-04-1995	PH	
7393	520		MALLANAGOUDA ARJUNAGOUDA PATIL		01-06-1964	15-05-1995	25-04-1995	PH	
7394	521		GANAPATHI BOVI		-	25-04-1995	25-04-1995	PH	
7395	522		MANJUNATHA TC		02-07-1967	15-05-1995	25-04-1995	PH	
7396	523		CHANDRASHEKAR BE		25-06-1968	25-04-1995	25-04-1995	PH	
7397	524		RAVI H		01-06-1972	08-05-1995	25-04-1995	PH	
7398	525		NARASIMHAPPA BT		-	25-04-1995	25-04-1995	PH	
7399	526		NEELAKANTA RAYA		10-08-1971	12-05-1995	25-04-1995	PH	
7400	527		SRINIVASU VM		19-04-1963	25-04-1995	25-04-1995	PH	
7401	528		VASANTHE GOWDA		25-05-1960	25-04-1995	25-04-1995	PH	
7402	529		RAMESH		01-02-1974	18-05-1995	18-05-1995	CGA	
7403	529A		RAJESH S.		20-04-1975	22-05-1995	22-05-1995	CGA	
7404	530		CHANDRASHEKAR S		17-07-1969	23-05-1995	23-05-1995	PH	
7405	531		DIVAKAR K		01-04-1956	25-05-1985	25-05-1995	DWR	
7406	532		MOHAMMED SAMIUDDIN QUARRAM		25-08-1972	30-05-1995	30-05-1995	PH	
7407	533		CHOWAN T.Y.		01-06-1963	05-02-1985	01-06-1995	DWR	
7408	534		CHANDRAKANTH BABU THAGGUDI		23-07-1962	11-06-1985	11-06-1995	DWR	
7409	535		MUNEER PASHA		05-06-1973	22-06-1995	22-06-1995	CGA	
7410	536		SRINIVAS KG		29-04-1972	26-06-1995	26-06-1995	CGA	
7411	537		CHINNAPPA BB		07-06-1956	30-06-1995	30-06-1995	CGA	
7412	537A		SRIPAD RAO K		30-06-1963	07-01-1985	07-01-1995	DWR	
7413	537B		SS JAMBAGI		01-01-1963	01-07-1985	01-07-1995	DWR	
7414	537C		M.J. PRAKASH		22-07-1959	30-06-1986	30-06-1996	DWR	
7415	538		PRABHUDEV DB		01-06-1964	15-07-1985	15-07-1995	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7416	538A		RAVINDRA KUMAR M		07-01-1963	18-07-1985	18-07-1995	DWR	
7417	538B		K GURURAJ		07-01-1972	27-04-1995	27-04-1995	CGA	HK
7418	539		SAJJANA SHETTAR MV		22-07-1964	25-07-1985	25-07-1995	DWR	
7419	540		MUDALAGIRI	SC	05-03-1969	25-08-1989	26-07-1995	TFOD	
7420	541		ERANAGOUDA		01-08-1959	27-07-1985	27-07-1995	DWR	
7421	542		SHANTHAPPA SHANKARA JADHAV	SC	01-10-1970	28-07-1995	28-07-1995	PH	HK
7422	542A		BADIGERE KD		20-06-1963	08-03-1995	08-03-1995	CGA	
7423	543		ANWAR BASHA R		28-06-1966	26-08-1985	26-08-1995	DWR	
7424	544		RAJESH PANDURANGA KITTUR	SC	01-07-1970	07-08-1995	07-08-1995	CGA	
7425	545		DOULAT SRIPATHI KAMBLE	SC	01-07-1960	14-11-1984	17-08-1995	DWR	
7426	545A		KAMBALE .D.S		07-01-1960	17-08-1985	17-08-1985	DWR	
7427	545B		ABDUL ALIM		15-07-1962	16-08-1985	17-08-1995	DWR	
7428	546		DEVENDRAPPA D		-	21-08-1985	21-08-1995	DWR	
7429	547		NAGARAJU JS		12-12-1964	21-08-1985	21-08-1995	DWR	
7430	549		NAGARAJ R.		10-03-1964	26-08-1985	26-08-1995	BWR	HK
7431	550		RAMACHANDRA KS		02-02-1960	28-08-1985	28-08-1995	DWR	
7432	551		SOLAPURE RS		17-09-1963	17-08-1985	01-09-1995	DWR	
7433	552		MULLA S.I.		01-06-1965	08-09-1995	08-09-1995	CGA	
7434	553		JAGADISH M		05-02-1972	08-09-1995	08-09-1995	CGA	
7435	554		RAMAKRISHNEGOWDA DB		20-07-1965	10-09-1985	10-09-1995	DWR	
7436	554A		JAVARE GOWDA		01-06-1963	10-09-1985	11-09-1995	DWR	
7437	555		RAMAPPA BHIMAPPA BAJARI	ST	05-06-1964	13-09-1985	13-09-1995	DWR	
7438	556		SHIVAKUMAR SHIRURMATH		08-10-1967	13-09-1995	13-09-1995	PH	
7439	557		BOREGOWDA V		17-02-1966	26-09-1985	26-09-1995	DWR	
7440	557A		RAJESH D		21-07-1971	10-05-1995	10-05-1995	CGA	
7441	558		PATIL SB		20-07-1974	10-10-1995	10-10-1995	CGA	
7442	559		SURESH JM	SC	25-10-1975	11-10-1995	11-10-1995	CGA	
7443	560		CHANNEGOWDA HR		15-05-1966	12-10-1985	12-10-1995	DWR	
7444	561		BIRADAR BA		01-10-1965	26-10-1985	26-10-1995	DWR	
7445	562		BIRADAR BM		01-06-1965	26-10-1985	26-10-1995	DWR	
7446	563		NARASIMHE GOWDA ST		04-08-1962	26-10-1985	26-10-1995	DWR	
7447	564		HOSAMANI ABDUL RAZAQ		21-05-1965	27-10-1985	27-10-1995	DWR	
7448	565		DAYANDANDA KG		15-07-1967	30-10-1995	30-10-1995	CGA	
7449	566		BEEREGOWDA		17-06-1964	09-09-1985	28-10-1995	DWR	
7450	567		BHEEMANAGOUDA V PATIL		01-06-1963	13-11-1985	13-11-1995	DWR	
7451	567A		CHANDRASKEHAR (Elec)		01-06-1965	18-01-1985	18-01-1995	DWR	
7452	568		RAMACHANDRAPPA K		14-06-1963	20-11-1985	20-11-1995	DWR	
7453	569		SHIVANNA GOWDA		-	21-11-1985	21-11-1995	DWR	
7454	569A		SIDDAVEERIAH DS		23-05-1962	21-11-1985	21-11-1995	DWR	
7455	570		RAJESH RAI A		30-05-1969	23-11-1995	23-11-1995	CGA	
7456	571		RAJKUMAR KG		01-04-1962	28-11-1985	28-11-1995	DWR	
7457	572		PAULINE GMW		14-06-1964	28-11-1985	28-11-1995	DWR	
7458	573		BABU RATHOD	SC	28-12-1961	28-08-1985	01-12-1995	DWR	
7459	574		MOHAN KUMAR VD		13-10-1964	01-12-1985	01-12-1995	DWR	
7460	575		SHALIVAHAN		12-03-1969	01-12-1985	01-12-1995	DWR	
7461	576		DEVANANDAGURAPPA JUGATHI		22-07-1965	01-09-1984	01-12-1995	DWR	
7462	576A		B.PUTTAGOWDA		20-07-1964	29-09-1994	12-02-1995	DWR	
7463	576B		SRIPADA L HAVANOORA		14-07-1966	12-10-1985	12-10-1995	DWR	
7464	577		JOGI K.S.		24-07-1962	16-12-1985	16-12-1995	DWR	
7465	577A		KRISHNAMURTHY		04-03-1965	17-12-1985	17-12-1995	DWR	
7466	577B		MULLS AG		22-07-1963	26-12-1985	26-12-1995	DWR	
7467	578		MEDLERI MS		10-05-1965	26-12-1985	26-12-1995	DWR	
7468	579		NAGASHETTY BIRADAR		01-06-1961	30-12-1985	30-12-1995	DWR	HK
7469	579A		HATTI CS		26-06-1966	01-01-1986	01-01-1996	DWR	
7470	579A1		G. NARAYANASWAMY		01-09-1964	01-01-1996	01-01-2006	DWR	
7471	579B		ABDUL RAHIM M		06-10-1963	01-10-1986	01-10-1996	DWR	HK
7472	580		MOHANA KH		23-10-1962	02-01-1986	02-01-1996	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7473	581		RAFAT SALIM		22-07-1962	06-01-1986	06-01-1996	DWR	HK
7474	581A		RANGASWAMY NR		01-06-1960	08-01-1986	08-01-1996	DWR	
7475	582		MOHAMMED ALI		26-06-1950	17-01-1986	17-01-1996	DWR	
7476	583		NAGANAGOWDA PATIL		01-07-1963	20-01-1986	20-01-1996	DWR	
7477	584		SRINIVAS G		01-12-1960	22-01-1986	22-01-1996	DWR	
7478	585		VENKATESH		30-01-1964	26-01-1986	26-01-1996	DWR	
7479	586		VANDALA JC		01-08-1965	26-01-1986	26-01-1996	DWR	
7480	587		RAJENDRA		12-11-1958	29-01-1986	29-01-1996	DWR	
7481	587A		MANJUNATH AP		20-05-1960	29-01-1986	29-01-1996	DWR	
7482	588		SHANKARAPPA		01-08-1965	01-02-1986	01-02-1996	DWR	
7483	589		RAGHAVENDRA V KULKARNI		25-08-1967	01-02-1986	01-02-1996	DWR	
7484	590		VIJAYAKUMAR		28-07-1963	21-02-1986	21-02-1996	DWR	
7485	591		UPPAR MG		01-06-1964	01-03-1986	01-03-1996	DWR	
7486	592		SYED ALTAF HUSSAIN		20-01-1965	01-03-1986	01-03-1996	DWR	HK
7487	593		VENKATESH MURTHY DR		08-05-1962	02-03-1986	02-03-1996	DWR	
7488	594		SAMMUEL		05-07-1963	06-03-1986	06-03-1996	DWR	
7489	594A		SHEIKH IBRAHIM (Elec)		05-05-1963	10-03-1986	10-03-1996	DWR	HK
7490	595		MD. RAFATULLAH KHAN		30-01-1963	17-03-1986	17-03-1996	DWR	
7491	596		MAHESH P N		-	18-03-1986	18-03-1996	DWR	
7492	596A		KM DALAVAYI		06-01-1963	26-03-1986	26-03-1996	DWR	
7493	597		SREENIVASA P.N.		11-04-1965	01-04-1986	01-04-1996	DWR	
7494	598		BIRADAR K S		21-05-1964	06-04-1986	06-04-1996	DWR	
7495	598A		SURYANARAYANA HC (Elec)		14-05-1964	14-04-1986	14-04-1996	DWR	
7496	599		VEERASHETTY BHALKE		01-08-1963	15-04-1986	15-04-1996	DWR	
7497	600		JAYARAMAPPA A		01-06-1966	29-04-1986	29-04-1996	DWR	
7498	600A		ULLAL V.H		20-04-1964	05-05-1996	05-05-1996	DWR	
7499	601		DAYANANDA		10-01-1966	09-05-1986	09-05-1996	DWR	
7500	602		SHIRABURA AN		20-05-1961	05-12-1984	01-06-1996	DWR	
7501	603		RAMACHANDRA NAIKA B	SC	09-06-1961	01-06-1986	01-06-1996	DWR	
7502	604		VIJAYA SHETTY		19-08-1964	01-06-1986	01-06-1996	DWR	
7503	605		THIPPESWAMY M		16-06-1965	01-06-1986	01-06-1996	DWR	
7504	606		MANJUNATHA A.		01-05-1962	08-02-1995	15-06-1996	DWR	
7505	607		SHIVAPPA J		05-10-1966	18-06-1986	18-06-1996	DWR	
7506	608		ASLAM PASHA		02-09-1959	19-06-1986	19-06-1996	DWR	
7507	608A		V NARAYANA REDDY		09-01-1960	26-06-1986	26-06-1996	DWR	
7508	608B		VISHWANATH HULIYAL		20-08-1964	26-06-1986	26-06-1996	DWR	
7509	609		SRINIVASALU MV		09-04-1964	26-06-1986	26-06-1996	DWR	
7510	610		UDAYAKUMAR		26-06-1964	26-06-1986	26-06-1996	DWR	
7511	611		ANILKUMAR		11-09-1965	27-06-1986	27-06-1996	DWR	
7512	611A		MJ PRAKASH		22-07-1959	30-06-1986	30-06-1996	DWR	
7513	612		SHIVAJI T.	SC	12-03-1956	01-07-1986	01-07-1996	DWR	
7514	613		SAYED MUKTHAR		20-06-1965	01-07-1986	01-07-1996	DWR	
7515	614		CHANDRASHEKAR BALLULLI		01-06-1961	01-07-1986	01-07-1996	DWR	
7516	615		BASAVARAJA VALLEPURE		01-06-1962	03-07-1986	04-07-1996	DWR	
7517	615A		NILUGAL BU (Elec)		13-09-1965	08-07-1986	08-07-1996	DWR	
7518	616		YOGESHA		18-10-1966	09-07-1986	09-07-1996	DWR	
7519	617		KAROSHI AR		21-07-1963	11-07-1986	11-07-1996	DWR	
7520	617A		PUTTARAJAPPA D	SC	22-07-1963	-	22-07-1996	DWR	
7521	618		SHASHIKANT P. DESAI		25-12-1966	26-07-1986	26-07-1996	DWR	
7522	618A		BEERADARA S.Y		24-06-1963	26-07-1986	26-07-1996	DWR	
7523	619		VEERASHETTY RATHOD M	SC	15-05-1964	01-08-1986	01-08-1996	DWR	HK
7524	620		VIJAYAKUMAR	SC	03-03-1965	01-08-1986	01-08-1996	DWR	
7525	621		SIDDALIGASWAMY		21-08-1967	01-08-1986	01-08-1996	DWR	
7526	622		JAMSEED AHMAD KHAN		04-02-1962	04-08-1986	04-08-1996	DWR	
7527	623		GOVINDA RAO		07-12-1967	06-08-1986	06-08-1996	DWR	
7528	624		CHANDRAPPA MS		01-09-1959	09-08-1986	09-08-1996	DWR	
7529	625		GURUNATH		15-08-1965	24-08-1996	24-08-1996	PH	
7530	626		NAGANAGOWDA K		01-07-1972	24-08-1996	24-08-1996	PH	
7531	627		ESHWAR	SC	01-06-1973	24-08-1996	24-08-1996	PH	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7532	628		SIDDAPPA C		01-06-1964	02-09-1996	24-08-1996	PH	
7533	629		BASAPPA L UPPALADINNI		-	24-08-1996	24-08-1996	PH	
7534	630		GOOLAPPA UJJANKOPPA		22-07-1967	04-09-1996	24-08-1996	PH	
7535	631		RAJIV P NAIKA		-	24-08-1996	24-08-1996	PH	
7536	632		MAHESH C		07-05-1968	04-09-1996	24-08-1996	PH	
7537	633		PINJARA AMANULLA SAB		20-05-1969	06-09-1996	24-08-1996	PH	
7538	634		NAGENDRA		04-08-1970	09-09-1996	24-08-1996	PH	HK
7539	635		MAHANTHA SHIVAYOGI C. PATTAN		20-05-1969	09-10-1996	24-08-1996	PH	
7540	636		SHANTHAKUMAR SL		-	24-08-1996	24-08-1996	PH	
7541	637		SHIVANANDA BAMMANAL		25-08-1960	10-09-1996	24-08-1996	PH	
7542	637A		TL RAGHUNATH SHARMA (Elec)		15-05-1963	13-06-1983	25-08-1996	DWR	
7543	638		VASTRAD SJ		22-07-1962	01-09-1986	01-09-1996	DWR	
7544	639		MOHAMMED SIRAJUDDIN		20-07-1961	01-09-1986	01-09-1996	DWR	
7545	640		SHARATH KUMAR NL		02-07-1969	10-09-1996	10-09-1996	CGA	
7546	641		SHIVAPPA J		05-10-1966	18-06-1986	18-09-1996	DWR	
7547	642		RAJU THELANGE		12-10-1963	24-09-1986	24-09-1996	DWR	HK
7548	643		HUBBALLI NK		15-07-1967	01-10-1986	01-10-1996	DWR	
7549	643A		SATHISH J.		28-03-1968	30-09-1986	01-10-1996	DWR	
7550	644		SHARANA BASAPPA BIRADAR		10-09-1964	03-10-1986	03-10-1996	DWR	HK
7551	645		SURESH DEVATHARAJU		26-01-1966	06-10-1986	06-10-1996	DWR	
7552	646		HAFIZUR REHMAN		18-02-1955	13-07-1993	07-10-1996	DWR	
7553	647		THIRUPATHI ANANTARAO		01-05-1967	09-10-1986	09-10-1996	DWR	HK
7554	648		RAJU		20-07-1957	10-10-1986	10-10-1996	DWR	
7555	648A		HARMAGATTE R.H		06-01-1964	14-10-1986	14-10-1996	DWR	
7556	649		MOHAMMED KALIMODIN		30-12-1966	16-10-1986	16-10-1996	DWR	
7557	650		VIDYASAGAR PATIL		21-04-1964	17-10-1986	17-10-1996	DWR	
7558	650A		SOMANATH		15-6-19966	22-10-1986	21-10-1996	DWR	
7559	650B		VEERANANJUGOWDA S.V		12-08-1966	24-10-1986	24-10-1996	DWR	
7560	651		RAMESHA		05-03-1967	26-10-1986	26-10-1996	DWR	
7561	651A		HAVANURA C.V		05-01-1966	26-10-1986	26-10-1996	DWR	
7562	652		RAVINDRANATH PB		05-02-1958	27-10-1986	27-10-1996	DWR	
7563	653		SURESH G NAYAK		01-03-1964	30-10-1986	30-10-1996	DWR	
7564	654		SUBBANNA B		24-11-1963	01-11-1986	01-11-1996	DWR	
7565	655		SURYAKANTH		15-07-1964	01-11-1986	01-11-1996	DWR	
7566	655A		PRASAD JS		23-07-1964	01-11-1986	01-11-1996	DWR	
7567	656		NAGENDRA N		11-04-1968	01-11-1986	01-11-1996	DWR	
7568	657		DEVSUR VG		05-03-1967	04-11-1986	04-11-1996	DWR	
7569	658		HANUMANTHA NINGAPPA	ST	05-02-1963	07-11-1986	07-11-1996	DWR	
7570	658A		SUDHINDRA		15-08-1967	19-11-1986	19-11-1996	DWR	HK
7571	658B		GE SHIVANNA		09-04-4956	01-12-1980	22-11-1996	DWR	
7572	659		SHIVKUMAR KHANDALE		16-07-1967	24-11-1986	24-11-1996	DWR	
7573	660		DISLEY SM		23-06-1967	26-11-1986	26-11-1996	DWR	
7574	661		MOHAN GANAPATHRAO REVANKAR	SC	02-04-1962	09-09-1985	01-12-1996	DWR	
7575	662		VENKAPPA PARISA BIRADAR PATIL		03-05-1967	03-12-1986	03-12-1996	DWR	
7576	663		MOHAN MS		01-06-1962	16-12-1986	16-12-1996	DWR	
7577	664		PURSHOTHAM NEHRU MV		21-03-1965	28-12-1986	28-12-1996	DWR	
7578	665		RAMEGOWDA C		02-05-1953	08-01-1987	08-01-1997	DWR	
7579	666		HIEMATH KM		01-06-1967	13-01-1987	13-01-1997	DWR	
7580	667		GANAPATHI KC		26-06-1967	19-01-1987	19-01-1997	DWR	
7581	668		LINGESH KS		08-05-1959	25-01-1987	26-01-1997	DWR	
7582	669		APPASAB PANDAPPA REDDY		22-06-1962	27-01-1987	27-01-1997	DWR	
7583	670		YOGANANDA A	SC	20-01-1964	02-02-1987	02-02-1997	DWR	
7584	670A		SOPPADLU F.S		01-06-1959	02-07-1987	02-07-1997	DWR	
7585	671		GUTTI GN	SC	01-07-1960	18-02-1987	18-02-1997	DWR	
7586	672		GEETHA S		20-07-1966	18-02-1987	18-02-1997	DWR	
7587	673		SANGAM YS		-	19-02-1987	19-02-1997	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7588	674		MUKTAR (M)		20-06-1965	01-07-1986	20-02-1997	DWR	
7589	674A		YALAGE V.M		08-01-1961	04-12-1981	20-02-1997	DWR	
7590	675		DEVANGADA RP		19-02-1962	21-02-1987	21-02-1997	DWR	
7591	676		KULKARNI RM		17-05-1966	21-02-1987	21-02-1997	DWR	
7592	677		PUJARI AM	SC	13-09-1957	23-02-1987	23-02-1997	DWR	
7593	678		BADIGERA BG		23-07-1961	23-02-1987	23-02-1997	DWR	
7594	679		MOHAN TANAPPA BURJI		13-03-1964	23-02-1987	23-02-1997	DWR	
7595	680		SULADAL ES		-	24-02-1987	24-02-1997	DWR	
7596	681		RAKKASAGI AS		-	24-02-1987	24-02-1997	DWR	
7597	682		NAGESH KA		-	02-03-1987	02-03-1997	DWR	
7598	683		PRASAD MR		06-11-1953	13-03-1987	13-03-1997	DWR	
7599	684		BASAVARAJ S		25-06-1965	13-04-1987	13-04-1997	DWR	
7600	684A		SS WALI		01-04-1963	01-05-1987	01-05-1997	DWR	
7601	684A1		M JAYARAM		25-05-1964	27-04-1987	27-04-1997	DWR	
7602	685		MANOHAR ANNASAB POTADAR		23-07-1963	11-05-1987	11-05-1997	DWR	
7603	685A		NAGARAJA GR		03-06-1966	07-05-1987	07-05-1997	DWR	
7604	686		MALLIKARJUN S NANDIKOL		25-05-1962	13-05-1987	13-05-1997	DWR	
7605	687		YOGARAJ DP		19-08-1959	15-05-1987	15-05-1997	DWR	
7606	688		RAGHAVENDRA D JOSHI		30-09-1967	01-06-1987	01-06-1997	DWR	
7607	689		KANTHRAJ CH		20-01-1960	11-06-1987	11-06-1997	DWR	
7608	690		SHEKAR HR	SC	09-04-1963	11-06-1987	11-06-1997	DWR	
7609	691		DURDUNDESHWAR MAHADEV BANNUR		18-07-1965	23-06-1987	23-06-1997	DWR	
7610	692		RAJSHEKAR P MALIMATT		15-10-1966	25-06-1987	25-06-1997	DWR	HK
7611	693		MANJUNATHA BM		01-08-1963	26-06-1987	27-06-1997	DWR	
7612	694		RUDRAWADI SR	SC	22-02-1965	01-07-1987	01-07-1997	DWR	
7613	694A		RS BIRADAR		10-07-1965	01-07-1987	01-07-1997	DWR	
7614	695		RAVEENDRANATH SHETTY		05-10-1962	16-07-1987	16-07-1997	DWR	
7615	695A		SYED ASPASHA HUSSAIN		15-08-1962	08-01-1987	08-01-1997	DWR	
7616	696		SANJEEVA R NAYAK		15-12-1964	01-08-1987	01-08-1997	DWR	
7617	697		PATROTI S H	SC	02-02-1967	01-08-1987	01-08-1997	DWR	
7618	698		MAHADEVA A		20-05-1963	05-08-1987	05-08-1997	DWR	
7619	699		NARENDRA H BHOJ		04-09-1960	11-08-1987	11-08-1997	DWR	
7620	700		VENKATARAMANAPPA V		18-06-1964	02-05-1987	11-08-1997	DWR	
7621	701		HEGDE SK		03-08-1962	14-08-1987	14-08-1997	DWR	
7622	702		SHIVANAGOUDA T. PATIL		01-06-1965	21-08-1987	21-08-1997	DWR	
7623	703		SANGALI AR	SC	03-06-1958	01-09-1987	01-09-1997	DWR	
7624	704		SHIVRAJ		20-06-1965	01-09-1987	01-09-1997	DWR	
7625	705		MANJUNATH U.		12-09-1964	01-09-1987	01-09-1997	DWR	
7626	706		SANTHOSH KUMAR SETTY P		11-10-1967	01-09-1987	01-09-1997	DWR	
7627	707		SURESH BABU G		26-03-1968	01-09-1987	01-09-1997	DWR	
7628	708		CHANDRAKANTH MALKE	ST	25-02-1965	01-09-1987	01-09-1997	DWR	HK
7629	709		BHEEMIAH PA		18-07-1959	09-09-1987	09-09-1997	DWR	
7630	710		BALUSA G		01-06-1958	20-11-1987	23-09-1997	DWR	
7631	711		CHIKKANNA		01-07-1964	26-09-1987	26-09-1997	DWR	
7632	712		KRISHNA SETTY D		01-06-1968	29-09-1987	26-09-1997	DWR	
7633	713		MALLIKARJUN		17-08-1963	01-10-1987	01-10-1997	DWR	
7634	714		SHIVARAJ PATIL		20-06-1965	01-10-1987	01-10-1997	DWR	HK
7635	715		MOHAMMED KALIMUDDIN		22-08-1963	01-10-1987	01-10-1997	DWR	
7636	716		RATHOD KP (M)	SC	01-06-1954	09-10-1987	09-10-1997	DWR	
7637	717		KANAGAVI BS		-	15-10-1987	15-10-1997	DWR	
7638	718		ABDUL ASHAMSAB DF		12-09-1968	25-10-1987	25-10-1997	DWR	
7639	719		NAGARAJ MP		14-04-1960	26-10-1987	26-10-1997	DWR	
7640	720		JIRALIMATH MM		20-12-1964	20-06-1986	30-10-1997	DWR	
7641	721		PRAKASH GV		15-10-1963	03-11-1987	03-11-1997	DWR	
7642	722		ARSHAD PASHA ME		10-06-1967	04-11-1987	04-11-1997	DWR	
7643	722A		KARKI B.I		06-06-1961	11-05-1987	11-05-1997	DWR	
7644	723		SYED ATEEQ DESAI		21-07-1963	12-11-1987	12-11-1997	DWR	HK
7645	724		VEERENDRA TP		15-07-1967	19-11-1987	19-11-1997	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7646	725		DESAI SS		23-10-1966	21-11-1987	21-11-1997	DWR	
7647	726		SUBASHCHANDRA DESAI		-	21-11-1987	21-11-1997	DWR	
7648	727		RAMAKRISHNA HE		24-08-1967	21-12-1987	21-12-1997	DWR	
7649	728		BADA BS		10-04-1965	24-12-1987	24-12-1997	DWR	
7650	729		ASHOK HANUMANTHA MALI		20-06-1964	26-12-1987	26-12-1997	DWR	
7651	730		DODDDAMANI ML	SC	10-06-1967	26-12-1987	26-12-1997	DWR	
7652	731		ARIF HUSSAN		06-06-1963	01-01-1988	01-01-1998	DWR	
7653	732		SHIVKUMAR GOGI		01-07-1966	01-01-1988	01-01-1998	DWR	HK
7654	732A		K BALACHANDRA (Elec)		21-07-1967	01-01-1988	01-01-1998	DWR	
7655	733		GULAM MOHINUDDIN		01-06-1966	07-01-1988	07-01-1998	DWR	HK
7656	734		BOREGOWDA B		01-06-1964	08-01-1988	08-01-1998	DWR	
7657	734A		THALVARA T.V		20-09-1967	13-01-1988	13-01-1998	DWR	
7658	735		MADIVALAR MB		-	26-01-1988	26-01-1998	DWR	
7659	736		SURESH BK		01-06-1960	31-01-1988	31-01-1998	DWR	
7660	736A		BALACHANDRA K (Elec)		21-07-1967	01-01-1988	01-01-1998	DWR	
7661	737		SRIPADA J		04-06-1963	01-02-1988	01-02-1998	DWR	
7662	738		NAGARAJ N		09-11-1968	01-02-1988	01-02-1998	DWR	
7663	739		MERAZUL HAQ		20-11-1965	01-02-1988	01-02-1998	DWR	
7664	740		HONNEGOWDA		14-01-1966	02-02-1988	02-02-1998	DWR	
7665	741		SHIVALINGAIAH SK		19-06-1966	02-02-1988	02-02-1998	DWR	
7666	742		KALAI SELVI S		28-07-1968	03-02-1988	03-02-1998	DWR	
7667	743		SURENDRAKUMAR		21-06-1967	04-02-1988	04-02-1998	DWR	
7668	744		SOMARAJU A.S.		22-07-1966	06-02-1998	06-02-1998	DWR	
7669	745		MOHIN		05-11-1966	15-02-1988	15-02-1998	DWR	
7670	746		GALGALI VG		01-05-1965	21-02-1988	21-02-1998	DWR	
7671	747		RAMACHANDRA CA		08-09-1957	26-02-1988	26-02-1998	DWR	
7672	748		PATIL RVS		22-07-1962	01-03-1984	01-03-1998	DWR	
7673	749		MOHAMMED KADIRUDDIN		01-09-1964	01-03-1988	01-03-1998	DWR	
7674	750		PRASANNA KUMAR TS		20-06-1968	02-03-1988	02-03-1998	DWR	
7675	751		PARAMESHWARAPPA	SC	29-08-1967	12-03-1988	12-03-1998	DWR	
7676	752		ARUNKUMAR SHANKAR KADAGAVE		20-06-1965	17-03-1988	17-03-1998	DWR	
7677	752A		RAJU H.S		24-02-1962	19-03-1988	19-03-1998	DWR	
7678	753		SANGAMANATHA		05-11-1966	01-04-1988	01-04-1998	DWR	HK
7679	754		AMRUTHARAO PATIL		29-05-1966	11-04-1988	11-04-1998	DWR	
7680	755		RAJANNA H.R.		20-07-1963	17-04-1988	17-04-1998	DWR	
7681	756		BALABHEEMA		04-11-1962	18-04-1988	18-04-1998	DWR	HK
7682	757		SHASHIKANT CHANDRAKANTH SOLLAPURE		12-12-1966	18-04-1988	18-04-1998	DWR	
7683	758		BASAVARAJ S GURANNA		05-06-1963	26-04-1988	26-04-1998	DWR	
7684	759		PANDURANGAPPA R		01-06-1964	26-04-1988	26-04-1998	DWR	
7685	760		KALLAPPA GIREPPA JAINAPURE		01-05-1962	01-05-1988	01-05-1998	DWR	
7686	761		SUNIL KUMAR SHANKAR RAO		03-06-1963	01-05-1988	01-05-1998	DWR	
7687	762		MANIKRAO		15-10-1967	01-05-1988	01-05-1998	DWR	
7688	763		ASHOK MK		04-06-1967	18-05-1988	18-05-1998	DWR	
7689	764		KHAJA NIJAMUDDIN		15-06-1965	25-05-1988	25-05-1998	DWR	
7690	765		RAVINDRA RAO		20-07-1958	01-06-1988	01-06-1998	DWR	
7691	766		RAMESH KB		01-05-1965	01-06-1988	01-06-1998	DWR	
7692	767		DHANAVADE PB		01-06-1965	01-06-1988	01-06-1998	DWR	
7693	767A		MALIKARJUNA BAVAGE		06-01-1960	06-01-1988	06-01-1998	DWR	
7694	768		ALISAB		01-10-1967	01-06-1988	14-06-1998	DWR	
7695	769		DASHARATHA	ST	01-06-1966	22-06-1988	22-06-1998	DWR	
7696	769A		DC KANTHRAJ		07-12-1966	26-06-1988	26-06-1998	DWR	
7697	770		ASHOK KHEMSETTY		10-06-1963	01-07-1988	01-07-1998	DWR	
7698	771		BHIMSENRAO VAJRABANDI		25-11-1965	01-07-1988	01-07-1998	DWR	HK
7699	772		MALLIARJUN KOKATANUR		20-07-1966	01-07-1988	01-07-1998	DWR	
7700	772A		MS BASAVARAJ		21-07-1964	06-07-1988	06-07-1998	DWR	
7701	773		MOHD. ALIMUDDIN		23-10-1966	09-07-1988	09-07-1998	DWR	
7702	773A		GUNAVANTHA SURYAVAMSHI	SC	06-01-1962	07-01-1988	21-07-1998	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7703	774		SHASHIKALA BT	SC	15-06-1964	27-07-1988	27-07-1998	DWR	
7704	775		POTLAWAR BALAJI		10-10-1965	01-03-1988	01-08-1998	DWR	
7705	776		BASAVANTH GANDAGE		01-06-1963	01-08-1988	01-08-1998	DWR	
7706	777		NAYAKWADI BD		23-03-1967	01-08-1988	01-08-1998	DWR	
7707	778		SANJEEV KUMAR		01-08-1968	01-08-1988	01-08-1998	DWR	
7708	779		LINGARAJASHETTY KR		29-12-1968	01-08-1988	01-08-1998	DWR	
7709	779A		SALIM S		19-05-1969	08-03-1988	08-08-1998	DWR	
7710	780		PATIL GS		20-06-1968	11-08-1988	11-08-1998	DWR	
7711	781		THAMMANNA S		20-06-1968	18-07-1988	11-08-1998	DWR	HK
7712	782		CHALAVADI SS	SC	17-07-1968	11-08-1988	11-08-1998	DWR	
7713	783		SHETTY JP		01-03-1966	15-08-1988	15-08-1998	DWR	
7714	784		CHANNAPPA PADMANNA SHETTY		-	16-08-1988	16-08-1998	DWR	
7715	785		RANGANATH H		01-06-1967	22-08-1988	22-08-1998	DWR	
7716	786		BHARMAPPA K		30-06-1965	26-08-1988	26-08-1998	DWR	
7717	787		BASAVAKALYANAPPA		30-06-1965	26-08-1988	26-08-1998	DWR	
7718	788		GIRISH KP		02-04-1968	01-09-1988	01-09-1998	DWR	
7719	789		VIJAYAKUMAR		18-07-1963	01-09-1988	01-09-1998	DWR	
7720	790		SARVAGNA K PUJARI		07-01-1968	01-09-1988	01-09-1998	DWR	
7721	791		SHRISHAIL M BATI		01-06-1964	12-09-1988	12-09-1998	DWR	
7722	792		DHULAPPA HEMBADE		25-06-1968	12-09-1988	12-09-1998	DWR	HK
7723	793		SATHYENDRANATH		19-07-1968	29-09-1988	29-09-1998	DWR	HK
7724	794		PATIL CS		01-06-1965	01-10-1988	01-10-1998	DWR	
7725	795		RACHANNA		20-12-1966	01-10-1988	01-10-1998	DWR	
7726	796		SHIVPRAKASH		09-09-1966	01-10-1988	01-10-1998	DWR	HK
7727	797		RAMESH DADARAO PATIL		18-08-1968	01-10-1988	01-10-1998	DWR	HK
7728	798		SUBBAIAH TP		15-07-1969	01-10-1988	01-10-1998	DWR	
7729	799		KENCHAPPA	SC	01-06-1969	15-10-1988	15-10-1998	DWR	
7730	800		SHAKIL AMHED		19-08-1962	18-10-1988	18-10-1998	DWR	
7731	801		SHIVANNA N	SC	04-07-1960	21-10-1988	21-10-1998	DWR	
7732	802		GANGADHARA B CHALAGERI		20-07-1969	26-10-1988	26-10-1998	DWR	
7733	803		VENKATESH AR		15-07-1967	04-11-1988	04-11-1998	DWR	
7734	804		KASTURI KRISHNA		27-12-1958	07-11-1988	07-11-1998	DWR	
7735	805		RAVIKUMAR BC		08-10-1968	08-11-1988	08-11-1998	DWR	
7736	806		SINNANNAN P	SC	17-08-1967	13-11-1988	13-11-1998	DWR	
7737	807		VIJAYAKUMAR JADHAV		01-09-1964	14-11-1988	14-11-1998	DWR	
7738	808		MALLIKARJUNA NEELAKANTARAO MALI PATIL		01-04-1968	15-11-1988	15-11-1998	DWR	
7739	809		RAMEGOWDA KS		01-06-1966	25-11-1988	26-11-1998	DWR	
7740	810		NAGARAJAGOWDA P		01-06-1969	26-11-1988	26-11-1998	DWR	
7741	810A		PATILA C.V		15-05-1965	13-11-1983	20-11-1998	DWR	
7742	811		PARAMESHWARAPPA GC		12-07-1968	01-12-1988	01-12-1998	DWR	
7743	811A		M NARAYANAPPA		20-08-1967	12-05-1988	12-05-1998	DWR	
7744	812		RAJANNA MN		01-05-1968	11-12-1988	11-12-1998	DWR	
7745	813		MANJUNATHA S NAYAK		10-04-1968	23-12-1988	23-12-1998	DWR	
7746	814		SHANKARA ANNAPPA SAUGAON		01-09-1964	11-01-1989	11-01-1999	DWR	
7747	815		LOKANATH MV		18-08-1962	13-01-1989	13-01-1999	DWR	
7748	816		NARAYANASWAMY KM	SC	14-06-1966	13-01-1989	13-01-1999	DWR	
7749	816A		DESAI V.P		03-12-1965	25-01-1989	25-01-1999	DWR	
7750	817		CHANNAKESHAVA BT	SC	25-01-1967	31-01-1989	31-01-1999	DWR	
7751	818		METRI RJ		01-06-1968	31-01-1989	31-01-1999	DWR	
7752	819		KANTHA DESHPANDE (SMT)		01-06-1966	01-02-1989	01-02-1999	DWR	
7753	820		ASHOK KEMMA SHETTY		26-04-1961	01-02-1989	01-02-1999	DWR	
7754	821		SHIVAKUMAR PURANIK		01-06-1967	03-02-1989	03-02-1999	DWR	HK
7755	822		SUBASH GURAPPA		01-06-1969	03-02-1989	03-02-1999	DWR	
7756	823		NAEEMULLA SHAREEF		15-06-1965	10-02-1989	10-02-1999	DWR	
7757	824		MOHMAD NASARULLA		06-05-1963	15-02-1989	15-02-1999	DWR	HK
7758	825		RAJKUMAR		06-12-1966	16-02-1989	16-02-1999	DWR	HK

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7759	826		RAJKUMAR WAGHMORE	SC	20-06-1966	16-02-1989	16-02-1999	DWR	
7760	826A		SRIKANTAPPA		28-07-1961	20-02-1989	20-02-1999	DWR	
7761	827		KURATTI VS		01-06-1965	23-02-1989	23-02-1999	DWR	
7762	828		CHANDRAKANTH R	SC	10-01-1969	15-07-1988	27-02-1999	DWR	
7763	828A		SANGAMANATHA		11-05-1966	27-02-1989	27-02-1999	DWR	
7764	829		LAKSHMINARAYANA REDDY		09-07-1967	27-02-1989	27-02-1999	DWR	
7765	829A		GOPALAKRISHNA PUJARI (Elec)		01-10-1967	01-03-1989	01-03-1999	DWR	
7766	829A1		KB DODDAMANI		20-07-1968	27-02-1989	27-02-1999	DWR	
7767	830		SALAUDDIN		04-06-1968	01-03-1989	01-03-1999	DWR	
7768	831		DUNDAPPA		26-11-1969	01-03-1989	01-03-1999	DWR	
7769	831A		K GOPALKRISHNA PUJARI		01-10-1967	01-03-1989	01-03-1999	DWR	
7770	832		ABDUL FAZAL		29-09-1964	05-03-1989	05-03-1999	DWR	HK
7771	833		KOLIWAD GN		01-07-1967	06-03-1989	06-03-1999	DWR	
7772	834		KALAKAIAH		01-06-1966	13-03-1989	13-03-1999	DWR	
7773	835		PURUSHOTHAM PATIL		23-05-1962	15-03-1989	15-03-1999	DWR	HK
7774	836		RAVINDRA NS		25-06-1969	26-03-1989	26-03-1999	DWR	
7775	837		MAHESHKUMAR		05-01-1965	01-04-1989	01-04-1999	DWR	
7776	838		PRAKASH		22-12-1966	15-04-1988	15-04-1999	DWR	
7777	839		PATTEDA VN		22-07-1965	01-05-1989	01-05-1999	DWR	
7778	839A		MOHAMMED SHAFI		05-08-1968	05-01-1989	05-01-1999	DWR	
7779	840		THOPALAKATTI AS		22-06-1966	15-05-1989	15-05-1999	DWR	
7780	841		ANAND B KULKARNI		11-05-1970	26-05-1989	26-05-1999	DWR	
7781	842		NEELAKANTAPPA		01-01-1967	01-06-1989	01-06-1999	DWR	
7782	842A		BELAGERE J.B		20-07-1969	26-10-1988	06-01-1999	DWR	
7783	843		RAMASWAMY GS		22-07-1968	13-06-1989	13-06-1999	DWR	
7784	843A		SHIGGAVI GR		28-03-1970	19-06-1989	19-06-1999	DWR	
7785	844		PRAKASH R KAMBLE	SC	28-07-1967	26-06-1989	26-06-1999	DWR	
7786	845		RAJASHEKHAR AL	SC	27-02-1962	01-07-1989	01-07-1999	DWR	
7787	846		ANANDA MURTHY MB		22-07-1967	01-07-1989	01-07-1999	DWR	
7788	847		SHIVABASAPPA		01-07-1966	01-07-1989	01-07-1999	DWR	
7789	848		BASAPPA CG		19-09-1963	10-07-1989	10-07-1999	DWR	
7790	849		HARLAPURA		20-03-1967	12-07-1989	12-07-1999	DWR	
7791	850		PREMKUMAR PV		02-01-1965	17-07-1989	17-07-1999	DWR	
7792	850A		NAGARAJ A (Elec)		22-07-1968	01-08-1989	01-08-1999	DWR	
7793	851		SHASHIDHAR GA		24-06-1969	01-08-1989	01-08-1999	DWR	
7794	852		THIPPESWAMY KS	SC	18-07-1962	17-08-1989	17-08-1999	DWR	
7795	853		HANUMANTHARAJU H		28-06-1966	17-08-1989	17-08-1999	DWR	
7796	854		VEENA S		12-01-1968	01-09-1989	01-09-1999	DWR	
7797	855		GIRISH N		09-05-1969	01-09-1989	01-09-1999	DWR	
7798	855A		SANADAGANESH B.D		20-07-1966	09-11-1989	09-11-1999	DWR	
7799	855B		G RAJASHEKHAR		20-12-1968	16-09-1989	16-09-1999	DWR	
7800	856		SIDDAPPA S		18-07-1967	18-09-1989	18-09-1999	DWR	
7801	857		ERAIAH		01-06-1967	01-10-1989	01-10-1999	DWR	
7802	858		SOMAVARAD IC		10-05-1970	01-10-1989	01-10-1999	DWR	
7803	859		AMBEDKAR	SC	01-02-1971	01-10-1989	01-10-1999	DWR	
7804	860		CHANDRASHEKAR S		04-07-1969	03-10-1989	03-10-1999	DWR	
7805	860A		FAYAIJ AHAMD MM		25-05-1968	10-04-1989	10-04-1999	DWR	
7806	861		JANARDHANA KB		05-11-1968	25-10-1989	26-10-1999	DWR	
7807	862		MITTALKOD SR		02-07-1964	01-11-1989	01-11-1999	DWR	
7808	863		PRABHULINGA		24-07-1965	01-11-1989	01-11-1999	DWR	
7809	864		MAHESH LADEKAR		05-01-1965	01-11-1989	01-11-1999	DWR	
7810	865		PRADEEP V NAYAK		08-02-1965	08-11-1989	08-11-1999	DWR	
7811	866		SUBHASHJ DHAGE		14-01-1966	09-11-1989	09-11-1999	DWR	
7812	866A		DARMAPRAKISH		29-01-1965	11-10-1989	11-10-1999	DWR	
7813	866A1		BHIMARAYA B KANAMADI		01-06-1968	10-11-1989	10-11-1999	DWR	
7814	866B		MUDDIBASVANGOWDRU M.B		22-07-1960	26-11-1989	26-11-1999	DWR	
7815	867		MOHAMMED GHOUSE		10-10-1964	28-11-1989	28-11-1999	DWR	
7816	868		BASAVA REDDY K		07-02-1968	01-12-1989	01-12-1999	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7817	869		SANJEEV KUMAR		01-06-1968	04-12-1989	04-12-1999	DWR	
7818	870		SUJAY KUMAR N		26-02-1968	21-07-1989	29-12-1999	DWR	
7819	871		LAKKARASAPPA YA		10-02-1950	01-01-1990	01-01-2000	DWR	
7820	872		RAGHURAM K		07-01-1954	01-01-1990	01-01-2000	DWR	
7821	873		NARAYANA BV		16-11-1954	01-01-1990	01-01-2000	DWR	
7822	874		VIJAYAKUMAR MJ		13-04-1955	01-01-1990	01-01-2000	DWR	
7823	875		PANKAJA BADASHESHI		25-03-1959	01-01-1990	01-01-2000	DWR	HK
7824	876		AMARNARAYANA HN		30-05-1961	01-01-1990	01-01-2000	DWR	
7825	877		BASAVARAJ IREDDY		24-03-1966	08-02-1991	01-01-2000	DWR	
7826	878		BHOPADREKAR BA (SMT)		28-11-1963	01-01-1990	01-01-2000	DWR	
7827	879		MOHD. YOUNIS		11-04-1964	01-01-1990	01-01-2000	DWR	
7828	880		NINGAPPA M MUPPAYANAVAR		01-06-1964	01-01-1990	01-01-2000	DWR	
7829	881		ASHOK VEERAPPA PATIL		26-06-1964	01-01-1990	01-01-2000	DWR	
7830	882		MALLINATH M MALKAPUR		23-05-1968	01-01-1990	01-01-2000	DWR	
7831	883		TALIKOTE JK		30-06-1968	01-01-1990	01-01-2000	DWR	
7832	884		BASAVARAJA GOWDA		17-07-1969	01-01-1990	01-01-2000	DWR	HK
7833	885		REVADI SM		20-07-1969	01-01-1990	01-01-2000	DWR	
7834	886		PRAKASH KR		01-03-1969	09-01-1990	09-01-2000	DWR	
7835	887		ABDUL HAKEEM		19-09-1966	16-01-1990	16-01-2000	DWR	
7836	888		MOHD. AYUB		20-07-1968	18-01-1990	18-01-2000	DWR	
7837	888A		MATA VR		06-01-1967	21-01-1990	21-01-2000	DWR	
7838	888B		KURAVATHI RG		01-01-1957	26-01-1990	26-01-2000	DWR	
7839	889		MALLIKARJUNA MAHANTHEGOWDA PATIL (MM PATIL)		01-06-1964	26-01-1990	26-01-2000	DWR	
7840	890		ERAPPA BHUSHETTI		01-06-1969	01-02-1990	01-02-2000	DWR	
7841	891		MALLIKARJUNA H		01-03-1970	01-02-1990	01-02-2000	DWR	HK
7842	892		MAHESH S NAIKA		18-12-1970	01-02-1990	01-02-2000	DWR	
7843	893		RAJENDRA UDAGEERE		20-07-1966	05-02-1990	05-02-2000	DWR	
7844	894		RAMALINGESH SM		-	10-05-1990	10-05-2000	DWR	
7845	895		INDUDHARA		25-06-1969	05-02-1990	15-02-2000	DWR	
7846	896		CHANDRASHEKAR M		13-05-1969	25-02-1990	25-02-2000	DWR	
7847	896A		ESHWAR M.S		01-12-1962	26-02-1990	26-02-2000	DWR	
7848	896B		BASAVARAJU CU		20-02-1966	01-03-1990	01-03-2000	DWR	
7849	897		KALAPPA		01-06-1970	01-03-1990	01-03-2000	DWR	HK
7850	898		SUBHASHCHANDRA		01-06-1966	01-03-1990	01-03-2000	DWR	
7851	898A		PRAKSH PACHGE		01-01-1969	05-03-1990	05-03-2000	DWR	HK
7852	899		PRAKASH M		08-07-1969	15-03-1990	15-03-2000	DWR	
7853	900		KHAJA SADARODDIN		25-02-1964	01-05-1990	01-05-2000	DWR	
7854	901		MANJANAİK KH	SC	04-06-1960	10-05-1990	10-05-2000	DWR	
7855	901A		HK RAVIPRAKASH		08-07-1962	10-01-1983	14-05-2000	DWR	
7856	902		GOUDAR BN		08-06-1969	21-05-1990	21-05-2000	DWR	
7857	903		ANNADANI RAYAPPA MADALAGERI		29-06-1964	26-05-1990	26-05-2000	DWR	
7858	904		SUDHAKAR K		22-07-1969	01-06-1990	01-06-2000	DWR	HK
7859	905		ASHOK KUMAR		02-07-1963	01-06-1990	01-06-2000	DWR	
7860	906		PANDIT SAMBHU		01-01-1961	07-06-1990	07-06-2000	DWR	
7861	907		MANJUNATH SE		20-07-1968	27-06-1990	27-06-2000	DWR	
7862	908		SOMANATH LB		25-12-1968	27-06-1990	27-06-2000	DWR	
7863	909		RUDRAPPA GK		14-12-1970	26-07-1989	27-06-2000	DWR	
7864	910		NAGARAJU CN		22-03-1960	01-07-1990	01-07-2000	DWR	
7865	911		LINGANNA M PUJARI		01-01-1964	01-07-1990	01-07-2000	DWR	
7866	911A		ABDUL SALAM		01-08-1969	01-07-1980	01-07-2000	DWR	HK
7867	912		NAGESH AVARADHI		27-08-1970	01-07-1990	02-07-2000	DWR	
7868	912A		RAJAKUMAR		03-01-1970	06-01-1990	07-02-2000	DWR	
7869	912B		C. ESHWARAIAH		17-07-1963	26-08-1988	20-07-2000	DWR	
7870	913		NEELAKANTA		01-01-1967	01-06-1989	22-07-2000	DWR	
7871	914		VENKATESH MD	SC	22-07-1964	26-07-1990	26-07-2000	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7872	915		MOHAN ND		10-07-1967	01-08-1990	01-08-2000	DWR	
7873	915A		PRAKASH KR		01-03-1969	01-08-1990	01-08-2000	DWR	
7874	916		SUDHEENDRA		21-05-1954	16-03-1988	05-08-2000	DWR	
7875	917		SHARANA BASAVARJ		07-12-1968	01-08-1990	10-08-2000	DWR	HK
7876	918		SANGANAGOWDR BK		24-01-1969	11-08-1990	11-08-2000	DWR	
7877	918A		MEER MOHAMMED SADIK ALI BAQURI		23-10-1958	01-09-1990	01-09-2000	DWR	
7878	919		PURYA B CHAWAN	SC	01-06-1965	01-09-1990	01-09-2000	DWR	HK
7879	920		RAGHAVENDRA		01-07-1968	01-09-1990	01-09-2000	DWR	
7880	921		ADIVEPPA SULEBAVI		24-07-1961	11-09-1990	11-09-2000	DWR	
7881	922		SULTANA KHATHIB SG		05-05-1961	19-09-1990	19-09-2000	DWR	HK
7882	923		GURURAJA RAO R.D.		22-06-1972	01-10-1990	01-10-2000	DWR	
7883	923A		SURYAKANTHA GUNDAPPA ITAGI		06-09-1971	01-10-1990	01-10-2000	DWR	
7884	924		VENKATARAVANAPPA		20-12-1967	06-10-1990	06-10-2000	DWR	
7885	925		MAHADEVAPPA NAGAMMANAVAR	SC	13-03-1967	09-10-2000	09-10-2000	TFOD	
7886	926		SYED JAMALUDDIN KHADRI		22-07-1967	09-10-1990	09-10-2000	DWR	
7887	927		RUDRASWAMY H		20-03-1969	11-10-1990	11-10-2000	DWR	
7888	928		BASAVARAJA NAGAI AH GARAMPALLI		02-12-1964	15-10-1990	15-10-2000	DWR	
7889	929		SHIVAYOGI		01-06-1969	15-10-1990	15-10-2000	DWR	HK
7890	930		GOPALA NAIKA L	SC	01-06-1968	26-10-1990	27-10-2000	DWR	
7891	931		TAJUDDIN	SC	01-06-1970	03-11-1990	03-11-2000	DWR	HK
7892	932		SHARANAPPA	ST	01-06-1968	28-02-1995	10-11-2000	TFOD	
7893	933		SHASHIKANTH DH		01-04-1972	21-11-1990	21-11-2000	DWR	
7894	934		MANJANNA M		24-02-1964	01-12-1990	01-12-2000	DWR	
7895	935		MAHADEVIAH N		18-02-1966	01-12-1990	01-12-2000	DWR	
7896	935A		HIREMATHA BP		15-08-1971	01-12-1990	01-12-2000	DWR	
7897	936		KATHAL HUSSAIN		01-06-1964	04-12-1990	04-12-2000	DWR	
7898	937		HAVAGIRAO		01-06-1970	07-12-1990	07-12-2000	DWR	
7899	938		PUJARAPPA P		01-06-1969	12-12-1990	12-12-2000	DWR	
7900	938A		SWAMY P	SC	15-06-1967	01-04-1995	13-12-2000	DWR	
7901	939		MOHD. LABEEB UDDIN		26-01-1970	23-12-1990	23-12-2000	DWR	HK
7902	939A		INAYATH ALI		01-01-1963	01-01-1991	01-01-2001	DWR	
7903	940		MALLIKARJUNA		12-03-1963	01-01-1991	01-01-2001	DWR	
7904	941		LAXMAN KUMBAR		01-06-1964	01-01-1991	01-01-2001	DWR	
7905	942		SHANKAR HM		03-01-1960	11-01-1991	11-01-2001	DWR	
7906	942A		GOWDAR B.N		06-08-1969	01-08-1996	15-01-2001	DWR	
7907	943		RAVISHANKAR S		16-04-1965	26-01-1991	26-01-2001	DWR	
7908	944		MAREPPA	SC	01-06-1968	01-02-1991	01-02-2001	DWR	
7909	944A		BASAVARAJ IREDDY		24-03-1966	01-01-1991	03-02-2001	DWR	
7910	945		BASAVARAJ S. BALLARI		13-11-1967	01-01-1991	20-02-2001	DWR	
7911	945A		ABDUL SALM		08-01-1969	07-01-1990	20-02-2001	DWR	
7912	946		GURURAJ		13-06-1964	01-03-1991	01-03-2001	DWR	
7913	947		SUGAPPA		01-05-1968	01-03-1991	01-03-2001	DWR	
7914	948		POOVAIAH PB		22-07-1968	01-03-1991	01-03-2001	DWR	
7915	949		NAIKODI SC		21-07-1969	01-03-1991	01-03-2001	DWR	
7916	950		RANGAPPA R	SC	01-07-1968	04-03-1991	04-03-2001	DWR	HK
7917	951		AMBADAS	ST	01-07-1964	08-03-1991	08-03-2001	DWR	HK
7918	952		SURESH V MORE		01-04-1969	11-03-1991	11-03-2001	DWR	
7919	953		HULUGAPPA S	ST	10-06-1957	14-03-1991	14-03-2001	DWR	HK
7920	954		GADAKAR UM		21-07-1971	15-03-1991	15-03-2001	DWR	
7921	955		RAJKUMAR		21-07-1970	18-03-1991	18-03-2001	DWR	
7922	955A		NATARAJ BASAPPA BANNUR		03-09-1969	05-04-1991	05-04-2001	DWR	
7923	956		MD. RUKMUDDIN		10-06-1961	10-04-1991	10-04-2001	DWR	
7924	957		JAMBANNA YG	SC	16-09-1968	16-04-1991	16-04-2001	DWR	
7925	958		JAGADEESH REDDY PB		08-03-1969	01-04-1991	16-04-2001	DWR	
7926	959		VEERENDRA SHETAKAR		01-06-1968	19-04-1991	19-04-2001	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7927	960		NATARAJU M		06-01-1961	23-04-1991	23-04-2001	DWR	
7928	961		KHAJA AYAJODDIN		20-05-1968	01-05-1991	01-05-2001	DWR	
7929	962		SANGANAGOUDA		01-06-1967	01-06-1991	01-06-2001	DWR	
7930	963		JOSHI RD		10-04-1965	01-07-1991	01-07-2001	DWR	
7931	964		SURESH PANCHAL		03-12-1967	01-07-1991	01-07-2001	DWR	
7932	964A		SIDDAPPA BOCHARE		06-01-1968	01-07-1991	01-07-2001	DWR	HK
7933	965		CHANNAVEERASWAMY SHIRURMATH		02-03-1971	06-07-1991	06-07-2001	DWR	
7934	966		KHAZI I.N.		01-06-1965	26-07-1991	26-07-2001	DWR	
7935	967		MALLIKARJUN BIRADAR		01-06-1969	01-08-1991	01-08-2001	DWR	
7936	968		AYYAPPA GOUDA BHIMANAGOUDA REDDY		01-10-1970	01-08-1991	01-08-2001	DWR	
7937	969		MAHADEVA GANDAGE		01-06-1968	05-08-1991	05-08-2001	DWR	
7938	969A		HANUMANTHA PATILA		06-12-1966	05-08-1991	05-08-2001	DWR	
7939	970		GOPALA	SC	20-07-1969	06-08-1991	07-08-2001	DWR	
7940	971		LAXMAN SAHU	ST	01-07-1967	21-08-1991	21-08-2001	DWR	
7941	972		BASAVARAJ DB	SC	20-02-1968	26-08-1991	26-08-2001	DWR	
7942	973		THAVARU RATHOD	SC	04-03-1967	01-09-1991	01-09-2001	DWR	
7943	973A		SRIMANTH KOTI (Elec)		27-02-1967	01-09-1991	01-09-2001	DWR	HK
7944	974		LAKKAPPA		01-07-1967	01-09-1991	01-09-2001	DWR	
7945	975		ANANTHARAJU B		07-02-1968	01-09-1991	01-09-2001	DWR	
7946	975A		MARTHANDA SHASTRI		21-02-1968	01-09-1991	01-09-2001	DWR	HK
7947	976		ANANDARAO SHAMARAO MORE		01-08-1966	02-09-1991	02-09-2001	DWR	
7948	976A		JAGADEESH BP		01-06-1968	05-09-1991	05-09-2001	DWR	
7949	977		PRAKASH G PATIL		06-08-1965	09-09-1991	09-09-2001	DWR	
7950	978		MD.NIJAMUDDIN		20-05-1967	01-02-1991	09-09-2001	DWR	HK
7951	979		PUTTARAJAPPA D	SC	22-07-1963	11-09-1991	11-09-2001		
7952	980		TARANATH	SC	07-08-1966	15-09-1991	15-09-2001	DWR	
7953	981		MAIDUNASA		05-05-1972	01-10-1991	01-10-2001	DWR	
7954	981A		MALLIKARJUNA PATIL		07-01-1968	01-10-1991	01-10-2001	DWR	
7955	982		SURESH MG		01-01-1968	01-03-1991	20-10-2001	DWR	HK
7956	983		SHEKAR RAGA		30-06-1966	01-11-1991	01-11-2001	DWR	HK
7957	984		RAJASHEKAR T		30-07-1966	01-11-1991	01-11-2001	DWR	
7958	985		KHAJA SHEIK NADEEM		14-06-1967	01-11-1991	01-11-2001	DWR	
7959	986		ADURA PK (SMT)		03-11-1956	02-11-1981	02-11-1992	DWR	
7960	987		PRAKASHA NS		20-06-1970	12-11-1991	12-11-2001	DWR	
7961	988		BAPUGOWDA		01-08-1968	13-11-1991	13-11-2001	DWR	
7962	989		TELSANG KS		01-06-1968	21-11-1991	21-11-2001	DWR	
7963	990		VEERAPPA B		22-07-1970	25-11-1991	25-11-2001	DWR	
7964	991		PASHUPATHI	SC	10-02-1966	01-12-1991	01-12-2001	DWR	
7965	992		BIRADAR SM		01-06-1966	01-12-1991	01-12-2001	DWR	HK
7966	993		YALAGURESH		22-07-1967	01-12-1991	01-12-2001	DWR	HK
7967	994		SRINIVAS MH		10-04-1970	01-12-1991	01-12-2001	DWR	
7968	995		SHAKEELA		01-09-1960	21-12-1991	21-12-2001	DWR	
7969	996		CHANDRASHEKAR DUBE		01-04-1961	01-01-1992	01-01-2002	DWR	HK
7970	996A		DEVANANDA DESHMUKH		01-01-1962	01-01-1992	01-01-2002	DWR	
7971	997		CHANNABASAPPA		22-10-1966	01-01-1992	01-01-2002	DWR	
7972	998		BASAI AH		01-05-1967	01-01-1992	01-01-2002	DWR	
7973	999		SHIVKUMAR GURANNA		02-08-1968	01-01-1992	01-01-2002	DWR	
7974	999A		BASAVARAJ M		12-04-1969	01-01-1992	01-01-2002	DWR	
7975	1000		SANJEEV KUMAR		01-08-1969	01-01-1992	01-01-2002	DWR	
7976	1001		UMESH KUDARI		01-06-1972	01-01-1992	01-01-2002	DWR	HK
7977	1002		SURYAKANTHA		12-08-1968	01-01-1992	02-01-2002	DWR	
7978	1002A		LINGANNA M PUJARI		01-01-1964	01-09-1990	01-04-2002	DWR	
7979	1002B		ANANTHACHARYA		29-12-1961	01-06-1985	12-01-2002	DWR	
7980	1003		CHANDRASHEKAR TS		20-07-1968	20-01-1992	20-01-2002	DWR	
7981	1004		DODDAMANI RH	ST	05-04-1966	26-01-1992	26-01-2002	DWR	
7982	1005		PURUSHOTHAMA REDDY R.P		05-06-1968	26-01-1992	26-01-2002	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
7983	1006		DATTATHREYA N		12-02-1971	01-02-1992	01-02-2002	DWR	HK
7984	1007		SWAMY KS	SC	22-07-1970	02-02-1992	02-02-2002	DWR	
7985	1008		CHAPPARBAND HD		01-01-1970	07-02-1992	07-02-2002	DWR	
7986	1009		SHIVALINGAPPA		-	06-05-1983	12-02-2002	TFOD	
7987	1010		RAJASHEKAR		20-07-1968	15-02-1992	15-02-2002	DWR	
7988	1011		CHANDRASEKHAR A		15-03-1967	17-02-1992	17-02-2002	DWR	
7989	1012		DODDAVEERIAH C	SC	01-06-1963	21-02-1992	21-02-2002	DWR	
7990	1013		VENKATESH KH		16-05-1959	27-02-1992	27-02-2002	DRC	
7991	1014		KUMAR C	SC	01-08-1966	14-04-1994	27-02-2002	TFOD	
7992	1015		ANJANEYA MURTHY M		01-06-1968	01-03-1992	01-03-2002	DWR	
7993	1016		SYED JAFFER HUSSEIN		06-04-1961	01-03-1992	01-03-2002	DWR	
7994	1016A		PALEPPA SHINGRE		01-06-1964	06-03-1992	06-03-2002	DWR	
7995	1016B		SRIKANTHA R. KULAKARNI		08-04-1968	04-02-1992	04-02-2002	DWR	
7996	1017		SUBASH KISHAN RAO	SC	20-05-1967	15-04-1992	15-04-2002	DWR	
7997	1018		MULLA SS		22-07-1966	26-04-1992	26-04-2002	DWR	
7998	1019		SYED MUSTAFA		01-06-1972	01-05-1992	01-05-2002	DWR	
7999	1019A		ANILKUMAR CHIPPA		14-09-1968	01-05-1992	02-05-2002	DWR	
8000	1020		NAGENDRAIAH M		01-06-1967	20-05-1992	20-05-2002	DWR	
8001	1021		AMRUTHAPPA GOWDA PATIL		-	29-05-2002	29-05-2002		
8002	1021A		RAJENDRA KUMAR B MARABA		16-08-1965	01-06-1992	01-06-2002	DWR	
8003	1022		KUMARASWAMY KM (M)		07-07-1971	03-06-2002	03-06-2002	TFOD	
8004	1023		MANJUNATH G		13-10-1968	15-06-1989	15-06-2002	DWR	
8005	1024		BHIMARAYA D	SC	10-04-1961	16-06-1992	16-06-2002	DWR	
8006	1025		MANOHAR PATIL		01-06-1965	01-07-1992	01-07-2002	DWR	
8007	1026		PATIL MS		08-08-1969	01-07-1992	01-07-2002	DWR	
8008	1027		RAJENDRA		01-03-1970	01-07-1992	01-07-2002	DWR	HK
8009	1028		KRISHNA		01-06-1967	05-07-1992	05-07-2002	DWR	
8010	1029		YELLAPPA MATHGAR		01-06-1969	05-07-1992	05-07-2002	DWR	
8011	1030		JAGADISHCHANDRA		02-05-1971	05-07-1992	05-07-2002	DWR	
8012	1031		MOHAMMED LIYAQAT ALI		01-08-1970	01-08-1992	01-08-2002	DWR	
8013	1032		JAGANATHA		10-06-1963	01-08-1992	01-08-2002	DWR	
8014	1033		SUDHAKAR KATHARAKI M	ST	31-10-1968	01-08-1992	01-08-2002	DWR	
8015	1034		SHAIK JAHIRUDDIN		23-07-1970	01-08-1992	01-08-2002	DWR	
8016	1035		HANUMAPPA ADVANI	SC	20-07-1973	01-08-1992	01-08-2002	DWR	
8017	1036		SIDDANNA SHARANAPPA CHANNAPATNA		08-03-1970	02-08-1992	02-08-2002	DWR	
8018	1037		SHARANAPPA DESHMUKH		01-06-1967	03-08-1992	03-08-2002	DWR	HK
8019	1038		SHARANA BASAPPA M PATIL		22-07-1967	06-08-1992	06-08-2002	DWR	HK
8020	1038A		BASAVARAJA GOWDA		19-07-1969	21-08-1992	21-08-2002	DWR	
8021	1039		MOHAMMED YASIN REHMAN PATEL		05-05-1966	01-09-1992	01-09-2002	DWR	
8022	1040		DHANARAJ CHAWAN	SC	02-02-1967	01-09-1992	01-09-2002	DWR	HK
8023	1040A		NAGARAJ		28-01-1968	31-08-1992	01-09-2002	DWR	
8024	1041		NAGARAJAIAH PR		03-07-1968	01-09-1992	01-09-2002	DWR	
8025	1042		MALLIKARJUN		15-06-1969	01-09-1992	01-09-2002	DWR	
8026	1043		KRISHNA KESHAPPA ARERA		15-06-1972	01-09-1992	01-09-2002	DWR	
8027	1044		SATYADEVNAYAK	ST	01-06-1971	01-06-1992	01-09-2002	DWR	
8028	1044A		B.PUSHPALATHA (SMT)		22-01-1972	09-01-1992	09-01-2002	DWR	
8029	1044B		CHANDRASHEKAR NASE		25-07-1966	09-02-1992	09-02-2002	DWR	HK
8030	1045		LOKESH K H		15-07-1965	03-09-1992	03-09-2002	DWR	
8031	1046		NAGENDRA PATTANA SETTY		01-06-1967	11-09-1992	11-09-2002	DWR	
8032	1047		RAMAKRISHNA NAIKA S	SC	10-07-1967	01-03-1992	24-09-2002	DWR	
8033	1048		REVANASIDDAPPA		09-08-1965	01-10-1992	01-10-2002	DWR	
8034	1049		BASAVARAJA ANNAVEERIAH HIREMATH		16-08-1967	01-10-1992	01-10-2002	DWR	
8035	1050		BASAVARAJ H	SC	01-05-1970	01-10-1992	01-10-2002	DWR	
8036	1051		PREMCHAND G.L.		24-05-1971	01-10-1992	01-10-2002	DWR	
Junior Engineers appointed in KPSC NOTIFICATION No. R(2)602/2014-15PSC Dated 03.02.2015 for WRDO their eligibility for seniority is considered with effect from 18.10.2002 as stated in RuleII(2) to the Karnataka Civil									

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
Services (WRDO) AE/JE Special appointment notification issued in: AA±A±AE/47/±A, AEÀ/2013/ ÇEÀAPÀ 13.12.2013.									
8037	1052		TUMBARMATTI SS		01-06-1968	26-01-1994	18-10-2002		
8038	1053		CHANDRAKANTH MAHADAYYA		19-01-1967	11-02-1994	18-10-2002		
8039	1054		GUNDAPPA		01-04-1965	19-01-1994	18-10-2002		
8040	1060		UPPALADINNI SS		01-06-1968	08-04-1994	18-10-2002		
8041	1055		BHAKTHA PRAHLAD K		06-06-1970	21-01-1994	18-10-2002		
8042	1056		PARAMESHWARAPPA V		16-05-1969	21-01-1994	18-10-2002		
8043	1057		POLI REDDY A		15-08-1969	02-02-1994	18-10-2002		
8044	1058		SHARANABASAVARAJ		05-04-1970	17-01-1994	18-10-2002		
	1059		SHRIHARI		01-06-1969	17-01-1994	18-10-2002	Not Selected	
8045	1161		RAJEGOWDA N N		15-07-1972	11-02-1998	18-10-2002		
8046	1061		RAMESH B		01-07-1971	12-01-1994	18-10-2002		
8047	1062		KARAJAGI SM		22-05-1967	12-01-1994	18-10-2002		
8048	1063		RAVINDRA NAGAPPA		09-07-1970	06-01-1994	18-10-2002		
8049	1145		DESHAPANDE S R		03-06-1972	29-09-1994	18-10-2002		
8050	1064		PATROTI A L	SC	23-07-1968	31-01-1994	18-10-2002		
8051	1065		SHEKARAPPA BADIGER		01-06-1968	02-02-1994	18-10-2002		
8052	1095		GURULINGAPPA K		06-08-1966	24-01-1994	18-10-2002		
8053	1066		NADUGADDI M J		22-07-1970	21-01-1994	18-10-2002		
8054	1146		SURESH BABU V		10-07-1968	06-10-1994	18-10-2002		
8055	1085		MAHESH L K		26-04-1967	20-01-1994	18-10-2002		
8056	1067		SATYANARAYANA RAO P		21-09-1967	28-01-1994	18-10-2002		
8057	1069		NAGARAJ ACHARI Y B		01-06-1968	25-03-1994	18-10-2002		
8058	1068		ABUJAR GAFARI Y		26-07-1970	19-01-1994	18-10-2002		
8059	1070		PRAHLAD		01-06-1968	07-04-1994	18-10-2002		
8060	1071		SHANTAPPA S KOLLI		01-06-1969	25-01-1994	18-10-2002		
8061	1072		JAYAGOPAL	SC	01-08-1967	04-02-1994	18-10-2002		
8062	1073		TEGGI S R		24-04-1969	29-01-1994	18-10-2002		
8063	1074		JADHAV RD		01-06-1967	19-07-1994	18-10-2002		
8064	1075		MUDHOL SH		28-09-1970	12-01-1994	18-10-2002		
8065	1094		GOPAL REDDY		16-08-1967	16-03-1994	18-10-2002		
8066	1076		SHIVARAJ HANUMAREDDY		01-06-1966	21-01-1994	18-10-2002		
8067	1078		BELAGAL SS		21-07-1964	05-04-1994	18-10-2002		
	1079		SIDHARUDH SHANKARAPPA		12-11-1967	18-02-1994	18-10-2002	Not Selected	
8068	1077		VIJAYALAXMI D		02-10-1966	01-01-1994	18-10-2002		
8069	1080		MUDDURAJ R		25-02-1970	21-01-1994	18-10-2002		
8070	1082		BHAGAWAN MR		15-01-1968	17-01-1994	18-10-2002		
8071	1083		NAGARAJ GOWDA S		01-06-1969	03-02-1994	18-10-2002		
8072	1084		RAJAKUMAR		30-06-1970	21-03-1994	18-10-2002		
	1086		SWAMY KOTRESH B		01-04-1970	24-01-1994	18-10-2002	Not Selected	
8073	1087		ISHWAR S KUMBAR		01-03-1968	17-01-1994	18-10-2002		
8074	1088		KUBENDRA NAIK L	SC	01-06-1970	16-02-1994	18-10-2002		
8075	1089		KENDHULI M M		19-08-1969	12-01-1994	18-10-2002		
8076	1107		GUNTI L D		01-08-1966	07-02-1994	18-10-2002		
8077	1090		PRAKASH ALUR		23-07-1967	17-01-1994	18-10-2002		
	1091		BASAVARAJ L M		06-08-1966	12-01-1994	18-10-2002	Not Selected	
8078	1092		BANDIWADDAR B D	SC	24-06-1970	18-01-1994	18-10-2002		
8079	1081		VISHNU THEERTHA		05-09-1966	19-01-1994	18-10-2002		
8080	1093		NIJALINGAPPA K		01-05-1969	11-02-1994	18-10-2002		
	1096		GOUSUDDIN		01-06-1968	17-03-1994	18-10-2002	Not Selected	
8081	1097		DYAMANNAVAR S M		06-01-1971	03-02-1994	18-10-2002		
8082	1098		MALLAPPA NAGAPPA		01-06-1969	17-01-1994	18-10-2002		
8083	1099		PREMASAGAR	SC	24-10-1970	24-01-1994	18-10-2002		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8084	1100		ERANNA NARASAPPA		10-06-1968	17-01-1994	18-10-2002		
	1101		MUSA MAHAMOODSAB		05-04-1966	20-01-1994	18-10-2002	Not Selected	
	1102		SITARAM RAO BHIMSEN RAO		07-07-1972	27-01-1994	18-10-2002	Not Selected	
8085	1103		BHAJANTRI M S	SC	01-06-1967	22-01-1994	18-10-2002		
8086	1104		GOPALAPPA K A		01-06-1968	21-01-1994	18-10-2002		
8087	1105		BANNAPPA	ST	01-07-1971	04-02-1994	18-10-2002		
8088	1106		KATANNAVARA JAYANNA		01-06-1970	16-02-1994	18-10-2002		
	1108		MURALIDHAR		21-11-1971	25-01-1994	18-10-2002	Not Selected	
8089	1109		MAMADAPUR Z A		11-07-1968	31-01-1994	18-10-2002		
8090	1110		SULIBHAVI S B		27-08-1968	28-03-1994	18-10-2002		
	1111		TAKAPPA B		01-06-1964	24-01-1994	18-10-2002	Not Selected	
8091	1113		MANAPPA		01-06-1964	24-01-1994	18-10-2002		
	1117		HONNURAPPA A	ST	01-08-1965	21-01-1994	18-10-2002	Not Selected	
8092	1160		NIRMALESH S		09-06-1969	11-02-1998	18-10-2002		
8093	1115		BASAVARAJ	SC	14-07-1969	14-02-1994	18-10-2002		
8094	1112		KAMBAR V L		01-06-1964	13-01-1994	18-10-2002		
8095	1116		SANJEEV MANIK RAO HIROLI	SC	08-01-1968	24-01-1994	18-10-2002		
8096	1118		BASAVARAJ		10-06-1968	14-02-1994	18-10-2002		
8097	1119		RAVIRAJ DAVID	SC	12-01-1972	25-01-1994	18-10-2002		
8098	1120		NAIK A K	SC	26-10-1968	21-03-1994	18-10-2002		
8099	1121		PARAMESH NAIK N	SC	08-06-1970	12-01-1994	18-10-2002		
	1122		MALLIKARJUN HAMPAYYA	SC	01-06-1968	20-01-1994	18-10-2002	Not Selected	
8100	1123		SURYAKANT SADHURAO WADIKA	SC	01-07-1967	14-02-1994	18-10-2002		
8101	1124		MALLIKARJUN HIREMANI	SC	12-07-1968	20-01-1994	18-10-2002		
8102	1155		SUNDARAWADIVELU A	SC	27-10-1970	30-03-1998	18-10-2002		
	1125		MADAR S.T.	SC	01-06-1972	31-01-1994	18-10-2002	Not Selected	
8103	1126		PUJAR S M	ST	01-03-1968	17-02-1994	18-10-2002		
8104	1127		RAMAREDDY G		21-07-1966	13-01-1994	18-10-2002		
8105	1148		AMRUIT	SC	21-06-1969	10-11-1994	18-10-2002		
8106	1128		THIMMANNA RATNAGIRI	ST	01-06-1969	21-01-1994	18-10-2002		
	1131		SHANTAPPA		01-10-1970	19-01-1994	18-10-2002	Not Selected	
	1132		KOLKAR D Y	ST	01-06-1968	15-02-1994	18-10-2002	Not Selected	
	1134		DEVANNA U		01-08-1965	13-07-1994	18-10-2002	Not Selected	
8107	1135		RAGHAVENDRA		21-04-1972	13-01-1994	18-10-2002		
	1136		CHAVAN V V	SC	17-07-1971	02-04-1994	18-10-2002	Not Selected	
8108	1137		JATADHAR G T		01-06-1962	24-04-1994	18-10-2002		
8109	1138		DASTAGEER CHOUDHARI		11-02-1959	02-02-1994	18-10-2002		
	1139		CHALAWADI S R	SC	01-06-1969	02-02-1994	18-10-2002	Not Selected	
	1140		HUNDEKAR B Y		01-05-1962	15-02-1994	18-10-2002	Not Selected	
	1141		JOSHI R N		06-11-1966	02-08-1994	18-10-2002	Not Selected	
	1142		SHANKAR MUTTAPPA BANDIWADDAR (M)	SC	20-05-1966	25-04-1994	18-10-2002	Not Selected	
	1143		GOPAL KRISHNA GM		05-06-1963	02-02-1994	18-10-2002	Not Selected	
8110	1144		JAGADISH B		02-03-1970	28-01-1994	18-10-2002		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8111	1114		AMARAPPA	ST	01-06-1971	31-01-1994	18-10-2002		
8112	1130		RAJKUMAR		01-06-1968	28-02-1994	18-10-2002		
8113	1159		PRAKASH K H		02-06-1966	11-02-1998	18-10-2002		
8114	1129		BARKER B H		01-06-1963	05-08-1994	18-10-2002		
8115	1153		HALAWAR B M		01-04-1968	16-03-1998	18-10-2002		
8116	1133		SHIRUR S I		01-04-1973	22-06-1994	18-10-2002		
8117	1158		CHANNAKESHAHA		10-04-1963	13-02-1998	18-10-2002		
	1147		SMT DALALI I S		01-06-1967	29-09-1994	18-10-2002	Not Selected	
8118	1149		MALAGATTI R S		01-12-1962	05-11-1994	18-10-2002		
	1150		WADIYAR K N		08-07-1971	12-10-1994	18-10-2002	Not Selected	
	1151		DADDI P S		01-07-1963	10-10-1994	18-10-2002	Not Selected	
	1152		NYAMAGOND V M		22-07-1966	03-10-1994	18-10-2002	Not Selected	
	1154		RAVINDRANATH		29-10-1967	27-03-1998	18-10-2002	Not Selected	
	1156		NAGARAJ B K		08-07-1969	14-02-1998	18-10-2002	Not Selected	
	1157		KESHAHA MURTHY K P		06-11-1963	11-02-1998	18-10-2002	Not Selected	
8119	1161	A	KARAJAGI SM		22-05-1967	18-10-1992	18-10-2002	DWR	
8120	1162		AJJANAGOUDA S PATIL		20-05-1970	15-03-1991	30-11-2002	DWR	
8121	1163		RAZAK MA		05-06-1967	29-06-1992	13-12-2002	DWR	
8122	1164		SRINIVASA BG		12-04-1968	01-10-1992	27-12-2002	DWR	
8123			M SHEKHAR		06-06-1961	01-01-2003	01-01-2003	DWR	
8124	1165		BYAHATTI SK (SMT)		22-12-1949	12-01-1993	12-01-2003	DWR	
8125	1165	A	PRAMILA G		24-01-1967	02-05-2003	02-05-2003	DRID	
8126	1166		PRAKASH S V		30-06-1960	25-02-1993	25-02-2003	DWR	
8127	1167		CHANDRASHEKAR TS		20-07-1968	20-01-1992	06-03-2003	DWR	
8128	1168		KAMARAJU R		01-03-1967	06-03-1993	06-03-2003	DWR	
8129			AH THUMBAGI		07-11-1969	07-06-2003	07-06-2003	DWR	
8130	1168	A	KIRAN		21-06-1973	08-01-1992	03-06-2003	DWR	
8131	1168	B	BASAVARAJ A CHITARGI		29-06-1967	01-02-1992	06-03-2003	DWR	
8132	1169		DEVENDRAGOUDA		15-08-1964	01-09-1992	04-04-2003	DWR	HK
8133	1170		SHIVPRAKASH B		16-03-1960	10-05-1993	10-05-2003	DWR	
8134			R UMESH		27/06/1965	05-11-2003	05-11-2003	DWR	
8135	1171		GUNDERAO M		22-03-1963	21-05-1993	21-05-2003	DWR	
8136	1172		MALATESH S AKKUR		12-06-1970	01-09-1992	01-06-2003	DWR	
Direct recruitment of junior engineers for Irrigation Department in Government Notification No. ಜಸಅ:ಇಎಸ್‌ಯು:ಆರ್‌ಇಸಿ:ಸ.ಇಂ-ಕೆ.ಇಂ:ನೇಮಕ:2002-03: ದಿ:05.06.2003									
8137	1173		IMRAN KHAN		10-05-1984	24-07-2003	05-06-2003		
8138	1174		MOHAMMED K P		12-12-1974	24-07-2003	05-06-2003		
8139	1175		DUNDAPPA JAKKANATTI		26-06-1967	11-07-2003	05-06-2003		
8140	1176		AZAD PASHA S J		20-10-1983	25-07-2003	05-06-2003		
8141	1177		JAYADEVARADHYA G S		17-05-1968	16-07-2003	05-06-2003		
8142	1178		ANAND M B		12-06-1978	20-07-2003	05-06-2003		
8143	1179		RAJESH JADAV		04-07-1973	30-07-2003	05-06-2003		
8144	1180		SURESH T P		01-06-1968	09-02-2003	05-06-2003		
8145	1181		FAROOQ AHAMAD ABU		12-08-1981	24-07-2003	05-06-2003		
8146	1182		MANJUNATH B J		01-06-1969	05-07-2003	05-06-2003		
8147	1183		VEERABADRACHIAH SWAMY KUKANAPALLIMATH		04-01-1972	08-08-2003	05-06-2003		
8148	1184		AMRUTH GOUNDADKAR		29-08-1978	01-08-2003	05-06-2003		
8149	1185		KAVITA G SHINDE		19-01-1981	25-07-2003	05-06-2003		
8150	1186		VILAS KULKARNI		01-06-1979	19-07-2003	05-06-2003		
8151	1187		SIDLING		12-08-1981	10-07-2003	05-06-2003		
8152	1188		ARUNKUMAR G		22-08-1981	16-07-2003	05-06-2003		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8153	1189		SHYAMSUNDAR K R	ST	22-07-1981	25-07-2003	05-06-2003		
8154	1190		AMRUTH BALEKUNDRI		20-08-1980	31-07-2003	05-06-2003		
8155	1191		PRAVINKUMAR P Y		12-07-1980	16-07-2003	05-06-2003		
8156	1192		KEMPANNA K BADIGER		01-06-1980	30-07-2003	05-06-2003		
8157	1193		UMAR FAROOQ		01-06-1979	16-07-2003	05-06-2003		
8158	1194		GOPAL REDDY R B		12-04-1968	12-09-2003	05-06-2003		
8159	1195		SANTHOSH KUMAR REVANKAR		18-03-1968	17-11-2003	05-06-2003		
8160	1196		MANJUNATH S M		02-09-1982	20-07-2003	05-06-2003		
8161	1197		RAMACHANDRA NARAYAN NAYAK		20-11-1968	03-07-2003	05-06-2003		
8162	1198		SUDHA S J		02-11-1969	16-07-2003	05-06-2003		
8163	1199		DATTAPPA MAVUR		01-07-1968	16-07-2003	05-06-2003		
8164	1200		SURESH A		07-11-1969	11-08-2003	05-06-2003		
8165	1201		ANNA RAO		28-07-1968	04-07-2003	05-06-2003		HK
8166	1202		SUBRAMANYA RAO		19-06-1975	08-07-2003	05-06-2003		
8167	1203		ESWAR N		16-06-1978	09-07-2003	05-06-2003		
8168	1204		NINGAPPA MARASANAHALI		01-06-1968	21-07-2003	05-06-2003		
8169	1205		THIMMARAYAPPA B		10-07-1979	08-07-2003	05-06-2003		
8170	1206		SUBHASHCHANDRA T		01-06-1969	05-07-2003	05-06-2003		
8171	1207		SUNIL M		14-07-1984	28-07-2003	05-06-2003		
8172	1208		RAJESH M R		17-02-1981	25-07-2003	05-06-2003		
8173	1209		RIYAZ AHAMAD JAGADAL		15-09-1972	29-01-2004	05-06-2003		
8174	1210		PUNDALIKAR RAO T P		15-11-1967	07-11-2003	05-06-2003		
8175	1211		MADAM RAJU		20-03-1970	08-08-2003	05-06-2003		
8176	1212		NAGABHUSHAN H S	SC	22-10-1979	13-07-2003	05-06-2003		
8177	1213		YOGESH C S		03-06-1980	09-09-2003	05-06-2003		
8178	1214		RAGAVENDRA NAYAK		27-06-1980	01-10-2003	05-06-2003		
8179	1215		KRISHNAKUMAR	SC	01-06-1983	09-07-2003	05-06-2003		
8180	1216		SARVOTHAMARAJ T S		25-04-1976	06-11-2003	05-06-2003		
8181	1217		SHALINI N	SC	29-12-1980	06-08-2003	05-06-2003		
8182	1218		ARAVIND RABINAL		05-07-1968	27-08-2003	05-06-2003		
8183	1219		VIJAYKUMAR		15-06-1968	27-09-2003	05-06-2003		
8184	1220		SHIVASWAMY G S		01-04-1970	10-09-2003	05-06-2003		
8185	1221		VEENA B		13-07-1981	30-07-2003	05-06-2003		
8186	1222		SHAMSUDIN SALMAN		24-03-1983	19-08-2003	05-06-2003		HK
8187	1223		JAGADISH T N		13-07-1969	11-08-2003	05-06-2003		
8188	1224		MAHADEVA NYAMANAGOUDA		01-06-1967	28-07-2003	05-06-2003		
8189	1225		KALIDAS		13-01-1969	03-11-2003	05-06-2003		
8190	1226		KRISHNA RAO NAYAK		13-10-1980	12-09-2003	05-06-2003		
8191	1227		MANJUNATH TAGGI		22-07-1975	03-11-2003	05-06-2003		
8192	1228		BENET RONI PULIKAL		04-03-1969	26-09-2003	05-06-2003		
8193	1229		SHABEER AHAMED		22-07-1978	11-09-2003	05-06-2003		HK
8194	1230		NAGENDRA N S		13-04-1969	11-07-2003	05-06-2003		
8195	1231		SHARADHA BAI		08-08-1980	04-07-2003	05-06-2003		
8196	1232		VIGNESH	SC	02-09-1983	12-08-2003	05-06-2003		
8197	1233		KIRAN PARISHWAD		01-07-1972	02-11-2003	05-06-2003		
8198	1234		JANARDHAN ACHARYA K		01-06-1975	11-08-2003	05-06-2003		
8199	1235		SUNDAR BABU KOLI		01-06-1971	03-11-2003	05-06-2003		
8200	1236		MAMATHA C		03-03-1980	05-07-2003	05-06-2003		
8201	1237		RAGURAMAN K	SC	12-02-1981	12-11-2003	05-06-2003		
8202	1238		SHANTHALA J G		05-06-1981	29-07-2003	05-06-2003		
8203	1239		PALLAVI KULKARNI		09-04-1980	13-07-2003	05-06-2003		
8204	1240		SANJEEVKUMAR	ST	01-06-1977	22-10-2003	05-06-2003		HK
8205	1241		POORNIMA G KALLIMATH		19-07-1980	14-02-2003	05-06-2003		
8206	1242		DAVID	SC	01-06-1981	28-08-2003	05-06-2003		
8207	1243		SUJATHA N		02-07-1970	25-07-2003	05-06-2003		
8208	1244		NETHRAVATI A D		22-04-1976	25-07-2003	05-06-2003		
8209	1245		NEETU A P		18-12-1979	10-07-2003	05-06-2003		
8210	1246		UJWAL PARAJI SONAVANE	SC	22-07-1970	20-09-2003	05-06-2003		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8211	1247		NASRIN BANU N		21-06-1979	10-07-2003	05-06-2003		
8212	1248		SUDHA N S		01-06-1976	31-07-2003	05-06-2003		
8213	1249		GANGA P MENON		26-09-1979	25-07-2003	05-06-2003		
8214	1250		BHARATHIKUMARI P N		22-06-1967	03-11-2003	05-06-2003		
8215	1251		PRAMODH SHETTY		01-06-1980	17-07-2003	05-06-2003		
8216	1252		PRAKASH	SC	09-07-1967	01-10-2003	05-06-2003		
8217	1253		LOKESH	SC	05-07-1979	14-08-2003	05-06-2003		
8218	1254		SHIVAKUMAR	SC	31-07-1970	07-11-2003	05-06-2003		
8219	1255		HAFWEZ UNNIS		13-01-1973	29-09-2003	05-06-2003		
8220	1256		MAHALAKSHMI C R		20-07-1972	20-10-2003	05-06-2003		
8221	1257		GOVINDA BANDIVADAR	SC	02-06-1964	29-09-2003	05-06-2003		
8222	1258		BHARATHI		24-02-1981	18-09-2003	05-06-2003		
8223	1259		SHIVAKUMAR	ST	03-12-1977	13-08-2003	05-06-2003		
8224	1260		BHAGYA SRI PATIL		04-05-1979	29-10-2003	05-06-2003		
8225	1261		VARALAKSHMI V R		30-01-1970	08-10-2003	05-06-2003		
8226	1262		VARALAKSHMAMMA B		20-10-1973	08-10-2003	05-06-2003		
8227	1263		SOWBHAGYA C K	SC	13-04-1975	13-11-2003	05-06-2003		
8228	1264		BELLICHUKKI B	SC	23-06-1981	18-09-2003	05-06-2003		
8229	1265		SRILATHA K		15-06-1976	03-11-2003	05-06-2003		
8230	1266		VIJAYKUMARI K M		02-04-1968	04-09-2003	05-06-2003		
8231	1267		TULASIDEVI	SC	20-05-1980	20-09-2003	05-06-2003		
8232	1268		SURESH J	ST	05-04-1976	30-09-2003	05-06-2003		
8233	1269		SUNITHA G	SC	21-12-1979	11-09-2003	05-06-2003		
8234	1270		YOGITHA S	SC	20-02-1975	28-08-2003	05-06-2003		
8235	1271		MANJULA D	SC	23-06-1973	03-11-2003	05-06-2003		
8236	1272		KAVYALATHA B J		28-03-1979	09-08-2004	05-06-2003		
8237	1273		CHANDRALEKHA		11-06-1969	17-09-2003	05-06-2003		
8238	1274		ABID HUSEN (M)		22-07-1981	31-07-2003	05-06-2003		
8239	1275		VISWANATH (M)		22-06-1980	15-07-2003	05-06-2003		
8240	1276		MAHESH D (M)		01-07-1980	31-07-2003	05-06-2003		HK
8241	1277		NAYARAN GOWDA (M)		18-04-1983	16-01-2004	05-06-2003		
8242	1278		JAGADISH S (M)	ST	20-03-1982	13-02-2004	05-06-2003		
8243	1279		MURALIDAR PATIL S M (M)		01-03-1983	21-06-2004	05-06-2003		
8244	1280		ANANDAKUMAR N (M)	SC	10-06-1975	20-10-2003	05-06-2003		
8245	1281		CHANDRASHEKAR N HAVERI (M)	SC	29-09-1980	03-11-2003	05-06-2003		
8246	1282		RAJANI V R (M)		30-01-1979	08-07-2003	05-06-2003		
8247	1283		SRIDEVI (M)		01-06-1979	08-07-2003	05-06-2003		
8248	1284		NABIR SUL (M)		01-06-1973	27-03-2004	05-06-2003		
8249	1285		HANUMANTHA SARAVADA		01-07-1970	28-01-2004	05-06-2003		
8250	1286		GOPAL NAYAK N		01-06-1979	19-01-2004	05-06-2003		
8251	1287		RASHMI G M		02-02-1981	01-01-2004	05-06-2003		
8252	1288		APPANNABOHI	SC	11-06-1969	26-04-2004	05-06-2003		
NOTIFICATION No. CBS/106/JE/BACKLOG/ESE/2016-17 DATED 14-10-2016									
Appointed as per Hon'ble Supreme Court Order Dated 04-11-2015 in Civil Appeal No. 9337-9352/2015(Backlog Cases)and eligibility date assigned as per their selection in First batch list w.e.f 01-09-2003									
8253			LAXMAN RATHOD	SC	14-01-1969	01-09-2003	01-09-2003		
8254			MAHADEVAPPA HARIJAN	SC	01-06-1968	01-09-2003	01-09-2003		
8255			DIGAMBAR KAMBLE	SC	21-02-1968	01-09-2003	01-09-2003	A	
8256			G NARAYANASWAMY	SC	17-04-1968	01-09-2003	01-09-2003	A	
8257			RAGHU	SC	01-05-1972	01-09-2003	01-09-2003	##	
8258			NAGARAJA HE	SC	25-07-1967	01-09-2003	01-09-2003	A	
8259			C GOPALA	SC	16-09-1967	01-09-2003	01-09-2003	A	
8260			M JAYASWAMY	SC	16-12-1967	01-09-2003	01-09-2003	A	
8261			DEVARAJU D	SC	19-07-1970	01-09-2003	01-09-2003	A	
8262			KRISHNASWAMY G	SC	08-06-1970	01-09-2003	01-09-2003	##	
8263			SUMITRANANDA	SC	01-01-1970	01-09-2003	01-09-2003		
8264			SURESH SIDDAPPA GHASTI	SC	21-07-1971	01-09-2003	01-09-2003	A	
8265			SATHISH KUMAR K	SC	02-10-1967	01-09-2003	01-09-2003	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8266			RAJAGOPAL M	SC	25-11-1965	01-09-2003	01-09-2003	##	
8267			GOVINDAPPA M	SC	08-06-1968	01-09-2003	01-09-2003	A	
8268			KANMANI T C	SC	01-06-1970	01-09-2003	01-09-2003	A	
8269			DINENDRA PRAKASH K C	SC	20-09-1967	01-09-2003	01-09-2003	##	
8270			SENDHIL KUMAR ST	SC	21-02-1969	01-09-2003	01-09-2003	A	
8271			MURUGESHI K	SC	12-02-1967	01-09-2003	01-09-2003		
8272			BABU	SC	01-06-1967	01-09-2003	01-09-2003	##	
8273			PANDIT RAMANNA ATHANI	SC	01-06-1966	01-09-2003	01-09-2003	A	
8274			SRIDHAR D	SC	23-04-1971	01-09-2003	01-09-2003	A	
8275			MAHANTHESH M	SC	13-06-1969	01-09-2003	01-09-2003		
8276			CHAMARAJA M	SC	02-07-1967	01-09-2003	01-09-2003	##	
8277			G N POOJAPPA	SC	20-06-1971	22-02-2017	01-09-2003	A	
8278			SHIVANNA M	SC	15-06-1964	01-09-2003	01-09-2003	##	
8279			RAJENDRA PRASAD V R	SC	28-10-1967	01-09-2003	01-09-2003		
8280			DEVARAJA H D	SC	10-08-1972	01-09-2003	01-09-2003	A	
8281			B JAYARAMAIAH	SC	06-01-1969	01-09-2003	01-09-2003	A	
8282			SOMANNA	SC	12-08-1968	01-09-2003	01-09-2003		
8283			VIJAY MOGALE	SC	23-07-1968	02-03-2017	01-09-2003	A	
8284			SHIVARAM PRASAD J	SC	09-02-1972	11-01-2017	01-09-2003	A	
8285			T N RUDRAMUNI	SC	15-04-1968	01-09-2003	01-09-2003	A	
8286			MURTHY M P	SC	12-05-1967	01-09-2003	01-09-2003	##	
8287			PURUSHOTHAMA	SC	23-06-1968	01-09-2003	01-09-2003	##	
8288			VISWANATH L	SC	26-01-1972	02-03-2017	01-09-2003	A	
8289			HARISHA	SC	01-06-1967	01-09-2003	01-09-2003	##	
8290			CHANDRA M	SC	19-09-1970	01-09-2003	01-09-2003	A	
8291			HENJARAPPA S	SC	01-06-1971	01-09-2003	01-09-2003	A	
8292			KUMARASWAMY G	SC	01-06-1969	01-09-2003	01-09-2003		
8293			SHIVANNA S	SC	20-06-1971	01-09-2003	01-09-2003	A	
8294			DEVARAJA P R	ST	03-07-1965	01-09-2003	01-09-2003	A	
8295			DAYANANDA C	SC	03-06-1966	01-09-2003	01-09-2003	A	
8296			SHIVASHARNAPPA ALOORKAR	SC	07-08-1966	22-02-2017	01-09-2003	A	
8297			SRINIVASU	SC	10-05-1966	01-09-2003	01-09-2003	A	
8298			GOPALA G	SC	01-04-1964	01-09-2003	01-09-2003	A	
8299			CHANDRASHEKHARA K B	SC	18-04-1968	01-09-2003	01-09-2003	A	
8300			BASAVARAJU S	SC	29-07-1967	01-09-2003	01-09-2003	##	
8301			KAMBLE SHANKAR	SC	12-06-1972	01-09-2003	01-09-2003	A	
8302			LAVISH KUMAR M V	SC	26-04-1971	01-09-2003	01-09-2003	A	
8303			ANDANI	SC	03-03-1969	01-09-2003	01-09-2003	##	
8304			SRIDHARA S	SC	07-07-1970	01-09-2003	01-09-2003	A	
8305			SREENIVASA H G	SC	08-07-1972	01-09-2003	01-09-2003	A	
8306			SHOBHA KATTIMANI	SC	01-06-1970	01-09-2003	01-09-2003	A	
8307			RAMESH T	SC	01-06-1970	01-09-2003	01-09-2003	##	
8308			SHANTHAMMA K L	ST	16-06-1971	01-09-2003	01-09-2003	A	
8309			GOVINDARAJU H S	SC	06-05-1970	01-09-2003	01-09-2003	A	
8310			ASHOKKUMAR	SC	17-01-1968	01-09-2003	01-09-2003	A	
8311			GURULINGAPPA RATHOD	SC	09-03-1968	01-09-2003	01-09-2003	A	
8312			RAJU M	SC	15-05-1972	01-09-2003	01-09-2003	##	
8313			GOPAL G P	ST	20-04-1968	01-09-2003	01-09-2003	A	
8314			MARKANDEYA	SC	08-06-1972	01-09-2003	01-09-2003	A	
8315			PRAKASH HOSAMANI	SC	22-01-1969	01-09-2003	01-09-2003	A	
8316			RAMASWAMY D C	SC	10-02-1966	01-09-2003	01-09-2003	A	
8317			GANGANARASIMHAIAH Y	SC	18-08-1968	22-02-2017	01-09-2003	A	
8318			G MAHESHA NAIK	SC	01-07-1970	01-09-2003	01-09-2003	A	
8319			G M NAGARAJA	ST	17-03-1972	01-09-2003	01-09-2003	##	
8320			JAGADEESHA NAIK	SC	04-09-1970	01-09-2003	01-09-2003		
8321			PRAKASH K	SC	12-06-1968	01-09-2003	01-09-2003	A	
8322			RAMAPPA	SC	01-06-1972	01-09-2003	01-09-2003	A	HK
8323			LINGARAJU G B	SC	04-03-1968	01-09-2003	01-09-2003	A	
8324			NAGARAJA B K	SC	01-06-1967	01-09-2003	01-09-2003	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8325			NAGARAJU B J	SC	01-06-1969	01-09-2003	01-09-2003	A	
8326			SHIVAMURTHY H G	SC	01-06-1972	01-09-2003	01-09-2003	A	
8327			UMESH G H	SC	14-11-1970	22-02-2017	01-09-2003	A	
8328			SHEKHAPPA TAMADADDI	SC	01-06-1970	01-09-2003	01-09-2003		
8329			SHRISHAIL DASHARATH KAMBLE	SC	01-06-1967	01-09-2003	01-09-2003	A	
8330			SOMANATH RATHOD	SC	20-03-1966	01-09-2003	01-09-2003	A	
8331			RAMACHANDRAPPA R	SC	28-05-1965	01-09-2003	01-09-2003	A	
8332			PRABHAKARA KC	ST	25-06-1969	01-09-2003	01-09-2003	A	
8333			MAHADEVASWAMY S	SC	18-05-1972	01-09-2003	01-09-2003		
8334			SHANKAR CHAVAN	SC	01-06-1968	01-09-2003	01-09-2003	A	
8335			RUDRAPPA A H	ST	10-12-1968	01-09-2003	01-09-2003	A	
8336			RAMACHANDRAPPA N	ST	15-06-1967	01-09-2003	01-09-2003	A	
8337			N GOPLASWAMY	SC	10-04-1970	01-09-2003	01-09-2003	A	
8338			MAHADEVAIAH J	SC	08-05-1971	01-09-2003	01-09-2003	A	
8339			SHIVAPUTRAPPA	SC	01-06-1970	01-09-2003	01-09-2003	A	
8340			CHANDRAKANTH	SC	06-07-1965	01-09-2003	01-09-2003	A	
8341			SRINIVASA P	ST	13-05-1968	16-03-2017	01-09-2003	A	
8342			SRINIVASA	SC	01-06-1971	01-09-2003	01-09-2003		
8343			MANJUNATH	SC	20-08-1964	01-09-2003	01-09-2003	A	
8344			SHIVAKUMAR N	SC	03-05-1969	01-09-2003	01-09-2003	##	
8345			RACHIPA C	SC	02-07-1968	01-09-2003	01-09-2003	##	
8346			RAJAPPA ER	ST	30-05-1969	01-09-2003	01-09-2003	A	
8347			DEVENDRA KUMAR	SC	25-04-1972	01-09-2003	01-09-2003	A	
8348			VENKATARAMAPPA R	SC	08-12-1966	01-09-2003	01-09-2003		
8349			NANJUNDAIAH S	SC	05-06-1970	01-09-2003	01-09-2003	A	
8350			GOPAL HOSAMANI	SC	01-06-1971	01-09-2003	01-09-2003	A	
8351			RAMAPPA	SC	12-06-1967	01-09-2003	01-09-2003	A	
8352			MOHAN KUMAR	SC	08-06-1969	16-03-2017	01-09-2003	A	
8353			KRISHNA NAIK D	SC	20-07-1972	01-09-2003	01-09-2003	A	
8354			KRISHNAMURTHY T	SC	27-12-1969	01-09-2003	01-09-2003	##	
8355			R MANJUNATHA	SC	28-03-1971	01-09-2003	01-09-2003		
8356			RADHAKRISHNA G N	SC	15-05-1967	01-09-2003	01-09-2003	A	
8357			MAHABALESWARA D C	ST	10-05-1967	03-02-2017	01-09-2003	A	
8358			RAJSHEKHER	SC	06-06-1966	01-09-2003	01-09-2003	A	
8359			HANAMANTHARAYA	SC	01-06-1971	01-09-2003	01-09-2003	##	
8360			KRISHNAPPA	ST	06-06-1964	01-09-2003	01-09-2003	A	
8361			THEERTHAPRASAD M R	SC	20-07-1969	01-09-2003	01-09-2003	A	
8362			GNANESHWAR MURAL	SC	02-08-1967	01-09-2003	01-09-2003	A	
8363			CHANDRASHEKHARA THAVARU CHAVAN	SC	10-06-1966	11-01-2017	01-09-2003	A	
8364			SHRINIVASA T V	ST	10-04-1971	01-09-2003	01-09-2003	A	
8365			ANANDA NAIK B K	SC	20-01-1967	11-01-2017	01-09-2003	A	
8366			RAVINDRA CHALUVAYYA	SC	08-02-1966	01-09-2003	01-09-2003	A	
8367			VISWANATHA D	SC	30-07-1970	11-01-2017	01-09-2003	A	
8368			B MADESHA	ST	21-06-1972	01-09-2003	01-09-2003	A	
8369			PRAKASHKUMAR	SC	26-03-1969	01-09-2003	01-09-2003	A	
8370			S KRISHNAMURTHY	SC	05-07-1966	01-09-2003	01-09-2003	##	
8371			SHEKAPPA HOSAMANI	SC	01-08-1967	01-09-2003	01-09-2003	A	
8372			N MANJUNATHA	ST	01-04-1970	01-09-2003	01-09-2003	##	
8373			VENKATESHA G	SC	20-10-1972	01-09-2003	01-09-2003	##	
8374			BASAVARAJU B C	SC	06-05-1969	01-09-2003	01-09-2003	A	
8375			SUBASHCHANDRA	SC	01-02-1967	01-09-2003	01-09-2003	A	
8376			C CHIKKANNA	SC	11-06-1965	01-09-2003	01-09-2003	A	
8377			VEDAVATHI T	SC	11-06-1970	01-09-2003	01-09-2003	##	
8378			SHIVAPPA KALKUTAGI	SC	14-01-1967	01-09-2003	01-09-2003	A	
8379			RAMANNA	SC	20-07-1967	01-09-2003	01-09-2003	A	HK
8380			RAMAPPA G	SC	20-06-1970	01-09-2003	01-09-2003	A	
8381			CHANDER	SC	01-06-1967	01-09-2003	01-09-2003	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8382			Y N NAGARAJA	SC	14-07-1972	01-09-2003	01-09-2003		
8383			NANJUNDAIAH	SC	05-05-1966	01-09-2003	01-09-2003	A	
8384			RAJU H	SC	01-05-1966	01-09-2003	01-09-2003	A	
8385			NAGESHA	SC	28-08-1967	01-09-2003	01-09-2003	A	
8386			SIDDALINGARAJU J	SC	02-07-1970	01-09-2003	01-09-2003		
8387			REVANNA M	SC	07-05-1972	01-09-2003	01-09-2003		
8388			PRABHAKAR	SC	09-04-1971	01-09-2003	01-09-2003	A	
8389			RANGAMURTHY H	SC	16-11-1965	22-02-2017	01-09-2003	A	
8390			GOUTAM	SC	05-03-1964	22-02-2017	01-09-2003	A	
8391			KIRAN	SC	01-06-1966	01-09-2003	01-09-2003	A	
8392			GOVINDANAYAKA O	SC	23-07-1968	01-09-2003	01-09-2003		
8393			VENKATESWARA K R	SC	15-07-1970	01-09-2003	01-09-2003	##	
8394			BASAVARAJU	SC	01-06-1963	01-09-2003	01-09-2003	A	HK
8395			SOMANNA H C	SC	10-04-1970	01-09-2003	01-09-2003		
8396			YUVARAJ NAIK	SC	01-06-1971	01-09-2003	01-09-2003	A	
8397			CHANDRAHASA Y	SC	01-06-1972	01-09-2003	01-09-2003	A	
8398			ERAAH N C	SC	01-06-1967	01-09-2003	01-09-2003	A	
8399			KARNAPPA	SC	10-05-1969	01-09-2003	01-09-2003		
8400			SHIVAJI CHAVAN	SC	05-06-1970	01-09-2003	01-09-2003	A	
8401			KANTAPPA HITTALAMANI	SC	01-06-1967	01-09-2003	01-09-2003	A	
8402			RUDRMURTHY TALWAR	SC	13-09-1967	01-09-2003	01-09-2003	A	
8403			SHIVARAYA M	SC	15-10-1963	01-09-2003	01-09-2003	##	
8404			BHIMAPPA RATHOD	SC	01-06-1964	01-09-2003	01-09-2003	A	
8405			SHIVAKUMAR S	SC	14-12-1970	03-02-2017	01-09-2003	A	
8406			SETHURAM K P	SC	17-03-1971	01-09-2003	01-09-2003	A	
8407			SHIVAPPA	SC	01-08-1966	01-09-2003	01-09-2003	A	
8408			RAJASHEKAR V	SC	23-08-1967	01-09-2003	01-09-2003	A	
8409			NAGESHA	SC	11-11-1967	01-09-2003	01-09-2003	##	
8410			SURESH NAIK P	SC	15-06-1971	01-09-2003	01-09-2003		
8411			NARASIMHAIH	SC	20-07-1965	01-09-2003	01-09-2003	A	
8412			CHANDRAPPA SHIVAPPA KAMBLE	SC	20-07-1967	01-09-2003	01-09-2003	A	
8413			DODDAMANI KOTRESHI	SC	01-07-1969	01-09-2003	01-09-2003	A	
8414			SHRISHAIL CHAVAN	SC	01-06-1968	01-09-2003	01-09-2003	A	
8415			RAJA	SC	21-05-1971	01-09-2003	01-09-2003	A	
8416			MANJUNATHA C	SC	01-10-1972	03-02-2017	01-09-2003	A	
8417			VENKATESHA MURTHY B S	SC	28-07-1965	01-09-2003	01-09-2003	A	
8418			KUMARA SWAMY H S	SC	01-06-1971	01-09-2003	01-09-2003	A	
8419			VENKATA NAIK H	SC	30-07-1969	01-09-2003	01-09-2003		
8420			NARASIMHAMURTHY NAIK	SC	01-03-1969	01-09-2003	01-09-2003	A	
8421			BABU	SC	05-08-1969	01-09-2003	01-09-2003	A	
8422			ANANTHA B V	SC	22-05-1965	01-09-2003	01-09-2003		
8423			RAJAPPA O K	SC	10-03-1965	01-09-2003	01-09-2003	A	
8424			NAGARAJU V M	SC	11-12-1969	01-09-2003	01-09-2003	A	
8425			PUTTASWAMY	SC	06-07-1969	01-09-2003	01-09-2003	A	
8426			SHIVAGOND KADANIKAR	SC	16-01-1967	01-09-2003	01-09-2003	##	
8427			THIPPESWAMY H B	SC	01-06-1968	01-09-2003	01-09-2003	A	HK
8428			KASHIRAY NAIK	ST	05-05-1968	01-09-2003	01-09-2003	##	
8429			MANOHAR	SC	01-06-1970	01-09-2003	01-09-2003	A	
8430			RAJU K M	SC	03-11-1970	01-09-2003	01-09-2003	A	
8431			MUNISHAMAIAH P	SC	22-05-1965	01-09-2003	01-09-2003	A	
8432			PRAKASH	SC	14-07-1969	01-09-2003	01-09-2003		
8433			MANJUNATHA N K	SC	01-06-1971	01-09-2003	01-09-2003	A	
8434			SOMAIH B R	SC	01-06-1968	01-09-2003	01-09-2003	A	
8435			SHIVA KUMAR M	SC	20-05-1970	01-09-2003	01-09-2003	##	
8436			LOKYA NAIK NJ	SC	07-06-1966	22-02-2017	01-09-2003	A	
8437			NARENDRA M	SC	15-06-1972	01-09-2003	01-09-2003	A	HK
8438			CHINNAPPA	SC	14-11-1968	01-09-2003	01-09-2003	##	
8439			PRAKASH BHAJANTRI	SC	01-06-1970	22-02-2017	01-09-2003	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8440			VENKATAMALAVAIH K	SC	13-05-1963	01-09-2003	01-09-2003	A	
8441			HANAMAT MADAR	SC	25-06-1964	01-09-2003	01-09-2003	A	
8442			SRIKANTH NARAGUND	SC	05-05-1969	01-09-2003	01-09-2003		
8443			MANU RATHOD	SC	01-06-1964	01-09-2003	01-09-2003	A	
8444			KALYANASWAMY S	SC	01-06-1967	01-09-2003	01-09-2003		
8445			NAGARAJA H K	SC	25-10-1967	01-09-2003	01-09-2003	A	
8446			ANNAPURNA R MANAKWAD	SC	01-01-1970	31-03-2017	01-09-2003	A	
8447			GEETABAI BORKAR	SC	23-04-1968	01-09-2003	01-09-2003	A	
8448			SUNIL	SC	02-12-1971	01-09-2003	01-09-2003	A	HK
8449			SHETTEPPA KANABUR	SC	14-10-1970	01-09-2003	01-09-2003	A	
8450			SUBHASH	SC	01-07-1972	01-09-2003	01-09-2003	A	HK
8451			SAROJAMMA	SC	13-12-1969	01-09-2003	01-09-2003	A	
8452			PREMALATHA B M	SC	10-07-1966	01-09-2003	01-09-2003		
8453			NAGARAJA L M	SC	12-03-1970	01-09-2003	01-09-2003		
8454			KUMARASWAMY K P	SC	16-03-1970	01-09-2003	01-09-2003		
8455			RANGAIAH D S	SC	06-05-1964	01-09-2003	01-09-2003	A	
8456			SELVAKUMAR B	SC	02-06-1970	01-09-2003	01-09-2003	A	
8457			AMBANNA HARALAYYA	SC	20-04-1974	01-09-2003	01-09-2003		
8458			RAMASWAMI	SC	10-07-1982	01-09-2003	01-09-2003	A	
8459			VSANTHAMA ARUNA	ST	03-06-1974	01-09-2003	01-09-2003	A	
8460			RENUKA K L	ST	12-04-1977	01-09-2003	01-09-2003	A	
8461			PANDU RANGAMMA B S	ST	01-06-1975	01-09-2003	01-09-2003	A	
8462			NAGARAJ NAIK	SC	16-01-1977	01-09-2003	01-09-2003	A	
8463			POORNIMA M	SC	26-12-1975	01-09-2003	01-09-2003		
8464			HEMALATHA L A	SC	20-07-1975	01-09-2003	01-09-2003	A	
8465			MANJUNATH	SC	20-07-1980	02-03-2017	01-09-2003	A	
8466			RAMESHA G	SC	01-06-1973	01-09-2003	01-09-2003	A	
8467			DEEPA SHEDGERI	SC	07-04-1978	01-09-2003	01-09-2003	A	
8468			LATHA P	SC	30-03-1979	01-09-2003	01-09-2003	A	
8469			SAVITHA N	SC	07-12-1979	01-09-2003	01-09-2003	A	
8470			SHWETHA M S	SC	08-09-1976	01-09-2003	01-09-2003	A	
8471			G ARUNA	SC	02-10-1977	01-09-2003	01-09-2003	##	
8472			BHEEMSEN (M)	SC	16-08-1969	01-09-2003	01-09-2003	A	HK
8473			SHRIMANTH (M)	SC	17-07-1971	01-09-2003	01-09-2003	A	
8474			JAYAKUMAR H (M)	SC	01-06-1972	01-09-2003	01-09-2003	##	
8475			RAJAPPA KG (M)	SC	23-07-1965	01-09-2003	01-09-2003	A	
8476			KOTRAPPA T (M)	SC	10-06-1969	11-01-2017	01-09-2003	A	
8477			NAGARAJU L (M)	ST	09-10-1970	11-01-2017	01-09-2003	A	
8478			G HEMANAYAK (M)	SC	10-12-1969	01-09-2003	01-09-2003	A	
8479			ASHOK (M)	SC	01-06-1972	01-09-2003	01-09-2003	##	HK
8480			K N NARAYANAPPA NAIK (M)	ST	10-07-1965	01-09-2003	01-09-2003		
8481			SUNEEL BHAGAWANT RATNAKAR (M)	SC	10-12-1967	01-09-2003	01-09-2003	A	
8482			NANJUNDA K G (M)	SC	22-05-1972	01-09-2003	01-09-2003	A	
8483			NARAYAN LAMANI (M)	SC	01-06-1964	25-05-2017	01-09-2003	A	
8484			SIDDA RAJU (M)	SC	30-08-1969	01-09-2003	01-09-2003	A	
8485			PRASANNAKUMAR N (M)	SC	22-05-1964	01-09-2003	01-09-2003	A	
8486			THARASING CHAVAN (M)	SC	10-06-1972	22-02-2017	01-09-2003	A	
8487			N RAVINDRA (M)	SC	25-12-1966	11-01-2017	01-09-2003	A	
8488			DHARMA NAIK (M)	SC	06-06-1965	01-09-2003	01-09-2003	A	HK
8489			SOMLA NAIK T (M)	SC	21-08-1971	01-09-2003	01-09-2003	A	
8490			NATARAJ H R (M)	SC	14-09-1969	01-09-2003	01-09-2003	A	
8491			SRINIVASA (M)	SC	20-07-1969	11-01-2017	01-09-2003	A	
8492			VENKATESHAPPA M (M)	SC	12-07-1971	11-01-2017	01-09-2003	A	
8493			RAJASHEKHAR VENKANNA CHAVAN (M)	SC	22-07-1970	22-02-2017	01-09-2003	A	
8494			SHANKARA NAIK (M)	SC	25-08-1969	01-09-2003	01-09-2003	A	
8495			KRISHNAKANTH N C (M)	SC	03-03-1971	11-01-2017	01-09-2003	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8496	1288	A	SUBRAMANYA RAO		19-06-1975	07-08-2003	07-08-2003	DRID	
8497	1288	B	RAVIKANTH REDDY (Elec)		01-06-1968	14-02-1991	04-08-2003	DWR	
8498	1289		SHAMASUNDAR SARNAD		27-07-1968	16-10-1993	16-10-2003	DWR	
8499	1290		NAGARAJ NAYAK	SC	01-05-1961	18-10-1993	18-10-2003	DWR	
8500	1291		SUBBEGOWDA CM		10-08-1954	01-11-1993	01-11-2003	DWR	
8501	1291	A	SANTHOSH KUMAR REVANKAR		18-03-1968	17-11-2003	17-11-2003	DRID	
8502	1292		THAMMANA GOWDA PATIL		01-06-1963	24-11-1993	24-11-2003	DWR	
8503	1293		SUDHAKARA		31-10-1968	29-11-1993	29-11-2003	DWR	
8504	1293	A	SOMAIHAH GD		20-07-1964	07-12-1993	08-12-2003	DWR	
8505	1294		KARIYAPPA KC		10-06-1957	17-12-1993	17-12-2003	DWR	
8506	1295		NAGENDRAPPA M		01-06-1967	02-05-1992	20-01-2004	DWR	
8507	1296		ARUN PRAKASH D'SOUZA		23-01-1971	01-05-1992	01-03-2004	DWR	
8508	1297		THIPPANNA		01-06-1967	01-05-1994	01-05-2004	DWR	
8509	1298		SREENATH M B		15-05-1968	04-08-1992	13-05-2004	DWR	
8510	1298	A	SOMANGOWDA P REDDY		20-07-1969	14-06-1992	14-02-2004	DWR	
8511	1299		ANIL KUMAR G DEGINAL		19-06-1967	01-09-1992	01-07-2004	DWR	
8512	1299	A	CHNNAPANTNA S S		03-08-1970	08-02-1992	07-01-2004	DWR	
8513	1299	B	ANVALA N M		01-06-1965	09-02-1992	07-01-2004	DWR	
NOTIFICATION No. CBS/106/JE/BACKLOG/ESE/2016-17 DATED 14-10-2016									
Appointed as per Hon'ble Supreme Court Order Dated 04-11-2015 in Civil Appeal No. 9337-9352/2015(Backlog Cases)and eligibility date assigned as per their selection in second batch list w.e.f 20-01-2004									
8514			DAYANAND	ST	22-07-1967	20-01-2004	20-01-2004	A	
8515			KUMARA H	ST	20-07-1971	20-01-2004	20-01-2004	A	
8516			RANGANATHA K S	ST	13-08-1966	20-01-2004	20-01-2004		
8517			PRABHAKARANAYAKA GS	ST	01-05-1972	20-01-2004	20-01-2004		
8518			SUDHIR SADANAND GUDDAKAYU	ST	25-10-1967	20-01-2004	20-01-2004	A	
8519			DEVENDRA	ST	25-05-1969	20-01-2004	20-01-2004	A	
8520			KANAKAPPA	ST	01-06-1964	20-01-2004	20-01-2004	A	HK
8521			MANOJKUMAR V	ST	04-08-1970	20-01-2004	20-01-2004	##	
8522			HANUMANTHAPPA D O	ST	21-07-1971	02-03-2017	20-01-2004	A	
8523			RAJSHEKHAR	ST	18-10-1970	20-01-2004	20-01-2004		
8524			RAVISHANKAR C K	SC	01-07-1966	11-01-2017	20-01-2004	A	
8525			RATNANAIAK DAKYANAIAK LAMANI	SC	13-06-1967	20-01-2004	20-01-2004	A	
8526			PRABHU GOUDA GOVINDAGOUDAR	ST	20-07-1967	20-01-2004	20-01-2004	##	
8527			BASAVARAJ	SC	22-05-1968	20-01-2004	20-01-2004	A	HK
8528			VIJAYAKUMAR T	SC	15-04-1967	20-01-2004	20-01-2004		
8529			DHANUNJAYA G T	SC	01-06-1967	20-01-2004	20-01-2004	A	
8530			RATHOD BASAVARAJ	SC	10-05-1970	20-01-2004	20-01-2004		
8531			BHIMU LAMANI	SC	01-06-1966	20-01-2004	20-01-2004	##	
8532			PETER DEVAKUMAR	SC	18-08-1969	20-01-2004	20-01-2004		
8533			YOURAJ SIDRAM	SC	01-06-1971	03-02-2017	20-01-2004	A	
8534			GANGOLU RUBEN BABU	SC	25-07-1963	25-05-2017	20-01-2004	A	
8535			RAMAPPA N P	SC	01-06-1968	20-01-2004	20-01-2004	A	
8536			YARAKADA GOPALAKRISHNA	ST	10-12-1964	20-01-2004	20-01-2004	##	
8537			REVANAPPA T R	ST	22-05-1968	20-01-2004	20-01-2004	A	
8538			SOMASHEKHARA G H	SC	24-07-1969	20-01-2004	20-01-2004	A	
8539			ISHWARAPPA BAJENTRI	SC	26-03-1969	20-01-2004	20-01-2004	A	
8540			SURENDRA KUMAR N	SC	28-07-1967	20-01-2004	20-01-2004	A	
8541			LAKSHMAIAH B M	SC	16-05-1968	20-01-2004	20-01-2004	A	
8542			SHIVAPPA D	SC	15-07-1963	16-03-2017	20-01-2004	A	
8543			K B VENKATESH	SC	01-07-1970	20-01-2004	20-01-2004	##	
8544			MAHADEVA	SC	08-06-1970	20-01-2004	20-01-2004	##	
8545			JAYANNA RN	SC	20-06-1971	20-01-2004	20-01-2004	A	
8546			RAMACHANDRA BALAPPA DIVATE	SC	21-07-1971	20-01-2004	20-01-2004	A	
8547			TUKARAM NAIK	SC	20-06-1968	20-01-2004	20-01-2004	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8548			RANGAPPA SAMAGAR	SC	01-01-1970	20-01-2004	20-01-2004	A	
8549			VIJAYAKUMAR RS	ST	18-07-1971	20-01-2004	20-01-2004	A	
8550			J JAGADEESHA	SC	20-07-1969	20-01-2004	20-01-2004	A	
8551			UMANAİK	SC	25-06-1962	20-01-2004	20-01-2004	A	
8552			KRISHNAPPA B	SC	05-10-1966	20-01-2004	20-01-2004	##	
8553			MAHESHA H	SC	20-07-1968	20-01-2004	20-01-2004	A	
8554			DHARMASING NAIK	SC	01-06-1968	20-01-2004	20-01-2004		
8555			SURYAKANT	SC	20-06-1966	20-01-2004	20-01-2004	A	
8556			K B RAVI	ST	28-02-1972	20-01-2004	20-01-2004	##	
8557			KRISHNAPPA V R	SC	02-06-1972	20-01-2004	20-01-2004	A	
8558			M VENKATESHA	SC	01-08-1964	20-01-2004	20-01-2004		
8559			RAJASHEKHAR PAWAR	SC	01-01-1968	20-01-2004	20-01-2004	A	
8560			PUTTAIAH S	SC	22-03-1972	20-01-2004	20-01-2004	##	
8561			RANGAPPA MUCHAKANNAVAR	ST	20-07-1970	20-01-2004	20-01-2004	A	
8562			KONDAIAH R	SC	25-08-1970	20-01-2004	20-01-2004	A	
8563			REVANNA T	SC	20-07-1972	20-01-2004	20-01-2004	A	
8564			S GOPAL	SC	01-06-1970	03-02-2017	20-01-2004	A	
8565			MAHESH JADHAV	SC	31-10-1970	20-01-2004	20-01-2004	A	
8566			CHANDERSHAKER	SC	17-03-1968	20-01-2004	20-01-2004	A	
8567			VIJAYAKUMAR MH	SC	01-01-1971	20-01-2004	20-01-2004	A	
8568			N D SHIVAPPA	SC	22-06-1966	20-01-2004	20-01-2004	A	
8569			VENKATARAMANAIAH	SC	01-01-1971	20-01-2004	20-01-2004	A	
8570			PARAMESHWARA NAIK R	ST	03-06-1971	20-01-2004	20-01-2004	A	
8571			P D KRISHNAMURTHY	SC	05-06-1964	20-01-2004	20-01-2004	##	HK
8572			KUMARA S	SC	02-09-1964	20-01-2004	20-01-2004	##	
8573			VITHAL	SC	01-09-1966	20-01-2004	20-01-2004	A	
8574			ESHURATNAM	SC	01-05-1970	20-01-2004	20-01-2004	##	
8575			PUTTASWAMY K	SC	01-06-1964	20-01-2004	20-01-2004	A	
8576			VIJAYAKUMAR J	SC	22-07-1967	20-01-2004	20-01-2004	A	
8577			SHANKAR CHAVAN	SC	08-06-1971	20-01-2004	20-01-2004		
8578			RAVICHANDRA I V	SC	16-09-1971	12-12-2017	20-01-2004	##	
8579			MANI K	SC	04-04-1970	20-01-2004	20-01-2004	A	
8580			V M RAJU	SC	12-05-1970	20-01-2004	20-01-2004	A	
8581			VEERAPPA UGARAKHOD	SC	29-10-1965	20-01-2004	20-01-2004	A	
8582			BASAVARAJ M KADEMANI	SC	20-06-1969	20-01-2004	20-01-2004	A	
8583			NEELAKHANT	SC	22-07-1969	20-01-2004	20-01-2004	A	
8584			MANOHAR HONNAPPANAVAR	ST	01-06-1963	25-05-2017	20-01-2004	A	
8585			KUMARA N J	SC	28-04-1969	20-01-2004	20-01-2004	A	
8586			CHANDRASHEKAR MASALI	SC	15-06-1969	20-01-2004	20-01-2004	A	
8587			KRISHNA LAMANI	SC	06-06-1965	16-03-2017	20-01-2004	A	
8588			LAKSHMIPATHY T V	SC	01-02-1968	20-01-2004	20-01-2004	A	
8589			HANUMANTHAPPA H P	SC	03-08-1970	03-02-2017	20-01-2004	A	
8590			SHIVVAPPA P LAMANI	SC	01-06-1969	03-02-2017	20-01-2004	A	
8591			RAJSHEKHAR CHAVAN	SC	05-01-1969	20-01-2004	20-01-2004	A	
8592			JATTEPPA MADAR	SC	01-06-1969	20-01-2004	20-01-2004	A	
8593			B G SHIVARUDRAPPA	ST	21-07-1964	20-01-2004	20-01-2004	A	
8594			ANANDA DODDAMANI	SC	23-04-1970	20-01-2004	20-01-2004	##	
8595			SANJEEV	SC	15-06-1972	20-01-2004	20-01-2004	A	
8596			PRADEEP KUMAR	SC	02-10-1965	20-01-2004	20-01-2004	A	HK
8597			UMAPATHI	SC	01-06-1971	20-01-2004	20-01-2004	A	HK
8598			JAI SINGH NAIK R	SC	10-02-1965	20-01-2004	20-01-2004	A	
8599			RAJANNA K	SC	02-08-1965	20-01-2004	20-01-2004	A	
8600			BASTHANI	SC	01-06-1970	20-01-2004	20-01-2004	A	
8601			SUBHAS WADDATTI	SC	20-02-1971	20-01-2004	20-01-2004	A	
8602			SHANTHAPPA	SC	20-07-1970	20-01-2004	20-01-2004	A	
8603			PRASAN NERALEKAR	SC	20-11-1967	20-01-2004	20-01-2004	A	
8604			HH HALAPPA	SC	02-03-1969	20-01-2004	20-01-2004	A	
8605			SHIVAJI	SC	10-03-1964	20-01-2004	20-01-2004	A	
8606			MALAGER BUDEPPA	SC	01-12-1965	22-02-2017	20-01-2004	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8607			VENKATESHA	SC	07-06-1968	20-01-2004	20-01-2004	##	
8608			ISHVAR CHAVAN	SC	25-06-1968	20-01-2004	20-01-2004		
8609			JAGADEESHA K	ST	11-02-1964	20-01-2004	20-01-2004	A	
8610			SHIVAPPA TALAWAR	SC	21-07-1971	20-01-2004	20-01-2004		
8611			MANJUNATHA N R	ST	23-06-1963	20-01-2004	20-01-2004	A	
8612			SHIVAMADAIAH	ST	04-06-1967	20-01-2004	20-01-2004	##	
8613			PUTTAPPA NAYAKA	ST	20-07-1972	22-02-2017	20-01-2004	A	
8614			VENKATESH H	SC	12-09-1964	20-01-2004	20-01-2004	A	
8615			BASAVARAJA B	SC	20-06-1968	11-01-2017	20-01-2004	A	
8616			NIVAS PANDITARAO KAMBLE	SC	23-04-1967	20-01-2004	20-01-2004	A	
8617			MANJYA NAIK C	SC	01-03-1970	20-01-2004	20-01-2004	A	
8618			ANJANEYA NAYAKA S	ST	18-07-1971	11-01-2017	20-01-2004	A	
8619			JAGANNATH CHIGARI	ST	15-01-1966	20-01-2004	20-01-2004		
8620			SHANMUKAPPA T	SC	22-07-1965	20-01-2004	20-01-2004	A	
8621			VENUGOPAL H	SC	25-08-1970	20-01-2004	20-01-2004	A	
8622			CHANNAPPA N S	SC	01-06-1968	22-02-2017	20-01-2004	A	
8623			ASHOKA B	ST	01-06-1972	20-01-2004	20-01-2004		HK
8624			HANUMANTHAPPA B	ST	25-11-1967	03-02-2017	20-01-2004	A	
8625			NAGAPPA	SC	01-06-1969	20-01-2004	20-01-2004		HK
8626			JEEVAN WARAKARI	SC	01-06-1969	16-03-2017	20-01-2004	A	
8627			PRAKASHA K M	ST	22-05-1972	22-02-2017	20-01-2004	A	
8628			DHANRAJ	SC	14-08-1967	22-02-2017	20-01-2004	A	
8629			SHIVALINGAIAH B	SC	03-05-1966	20-01-2004	20-01-2004		
8630			VISHNU POL	SC	04-04-1969	11-01-2017	20-01-2004	A	
8631			PURUSHOTHAMA	SC	21-05-1969	11-01-2017	20-01-2004	A	
8632			MALAKAPPA HUDIMANI	SC	01-06-1967	11-01-2017	20-01-2004	A	
8633			MOHAN N	SC	08-05-1968	03-02-2017	20-01-2004	A	
8634			SHASHIKANT	SC	28-08-1967	11-01-2017	20-01-2004	A	
8635			CHANDRAIAH L C	SC	03-08-1969	20-01-2004	20-01-2004	A	
8636			LAXMAN GOLASANGI	SC	02-02-1963	22-02-2017	20-01-2004	A	
8637			NAGARAJU G	SC	15-04-1967	20-01-2004	20-01-2004	A	
8638			SAMPATHKUMAR	SC	03-07-1970	03-02-2017	20-01-2004	A	
8639			KRISHNAIAH	SC	03-04-1966	20-01-2004	20-01-2004	A	
8640			PARAMESHWARAPPA H	SC	22-07-1971	03-02-2017	20-01-2004	A	
8641			NARASIMHAMURTHY D	SC	02-06-1964	20-01-2004	20-01-2004	A	
8642			SRINIVASU T	SC	17-02-1966	20-01-2004	20-01-2004	A	
8643			MAHESH K	SC	06-07-1969	11-01-2017	20-01-2004	A	
8644			NAGARAJAPPA P S	ST	28-04-1969	20-01-2004	20-01-2004	A	
8645			SAMBRANI SURAJ	SC	22-07-1967	16-03-2017	20-01-2004	A	
8646			PAPANNA Y	SC	20-07-1962	20-01-2004	20-01-2004	##	
8647			APPASO KAMBLE	SC	01-08-1962	16-03-2017	20-01-2004	A	
8648			SUBBANNA	SC	01-03-1971	20-01-2004	20-01-2004		
8649			SRINIVASA	SC	01-06-1963	20-01-2004	20-01-2004	A	
8650			SHIVAPRASADA D P	SC	02-02-1968	20-01-2004	20-01-2004	##	
8651			RAJAPPA K	SC	01-06-1969	11-01-2017	20-01-2004	A	
8652			MALLESHA S M	SC	20-07-1969	11-01-2017	20-01-2004	A	
8653			H N MURTHY	SC	07-01-1964	20-01-2004	20-01-2004	##	
8654			PARASHURAM KAMBLE	SC	22-07-1964	20-01-2004	20-01-2004	A	
8655			M HANUMAPPA	SC	27-02-1965	20-01-2004	20-01-2004	A	
8656			SRINIVAS MURTHY B	SC	26-05-1966	20-01-2004	20-01-2004	##	
8657			GURUSIDDAIAH R	SC	01-04-1968	20-01-2004	20-01-2004	##	
8658			SIDDESWARAPRASAD GK	ST	16-05-1969	20-01-2004	20-01-2004	A	
8659			G N MANJUNATHA	SC	10-02-1970	22-02-2017	20-01-2004	A	
8660			SHANKARAPPA HAROGOPPAD	ST	13-06-1970	20-01-2004	20-01-2004	##	
8661			ASHOKA H B	SC	22-03-1967	16-03-2017	20-01-2004	A	
8662			ASHOK DODAMANI	SC	01-07-1964	20-01-2004	20-01-2004	A	
8663			K JAYARAMU	SC	22-07-1965	20-01-2004	20-01-2004	A	
8664			ONKARA NAIK B	SC	01-06-1963	20-01-2004	20-01-2004	A	
8665			CHANDRAKANT	SC	01-04-1964	20-01-2004	20-01-2004	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8666			HONNAPPA TALAVAR	ST	19-04-1963	03-02-2017	20-01-2004	A	
8667			MAHESH S (MANCHAIH S)	SC	15-12-1962	20-01-2004	20-01-2004	A	
8668			NARAYAN NAIK	SC	21-07-1969	11-01-2017	20-01-2004	A	
8669			CHANDRASEKHARA B C	SC	03-08-1970	20-01-2004	20-01-2004	A	
8670			HANAMANT BHAJANTRI	SC	11-07-1966	20-01-2004	20-01-2004		
8671			RAVIKUMAR M Y	SC	08-05-1966	20-01-2004	20-01-2004	A	
8672			PARASHURAM KARAGUPPI	SC	01-06-1966	25-05-2017	20-01-2004	A	
8673			VIJAYAKUMAR S	SC	06-11-1966	20-01-2004	20-01-2004	A	
8674			THANUSINGH	SC	01-05-1970	20-01-2004	20-01-2004	A	
8675			HANUMANTHAPPA	SC	21-07-1968	11-01-2017	20-01-2004	A	
8676			RAJANNA J	SC	05-08-1962	20-01-2004	20-01-2004	A	
8677			PANDIT WAGH	SC	10-05-1966	03-02-2017	20-01-2004	A	
8678			SHARNAPPA	SC	01-08-1978	22-02-2017	20-01-2004	A	
8679			K THANGARASU	SC	04-06-1980	20-01-2004	20-01-2004	##	
8680			SHIVAJI	SC	22-08-1977	20-01-2004	20-01-2004	##	
8681			VIJAY KHORAGADE	SC	21-08-1977	22-02-2017	20-01-2004	A	
8682			MUKUNDAIAH M K	SC	20-06-1974	20-01-2004	20-01-2004	A	
8683			RAGHAVENDRA PRABHU ANNIGERI	SC	02-05-1979	20-01-2004	20-01-2004	A	
8684			VIJAY	SC	03-06-1977	20-01-2004	20-01-2004		
8685			BHIKKU	SC	25-07-1976	20-01-2004	20-01-2004	A	HK
8686			VIRUPAKSHI BHANDARKAR	SC	11-05-1979	22-02-2017	20-01-2004	A	
8687			SURESH C	SC	18-06-1974	20-01-2004	20-01-2004	A	
8688			NITIN JADHAV	SC	02-03-1979	11-01-2017	20-01-2004	A	
8689			NAGESHA	SC	01-01-1975	20-01-2004	20-01-2004	A	
8690			M JAGANNATH	SC	01-08-1977	20-01-2004	20-01-2004	A	
8691			PRABHAKAR KAMAT	SC	14-07-1979	20-01-2004	20-01-2004		
8692			SRINIVASA N	SC	01-07-1976	20-01-2004	20-01-2004	A	
8693			SIDDARAJU T H	SC	22-01-1974	31-03-2017	20-01-2004	A	
8694			MOHANKUMAR T	SC	15-07-1976	11-01-2017	20-01-2004	A	
8695			VENKATADAS T V	SC	10-04-1979	11-01-2017	20-01-2004	A	
8696			UMESHA P	SC	01-07-1975	11-01-2017	20-01-2004	A	
8697			ANJANEYA	SC	01-06-1975	20-01-2004	20-01-2004	A	HK
8698			GURURAJA	SC	01-06-1973	20-01-2004	20-01-2004	A	
8699			SEVU RATHOD	SC	01-06-1977	20-01-2004	20-01-2004	A	
8700			RAMANJANEYA S	ST	06-06-1974	11-01-2017	20-01-2004	A	
8701			PRAKASHA V	SC	01-01-1975	03-02-2017	20-01-2004	A	
8702			ANKAIAH C	SC	19-02-1980	11-01-2017	20-01-2004	A	
8703			VENKATA CHALAPATHY A V	SC	22-12-1975	03-02-2017	20-01-2004	A	
8704			SADANAND	SC	05-09-1973	03-02-2017	20-01-2004	A	
8705			GANAPATI NAYIK	SC	01-01-1973	22-02-2017	20-01-2004	A	
8706			RAJKUMAR	SC	30-12-1972	03-02-2017	20-01-2004	A	
8707			GURUNATHA B R	SC	25-03-1976	20-01-2004	20-01-2004	A	
8708			RAMESH Y R	SC	10-04-1973	20-01-2004	20-01-2004	##	
8709			HR CHANDRAMOHAN	SC	01-06-1974	20-01-2004	20-01-2004	A	
8710			VIJAYANAND	SC	10-01-1974	20-01-2004	20-01-2004	A	HK
8711			RAMESH KUMAR R N	SC	02-10-1978	20-01-2004	20-01-2004		
8712			RATNAKAR	SC	15-03-1975	20-01-2004	20-01-2004	##	
8713			SURESH L	SC	04-05-1975	20-01-2004	20-01-2004	##	
8714			MANJUNATH BETAGERI	SC	22-07-1979	16-03-2017	20-01-2004	A	
8715			RAJU DHANG	SC	01-06-1975	20-01-2004	20-01-2004	A	
8716			RAJAKUMAR	SC	09-06-1973	11-01-2017	20-01-2004	A	HK
8717			JAGADEESH H L	SC	23-02-1973	20-01-2004	20-01-2004	A	
8718			NAGARAJU S N	SC	20-05-1973	20-01-2004	20-01-2004	##	
8719			RAJA KURGOD	SC	10-04-1976	22-02-2017	20-01-2004	A	HK
8720			S J CHANDAN	SC	30-06-1975	22-02-2017	20-01-2004	A	
8721			SADASHIV MANAGULI	SC	01-07-1974	20-01-2004	20-01-2004	##	
8722			BALAJI K M	SC	06-07-1976	20-01-2004	20-01-2004	A	
8723			YAMANAPPA KAMBLE	SC	01-06-1973	22-02-2017	20-01-2004	A	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8724			HARISH H	SC	20-05-1974	11-01-2017	20-01-2004	A	
8725			HALASWAMY T C	SC	10-10-1977	12-12-2017	20-01-2004	##	
8726			SANJIVKUMAR	SC	01-06-1973	20-01-2004	20-01-2004	A	
8727			SHANKAR G S	SC	10-07-1978	11-01-2017	20-01-2004	A	
8728			DEEPAK	SC	01-07-1978	20-01-2004	20-01-2004		
8729			MALLIKARJUN R HALASANGI	SC	18-11-1974	11-01-2017	20-01-2004	A	
8730			RAVINDRA N	SC	01-06-1977	22-02-2017	20-01-2004	A	
8731			PRASANNAKUMAR S M	SC	11-04-1973	-	20-01-2004	##	
8732			MARUTI YALLAPPA HONAKERI	SC	15-09-1975	03-02-2017	20-01-2004	A	
8733			SRINIVASU	SC	24-07-1975	03-02-2017	20-01-2004	A	
8734			VIJAYKUMAR	SC	23-07-1973	-	20-01-2004	##	
8735			BASAVARAJA R	SC	01-06-1975	22-02-2017	20-01-2004	A	
8736			CHANDRAKANT NERLEKAR	SC	14-07-1977	11-01-2017	20-01-2004	A	
8737			SAMUELAPPA	SC	09-06-1978	20-01-2004	20-01-2004	A	HK
8738			MANJUNATHAN P N	SC	07-03-1974	20-01-2004	20-01-2004	A	
8739			ANANDKUMAR MYAGERI	SC	01-06-1976	11-01-2017	20-01-2004	A	
8740			HANUMANTAPPA BANDIWADDAR	SC	01-01-1973	11-01-2017	20-01-2004	A	
8741			PARAMESHWARA P	SC	18-04-1975	22-02-2017	20-01-2004	A	
8742			SHIVAMURTHY C	SC	05-01-1978	22-02-2017	20-01-2004	A	
8743			GIRISH KUMAR K	SC	15-07-1977	03-02-2017	20-01-2004	A	
8744			GOUTAM JAMMANAKATTI	SC	26-02-1975	11-01-2017	20-01-2004	A	
8745			ERAIAH E	SC	02-03-1973	03-02-2017	20-01-2004	A	
8746			GAJENDRA B (M)	ST	01-07-1963	22-02-2017	20-01-2004	A	
8747			NINGARAJU K (M)	ST	10-12-1971	25-05-2017	20-01-2004	A	
8748			PEERAJI (M)	ST	01-06-1967	20-01-2004	20-01-2004	A	
8749			CHANDRAPPA MALLAPUR (M)	ST	01-06-1966	20-01-2004	20-01-2004	A	
8750			SATHYAPPA P V (M)	SC	10-06-1972	11-01-2017	20-01-2004	A	
8751			H CHANDRASHEKAR (M)	SC	28-08-1964	20-01-2004	20-01-2004	A	
8752			BASAVARAJ (M)	SC	18-03-1971	11-01-2017	20-01-2004	A	
8753			UDAYAKUMARA T L (M)	SC	04-05-1963	20-01-2004	20-01-2004	A	
8754			VENKATESH (M)	SC	01-06-1967	16-03-2017	20-01-2004	A	
8755			SHEKAPPA BASAPPA VADDAR (M)	SC	10-04-1968	03-02-2017	20-01-2004	A	
8756			VENKATESH (M)	SC	20-05-1967	16-03-2017	20-01-2004	A	
8757			H B THIPPESWAMY (M)	SC	01-06-1970	11-01-2017	20-01-2004	A	
8758			GANGAPPA K R (M)	SC	23-08-1969	22-02-2017	20-01-2004	A	
8759			ROBINSON (M)	SC	02-02-1970	03-02-2017	20-01-2004	A	
8760			MANJU P (M)	SC	01-06-1972	11-01-2017	20-01-2004	A	
8761			RAMESH (M)	SC	01-06-1969	03-02-2017	20-01-2004	A	
8762			MANJUNATHA N K (M)	SC	10-04-1967	11-01-2017	20-01-2004	A	
8763			B MRUTHUNJAYA (M)	SC	03-07-1966	25-05-2017	20-01-2004	A	
8764			N S BASAVARAJ (M)	SC	01-04-1972	11-01-2017	20-01-2004	A	
8765			BHIMASEN DHADAKE (M)	SC	20-03-1962	22-02-2017	20-01-2004	A	
8766			LAKSHMAN PATAROT (M)	SC	07-11-1972	11-01-2017	20-01-2004	A	
8767			PUTYA NAIK H (M)	SC	01-06-1965	20-01-2004	20-01-2004		
8768			NARASHIMAMURTHY (M)	SC	01-06-1967	22-02-2017	20-01-2004	A	
8769			NATARAJA C M (M)	SC	07-01-1967	11-01-2017	20-01-2004	A	
8770			SURYAKANT (M)	SC	07-08-1977	11-01-2017	20-01-2004	A	HK
8771			RAGHAPPA L LAMANI (M)	SC	01-10-1976	20-01-2004	20-01-2004	A	
Candidates who are not selected under Backlog Recruitment Committee PUBLIC WORKS, PORTS & INLAND WATER TRANSPORT SECRETARIAT NOTIFICATION NO. PWD 59 SESAKI 2017 BENGALURU, DATED: 28.07.2017 SCHEDULE JUNIOR ENGINEER (NOT SELECTED)									
8772			RADHA K		03.01.1978	01.09.2003	01.09.2003	A*	
8773			SHIVAKUMAR		31.07.1970	01.09.2003	01.09.2003	NA**	
8774			MARULASIDDAPPA K		08.10.1969	01.09.2003	01.09.2003	NA**	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8775			SUNITHA K		03.07.1975	01.09.2003	01.09.2003	A*	
8776			DODDAIAH N		19.06.1969	01.09.2003	01.09.2003	NA**	
8777			MAMATHA B H		17.06.1980	01.09.2003	01.09.2003	A*	
8778			VIDYADHARA K G		15.03.1967	01.09.2003	01.09.2003	NA**	
8779			KRISHNAMURTHY K		11.06.1962	01.09.2003	01.09.2003	A*	
8780			CHANDRASHEKHARA G K		01.06.1968	01.09.2003	01.09.2003	NA**	
8781			SHAMVEL		25.06.1968	01.09.2003	01.09.2003	NA**	
8782			LAKSHMAN KATTIMANI		22.07.1965	01.09.2003	01.09.2003	NA**	
8783			THIPPESWAMY		01.06.1968	01.09.2003	01.09.2003	NA**	
8784			LALITHA GOWDAR		21.07.1971	01.09.2003	01.09.2003	A*	
8785			ASHOK BANT		20.07.1969	01.09.2003	01.09.2003	NA**	
8786			LATHA MANJARI N		24.10.1980	01.09.2003	01.09.2003	A*	
8787			CHANDRASHEKHARA R		20.07.1968	01.09.2003	01.09.2003	NA**	
8788			VIJAYALAKSHMI S		22.07.1979	01.09.2003	01.09.2003	A*	
8789			IMPUR KUMARI A S		28.10.1977	01.09.2003	01.09.2003	A*	
8790			VASANTH KUMAR NAIK		20.07.1965	01.09.2003	01.09.2003	NA**	
8791			YOGALAKSHMI R		30.07.1976	01.09.2003	01.09.2003	A*	
8792			SHIVALEELA MUKKANAVAR		01.06.1980	01.09.2003	01.09.2003	NA**	
8793			GOPALKRISHNA S		13.03.1969	01.09.2003	01.09.2003	NA**	
8794			SHANTHAKUMARI R K		12.07.1970	01.09.2003	01.09.2003	NA**	
8795			ANITHA B U		24.03.1977	01.09.2003	01.09.2003	A*	
8796			BHAGYAVATHI H A		12.12.1965	01.09.2003	01.09.2003	A*	
8797			MANJUNATHA		20.07.1980	03.02.2017	20.01.2004	NA**	
8798			ARAVINDA UGAR		05.06.1962	01.09.2003	01.09.2003	NA**	
8799			YESHODA S		04.07.1975	01.09.2003	01.09.2003	A*	
8800			AYYALAPPA		01.06.1966	01.09.2003	01.09.2003	NA**	
8801			SUNIL KUMAR V		14.09.1965	01.09.2003	01.09.2003	A*	
8802			TOGHYANA K		01.07.1965	01.09.2003	01.09.2003	A*	
8803			HANUMANTHAPPA		22.07.1965	01.09.2003	01.09.2003	A*	
8804			RAGHAVENDRA		08.04.1979	01.09.2003	01.09.2003	A*	
8805			BHOPATHI N		01.06.1964	01.09.2003	01.09.2003	NA**	
8806			KUMUDINI K S		04.06.1981	01.09.2003	01.09.2003	A*	
8807			MURTHY C N		12.10.1965	01.09.2003	01.09.2003	NA**	
8808			BHARATHI G		18.08.1971	01.09.2003	01.09.2003	A*	
8809			SAVITHA DURGESH PUJAR		05.07.1977	01.09.2003	01.09.2003	NA**	
8810			BALARAJU S		09.10.1963	01.09.2003	01.09.2003	A*	
8811			GIREESH VINAYAK KUDALKAR		28.05.1977	01.09.2003	01.09.2003	NA**	
8812			HUCHAPPA		01.01.1963	01.09.2003	01.09.2003	NA**	
8813			KANAKAMBA G		20.07.1971	01.09.2003	01.09.2003	A*	
8814			SUMITHRA NAGANATHAN		01.06.1973	01.09.2003	01.09.2003	A*	
8815			RAJASHREE K Y		10.08.1966	01.09.2003	01.09.2003	A*	
8816			NAGARAJA R		24.06.1965	01.09.2003	01.09.2003	NA**	
8817			MAHADEVAIAH R		20.07.1962	01.09.2003	01.09.2003	NA**	
8818			MEENAKSHI MASTIMANI		14.06.1975	01.09.2003	01.09.2003	A*	
8819			MANJUNATHA T		16.08.1966	01.09.2003	01.09.2003	NA**	
8820			VANAJAKSHI H		15.04.1964	01.09.2003	01.09.2003	A*	
8821			GOPILAL		01.06.1965	01.09.2003	01.09.2003	A*	
8822			LEELAVATHI K		23.06.1976	01.09.2003	01.09.2003	A*	
8823			SHIVASHAKTHI D		10.07.1967	01.09.2003	01.09.2003	A*	
8824			BASAVALINGA SWAMY B N		18.12.1963	01.09.2003	01.09.2003	NA**	
8825			CHETHANA C U		20.07.1975	01.09.2003	01.09.2003	NA**	
8826			BAVASINGH NAIK M S		22.07.1964	01.09.2003	01.09.2003	NA**	
8827			MOTILAL CHAVAN		20.06.1968	31.12.2003	31.12.2003	NA**	
8828			ANANDA MURTHY S		19.02.1968	31.12.2003	31.12.2003	NA**	
8829			PADMANABHAN K V		29.12.1966	31.12.2003	31.12.2003	NA**	
8830			THIPPESWAMY S		23.05.1970	31.12.2003	31.12.2003	NA**	
8831			MOHANKUMAR R		20.07.1969	31.12.2003	31.12.2003	NA**	
8832			CHIKKALINGAIAH		10.06.1970	31.12.2003	31.12.2003	NA**	
8833			ANNAPPA		15.06.1967	31.12.2003	31.12.2003	NA**	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8834			VISHWANATH D		30.07.1970	07.01.2004	31.12.2003	NA**	
8835			SHEKHARA MURTHY G D		15.10.1963	31.12.2003	31.12.2003	NA**	
8836			KUMARA		08.04.1983	22.01.2004	22.01.2004	A*	
8837			VALU RATHOD		15.05.1971	22.01.2004	22.01.2004	NA**	
8838			BHIMSEN		16.08.1969	22.01.2004	22.01.2004	NA**	
8839			GIRISHA B K		20.06.1969	22.01.2004	22.01.2004	NA**	
8840			MUKUNDAIAH M K		20.06.1974	22.01.2004	22.01.2004	NA**	
8841			YATHEESHA U R		04.05.1976	22.01.2004	22.01.2004	NA**	
8842			RAMESH H R		26.04.1972	22.01.2004	22.01.2004	A*	
8843			RAMASHETTY		14.10.1979	22.01.2004	22.01.2004	A*	
8844			MARUTHI S O		01.06.1981	22.01.2004	22.01.2004	A*	
8845			VENKAT		20.07.1979	22.01.2004	22.01.2004	A*	
8846			RAVI N K		03.12.1980	22.01.2004	22.01.2004	NA**	
8847			SAMPATH KUMAR C S		22.01.1974	22.01.2004	22.01.2004	A*	
8848			SANJEEVAKUMAR AMMINABHAVI		22.07.1969	22.01.2004	22.01.2004	NA**	
8849			JAGADEESHWARA MURTHY Y P		21.07.1973	22.01.2004	22.01.2004	A*	
8850			JAGADISHA R G		02.04.1968	22.01.2004	22.01.2004	A*	
8851			NAGARAJU T S		16.07.1969	22.01.2004	22.01.2004	A*	
8852			GOPALASWAMY N		10.04.1970	22.01.2004	22.01.2004	NA**	
8853			UMESHA		01.06.1979	22.01.2004	22.01.2004	A*	
8854			SHARANAPPA		28.07.1969	22.01.2004	22.01.2004	NA**	
8855			MANJUNATH B		01.06.1980	22.01.2004	22.01.2004	A*	
8856			SHIVAJI NAYAKA		20.07.1968	22.01.2004	22.01.2004	NA**	
8857			BASAVARAJU		05.01.1976	22.01.2004	22.01.2004	A*	
8858			BASAVARAJ		11.08.1968	22.01.2004	22.01.2004	NA**	
8859			SUNIL KUMAR P R		25.04.1969	22.01.2004	22.01.2004	NA**	
8860			PRAKASHA		01.08.1972	22.01.2004	22.01.2004	NA**	
8861			CHANDRASHEKHARA		25.08.1976	22.01.2004	22.01.2004	NA**	
8862			JAYABHIMA		05.06.1979	22.01.2004	22.01.2004	A*	
8863			SHARANAPPA		01.06.1973	22.01.2004	22.01.2004	NA**	
8864			LAKSHMANA		01.01.1975	22.01.2004	22.01.2004	A*	
8865			ADEPPA		01.01.1965	22.01.2004	22.01.2004	A*	
8866			GAJANANA		01.06.1978	22.01.2004	22.01.2004	A*	
8867			VALMIKI		10.04.1967	22.01.2004	22.01.2004	NA**	
8868			LAKSHMIKANTHAPPA		01.06.1968	22.01.2004	22.01.2004	NA**	
8869			AJAYA KUMAR		20.02.1969	22.01.2004	22.01.2004	NA**	
8870			NAGARAJA		24.07.1968	22.01.2004	22.01.2004	NA**	
8871			HANUMANTHAPPA		18.07.1971	22.01.2004	22.01.2004	NA**	
8872			DILEEP KUMAR		01.01.1970	22.01.2004	22.01.2004	NA**	
8873			MOHAN KUMAR D		01.07.1972	22.01.2004	22.01.2004	NA**	
8874			KALLAPPA		20.06.1962	22.01.2004	22.01.2004	A*	
8875			SURESH MURTHANNANAVAR		04.08.1966	22.01.2004	22.01.2004	NA**	
8876			LAXMAPPA L		01.06.1964	22.01.2004	22.01.2004	A*	
8877			SHIVANNA		01.06.1970	22.01.2004	22.01.2004	NA**	
8878			KRISHNA NAYAK		01.06.1961	22.01.2004	22.01.2004	A*	
8879			RAMA N		18.08.1971	22.01.2004	22.01.2004	A*	
8880			KISHAN		10.07.1969	22.01.2004	22.01.2004	NA**	
8881	1299C		SOMSHAKAR GOWDA PATEL		24-06-1969	07-05-1992	07-05-2004	DWR	
8882	1299D		YALLPA K MATTAGARA		06-01-1969	07-05-1994	07-05-2004	DWR	
8883	1300		PUTTASWAMAIAH		26-08-1955	13-05-1987	10-07-2004	DWR	
8884	1301		HANUMAPPA		20-07-1973	24-07-1994	24-07-2004	DWR	
8885	1302		RAMESH NAYAK		02-06-1970	01-09-1991	25-07-2004	DWR	HK
8886	1302A		SOMASHEKAR V NITTURE		29-06-1973	07-01-1992	25-07-2004	DWR	
8887	1302B		SOMANATHA M		06-01-1971	11-02-1991	25-07-2004	DWR	HK
8888	1302C		SAGAPPA S HUKKRE		21-06-1972	08-01-1992	08-01-2004	DWR	
8889	1302C1		GP THIRTHA LINGAPPA		12-04-1968	01-10-1992	01-10-2004	DWR	
8890	1302D		PATTIL S S		24-06-1969	07-05-1992	20-10-2004	DWR	
8891	1302E		SRI BAPUGOWDA		01-01-1966	07-01-1992	21-12-2004	DWR	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8892	1303		MULLA AG		22-07-1963	26-12-1994	26-12-2004	DWR	
8893	1304		SUBHASH BABU JALIHALA		13-04-1965	05-09-1992	05-01-2005	DWR	
8894	1305		MALLIKARJUNA SHIVAPPA JABINA		22-07-1969	26-12-1988	18-03-2005	DWR	
8895			VIJAY KUMAR		21/7/1969	09-02-2005	09-02-2005	DWR	
8896	1785		SAJJAN S P		-	01-09-1992	01-09-2005	DWR	
8897	1786		GUDDAPPA H MALLAPUR		08-03-1977	05-01-2006	30-11-2005	DWR	
8898	1787		KHAJA HUSSAIN		22-07-1969	01-07-1995	01-07-2005	DWR	HK
8899	1788		VIJAYAKUMARA GOUDA		14-11-1965	01-08-1995	01-08-2005	DWR	
8900			SHIVA SHARANAPPA C HALADI		22/02/1970	07-01-2007	07-01-2007	DWR	
8901	1789		HANUMANTHAPPA H S		18-05-1968	01-10-1992	27-07-2007	DWR	
Notification No.ಸಿಬಿಎಸ್:360-ಸಇಂ-ಕಿಇಂ-ನೇರ-ನೇಮಕಾತಿ:ಇಎಸ್‌ಸಿ-06-07 ದಿನಾಂಕ 27.07.2007.									
8902	1790		CHANDRAKANTH R		11-07-1985	05-09-2007	27-07-2007		
8903	1791		LOKESH KS		15-05-1988	13-08-2007	27-07-2007		
8904	1792		RAJESH M		06-08-1986	03-09-2007	27-07-2007		
8905	1793		VIJAY KUMAR MB		07-05-1987	17-08-2007	27-07-2007		
8906	1794		MALADKAR VIJAYALAXMI		12-10-1983	18-08-2007	27-07-2007		
8907	1795		MITHUN KUMAR TP		04-12-1985	14-08-2007	27-07-2007		
8908	1796		SAGAR KS		10-02-1985	-	27-07-2007	Not reported	
8909	1797		RAJAN		20-03-1988	06-09-2007	27-07-2007		
8910	1798		HEMANTH KUMAR B S		18-04-1987	14-08-2007	27-07-2007		
8911	1799		BASAVARAJU		25-05-1988	13-08-2007	27-07-2007		
8912	1800		HARINATH R		10-01-1988	13-09-2007	27-07-2007		
8913	1801		SALMASULTANA SHIRUR		16-05-1985	16-08-2007	27-07-2007		
8914	1802		SHANMUKHAPPA		01-08-1984	12-09-2007	27-07-2007		
8915	1803		SHIVARUDRAPPA HANAMAKKANAVAR		15-07-1980	21-08-2007	27-07-2007		
8916	1804		SANJESH B C		13-02-1984	10-08-2007	27-07-2007		
8917	1805		AMBAREESH DH		29-01-1984	13-08-2007	27-07-2007		
8918	1806		NANJAPPACHARI		01-05-1971	23-08-2007	27-07-2007		
8919	1807		LAVA KUMAR DV		25-11-1987	10-08-2007	27-07-2007		
8920	1808		BALAJI VP		01-05-1983	10-09-2007	27-07-2007		HK
8921	1809		MOHAMMAD MOHSIN		20-06-1979	11-09-2007	27-07-2007		
8922	1810		SANGAMESHWAR HIREMATH		21-07-1985	07-09-2007	27-07-2007		
8923	1811		SRIDHAR CHOORI		22-07-1977	04-09-2007	27-07-2007		
8924	1812		DAYANANDA N R		05-03-1985	03-09-2007	27-07-2007		
8925	1813		MALLIKARJUN		25-08-1985	07-09-2007	27-07-2007		
8926	1814		AJAY		19-06-1980	12-09-2007	27-07-2007		
8927	1815		AMARNATH		21-06-1985	07-09-2007	27-07-2007		
8928	1816		CHAYAMANI S		05-06-1987	05-09-2007	27-07-2007		
8929	1817		HARISH H		14-10-1987	17-08-2007	27-07-2007		
8930	1818		ADESHA KN		22-07-1985	16-08-2007	27-07-2007		
8931	1819		NAGARAJ KP		03-01-1980	16-08-2007	27-07-2007		
8932	1820		SHIVARAJ KUMAR DL		14-03-1987	01-09-2007	27-07-2007		
8933	1821		MAIBOOB SANJAWAD		01-06-1985	03-09-2007	27-07-2007		
8934	1822		MALLESH DESUR		01-01-1986	07-09-2007	27-07-2007		
8935	1823		SHYJEN K PETER		16-08-1985	16-08-2007	27-07-2007		
8936	1824		NAGARATHNA D		01-06-1980	01-09-2007	27-07-2007		
8937	1825		GIRIJA DEVI		19-02-1984	06-09-2007	27-07-2007		
8938	1826		BETTESHKUMAR C		27-06-1973	17-08-2007	27-07-2007		
8939	1827		GURUPRASAD S		10-07-1985	10-08-2007	27-07-2007		
8940	1828		SUDARSHANA S		31-07-1987	13-08-2007	27-07-2007		
8941	1829		GAJANANA KAWADE		22-07-1983	07-09-2007	27-07-2007		
8942	1830		MHETRE SHEKAPPA		22-03-1981	10-08-2007	27-07-2007		
8943	1831		JOY KUMAR NANJANGUD MYSORE		10-11-1984	-	27-07-2007		
8944	1832		CHIDANAND		27-09-1980	-	27-07-2007		HK

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8945	1833		ANILKUMAR S BAGALKOT		15-12-1984	05-09-2007	27-07-2007		
8946	1834		RAVICHANRAN CN RAMNAGARA		05-09-1982	14-08-2007	27-07-2007		
8947	1835		SANGAMESH		-	07-09-2007	27-07-2007		
8948	1836		MANJUNATH CHITTARAGI		04-10-1984	07-09-2007	27-07-2007		
8949	1837		CHANNABASAVA		01-01-1984	11-08-2007	27-07-2007		
8950	1838		PARAMESHA H N		03-05-1984	14-08-2007	27-07-2007		
8951	1839		SHIVASHANKARA M BANGALORE		09-02-1988	18-09-2007	27-07-2007		
8952	1840		LAKSHMI MD MYSORE		14-01-1986	03-09-2007	27-07-2007		
8953	1841		SUNILKUMAR GULBARGA		04-05-1988	10-09-2007	27-07-2007		
8954	1842		SHILPA MR NANJANGUD MYSORE		18-07-1984	03-09-2007	27-07-2007		
8955	1843		NANDEESH MB CHANNARAYAPATNA HASSAN		15-04-1987	20-08-2007	27-07-2007		
8956	1844		SURESH KUMAR R TUMKUR		20-05-1969	17-09-2007	27-07-2007		
8957	1845		GOUDAPPA GHULAPPANAVAR ATHANI BELGAUM		01-06-1970	09-08-2007	27-07-2007		
8958	1846		ROOPASHREE P MYSORE		19-11-1976	-	27-07-2007		
8959	1847		PRAVEEN PATIL JAMAKHANDI BAGALKOT		18-03-1985	13-09-2007	27-07-2007		
8960	1848		KAVERI KADAKOL HUBLI DHARWAD		24-01-1984	18-08-2007	27-07-2007		
8961	1849		RAGHU N BANGALORE		09-03-1988	03-09-2007	27-07-2007		
8962	1850		PRAKASH GULBARGA		08-06-1986	10-09-2007	27-07-2007		
8963	1851		VENKATESH BASAPPA ADAPUR BAGALKOT		22-07-1983	07-09-2007	27-07-2007		
8964	1852		AZRA TARANNUM MYSORE		15--5-81	20-08-2007	27-07-2007		
8965	1853		NAVEEN ODANNAVAR GADAG		15-01-1988	05-09-2007	27-07-2007		
8966	1854		MAHABUBSAB A KALASAGERI		22-12-1969	21-08-2007	27-07-2007		
8967	1855		MAHMAD YUSUF GULBARGA		01-06-1976	11-09-2007	27-07-2007		
8968	1856		BALACHANDR SL		29-03-1988	10-08-2007	27-07-2007		
8969	1857		DEVARAJU H R		20-04-1971	03-09-2007	27-07-2007		
8970	1858		MALLIKARJUN B KALASAGOND MUDEBIHAL BIJAPUR		03-08-1983	13-09-2007	27-07-2007		
8971	1859		SHAMASUNDAR GALI		14-02-1981	10-09-2007	27-07-2007		
8972	1860		RAMU S BANGALORE		22-01-1978	-	27-07-2007		
8973	1861		SUNILKUMAR CE		15-06-1988	13-08-2007	27-07-2007		
8974	1862		MALLAPPA MAGDUM		10-08-1984	05-09-2007	27-07-2007		
8975	1863		AFTAB AHMED KALAN		20-11-1983	25-10-2007	27-07-2007		
8976	1864		SHIVAKUMAR S		14-04-1988	10-08-2007	27-07-2007		
8977	1865		SANDYA CG		11-06-1985	04-09-2007	27-07-2007		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
8978	1866		MOHAMMED ANEES ZB		30-07-1987	-	27-07-2007		
8979	1867		SHRIKANT NAIK		20-05-1984	01-09-2007	27-07-2007		
8980	1868		SHYAM C TAMBE		30-12-1982	10-09-2007	27-07-2007		
8981	1869		SUREKHA TEGOOR DHARWAD		21-07-1982	01-09-2007	27-07-2007		
8982	1870		PUTTASWAMY NAYAKA C		03-06-1979	05-09-2007	27-07-2007		
8983	1871		RAGHU M		21-06-1985	13-08-2007	27-07-2007		
8984	1872		MAHESHA AH		26-07-1987	03-09-2007	27-07-2007		
8985	1873		PREETI		02-09-1980	-	27-07-2007		
8986	1874		HASEEB AHMED MYSROE		14-05-1986	01-09-2007	27-07-2007		
8987	1875		SHASHIDHAR HV		21-03-1970	14-08-2007	27-07-2007		
8988	1876		SATHYNARAYAN RAJU A		16-11-1980	-	27-07-2007	Resigned on 17.10.2007	
8989	1877		RAGHAVENDRA YADAV D		07-06-1970	12-09-2007	27-07-2007		
8990	1878		JUNJERAO		01-07-1971	03-09-2007	27-07-2007		
8991	1879		SHWETHA V MYSORE		26-10-1987	13-08-2007	27-07-2007		
8992	1880		MOUNESH BASAVARAJ BADIGER SORABA SHIMOGA		24-05-1988	03-09-2007	27-07-2007		
8993	1881		SUDARSHANA RAO B DHARWAD		07-05-1981	07-09-2007	27-07-2007		
8994	1882		MALLIKARJUNA T MANDYA		01-05-1985	13-08-2007	27-07-2007		
8995	1883		NAMDEV (VINAYA) PATANGE		18-08-1987	14-09-2007	27-07-2007		
8996	1884		SHARANA KUMAR MB		23-01-1986	07-09-2007	27-07-2007		
8997	1885		PUNEETH KUMAR C		20-01-1987	17-08-2007	27-07-2007		
8998	1886		ARUN N M		20-04-1987	16-08-2007	27-07-2007		
8999	1887		HEMARAJA		07-11-1979	12-09-2007	27-07-2007		
9000	1888		NAGU PAUL TR		12-02-1970	16-08-2007	27-07-2007		
9001	1889		NARASIMHAMURTHY H N		06-08-1979	08-08-2007	27-07-2007		
9002	1890		MADHU KUMAR		30-03-1985	13-09-2007	27-07-2007		
9003	1891		SHARANABASU SINDATGERI		01-06-1984	-	27-07-2007		
9004	1892		HARIPRASAD M		12-12-1982	05-09-2007	27-07-2007		
9005	1893		MANJUNATHA B		18-04-1983	12-09-2007	27-07-2007		
9006	1894		SHASHIDHARA HS		17-03-1985	14-08-2007	27-07-2007		
9007	1895		KADAPPA		17-08-1980	20-08-2007	27-07-2007		
9008	1896		DAYANANDA H S		22-04-1983	06-09-2007	27-07-2007		
9009	1897		SWETHA M		09-05-1984	06-09-2007	27-07-2007		
9010	1898		MANJUNATH SHEPUR		09-11-1982	03-09-2007	27-07-2007		
9011	1899		RAMACHANDRA		27-12-1983	06-09-2007	27-07-2007		
9012	1900		SHASHIDHARA GP		08-07-1970	13-08-2007	27-07-2007		
9013	1901		VIJAYAMAHANTESH		02-07-1980	12-09-2007	27-07-2007		
9014	1902		BHARAMA MALI		14-12-1984	07-09-2007	27-07-2007		
9015	1903		ASHWINI		20-05-1986	16-08-2007	27-07-2007		
9016	1904		GOWDARAMA NANJAPPA		15-04-1970	06-08-2007	27-07-2007		
9017	1905		BHAGYAMMA MS		10-06-1986	-	27-07-2007		
9018	1906		SRIKANTH P REDDY		02-04-1984	07-09-2007	27-07-2007		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
9019	1907		BHARAT PATIL BELGAUM		23-02-1981	07-09-2007	27-07-2007		
9020	1908		SUBHAS SAJJAN BELGAUM		01-06-1979	03-09-2007	27-07-2007		
9021	1909		NAGARAJA M		06-03-1984	16-08-2007	27-07-2007		
9022	1910		NANDA C S		27-05-1986	01-09-2007	27-07-2007		
9023	1911		WAJID		10-07-1984	25-08-2007	27-07-2007		
9024	1912		AMITKUMAR		26-02-1987	07-09-2007	27-07-2007		
9025	1913		MADHUMATHI NK		26-09-1984	29-08-2007	27-07-2007		
9026	1914		RAGHAVENDRA G		26-02-1983	14-09-2007	27-07-2007		
9027	1915		MANOHARA HADIMANI		20-07-1982	12-09-2007	27-07-2007		
9028	1916		SHANKAR M P		05-07-1985	16-08-2007	27-07-2007		
9029	1917		RAJENDRA KM		10-12-1987	03-09-2007	27-07-2007		
9030	1918		SUBHASH NAIK		05-10-1972	06-09-2007	27-07-2007		
9031	1919		PRABHAKAR B		04-10-1970	04-09-2007	27-07-2007		Hk
9032	1920		KEETHAN KH COORG		23-02-1984	07-09-2007	27-07-2007		
9033	1921		MARUTHI ADAPUR		01-05-1985	04-09-2007	27-07-2007		
9034	1922		TULASI GAJAKOSH		22-10-1986	02-08-2007	27-07-2007		
9035	1923		SABEENA NEELGUND		03-12-1989	16-08-2007	27-07-2007		
9036	1924		MANJANAGOWDA PARAPPAGOWDAR		01-01-1981	07-09-2007	27-07-2007		
9037	1925		MAHADEVA C A		22-04-1970	04-09-2007	27-07-2007		
9038	1926		HONNESH		01-06-1982	13-09-2007	27-07-2007		
9039	1927		DHANALAKSHMI KS		21-07-1983	01-09-2007	27-07-2007		
9040	1928		LAXMI KANTHA M V COORG		25-10-1980	22-08-2007	27-07-2007		
9041	1929		AMBARAY		01-06-1969	04-09-2007	27-07-2007		
9042	1930		SWATHI K COORG		16-08-1987	16-08-2007	27-07-2007		
9043	1931		SRINIVAS N		16-06-1970	27-08-2007	27-07-2007		
9044	1932		SHIVARAMU R		01-06-1982	12-09-2007	27-07-2007		
9045	1933		MAREPPA		26-01-1984	10-09-2007	27-07-2007		
9046	1934		RAVI N		09-05-1982	16-08-2007	27-07-2007		
9047	1935		LOHITH S M		02-01-1982	-	27-07-2007		
9048	1936		PUTTASWAMY S		26-03-1981	13-08-2007	27-07-2007		
9049	1937		SATHISH P		01-12-1983	24-08-2007	27-07-2007		
9050	1938		SRIDEVI		22-06-1973	05-09-2007	27-07-2007		
9051	1939		SADANANDA NAIK		22-10-1980	04-09-2007	27-07-2007		
9052	1940		RAVI KUMAR B S KOLAR		24-03-1972	07-09-2007	27-07-2007		
9053	1941		NADEEM AHAMED		03-02-1977	-	27-07-2007		
9054	1942		MAHESHA N		20-05-1970	10-08-2007	27-07-2007		
9055	1943		SUBRAMANYAM V		12-06-1972	07-09-2007	27-07-2007		
9056	1944		BHASKAR RAO S		15-05-1979	12-09-2007	27-07-2007		
9057	1945		NAVEEN MONNAPPA SM COORG		28-05-1986	13-08-2007	27-07-2007		
9058	1946		GOVARDHANA R CHITRADURGA		22-03-1979	13-08-2007	27-07-2007		
9059	1947		NITHIN KUMAR NAIK		23-04-1985	10-09-2007	27-07-2007		
9060	1948		RUKMANGADA GB		29-12-1983	05-09-2007	27-07-2007		
9061	1949		TRIVENI		15-08-1980	28-08-2007	27-07-2007		
9062	1950		GAVISIDDAYYA		03-10-1984	03-09-2007	27-07-2007		
9063	1951		ABDUL RAZAK K DHAKSHINA KANNADA		19-05-1979	16-08-2007	27-07-2007		
9064	1952		YAMA ESTHER MARY		08-02-1983	16-08-2007	27-07-2007		
9065	1953		VENKATARAMANA M		01-06-1973	03-09-2007	27-07-2007		
9066	1954		KHAJA SAB		15-08-1987	16-08-2007	27-07-2007		
9067	1955		SUNIL KUMAR DHAKSHINA KANNADA		11-07-1980	03-09-2007	27-07-2007		HK

Ranking No.	Old GRD No. As On 01.01.2005 & 31.12.2013	3	Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
								9	10
1	2	3	4	5	6	7	8	9	10
9068	1956		KIRAN HANAAMANTAGOUDA GOUDAR		09-09-1984	04-09-2007	27-07-2007		
9069	1957		NAGAPPA		08-08-1980	04-09-2007	27-07-2007		
9070	1958		SRIDEVI		09-04-1984	05-09-2007	27-07-2007		
9071	1959		SOMESH C HIREMATH		22-07-1978	04-09-2007	27-07-2007		
9072	1960		MOHAMED KHAJA G BELLARY		21-02-1988	01-09-2007	27-07-2007		
9073	1961		ANAND BIDAR		06-06-1980	-	27-07-2007		
9074	1962		MALLIKARJUN Y VAGGAR		01-06-1973	03-09-2007	27-07-2007		
9075	1963		SUMA N MYSORE		20-06-1984	04-09-2007	27-07-2007		
9076	1964		VINAYA KUMARA K N		06-04-1985	04-09-2007	27-07-2007		
9077	1965		SAROJA A BENNI BELGUAM		08-07-1979	01-09-2007	27-07-2007		
9078	1966		LINGARAJU S		29-05-1981	03-09-2007	27-07-2007		
9079	1967		SUBIYA KUNDAGOL		04-04-1987	07-09-2007	27-07-2007		
9080	1968		MAHENDRA TR BANGALORE RURAL		21-01-1986	14-08-2007	27-07-2007		
9081	1969		SHEELA B KANDAKUR		29-11-1984	16-08-2007	27-07-2007		
9082	1970		BHARATHI NAGAYYA PURANIKAMATH		22-07-1981	20-08-2007	27-07-2007		
9083	1971		SURESH V BANGALORE RURAL		30-07-1986	17-08-2007	27-07-2007		
9084	1972		TEJASWINI M		17-07-1986	06-09-2007	27-07-2007		
9085	1973		BASAVARAJ M HITNALLI BIJAPUR		01-03-1976	07-09-2007	27-07-2007		
9086	1974		SHIVALINGAPPA PATIL		22-07-1982	21-08-2007	27-07-2007		
9087	1975		UMA HIREMATH DHARWAD		30-03-1982	14-08-2007	27-07-2007		
9088	1976		GEETHA TV		31-07-1987	04-09-2007	27-07-2007		
9089	1977		SRIKANTH K		13-06-1983	06-09-2007	27-07-2007		
9090	1978		PRASAD B K KOLAR		25-02-1974	13-09-2007	27-07-2007		
9091	1979		IRFAN KHAN R DAVNAGERE		26-07-1987	16-08-2007	27-07-2007		
9092	1980		ASLAM MAKANDAR		04-07-1979	04-09-2007	27-07-2007		
9093	1981		PUSHPALATHA N NAGANAGOUDRA		18-05-1969	10-08-2007	27-07-2007		
9094	1982		SUDHANVANAG CHAMARAJANAGAR		04-04-1983	20-09-2007	27-07-2007		
9095	1983		USHARANI		15-05-1987	-	27-07-2007		
9096	1984		MADHUSUDHAN K M		12-05-1985	03-09-2007	27-07-2007		
9097	1985		NAGESHA TM KOLAR		15-07-1982	06-09-2007	27-07-2007		
9098	1986		MANJUNATH H TOTAGER BHAGALKOT		01-06-1973	06-09-2007	27-07-2007		
9099	1987		KIRAN J GHORPADE BHAGALKOTE		25-08-1980	14-09-2007	27-07-2007		
9100	1988		ASHOK KUMAR HM		04-06-1982	05-09-2007	27-07-2007		
9101	1989		NAVYASHREE NR		31-05-1988	18-08-2007	27-07-2007		
9102	1990		RAVICHANDRA A D K		07-01-1976	06-09-2007	27-07-2007		
9103	1991		GEETHA B H		01-04-1983	30-08-2007	27-07-2007		
9104	1992		RAJEEV R T MUDHOL		27-03-1984	07-09-2007	27-07-2007		
9105	1993		RAVI K MANDYA		23-07-1975	05-09-2007	27-07-2007		
9106	1994		UMESH GULBARGA		03-12-1982	03-09-2007	27-07-2007		Hk
9107	1995		KALLYAN KUMAR		01-07-1985	07-09-2007	27-07-2007		
9108	1996		MADHU BR HASSAN		06-01-1988	13-08-2007	27-07-2007		
9109	1997		SHASHIDHARA NAIK D D K		04-05-1974	13-09-2007	27-07-2007		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
9110	1998		SHRIDEVI BATTUR DHARWAD		30-05-1987	11-09-2007	27-07-2007		
9111	1999		PRAKASH DG		08-05-1972	18-08-2007	27-07-2007		
9112	2000		NINGAPPA MISHI BAGALKOT		08-07-1983	05-08-2007	27-07-2007		
9113	2001		DHARMARAJ GULBARGA		01-06-1986	06-09-2007	27-07-2007		
9114	2002		TANUJA R TUMKUR		30-01-1984	13-08-2007	27-07-2007		
9115	2003		DEVARAJU K L		14-03-1975	13-08-2007	27-07-2007		
9116	2004		KHURSHED BANU M		22-10-1986	04-09-2007	27-07-2007		
9117	2005		ANUPAMA KOLAR		02-06-1975	14-09-2007	27-07-2007		
9118	2006		HEMANTHAKUMAR CD HASSAN		09-05-1981	20-08-2007	27-07-2007		
9119	2007		NAGAVENI S		17-04-1984	01-09-2007	27-07-2007		
9120	2008		MALLIKARJUN		09-10-1981	06-09-2007	27-07-2007		
9121	2009		MAYUM HONYAL		13-09-1987	05-09-2007	27-07-2007		
9122	2010		GIRIGOWDA N G TUMKUR		08-07-1983	17-08-2007	27-07-2007		
9123	2011		AVINASH MV MYSORE		28-05-1985	07-09-2007	27-07-2007		
9124	2012		MANJULA KJ		26-05-1983	-	27-07-2007		
9125	2013		BHARGAVI KARKUN DHARWAD		28-04-1987	11-09-2007	27-07-2007		
9126	2014		PRATHIMA D D K		18-03-1984	14-08-2007	27-07-2007		
9127	2015		GURUMALAPPA K P		22-01-1986	05-09-2007	27-07-2007		
9128	2016		PREMLATA		13-04-1986	06-09-2007	27-07-2007		
9129	2017		NAYAK SHOBHA		10-07-1973	23-08-2007	27-07-2007		
9130	2018		HANUMANTH PATHROT BHAGALKOT		15-07-1982	04-09-2007	27-07-2007		
9131	2019		SWETHA N		04-10-1987	09-08-2007	27-07-2007		
9132	2020		MANOJ BL D K		22-02-1981	04-09-2007	27-07-2007		
9133	2021		NALINAKSHI A		26-07-1983	10-09-2007	27-07-2007		
9134	2022		MD ABDUL SALAM		10-05-1977	17-08-2007	27-07-2007		
9135	2023		USHA BS		20-11-1977	05-09-2007	27-07-2007		
9136	2024		MAHESHA BA MANDYA		13-07-1972	20-09-2007	27-07-2007		
9137	2025		MANJULA M S		05-12-1985	01-09-2007	27-07-2007		
9138	2026		MANJUNATH		04-02-1982	13-09-2007	27-07-2007		
9139	2027		SANTOSH M YALAGI DHARWAD		09-11-1982	30-08-2007	27-07-2007		
9140	2028		SUJEET		30-09-1982	13-09-2007	27-07-2007		
9141	2029		KRISHNA REDDI P V SHIMOGA		15-06-1969	03-09-2007	27-07-2007		
9142	2030		NAGAPPA N		05-03-1983	04-09-2007	27-07-2007		
9143	2031		LAKSHMIKANTH H TUMKUR		08-05-1986	16-08-2007	27-07-2007		
9144	2032		KAVITHA N		18-11-1986	16-08-2007	27-07-2007		
9145	2033		LAKSHMANA H N		08-02-1972	03-09-2007	27-07-2007		
9146	2034		SANJEEV BAGALKOT		30-12-1985	06-09-2007	27-07-2007		
9147	2035		BHARATI WAGMORE DHARWAD		19-05-1980	22-08-2007	27-07-2007		
9148	2036		DEEPIKA M		14-08-1988	01-09-2007	27-07-2007		
9149	2037		MOHAN KUMARI NM		18-02-1984	01-09-2007	27-07-2007		
9150	2038		NAGARAJA GP SHIMOGA		04-07-1970	03-09-2007	27-07-2007		

Ranking No.	Old GRD No. As On 01.01.2005 & 31.12.2013	3	Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
								9	10
1	2	3	4	5	6	7	8	9	10
9151	2039		SOWMYA HC		03-07-1980	10-08-2007	27-07-2007		
9152	2040		HANAMANTH		31-07-1985	04-10-2007	27-07-2007		
9153	2041		GAYATHRI HP		20-07-1970	07-09-2007	27-07-2007		
9154	2042		ANITHA D		10-03-1983	10-09-2007	27-07-2007		
9155	2043		BHAVYA B		18-01-1987	14-08-2007	27-07-2007		
9156	2044		VAITHA MADHULIKA V		01-01-1982	14-09-2007	27-07-2007		
9157	2045		SHRUTHI B		14-06-1988	11-09-2007	27-07-2007		
9158	2046		REDDAPPA V		21-07-1969	13-09-2007	27-07-2007		
9159	2047		PRASHANTH C		24-04-1986	05-09-2007	27-07-2007		
9160	2048		SHIVPRASAD		17-09-1983	14-09-2007	27-07-2007		
9161	2049		BASAVANAGOUD PATEL		01-07-1980	12-09-2007	27-07-2007		
9162	2050		POORNIMA PATIL GC		28-03-1983	13-08-2007	27-07-2007		
9163	2051		SHANTU LAMANI		21-07-1970	-	27-07-2007		
9164	2052		RAVIKUMAR P		14-02-1983	11-09-2007	27-07-2007		
9165	2053		RAMACHANDRAPPA G		15-06-1971	06-09-2007	27-07-2007		
9166	2054		VISHAL KHATAVKAR		10-09-1971	04-09-2007	27-07-2007		
9167	2055		MAHESHA DJ		20-10-8-3	18-08-2007	27-07-2007		
9168	2056		MANJUNATH		20-12-1978	06-09-2007	27-07-2007		
9169	2057		VIRUPAKSHA SH		11-03-1988	06-09-2007	27-07-2007		
9170	2058		HEMANTH KUMAR PS RAMNAGAR		02-07-1986	05-09-2007	27-07-2007		
9171	2059		SANTHOSH RS		05-08-1979	03-09-2007	27-07-2007		
9172	2060		NANDISH KUMAR B GOUDAR		19-01-1984	03-09-2007	27-07-2007		
9173	2061		SUDHAKARA KUMAR D		17-06-1972	01-09-2007	27-07-2007		
9174	2062		PRAKASHA GOUDA PATIL		19-11-1975	03-09-2007	27-07-2007		
9175	2063		VINUTHA REDDY D		01-01-1981	-	27-07-2007		
9176	2064		SATISH NAGANOR		29-09-1983	01-09-2007	27-07-2007		
9177	2065		JAYAKUMARA KB		30-05-1987	14-08-2007	27-07-2007		
9178	2066		RAJANNA H B		02-07-1970	03-09-2007	27-07-2007		
9179	2067		RAJASHANKAR K		04-03-1971	03-09-2007	27-07-2007		
9180	2068		BABU RAO LINGASUGUR		16-06-1973	20-08-2007	27-07-2007		
9181	2069		BINDU S BANGALORE		04-01-1984	22-08-2007	27-07-2007		
9182	2070		CHANNIAH CHIKAMAGLUR		01-06-1969	13-08-2007	27-07-2007		
9183	2071		SUJATA BEERAPPA BADDI		20-05-1981	03-08-2007	27-07-2007		
9184	2072		SHIVAKUMAR K		20-07-1972	05-09-2007	27-07-2007		
9185	2073		RANGASWAMY B		01-07-1971	-	27-07-2007		
9186	2074		SHASHIKALA KS		02-03-1987	10-08-2007	27-07-2007		
9187	2075		SIDDI SABREDDY		23-07-1980	12-09-2007	27-07-2007		
9188	2076		PRAMOD IRAPPA MORE		17-07-1972	22-08-2007	27-07-2007		
9189	2077		VISHWANATH		28-04-1986	04-09-2007	27-07-2007		
9190	2078		INDRANI M		28-03-1985	16-08-2007	27-07-2007		
9191	2079		EREGOWDA		20-08-1969	06-08-2007	27-07-2007		
9192	2080		KANMANI T C		01-06-1970	13-08-2007	27-07-2007		
9193	2081		VAIJU KALLURI		01-06-1978	03-09-2007	27-07-2007		
9194	2082		SPOORTHY JADAV		03-07-1987	11-09-2007	27-07-2007		
9195	2083		RANGAPPA GH		20-04-1969	04-09-2007	27-07-2007		
9196	2084		SANJEEV		25-02-1977	11-09-2007	27-07-2007		
9197	2085		TEJAVATHI S		29-07-1982	01-09-2007	27-07-2007		
9198	2086		TAUSEEFAHAMED		05-11-1969	13-08-2007	27-07-2007		
9199	2087		GAFURSAB		05-07-1971	10-09-2007	27-07-2007		
9200	2088		JAGADEESH NASHI		01-06-1986	19-09-2007	27-07-2007		
9201	2089		MANJUNATH HAWALDAR		15-05-1983	05-09-2007	27-07-2007		
9202	2090		RAMESHKUMAR		01-06-1984	14-09-2007	27-07-2007		
9203	2091		SHREENATH V		13-04-1983	-	27-07-2007		
9204	2092		SHIVAPRAKASH S		05-12-1969	31-08-2007	27-07-2007		
9205	2093		NARENDRA NAZARE S		09-02-1978	13-08-2007	27-07-2007		
9206	2094		SAVITHA R		01-06-1979	16-08-2007	27-07-2007		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
9207	2095		RAJU TANDEL ANKOLA U K		01-04-1971	10-09-2007	27-07-2007		
9208	2096		BASALINGAPPA		25-04-1977	10-09-2007	27-07-2007		
9209	2097		GANAPATHI NAIK		26-02-1975	05-09-2007	27-07-2007		
9210	2098		ASLAM JAVID KALADGI		23-06-1982	20-08-2007	27-07-2007		
9211	2099		SOWJANYA B		01-06-1988	10-08-2007	27-07-2007		
9212	2100		MAHMADRAFEE DHANADAMANI		27-11-1973	05-09-2007	27-07-2007		
9213	2101		RANJITH RAMAKRISHNA PAWAR		24-10-1987	24-10-1997	27-07-2007		
9214	2102		MANJULA BAI		30-05-1982	06-09-2007	27-07-2007		
9215	2103		THIPPESWAMY N		19-11-1969	14-08-1997	27-07-2007		
9216	2104		DEVARAJA VK		10-06-1973	06-09-2007	27-07-2007		
9217	2105		CHAYA LS		17-12-1980	06-09-2007	27-07-2007		
9218	2106		PRADEEP KURVATTI		06-07-1985	06-09-2007	27-07-2007		
9219	2107		RAJAREDDY BIDAR		01-02-1980	05-09-2007	27-07-2007		
9220	2108		SAVITHA HP		12-03-1986	07-09-2007	27-07-2007		
9221	2109		GIREESHA SE		21-07-1974	04-09-2007	27-07-2007		
9222	2110		ALLABAKSHA BANNETTI		01-08-1980	06-09-2007	27-07-2007		
9223	2111		PARASURAM		30-10-1986	12-09-2007	27-07-2007		
9224	2112		NAGARAJA V		16-05-1968	11-09-2007	27-07-2007		
9225	2113		SUBHASCHANDRA		01-03-1977	10-09-2007	27-07-2007		
9226	2114		HEMAMALINI L		22-08-1978	16-08-2007	27-07-2007		
9227	2115		DASPRAKASH SHIMOGA		14-04-1984	04-09-2007	27-07-2007		
9228	2116		NAGESH BOMMAYYA NAIK		01-06-1972	07-09-2007	27-07-2007		
9229	2117		RASHMI BEVINMARAD		07-05-1981	13-08-2007	27-07-2007		
9230	2118		GIRIRAJ GULBARGA		20-02-1970	17-08-2007	27-07-2007		
9231	2119		BHARATHA KD DAVANGERE		01-10-1971	03-09-2007	27-07-2007		
9232	2120		SATHISHA G K		13-06-1969	05-09-2007	27-07-2007		
9233	2121		SHANKARAPPA		01-07-1984	05-09-2007	27-07-2007		
9234	2122		RAGAAVENDRA KATTIMANI		28-08-1981	04-09-2007	27-07-2007		
9235	2123		MAHESH		01-06-1972	12-09-2007	27-07-2007		
9236	2124		ANJALI PATIL		22-07-1982	04-09-2007	27-07-2007		
9237	2125		YASHODA P		21-10-1982	13-08-2007	27-07-2007		
9238	2126		GEETA CHAVHAN		25-11-1985	07-09-2007	27-07-2007		
9239	2127		SUPRIYA SHINDE		12-11-1987	04-09-2007	27-07-2007		
9240	2128		SUMAN SHYAMSUNDAR PASTE		19-06-1987	14-09-2007	27-07-2007		
9241	2129		JAGADEESHA R		08-10-1970	05-09-2007	27-07-2007		
9242	2130		RESHMA BHANDARE		24-04-1988	20-09-2007	27-07-2007		
9243	2131		SAHEB GOWDA PATIL		17-06-1983	06-09-2007	27-07-2007		
9244	2132		PARASHURAMA KM		06-03-1972	06-09-2007	27-07-2007		
9245	2133		ARUNA YALLAPPA IRAKAL		13-07-1972	21-09-2007	27-07-2007		
9246	2134		AJAS		06-12-1987	06-09-2007	27-07-2007		
9247	2135		ISWARAMMA		01-06-1978	07-09-2007	27-07-2007		
9248	2136		RASHMI G		29-09-1985	04-09-2007	27-07-2007		
9249	2137		MOHAMMED ILIYAS F		16-04-1979	-	27-07-2007		
9250	2138		SANDEEP KUMAR		22-07-1976	04-09-2007	27-07-2007		
9251	2139		NAGARATHNAMMA R		28-06-1975	05-09-2007	27-07-2007		
9252	2140		VAGDEVI V		21-05-1972	07-09-2007	27-07-2007		
9253	2141		REKHA DR		31-08-1984	14-09-2007	27-07-2007		
9254	2142		SWAPNA TJ		10-10-1987	07-09-2007	27-07-2007		
9255	2143		SHANKAR H S		15-05-1963	13-09-2007	27-07-2007		
9256	2144		SATISH NAIK K S		01-06-1980	07-09-2007	27-07-2007		
9257	2145		ASHOKA K		01-07-1983	07-09-2007	27-07-2007		
9258	2146		ARAVINDA SS		02-06-1976	07-09-2007	27-07-2007		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
9259	2147		TANUJA D		01-06-1969	10-09-2007	27-07-2007		
9260	2148		JAYARAMA KC		09-11-1972	31-08-2007	27-07-2007		
9261	2149		ARCHANA C N		12-06-1982	16-08-2007	27-07-2007		
9262	2150		ARCHANA		05-10-1982	25-08-2007	27-07-2007		
9263	2151		NASIRA A		21-04-1981	07-09-2007	27-07-2007		
9264	2152		BASAVARAJU MELAVANKI		01-06-1973	03-09-2007	27-07-2007		
9265	2153		YASHAVANTHA S		11-07-1983	07-09-2007	27-07-2007		
9266	2154		ASHALATHA BS		10-02-1976	-	27-07-2007		
9267	2155		RENUKA B CHINCHANSUR		23-05-1980	07-09-2007	27-07-2007		
9268	2156		KAVITA VIJAPUR		11-02-1976	16-08-2007	27-07-2007		
9269	2157		ANUPAMA P		14-01-1984	05-09-2007	27-07-2007		
9270	2158		PUSHPALATHA R		03-11-1976	09-08-2007	27-07-2007		
9271	2159		RANJINI KUMARI B S		22-06-1984	14-08-2007	27-07-2007		
9272	2160		SUVARNA KSHIRASAGAR		14-03-1973	-	27-07-2007		
9273	2161		NAGESHA T		20-01-1979	04-09-2007	27-07-2007		
9274	2162		RAVI PAWAR		15-06-1983	07-09-2007	27-07-2007		
9275	2163		RAGHAVENDRA MALAGOUDAR		31-07-1985	07-09-2007	27-07-2007		
9276	2164		DHANALAKSHMI N		19-12-1980	03-09-2007	27-07-2007		
9277	2165		KOMALA P C		28-02-1988	13-08-2007	27-07-2007		
9278	2166		GAJENDRA BN		24-08-1983	05-09-2007	27-07-2007		
9279	2167		LOKANATHA RAO BK		01-08-1964	31-03-2008	27-07-2007		
9280	2168		TRIVENI PANDURANG MEHTA		24-05-1986	07-09-2007	27-07-2007		
9281	2169		MANJU D		25-12-1975	06-09-2007	27-07-2007		
9282	2170		SHIVASHANKARAMURTHY HJ		23-09-1980	04-09-2007	27-07-2007		
9283	2171		SUNITHA B J		07-04-1980	03-09-2007	27-07-2007		
9284	2172		SOWMYA D P		12-07-1985	10-08-2007	27-07-2007		
9285	2173		MEENA N		15-02-1986	29-08-2007	27-07-2007		
9286	2174		NIRMALA K S		16-06-1976	03-09-2007	27-07-2007		
9287	2175		GIRIDHARA H R		27-03-1976	20-08-2007	27-07-2007		
9288	2176		ASHA KR		05-06-1985	05-09-2007	27-07-2007		
9289	2177		VINODKUMAR T		26-12-1986	14-08-2007	27-07-2007		
9290	2178		LATHA HG		26-05-1973	03-09-2007	27-07-2007		
9291	2179		RUKMINI N		19-07-1969	01-09-2007	27-07-2007		
9292	2180		VIJAYKUMAR PATIL		31-07-1986	10-09-2007	27-07-2007		
9293	2181		RAMYA A		31-12-1983	21-09-2007	27-07-2007		
9294	2182		VINUTHA		06-09-1984	17-08-2007	27-07-2007		
9295	2183		NAZNEEN BANU SHAIKH		08-06-1980	16-08-2007	27-07-2007		
9296	2184		SHWETHA SHREE S		27-06-1985	01-09-2007	27-07-2007		
9297	2185		SHILPA KRISHNA SHIKARPUR		05-01-1987	23-09-2007	27-07-2007		
9298	2186		SUMANGALA SV		19-07-1967	05-09-2007	27-07-2007		
9299	2187		BHIMASHANKAR		10-06-1981	-	27-07-2007		
9300	2188		SHUBHA T		05-05-1969	-	27-07-2007		
9301	2189		SWAMY BC		08-08-1987	20-08-2007	27-07-2007		
9302	2190		SHEETAL		05-06-1983	07-09-2007	27-07-2007		
9303	2191		MARIYAPPA		01-12-1979	06-09-2007	27-07-2007		
9304	2192		BHASKAR		30-06-1977	06-09-2007	27-07-2007		
9305	2193		NARAYANASWAMY G		17-04-1968	10-09-2007	27-07-2007		
9306	2194		MALLIKARJUN G		20-07-1977	12-09-2007	27-07-2007		
9307	2195		NAGARAJ R		15-12-1982	01-09-2007	27-07-2007		
9308	2196		ESHRATH BANU		07-07-1983	03-10-2007	27-07-2007		
9309	2197		UMESH		08-07-1985	12-09-2007	27-07-2007		
9310	2198		MEENAKSHI T L		15-12-1981	13-09-2007	27-07-2007		
9311	2199		VIDYABHUYSHANA KC		06-03-1983	13-09-2007	27-07-2007		
9312	2200		LOKESHA DB		25-03-1968	05-09-2007	27-07-2007		
9313	2201		MEGHA DHAGE		08-04-1986	04-09-2007	27-07-2007		
9314	2202		ZULIFI NAKATH		19-09-1979	13-08-2007	27-07-2007		
9315	2203		SIDDAPPA		14-07-1983	14-09-2007	27-07-2007		
9316	2204		DEEPA S		12-06-1985	04-09-2007	27-07-2007		
9317	2205		SHANTA PATGAR		05-06-1972	13-09-2007	27-07-2007		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
9318	2206		NANJUNDA SWAMY		07-05-1974	13-08-2007	27-07-2007		
9319	2207		SHIVAMURTHY E		26-07-1978	05-09-2007	27-07-2007		
9320	2208		VISHWESH SHASTRI KASHIKAR		04-06-1966	17-09-2007	27-07-2007		
9321	2209		MOUNESH		01-06-1979	10-09-2007	27-07-2007		
9322	2210		SUREKHA		31-07-1985	05-09-2007	27-07-2007		
9323	2211		LOKESHWARI S		31-10-1974	03-09-2007	27-07-2007		
9324	2212		VEDAVATHI		01-06-1981	03-09-2007	27-07-2007		
9325	2213		LEELASHREE S		24-05-1978	13-08-2007	27-07-2007		
9326	2214		PUSHPA G COORG		14-01-1985	13-08-2007	27-07-2007		
9327	2215		PARIJATHA R		21-09-1983	10-09-2007	27-07-2007		
9328	2216		SARALA B M		28-07-1972	16-08-2007	27-07-2007		
9329	2217		ATIYA SHAIKH		06-10-1978	06-10-2007	27-07-2007		
9330	2218		KAVITHA BN		07-04-1984	06-09-2007	27-07-2007		
9331	2219		PREMAKUMARI KN		02-05-1971	-	27-07-2007		
9332	2220		RAJESHWARI C		18-12-1980	06-09-2007	27-07-2007		
9333	2221		KAMAKSHI H		09-02-1987	05-09-2007	27-07-2007		
9334	2222		PANKAJA Y		01-03-1971	17-08-2007	27-07-2007		
9335	2223		PARVATHY		01-09-1985	07-09-2007	27-07-2007		
9336	2224		SUDHEENDRA UDUPA SK		11-09-1979	-	27-07-2007		
9337	2225		LEENA KOLIWAD		27-06-1982	07-09-2007	27-07-2007		
9338	2226		MD FERAZ		01-06-1973	-	27-07-2007		
9339	2227		SUREKHA WAGMORE		29-10-1984	06-09-2007	27-07-2007		
9340	2228		ROOPA C R		20-06-1979	09-08-2007	27-07-2007		
9341	2229		GANGAVATHI C		20-10-1985	14-08-2007	27-07-2007		
9342	2230		MAHADEV BHIMAPPA ALLOLLI		01-06-1966	-	27-07-2007		
9343	2231		SOWMYA B		01-04-1986	16/08/2007	27-07-2007		
9344	2232		USHA RANI K		09-06-1983	05-09-2007	27-07-2007		
9345	2233		MAMATHA L		10-07-1986	07-09-2007	27-07-2007		
9346	2234		RANJITHA B		13-07-1986	20-08-2007	27-07-2007		
9347	2235		SADANANDA S		09-04-1973	07-09-2007	27-07-2007		
9348	2236		BHARAMA GUDAGENAGENATTI		01-06-1980	04-09-2007	27-07-2007		
9349	2237		SHIVANNA C		13-10-1973	06-09-2007	27-07-2007		
9350	2238		PANEESHA A N		14-07-1962	14-03-2008	27-07-2007		
9351	2239		CHANDRASHEKARA		30-08-1969	05-09-2007	27-07-2007		
9352	2240		DINESHA HR		27-10-1975	13-08-2007	27-07-2007		
9353	2241		SRINIVASA V		24-05-1974	16-08-2007	27-07-2007		
ADDITIONAL LIST:									
9354	2242		SAGAR C		-	30-01-2008	23-01-2008	-	
9355	2243		DARSHAN K		07-10-1987	15-02-2008	23-01-2008		
9356	2244		PRASHANTH ALVA		08-03-1985	18-02-2008	23-01-2008		
9357	2245		SHIVAKUMAR		06-08-1983	05-02-2008	23-01-2008		
9358	2246		LALASAB		22-07-1980	05-02-2008	23-01-2008		
9359	2247		MALLIKARJUNA I AMBIGER		20-07-1986	06-02-2008	23-01-2008		
9360	2248		RAMESH B		08-01-1976	01-02-2008	23-01-2008		
9361	2249		HUSSAIN BASHA		18-10-1983	08-02-2008	23-01-2008		
9362	2250		VENKATESH G A	SC	-	05-02-2008	23-01-2008		
Junior Engineers Recruitment for PWD in KPSC. Notification No.R(2)995/11-12/PSC Dated : 28/03/2012									
9363	2251		RAKSHITHA N L		05-08-1992	06-08-2012	27-07-2012		
9364	2252		SRINIVAS S BIRADAR		23-11-1982	-	27-07-2012	Not reported	
9365	2253		SHESHASHAYANA M		06-11-1989	-	27-07-2012		
9366	2254		RAGHAVENDRA		11-03-1990	24-09-2012	27-07-2012		
9367	2255		SANTOSH M R		04-07-1988	-	27-07-2012	Not reported	
9368	2256		ANJANAYA K LAMANI	SC	01/12/1990	22-10-2012	27-07-2012		
9369	2257		PRADEEP KUMAR H S	SC	31-07-1990	22-09-2012	27-07-2012		
9370	2258		GANESHA H N		18-07-1985	-	27-07-2012	Not	

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
								reported	
9371	2259		HARSHAVARDHANA		04-05-1989	18-10-2012	27-07-2012		
9372	2260		MANJUNATH C G		03-08-1990	04-08-2012	27-07-2012		
9373	2261		PRAMOD A S		27-03-1990	06-08-2012	27-07-2012		
9374	2262		SOMANATH BHANDARI		04-04-1988	27-09-2012	27-07-2012		
9375	2263		KAVITA D RATHOD	SC	12-07-1991	-	27-07-2012		
9376	2264		RAJESH S AGADIKAR		17-04-1991	06-08-2012	27-07-2012		
9377	2265		REVANASIDDAPPA NAGAPPA		01-06-1990	03-10-2012	27-07-2012		
9378	2266		UMESH KUMAR B		06-07-1986	17-09-2012	27-07-2012		
9379	2267		LLOYD SANDEEP DSILVA		04-11-1985	08-10-2012	27-07-2012		
9380	2268		VINAYKUMARA T V		03-11-1987	22-09-2012	27-07-2012		
9381	2269		YASEEN KHAPAREL		30-06-1987	-	27-07-2012		
9382	2270		PRASHANTHA K G		20-07-1988	09-08-2012	27-07-2012		
9383	2271		YASHODHA R L		16-07-1989	09-08-2012	27-07-2012		
9384	2272		DAKSHAYINI C M		27-11-1992	-	27-07-2012		
9385	2273		CHANDRAPRABHA		11-10-1988	-	27-07-2012		
9386	2274		DIVYA JYOTHI M		12-03-1989	-	27-07-2012	Not reported	
9387	2275		PRAMOD KUMAR K K		05-11-1982	-	27-07-2012		
9388	2276		BINDU B		10-02-1991	03-08-2012	27-07-2012		
9389	2277		GULAMSAMDANI		01-01-1988	13-08-2012	27-07-2012		
9390	2278		DEVARAJA C	SC	10-05-1986	-	-	Appoint Order not issued	
9391	2279		RAMESH SHIVANAPPA PATIL		08-07-1985	26-09-2012	27-07-2012		
9392	2280		NAGARAJA K M		15-06-1988	28-11-2012	27-07-2012		
9393	2281		SANJEEV	SC	01-06-1984	03-02-2012	27-07-2012		
9394	2282		PALLAVI ANDANEPPA KUBASAD		21-11-1990	-	27-07-2012		
9395	2283		NANDINI A N	SC	16-05-1989	-	27-07-2012		
9396	2284		CHAITHRA B N		17-06-1991	23-08-2012	27-07-2012		
9397	2285		SHWETHA T		18-05-1988	09-08-2012	27-07-2012		
9398	2286		SIDDHAPPA JAMBAGI		01-06-1988	-	27-07-2012		
9399	2287		SHIVARAJ	SC	09-09-1991	-	27-07-2012		
9400	2288		SHARANAKUMAR DWARANAHALLI		10-07-1985	18-01-2013	27-07-2012		
9401	2289		SIDDANNA V		14-09-1989	-	27-07-2012		
9402	2290		THIMMARAJU R		07-06-1986	21-09-2012	27-07-2012		
9403	2291		GIRISHA R K		06-03-1989	-	27-07-2012		
9404	2292		MOHMMED RAFIQUE		01-01-1989	16-10-2012	27-07-2012		
9405	2293		MARUTHI K N		31-07-1991	27-09-2012	27-07-2012		
9406	2294		DHANANJAYA C R		10-03-1991	20-09-2012	27-07-2012		
9407	2295		PRAVEENKUMAR		10-08-1988	10-10-2012	27-07-2012		
9408	2296		NARGIS HUSNA		4/01/1989	-	27-07-2012		
9409	2297		AJIT HADIMANI		26-06-1988	25-09-2012	27-07-2012		
9410	2298		SAVITRI GUNDAGI		03-08-1987	10-10-2012	27-07-2012		
9411	2299		MONISHA S	SC	16-02-1989	28-09-2012	27-07-2012		
9412	2300		RAVI BABU	SC	01-06-1990	03-10-2012	27-07-2012		
9413	2301		SANTHOSH B		19-06-1989	28-09-2012	27-07-2012		
9414	2302		NAVEEN KUMAR K		12-11-1986	05-02-2012	27-07-2012		
9415	2303		RAGHU KUMAR H R		23-06-1987	23-11-2012	27-07-2012		
9416	2304		LOKESH S G	SC	4/05/1988	26-09-2012	27-07-2012		
9417	2305		DAYANAND	ST	20-08-1987	-	-	Appoint Order not issued	
9418	2306		MADHUSHANKAR Y N	SC	23-02-1987	26-09-2012	27-07-2012		
9419	2307		PRIYADARSHINI D		12-11-1989	06-08-2012	27-07-2012		
9420	2308		VINAYAK AMASHI		02-02-1990	-	27-07-2012		
9421	2309		SHIVAKUMARA B K		05-04-1990	27-09-2012	27-07-2012		
9422	2310		VIJAYAMAHANTES HASARANI		29-07-1988	18-10-2012	27-07-2012		

Ranking No.	Old GRD No. As On 01.01.2005 & 31.12.2013		Name Of Junior Engineer	SC ST	Date of Birth	Date of entry into service	Date of Continuous Service/ Eligibility Date	Remarks	
1	2	3	4	5	6	7	8	9	10
9423	2311		RAMYA K N		14-05-1989	22-09-2012	27-07-2012		
9424	2312		DEEPALI E DANI		5/03/1991	16-11-2012	27-07-2012		
9425	2313		MAHEESI S J		05-06-1987	26-09-2012	27-07-2012		
9426	2314		SUNIL KUMAR B R		05-05-1988	-	-	Appoint Order not issued	
9427	2315		NARESH KUMAR K		01-06-1990	22-09-2012	27-07-2012		
9428	2316		RAGHAVENDRA ATHANI		29-06-1986	26-09-2012	27-07-2012		
9429	2317		RAMESH HAVELI	SC	20-06-1989	-	27-07-2012		
9430	2318		AMARNATHA REDDY V		22-07-1989	21-09-2012	27-07-2012		
9431	2319		SARALADEEPA BASAVARAJA		06-02-1979	-	27-07-2012		
9432	2320		VELUMANI	SC	6/06/1979	08-01-2013	27-07-2012		
9433	2321		ARBAZ AHMED		09-05-1990	26-09-2012	27-07-2012		
9434	2322		ANILKUMAR MALASIDDA	SC	01-06-1985	18-03-2013	27-07-2012		
9435	2323		SHRIKANTH H D		05-04-1990	27-09-2012	27-07-2012		
9436	2324		GULNAZ JAMADAR		11-12-1988	08-10-2012	27-07-2012		
9437	2325		MOHAN RAJ S	SC	20-06-1988	27-09-2012	27-07-2012		
9438	2326		SANDESH KUMAR N	SC	20-08-1989	-	-	Appoint Order not issued	
9439	2327		PRASHANTA S H		20-06-1989	17-12-2012	27-07-2012		
9440	2328		SONIKA H C	ST	6/07/1988	-	27-07-2012		
9441	2329		SUNITA	SC	23-06-1979	16-10-2012	27-07-2012		
9442	2330		JAGANNATH		01-06-1985	18-10-2012	27-07-2012		
9443	2331		MANJULA S	SC	08-03-1986	04-10-2012	27-07-2012		
9444	2332		SAVITA MALAGIMANI	SC	01-09-1987	27-09-2012	27-07-2012		
9445	2333		KESHAV		01-08-1988	26-09-2012	27-07-2012		
9446	2334		SHRIDHAR PATIL		01-07-1987	18-10-2012	27-07-2012		
9447	2335		JAMUNA		30-11-1989	29-09-2012	27-07-2012		
9448	2336		DEEPA ADINAWARU	SC	09-03-1990	27-09-2012	27-07-2012		
9449	2337		AKSHATHA M S		31-05-1990	29-09-2012	27-07-2012		
9450	2338		VASANTH RAJ H		06-03-1983	-	27-07-2012		
9451	2339		ADARSHA U		30-08-1990	26-09-2012	27-07-2012		
9452	2340		BABURAO SAKHARE		11-01-1987	27-09-2012	27-07-2012		
9453	2341		GURU PRASAD PAWAR	SC	03-08-1985	27-09-2012	27-07-2012		
9454	2342		VINOD SANKYANAVAR	SC	11-06-1989	03-10-2012	27-07-2012		
9455	2343		NAVEEN JAGASHETTI		03-07-1987	28-09-2012	27-07-2012		
9456	2344		MOHAMED MUKHEEMULLA M		10-02-1960	06-08-2012	27-07-2012		
9457	2345		MAHADEV BHIMAPPA ALLOLLI		01-06-1966	07-12-2012	27-07-2012		
9458	2346		M SUBRAMANI		10-06-1973	06-08-2012	27-07-2012		
9459	2347		ASHOK KYADIGGERI	ST	10-10-1978	01-10-2012	27-07-2012		
9460	2348		DASTAGEERASAHEB MELINAMANI		20-05-1984	-	27-07-2012		

----- Ranking assigned subject to assessment of validity of documents verification required for issuing of appointment orders to the Backlog SC/ST Junior engineers

A----- Appointment orders already issued

DWR----- Daily wages employees regularisation

HK ---- Hyderabad Karnataka Cadre

Chief Engineer
Communication and Buildings, (South)
Bangalore



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಸೋಮವಾರ, ಜೂನ್ ೩, ೨೦೧೯ (ಜ್ಯೇಷ್ಠ ೧೩, ಶಕ ವರ್ಷ ೧೯೪೦) Bengaluru, Monday, June 3, 2019 (Jyesta 13, Shaka Varsha 1940)	ನಂ. ೪೩೫ No. 435
---------------------	---	--------------------

ಜಿಲ್ಲಾಧಿಕಾರಿಗಳವರ ಕಾರ್ಯಾಲಯ, ದಾವಣಗೆರೆ ಜಿಲ್ಲೆ

ಚುನಾವಣಾ ನೋಟೀಸು

ನಂ. ರಾಚು ಸಿಆರ್. 4 /2019-20, ದಿನಾಂಕ : 3-6-2019

ನಿರ್ದೇಶಕರು, ಕೃಷಿ ಮಾರಾಟ ನಿರ್ದೇಶಕರ ಕಛೇರಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಕೃಮಾಇ 38 ಚುನಾವಣೆ 2017 ದಿನಾಂಕ 15-2-2019 ರಲ್ಲಿ ಹೊನ್ನಾಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೆಳಕಾಣಿಸಿದಂತೆ ಸದಸ್ಯರ ಸ್ಥಾನವು ತೆರವಾಗಿರುತ್ತದೆ ಎಂದು ತಿಳಿಸಿರುತ್ತಾರೆ.

ಕ್ರ. ಸಂ	ತೆರವಾದ ಚುನಾಯಿತ ಸದಸ್ಯನ ಹೆಸರು	ತೆರವಾದ ಕ್ಷೇತ್ರ	ಮೀಸಲಾತಿ	ತೆರವಾದ ಕಾರಣ
1	ಶ್ರೀ ರಮೇಶ್ ಗೌಡ ಟಿ.ಬಿ.	ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರ	ಸಾಮಾನ್ಯ	ಸದಸ್ಯರಾದ ರಮೇಶ್ ಗೌಡ ಟಿ.ಬಿ. ಇವರ ರಾಜೀನಾಮೆಯಿಂದ

ಪ್ರಯುಕ್ತ ಮೇಲ್ಕಂಡಂತೆ ತೆರವಾದ ಸ್ಥಾನಕ್ಕೆ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು 1968 ರ ನಿಯಮ 7 ರಲ್ಲಿ ಪ್ರದತ್ತವಾದ ಅಧಿಕಾರದ ಅನ್ವಯ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕೆಳಕಾಣಿಸಿದ ಕ್ಷೇತ್ರಕ್ಕೆ ಸದಸ್ಯರನ್ನು ಚುನಾಯಿಸಲು ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಕ್ರ. ಸಂ	ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು	ಸ್ಥಾನ	ಮೀಸಲಾತಿ
1.	ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರ	1	ಸಾಮಾನ್ಯ

ಚುನಾವಣಾ ವೇಳಾಪಟ್ಟಿ

1	ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ	10-06-2019 (ಸೋಮವಾರ)
2	ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ	11-06-2019 (ಮಂಗಳವಾರ)
3	ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ	13-06-2019 (ಗುರುವಾರ)
4	ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ, ದಿನ ಮತ್ತು ಸಮಯ	23-06-2019 (ಭಾನುವಾರ) ಬೆಳಿಗ್ಗೆ 8-00 ಗಂಟೆಯಿಂದ ಸಂಜೆ 4-00 ಗಂಟೆ ಯವರೆಗೆ
5	ಮತಗಳ ಎಣಿಕೆ ನಡೆಯುವ ದಿನಾಂಕ ಮತ್ತು ದಿನ	24-06-2019 (ಸೋಮವಾರ) ಬೆಳಿಗ್ಗೆ 8-00 ಗಂಟೆಯಿಂದ
6	ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ	24-06-2019 (ಸೋಮವಾರ)

ಮೇಲ್ಕಂಡ ವೇಳಾಪಟ್ಟಿಯಂತೆ ಕೆಳಕಾಣಿಸಿದ ಸ್ಥಳ ಹಾಗೂ ಸಮಯದಲ್ಲಿ ನಿಗದಿತ ದಿನಾಂಕಗಳಂದು (ಸಾರ್ವಜನಿಕ ರಜಾ ದಿನ ಹೊರತುಪಡಿಸಿ) ನಾಮಪತ್ರಗಳನ್ನು ಸಲ್ಲಿಸಬಹುದು. ಚುನಾವಣಾ ವೇಳಾಪಟ್ಟಿಯಂತೆ ನಿಯಮಾನುಸಾರ ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಲು ಚುನಾವಣಾಧಿಕಾರಿಗಳಿಗೆ ಸೂಚಿಸಿದೆ.

ನಾಮಪತ್ರಗಳನ್ನು ಸ್ವೀಕರಿಸುವ ಸ್ಥಳ	ನಾಮಪತ್ರಗಳನ್ನು ಸಲ್ಲಿಸಲು ನಿಗದಿಪಡಿಸಿದ ಸಮಯ
ಚುನಾವಣಾಧಿಕಾರಿಗಳ ಕಾರ್ಯಾಲಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಹೊನ್ನಾಳಿ	ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 3-00 ಗಂಟೆಯವರೆಗೆ

ಡಿ.ಎನ್.ಶಿವಮೂರ್ತಿ
ಜಿಲ್ಲಾಧಿಕಾರಿ,
ದಾವಣಗೆರೆ ಜಿಲ್ಲೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಸೋಮವಾರ, ಜೂನ್ ೩, ೨೦೧೯ (ಜ್ಯೇಷ್ಠ ೧೩, ಶಕ ವರ್ಷ ೧೯೪೦) Bengaluru, Monday, June 3, 2019 (Jyesta 13, Shaka Varsha 1940)	ನಂ. ೪೩೬ No. 436
---------------------	---	--------------------

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 73 ಬೆಂಆಸೇ 2019, ಬೆಂಗಳೂರು, ದಿನಾಂಕ: 30.05.2019

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976ರ ಕಲಂ 3(3)(ಬಿ)ರ ಅಡಿಯಲ್ಲಿ ಶ್ರೀ ಅಖಿಂಡ ಶ್ರೀನಿವಾಸ ಮೂರ್ತಿ . ಆರ್., ಮಾನ್ಯ ವಿಧಾನಸಭಾ ಸದಸ್ಯರು, ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

ಕೆ.ಎಸ್. ಜಗದೀಶರೇಡ್ಡಿ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಜೂನ್ ೪, ೨೦೧೯ (ಜ್ಯೇಷ್ಠ ೧೪, ಶಕ ವರ್ಷ ೧೯೪೦) Bengaluru, Tuesday, June 4, 2019 (Jyesta 14, Shaka Varsha 1940)	ನಂ. ೪೩೮ No. 438
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ

ಅಧಿಸೂಚನೆ

ಚುನಾವಣೆ.ಸಿಆರ್.03(1)/2019-20, ದಿನಾಂಕ: 04.06.2019

ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 20(1995ರ ನಿಯಮ 24ರ ತಿದ್ದುಪಡಿಯಂತೆ) ಹಾಗೂ ಕರ್ನಾಟಕ ಪುರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಾವಳಿ 1977ರ ನಿಯಮ 66ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಆರ್.ವಿನೋತ್ ಪ್ರಿಯಾ, ಭಾ.ಆ.ಸೇ, ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಆದ ನಾನು ದಿನಾಂಕ:31.05.2019ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಹಿರಿಯೂರು ನಗರಸಭೆಯ ಸದಸ್ಯರನ್ನು ಈ ಕೆಳಕಂಡಂತೆ ಅಧಿಸೂಚಿಸಿರುತ್ತೇನೆ.

ಕ್ರ. ಸಂ	ವಾರ್ಡಿನ ಸಂಖ್ಯೆ	ಆಯ್ಕೆಯಾದ ಸದಸ್ಯರುಗಳ ಹೆಸರು ಶ್ರೀ/ಶ್ರೀಮತಿ	ವಿಳಾಸ	ಪ್ರವರ್ಗ/ ಮೀಸಲಾತಿ	ಪಕ್ಷ
1	2	3	4	5	6
1	1	ಮಹೇಶ್ ಪಲ್ಲವ ಹೆಚ್ ಈ	ಸಂಜೀವಿನಿ ಹನುಮಾನ್ ಫಾರಂ, ವಿ.ವಿ.ಪುರ ರಸ್ತೆ, ಫ್ಯಾಕ್ಟರಿ ವೃತ್ತ, ಸುಗರ್ ಫ್ಯಾಕ್ಟರಿ, ಹಿರಿಯೂರು, ಚಿತ್ರದುರ್ಗ ಜಿಲ್ಲೆ.	ಪರಿಶಿಷ್ಟ ಜಾತಿ	ಭಾರತೀಯ ಜನತಾ ಪಾರ್ಟಿ
2	2	ಜಿ.ಎಸ್.ತಿಪ್ಪೇಸ್ವಾಮಿ	ಕೃಷಿ ಇಲಾಖೆ, ಹಿಂಭಾಗ, ವೇದಾವತಿನಗರ, ಹಿರಿಯೂರು ಟೌನ್.	ಪರಿಶಿಷ್ಟ ಜಾತಿ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
3	3	ಎಸ್.ಶಿವರಂಜಿನಿ	ವಿನಾಯಕ ನಿಲಯ, ಮಟನ್ ಮಾರ್ಕೆಟ್ ಹತ್ತಿರ, ಮಿರ್ಜಾಬಡಾವಣೆ, ಹಿರಿಯೂರು ತಾಲ್ಲೂಕು-577598.	ಹಿಂದುಳಿದ ವರ್ಗ (ಎ) ಮಹಿಳೆ	ಪಕ್ಷೇತರ
4	4	ಚಿತ್ರಜಿತ್ಯಾದವ್. ಎನ್	04ನೇ ವಾರ್ಡ್, ವೇದಾವತಿನಗರ, ಹಿರಿಯೂರು	ಸಾಮಾನ್ಯ	ಪಕ್ಷೇತರ
5	5	ಹೆಚ್.ಎಂ.ಗುಂಡೇಶ್ ಕುಮಾರ್	ವಾರ್ಡ್ ನಂ. 09, ಪ್ರಧಾನ ರಸ್ತೆ, ಟಿ.ಬಿ.ಸರ್ಕಲ್, ಹಿರಿಯೂರು	ಸಾಮಾನ್ಯ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
6	6	ಸೈಯದ್ ಇಂತಿಯಾಜ್	07ನೇ ವಾರ್ಡ್, ಅಜಾದ್ ನಗರ, ಹಿರಿಯೂರು	ಹಿಂದುಳಿದ ವರ್ಗ (ಎ)	ಪಕ್ಷೇತರ

ಕ್ರ. ಸಂ	ವಾರ್ಡಿನ ಸಂಖ್ಯೆ	ಆಯ್ಕೆಯಾದ ಸದಸ್ಯರುಗಳ ಹೆಸರು ಶ್ರೀ/ಶ್ರೀಮತಿ	ವಿಳಾಸ	ಪ್ರವರ್ಗ/ ಮೀಸಲಾತಿ	ಪಕ್ಷ
1	2	3	4	5	6
7	7	ಪಾಂಡುರಂಗ.ಎ	ಹುಳಿಯಾರ ರಸ್ತೆ, ಲಕ್ಷ್ಮಮ್ಮ ಬಡಾವಣೆ, ಹಿರಿಯೂರು	ಹಿಂದುಳಿದ ವರ್ಗ (ಬಿ)	ಜನತಾದಳ (ಜಾತ್ಯಾತೀತ)
8	8	ಶಂಶುನ್ನಿಸಾ	ದುರ್ಗಮ್ಮ ದೇವಸ್ಥಾನ ರಸ್ತೆ, ಹಿರಿಯೂರು ಟೌನ್.	ಹಿಂದುಳಿದ ವರ್ಗ (ಎ) ಮಹಿಳೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
9	9	ಮಮತ.ಎನ್	ವಿ ವಿ ನಾಲೆ ಪಕ್ಕ, ಟಿ.ಬಿ.ಸರ್ಕಲ್, ಶುಗರ್ ಫ್ಯಾಕ್ಟರಿ(ಪೋ) ಹಿರಿಯೂರು (ತಾ) ಚಿತ್ರದುರ್ಗ(ಜಿ)	ಸಾಮಾನ್ಯ ಮಹಿಳೆ	ಪಕ್ಷೇತರ
10	10	ಆರ್.ಬಾಲಕೃಷ್ಣ	ವಾರ್ಡ್ ನಂ:10, ಆಶೋಕ ರಸ್ತೆ, ಹಿರಿಯೂರು	ಸಾಮಾನ್ಯ	ಭಾರತೀಯ ಜನತಾ ಪಾರ್ಟಿ
11	11	ಹೆಚ್.ಎಸ್.ಅನಿಲ್ ಕುಮಾರ್	ಸಿದ್ದನಾಯಕ ಸರ್ಕಲ್, ತಳವಾರ ಬೀದಿ, ಹಿರಿಯೂರು	ಪರಿಶಿಷ್ಟ ಪಂಗಡ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
12	12	ಜಿ.ಎನ್.ಕವಿತ	ಮದಕರಿ ನಾಯಕನ ರಸ್ತೆ, ಸಿದ್ದನಾಯಕನ ಸರ್ಕಲ್, ಹಿರಿಯೂರು	ಪರಿಶಿಷ್ಟ ಪಂಗಡ ಮಹಿಳೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
13	13	ಈ.ಮಂಜುನಾಥ	ಕೆ.ಎಂ.ಕೊಟ್ಟಿಗೆ, ವಾರ್ಡ್ ನಂ. 29, ಹಿರಿಯೂರು ನಗರ, ಚಿತ್ರದುರ್ಗ ಜಿಲ್ಲೆ	ಪರಿಶಿಷ್ಟ ಪಂಗಡ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
14	14	ವಿಶಾಲಾಕ್ಷಿ	ಆಸ್ಪತ್ರೆ ರಸ್ತೆ, 2ನೇ ಕ್ರಾಸ್, ಸುಬ್ರಮಣ್ಯ ನಿಲಯ, ಹಿರಿಯೂರು	ಸಾಮಾನ್ಯ ಮಹಿಳೆ	ಪಕ್ಷೇತರ
15	15	ದಾದಾಪೀರ್ ಎಂ.ಎಸ್	ಕುಂಬಾರ ಬೀದಿ, ಗೋಪಾಲಪುರ, ಹಿರಿಯೂರು, ಚಿತ್ರದುರ್ಗ ಜಿಲ್ಲೆ	ಹಿಂದುಳಿದ ವರ್ಗ (ಎ)	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
16	16	ಬಿ.ಲಲಿತಮ್ಮ	ಕುಂಬಾರ ರಸ್ತೆ, ಗೋಪಾಲಪುರ, ಹಿರಿಯೂರು, ಚಿತ್ರದುರ್ಗ ಜಿಲ್ಲೆ	ಸಾಮಾನ್ಯ ಮಹಿಳೆ	ಪಕ್ಷೇತರ
17	17	ಸಮೀವುಲ್ಲಾ	17ನೇವಾರ್ಡ್ ಹಿರಿಯೂರು ನಂಜುಂಡೇಶ್ವರ ಚಿತ್ರಮಂದಿರ ಹಿಂಭಾಗ, ಹಿರಿಯೂರು	ಸಾಮಾನ್ಯ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
18	18	ಬಿ.ಎನ್.ಪ್ರಕಾಶ	ಶ್ರೀಗುರು ಕೃಪ, 5ನೇಕ್ರಾಸ್, ಜಯನಗರ, ಹಿರಿಯೂರು-577598	ಸಾಮಾನ್ಯ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
19	19	ದಾದಾಪೀರ್.ವೈ.ಪಿ.ಡಿ.	5ನೇಕ್ರಾಸ್, ಶ್ರೀನಿವಾಸ ನಗರ ಹಿರಿಯೂರು	ಹಿಂದುಳಿದ ವರ್ಗ (ಎ)	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
20	20	ಎಲ್.ಜಿ.ರತ್ನಮ್ಮ	ಪ್ರಧಾನ ಅಂಚೆ ಕಛೇರಿ ಚರ್ಚ್ ಶಾಲೆ ಮುಂಭಾಗ, ಶ್ರೀಶೈಲ ರಸ್ತೆ, ಹಿರಿಯೂರು ಟೌನ್	ಸಾಮಾನ್ಯ ಮಹಿಳೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
21	21	ಗಣೇಶ್.ಆರ್	ತರಕಾರಿ ಮಾರುಕಟ್ಟೆ ರಸ್ತೆ, ಹಿರಿಯೂರು	ಸಾಮಾನ್ಯ	ಭಾರತೀಯ ಜನತಾ ಪಾರ್ಟಿ

ಕ್ರ. ಸಂ	ವಾರ್ಡಿನ ಸಂಖ್ಯೆ	ಆಯ್ಕೆಯಾದ ಸದಸ್ಯರುಗಳ ಹೆಸರು ಶ್ರೀ/ಶ್ರೀಮತಿ	ವಿಳಾಸ	ಪ್ರವರ್ಗ/ ಮೀಸಲಾತಿ	ಪಕ್ಷ
1	2	3	4	5	6
22	22	ಜೆ.ಆರ್.ಅಜಯ್ ಕುಮಾರ್ (ಅಜ್ಜಪ್ಪ)	ಕಲ್ಲಯ್ಯ ಬಡಾವಣೆ, ಪಂಪ್ ಹೌಸ್ ಹತ್ತಿರ, ಲಕ್ಕವ್ವನಹಳ್ಳಿ ರಸ್ತೆ, 22ನೇವಾರ್ಡ್ ಹಿರಿಯೂರು	ಸಾಮಾನ್ಯ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
23	23	ಎಂ.ಸುರೇಖ ಎ ಮಣಿ	ಮುಖ್ಯ ಅಂಚೆ ಕಛೇರಿ, ಮನೆ ನಂ126, ಪೌದಿಯಮ್ಮ ದೇವಸ್ಥಾನದ ದಕ್ಷಿಣ ಭಾಗ, ತಾಕೂರ್ ರಸ್ತೆ, ಹಿರಿಯೂರು	ಸಾಮಾನ್ಯ ಮಹಿಳೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
24	24	ಈರಲಿಂಗೇಗೌಡ. ಎಂ.ಎಸ್	ಬಿಲಾಲ್ ನಗರ, ಜಯನಗರ ಪಕ್ಕ, ವಾರ್ಡ್ ನಂ;18 ಹಿರಿಯೂರು ಟೌನ್	ಸಾಮಾನ್ಯ	ಜನತಾದಳ (ಜಾತ್ಯಾತೀತ)
25	25	ಆರ್.ಜಯವಾಣಿ	ವಾರ್ಡ್ ನಂ:25, ವಿಶ್ವೇಶ್ವರಯ್ಯ ಬಡಾವಣೆ,7ನೇ ಕ್ರಾಸ್ ಹುಳಿಯಾರ್ ರೋಡ್ ಹಿರಿಯೂರು ಟೌನ್	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ
26	26	ಮೊದಲ ಮರಿಯಾ	18ನೇ ವಾರ್ಡ್ ಜಯನಗರ ಹಿರಿಯೂರು	ಸಾಮಾನ್ಯ ಮಹಿಳೆ	ಜನತಾದಳ (ಜಾತ್ಯಾತೀತ)
27	27	ಅಪೂರ್ವ.ವಿ.ಕೆ.	ನಂ.86 ಜಿ.ಕೆ.ನಿಲಯ ಶ್ರೀನಿವಾಸ ನಗರ ಮೈಸೂರು ರಸ್ತೆ, ಹಿರಿಯೂರು	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ
28	28	ಸಿ.ಅಂಬಿಬಾಯಿ ಯಾನೆ ಅಂಬಿಕ.ಸಿ	ಶ್ರೀನಿಧಿ ಬಡಾವಣೆ ಹುಳಿಯಾರ್ ರಸ್ತೆ ಹಿರಿಯೂರು	ಪರಿಶಿಷ್ಟ ಜಾತಿ ಮಹಿಳೆ	ಭಾರತೀಯ ಜನತಾ ಪಾರ್ಟಿ
29	29	ಡಿ.ಸಣ್ಣಪ್ಪ	ಪ್ರಧಾನ ಅಂಚೆ ಕಛೇರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಬಡಾವಣೆ ಹುಳಿಯಾರ್ ರಸ್ತೆ ಹಿರಿಯೂರು	ಪರಿಶಿಷ್ಟ ಜಾತಿ	ಪಕ್ಷೇತರ
30	30	ದೇವೀರಮ್ಮ	ವಾರ್ಡ್ ನಂ-30 ಹಳೆ ಅಂಗನವಾಡಿ ಪಕ್ಕ ಹರಿಶ್ಚಂದ್ರ ಘಾಟ್ ಹಿರಿಯೂರು	ಪರಿಶಿಷ್ಟ ಜಾತಿ ಮಹಿಳೆ	ಪಕ್ಷೇತರ
31	31	ಹೆಚ್.ಮಂಜುಳ	ನಾರಿನ ಮೀಲ್ ರಸ್ತೆ (ಮೇರಿ ರಸ್ತೆ) 31ನೇ ವಾರ್ಡ್, ಹರಿಶ್ಚಂದ್ರ ಘಾಟ್ ಹಿರಿಯೂರು ಟೌನ್	ಪರಿಶಿಷ್ಟ ಜಾತಿ ಮಹಿಳೆ	ಪಕ್ಷೇತರ

ಆರ್.ವಿನೋತ್ ಪ್ರಿಯಾ
ಜಿಲ್ಲಾಧಿಕಾರಿಗಳು
ಚಿತ್ರದುರ್ಗ ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಜೂನ್ ೪, ೨೦೧೯ (ಜ್ಯೇಷ್ಠ ೧೪, ಶಕ ವರ್ಷ ೧೯೪೦) Bengaluru, Tuesday, June 4, 2019 (Jyesta 14, Shaka Varsha 1940)	ನಂ. ೪೩೯ No. 439
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ

ಅಧಿಸೂಚನೆ

ಚುನಾವಣೆ.ಸಿಆರ್.03(3)/2019-20, ದಿನಾಂಕ: 04.06.2019

ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 20(1995ರ ನಿಯಮ 24ರ ತಿದ್ದುಪಡಿಯಂತೆ) ಹಾಗೂ ಕರ್ನಾಟಕ ಪುರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಾವಳಿ 1977ರ ನಿಯಮ 66ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಆರ್.ವಿನೋತ್ ಪ್ರಿಯಾ, ಭಾ.ಆ.ಸೇ, ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಆದ ನಾನು ದಿನಾಂಕ:31.05.2019ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಮೊಳಕಾಲ್ಮೂರು ಪಟ್ಟಣ ಪಂಚಾಯತಿಯ ಸದಸ್ಯರನ್ನು ಈ ಕೆಳಕಂಡಂತೆ ಅಧಿಸೂಚಿಸಿರುತ್ತೇನೆ.

ಕ್ರ. ಸಂ	ವಾರ್ಡಿನ ಸಂಖ್ಯೆ	ಆಯ್ಕೆಯಾದ ಸದಸ್ಯರುಗಳ ಹೆಸರು ಶ್ರೀ/ಶ್ರೀಮತಿ	ವಿಳಾಸ	ಪ್ರವರ್ಗ/ ಮೀಸಲಾತಿ	ಪಕ್ಷ
1	2	3	4	5	6
1	1	ಎನ್. ಮಂಜಣ್ಣ	ಎನ್ ಮಂಜಣ್ಣ ಬಿನ್ ನಾಗರಾಜ ಎದ್ದುಲ ಬೊಮ್ಮಯ್ಯನ ಹಟ್ಟಿ ಮೊಳಕಾಲ್ಮೂರು ಟೌನ್	ಸಾಮಾನ್ಯ	ಪಕ್ಷೇತರ
2	2	ಲೀಲಾವತಿ	ಲೀಲಾವತಿ ಕೋಂ ಪಿ.ಆರ್.ಸಿದ್ದಣ್ಣ ದವಳಪ್ಪನಬೀದಿ, ಮೊಳಕಾಲ್ಮೂರು	ಪರಿಶಿಷ್ಟ ಪಂಗಡ	ಭಾರತೀಯ ಜನತಾ ಪಾರ್ಟಿ
3	3	ಕೆ. ಎನ್. ಶುಭ (ರಾಜು ಡಿಪ್)	ಕೆ.ಎನ್. ಶುಭ ಕೋಂ ಹೆಚ್.ಎನ್.ಪೃಥ್ವಿರಾಜು, ದೊಡ್ಡಪೇಟೆ, ಮೊಳಕಾಲ್ಮೂರು ಟೌನ್	ಹಿಂದುಳಿದ ವರ್ಗ-ಎ ಮಹಿಳೆ	ಭಾರತೀಯ ಜನತಾ ಪಾರ್ಟಿ
4	4	ಜಿ.ಎಂ. ರೂಪ	ಜಿ.ಎಂ.ರೂಪ ಕೋಂ ಎನ್.ಎಂ.ವಿನಯ್ ಕುಮಾರ್. ದೊಡ್ಡಪೇಟೆ, ಮೊಳಕಾಲ್ಮೂರು ಟೌನ್	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ
5	5	ವಿಜಯಮ್ಮ	ವಿಜಯಮ್ಮ ಕೋಂ ಓಬಣ್ಣ, ಶ್ರೀನಿವಾಸನಾಯಕ ಬಡಾವಣೆ, ಮೊಳಕಾಲ್ಮೂರು ಟೌನ್	ಪರಿಶಿಷ್ಟ ಪಂಗಡ ಮಹಿಳೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
6	6	ಪಿ.ಲಕ್ಷ್ಮಣ	ಪಿ.ಲಕ್ಷ್ಮಣ ಬಿನ್ ಪಿ.ಪರಮೇಶ್ವರಪ್ಪ, ಕುರಾಕಲಹಟ್ಟಿ, ಮೊಳಕಾಲ್ಮೂರು ಟೌನ್	ಹಿಂದುಳಿದ ವರ್ಗ-ಎ	ಭಾರತೀಯ ಜನತಾ ಪಾರ್ಟಿ

7	7	ಭಾಗ್ಯಮ್ಮ	ಭಾಗ್ಯಮ್ಮ ಕೋಂ ಎನ್ ಭೀಮಣ್ಣ, ಕೋನಸಾಗರ ರಸ್ತೆ, ಕುರಾಕಲಹಟ್ಟಿ, ಮೊಳಕಾಲ್ಮುರು ಟೌನ್	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ
8	8	ಲಕ್ಷ್ಮೀದೇವಿ	ಲಕ್ಷ್ಮೀದೇವಿ ಕೋಂ ಲೇಟ್‌ಕೃಷ್ಣಮೂರ್ತಿ, ತಿಲಕ್‌ಬಡಾವಣೆ, ಮೊಳಕಾಲ್ಮುರು ಟೌನ್	ಪರಿಶಿಷ್ಟ ಜಾತಿ ಮಹಿಳೆ	ಭಾರತೀಯ ಜನತಾ ಪಾರ್ಟಿ
9	9	ಟಿ. ರವಿಕುಮಾರ್	ಟಿ. ರವಿಕುಮಾರ್ ಬಿನ್ ಟಿ. ತಿಪ್ಪೇಸ್ವಾಮಿ, ಕುರಾಕಲಹಟ್ಟಿ ಬಡಾವಣೆ, ಮೊಳಕಾಲ್ಮುರು ಟೌನ್	ಹಿಂದುಳಿದ ವರ್ಗ-ಬಿ	ಭಾರತೀಯ ಜನತಾ ಪಾರ್ಟಿ
10	10	ಕೆ. ತಿಪ್ಪೇಸ್ವಾಮಿ	ಕೆ. ತಿಪ್ಪೇಸ್ವಾಮಿ ಬಿನ್ ಕೆಂಗಪ್ಪ, ಭೋವಿ ಕಾಲೋನಿ, ಮೊಳಕಾಲ್ಮುರು ಟೌನ್	ಪರಿಶಿಷ್ಟ ಜಾತಿ	ಭಾರತೀಯ ಜನತಾ ಪಾರ್ಟಿ
11	11	ನಬಿಲ್ ಅನ್ವರ್. ಎಂ	ನಬಿಲ್ ಅನ್ವರ್. ಎಂ ಬಿನ್ ಮೆಹಬೂಬ್ ಸುಬಾನಿ. ಎಂ, ಭಾಗ್ಯಜ್ಯೋತಿ ನಗರ, ಮೊಳಕಾಲ್ಮುರು	ಸಾಮಾನ್ಯ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
12	12	ಶೇಕ್ ಖಾದರ್	ಶೇಕ್ ಖಾದರ್ ಬಿನ್ ಲೇಟ್ ಖಿಯೂಂ ಸಾಬ್, ಭಾಗ್ಯಜ್ಯೋತಿ ನಗರ, ಮೊಳಕಾಲ್ಮುರು	ಸಾಮಾನ್ಯ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
13	13	ಪದ್ಮಾವತಿ	ಪದ್ಮಾವತಿ ಕೋಂ ಪಿ. ಗೋಪಾಲ, ಭೋವಿ ಕಾಲೋನಿ, ಮೊಳಕಾಲ್ಮುರು	ಸಾಮಾನ್ಯ ಮಹಿಳೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
14	14	ಎಂ. ಅಬ್ದುಲ್ಲಾ	ಎಂ. ಅಬ್ದುಲ್ಲಾ ಬಿನ್ ಎಂ. ಮಹಮ್ಮದ್ ಉಸ್ಮಾನ್, ಭಾಗ್ಯಜ್ಯೋತಿ ನಗರ, ಮೊಳಕಾಲ್ಮುರು	ಹಿಂದುಳಿದ ವರ್ಗ-ಎ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
15	15	ಬಿ. ಎ. ಸವಿತಾ	ಬಿ. ಎ. ಸವಿತಾ ಕೋಂ ಜಿ. ಇ. ಅಜುನ್, ಕೆ. ಹೆಚ್. ಡಿ. ಸಿ. ಕಾಲೋನಿ, ಮೊಳಕಾಲ್ಮುರು ಟೌನ್	ಸಾಮಾನ್ಯ	ಪಕ್ಷೇತರ
16	16	ಎಸ್. ಚಿತ್ತಮ್ಮ	ಎಸ್. ಚಿತ್ತಮ್ಮ ಕೋಂ ಕೆ. ಶಿವಲಿಂಗಪ್ಪ, ಕರಿಯಪ್ಪನ ಹಟ್ಟಿ ಗ್ರಾಮ, ಮೊಳಕಾಲ್ಮುರು ಟೌನ್	ಸಾಮಾನ್ಯ ಮಹಿಳೆ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

ಆರ್.ವಿನೋತ್ ಪ್ರಿಯಾ

ಜಿಲ್ಲಾಧಿಕಾರಿಗಳು

ಚಿತ್ರದುರ್ಗ ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-III Part-III	ಬೆಂಗಳೂರು, ಮಂಗಳವಾರ, ಜೂನ್ ೪, ೨೦೧೯ (ಜ್ಯೇಷ್ಠ ೧೪, ಶಕ ವರ್ಷ ೧೯೪೦) Bengaluru, Tuesday, June 4, 2019 (Jyesta 14, Shaka Varsha 1940)	ನಂ. ೪೪೦ No. 440
---------------------	---	--------------------

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ

ಅಧಿಸೂಚನೆ

ಚುನಾವಣೆ.ಸಿಆರ್. 03(2)/2019-20, ದಿನಾಂಕ: 04.06.2019

ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 20(1995ರ ನಿಯಮ 24ರ ತಿದ್ದುಪಡಿಯಂತೆ) ಹಾಗೂ ಕರ್ನಾಟಕ ಪುರಸಭೆಗಳ (ಕೌನ್ಸಿಲರುಗಳ ಚುನಾವಣೆ) ನಿಯಮಾವಳಿ 1977ರ ನಿಯಮ 66ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಆರ್.ವಿನೋತ್‌ಪ್ರಿಯಾ, ಭಾ.ಆ.ಸೇ, ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಆದ ನಾನು ದಿನಾಂಕ:31.05.2019ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಹೊಳಲ್ಕೆರೆ ಪಟ್ಟಣ ಪಂಚಾಯತಿಯ ಸದಸ್ಯರನ್ನು ಈ ಕೆಳಕಂಡಂತೆ ಅಧಿಸೂಚಿಸಿರುತ್ತೇನೆ.

ಕ್ರ.ಸಂ	ವಾರ್ಡಿನ ಸಂಖ್ಯೆ	ಆಯ್ಕೆಯಾದ ಸದಸ್ಯರ ಹೆಸರು ಶ್ರೀ/ಶ್ರೀಮತಿ	ವಿಳಾಸ	ಪ್ರವರ್ಗ/ ಮೀಸಲಾತಿ	ಪಕ್ಷ
1	2	3	4	5	6
1	1	ನಾಗರತ್ನಮ್ಮ ಹೆಚ್.ಆರ್	ನಾಗರತ್ನಮ್ಮ ಹೆಚ್.ಆರ್. ಕೋಂ ಎಸ್.ವೇದಮೂರ್ತಿ, ಶ್ರೀ ಬಂಡೆಮ್ಮನ ದೇವಸ್ಥಾನದ ಹತ್ತಿರ, ಹೊಳಲ್ಕೆರೆ ಟೌನ್	ಹಿಂದುಳಿದ ವರ್ಗ-ಎ ಮಹಿಳೆ	ಭಾರತೀಯ ಜನತಾ ಪಾರ್ಟಿ
2	2	ಪಿ.ಆರ್.ಮಲ್ಲಿಕಾರ್ಜುನ	ಪಿ.ಆರ್.ಮಲ್ಲಿಕಾರ್ಜುನ ಬಿನ್ ರಾಜಯ್ಯ, ಜೈನ ಬಸದಿ ರಸ್ತೆ, ವಾರ್ಡ್ ನಂ.2, ಹೊಳಲ್ಕೆರೆ ಟೌನ್-577526, ಚಿತ್ರದುರ್ಗ ಜಿಲ್ಲೆ	ಸಾಮಾನ್ಯ	ಭಾರತೀಯ ಜನತಾ ಪಾರ್ಟಿ
3	3	ಡಿ.ಎಸ್. ವಿಜಯ	ಡಿ.ಎಸ್. ವಿಜಯ ಬಿನ್ ಡಿ.ಎಂ.ಶೇಖರಪ್ಪ, ಹೊಳಲ್ಕೆರೆ-577526, 5ನೇ ವಾರ್ಡ್, ಬಸವ ಲೇಔಟ್, ಹೊಳಲ್ಕೆರೆ ಟೌನ್	ಸಾಮಾನ್ಯ	ಭಾರತೀಯ ಜನತಾ ಪಾರ್ಟಿ
4	4	ಬಿ.ಎಸ್. ರುದ್ರಪ್ಪ	ಬಿ.ಎಸ್.ರುದ್ರಪ್ಪ ಬಿನ್ ಸೀತರಾಮಯ್ಯ ಅಂಜನಾದ್ರಿ ನಿಲಯ, ಕೋಡಿ ಬಸವನ ಬೀದಿ, ಹೊಳಲ್ಕೆರೆ ಟೌನ್, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ-577526	ಹಿಂದುಳಿದ ವರ್ಗ-ಎ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
5	5	ವಿಜಯಸಿಂಹ ಖಾಟ್ರೋತ್.ಎಲ್	ವಿಜಯಸಿಂಹ ಖಾಟ್ರೋತ್.ಎಲ್ ಬಿನ್ ಲೋಕಾನಾಯ್ಕ, ಹೊಳಲ್ಕೆರೆ ಟೌನ್-577526, ಬನಶಂಕರಿ ನಿಲಯ, ರಾಮಪ್ಪ ಬಡಾವಣೆ, ವಾರ್ಡ್ ನಂ.11, ಹೊಳಲ್ಕೆರೆ ಟೌನ್	ಪರಿಶಿಷ್ಟ ಜಾತಿ	ಪಕ್ಷೇತರ

6	6	ಮಮತ ಜಯಸಿಂಹ ಖಾಟ್ವೋತ್	ಮಮತ ಕೆ ಕೋಂ ಜಯಸಿಂಹ ಖಾಟ್ವೋತ್ ಎಲ್, ಹೊಳಲ್ಕೆರೆ ಟೌನ್- 577526, ಜಿ.ಬಿ. ಬಡಾವಣೆ, ಹೆಚ್.ಪಿ. ಪೆಟ್ವೋಲ್ ಪಂಪ್ ಹಿಂಭಾಗ, ಹೊಳಲ್ಕೆರೆ	ಸಾಮಾನ್ಯ ಮಹಿಳೆ	ಪಕ್ಷೇತರ
7	7	ಪಿ.ಹೆಚ್.ಮುರುಗೇಶ	ಪಿ.ಹೆಚ್.ಮುರುಗೇಶ ಬಿನ್ ಡಿ ಪಿ.ಎಸ್. ಹಾಲಸಿದ್ದಪ್ಪ, ಬನಶಂಕರಿ ಸದನ, ವಾರ್ಡ್ ನಂ.1, ಗಣಪತಿ ರಸ್ತೆ, ಹೊಳಲ್ಕೆರೆ- 577526	ಹಿಂದುಳಿದ ವರ್ಗ-ಬಿ	ಪಕ್ಷೇತರ
8	8	ಆರ್.ಎ. ಅಶೋಕ್	ಆರ್.ಎ. ಅಶೋಕ್ ಬಿನ್ ಆರ್.ಅಣ್ಣಪ್ಪ ಮದಕರಿ ಸರ್ಕಲ್, ಹೊಳಲ್ಕೆರೆ ಟೌನ್	ಪರಿಶಿಷ್ಟ ಪಂಗಡ	ಭಾರತೀಯ ಜನತಾ ಪಾರ್ಟಿ
9	9	ಕೆ.ಸಿ. ರಮೇಶ್	ಕೆ.ಸಿ. ರಮೇಶ್ ಬಿನ್ ಚಂದ್ರಶೇಖರಪ್ಪ, ಯಾದವ ಬೀದಿ, ವಾರ್ಡ್ ನಂ.9, ಹೊಳಲ್ಕೆರೆ ಟೌನ್-577526, ಚಿತ್ರದುರ್ಗ ಜಿಲ್ಲೆ	ಸಾಮಾನ್ಯ	ಭಾರತೀಯ ಜನತಾ ಪಾರ್ಟಿ
10	10	ಶಬೀನ ಅಶ್ರಫ್‌ವುಲ್ಲಾ	ಶಬೀನ ಅಶ್ರಫ್‌ವುಲ್ಲಾ ಕೋಂ ಮಹಮದ್ ಅಶ್ರಫುಲ್ಲಾ, ಹಳೇ ಆಸ್ಪತ್ರೆ ರಸ್ತೆ, ಪೊಲೀಸ್ ಠಾಣೆ ಎದುರು, ಹೊಳಲ್ಕೆರೆ	ಹಿಂದುಳಿದ ವರ್ಗ-ಎ ಮಹಿಳೆ	ಪಕ್ಷೇತರ
11	11	ಸೈಯದ್ ಸಜೀಲ್ ಯಾನೆ ಸೈಯದ್ ಹಕ್	ಸೈಯದ್ ಹಕ್ ಬಿನ್ ಸೈಯದ್ ಸಕ್ಲೇನ್, ರಾಮಪ್ಪ ಬಡಾವಣೆ, ಹೊಳಲ್ಕೆರೆ	ಸಾಮಾನ್ಯ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
12	12	ಸೈಯದ್ ಮನ್ಸೂರ್	ಸೈಯದ್ ಮನ್ಸೂರ್ ಬಿನ್ ಸೈಯದ್ ಅನ್ವರ್, ಟಿಪ್ಪು ನಗರ, ಹೊಳಲ್ಕೆರೆ	ಹಿಂದುಳಿದ ವರ್ಗ-ಎ	ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
13	13	ಪೂರ್ಣಿಮ	ಪೂರ್ಣಿಮ ಕೋಂ ಬಸವರಾಜ, ಸಿದ್ದರಾಮಪ್ಪ ಬಡಾವಣೆ, ಹೊಳಲ್ಕೆರೆ, ಚಿತ್ರದುರ್ಗ	ಸಾಮಾನ್ಯ ಮಹಿಳೆ	ಪಕ್ಷೇತರ
14	14	ಸುಧಾ ಬಸವರಾಜ	ಸುಧಾ ಕೋಂ ಹೆಚ್.ಸಿ. ಬಸವರಾಜ, ಹೌಸಿಂಗ್ ಬೋರ್ಡ್ ಕಾಲೋನಿ, ಹೊಳಲ್ಕೆರೆ ಟೌನ್	ಸಾಮಾನ್ಯ ಮಹಿಳೆ	ಭಾರತೀಯ ಜನತಾ ಪಾರ್ಟಿ
15	15	ಸವಿತ ನರಸಿಂಹ ಖಾಟ್ವೋತ್	ವಿ.ಸವಿತ ಕೋಂ ನರಸಿಂಹ ಖಾಟ್ವೋತ್, ಕಾಳಿಕಾಂಬ ನಿಲಯ, ಗೌರಮ್ಮ ಬಡಾವಣೆ, ವಾರ್ಡ್ ನಂ.5, ಹೊಳಲ್ಕೆರೆ ಟೌನ್, ಚಿತ್ರದುರ್ಗ ಜಿಲ್ಲೆ-577526	ಪರಿಶಿಷ್ಟ ಜಾತಿ ಮಹಿಳೆ	ಪಕ್ಷೇತರ
16	16	ಬಿ. ವಸಂತ ಆರ್. ರಾಜಪ್ಪ	ವಸಂತ ಬಿ. ಯಾನೆ ವಸಂತಮ್ಮ ಕೋಂ ಆರ್. ರಾಜಪ್ಪ, 16ನೇ ವಾರ್ಡ್, ಎ.ಕೆ. ಕಾಲೋನಿ, ಹೊಳಲ್ಕೆರೆ-577526	ಸಾಮಾನ್ಯ ಮಹಿಳೆ	ಪಕ್ಷೇತರ

ಆರ್.ವಿನೋತ್ ಪ್ರಿಯಾ
ಜಿಲ್ಲಾಧಿಕಾರಿಗಳು
ಚಿತ್ರದುರ್ಗ ಜಿಲ್ಲೆ



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಗುರುವಾರ, ಮೇ ೧೬, ೨೦೧೯ (ವೈಶಾಖ ೨೬, ಶಕ ವರ್ಷ ೧೯೪೦)	ನಂ. ೩೮೭
Part-IV	Bengaluru, Thursday, May 16, 2019 (Vaisakha 26, Shaka Varsha 1940)	No. 387

**PERSONNEL AND ADMINISTRATIVE REFORMS SECRETARIAT
NOTIFICATION**

No DPAR 26 CHUVISA 2019, Bengaluru, Dated: 15th May, 2019.

The following Order No. 3/4/ID/ 2019/SDR/VOL.I, dated: 9th May, 2019, of the Election Commission of India is republished hereunder for information of the general public and electors:

**ELECTION COMMISSION OF INDIA
Nirvachan Sadan, Ashoka Road, New Delhi-110001**

No. 3/4/ID/2019/SDR/VOL.I

Dated: 9th May, 2019

ORDER

1. Whereas, Section 61 of the Representation of the People Act, 1951 provides that with a view to preventing impersonation of electors, so as to make the right of genuine electors to vote under section 62 of that Act more effective, provisions may be made by rules under that Act for use of Electors Photo Identity Card for electors as the means of establishing their identity at the time of polling; and
2. Whereas, Rule 28 of the Registration of Electors Rules, 1960, empowers the Election Commission to direct, with a view to preventing impersonation of electors and facilitating their identification at the time of poll, the issue of Electors Photo Identity Card to electors bearing their photographs at State cost; and
3. Whereas, Rules 49H(3) and 49K (2) (b) of the Conduct of Elections Rules, 1961, stipulate that where the electors of a constituency have been supplied with Electors Photo Identity Card under the said provisions of Rule 28 of the Registration of Electors Rules, 1960, the electors shall produce their Electors Photo Identity Card at the polling station and failure or refusal on their part to produce those Electors Photo Identity Card may result in the denial of permission to vote; and
4. Whereas, a combined and harmonious reading of the aforesaid provisions of the said Act and the Rules, makes it clear that although the right to vote arises by the existence of the name in the electoral roll, it is also dependent upon the use of the Electors Photo Identity Card, where provided by the Election Commission at State cost, as the means of establishing their identity at the time of polling and that both are to be used together; and
5. Whereas, the Election Commission made an Order on the 28th August, 1993, directing the issue of Electors Photo Identity Card (EPIC) to all electors, according to a time bound programme; and
6. Whereas, Electors Photo Identity Card have been issued to a substantially large number of electors in the States of Goa, Tamil Nadu, Karnataka, Uttar Pradesh and West Bengal; and

7. Now, therefore, after taking into account all relevant factors and the legal and factual position, the Election Commission hereby directs that for current bye elections from **11-Panaji Assembly Constituency in the State of Goa, 116-Sulur, 134-Aravakurichi, 195-Thiruparankundram & 217-Ottapidaram(SC) Assembly Constituencies in the State of Tamil Nadu, 42-Chincholi (SC) and 70-Kundgol Assembly Constituencies in the State of Karnataka, 89-Agra Assembly Constituency in State of Uttar Pradesh and 23-Darjeeling, 29-Islampur, 68-Kandi, 74-Nowda, 43-Habibpur(ST) & 105-Bhatpara Assembly Constituencies in the State of West Bengal** which have been notified on **22-04-2019**. all electors who have been issued EPIC shall produce the EPIC for their identification at the polling station before casting their votes. Those electors who are not able to produce the EPIC shall produce one of the following alternative photo identity documents for establishing their identity: -

- (i) Passport;
- (ii) Driving License;
- (iii) Service Identity Cards with photograph issued to employees by Central/State Govt. PSUs/Public Limited Companies;
- (iv) Passbooks with photograph issued by Bank/Post Office;
- (v) PAN Card;
- (vi) Smart Card issued by RGI under NPR;
- (vii) MNREGA Job Card;
- (viii) Health Insurance Smart Card issued under the scheme of Ministry of Labour;
- (ix) Pension document with photograph,
- (x) Official identity cards issued to MPs/MLAs/MLCs
- (xi) Aadhaar Card.

8. In the case of EPIC, clerical errors, spelling mistakes, etc. should be ignored provided the identity of the elector can be established by the EPIC. If an elector produces an Electors Photo Identity Card, which has been issued by the Electoral Registration Officer of another Assembly Constituency, such EPICs shall also be accepted for identification provided the name of that elector finds place in the electoral roll pertaining to the polling station where the elector has turned up for voting. If it is not possible to establish the identity of the elector on account of mismatch of photograph, etc. the elector shall have to produce one of the alternative photo documents mentioned in Para 7 above.

9. Notwithstanding anything in Para 7 above, overseas electors who are registered in the electoral rolls under Section 20A of the Representation of the People Act, 1950, based on the particulars in their Passport, shall be identified on the basis of their original passport only (and no other identity document) in the polling station.

By Order,

(K.F.WILFRED)
SR. PRINCIPAL SECRETARY

H.M. RAGHAVENDRA
Assistant Chief Electoral Officer
and Ex-Officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಗುರುವಾರ, ಮೇ ೧೬, ೨೦೧೯ (ವೈಶಾಖ ೨೬, ಶಕ ವರ್ಷ ೧೯೪೦)	ನಂ. ೩೮೯
Part-IV	Bengaluru, Thursday, May 16, 2019 (Vaisakha 26, Shaka Varsha 1940)	No. 389

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 375 CHUSIA 2019, Bengaluru dated: 13th May, 2019

ELECTION COMMISSION OF INDIA

NIRVACHAN SADAN, ASHOKA ROAD, NEW DELHI-110001

**Dated:- 13th May, 2019
23 Vaisakha, (Saka) 1941**

NOTIFICATION

No.434/KT/2019:- In exercise of the powers conferred by sub-section (1) of Section 22 of the Representation of the People Act, 1951 (43 of 1951), the Election Commission hereby appoints each of the officer of the Government of Karnataka as specified in column 2 of the Table below as Assistant Returning Officer to assist the Returning Officer of the Parliamentary Constituency specified in column 1 of the said Table against such officer in the performance of the functions of counting of votes only, in addition to its notification No.434/KT/2019 dated 07.05.2019.

TABLE

Returning Officer of Assembly Constituency	Assistant Returning Officer
1	2
01-Chikkodi	3. Chief Administrative Officer, BIMS, Belagavi
	4. Deputy Administrator Command Area Development Authority Belagavi
02-Belgaum	1. District Manager Karnataka State Food & Civil Supplies Corporation Ltd. Belagavi
	2. Council Secretary City Corporation Belagavi
05-Gulbarga (SC)	4. SLAO, MI, Kalaburagi
10-Haveri	5. Assistant Secretary Zilla Panchayath, Haveri

	6. Comissioner, HUDA, Haveri
	7. Tahsildar, Rattihalli
	8. Executive Officer, Taluk Panchayath Nargund
11-Dharwad	5. SLAO, NH-64, Dharwad
	6. Deputy Secretary, Zilla Panchayath, Dharwad
14-Shimoga	7. Tahsildar, Sagar
	8. Tahsildar, Byndoor
16-Hassan	1. Chief Planning Officer, Zilla Panchayath Hassan
	2. Administrative Officer, HIMS, Hassan
17-Dakshina Kannada	1. Project Director, DUDC, Dakshina Kannada
	2. Deputy Director of Public Instructions, Dakshina Kannada, Mangaluru
	3. Joint Director Agriculture Dakshina Kannada
18-Chitradurga (SC)	1. Joint Director of Agriculture, Agriculture Department, Chitradurga
	2. District Social Welfare Officer Social Welfare Department, Chitradurga
20-Mandya	9. Principal, DIET, Mandya
	10. Labour Officer, Mandya
	11. Deputy Director of Public Instructions, Mandya
	12. Executive Officer, Taluk Panchayath, Mandya
21-Mysore	7. Technical Assistant to Deputy Commissioner & Ex-officio DDLR, Mysore
	8. ITDP Officer, Mysore
	9. Zonal Commissioner Mysore City Corporation Mysore

	10. AEE, Mysore Urban Development Authority Mysore
	11. Deputy Director Horticulture Department Mysore
	12. District Manager Valmiki Development Corporation Mysore
	13. District Manager Dr. B R Ambedkar Development Corporation Mysore
	14. AEE, DUDC, Mysore
22-Chamarajanagar (SC)	2. Deputy Director Department of Land Records Chamarajanagar
	3. Assistant Director of Sericulture Zilla Panchayath Chamarajanagar
	4. Assistant Director District Industries Centre Chamarajanagar
	5. Tahsildar Hanur Taluk
23-Bengaluru Rural	9. DDPI, Ramanagara
	10. Deputy Director Agriculture Department Ramanagara
	11. Assistant Director Agriculture Department Magadi
	12. BEO, Magadi Taluk
24-Bengaluru North	9. Professor & H.O.D Department of Biotechnology, College of Horticulture, Bellary Road, Bangalore
	10. Joint Director Sarva Shikshana Abhiyana Bangalore
	11. Senior Grade Lecturer Computer Science Shri Jayachamarajendra Polytechnic, K.R.Circle, Bangalore
	12. Senior Grade Lecturer Mechanical (W & SM) Shri Jayachamarajendra Polytechnic K.R.Circle, Bangalore

25-Bengaluru Central	3. Special Land Acquisition Officer National Highway Authority Hebbala
	4. Special Land Acquisition Officer National Highways, KR Circle
28-Kolar	5. Deputy Director Pre-University Education Kolar
	6. Commissioner Kolar Urban Development Authority Kolar

The above officers shall cease to function as Assistant Returning Officers immediately after the completion of the process of counting of votes in the ongoing General Election to the House of the People, Karnataka.

By Order,
Sd/-
(B. C. PATRA)
SECRETARY
ELECTION COMMISSION OF INDIA

B.V. Laxmeshwar
Assistant Chief Electoral Officer-2
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಗುರುವಾರ, ಮೇ ೧೬, ೨೦೧೯ (ವೈಶಾಖ ೨೬, ಶಕ ವರ್ಷ ೧೯೪೦)	ನಂ. ೩೯೦
Part-IV	Bengaluru, Thursday, May 16, 2019 (Vaisakha 26, Shaka Varsha 1940)	No. 390

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 375 CHUSIA 2019, Bengaluru dated: 13th May, 2019

ELECTION COMMISSION OF INDIA
NIRVACHAN SADAN, ASHOKA ROAD, NEW DELHI-110001

**Dated:- 13th May, 2019
23 Vaisakha, 1941(Saka)**

NOTIFICATION

No. 434/KT/2019:- In exercise of the powers conferred by Sub-Section (1) of Section 22 of the Representation of the People Act, 1951 (43 of 1951), the Election Commission hereby, makes the following further amendment in its notification No.434/KT/2019 dated 7th May, 2019 relating to the appointment of Assistant Returning Officers for Parliamentary Constituencies in the State of Karnataka, namely:-

In column (2) of the table appended to the said notification, against item in column (1), for the existing entry in column (2), the following entry shall be substituted.

No. and name of the Parliamentary Constituency	Name and Designation of the Assistant Returning Officer
1	2
26-Bangalore South	5. Executive Engineer, Padmanabhanagar BBMP, Bangalore

By Order,
Sd/-
(B. C. PATRA)
SECRETARY
ELECTION COMMISSION OF INDIA

B.V. Laxmeshwar
Assistant Chief Electoral Officer-2
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಮೇ ೨೦, ೨೦೧೯ (ವೈಶಾಖ ೩೦, ಶಕ ವರ್ಷ ೧೯೪೦)	ನಂ. ೩೯೨
Part-IV	Bengaluru, Monday, May 20, 2019 (Vaisakha 30, Shaka Varsha 1940)	No. 392

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 375 CHUSIA 2019, Bengaluru dated: 18th May, 2019

ELECTION COMMISSION OF INDIA

NIRVACHAN SADAN, ASHOKA ROAD, NEW DELHI-110001

Dated:- 18th May, 2019
28 Vaisakha, 1941(Saka)

NOTIFICATION

No.434/KT/2019:- In exercise of the powers conferred by sub-section (1) of Section 22 of the Representation of the People Act, 1951 (43 of 1951), the Election Commission hereby directs that following further amendment shall be made in its Notification No. 434/KT/2019 dated 07.05.2019, relating to appointment of Assistant Returning Officers for Parliamentary Constituencies in the State Karnataka to assist the Returning Officer of the Parliamentary Constituency specified in column 1 of the said Table against such officer in the performance of the functions of counting of votes only for the General Elections to Lok- Sabha, 2019, namely:-

In column 2 of the Table appended to the said notification, against each of the item mentioned in Column (1), after the existing entries, following corresponding entries shall be added:-

TABLE

Returning Officer of Parliamentary Constituency	Assistant Returning Officer for Counting of votes
1	2
02-Belagaum	3. Joint Director of Land Record, Belagavi 4. Deputy Director, Factories & Boilers, Belagavi 5. Executive Engineer, City Corporation, Belagavi
03-Bagalkot	5. Deputy Director of Land Records, Bagalkot 6. Deputy Director of Agriculture, Jamkhandi 7. Executive Officer, Taluk Panchayath, Bagalkot 8. District Minority Officer, Bagalkot 9. Deputy Director of Horticulture, Bagalkot 10. Project Director, DUDC, Bagalkot
06-Raichur	9. Tahsildar, District Urban Development Cell, Raichur 10. Assistant Secretary, Zilla Panchayath, Raichur 11. Assistant Director, District Industries Centre, Raichur

	12. Project Director, Zilla Panchayath, Raichur.
07-Bidar	6. Deputy Director of Karnataka Village Industries, Bidar
	7. Swatch Bharat Mission, Nodal Officer, ZP, Bidar
	8. DTO, Bidar
	9. DSO, Bidar
	10. Tahsildar, DTI, Bidar
12-Uttara Kannada	1. Project Director, DUDC
	2. Commissioner, CMC, Karwar
19-Tumkur	3. Special Land Acquisition Officer, KIADB, Tumkur
	4. Special Land Acquisition Officer, Yettinahole, Tumkur
	5. District Officer, Dr.B.R. Ambedkar Development Corporation Ltd., Tumkur
	6. Commissioner, TUDA, Tumkur
20-Mandya	13. Deputy Director of Pre-University, Mandya
25-Bangalore Central	5. Assistant Commissioner (Enforcement Cell) Bangalore Development Authority
	6. Assistant Commissioner (Property), BBMP, Bangalore
	7. Assistant Commissioner (Recruitment & Enquiry) BBMP, Bangalore
26-Bangalore South	9. Joint Director, Pre-University Education Board, Bangalore
	10. Deputy Director, Bommanahalli, BBMP, Bangalore
27-Chikkaballapur	3. Employment Exchange Officer, Chikkaballapur
	4. Chief Planning Officer, Zilla Panchayath, Chikkaballapur
	5. Deputy Director for Public Instructions, Chikkaballapur

The above officers shall cease to function as Assistant Returning Officers immediately after the completion of the process of counting votes in the current general election to Lok Sabha, 2019 from the above said Parliamentary Constituencies.

By Order,
Sd/-

(B. C. PATRA)
SECRETARY

ELECTION COMMISSION OF INDIA

B.V. LAXMESHWAR
Assistant Chief Electoral Officer-2
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಸೋಮವಾರ, ಮೇ ೨೦, ೨೦೧೯ (ವೈಶಾಖ ೩೦, ಶಕ ವರ್ಷ ೧೯೪೦)	ನಂ. ೩೯೩
Part-IV	Bengaluru, Monday, May 20, 2019 (Vaisakha 30, Shaka Varsha 1940)	No. 393

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 375 CHUSIA 2019, Bengaluru dated: 18th May, 2019

ELECTION COMMISSION OF INDIA

NIRVACHAN SADAN, ASHOKA ROAD, NEW DELHI-110001

Dated:- 18th May, 2019

28 Vaisakha, 1941(Saka)

NOTIFICATION

No.434/KT/2019:- In exercise of the powers conferred by Sub-Section (1) of the Section 22 of the Representation of the People Act, 1951 (43 of 1951), the Election Commission hereby directs that following further amendment shall be made in its Notification No. 434/KT/2019 dated 7th May, 2019 relating to appointment of Assistant Returning Officers for Parliamentary Constituencies in the State of Karnataka to assist the Returning Officer of the Parliamentary Constituency specified in column 1 of the said Table against such officer in the performance of the functions of counting of votes only for the General Elections to Lok Sabha, 2019, namely:-

In column (2) of the table appended to the said notification, against each of the item mentioned in column (1), after the existing entries, following corresponding entries shall be added:-

TABLE

Returning Officer of Parliamentary Constituency	Assistant Returning Officer for counting of votes
1	2
26-Bangalore South	11. Assistant Commissioner, Labour Department Karmika Bhavana, Bangalore
	12. Assistant Executive Engineer, BDA, Bangalore.

The above officers shall cease to function as Assistant Returning Officers immediately after the completion of the process of counting of votes in the ongoing General Election to the House of the People, Karnataka.

By Order,

Sd/-

(B. C. PATRA)

SECRETARY

ELECTION COMMISSION OF INDIA

B.V. LAXMESHWAR

Assistant Chief Electoral Officer-2

DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಬುಧವಾರ, ಮೇ ೨೨, ೨೦೧೯ (ಜ್ಯೇಷ್ಠ ೧, ಶಕ ವರ್ಷ ೧೯೪೦)	ನಂ. ೩೯೪
Part-IV	Bengaluru, Wednesday, May 22, 2019 (Jyesta 1, Shaka Varsha 1940)	No. 394

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 375 CHUSIA 2019, Bengaluru dated: 20th May, 2019

ELECTION COMMISSION OF INDIA

NIRVACHAN SADAN, ASHOKA ROAD, NEW DELHI-110001

Dated:- 20th May, 2019
30 Vaisakha, 1941(Saka)

NOTIFICATION

No.434/KT/2019:- In exercise of the powers conferred by Sub-Section (1) of the Section 22 of the Representation of the People Act, 1951 (43 of 1951), the Election Commission hereby, makes the following further amendment in its Notification No. 434/KT/2019 dated 9th May, 2019 relating to the appointment of Assistant Returning Officers for Parliamentary Constituencies in the State of Karnataka, namely:-

In column (2) of the table appended to the said notification, against item in column (1), for the existing entry in column (2), the following entry shall be substituted.

No. and Name of the Parliamentary Constituency	Name and Designation of the Assistant Returning Officer
1	2
26-Bangalore South	10. Deputy Commissioner, Bommanahalli, BBMP, Bangalore

By Order,
Sd/-
(B. C. PATRA)
SECRETARY
ELECTION COMMISSION OF INDIA

B.V. LAXMESHWAR
Assistant Chief Electoral Officer-2
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦)	ನಂ. ೪೧೧
Part-IV	Bengaluru, Saturday, May 25, 2019 (Jyesta 4, Shaka Varsha 1940)	No. 411

**PERSONNEL AND ADMINISTRATIVE REFORMS SECRETARIAT (ELECTIONS)
NOTIFICATION**

No. DPAR 26 CHUVISA 2019, BENGALURU, DATED: 25.05.2019

In pursuance of the provisions of Section 66 of the Representation of the People Act, 1951 (43 of 1951) the following declarations containing the names of the candidates elected in the Constituencies referred to therein are published for general information.

FORM 21D

(See rule 64)

**DECLARATION OF THE RESULT OF ELECTION UNDER SECTION 66 OF THE
REPRESENTATION OF THE PEOPLE ACT, 1951.**

Bye-Election to the Karnataka Legislative Assembly **42-CHINCHOLI (SC)** Assembly Constituency.

In pursuance of the provisions contained in section 66 of the Representation of the People Act, 1951, read with rule 64 of the Conduct of Elections Rules, 1961, I declare that:-

Dr. Avinash Umesh Jadhav, Plot No.132, H. No. 1-1882, N.G.O Colony, Jewargi Road, Kalaburgi-585102, Gulbarga, Karnataka sponsored by **BHARATIYA JANATHA PARTY** has been duly elected to fill the vacancy caused in that House by the resignation of **Dr. Umesh G. Jadhav**, elected Member from the above Constituency.

**Place: Kalaburgi
Date: 23.05.2019**

(Somashekar S.J)
Returning Officer,
42- Chincholi (SC) Legislative Assembly Constituency.

FORM 21D

(See rule 64)

**DECLARATION OF THE RESULT OF ELECTION UNDER SECTION 66 OF THE
REPRESENTATION OF THE PEOPLE ACT, 1951.**

Bye-Election to the Karnataka Legislative Assembly **70-KUNDAGOL** Assembly Constituency.

In pursuance of the provisions contained in section 66 of the Representation of the People Act, 1951, read with rule 64 of the Conduct of Elections Rules, 1961, I declare that:-

Smt. Kusumavati Channabasappa Shivalli, 149, Yaraguppi, Tq: Kundagol District: Dharwad - 580023 sponsored by **INDIAN NATIONAL CONGRESS** has been duly elected to fill the vacancy caused in that House by the death of **Shri Channabasappa Sathyappa Shivalli**, elected Member from the above Constituency.

Place: DHARWAD
Date: 23.05.2019

(V. Prasanna)
Returning Officer,
70-Kundagol Legislative Assembly Constituency.

(H.M. RAGHAVENDRA)
Assistant Chief Electoral Officer and
Ex-officio Under Secretary to Government,
DPAR (Elections).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IV	ಬೆಂಗಳೂರು, ಬುಧವಾರ, ಮೇ ೨೯, ೨೦೧೯ (ಜ್ಯೇಷ್ಠ ೮, ಶಕ ವರ್ಷ ೧೯೪೦)	ನಂ. ೪೨೦
Part-IV	Bengaluru, Wednesday, May 29, 2019 (Jyesta 8, Shaka Varsha 1940)	No. 420

**PERSONNEL AND ADMINISTRATIVE REFORMS SECRETARIAT
NOTIFICATION**

No . DPAR/2/ERO/2019, Bengaluru, Dated: 28th May, 2019.

The following Order made by the Governor is hereby published for general information:

ORDER

In exercise of the powers vested in me by sub-clause (e) of clause (3) of Article 171 of the Constitution of India, I, Vajubhai Vala, Governor of Karnataka, nominate Shri Tippanna Kamaknur, S/o Bhimsha Kamaknur, House No.11-1-29, Chowdeshwari Colony, Brahmipur, Kalaburagi-585103, to be the member of the Karnataka Legislative Council, in the vacancy caused by the resignation of Shri V.S. Ugrappa.

(VAJUBHAI VALA)

Governor of Karnataka.

By order and in the name of the Governor of Karnataka,

H.M. RAGHAVENDRA

Assistant Chief Electoral Officer and
Ex-officio Under Secretary to Government,
DPAR (Elections)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಗುರುವಾರ, ಮೇ ೧೬, ೨೦೧೯ (ವೈಶಾಖ ೨೬, ಶಕ ವರ್ಷ ೧೯೪೦) Bengaluru, Thursday, May 16, 2019 (Vaisakha 26, Shaka Varsha 1940)	ನಂ. ೩೮೬ No. 386
---------------------	---	--------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 146 ಸೇಸ್ಥ 2015, ಬೆಂಗಳೂರು, ದಿನಾಂಕ: 16.05.2019

ಕರ್ನಾಟಕ ಸರ್ಕಾರವು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ, 2012 (2013ರ ಕರ್ನಾಟಕ ಅಧಿನಿಯಮ ಸಂಖ್ಯೆ:19)ರ ಕಲಂ 11ರ ಉಪಕಲಂ (1)ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ (ತಿದ್ದುಪಡಿ) ನಿಯಮಗಳು 2017ನ್ನು ಅಧಿಸೂಚನೆ ಸಂಖ್ಯೆ:ಸಿಆಸುಇ 146 ಸೇಸ್ಥ 2015, ದಿನಾಂಕ:23.03.2018ನ್ನು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯ ಭಾಗ IV-A ಸಂಖ್ಯೆ:516ರಲ್ಲಿ ಪ್ರಕಟಿಸಿ ಅದರಿಂದ ಬಾಧಿತರಾಗುವ ವ್ಯಕ್ತಿಗಳಿಂದ ಕರಡು ರಾಜ್ಯಪತ್ರದಲ್ಲಿ ಪ್ರಕಟಗೊಂಡ 15 ದಿನಗಳೊಳಗಾಗಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಿತು.

ಸದರಿ ರಾಜ್ಯಪತ್ರವನ್ನು ದಿನಾಂಕ:23.03.2018ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಹಾಗೂ ಸ್ವೀಕೃತವಾದ ಆಕ್ಷೇಪಣೆ ಹಾಗೂ ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದಲೂ;

ಈಗ, ಕರ್ನಾಟಕ ಸರ್ಕಾರವು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2013 (2013ರ ಕರ್ನಾಟಕ ಅಧಿನಿಯಮ ಸಂಖ್ಯೆ:19)ರ ಕಲಂ 11ರ ಉಪಕಲಂ (1)ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮಗಳು, 2013ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಉದ್ದೇಶದಿಂದ ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ (ತಿದ್ದುಪಡಿ) ನಿಯಮಗಳು, 2019 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಅವು ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುತ್ತವೆ.

2. ನಿಯಮ 4ಕ್ಕೆ ತಿದ್ದುಪಡಿ:- ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮಗಳು, 2013ರ ನಿಯಮ 4ರಲ್ಲಿನ ಉಪ ನಿಯಮ (3)ರ ಬದಲಾಗಿ ಈ ಕೆಳಕಂಡಂತೆ ಪ್ರತಿಸ್ಥಾಪಿಸತಕ್ಕದ್ದು :-

“(3) ಪ್ರತಿಯೊಬ್ಬ ಅರ್ಹ ದಿನಗೂಲಿ ನೌಕರನಿಗೆ ಉಪಧನ ಪಾವತಿ ಕಾಯ್ದೆ 1972 (1972ರ ಕೇಂದ್ರ ಅಧಿನಿಯಮ ಸಂಖ್ಯೆ 39) ಸೆಕ್ಷನ್ 4ರಡಿಯಲ್ಲಿ ಅನುಮತಿಸಲ್ಪಟ್ಟಿರುವ ಮೊತ್ತವನ್ನು ಉಪಧನವೆಂದು ಪಾವತಿಸತಕ್ಕದ್ದು”.

ವಿವರಣೆ: ಈ ಉಪ ನಿಯಮದ ಉದ್ದೇಶಕ್ಕಾಗಿ, ಅಧಿನಿಯಮದಡಿ ಅಧಿಸೂಚಿಸಲ್ಪಟ್ಟ ದಿನಗೂಲಿ ನೌಕರನು ದಿನಗೂಲಿ ಆಧಾರದಲ್ಲಿ ಸಲ್ಲಿಸಿದ ಸಂಪೂರ್ಣ ಸೇವಾವಧಿಯನ್ನು ಉಪಧನ ಪಾವತಿಗಾಗಿ ಪರಿಗಣಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶನುಸಾರ ಮತ್ತು ಅವರ ಹೆಸರಿನಲ್ಲಿ,

ಚಂದ್ರಹಾಸ ಗಂ. ತಾಳೂಕರ
ಸರ್ಕಾರದ ಉಪ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,
(ಸೇವಾ ನಿಯಮಗಳು-2).

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 146 SLC 2015, Bengaluru, Dated:16.05.2019.

Whereas the draft of the Karnataka Daily Wage Employees Welfare (Amendment) Rules, 2017 was published as required by sub-section (1) of section 11 of the Karnataka Daily Wage Employees Welfare Act, 2012 (Karnataka Act 19 of 2013) in Notification No. DPAR 146 SLC 2015 dated:23.03.2018 in Part IV-A of the Karnataka Gazette Extraordinary No.516 dated:23.03.2018 inviting objections and suggestions from all persons likely to be affected thereby within fifteen days from the date of its publication in the Official Gazette.

Whereas, the said Gazette was made available to the public on 23.03. 2018.

And whereas the objections and suggestions received in respect of the said draft have been considered by the State Government.

Now, therefore, in exercise of the powers conferred by sub-section (1) of section 11 of the Karnataka Daily Wage Employees Welfare Act, 2012 (Karnataka Act 19 of 2013), the Government of Karnataka hereby makes the following rules further to amend the Karnataka Daily Wage Employees Welfare Rules, 2013, namely;

RULES

1. Title and Commencement.- (1) These rules may be called the Karnataka Daily Wage Employees Welfare (Amendment) Rules, 2019.

(2) They shall come into force on the date of their publication in the Official Gazette.

2. Amendment of rule 4.- In the Karnataka Daily Wage Employees Welfare Rules, 2013, in rule 4, for sub-rule (3), the following shall be substituted, namely:-

“(3) Every eligible Daily Wage Employee, shall be paid such amount as Gratuity, as admissible under section 4 of the Payment of Gratuity Act, 1972 (Central Act 39 of 1972).”

Explanation: For the purpose of this sub-rule, the entire period of service rendered on daily wage basis by a daily wage employee notified under the Act shall be reckoned for the payment of gratuity.”

By Order and in the name of the Governor of Karnataka,

CHANDRAHAS G TALUKAR
Deputy Secretary to Government,
Department of Personnel and
Administrative Reforms (Service Rules-2).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಮೇ ೨೩, ೨೦೧೯ (ಜ್ಯೇಷ್ಠ ೨, ಶಕ ವರ್ಷ ೧೯೪೦)	ನಂ. ೩೯೬
Part-IVA	Bengaluru, Thursday, May 23, 2019 (Jyesta 2, Shaka Varsha 1940)	No. 396

EDUCATION SECRETARIAT

NOTIFICATION

NO: ED 12 ETR 2018(1), Bengaluru, Dated: 23.05.2019

The draft of the following rules, further to amend the Karnataka State Civil Services (Regulation of Transfer of Teachers) Rules, 2017 Which the Government of Karnataka Proposes to make in exercise of the powers conferred by section 13 of the Karnataka State Civil Services (Regulation of Transfer of Teachers) Act, 2007 (Karnataka Act 29 of 2007) is hereby published as required by sub-Section (1) of section 13 of the said Act for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government (Primary and Secondary Education), Education Department, M.S Building, Bangalore- 560 001.

DRAFT RULES

- 1) **Title & Commencement:** (1) These Rules shall be called the Karnataka State Civil Services (Regulation of Transfer of Teachers) (Amendment) Rules 2019.
(2) They shall come in to force from the date of their final publication in the official Gazette.
- 2) **Amendment of Rule 7 :** In the Karnataka State Civil Services (Regulation of Transfer of Teachers) Rules, 2017 (hereinafter referred to as the said rules) in Rule 7, in Sub-Rule (1) after the words, "and persons with disability", the words "cases falling under clause (4) and (5) of sub-section (2) of section 6" shall be inserted.
- 3) **Amendment of Rule 10:** In the Rule 10, of the said rules in the table serial number 2, in Colum 3, for the words "is not applicable", the words "must have been completed". Shall be substituted.
- 4) **Amendment of Rule 29 :** In Rule 29, of the said rules, after Sub-rule (4) the following shall be inserted namely:-
(5) After completion of general transfers, where no teacher has opted for a place in the process of counseling and it is required to be filled based on student teacher ratio and in public interest, the State Government may transfer any teacher to such place who has completed minimum period of service in any other zone within the respective unit of seniority subject to the following conditions namely:-

- i. Such transfer is only from taluks or districts having surplus teachers based on student teachers ratio and less than twenty percent of the posts are vacant;
- ii. Such transfer shall be to a district/taluk/ School where more than twenty percent of vacancies exist,
- iii. Such transfer shall fulfill the conditions under sub-rule (8) of rule 23;
- iv. Such transfer shall be on the recommendation of the competent authority as prescribed in rule 3 through the Commissioner of public instructions/Director of pre-University Education as the case may be;
- v. The competent authority shall publish the list of vacancies to which nobody has opted during the process of counseling and the be filled in accordance with student teacher ratio under this rule immediately after completion of general transfer. The competent authority shall make transfer to such vacancies so notified after completion of General transfers in accordance with this rule and any violation shall be viewed and treated seriously;
- vi. Competent authority in Districts having surplus of teachers have to publish the statistics of such surplus teachers subject wise but shall not publish the names of either the schools or the teachers;
- vii. Students Achievement Tracking System (SATS) data and the Teacher Data System (TDS) data shall be utilised for assessing students and teacher strength and ratio between them and for other related statistical information prevailing in schools or Taluks or District; and
- viii. Such teachers required to be transferred shall be the senior most teachers as per rule 13 from the list of surplus teachers prepared under rule 4 in that respective unit.

By Order and in the name of Governor of Karnataka

M. Sharanabasappa
Under Secretary to Government(I/C)
Education Department(Primary)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦)	ನಂ. ೩೯೭
Part-IVA	Bengaluru, Friday, May 24, 2019 (Jyesta 3, Shaka Varsha 1940)	No. 397

COMMERCE AND INDUSTRIES SECRETARIAT

NOTIFICATION

No: CI 122 MMM 2017, Bengaluru, Dated: 24.05.2019

Whereas the draft of the Karnataka (Prevention of Illegal Mining, Transportation and Storage of Minerals) (Amendment) Rules, 2018, was published as required by section 23C of the Mines and Minerals (Development and Regulation) Act, 1957 (Central Act 67 of 1957) in Notification No: CI.122.MMM.2017,dated:24.09.2018 in Part IV-A, No.1365 of the Karnataka Gazette Extraordinary dated: 24.09.2018 inviting objections and suggestions from all persons likely to be affected thereby within thirty days from the date of publication in the Official Gazette;

And whereas the said Gazette was made available to the public on 25th September,2018.

And, whereas objections and suggestions received and considered by the State Government, in respect of the said Draft:

Now, therefore, in exercise of the powers conferred by section 23C of the Mines and Minerals (Development and Regulation) Act, 1957 (Central Act 67 of 1957) , the Government of Karnataka hereby makes the following Rules, namely:-

RULES

1. Title and commencement.- (1) These rules may be called the Karnataka (Prevention of Illegal Mining, Transportation and Storage of Minerals) (Amendment) Rules, 2019.

(2) They shall come into force from the date of their final publication in the official Gazette.

3. Amendment of rule 5.- In rule 5 of the said rules, for sub-rules (2) and (3), the following shall be substituted, namely:-

"(2) Any person having a mineral based industry shall apply for registering his industry.

(3) Every application for registration shall be in Form-13, which shall be accompanied by a registration fee of rupees ten thousand and other necessary documents."

By Order and in the name of the Governor of Karnataka,

ANVAR BASHA

Under Secretary to Government
Commerce & Industries Department
(Mines)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜೈಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೩೯೮ No. 398
---------------------	--	--------------------

**FOREST, ECOLOGY AND ENVIRONMENT SECRETARIAT
NOTIFICATION**

No: FEE 129 FAF 2018, Bengaluru, Dated: 24.05.2019

In exercise of the powers conferred by sub section (3) of section 1 of the Karnataka Preservation of Trees Act, 1976 (Karnataka Act 76 of 1976) the Government of Karnataka hereby appoints the 25th day of May 2019 on which all the provisions of the said Act shall come into force in the following urban areas specified in Part-A of the Schedule below, other than areas specified in Part-B thereof.-

**“SCHEDULE”
PART-A**

Area comprised within the limits of,-

(1)	Tumakuru Municipal Corporation;
(2)	Doddaballapur City Municipal Council, Bengaluru Rural district;
(3)	Hoskote City Municipal Council, Bengaluru Rural district;
(4)	Bagalkote City Municipal Council, Bagalkote district;
(5)	Ilkal City Municipal Council, Bagalkote district;
(6)	Jamakhandi City Municipal Council, Bagalkote district;
(7)	Rabakavi-Banahatti City Municipal Council, Bagalkote district;
(8)	Mudhol City Municipal Council, Bagalkot district;
(9)	Sirguppa City Municipal Council, Ballari district;
(10)	Hosapete City Municipal Council, Ballari district;
(11)	Gokak City Municipal Council, Belagavi district;
(12)	Nippani City Municipal Council, Belagavi district;
(13)	Basavkalyan City Municipal Council, Bidar district;
(14)	Bidar City Municipal Council, Bidar district;
(15)	Chikkaballapur City Municipal Council, Chikkaballapur district;
(16)	Chitamani City Municipal Council, Chikkaballapur district;
(17)	Sidlaghatta City Municipal Council, Chikkaballapur district;
(18)	Gouribidnuru City Municipal Council, Chikkaballapur district;
(19)	Chitradurga City Municipal Council, Chitradurga district;
(20)	Challakere City Municipal Council, Chitradurga district;
(21)	Hiriyuru City Municipal Council, Chitradurga district;
(22)	Ullal City Municipal Council, Dakshina Kannada district;

(23)	Harihara City Municipal Council, Davanagere district;
(24)	Gadag-Betagiri City Municipal Council, Gadag district;
(25)	Arasikere City Municipal Council, Hassan district;
(26)	Haveri City Municipal Council, Haveri district;
(27)	Ranebennuru City Municipal Council, Haveri district;
(28)	Shahbad City Municipal Council, Kalaburagi district;
(29)	Kolara City Municipal Council, Kolara district;
(30)	Mulabagilu City Municipal Council, Kolara district;
(31)	Koppala City Municipal Council, Koppal district;
(32)	Gangawati City Municipal Council, Koppal district;
(33)	Mandya City Municipal Council, Mandya district;
(34)	Nanjanagud City Municipal Council, Mysuru district;
(35)	Raichura City Municipal Council, Raichur district;
(36)	Sindhanuru City Municipal Council, Raichur district;
(37)	Ramanagar City Municipal Council, Ramanagar district;
(38)	Channapatna City Municipal Council, Ramanagar district;
(39)	Kanakapura City Municipal Council, Ramanagar district;
(40)	Sira City Municipal Council, Tumakuru district;
(41)	Tiptutu City Municipal Council, Tumakuru district;
(42)	Yadgiri City Municipal Council, Yadgir district;
(43)	Shorapura City Municipal Council, Yadgir district;
(44)	Shahapura City Municipal Council, Yadgir district;
(45)	Anekal Town Municipal Council, Bengaluru Urban district;
(46)	Bommasandra Town Municipal Council, Bengaluru Urban district;
(47)	Jigani Town Municipal Council, Bengaluru Urban district;
(48)	Chandapura Town Municipal Council, Bengaluru Urban district;
(49)	Attibele Town Municipal Council, Bengaluru Urban district;
(50)	Konappana Agrahara Town Municipal Council, Bengaluru Urban district;
(51)	Vijayapura Town Municipal Council, Bengaluru Rural district;
(52)	Devanahalli Town Municipal Council, Bengaluru Rural district;
(53)	Nelamangala Town Municipal Council, Bengaluru Rural district;
(54)	Hungunda Town Municipal Council, Bagalkot district;
(55)	Badami Town Municipal Council, Bagalkot district;
(56)	Guledagudda Town Municipal Council, Bagalkot district;
(57)	Mahalingpuru Town Municipal Council, Bagalkot district;
(58)	Terdal Town Municipal Council, Bagalkot district;
(59)	Hoovinahadagali Town Municipal Council, Ballari district;
(60)	Kampli Town Municipal Council, Ballari district;
(61)	Sanduru Town Municipal Council, Ballari district;
(62)	Hagaribommanahalli Town Municipal Council, Ballari district;
(63)	Kurekappa Town Municipal Council, Ballari district;
(64)	Kurugodu Town Municipal Council, Ballari district;
(65)	Athani Town Municipal Council, Belagavi district;
(66)	Bailhongal Town Municipal Council, Belagavi district;
(67)	Chikkodi Town Municipal Council, Belagavi district;
(68)	Ramdurga Town Municipal Council, Belagavi district;
(69)	Sankeshwar Town Municipal Council, Belagavi district;
(70)	Saundatti-Yellama Town Municipal Council, Belagavi district;

(71)	Mudalagi Town Municipal Council, Belagavi district;
(72)	Mugalkhod, Town Municipal Council, Belagavi district;
(73)	Munavalli, Town Municipal Council, Belagavi district;
(74)	Ugar Khurd, Town Municipal Council, Belagavi district;
(75)	Harugeri, Town Municipal Council, Belagavi district;
(76)	Hukkeri Town Municipal, Belagavi district;
(77)	Kudchi Town Municipal, Belagavi district;
(78)	Sadalga Town Municipal, Belagavi district;
(79)	Konnur Town Municipal, Belagavi district;
(80)	Bhalki Town Municipal Council, Bidar district;
(81)	Chitguppa Town Municipal Council, Bidar district;
(82)	Humnabad Town Municipal Council, Bidar district;
(83)	Hallikeda, Town Municipal Council, Bidar district;
(84)	Gundlupete, Town Municipal Council, Chamarajanagar district;
(85)	Bagepalli Town Municipal Council, Chikkaballapur district;
(86)	Biruru Town Municipal Council, Chikkamagaluru district;
(87)	Kaduru Town Municipal Council, Chikkamagaluru district;
(88)	Tarikere Town Municipal Council, Chikkamagaluru district;
(89)	Hosadurga Town Municipal Council, Chitradurga district;
(90)	Bantwala Town Municipal Council, Dakshina Kannada district;
(91)	Moodabidri Town Municipal Council, Dakshina Kannada district;
(92)	Harappanahalli Town Municipal Council, Davanagere district;
(93)	Channagiri Town Municipal, Davanagere district;
(94)	Malebennur, Town Municipal Council, Davanagere district;
(95)	Annigeri Town Municipal Council, Dharwad district;
(96)	Navalgunda Town Municipal Council, Dharwad district;
(97)	Gajendragada Town Municipal Council, Gadag district;
(98)	Lakshmeshwara Town Municipal Council, Gadag district;
(99)	Mundaragi Town Municipal Council, Gadag district;
(100)	Naragunda Town Municipal Council, Gadag district;
(101)	Rona Town Municipal Council, Gadag district;
(102)	Belur, Town Municipal Council, Hassan district;
(103)	Channarayapatna Town Municipal Council, Hassan district;
(104)	Hole Narasipura Town Municipal Council, Hassan district;
(105)	Sakleshpur, Town Municipal Council, Hassan district;
(106)	Bankapura Town Municipal Council, Haveri district;
(107)	Byadagi Town Municipal Council, Haveri district;
(108)	Hangal, Town Municipal Council, Haveri district;
(109)	Savanuru Town Municipal Council, Haveri district;
(110)	Shiggaon, Town Municipal Council, Haveri district;
(111)	Wadi Town Municipal Council, Kalaburagi district;
(112)	Alanda Town Municipal Council, Kalaburagi district;
(113)	Chincholi Town Municipal Kalaburagi district;
(114)	Chittapura Town Municipal Council, Kalaburagi district;
(115)	Sedam Town Municipal Council, Kalaburagi district;
(116)	Jevargi Town Municipal Kalaburagi district;
(117)	Afzalpur Town Municipal, Kalaburagi district;
(118)	Bangarpet Town Municipal Council, Kolara district;

(119)	Maluru Town Municipal Council, Kolara district;
(120)	Srinivasapur Town Municipal Council, Kolara district;
(121)	Kushtagi Town Municipal Council, Koppal district;
(122)	Karatagi, Town Municipal Council, Koppal district;
(123)	Krishnarajpet Town Municipal Council, Mandya district;
(124)	Maddur Town Municipal Council, Mandya district;
(125)	Malavalli Town Municipal Council, Mandya district;
(126)	Srirangapattana Town Municipal Council, Mandya district;
(127)	Pandavapura Town Municipal, Mandya district;
(128)	Nagamangala Town Municipal, Mandya district;
(129)	Bannur Town Municipal Council, Mysuru district;
(130)	Krishnarajanagar Town Municipal Council, Mysuru district;
(131)	Periyapatna, Town Municipal Council, Mysuru district;
(132)	T.Narasipura Town Municipal, Mysuru district;
(133)	H.D. Kote, Town Municipal Council, Mysuru district;
(134)	Devadurga Town Municipal Council, Raichur district;
(135)	Lingasugur Town Municipal Council, Raichur district;
(136)	Manvi Town Municipal Council, Raichur district;
(137)	Mudgal Town Municipal, Raichur district;
(138)	Maski, Town Municipal Council, Raichur district;
(139)	Magadi Town Municipal Council, Ramanagar district;
(140)	Bidadi, Town Municipal Council, Ramanagar district;
(141)	Shikaripur, Town Municipal Council, Shivamogga district;
(142)	CN Halli Town Municipal Council, Tumakuru district;
(143)	Kunigal Town Municipal Council, Tumakuru district;
(144)	Madhugiri Town Municipal Council, Tumakuru district;
(145)	Pavagada Town Municipal Council, Tumakuru district;
(146)	Karkala, Town Municipal Council, Udupi district;
(147)	Kundapura, Town Municipal Council, Udupi district;
(148)	Kaup, Town Municipal Council, Udupi district;
(149)	Bhatkal Town Municipal Council, Uttara Kannada district;
(150)	Kumuta, Town Municipal Council, Uttara Kannada district;
(151)	Haliyal, Town Municipal Council, Uttara Kannada district;
(152)	Ankola, Town Municipal Council, Uttara Kannada district;
(153)	Basavana Bagewadi Town Municipal Council, Vijayapura district;
(154)	Indi Town Municipal Council, Vijayapura district;
(155)	Muddebihal Town Municipal Council, Vijayapura district;
(156)	Sindagi Town Municipal Council, Vijayapura district;
(157)	Talikote Town Municipal Council, Vijayapura district;
(158)	Gurmitkal Town Municipal, Yadgir district;
(159)	Kakkera, Town Municipal Council, Yadgir district;
(160)	Kembhavi, Town Municipal Council, Yadgir district;
(161)	Doddathoguru, Town Panchayat, Bengaluru urban district;
(162)	Beelagi Town Panchayat, Bagalkot district;
(163)	Kerur Town Panchayat, Bagalkot district;
(164)	Ameengad, Town Panchayat, Bagalkot district;
(165)	Belagali, Town Panchayat, Bagalkot district;
(166)	Kamatagi, Town Panchayat, Bagalkot district;

(167)	Kamalapura Town Panchayat, Ballari district;
(168)	Kotturu Town Panchayat, Ballari district;
(169)	Kudlagi Town Panchayat, Ballari district;
(170)	Tekkalkot Town Panchayat, Ballari district;
(171)	Kudutini, Town Panchayat, Ballari district;
(172)	Mariyammana Halli, Town Panchayat, Ballari district;
(173)	Khanapur, Town Panchayat, Belagavi district;
(174)	Raibhag Town Panchayat, Belagavi district;
(175)	Kankanwadi, Town Panchayat, Belagavi district;
(176)	M.K. Hubballi, Town Panchayat, Belagavi district;
(177)	Naganur, Town Panchayat, Belagavi district;
(178)	Chinchalli, Town Panchayat, Belagavi district;
(179)	Mallapur P.G, Town Panchayat, Belagavi district;
(180)	Yakshmba, Town Panchayat, Belagavi district;
(181)	Chenamanna Kittur, Town Panchayat, Belagavi district;
(182)	Kalloli, Town Panchayat, Belagavi district;
(183)	Ainapur, Town Panchayat, Belagavi district;
(184)	Shedbal, Town Panchayat, Belagavi district;
(185)	Kabbur, Town Panchayat, Belagavi district;
(186)	Borgavh, Town Panchayat, Belagavi district;
(187)	Arabavi, Town Panchayat, Belagavi district;
(188)	Aurad Town Panchayat, Bidar district;
(189)	Yelandur Town Panchayat, Chamarajanagar district;
(190)	Hanur Town Panchayat, Chamarajanagar district;
(191)	Gudibande Town Panchayat, Chikkaballapur district;
(192)	Koppa, Town Panchayat, Chikkamagaluru district;
(193)	Mudigere, Town Panchayat, Chikkamagaluru district;
(194)	Narasimharajapura, Town Panchayat, Chikkamagaluru district;
(195)	Sringeri, Town Panchayat, Chikkamagaluru district;
(196)	Holalkere Town Panchayat, Chitradurga district;
(197)	Molakalmuru Town Panchayat, Chitradurga district;
(198)	Nayakanhatti, Town Panchayat, Chitradurga district;
(199)	Belthangadi Town Panchayat, Dakshina Kannada district;
(200)	Sulya Town Panchayat, Dakshina Kannada district;
(201)	Mulki Town Panchayat, Dakshina Kannada district;
(202)	Vittal, Town Panchayat, Dakshina Kannada district;
(203)	Kotekar, Town Panchayat, Dakshina Kannada district;
(204)	Honnalli Town Panchayat, Davanagere district;
(205)	Jaglor Town Panchayat, Davanagere district;
(206)	Alnavar Town Panchayat, Dharwad district;
(207)	Kalghatgi, Town Panchayat, Dharwad district;
(208)	Kundgol Town Panchayat, Dharwad district;
(209)	Mulgund Town Panchayat, Gadag district;
(210)	Naregal Town Panchayat, Gadag district;
(211)	Shirahatti Town Panchayat, Gadag district;
(212)	Alur Town Panchayat, Hassan district;
(213)	Arakalagud, Town Panchayat, Hassan district;
(214)	Hirekerur Town Panchayat, Haveri district;

(215)	Guttal, Town Panchayat, Haveri district;
(216)	Kushalnagar, Town Panchayat, Kodagu district;
(217)	Somwarpet, Town Panchayat, Kodagu district;
(218)	Virajpet, Town Panchayat, Kodagu district;
(219)	Yelburga Town Panchayat, Koppal district;
(220)	Kanakagiri, Town Panchayat, Koppal district;
(221)	Kuknoor, Town Panchayat, Koppal district;
(222)	Tawargera, Town Panchayat, Koppal district;
(223)	Bhagyanagara, Town Panchayat, Koppal district;
(224)	Bellur, Town Panchayat, Mandya district
(225)	Sargur, Town Panchayat, Mysuru district;
(226)	Kavithala, Town Panchayat, Raichur district;
(227)	Thuruvihala, Town Panchayat, Raichur district;
(228)	Bhalaganuru, Town Panchayat, Raichur district;
(229)	Sirwar, Town Panchayat, Raichur district;
(230)	Hatti, Town Panchayat, Raichur district;
(231)	Jog-Kargal Town Panchayat, Shivamogga district;
(232)	Shiralakoppa, Town Panchayat, Shivamogga district;
(233)	Thirthahalli, Town Panchayat, Shivamogga district;
(234)	Soraba, Town Panchayat, Shivamogga district;
(235)	Hosanagar, Town Panchayat, Shivamogga district;
(236)	Gubbi Town Panchayat, Tumakuru district;
(237)	Koratagere Town Panchayat, Tumakuru district;
(238)	Turuvekere Town Panchayat, Tumakuru district;
(239)	Huliyar, Town Panchayat, Tumakuru district;
(240)	Saligrama Town Panchayat, Udupi district;
(241)	Jalli, Town Panchayat, Uttara Kannada district;
(242)	Honnar, Town Panchayat, Uttara Kannada district;
(243)	Mundgod, Town Panchayat, Uttara Kannada district;
(244)	Siddapura Town Panchayat, Uttara Kannada district;
(245)	Yellapura Town Panchayat, Uttara Kannada district; and
(246)	Almela, Town Panchayat, Vijayapura district;
(247)	Kolhar, Town Panchayat, Vijayapura district;
(248)	Nalathavada, Town Panchayat, Vijayapura district;
(249)	Nidagundi, Town Panchayat, Vijayapura district;
(250)	Managoli, Town Panchayat, Vijayapura district;
(251)	Devar Hippargi, Town Panchayat, Vijayapura district;
(252)	Chadchan, Town Panchayat, Vijayapura district;

PART-B

Areas excluded from the areas specified in Part A

Lands under the control and management of the Government Horticultural Department and the University of agricultural Sciences.

By Order and in the name of Governor of Karnataka

R.KAVITHA

Under Secretary to Government(I/c),
Forest, Ecology & Environment Department.
(Forest-B)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜೈಷ್ಠ ೩, ಶಕ ವರ್ಷ ೧೯೪೦)	ನಂ. ೪೦೭
Part-IVA	Bengaluru, Friday, May 24, 2019 (Jyesta 3, Shaka Varsha 1940)	No. 407

PERSONNEL AND ADMINISTRATIVE REFORMS SECRETARIAT

NOTIFICATION

No. DPAR 307 SRR 2018, Bengaluru, Dated: 24.05.2019

The draft of the following rules further to amend the Karnataka Civil Services (Probation) Rules, 1977 which the Government of Karnataka proposes to make in exercise of the powers conferred by sub-section (1), of section 3, read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section (3) of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections or suggestions may be addressed to the Principal Secretary to Government, Department of Personnel and Administrative Reforms, Vidhana Soudha, Bengaluru-560001.

DRAFT RULES

- Title and Commencement:-** (1) These rules may be called the Karnataka Civil Services (Probation) (Amendment) Rules, 2019.
(2) They shall come into force from the date of their final publication in the Official Gazette.
- Amendment of Rule 4:-** In the Karnataka Civil Services (Probation) Rules, 1977, in rule 4, in sub-rule (1), in clause (ii), for the words "half the prescribed period of probation", the words, "**five years**" shall be substituted.

By order and in the name of the Governor of Karnataka

GAYATHRI M R

Under Secretary to Government
Department of Personnel and Administrative
Reforms (Service Rules-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಶುಕ್ರವಾರ, ಮೇ ೨೪, ೨೦೧೯ (ಜ್ಯೇಷ್ಠ ೩, ಶಕ ವರ್ಷ ೧೯೪೦) Bengaluru, Friday, May 24, 2019 (Jyesta 3, Shaka Varsha 1940)	ನಂ. ೪೦೮ No. 408
---------------------	--	--------------------

PERSONNEL AND ADMINISTRATIVE REFORMS SECRETARIAT

NOTIFICATION

No. DPAR 191 SRR 2015, Bengaluru, Dated: 24.05.2019

The draft of the following rules further to amend the Karnataka Civil Services (General Recruitment) Rules, 1977 which the Government of Karnataka proposes to make in exercise of the powers conferred by sub-section (1), of section 3, read with section 8 of the Karnataka State Civil Services Act, 1978 (Karnataka Act 14 of 1990) is hereby published as required by clause (a) of sub-section (2) of section (3) of the said Act, for the information of all persons likely to be affected thereby and notice is hereby given that the said draft will be taken into consideration after fifteen days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections or suggestions may be addressed to the Addistional Chief Secretary to Government, Department of Personnel and Administrative Reforms, Vidhana Soudha, Bengaluru-560001.

DRAFT RULES

1. Title and Commencement:- (1) These rules may be called the Karnataka Civil Services (General Recruitment) (Amendment) Rules, 2019.

(2) They shall come into force from the date of their final publication in the Official Gazette.

2. Amendment of Rule 1:- In the Karnataka Civil Services (General Recruitment) Rules, 1977 (hereinafter referred to as the said rules), in rule 1, in sub-rule (3), in clause (a), in the proviso after the words, figures, brackets and letter "rule3(2), 3A", the brackets, figure and letters "sub-rule (5A) of rule 5" shall be inserted.

3. Amendment of Rule 3:- (i) in rule 3, in sub-rule (1), in second proviso, the words and punctuations "or officiation, or as the case may be," shall be omitted.

(ii) In rule 3 of the said rules, after sub-rule (3), the following shall be inserted, namely:-

"(4) Notwithstanding anything contained in these rules or in any other rules of recruitment in respect of any service or post made or deemed to have been made under the Karnataka State Civil Services Act, 1978 (Karnataka Act 14 of 1990), there shall be no Viva Voce or Pesonality Test or Interview in respect of direct recruitment to any of the Group-C posts in the State Civil Services."

4. **Amedment of Rule 5:-** In rule 5 of the said rules, after sub-rule (5), the following shall be inserted, namely:-
“ (5A) Notwithstanding the minimum educational qualification prescribed in the rules of recruitment made in respect of any service or post, the minimum educational qualification for appointment to Group-D service and above in State Civil Services shall not be less than SSLC or equivalent examination in respect of class or posts specified therein for the recruitment to the said service or post.”
5. **Amendment of Rule 19:** In rule 19 of the said rules:-
i) sub-rule(3) shall be omitted; and
ii) for sub-rule (4) the following shall be substituted, namely:-
“(4) Notwithstanding anything contained in any other rules made or deemed to have been made under the Karnataka State Civil Services Act, 1978 (Karnataka Act 14 of 1990), no person whose period of probation has been either waived or reduced under the second proviso to sub-rule (1) shall be eligible for confirmation or promotion, till the satisfactory completion and declaration of the period of probation which the person had to undergo.”

By order and in the name of the Governor of Karnataka

GAYATHRI M R
Under Secretary to Government
Department of Personnel and Administrative
Reforms (Service Rules-1)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦) Bengaluru, Saturday, May 25, 2019 (Jyesta 4, Shaka Varsha 1940)	ನಂ. ೪೦೯ No. 409
---------------------	--	--------------------

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಗ್ರಾಅಪ:321:ಉಖಾಯೋ:2018, ಬೆಂಗಳೂರು, ದಿನಾಂಕ: 24.05.2019

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಓಂಬುಡ್ಸ್‌ಮನ್ ನೇಮಕಾತಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ, 2005ರ ಪ್ರಕರಣ 27(1)ರಡಿ ಭಾರತ ಸರ್ಕಾರವು ಹೊರಡಿಸಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಓಂಬುಡ್ಸ್‌ಮನ್ ಮಾರ್ಗಸೂಚಿಗಳನ್ವಯ ಓಂಬುಡ್ಸ್‌ಮನ್ ನೇಮಕಾತಿಗಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿರವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ಓಂಬುಡ್ಸ್‌ಮನ್ ಆಯ್ಕೆ ಸಮಿತಿಯು ದಿ:10.10.2018 ರಂದು ಜರುಗಿದ ಸಭೆಯಲ್ಲಿ ಅಂತಿಮಗೊಳಿಸಿದಂತೆ ಮಂಡ್ಯ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ತಾತ್ಕಾಲಿಕವಾಗಿ ಆಯ್ಕೆ ಮಾಡಿದ್ದ ಅಭ್ಯರ್ಥಿಗಳ ಕುರಿತು ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿದ್ದು, ಮೊದಲನೇ ಸ್ಥಾನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೇಲಿನ ಆಕ್ಷೇಪಣೆಗಳು ದೃಢಪಟ್ಟಿರುವುದರಿಂದ, ಕಾಯ್ದಿರಿಸಿದ ಆಯ್ಕೆ ಪಟ್ಟಿ-1 ರಲ್ಲಿನ ಈ ಕೆಳಕಂಡ ಅಭ್ಯರ್ಥಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವಂತೆ ನೇಮಕಾತಿಗೆ ಅಧಿಸೂಚಿಸಿದೆ.

ಕ್ರ.ಸಂ	ಅಭ್ಯರ್ಥಿಯ ಹೆಸರು	ವಿಳಾಸ	ಹಂಚಿಕೆಯಾಗಿರುವ ಜಿಲ್ಲೆ
1	ಎಂ.ಟಿ.ಬೋರಯ್ಯ	ನಂ.234, 4ನೇ ಕ್ರಾಸ್, ಅನ್ನಪೂರ್ಣೇಶ್ವರಿನಗರ, ಮಂಡ್ಯ-571401.	ಮಂಡ್ಯ
2	ಎಂ.ಗಣೇಶಪ್ಪ,	ನಂ.167, ದೂರ್ವಪ್ರಿಯ, ಡಿವಿಎಸ್ ಸ್ಕೂಲ್ ಪೀಲ್ಡ್ ಎದುರು, ವಿನೋಬಾನಗರ, ಶಿವಮೊಗ್ಗ-577204.	ಶಿವಮೊಗ್ಗ

- ಓಂಬುಡ್ಸ್‌ಮನ್ ಆಗಿ ನೇಮಕಗೊಂಡ ಇವರು ಈ ಅಧಿಸೂಚನೆ / ನೇಮಕಾತಿ ಪತ್ರ ಹೊರಡಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಹಂಚಿಕೆ ಮಾಡಿರುವ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರನ್ನು ಸಂಪರ್ಕಿಸಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯಭಾರವನ್ನು ವಹಿಸಿಕೊಳ್ಳುವುದು.
- ಓಂಬುಡ್ಸ್‌ಮನ್ ಆಗಿ ನೇಮಕಗೊಂಡ ಇವರು ಭಾರತ ಸರ್ಕಾರವು ಪತ್ರಸಂಖ್ಯೆ:No/J-11011/21/2008-NREGA(Pt) dt:28.08.2017ರಲ್ಲಿ ಹೊರಡಿಸಿರುವ ಓಂಬುಡ್ಸ್‌ಮನ್ ಮಾರ್ಗಸೂಚಿಗಳನುಸಾರ ಕರ್ತವ್ಯ ನಿರ್ವಹಿಸುವುದು.

- ಈ ಸಂಬಂಧ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರವು, ಕಾಲ ಕಾಲಕ್ಕೆ ಹೊರಡಿಸುವ ಆದೇಶಗಳು / ಸೂಚನೆಗಳು ಓಂಬುಡ್ಸ್‌ಮನ್‌ರವರ ಕರ್ತವ್ಯ ಮತ್ತು ಜವಾಬ್ದಾರಿಗಳಾಗಿರುತ್ತವೆ.

ಅಕ್ರಂ ಪಾಷ
ಆಯುಕ್ತರು ಗ್ರಾಮೀಣಾಭಿವೃದ್ಧಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ

**RURAL DEVELOPMENT AND PANCHAYAT RAJ SECRETARIAT
NOTIFICATION**

No: RDP:321:EGS:2018, Bengaluru, Dated: 24.05.2019

Appointment of Ombudsperson under MGNREGS

The Ombudsman Selection Committee constituted under the Chairmanship of Additional Chief Secretary to the Government of Karnataka for appointment of Ombudspersons as per the provisions of the Instructions for MGNREGS Ombudsman issued by the Government of India Under Section 27(1) of the Mahatma Gandhi National Rural Employment Guarantee Act, 2005, after having verified the objections received against the list of candidates finalised by the Selection Committee in the meeting held on 10.10.2018 for the districts of Mandya and Shivamogga and having convinced that the objections against the candidates selected on first place are confirmed, the candidates in the waiting list-1 are notified for appointment to the said districts as detailed below:

Sl.No	Name of the candidate	Address	District Allotted
1	M.T.Boraiah	No.234, 4 th cross, Annapurneswari Nagara, Mandya-571401	Mandya
2	M.Ganeshappa,	#167 Dhoorvapriya opp. DVS school field, Vinobanagara, Shivamogga-577204.	Shivamogga

- The Ombudsperson shall contact the Chief Executive Officer, Zilla Panchayat concerned and report to duty within 15 days from the date of this Notification/ Appointment letter.
- The Ombudsperson appointed shall function as per the Instructions on Ombudsman issued by Government of India vide its letter No/J-11011/21/2008-NREGA(Pt) dt:28.08.2017.
- The Orders and Instructions issued / to be issued by the Central Govt/State Government from time to time shall be the duties and responsibilities of the Ombudsperson.

Akram Pasha
Commissioner Rural Development
Rural Development & Panchayat Raj Dept.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಶನಿವಾರ, ಮೇ ೨೫, ೨೦೧೯ (ಜ್ಯೇಷ್ಠ ೪, ಶಕ ವರ್ಷ ೧೯೪೦) Bengaluru, Saturday, May 25, 2019 (Jyesta 4, Shaka Varsha 1940)	ನಂ. ೪೧೬ No. 416
---------------------	--	--------------------

TRANSPORT SECRETARIAT

NOTIFICATION

No. SARIE 46 SAENYA 2017, Bengaluru, Dated: 25-05-2019.

In exercise of the powers conferred by section 176 read with section 212 of the Motor Vehicles Act, 1988 (Central Act 59 of 1988), a draft of the rules further to amend the Karnataka Motor Vehicles Rules 1989 was published as required by sub-section (1) of Section 212 of the said Act, vide Notification No. SARIE 46 SAENYA 2017, Dated:16-02-2019 in Part IVA of the Karnataka Gazette, Extraordinary, Dated:11-04-2019, inviting objections and suggestions from all the persons likely to be affected thereby within thirty days from the date of its publication in the Official Gazette.

And whereas, the said Gazette was made available to the public on Dated:11-04-2019.

And whereas, No objections / suggestions have been received with in the time stipulated.

Now, therefore, in exercise of the powers conferred by Section 176 of the Motor Vehicles Act, 1988 (Central Act 59 of 1988), the Government of Karnataka hereby makes the following rules, namely.-

RULES

1. Title and commencement.- (1) These rules may be called as Karnataka Motor Vehicles (First Amendment) Rules, 2019.

(2) These rules shall come into force from the date of their final publication in the official gazette.

2. Amendment of rule 143.- In the Karnataka Motor Vehicle Rules, 1989, in rule 143,-

- i) in sub-rule (2),-
 - a) in clause (ii) for the words "have a suitably spring cushion seat" the words "have a suitable hand grip" shall be substituted; and
 - b) in clause (iii) for the words "have a hand grip fitted to the front of the seat" the words "have a suitable hand grip" shall be substituted.
- ii) Sub-rule (3) shall be omitted.
- iii) In sub-rule (4) for the words "two-thirds" the words "not less than half" shall be substituted.

By order and in the name of the Governor of Karnataka

M. SATHYAVATHI

Under Secretary to Government,
Transport Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಸೋಮವಾರ, ಮೇ ೨೭, ೨೦೧೯ (ಜ್ಯೇಷ್ಠ ೬, ಶಕ ವರ್ಷ ೧೯೪೦) Bengaluru, Monday, May 27, 2019 (Jyesta 6, Shaka Varsha 1940)	ನಂ. ೪೧೭ No. 417
---------------------	--	--------------------

PARLIAMENTARY AFFAIRS SECRETARIAT

NOTIFICATION

No: DPAL 03 SAMVYAVI 2019, Bengaluru, Dated: 27-05-2019

The following Order made by the Governor is hereby published for general information:-

“ORDER - I

In exercise of the powers conferred upon me by sub-clause (a) of clause (2) of Article 174 of the Constitution of India, I, Vajubhai Vala, the Governor of Karnataka do hereby prorogue the Karnataka Legislative Assembly summoned at Bengaluru.

VAJUBHAI VALA
GOVERNOR OF KARNATAKA”

By order and in the name of the Governor of Karnataka.

K. DWARAKANATH BABU
Secretary to Government
Department of Parliamentary Affairs

PARLIAMENTARY AFFAIRS SECRETARIAT

NOTIFICATION

No: DPAL 03 SAMVYAVI 2019, Bengaluru, Dated: 27-05-2019

The following Order made by the Governor is hereby published for general information:-

“ORDER - II

In exercise of the powers conferred upon me by sub-clause (a) of clause (2) of Article 174 of the Constitution of India, I, Vajubhai Vala, the Governor of Karnataka do hereby prorogue the Karnataka Legislative Council summoned at Bengaluru.

VAJUBHAI VALA
GOVERNOR OF KARNATAKA”

By order and in the name of the Governor of Karnataka.

K. DWARAKANATH BABU
Secretary to Government
Department of Parliamentary Affairs



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಮಂಗಳವಾರ, ಮೇ ೨೮, ೨೦೧೯ (ಜ್ಯೇಷ್ಠ ೭, ಶಕ ವರ್ಷ ೧೯೪೦)	ನಂ. ೪೧೯
Part-IVA	Bengaluru, Tuesday, May 28, 2019 (Jyesta 7, Shaka Varsha 1940)	No. 419

**FINANCE SECRETARIAT
NOTIFICATION (4-C/2019)**

No. FD 47 CSL 2017, Bengaluru, dated: 28/05/2019

In exercise of the powers conferred by section 164 of the Karnataka Goods and Services Tax Act, 2017 (Karnataka Act 27 of 2017), on the recommendation of the GST Council, the Government of Karnataka, hereby makes the following rules further to amend the Karnataka Goods and Services Tax Rules, 2017, namely:-

RULES

1. Title and commencement.- (1) These rules may be called the Karnataka Goods and Services Tax (Fourth Amendment) Rules, 2019.

(2) Save as otherwise provided in these rules, they shall be deemed to have come into force with effect from the twenty third day of April, 2019.

2. Amendment of rule 23.-In the Karnataka Goods and Services Tax Rules, 2017 (hereinafter referred to as the said rules), in rule 23, in sub-rule (1), after the first proviso, the following provisos shall be inserted, namely:-

“Provided further that, all returns due for the period from the date of the order of cancellation of registration till the date of the order of revocation of cancellation of registration shall be furnished by the said person within a period of thirty days from the date of order of revocation of cancellation of registration:

Provided also that where the registration has been cancelled with retrospective effect, the registered person shall furnish all returns relating to period from the effective date of cancellation of registration till the date of order of revocation of cancellation of registration within a period of thirty days from the date of order of revocation of cancellation of registration.”

3. Amendment of rule 62.- In rule 62 of the said rules,-

(a) in the heading, for the words “Form and manner of submission of quarterly return by the composition supplier”, the words “Form and manner of submission of statement and return” shall be substituted;

(b) for sub-rule (1), the following shall be substituted, namely:-

“(1) Every registered person paying tax under section 10 or paying tax by availing the benefit of the Government of Karnataka Notification (02/2019) No. FD 48 CSL 2017,

dated the 7th March, 2019, published in the Karnataka Gazette, Extraordinary, Part-IVA, No.222, dated the 7th March, 2019 shall-

- (i) furnish a statement, every quarter or, as the case may be, part thereof, containing the details of payment of self-assessed tax in **FORM GST CMP-08**, till the 18th day of the month succeeding such quarter; and
 - (ii) furnish a return for every financial year or, as the case may be, part thereof in **FORM GSTR-4**, till the thirtieth day of April following the end of such financial year.
 - (iii) electronically through the common portal, either directly or through a Facilitation Centre notified by the Commissioner.”;
- (c) in sub-rule (2), for the words, brackets and figure “return under sub-rule (1) shall discharge his liability towards tax, interest, penalty, fees or any other amount”, the words, brackets and figure, “statement under sub-rule (1) shall discharge his liability towards tax or interest” shall be substituted;
- (d) in sub-rule (4),-
- (i) after the words and figures “opted to pay tax under section 10” the words, letters, figures and brackets “or by availing the benefit of the Government of Karnataka Notification (02/2019) No. FD 48 CSL 2017, dated the 7th March, 2019, published in the Karnataka Gazette, Extraordinary, Part-IVA, No. 222, dated the 7th March, 2019” shall be inserted;
 - (ii) in the Explanation,-
 - (A) after the words “not be eligible to avail”, the word “of” shall be omitted;
 - (B) after the words “opting for the composition scheme”, the words, letters, figures and brackets “or opting for paying tax by availing the benefit of the Government of Karnataka Notification (02/2019) No. FD 48 CSL 2017, dated the 7th March, 2019, published in the Karnataka Gazette, Extraordinary, Part-IVA, No. 222, dated the 7th March, 2019” shall be inserted;
- (e) in sub-rule (5), for the words, figures and letters “the details relating to the period prior to his opting for payment of tax under section 9 in **FORM GSTR- 4** till the due date of furnishing the return for the quarter ending September of the succeeding financial year or furnishing of annual return of the preceding financial year, whichever is earlier”, the words, letters and figures “a statement in **FORM GST CMP-08** for the period for which he has paid tax under the composition scheme till the 18th day of the month succeeding the quarter in which the date of withdrawal falls and furnish a return in **FORM GSTR-4** for the said period till the thirtieth day of April following the end of the financial year during which such withdrawal falls” shall be substituted;
- (f) after sub-rule (5), the following shall be inserted, namely:-
- “(6) A registered person who ceases to avail the benefit of the Government of Karnataka Notification (02/2019) No. FD 48 CSL 2017, dated the 7th March, 2019, published in the Karnataka Gazette, Extraordinary, Part-IVA, No. 222, dated the 7th March, 2019, shall, where required, furnish a statement in **FORM GST CMP-08** for the period for which he has paid tax by availing the benefit under the said notification till the 18th day of the month succeeding the quarter in which the date of cessation takes place and furnish a return in **FORM GSTR - 4** for the said period till the thirtieth day of April following the end of the financial year during which such cessation happens.”

4. Insertion of Form GST CMP – 08.- After FORM GST CMP-07 of the said rules, the following form shall be inserted, namely:-

“Form GST CMP - 08*[See rule 62]***Statement for payment of self-assessed tax**

													Financial Year					
													Quarter					
1.	GSTIN																	
2.	(a)	Legal name	<Auto>															
	(b)	Trade name	<Auto>															
	(c)	ARN	<Auto> (After filing)															
	(d)	Date of filing	<Auto> (After filing)															

3. Summary of self-assessed liability

(net of advances, credit and debit notes and any other adjustment due to amendments etc.)

(Amount in ₹ in all tables)

Sr. No.	Description	Value	Integrated tax	Central tax	State/ UT tax	Cess
1	2	3	4	5	6	7
1.	Outward supplies (including exempt supplies)					
2.	Inward supplies attracting reverse charge including import of services					
3.	Tax payable (1+2)					
4.	Interest payable, if any					
5.	Tax and interest paid					

4. Verification

I hereby solemnly affirm and declare that the information given herein above is true and correct to the best of my knowledge and belief and nothing has been concealed therefrom.

Signature

Place :

Name of Authorised Signatory

Date:

Designation/Status

Instructions:

1. The taxpayer paying tax under the provisions of section 10 of the Karnataka Goods and Services Tax Act, 2017 or by availing the benefit of Notification (02/2019)No. FD 48 CSL 2017 dated the 7th March 2019 shall make payment of tax on quarterly basis by the due date.
2. Adjustment on account of advances, credit/debit notes or rectifications shall be reported against the liability.
3. Negative value may be reported as such if such value comes after adjustment.
4. If the total tax payable becomes negative, then the same shall be carried forward to the next tax period for utilising the same in that tax period.
5. Interest shall be leviable if payment is made after the due date.
6. 'Nil' Statement shall be filed if there is no tax liability due during the quarter."

5. Amendment of FORM GST REG-01.- In FORM GST REG-01 of the said rules, after instruction number 16, the following instruction shall be inserted, namely:-

"17. Taxpayers who want to pay tax by availing benefit of Notification (02/2019)No. FD 48 CSL 2017 dated the 7th March 2019,as amended, shall indicate such option at serial no. 5 and 6.1(iii) of this Form."

By Order and in the name of the Governor of Karnataka,

NETRAPRABHA M. DHAYAPULE
Under Secretary to Government (I/c),
Finance Department (C.T.-1).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಬುಧವಾರ, ಮೇ ೨೯, ೨೦೧೯ (ಜೈಷ್ಠ ೮, ಶಕ ವರ್ಷ ೧೯೪೦) Bengaluru, Wednesday, May 29, 2019 (Jyesta 8, Shaka Varsha 1940)	ನಂ. ೪೨೧ No. 421
---------------------	---	--------------------

URBAN DEVELOPMENT SECRETARIAT

NOTIFICATION

No. UDD 211 GEL 2014, Bengaluru, Dated: 29-05-2019

Whereas the draft of the Karnataka Installation of Telecommunication Infrastructure Towers Regulations 2015 had been notified as required under section 13-E of the Karnataka Town and Country Planning 1961 (Karnataka Act 11 of 1963) read with section 427 of the Municipal Corporations Act, 1976 and Section 325 of the Karnataka Municipalities Act, 1964 vide Notification No: UDD 211 GEL 2011 (P) Bangalore Dated: 24.02.2016 in part IV-A of the Karnataka extraordinary Gazette Number 318 dated: 24th February 2016 inviting objections or suggestions from all persons likely to be effected their by within 30 days from the date of its publication in the official Gazette.

And whereas, the gazette was made available to the public on 24th February 2016.

And whereas, objection and suggestions received in this behalf been reviewed by the State Government.

Now, therefore in exercise of the powers conferred by section 13-E of the Karnataka Town and Country Planning 1961 (Karnataka Act 11 of 1963) read with section 427 of the Municipal Corporations Act, 1976 and Section 325 of the Karnataka Municipalities Act, 1964, Government of Karnataka hereby makes the following amendments to zoning regulations of the approved Master Plan.

REGULATIONS

1. Title, commencement and application.- (1) These Regulations may be called the Karnataka Installation of new Telecommunication Infrastructure Towers Regulations, 2019.

(2) They shall come into force from the date of their final publication in the official Gazette.

(3) Notwithstanding anything contained in the zoning regulation of any Local Planning area the provisions of these regulations shall apply to all local planning areas in the State.

2. Definitions.- In these regulations, unless the context otherwise requires,-

(a) 'Act' means the Karnataka Town and Country Planning Act, 1961 (Karnataka Act 11 of 1963);

(b) "Sanctioning Authority" means the Commissioners of Municipal Corporations, The Commissioners of city Municipal councils, Chief Officer of Town Municipal councils, Town Panchayaths and Panchayat Development Officers of Gram Panchayaths falling in Urban Development Authority areas shall be competent to accord permission for clearance of installation of new Tele Communication Infrastructure Towers (TIT) following these regulations and guidelines issued by Government of India from time to time in their respective jurisdiction;

(c) "Telecommunication Infrastructure Tower (TIT)" shall include Ground Based Tower (GBT), Roof Top Tower (RTT), Roof Top Poles (RTP), Cell Phone Tower (CPT), Antenna fixtures, fabricated antenna, Tower to install the telephone lines, Transmission Towers, Cell On Wheels, In-Building Solutions and Micro Sites. But it shall not include the Antennas installed for domestic purpose, namely Television Antennas or Dish Antennas.

3. Essentiality of Permit.- No person shall erect or re-erect any non-Governmental telecommunication infrastructure tower or telecommunication pole structures or accessory rooms or make alteration or cause the same to be done without obtaining a separate permission for each such tower or telecommunication pole structures from the Sanctioning Authority.

4. General guidelines for location of Telecommunication Infrastructure Tower.- (1) Location of Telecommunication infrastructure towers is governed by radio frequency system adopted therefore as far as possible residential areas shall be avoided. However where it is not possible to avoid residential areas, permission from the sanctioning Authority for installation on roof top of a building shall be considered.

(2) First preference shall be given to the location of tower in commercial areas or other public areas.

(3) In residential areas, Telecommunication Infrastructure Towers shall be located in open spaces or community buildings in the locality.

(4) Where it is not possible to locate Telecommunication Infrastructure Towers as in sub-regulation (3) above, the Telecommunication Infrastructure Towers shall be permitted on the roof top of residential buildings subject to the condition that a structural safety certificate from a registered Structural Engineer (registered with a recognized registering institution) has been obtained.

5. Submission of application for Permit.- The application for permit shall be submitted to the Sanctioning Authority along with following Plans and Documents.-

- (1) **Location Plan.-** (scale 1:1000) three copies of the Location Plan shall show the site with reference to the surrounding existing developments duly showing the access and approach to the site or building wherein the tower or room is proposed;
- (2) **Site Plan.-** (scale 1:100) three copies of the Site Plan shall show plot dimensions, access street width, details of existing structures within the plot with their uses, height, and number of floors, set-back from the plot boundaries and between them; proposed tower and ancillary structures.
- (3) **Structural Stability Certificate.-** one copy (original) of Structural Stability Certificate along with height of the tower shall be submitted in respect of the Telecommunication Infrastructure Tower and room and also the building over which it shall be erected. The Structural Stability Certificate shall be obtained from a registered Structural Engineer (registered with a recognized registering institution).
- (4) **Copy of Sanctioned Plan** of the Building and Occupancy Certificate issued by the Sanctioning Authority (not required in such cases where exemption has been provided by the Local Body as per the provision of Act and Rules);
- (5) **Ownership Document** - One copy (attested) to prove the ownership of the building or site;
- (6) **Lease Agreement Deed or Consent Agreement deed.-** One copy (attested) signed by the applicant and the owner of the site or building;
- (7) Drawing of tower with complete details including the specifications of foundations and design parameters;
- (8) Height of the tower along with its elevation (**MSL**);
- (9) In case the tower is in the vicinity or adjoining to high or low tension line- then its distance from the same shall be clearly indicated in the drawings;
- (10) The weight of Tower or antenna in Metric tonnes;
- (11) Indemnity Bond (original) to take care of any loss or injury that may occur due to accident caused to neighbours by the tower (including a declaration to the effect that the applicant shall take special precaution for fire safety and lightning and he shall be solely responsible for paying all kinds of compensation and damages and would be responsible for any civil or criminal case arising there from;
- (12) No objection Certificate issued by the Karnataka State Fire Services Department;
- (13) Copy of certificate issued by Automotive Research Association of India (ARAI) to the manufacturers of the DG sets [The DG sets used shall be as per the provisions under Environment (protection) Act, 1986 and the Noise pollution (Regulation and Control)

Rules, 2000] is to be submitted by the Telecom Service Providers for Infrastructure Providers;

- (14) Copy of Standing Advisory Committee on radio Frequency Allocations (SACFA) clearance or copy of Standing Advisory Committee on radio Frequency Allocations (SACFA) application for the said location submitted to Wireless Planning and Co-ordination (WPC) wing of Department of Telecommunication with registration number as Wireless Planning and Co-ordination (WPC) acknowledgement along with undertaking that in case of any objection or rejection, Telecom Service Providers (TSPs) or Infrastructure Providers (IPs) shall take corrective actions or remove the tower; and
- (15) Acknowledgement receipt issued by TERM Cells (DoT) or the self certificate submitted by Telecom Service Provider/ Infrastructure Provider in respect of Mobile tower/ Base Transceiver Station (BTS) (ground based/roof Top or pole or wall mounted) in the format as prescribed by Telecom Engineering Centre (TEC), Department of Telecommunication, establishing or certifying that all general public areas around the tower shall be within safe Electro Magnetic Radiation (EMR) exposure limit as per peak traffic measurement after the antenna starts radiating.

6. Scrutiny and Disposal of Application.- (1) The Sanctioning Authority shall verify and may issue or refuse the permit, not later than Thirty days from the date of receipt of application along with the plans and documents as under regulation 4. In case of refusal, the reasons for the same shall be clearly mentioned. Public objections, received if any during this period shall be reviewed and disposed by the Sanctioning Authority.

(2) The permit issued shall be a work permit and the construction or erection of telecommunication tower or telecommunication pole structures or accessory rooms essential for the use of such tower or pole structures shall be completed within two years from the date of issue of such permit.

(3) The period of the permit shall be extended for a further period of two year if an application for the same is submitted to the Sanctioning Authority, within the valid period of the permit duly paying 25% of the prescribed fee and charges and in the prescribed form duly attaching the original permit in these regulations.

6(A). All existing telecom towers shall register within 03 months from the date of publication of this notification in official gazette failing which the concerned local body shall initiate action for demolition as per the Act provisions duly following the procedures.

7. Restriction to erect Telecommunication Infrastructure Towers.-

(1) Water Bodies: (i) No building or Telecommunication Infrastructure Tower shall be allowed in the bed of water bodies like river or nala and in the Full Tank Level (FTL) of any lake, pond, kunta lands. Unless and otherwise stated, the area and the Full Tank Level (FTL) of a Lake or Kunta shall be reckoned as measured and as certified by the Irrigation Department (Water Resources Department).

(ii) Telecommunication Infrastructure Tower shall not be erected within,-

- (a) 6 meters from the boundary of the River.
- (b) 5 meters from the boundary of Lakes or Tanks or Kuntas of area 10.00 Ha and above.
- (c) 3 meters from the boundary of Lakes or Tanks or Kuntas of area less than 10Ha.
- (d) 5 meters from the defined boundary of Canal, Nala, Storm Water Drain of width more than 10.00 meters and 3.00 meters from the defined boundary of Canal, Nala, Storm Water Drain of width up to 10 meters.

(2) Railways: The distance between the Railway Property Boundary and the Telecommunication Infrastructure Tower shall be 30m as per Indian Railways Works Manual or as per no objection certificate given by the Railway Authorities.

(3) Electrical Lines: The Right -of-way widths recommended for Electrical lines of various Transmission Voltage are as indicated in the table below:-

(i) Right-of-way (ROW) for Electrical lines.-

Sl.No.	Transmission voltage	Width of the Right-of-way (ROW) in meters
01	11 kV	7.0
02	33 kV	15.0
03	66 kV	18.0
04	110 kV	22.0
05	132 kV	27.0
06	220 kV	35.0
07	400 kV	52.0

(ii) Distance of site from Electric Lines.- No Telecommunication Infrastructure Tower shall be allowed to be erected or re-erected or any additions or alterations made to Telecommunication Infrastructure Tower in a site within the distance quoted below in accordance with the current Electricity Rules and its amendments from time to time between the building and any overhead electric supply line;

		Vertically in mtrs.	Horizontally in mtrs.
i	Low and medium voltage lines and service lines	2.5	1.2
ii	High voltage lines upto and including 33,000 V.	3.7	2.0
iii	Extra high voltage lines beyond 33000 V.	3.7 (plus 0.3m for every additional 33,000 V. or part thereof)	2.0 (plus 0.3m for every additional 33,000 V. or part thereof)

(4) In the reserved forest or forest areas: for erecting the Towers, NOC from the Forest Department shall be submitted.

(5) Heritage, Religious and Other Structures: (i) In case of Sites located within the distance up to 100meters from protected monuments as notified under the Ancient Monuments and Archeological sites and Remains Act 1958 (central Act 24 of 1958) or the Karnataka Ancient and Historical monuments and Archeological sites and Remains Act, 1961 (Karnataka Act 7 of 1962) no building or Telecommunication Infrastructure Tower is allowed;

(ii) For the Sites located within distance of above 100meters and up to 200meters from the protected monuments, the construction of one Telecommunication Infrastructure Tower is allowed only after obtaining prior permission from the Competent Authority.

(iii) Erection of Telecommunication Infrastructure Tower shall not be allowed within a distance of 50m from the school, hospital, buildings and religious buildings or any other prescribed buildings by the Government from time to time.

(iv) In case of Wall Mounted or Pole mounted Antenna, the antenna shall be mounted at least 5 meters above ground level or road level on flyovers.

8. Basic requirements to erect Telecommunication Infrastructure Towers.- (i) Set Backs of Room or Tower:

(a) The minimum setback for the accessory room or ground based tower shall be as required under the approved zoning Regulations of Local Planning Areas subject to the condition that it shall be a minimum of 3m all-round, after leaving the road widening portion if any. If it is roof top installation, the tower shall have minimum 3m distance from the boundary of the building edge;

(b) In addition to the distance specified above, set back required for road widening proposed in any of the Master Plan or Zonal Development Plan or Town Planning Scheme or Road Development Plan or any other scheme sanctioned by the Government or Execution Authority shall also be provided.

Provided that no portion of the telecommunication Infrastructure tower pole structure or accessory room shall project or over hang into the neighbouring plots.

Provided further that additional distance from boundary abutting the road and other boundaries of the plot proportionate to increase in height shall not be necessary for the telecommunication Infrastructure tower or pole structures or accessory rooms or for the building over which they are proposed.

(ii) Accessory rooms:

(a) Accessory rooms such as Equipment rooms, shelters or Generator rooms essential for the service shall be permitted along with a telecommunication tower or telecommunication pole structures or separately, if a request is made in the application and plans or drawings of the rooms are attached either along with the application for permit or separately;

(b) The cabin may be made with any material but the area of such cabin shall not exceed 15 Square Meters;

(c) Installation of electricity generator may be allowed if the generator is covered with insulated sound-proof cabin;

(d) Every construction or installation of ancillary necessary for the telecommunication system shall conform to the relevant rules applicable to such construction or installation and license or permit required under such rules shall also be obtained.

(e) The telecommunication tower or ancillary structures shall not prevent or block the access, exit or entry or reduce the width of such access, exit or entry of building or in no way badly affect the safety measures or amenities provided in the building in which it is erected.

(iii) Sharing of Sites: The Telecom Operators may share the towers for fixing their respective antennas. The same are however, required to adhere to the prescribed technical requirements, so as to curtail multiplicity of towers as well as to optimize the use of the existing ones. As sharing of antennas on a single tower increases the effects of EMR (Electromagnetic radiations) manifold the height of the tower shall be increased.

(iv) Installations:

(a) In order to avoid any eventuality due to thunder storm, lightning conductors shall be installed.

(b) Silent Generator set installed at the tower site to cater to the power requirements of the antenna shall conform to the noise and emission norms as prescribed by the Karnataka State Pollution Control Board.

(v) Protective Wall:

(a) Every tower erected on the ground and through which electric power is transmitted or passed shall be provided with protective wall or grill at a distance of one meter from any point of the base.

(b) The wall or grill shall have a minimum of 1.20m height and shall be kept under lock and key, if provided with door.

(vi). Protection from lightning: Every telecommunication Infrastructure tower shall be provided with sufficient protection against lightning, conforming to I.S. 2303-1969-Code of Practice, as amended from time to time.

(vii). Warning lights:

(a) Every telecommunication tower shall be provided with two Aviation Warning Lights (ANL) each at 40m and 70m height from the ground level and one at the top, the two lights at 40m height shall be fixed in one set of opposite corners and that at 70m height shall be fixed at the other set of opposite corners.

(viii). Damage and liability: The applicant and owner shall be responsible for the structural stability of the telecommunication Infrastructure tower and the building in which it is erected and for any damage caused due to inadequate safety measures.

(ix). Building to be authorized: Erection of any telecommunication Infrastructure tower or pole structures or accessory rooms shall be permitted only on buildings with valid permissions and Occupancy Certificate obtained from the Local Body (not required in such cases where exemption has been provided by the Local Body as per the provision of Act and Rules);

(x) Completion Certificate:

(a) After completion of the work of the telecommunication tower or pole structure and accessory rooms as per permit, the applicant and the engineer shall submit to the Sanctioning Authority completion certificate as in Appendix-A along with a certificate of structural safety or stability of the tower and the building, if the tower or pole is constructed over a building.

(b) The Sanctioning Authority shall, if satisfied that the work has been completed as per permit, issue use certificate as in Appendix-B allotting a number, on the basis of which the authorities concerned shall allow power connection, etc. for use of the service.

(xi). Unauthorized Telecom Infrastructure Towers: The Sanctioning Authority shall take necessary action on unauthorized Telecom Infrastructure Towers erected without valid permissions or Completion Certificate, as per the Act provisions duly following the procedure.

Provided that the Radiation norms given by the Department of Telecommunications (DOT) have to be strictly followed by all Tower Infrastructure Service Providers and limit the Power Emissions or Radiations. All the complaints regarding radiation and radiation related technical details are being dealt by Telecom Enforcement Resource and Monitoring (TERM) cell of Department of Telecommunications (DOT) and any citizen can approach the concerned TERM Cell of Department of Telecommunications (DOT) with regard to grievance on any issues relating to radiation.

9. Grievance Redressal mechanism:-

In order to effectively address Public Grievances Relating to installation of towers and issues related to Telecom Infrastructure, State Govt. has constituted District level Committee and State Level Committee and Central Government Nominee.

Any dispute between licensee and the Local Authority/body can be redressed with the following steps:-

- i. District Level Telecom Committee is the First Appellate Authority to deal with the matters related to the dispute.
- ii. If the Applicant is not satisfied with the decision of First Appellate Authority, will appeal within 30 days of the decision of 1st Appellate Authority before the State Level Telecom Committee headed by the Secretary UDD or whomsoever notified as the Second Appellate Authority.
- iii. If the Applicant is not satisfied with the decision of the Second Appellate Authority, will appeal within 30 days of the decision of the Second Appellate Authority before the designated officer for dispute resolution under Indian Telegraph Right of Way Rules, 2016. (Additional Chief Secretary-UDD)

Formation of Committees:**District Level Telecom Committee:-**

There shall be District Level Telecom Committee (DTC) in each District. DTC shall consist of the following members:-

i	Deputy Commissioner of the concerned District	Chairman
ii	Chief Executive Officer of the concerned ZP of the District	Member
iii	District medical Officer of the concerned District	Member
iv	TERM Cell Representative of the concerned District	Member
v	Commissioner/Chief officer of the concerned ULBs who issues permit	Member
vi	District environmental Engineer, Pollution Control Board (PCB) of the concerned District	Member
vii	An Eminent public person from the concerned District to be nominated by the Chairman of DTC	Member

Role of the District level Telecom Committee:-

- i. DTC shall deal with public grievances relating to installation of Towers and Issues related to telecom infrastructure in the respective district. DTC shall convene meeting & resolve the public grievances in a time bound manner within 30 days of the complaint, if any.

ii. The recommendations of DTC shall be adhered to by Municipal Corporation / Municipality / N.A.C (notified Area Council) / Gram Panchayat or any other authority related to the subject in the District.

iii. Approval of the District level action plan and submitting it for State Telecom Committee approval.

District Level Telecom Committee is the first appellate authority to deal with the matters related to the grievances and on the order of Deputy Commissioner, the committee will sit to review the Public grievances related to Telecom infrastructure in the jurisdiction of the specific District.

DTC shall also convene and arrange the 'Public Awareness Programmes' in different Districts as per the application of the Infrastructure Provider to make people aware of the requirement and necessity of installation and maintenance of Telecom Tower / Telecom Infrastructures as the life line and/or critical installation for telecommunication services.

Y.2 State level Telecom Committee (STC):-

The party aggrieved with the decision of the first appellate authority may prefer for an appeal to the State Level Committee headed by the Secretary UDD or whomsoever notified as the Second Appellate Authority within 30 days of such decision of 1st Appellate Authority and the authority shall have powers to amend, cancel or endorse the decisions of 1st Appellate Authority. State Level Telecom Committee (STC) shall consist of following members.

i	Secretary Urban Development Department (UDD)	Chairman
ii	Secretary, Health Department	Member
iii	Secretary, Rural Development and Panchayat Raj Department	Member
iv	Director of Town and Country Planning Department	Member
v	Member Secretary, State Pollution Control Board	Member
vi	An Eminent public to be nominated by the Chairman of STC	Member

Y.2.1 Role of State level Telecom Committee (STC):-

- i. STC shall act as the Appellate Authority of DTC
- ii. STC shall have powers to amend, cancel, and endorse the decisions of the DTC or to remand back to DTC for considering afresh.
- iii. The recommendations of STC/DTC shall be adhered to by Municipal Corporation/ Municipality / NACs (notified Area Council) / Gram Panchayat or any other authority mentioned as Local Authority.
- iv. STC shall approve the State Action Plan after reviewing and can suggest changes if required.

10. Fee structure.- The fee to be levied while issuing the permit for installation of Telecommunication Infrastructure Tower shall be as per the table-1 below:-

Table-1

Fee structure for installation of telecommunication infrastructure tower

Sl. No.	Jurisdiction	One time Prescribed fee per tower
01	Bruhat Bangalore Mahanagara Palike	Rs. 1,00,000
02	Corporations of the City other than Bruhat Bangalore Mahanagara Palike	Rs. 50,000
03	City Municipal Councils	Rs. 35,000
04	Town Municipal Councils	Rs.25,000
05	Town Panchayaths	Rs.20,000
06	Gram Panchayaths	Rs.15,000

The property owner shall pay property taxes as per relevant rules.

For Cell on Wheels, Micro sites and in-building solutions the fee prescribed by Department of Information Technology shall be applicable.

By order and in the name of the Governor of Karnataka

S. Veena

Under Secretary to Government,
Urban Development Department (MA-2).

APPENDIX- A
(See rule 8 (x)(a))
COMPLETION CERTIFICATE BY ARCHITECT, ENGINEER etc.

Certified that the development or re-development of land or construction or reconstruction or alteration or addition of building or erection of telecommunication tower or pole structure or work has been supervised by me and has been completed as per the approved plan and permit No.....dated.....

Signature

Name and address of Architect or Building Designer or Engineer or Town Planner or Supervisor Reg No.:

Place:

Date:

COMPLETION CERTIFICATE BY THE OWNER
(See rule 8 (x)(a))

Certified that the development or redevelopment of land or construction or reconstruction or alteration or addition of building or erection of telecommunication tower or pole structure has been completed or partially completed as per the approved plan and permit No.....dated.....

(Signature)

Name and address of owner:

Place:

Date:

APPENDIX-B
(See rule 8 (x)(b))
OCCUPANCY CERTIFICATE OR USE CERTIFICATE

Certified that the construction or reconstruction or alteration or addition of building or erection of telecommunication tower or pole structure or work under the permit No.....dated.....issued to..... and supervised by.....has been inspected by me and that the work executed is in accordance with the permit and that the building or tower or pole structure is now fit for occupation or use.

Place:

Date :

(Seal and Signature of Sanctioning Authority)

By Order and etc...,

S. Veena

Under Secretary to Government,
Urban Development Department (MA-2).



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಬುಧವಾರ, ಮೇ ೨೯, ೨೦೧೯ (ಜ್ಯೇಷ್ಠ ೮, ಶಕ ವರ್ಷ ೧೯೪೦)	ನಂ. ೪೨೨
Part-IVA	Bengaluru, Wednesday, May 29, 2019 (Jyesta 8, Shaka Varsha 1940)	No. 422

URBAN DEVELOPMENT SECRETARIAT

NOTIFICATION

NO. UDD 130 MNJ 2018, Bengaluru, Dated : 29.05.2019

Whereas, the draft of the Bengaluru Metropolitan Planning Committee (Amendment) Rules, 2018 was published as required by section 503-B read sub section (1) of section 421 of the Karnataka Municipal Corporations Act, 1976 (Karnataka Act 14 of 1977), in Notification No. UDD 130 MNJ 2018, dated 16.11.2018 in Part-IVA of the Karnataka Gazette extra-ordinary No.1453, dated:17.11.2018 inviting objections and suggestions from all the persons likely to be affected thereby within fifteen days from the date of its publication in the official Gazette.

And whereas, the said Gazette was made available to the public on 17.11.2018.

And whereas, no objections and suggestions have been received in this behalf, by the State Government.

Now, therefore, in exercise of the powers conferred by section 503B read with section 421 of the Karnataka Municipal Corporations Act, 1976 (Karnataka Act 14 of 1977), the Government of Karnataka hereby makes the following rules further to amend the Bengaluru Metropolitan Planning Committee Rules, 2013 namely:-

RULES

1. Title and Commencement- (1) These rules may be called the Bengaluru Metropolitan Planning Committee (Amendment) Rules, 2019.

(2) They shall come into force from the date of their publication in the official Gazette.

2. Amendment of rule 3:- In the Bengaluru Metropolitan Planning Committee Rules, 2013, in rule 3, in sub-rule (2),-

(i) in clause (a), for sub-clause (iv), the following shall be substituted, namely:-

“(iv) The Mayor, Bruhat Bengaluru Mahanagara Palike – Member.”; and

(ii) in clause (d), sub-clause (ii) shall be omitted.

By order and in the name of the Governor of Karnataka,

K.S. Jagadisha Reddy
Under Secretary to Government,
Urban Development Department.



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA	ಬೆಂಗಳೂರು, ಗುರುವಾರ, ಮೇ ೩೦, ೨೦೧೯ (ಜ್ಯೇಷ್ಠ ೯, ಶಕ ವರ್ಷ ೧೯೪೦)	ನಂ. ೪೨೩
Part-IVA	Bengaluru, Thursday, May 30, 2019 (Jyesta 9, Shaka Varsha 1940)	No. 423

PERSONNEL AND ADMINISTRATIVE REFORMS SECRETARIAT

NOTIFICATION

No. DPAR 06 SDE 2012, Bengaluru, dated: 30.05.2019.

Whereas the draft of the following rules further to amend the Karnataka Civil Services (Classification, Control and Appeal) Rules, 1957, was published as required by clause (a), sub-section (2) of section 3 of the Karnataka State Civil Services Act, 1978 (Karnataka Act 14 of 1990) in Notification No. DPAR 6 SDE 2012, Dated: 02.03.2019, in Part IV A (P.R.No.157) of the Karnataka Special Gazette dated 02.03.2019 inviting objections and suggestions from all persons likely to be affected thereby within fifteen days from the date of its publication in the Official Gazette.

Whereas, the said Special Gazette was made available to the public on 02.03.2019.

And Whereas, no objections, and suggestions have been received in this behalf by the State Government.

Now, therefore, in exercise of the powers conferred by sub-section (1) of section 3 read with section 8 of the Karnataka State Civil Services Act, 1978 (Karnataka Act 14 of 1990) the Government of Karnataka hereby makes the following rules, namely:-

RULES

1. Title and commencement:- (1)These rules may be called the Karnataka Civil Services (Classification, Control and Appeal) (Amendment)Rules, 2019.

(2)They shall come into force from the date of their final publication in the official Gazette.

2. Amendment of Schedule II:- In the Karnataka Civil Services (Classification, Control and Appeal) Rules, 1957, (hereinafter referred to as the said rules), in Schedule II, for the heading "Karnataka Government Secretariat", and entries relating thereto the following shall be substituted, namely:

Class of posts	Authority empowered to appoint	Authority empowered to impose penalties and penalties which he may impose		Appellate authority
		Authority	Penalties	
1	2	3	4	5
** Karnataka Government Secretariat				
Senior Assistants, Assistants, Stenographers, Junior Assistants, Senior Typists, Typists and all other Group - C posts in all departments of the Secretariat (Except in the office of the	Principal Secretary/ Secretary to Government, Department of Personnel and Administrative Reforms	Deputy Secretary / Joint Secretary/ Additional Secretary and or Special Secretary to Government of the concerned department.	(ii) to (iva)	Additional Chief Secretary/ Principal Secretary / Secretary to Government of the concerned Department
		Deputy Secretary, Joint Secretary /	(ii) to (iva)	Principal Secretary/Secretary

Resident Commissioner, Karnataka Bhavan, New Delhi)		Additional Secretary and or Special Secretary to Government, Department of Personnel and Administrative Reforms		to Government, Department of Personnel and Administrative Reforms.
		Principal Secretary/Secretary to Government, Department of Personnel and Administrative Reforms	(v) to (viii)	Additional Chief Secretary to Government
Assistant Liaison Officer, Assistants, Stenographers, Clerk-cum-Typists, Typists and all other Group-C posts in the office of the Resident Commissioner, Karnataka Bhavan, New Delhi	Resident Commissioner, Karnataka Bhavan, New Delhi.	Deputy Resident Commissioner, Karnataka Bhavan, New Delhi.	(ii) to (iva)	Resident Commissioner Karnataka Bhavan, New Delhi.
		Resident Commissioner, Karnataka Bhavan, New Delhi.	(v) to (viii)	Additional Chief Secretary to Government

Personal Establishment of Chief Minister/Ministers/Ministers of State

In respect of Group-C officials of Karnataka Government Secretariat	Principal Secretary/Secretary to Government, Department of Personnel and Administrative Reforms	Principal Secretary/Secretary to Government, Department of Personnel and Administrative Reforms	(ii) to (viii)	Additional Chief Secretary to Government
In respect of Group-C officials deputed from field departments.	Principal Secretary/Secretary to Government, Department of Personnel and Administrative Reforms	Principal Secretary/Secretary to Government, Department of Personnel and Administrative Reforms	(ii) to (iva)	Additional Chief Secretary to Government

Office of the Chief Electoral Officer

In respect of Group-C officials of Karnataka Government Secretariat	Principal Secretary/Secretary to Government, Department of Personnel and Administrative Reforms	Principal Secretary/Secretary to Government, Department of Personnel and Administrative Reforms	(ii) to (viii)	Additional Chief Secretary to Government
In respect of Drivers deputed from field departments	Principal Secretary/Secretary to Government, Department of Personnel and Administrative Reforms	Principal Secretary/Secretary to Government, Department of Personnel and Administrative Reforms	(ii) to (iva)	Additional Chief Secretary to Government

Provided that no major penalties specified in clause (v) to (viii) of rule 8 shall be imposed by the Principal Secretary/Secretary to Government, Department of Personnel and Administrative Reforms in respect of employees to whom the Additional Chief Secretary or Chief Secretary was Appointing Authority.

Explanation

(i) "Deputy Secretary / Joint Secretary / Additional Secretary and or Special Secretary to Government concerned" means the Deputy Secretary / Joint Secretary / Additional Secretary and or Special Secretary to Government including Ex-officio Deputy Secretary / Ex-officio Joint Secretary / Ex-officio Additional Secretary / Ex-officio Special Secretary incharge of the Administration of the Department including Department of Cabinet Affairs other than the Department of Personnel and Administrative Reforms in which the Officer is working at the time of taking action under these rules.

(ii) "Deputy/Joint/Additional Secretary and or Special Secretary to Government of Department of Personnel and Administrative Reforms" means the Deputy/Joint/Additional and or Special Secretary to Government in the Department of Personnel and Administrative Reforms in charge of matters relating to the service conditions of Group-C Officials specified in the Column-1.

3. Amendment of Schedule III:- In Schedule III to the said rules, for the heading "Karnataka Government Secretariat", and entries relating thereto, the following shall be substituted, namely:-

Class of posts	Authority empowered to appoint	Authority empowered to impose penalties and penalties which he may impose		Appellate authority
		Authority	Penalties	
1	2	3	4	5
All Group 'D' posts in all Departments of the Secretariat (Except in the office of the Resident Commissioner, Karnataka Bhavan , New Delhi	Deputy Secretary/Joint Secretary/Additional Secretary and or Special Secretary to Government, Department of Personnel and Administrative Reforms (Administration)	Under Secretary / Deputy Secretary/ Joint Secretary/ Additional Secretary and or Special Secretary to Government of the concerned department	(i) to (iva)	Additional Chief Secretary / Principal Secretary/ Secretary to Government of the concerned Department
		Special Secretary to Government, Department of Personnel and Administrative Reforms	(v) to (viii)	Principal Secretary/Secretary to Government, Department of Personnel and Administrative Reforms
Dispatch Rider, Peons and all other Group - D posts in the office of the Resident Commissioner , Karnataka Bhavan, New Delhi	Resident Commissioner, Karnataka Bhavan, New Delhi	Liasion Officer	(i) to (iva)	Resident Commissioner Karnataka Bhavan, New Delhi
		Resident Commissioner Karnataka Bhavan, New Delhi	(v) to (viii)	Additional Chief Secretary to Government

Personal Establishment of Chief Minister / Ministers / Ministers of State

In respect of Group-D officials of Karnataka Government Secretariat	Deputy /Joint/Additional Secretary and or Special Secretary to Government, Department of Personnel and Administrative Reforms (Administration)	Private Secretary to the Chief Minister/ Minister / Minister of State	(i) to (iva)	Deputy /Joint/ Additional Secretary and or Special Secretary to Government, Department of Personnel and Administrative Reforms (Administration)
--	--	---	--------------	---

		Special Secretary to Government, Department of Personnel and Administrative Reforms	(v) to (viii)	Principal Secretary/ Secretary to Government, Department of Personnel and Administrative Reforms
In respect of Group-D officials deputed from field departments.	Deputy /Joint/Additional Secretary and or Special Secretary to Government, Department of Personnel and Administrative Reforms (Administration)	Deputy /Joint/ Additional Secretary and or Special Secretary to Government, Department of Personnel and Administrative Reforms (Administration)	(i) to (iva)	Principal Secretary/Secretary to Government, Department of Personnel and Administrative Reforms
Office of the Chief Electoral Officer in respect of the Group D Staff of the Karnataka Government Secretariat				
All Group-D posts	Deputy /Joint/Additional Secretary and or Special Secretary to Government, Department of Personnel and Administrative Reforms(Administration)	Under Secretary to Government (Elections)	(i) to (iva)	Chief Electoral Officer
		Special Secretary to Government, Department of Personnel and Administrative Reforms	(v) to (viii)	Principal Secretary / Secretary to Government , Department of Personnel and Administrative Reforms.

Provided that no major penalties specified in clause (v) to (viii) of rule 8 shall be imposed by Deputy/Joint/Additional and or Special Secretary to Government of the Department of Personnel and Administrative Reforms (Administration) in respect of employees who were appointed by the Secretary to Government, Department of Personnel and Administrative Reforms or an officer of and above that rank.

Explanation:

(i) “Under Secretary, Department of Personnel and Administrative Reforms”, means Under Secretary to Government in the Department of Personnel and Administrative Reforms in charge of the matters relating to service conditions of Group-D officials of the Karnataka Government Secretariat,

(ii) “Under Secretary concerned”, means the Under Secretary to Government including Ex-officio Under Secretary in any Department of Secretariat including Department of Cabinet Affairs other than Department of Personnel and Administrative Reforms to whom the concerned Group-D official is subordinate at the time of taking action under these rules and in the case of Group-D officials of the Personal Establishment of Secretary, Special Secretary and or Additional Secretary, Joint Secretary and Deputy Secretary to Government, the Under Secretary of the Department incharge of the establishment matters of that Department.

By Order and in the name of the Governor of Karnataka

A.V. SHYLAJA

Under Secretary to Government
Department of Personnel and
Administrative Reforms
(Service Rules-2)



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ-IVA Part-IVA	ಬೆಂಗಳೂರು, ಶನಿವಾರ, ಜೂನ್ ೧, ೨೦೧೯ (ಜ್ಯೇಷ್ಠ ೧೧, ಶಕ ವರ್ಷ ೧೯೪೦) Bengaluru, Saturday, June 1, 2019 (Jyesta 11, Shaka Varsha 1940)	ನಂ. ೪೨೮ No. 428
---------------------	---	--------------------

**PERSONNEL AND ADMINISTRATIVE REFORMS SECRETARIAT
NOTIFICATION**

No. DPAR 67 SeloAa 2017, Bengaluru, dated:30-05-2019.

Where, the draft of the following Rules further to amend the Karnataka Recruitment of Gazetted Probationers (Appointment of Competitive Examination) Rules, 1997, was published as required by clause (a) of sub-section (2) of section 3 read with section 8 of the Karnataka State Civil Services Act, 1978 (Karnataka Act 14 of 1990), in Notification No.DPAR 67 SeloAa 2017, dated 26th February 2019 in the Karnataka Gazette (General) dated 21st March 2019 inviting objections and suggestions from persons likely to be affected thereby within fifteen days from the date of publication of draft in the Official Gazette.

Whereas, the said Gazette was made available to the public on 21st March 2019.

And, whereas no objections and suggestion have been received by the State Government,

Now, therefore, in exercise of the powers conferred by sub-section(1) of section 3 read with section 8 of the Karnataka Recruitment of Gazetted Probationers (Appointment of Competitive Examination) Rules, 1997 (Karnataka Act 14 of 1990), the Government of Karnataka makes the following rules namely:-

RULES

- 1. Title of Commencement.-** (1) These rules may be called the Karnataka Recruitment of Gazetted Probationers (Appointment by Competitive Examinations) (Amendment) Rules, 2018.
(2) They shall come in to force from the date of their final publication in the official Gazette.
- 2. Amedment to rule 4.-** In the Karnataka Recruitment of Gazetted Probationers (Appointment of Competitive Examinations) Rules, 1997, in rule 4.
(3) in sub-rule (1), in clause (a), the following shall be inserted at the end, namely:-
“by releasing the posts by the Government before the end of each calendar year.”
(4) in sub-rule (2), the following shall be inserted at the end, namely:-
“and shall complete the entire process preferably within one year from the date of notification.”

By Order and in the name of the Governor of Karnataka

ROBIN VANARAJ.J

Under Secretary to Government,
Department of Personnel and Administrative
Reforms (Services-7)